

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ ವರದಿ

ಸಂಖ್ಯೆ ೧

ರಾಜ್ಯಸರ್ಕಾರದ ಹಣಕಾಸಿನ ವ್ಯವಹಾರಗಳು

೩೧ ಮಾರ್ಚ್ ೨೦೧೧ಕ್ಕೆ ಕೊನೆಗೊಂಡ ವರ್ಷ



ಕರ್ನಾಟಕ ಸರ್ಕಾರ

ಪರಿವಿಡಿ

| | ಕಂಡಿಕೆ ಸಂಖ್ಯೆ | ಪುಟ ಸಂಖ್ಯೆ |
|---|------------------|---------------|
| ಮುನ್ನುಡಿ | | xi |
| ಕಾರ್ಯನಿರ್ವಹಣಾ ಸಾರಾಂಶ | | xiii |
| ಅಧ್ಯಾಯ-1 | | |
| ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು | | |
| ಪೀಠಿಕೆ | 1.1 | 1 |
| ವಿತ್ತ ವ್ಯವಹಾರಗಳ ಸಾರಾಂಶ | 1.2 | 1 |
| ಕರ್ನಾಟಕದಲ್ಲಿ ವಿತ್ತೀಯ ಸುಧಾರಣಾಪಥ | 1.3 | 3 |
| 2010-11ರ ಆಯವ್ಯಯ | 1.4 | 5 |
| ಆಯವ್ಯಯ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವಗಳು | 1.4.1 | 5 |
| ಮಹಿಳಾ ಉದ್ದೇಶಿತ ಆಯವ್ಯಯ | 1.4.2 | 6 |
| ಆಯವ್ಯಯ 2010-11ರ ಪ್ರಮುಖ ಕಾರ್ಯನೀತಿ ತೊಡಗಿಸುವಿಕೆ/ಉಪಕ್ರಮ ಶಕ್ತಿ | 1.4.3 | 7 |
| ರಾಜ್ಯದ ಸಂಪನ್ಮೂಲಗಳು | 1.5 | 8 |
| ಹಣಕಾಸು ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು | 1.5.1 | 8 |
| ರಾಜ್ಯ ಆಯವ್ಯಯದ ಹೊರಗೆ ಕೇಂದ್ರ ಸರ್ಕಾರವು ರಾಜ್ಯ ಅನುಷ್ಠಾನ ಸಂಸ್ಥೆ (ಏಜೆನ್ಸಿ)ಗಳಿಗೆ ಬಿಡುಗಡೆ ಮಾಡಿದ ಮೊತ್ತಗಳು | 1.5.2 | 11 |
| ರಾಜಸ್ವ ಸ್ವೀಕೃತಿಗಳು | 1.6 | 12 |
| ರಾಜ್ಯದ ಸ್ವಂತ ಸಂಪನ್ಮೂಲಗಳು | 1.6.1 | 14 |
| ಹದಿಮೂರನೆ ವಿತ್ತ ಆಯೋಗದ ಅನುದಾನಗಳ ಪ್ರಾಶಸ್ತ್ಯ | 1.6.2 | 20 |
| ಬಾಕಿ ಇರುವ ರಾಜಸ್ವ | 1.6.3 | 21 |
| ಸಂಪನ್ಮೂಲಗಳ ಅನ್ವಯ | 1.7 | 22 |
| ವೆಚ್ಚದ ವೃದ್ಧಿ ಮತ್ತು ಸಂಯೋಜನೆ | 1.7.1 | 22 |
| ವೆಚ್ಚದ ಪ್ಲವನತೆ | 1.7.2 | 23 |
| ಯೋಜನೆ ಮತ್ತು ಯೋಜನೇತರ ವೆಚ್ಚ | 1.7.3 | 24 |
| ಕಾರ್ಯಚಟುವಟಿಕೆಗಳಲ್ಲಿ ವೆಚ್ಚದ ಪ್ರವೃತ್ತಿ | 1.7.4 | 25 |
| ರಾಜಸ್ವ ವೆಚ್ಚದ ವ್ಯಾಪ್ತಿ | 1.7.5 | 26 |
| ಬದ್ಧ ವೆಚ್ಚಗಳು | 1.7.6 | 26 |

| | ಕಂಡಿಕೆ ಸಂಖ್ಯೆ | ಪುಟ ಸಂಖ್ಯೆ |
|--|------------------|---------------|
| ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರರಿಗೆ ಆರ್ಥಿಕ ಸಹಾಯ | 1.7.7 | 32 |
| ವೆಚ್ಚದ ಗುಣಮಟ್ಟ | 1.8 | 33 |
| ಸಾರ್ವಜನಿಕ ವೆಚ್ಚದ ಪರ್ಯಾಪ್ತತೆ | 1.8.1 | 33 |
| ವೆಚ್ಚಬಳಕೆಯ ದಕ್ಷತೆ | 1.8.2 | 35 |
| ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ಆರ್ಥಿಕ ವಿಶ್ಲೇಷಣೆ | 1.9 | 37 |
| ಅಪೂರ್ಣ ಕಾಮಗಾರಿಗಳು | 1.9.1 | 37 |
| ಹೂಡಿಕೆಗಳು ಮತ್ತು ಪ್ರತಿಫಲಗಳು | 1.9.2 | 38 |
| ಇಲಾಖಾ ಉದ್ದಿಮೆಗಳು | 1.9.3 | 40 |
| ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು | 1.9.4 | 40 |
| ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ | 1.9.5 | 41 |
| ಆಸ್ತಿಗಳು ಮತ್ತು ಜವಾಬ್ದಾರಿಗಳು | 1.10 | 43 |
| ಆಸ್ತಿಗಳು ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ | 1.10.1 | 43 |
| ವಿತ್ತೀಯ ಜವಾಬ್ದಾರಿಗಳು | 1.10.2 | 44 |
| ಮೀಸಲು ನಿಧಿ ಅಡಿ ವ್ಯವಹಾರಗಳು | 1.10.3 | 45 |
| ಸಾಂದರ್ಭಿಕ ಜವಾಬ್ದಾರಿಗಳು | 1.10.4 | 49 |
| ಋಣ ಸಹಿಷ್ಣುತೆ | 1.11 | 52 |
| ಋಣ ಸ್ಥಿರತೆ | 1.11.1 | 52 |
| ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳದ ಪರ್ಯಾಪ್ತತೆ | 1.11.2 | 53 |
| ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ | 1.11.3 | 54 |
| ಪಕ್ಕಗೊಂಡ ಭದ್ರತೆಗಳ ಸ್ವರೂಪ | 1.11.4 | 54 |
| ಬಡ್ಡಿ ಪಾವತಿಗಳ ಹೊಣೆ | 1.11.5 | 55 |
| ವಿತ್ತೀಯ ಅಸಮತೆಗಳು | 1.12 | 55 |
| ಕೊರತೆಗಳ ಪ್ರವೃತ್ತಿಗಳು | 1.12.1 | 56 |
| ವಿತ್ತೀಯ ಕೊರತೆಯ ಭಾಗಗಳು ಮತ್ತು ಅವುಗಳ ಪೂರೈಕೆಯ ವಿಧಾನಗಳು | 1.12.2 | 58 |
| ಹೆಚ್ಚಳ/ಕೊರತೆಗಳ ಗುಣಮಟ್ಟ | 1.12.3 | 60 |
| ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು | 1.13 | 60 |

ಅಧ್ಯಾಯ-2

ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

| | | |
|---|---------|----|
| ಪೀಠಿಕೆ | 2.1 | 65 |
| ಧನವಿನಿಯೋಗ ಲೆಕ್ಕಗಳ ಸಾರಾಂಶ | 2.2 | 65 |
| ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ | 2.3 | 66 |
| ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು | 2.3.1 | 66 |
| ಮೊತ್ತಗಳು/ಮಂಜೂರಾತಿಗಳ ಸ್ವೀಕೃತಿಯಾಗಿರುವುದರಿಂದ/ವಿಳಂಬವಾಗಿ ಸ್ವೀಕೃತಿಯಾಗಿರುವುದರಿಂದ ಬಳಕೆಯಾಗದೆ ಉಳಿದ ಅವಕಾಶಗಳು | 2.3.2 | 71 |
| ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು | 2.3.3 | 71 |
| ವೆಚ್ಚದ ಹೆಚ್ಚಳ | 2.3.4 | 72 |
| ವೆಚ್ಚದಲ್ಲಿನ ಸತತ ಹೆಚ್ಚಳ | 2.3.5 | 72 |
| ಅವಕಾಶವಿಲ್ಲದೆ ಮಾಡಿದ ವೆಚ್ಚ | 2.3.6 | 72 |
| ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚ | 2.3.7 | 73 |
| 2010-11ರಲ್ಲಿ ಆಯವ್ಯಯದಲ್ಲಿನ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ | 2.3.8 | 73 |
| ಹೊಸಸೇವೆ/ಹೊಸಸೇವಾ ಸಾಧನ | 2.3.9 | 74 |
| ಅನಗತ್ಯ ಪೂರಕ ಅನುದಾನಗಳು | 2.3.10 | 75 |
| ಅಧಿಕವಾದ ಪೂರಕ ಅನುದಾನಗಳು | 2.3.11 | 75 |
| ಸಾಕಷ್ಟಿಲ್ಲದ ಪೂರಕ ಅನುದಾನಗಳು | 2.3.12 | 75 |
| ಅನುಚಿತ ಪುನರ್ವಿನಿಯೋಗಗಳು | 2.3.13 | 75 |
| ದೋಷಪೂರ್ಣ ಪುನರ್ವಿನಿಯೋಗಗಳು | 2.3.14 | 76 |
| ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡದಿರುವುದು | 2.3.15 | 76 |
| ಗಣನಾರ್ಹ ಅಧ್ಯರ್ಪಣೆಗಳು | 2.3.16 | 76 |
| ಸಾದಿಲ್ವಾರು ನಿಧಿ | 2.4 | 76 |
| ಆಯವ್ಯಯ ಅಂದಾಜುಗಳಲ್ಲಿನ ದೋಷಗಳು | 2.5 | 77 |
| ಆಯ್ದ ಅನುದಾನಗಳ ಸಮೀಕ್ಷೆಯ ಫಲಿತಾಂಶಗಳು | 2.6 | 77 |
| ಅನುದಾನ 20-ಲೋಕೋಪಯೋಗಿ ಕಾಮಗಾರಿಗಳು | 2.6.1 | 78 |
| ಆಯವ್ಯಯ ಮತ್ತು ವೆಚ್ಚ | 2.6.1.1 | 78 |
| ಉಳಿತಾಯಗಳ ಅಧ್ಯರ್ಪಣೆ | 2.6.1.2 | 78 |
| ಅನಾವಶ್ಯಕ ಪೂರಕ ಅನುದಾನಗಳು | 2.6.1.3 | 79 |

| | | |
|---|------------|-----------|
| ಹೆಚ್ಚುವರಿ ಪೂರಕ ಅನುದಾನಗಳು | 2.1.6.4 | 79 |
| ಆಯವ್ಯಯ ರೂಪಣ | 2.6.1.5 | 79 |
| ಆಡಳಿತಾತ್ಮಕ/ತಾಂತ್ರಿಕ ಮಂಜೂರಾತಿ ಪಡೆಯದೆಯೇ ಹೊಸ ಕಾಮಗಾರಿಗಳ ಅಳವಡಿಕೆ | 2.6.16 | 80 |
| 'ಅನುಬಂಧ-ಇ'ನಲ್ಲಿ ಅಳವಡಿಸಲಾದ ಕಾಮಗಾರಿಗಳ ಬದಲಾವಣೆ/ಪರಿವರ್ತನೆ | 2.6.1.7 | 80 |
| ಸತತ ಉಳಿತಾಯಗಳು | 2.6.1.8 | 81 |
| ಅನುದಾನ 3-ಹಣಕಾಸು | 2.6.2 | 81 |
| ಆಯವ್ಯಯ ಮತ್ತು ವೆಚ್ಚ | 2.6.2.1 | 81 |
| ಉಳಿತಾಯಗಳ ಅಧ್ಯರ್ಪಣೆ | 2.6.2.2 | 82 |
| ಅನಾವಶ್ಯಕ ಪೂರಕ ಅನುದಾನಗಳು | 2.6.2.3 | 82 |
| ಹೆಚ್ಚುವರಿ ಪೂರಕ ಅವಕಾಶ | 2.6.2.4 | 83 |
| ಆಯವ್ಯಯ ತಯಾರಿಕೆ | 2.6.2.5 | 83 |
| ಅನುದಾನ 24 -ಇಂಧನ | 2.6.3 | 84 |
| ಆಯವ್ಯಯ ಮತ್ತು ವೆಚ್ಚ | 2.6.3.1 | 84 |
| ಉಳಿತಾಯಗಳ ಅಧ್ಯರ್ಪಣೆ | 2.6.3.2 | 85 |
| ಅನಾವಶ್ಯಕ ಪೂರಕ ಅನುದಾನಗಳು | 2.6.3.3 | 85 |
| ಅಪರ್ಯಾಪ್ತ ಪೂರಕ ಅನುದಾನಗಳು | 2.6.3.4 | 86 |
| ಆಯವ್ಯಯಗಳ ತಯಾರಿಕೆ | 2.6.3.5 | 86 |
| ಸಮಾಪನ | 2.7 | 86 |
| ಶಿಫಾರಸುಗಳು | 2.8 | 87 |
| ಅಧ್ಯಾಯ-3 | | |
| ಆರ್ಥಿಕ ನಿರೂಪಣೆ | | |
| ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ | 3.1 | 91 |
| ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ | 3.2 | 91 |

| | | |
|--|--------|-----|
| ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳ ಮಂಡಿಸುವಿಕೆಯ ಸ್ಥಿತಿ | 3.3 | 92 |
| ಇಲಾಖಾ ವಾಣಿಜ್ಯ ಉದ್ದಿಮೆಗಳು | 3.4 | 92 |
| ಸರ್ಕಾರಿ ಹಣದ ದುರ್ಬಳಕೆ, ನಷ್ಟಗಳು, ದುರುಪಯೋಗಗಳು ಇತ್ಯಾದಿ | 3.5 | 93 |
| ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು | 3.6 | 93 |
| ಹೊಂದಾಣಿಕೆ ಬಾಕಿಯಿರುವ ಸಂಕ್ಷಿಪ್ತ ಸಾದಿಲ್ಲಾರು ಬಿಲ್ಲುಗಳು | 3.7 | 94 |
| ವೈಯಕ್ತಿಕ ಠೇವಣಿ ಲೆಕ್ಕಗಳು | 3.8 | 94 |
| ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಉಳಿದ ಮೊತ್ತಗಳು | 3.8.1 | 94 |
| ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆ | 3.9 | 96 |
| ಬಳಶೀರ್ಷಿಕೆ 800- 'ಇತರೆ ಸ್ವೀಕೃತಿಗಳು' ಮತ್ತು 'ಇತರೆ ವೆಚ್ಚಗಳು' ಅಡಿಯಲ್ಲಿನ ದಾಖಲಾತಿಗಳು | 3.10 | 97 |
| ಲೆಕ್ಕಗಳ ಮೇಲಿನ ವ್ಯಾಖ್ಯಾನಗಳು | 3.11 | 97 |
| ಲೆಕ್ಕಗಳಲ್ಲಿನ ಪಾರದರ್ಶಕತೆ | 3.11.1 | 97 |
| ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು | 3.11.2 | 98 |
| ಸಮಾಪನ | 3.12 | 100 |
| ಶಿಫಾರಸ್ಸುಗಳು | 3.13 | 100 |

| ಅನುಬಂಧಗಳ ಪಟ್ಟಿ | ವಿಷಯ | ಪುಟ ಸಂಖ್ಯೆ |
|----------------|--|------------|
| 1.1 | ರಾಜ್ಯ ಚಿತ್ರಣ | 103 |
| 1.2 | ಸರ್ಕಾರಿ ಲೆಕ್ಕಗಳ ಸ್ವರೂಪ | 104 |
| 1.3 | ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ | 105 |
| 1.4 | ರಾಜ್ಯದ ಸ್ವಂತ ಆರ್ಥಿಕ ಸುಧಾರಣಾ ಮಾರ್ಗದ ಫಲಿತಾಂಶ ಸೂಚಕಗಳು | 108 |
| 1.5 | ರಾಜ್ಯಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು | 109 |
| 1.6 | 31 ಮಾರ್ಚ್ 2011ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ | 112 |
| 1.7 | ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ | 114 |
| 1.8 | 2010-11ರ ರಾಜ್ಯ ಆಯವ್ಯಯದಲ್ಲಿನ ವಿವಿಧ ವಿಭಾಗಗಳಲ್ಲಿನ ಪ್ರಮುಖ ಕಾರ್ಯನೀತಿ ಪ್ರಸ್ತಾವನೆಗಳು | 115 |
| 2.1 | ₹25 ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು | 116 |
| 2.2 | ನಿಧಿಗಳ ಬಿಡುಗಡೆಯಾಗದಿದ್ದರಿಂದ/ಕಡಿಮೆ ಬಿಡುಗಡೆಯಾದುದರಿಂದ/ ವಿಳಂಬವಾಗಿ ಬಿಡುಗಡೆಯಾದುದರಿಂದ ಮತ್ತು ಮಂಜೂರಾತಿಗಳ ಸ್ವೀಕೃತಿಯಾಗದಿದ್ದರಿಂದ/ತಡವಾಗಿ ಸ್ವೀಕೃತಿಯಾದ್ದರಿಂದ ಉಂಟಾದ ಬಳಕೆಯಾಗದ ಅವಕಾಶಗಳು | 123 |
| 2.3 | ಪ್ರಧಾನ ಶೀರ್ಷಿಕೆಗಳಲ್ಲಿನ ₹25 ಕೋಟಿ ಮೀರಿದ ಅಧಿಕ ವೆಚ್ಚಗಳ ಪ್ರಕರಣಗಳು | 125 |
| 2.4 | ಅವಕಾಶವನ್ನು ಮೀರಿದ ಸತತ ಹೆಚ್ಚುವರಿ ವೆಚ್ಚಗಳು | 126 |
| 2.5 | 2010-11ರ ಅವಧಿಯಲ್ಲಿ ಆಯವ್ಯಯ ಅವಕಾಶವಿಲ್ಲದೆ ಮಾಡಿದ ವೆಚ್ಚಗಳು | 127 |
| 2.6 | ಸಕ್ರಮಿಕರಣ ಅಗತ್ಯವಿರುವ ಹೆಚ್ಚುವರಿಗಳು | 128 |
| 2.7 | ಹೊಸ ಸೇವೆಗಳ/ಸೇವಾ ಸಾಧನಗಳ ಪ್ರಕರಣಗಳು | 129 |
| 2.8 | ಅನಗತ್ಯವಾದ ಪೂರಕ ಅನುದಾನಗಳು | 131 |
| 2.9 | ಹೆಚ್ಚುವರಿ ಪೂರಕ ಅನುದಾನಗಳು | 132 |
| 2.10 | ಸಾಕಷ್ಟಿಲ್ಲದ ಪೂರಕ ಅನುದಾನಗಳು | 133 |
| 2.11 | ನಿಧಿಗಳ ವಿವೇಚನಾರಹಿತ ಪುನರ್ವಿನಿಯೋಗ | 134 |
| 2.12 | ದೋಷಪೂರಿತ ಪುನರ್ವಿನಿಯೋಗ ಆದೇಶಗಳು | 142 |
| 2.13 | ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನಿಯೋಗಗಳು | 144 |
| 2.14 | ಬಳಕೆಯಾಗದ ಅವಕಾಶಗಳ ಭಾಗಶಃ ಅಧ್ಯರ್ಪಣೆ | 145 |
| 2.15 | ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ₹ಐದು ಕೋಟಿಗೂ ಮೀರಿದ ಅವಕಾಶ | 147 |
| 2.16 | ಪ್ರಸಕ್ತ ವರ್ಷದಲ್ಲಿ ಮಾಡಿದ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು | 148 |
| 2.17 | ಆಯವ್ಯಯದಲ್ಲಿನ ತಪ್ಪುಗಳು | 150 |

| | | |
|-----|---|------------|
| 3.1 | ಪ್ರಧಾನ ಶೀರ್ಷಿಕೆವಾರು-ಇಲಾಖಾವಾರು-ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳ ವಿವರಗಳು | 152 |
| 3.2 | ರಾಜ್ಯಾದಾಯದಿಂದ ಗಣನಾರ್ಹವಾಗಿ ಹಣ ಒದಗಿಸಿದ ಸಂಸ್ಥೆಗಳ ಮಾಹಿತಿ ಬಾರದಿರುವುದು | 154 |
| 3.3 | ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ | 155 |
| 3.4 | ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ ಉದ್ಯಮಗಳ ಪ್ರಪತ್ರ ಲೆಕ್ಕಗಳ ವಿವರಗಳು | 156 |
| 3.5 | ಹಣದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿಂಗಡಣೆ | 157 |
| 3.6 | ಕಳವು/ದುರುಪಯೋಗ/ಪ್ರಕರಣಗಳ ಇಲಾಖಾವಾರು ವಿವರಗಳು | 158 |
| 3.7 | ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸದಿರುವ ಇಲಾಖಾವಾರು ವಿವರಗಳು | 159 |
| 3.8 | ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ/ಶಿಲ್ಕುಗಳು ಪಾರಿಭಾಷಿಕ ಪದಗಳು | 164 165 |

ಮುನ್ನುಡಿ

ಈ ವರದಿಯನ್ನು ಸಂವಿಧಾನದ ಅನುಚ್ಛೇದ 151ರ ಅನ್ವಯ ರಾಜ್ಯಪಾಲರಿಗೆ ಸಲ್ಲಿಸಲು ತಯಾರಿಸಲಾಗಿದೆ.

ಈ ವರದಿಯ ಅಧ್ಯಾಯ 1 ಮತ್ತು 2 ಕ್ರಮವಾಗಿ, ರಾಜ್ಯಸರ್ಕಾರದ 31 ಮಾರ್ಚ್ 2011ಕ್ಕೆ ಅಂತ್ಯಗೊಂಡ ವರ್ಷದ ಹಣಕಾಸು ಲೆಕ್ಕಗಳು ಮತ್ತು ಧನವಿನಿಯೋಗ ಲೆಕ್ಕಗಳ ಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಹೊಂದಿದೆ. ಅಗತ್ಯವಿದ್ದ ಕಡೆ ರಾಜ್ಯಸರ್ಕಾರದಿಂದಲೂ ಮಾಹಿತಿಯನ್ನು ಪಡೆಯಲಾಗಿದೆ.

'ಆರ್ಥಿಕ ನಿರೂಪಣೆ'ಗೆ ಸಂಬಂಧಿಸಿದ ಅಧ್ಯಾಯ-3, ಪ್ರಸಕ್ತ ವರ್ಷದಲ್ಲಿ ರಾಜ್ಯಸರ್ಕಾರದ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಅನುಪಾಲನೆಯ ಸ್ಥಿತಿಯನ್ನು ನಿರೂಪಿಸುತ್ತದೆ.

ಈ ವರದಿಯನ್ನು ರಾಜ್ಯಸರ್ಕಾರವು 31 ಮಾರ್ಚ್ 2010 ಮತ್ತು 31 ಮಾರ್ಚ್ 2011ರ ಅಂತ್ಯದ ರಾಜ್ಯಸರ್ಕಾರದ ಹಣಕಾಸಿನ ವ್ಯವಹಾರಗಳ ವರದಿ ಮತ್ತು ಸಾರ್ವಜನಿಕ ಲೆಕ್ಕ ಸಮಿತಿಗೆ ನೀಡಿದ ಉತ್ತರಗಳನ್ನು ಗಣನೆಗೆ ತೆಗೆದುಕೊಂಡು ತಯಾರಿಸಲಾಗಿದೆ. ಇದು 31 ಮಾರ್ಚ್ 2010ಕ್ಕೆ ಅಂತ್ಯಗೊಂಡ ರಾಜ್ಯಸರ್ಕಾರದ ಹಣಕಾಸಿನ ವ್ಯವಹಾರಗಳ ಮೇಲಿನ ವರದಿಗೆ ಸಾರ್ವಜನಿಕ ಲೆಕ್ಕ ಸಮಿತಿ ಮಾಡಿದ ಶಿಫಾರಸ್ಸುಗಳನ್ನೂ ಒಳಗೊಂಡಿದೆ.

ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯ ಅವಿಷ್ಕಾರಗಳು, ವಿವಿಧ ಇಲಾಖೆಗಳ ವಹಿವಾಟುಗಳ ಲೆಕ್ಕಪರಿಶೋಧನಾ ಫಲಿತಾಂಶಗಳ, ಸರ್ಕಾರದ ಕಂಪನಿಗಳ, ಶಾಸನಬದ್ಧ ನಿಗಮಗಳ, ಮಂಡಳಿಗಳ ಮತ್ತು ಪಂಚಾಯತ್‌ರಾಜ್ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಭಿಪ್ರಾಯಗಳು ಮತ್ತು ರಾಜಸ್ವ ಸ್ವೀಕೃತಿಗಳ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದ ಅಂಶಗಳನ್ನು ಒಳಗೊಂಡ ವರದಿಗಳನ್ನು ಪ್ರತ್ಯೇಕವಾಗಿ ಮಂಡಿಸಲಾಗಿದೆ.

ಈ ಭಾಷಾಂತರಿಸಿದ ಆವೃತ್ತಿಯಲ್ಲಿನ ಯಾವುದೇ ಸಂದೇಹಗಳಿಗೆ, ಆಂಗ್ಲ ಭಾಷಾ ಆವೃತ್ತಿಯೇ ಅಧಿಕೃತವೆಂದು ಪರಿಗಣಿಸಬೇಕು.

ಕಾರ್ಯನಿರ್ವಹಣಾ ಸಾರಾಂಶ

ಹಿನ್ನೆಲೆ

ಕರ್ನಾಟಕದಲ್ಲಿ ಹನ್ನೊಂದನೇ ಹಣಕಾಸು ಆಯೋಗವು ರೂಪಿಸಿದ ಸ್ಥೂಲ ಪ್ರಮಿತಿಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವು 2000-2005ರ ಅವಧಿಯ ಮೊದಲ ಮಧ್ಯಂತರ ವಿತ್ತೀಯ ಯೋಜನೆ(ಎಂಟಿಎಫ್‌ಪಿ) ರೂಪಿಸುವುದರ ಮೂಲಕ ಹಣಕಾಸು ಸುಧಾರಣೆ ಮತ್ತು ಕ್ರೋಢೀಕರಣಗಳನ್ನು ಮುಂಚೂಣಿಗೆ ತರಲಾಯಿತು. ಮಧ್ಯಂತರ ವಿತ್ತೀಯ ಯೋಜನೆಯು ನಿರಂತರ ವಾರ್ಷಿಕ ದಾಖಲೆಯಾಗುವುದಲ್ಲದೆ ಮಧ್ಯಂತರ ವಿತ್ತೀಯ ಯೋಜನೆಗಳಲ್ಲಿ ನಿಗದಿಪಡಿಸಿದ ವಿತ್ತೀಯ ಗುರಿಗಳು ಮತ್ತು ಕಾರ್ಯನೀತಿಗಳು ವಾರ್ಷಿಕ ಆಯವ್ಯಯ ತಯಾರಿಕೆಗೆ ಮತ್ತು ಯೋಜನೆಗಳ ಪುನರ್ವ್ಯವಸ್ಥೆಗೆ ಪೂರಕವಾಗುತ್ತವೆ. ಕರ್ನಾಟಕವು ಮಧ್ಯಂತರ ವಿತ್ತೀಯ ಯೋಜನೆಗೆ ಶಾಸನಬದ್ಧ ಆಧಾರವನ್ನು ಒದಗಿಸಲು ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ(ಸೆಪ್ಟೆಂಬರ್ 2002). ಈ ಕಾಯಿದೆಯು ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆಯಲ್ಲಿ ಇಳಿಕೆ, ಹಣಕಾಸು ನೀತಿಯ ಪರಿಣಾಮಕಾರಿ ಜಾರಿಯಲ್ಲಿನ ಅಡಚಣೆಗಳ ನಿವಾರಣೆ, ಮತ್ತು ಸಾಲ, ಋಣ ಮತ್ತು ಕೊರತೆಗಳಲ್ಲಿ ಮಿತಿ ಸಾಧನೆ, ಮಧ್ಯಂತರ ವಿತ್ತೀಯ ಚಕ್ರಬಂಧಿಗಳ ಮೂಲಕ ಹಣಕಾಸು ನಿರ್ವಹಣೆಯಲ್ಲಿ ಅಧಿಕ ಪಾರದರ್ಶಕತ್ವವನ್ನು ಸಾಧಿಸುವ ಮೂಲಕ ವಿತ್ತೀಯ ಸ್ಥಿರತೆ ಮತ್ತು ಸಮರ್ಥತೆಗಳನ್ನು ಖಚಿತ ಪಡಿಸುವ, ಸಾಮಾಜಿಕ ಹಾಗೂ ಭೌತಿಕ ಮತ್ತು ಮಾನವ ಸಂಪನ್ಮೂಲಗಳ ವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

ವರದಿ

ವಿತ್ತೀಯ ಸುಧಾರಣಾ ಅಧಿನಿಯಮ, ಆಯವ್ಯಯ ದಾಖಲೆಗಳು, 13ನೇ ಹಣಕಾಸು ಆಯೋಗದ ವರದಿ ಮತ್ತು ಸರ್ಕಾರಿ ಇಲಾಖೆಗಳು, ಮತ್ತು ಸಂಸ್ಥೆಗಳಿಂದ ಪಡೆದ ಇತರ ದತ್ತಾಂಶಗಳನ್ನು ಆಧರಿಸಿ ರಾಜ್ಯಸರ್ಕಾರದ ಹಣಕಾಸು ನಿರ್ವಹಣಾ ಕಾರ್ಯವನ್ನು ಮಾಪನ ಮಾಡಲಾಗಿದೆ.

ಅಧ್ಯಾಯ-1 ಈ ಅಧ್ಯಾಯವು ರಾಜ್ಯ ಸರ್ಕಾರದ ಹಣಕಾಸು ಲೆಕ್ಕಗಳ ಪರಿಶೋಧನೆಯನ್ನು ಆಧರಿಸಿದ್ದು, 31 ಮಾರ್ಚ್ 2011 ರಲ್ಲಿದ್ದಂತೆ ಕರ್ನಾಟಕ ರಾಜ್ಯಸರ್ಕಾರದ ವಿತ್ತ ಸ್ಥಿತಿಯನ್ನು ಅಳತೆ ಮಾಡುತ್ತದೆ. ಜೊತೆಗೆ ಈ ವರದಿಯು ಬದ್ಧವೆಚ್ಚಗಳ ಪ್ರವೃತ್ತಿ, ಸಾಲವಿಧಾನಗಳ ಒಳನೋಟವನ್ನು ನೀಡುವುದಲ್ಲದೆ, ರಾಜ್ಯ ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರವು ಆಯವ್ಯಯದ ಹೊರಗಿನ ದಾರಿಯಲ್ಲಿ ವರ್ಗಾವಣೆ ಮಾಡಿದ ಮೊತ್ತಗಳ ಸಂಕ್ಷಿಪ್ತ ಲೆಕ್ಕವನ್ನೂ ತೋರಿಸುತ್ತದೆ.

ಅಧ್ಯಾಯ-2 ಈ ಅಧ್ಯಾಯವು ಧನವಿನಿಯೋಗ ಲೆಕ್ಕಗಳನ್ನು ಆಧರಿಸಿದ್ದು, ಧನವಿನಿಯೋಗ ವಿವರಗಳನ್ನು ಮತ್ತು ಸೇವೆಗಳನ್ನು ಕೈಗೊಳ್ಳುವ ಇಲಾಖೆಗಳು ಹಂಚಿಕೆಯಾದ ಸಂಪನ್ಮೂಲಗಳನ್ನು ಹೇಗೆ ನಿರ್ವಹಿಸಿವೆ ಎಂಬ ವಿವರಗಳನ್ನು ನೀಡುತ್ತದೆ.

ಅಧ್ಯಾಯ-3 ಈ ಅಧ್ಯಾಯವು ಕರ್ನಾಟಕ ಸರ್ಕಾರದ ವಿವಿಧ ವರದಿ ಸಲ್ಲಿಕಾ ಅಗತ್ಯಗಳು ಮತ್ತು ಹಣಕಾಸು ನಿಯಮಗಳ ಪಾಲನೆಯ ವಿವರಣಾಪಟ್ಟಿಯನ್ನು ನೀಡುತ್ತದೆ. ವರದಿಯ ಕೊನೆಯಲ್ಲಿ ಆಯ್ದು ಪದಗಳಿಗೆ ಪಾರಿಭಾಷಿಕ ಪದಕೋಶವನ್ನು ನೀಡಲಾಗಿದೆ.

ಲೆಕ್ಕಪರಿಶೋಧನೆಯ ಅವಿಷ್ಕಾರಗಳು ಮತ್ತು ತಿಳಾರಸುಗಳು

• ಹಣಕಾಸು ಸ್ಥಿತಿ

ರಾಜ್ಯಸರ್ಕಾರವು 2006-11ರ ಅವಧಿಯಲ್ಲಿ ರಾಜಸ್ವ ಹೆಚ್ಚಳವನ್ನು ಮುಂದುವರೆಸಿದೆ ಮತ್ತು ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಂಬಂಧಿಸಿದಂತೆ, ವಿತ್ತೀಯ ಸುಧಾರಣಾ ಅಧಿನಿಯಮದಡಿ ಕಾಲಕಾಲಕ್ಕೆ ತಿದ್ದುಪಡಿ ಮಾಡಿದ ಮಿತಿಯೊಳಗೆ ನಿರ್ವಹಿಸಿದೆ. ರಾಜ್ಯಸರ್ಕಾರವು 2009-10ರಲ್ಲಿನ ಆರ್ಥಿಕ ವಿಳಂಬನದ ಪರಿಣಾಮಗಳ ಪ್ರಭಾವದಿಂದ ಚೇತರಿಕೆಯ ಹಾದಿಯಲ್ಲಿದ್ದು ತನ್ನ ಸ್ಥಿತಿಯನ್ನು 2010-11ರಲ್ಲಿ ಕ್ರೋಢೀಕರಿಸಲು ನಿರೀಕ್ಷಿಸಲಾಗಿತ್ತು 2010-11ರಲ್ಲಿ ರಾಜ್ಯಸರ್ಕಾರವು ₹4,172 ಕೋಟಿಗಳ ಭಾರಿ ರಾಜಸ್ವ ಹೆಚ್ಚಳವನ್ನು ಸಾಧಿಸಿತ್ತು. ಇದು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ರಾಜಸ್ವ ಸ್ವೀಕೃತಿಗಳಲ್ಲಿ ಶೇಕಡ 18ರಷ್ಟು ಹೆಚ್ಚಳ ಮತ್ತು ರಾಜಸ್ವ ವೆಚ್ಚದಲ್ಲಿ ಶೇಕಡ 14ರಷ್ಟು ಹೆಚ್ಚಳದಿಂದ ಉಂಟಾಗಿದೆ. ಮುಂದುವರೆದು ಸರ್ಕಾರಿ ಮಂಜೂರಾತಿಗಳಲ್ಲಿನ ವಿಳಂಬ, ನಿಧಿ ಲೆಕ್ಕಗಳಿಗೆ ವರ್ಗಾವಣೆಯನ್ನು ಮಿತಿಗೊಳಿಸಿದ್ದೂ ಸಹ ರಾಜಸ್ವ ಹೆಚ್ಚಳದಲ್ಲಿನ ಏರಿಕೆಗೆ ಕಾರಣವಾಗಿತ್ತು.

ಮೊದಲ ಬಾರಿಗೆ ಋಣೇತರ ಸ್ವೀಕೃತಿಯ ವೃದ್ಧಿಯು ಪ್ರಾಥಮಿಕ ವೆಚ್ಚದ ವೃದ್ಧಿಗಿಂತಲೂ ₹615 ಕೋಟಿಗಳಷ್ಟು ಹೆಚ್ಚಾಗಿದ್ದು ಇದು ಬಡ್ಡಿ ಹೊಣೆಯಲ್ಲಿನ ಏರಿಕೆಯನ್ನು ಸರಿತೂಗಿಸಬಹುದಾಗಿದೆ. ರಾಜ್ಯಸರ್ಕಾರವು 2008-09ನೇ ಸಾಲಿಗೆ ವಿತ್ತೀಯ ಕೊರತೆ-ರಾಜ್ಯ-ರಾಜ್ಯ-ರಾಜ್ಯದ ವಾಸ್ತವ ಅನುಪಾತವು ಆ ವರ್ಷದ ಆಯವ್ಯಯ ಅಂದಾಜಿಗಿಂತ ಹೆಚ್ಚಾಗಿದ್ದುದರಿಂದ ₹358.33 ಕೋಟಿಗಳ ಋಣ ಪರಿಹಾರ ಮೊತ್ತವನ್ನು ಕಳೆದುಕೊಂಡಿತ್ತು.

• ರಾಜ್ಯದ ಸ್ವಂತ ಸಂಪನ್ಮೂಲಗಳು

2006-07ರಿಂದ ಇಳಿಮುಖ ಪ್ರವೃತ್ತಿಯನ್ನು ತೋರಿಸಿದ ರಾಜ್ಯದ ತೆರಿಗೆ ರಾಜಸ್ವ-ರಾಜ್ಯ-ರಾಜ್ಯದ ಅನುಪಾತವು ಪ್ರಸಕ್ತ ವರ್ಷದಲ್ಲಿ ಪುನಶ್ಚೇತನಗೊಂಡು ಶೇಕಡ 10.10ರಷ್ಟಿದ್ದಿತು. ಬಾಕಿಯಿರುವ ರಾಜಸ್ವ ತೆರಿಗೆಯು ₹4,009 ಕೋಟಿಗಳಷ್ಟಿತ್ತು.

ತೆರಿಗೆಯೇತರ ರಾಜಸ್ವ-ರಾಜ್ಯ-ರಾಜ್ಯದ ಅನುಪಾತದ ಇಳಿಮುಖ ಪ್ರವೃತ್ತಿಯು ಮುಂದುವರೆದಿದೆ ಮುಂಬರುವ ವರ್ಷಗಳಲ್ಲಿ ತೆರಿಗೆಯೇತರ ರಾಜಸ್ವ ಸಂಗ್ರಹಣೆಗೆ ವಿಶೇಷ ಒತ್ತು ನೀಡಬೇಕಾಗಿದೆ.

• ರಾಜಸ್ವ ವೆಚ್ಚ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗದಲ್ಲಿ ಶೇಕಡ 16 ಮತ್ತು 13ರಷ್ಟು ಹೆಚ್ಚಳವಿದ್ದರೆ ಸಾಮಾಜಿಕ ಸೇವೆಗಳ ವಿಭಾಗದಲ್ಲಿ ಶೇಕಡ 10ರಷ್ಟು ವೃದ್ಧಿಯಿತ್ತು. ಯೋಜನಾ ವೆಚ್ಚವು ಒಟ್ಟು ವೆಚ್ಚದ ಶತಾಂಶವಾಗಿ 2009-10ರಲ್ಲಿದ್ದ ಶೇಕಡ 26ರಿಂದ 2010-11ರಲ್ಲಿ ಶೇಕಡ 28ಕ್ಕೆ ಹೆಚ್ಚಿದೆ. ರಾಜಸ್ವ ವೆಚ್ಚದ ಶೇಕಡ 52ರಷ್ಟು ಸಂಬಳ, ನಿವೃತ್ತಿ ವೇತನ, ಬಡ್ಡಿಪಾವತಿ ಮತ್ತು ಸಹಾಯಧನಗಳ ಬದ್ಧವೆಚ್ಚಗಳಾಗಿವೆ.

2010-11ರಲ್ಲಿ ಸುಮಾರು ₹2,280 ಕೋಟಿಗಳಷ್ಟು ಸಹಾಯಧನವು ಅವ್ಯಕ್ತವಾಗಿದ್ದು ₹6,303 ಕೋಟಿಗಳ ಸಹಾಯಧನವನ್ನು ಭಾಗಶಃ ತೋರಿಸಲಾಗಿದೆ. ಯೋಜನಾ ಆಯೋಗದ ತಿಳಾರಸಿನಂತೆ ಅವ್ಯಕ್ತ ಸಹಾಯಧನವನ್ನು ಪಾರದರ್ಶಕವಾಗಿಸಲು ಹಣಕಾಸು ಲೆಕ್ಕಗಳಲ್ಲಿ ತೋರಿಸಬೇಕಾಗಿದೆ.

• ವೆಚ್ಚದ ಗುಣಮಟ್ಟ

ಒಟ್ಟು ವೆಚ್ಚದಲ್ಲಿ ಬಂಡವಾಳ ವೆಚ್ಚವು ಈ ವರ್ಷವೂ ಕಳೆದ ವರ್ಷದಷ್ಟೆ ಇದ್ದಿತು (ಶೇಕಡ 22) ಇದು ಆಯವ್ಯಯದ ಹೊರಗಿನ ಸಾಲಗಳ ಮೇಲಿನ ₹202 ಕೋಟಿಗಳ ಬಡ್ಡಿ ಪಾವತಿಯನ್ನು ಒಳಗೊಂಡಿದೆ. ₹1,203 ಕೋಟಿಗಳ ಮೊತ್ತವು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಲಾಗಿದ್ದು ನಿಷ್ಪಲವಾಗಿದೆ. ಕಂಪನಿ/ನಿಗಮಗಳಲ್ಲಿ ಮಾರ್ಚ್ 2011ರ ಅಂತ್ಯಕ್ಕೆ ಹೂಡಿರುವ ₹38,421 ಕೋಟಿಗಳ ಮೇಲೆ ಬಂದಿರುವ ಪ್ರತಿಫಲ (₹43.47 ಕೋಟಿಗಳು) ನಗಣ್ಯವಾಗಿದೆ. ಈ ಬಂಡವಾಳ ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪನಿಗಳ/ನಿಗಮಗಳಲ್ಲಿ ಹೂಡಿರುವ ₹20,085 ಕೋಟಿಗಳನ್ನು (ಶೇಕಡ 52) ಒಳಗೊಂಡಿದೆ.

ರಾಜ್ಯಸರ್ಕಾರವು ಭಾರಿ ನಷ್ಟದಲ್ಲಿರುವ ರಾಜ್ಯ ಸಾರ್ವಜನಿಕ ಉದ್ಯಮಗಳ ಕಾರ್ಯವಿಧಾನವನ್ನು ವಿಶ್ಲೇಷಿಸಿ ಅವುಗಳ ಪುನಶ್ಚೇತನಕ್ಕೆ ತಂತ್ರಗಳನ್ನು ರೂಪಿಸಬೇಕಾಗಿದೆ ಅಥವಾ ಅವುಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ರಾಜ್ಯಸರ್ಕಾರವು ಅಪೂರ್ಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ ಮತ್ತು ವಿಳಂಬ ಹಾಗೂ ವೆಚ್ಚಗಳ ಅಧಿಕೃತ ಕಾರಣಗಳನ್ನು ವಿಶ್ಲೇಷಿಸಿ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು.

• ಕೇಂದ್ರಸರ್ಕಾರದಿಂದ ರಾಜ್ಯಸರ್ಕಾರದ ಅನುಷ್ಠಾನಗಳಿಗೆ ನೇರವಾಗಿ ವರ್ಗಾವಣೆಯಾದ ಮೊತ್ತಗಳನ್ನು ಗಮನಿಸದಿರುವಿಕೆ

ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಗಣನೀಯ ಪ್ರಮಾಣದ ಮೊತ್ತಗಳನ್ನು ಅನುಷ್ಠಾನಾಧಿಕಾರಿಗಳಿಗೆ ಆಯವ್ಯಯದ ಹೊರಗೆ ನೇರವಾಗಿ ಮಾಡಿದ ಮೊತ್ತಗಳ ಹರಿವು ಪಾರದರ್ಶಕತೆಯ ದೃಷ್ಟಿಯಲ್ಲಿ ಹಣಕಾಸು ಆಯೋಗದ ಅಗತ್ಯತೆಗೆ ವಿರುದ್ಧವಾಗಿದ್ದು ಹೊಣೆಗಾರಿಕೆಯಿಂದ ತಪ್ಪುವ ಸಾಧ್ಯತೆಯಿದೆ. ಈ ಮೊತ್ತಗಳ ಬಳಕೆಯ ಉಸ್ತುವಾರಿಗೆ ಒಂದು ಅಧಿಕಾರದ ಮತ್ತು ಯಾವುದೇ ವರ್ಷದಲ್ಲಿ ಪ್ರಮುಖ ಯೋಜನೆಗಳ ಮೇಲೆ ವೆಚ್ಚ ಮಾಡಿದ ಮೊತ್ತಗಳ ಬದ್ಧ ದತ್ತಾಂಶಗಳ ಕೊರತೆಯಿದೆ.

ಈ ಮೊತ್ತಗಳನ್ನು ಸಮರ್ಪಕವಾಗಿ ಲೆಕ್ಕ ಮಾಡಲು ಮತ್ತು ಅಮೂಲಾಗ್ರ ಮಾಹಿತಿಯ ಮಾಪನಕ್ಕೆ ರಾಜ್ಯಸರ್ಕಾರವು ವ್ಯವಸ್ಥೆಯನ್ನು ನೆಲೆಗೊಳಿಸಬೇಕಾಗಿದೆ.

• ಆಸ್ತಿಗಳು ಮತ್ತು ಜವಾಬ್ದಾರಿಗಳು

ರಾಜ್ಯಸರ್ಕಾರದ ಗ್ರಾಹಕ ಕಲ್ಯಾಣ ನಿಧಿಯ ಮೂಲಧನ, ಖಾತರಿ ವಿಮೋಚನಾ ನಿಧಿ, ಮುಂತಾದ ಮೀಸಲು ನಿಧಿಗಳ ಸ್ಥಾಪನೆ/ಪುನಶ್ಚೇತನವಾಗಿಲ್ಲ ಹಣಕಾಸು ನಿರ್ವಹಣಾ ನಿಧಿಯ ಕಾರ್ಯಭಾರಕ್ಕೆ ನಿಯಮಗಳನ್ನು ರೂಪಿಸಿಲ್ಲ.

• ಋಣ ಸಹಿಷ್ಣುತೆ

2002-03 ಮತ್ತು 2003-04ರಲ್ಲಿನ ಋಣ ನಿಯಮ ಯೋಜನೆಯಡಿಯ ಭಾರಿ ಮಾರುಕಟ್ಟೆ ಸಾಲಗಳಿಂದಾಗಿ 2012-13ರಿಂದ ರಾಜ್ಯಸರ್ಕಾರದ ಮರುಪಾವತಿಯ ಅನಿವಾರ್ಯತೆಯು ಹೆಚ್ಚಾಗಿದೆ. ಅಲ್ಲದೆ 2008-10ರಲ್ಲಿನ ಭಾರಿ ಮಾರುಕಟ್ಟೆ ಸಾಲಗಳಿಂದಾಗಿ 2017-18ರ ನಂತರ ಮರು ಪಾವತಿಗಳು ಅಪಾರವಾಗಿ ಹೆಚ್ಚಾಗಿದೆ.

ಸರ್ಕಾರವು ಋಣಪರಿಹಾರ ನಿಧಿಯನ್ನು ಪುನಶ್ಚೇತನಗೊಳಿಸಲು ಪರಿಗಣಿಸಬೇಕಾಗಿದ್ದು ಇದು 2013ರ ನಂತರ ಋಣಸೇವೆಯ ಮೊತ್ತದಲ್ಲಿನ ಥಟ್ಟನೆಯ ಏರಿಕೆಯನ್ನು ಭರಿಸಲು ಸಹಾಯವಾಗುತ್ತದೆ.

• ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ

2010-11ರಲ್ಲಿ ಒಟ್ಟಾರೆ ₹85,193 ಕೋಟಿಗಳ ಅವಕಾಶದಲ್ಲಿ ರಾಜಸ್ವ ಮತ್ತು ಬಂಡವಾಳದಡಿ ₹72,915 ಕೋಟಿಗಳ ವೆಚ್ಚವಾಗಿತ್ತು. ಇದರಿಂದಾಗಿ ₹12,278 ಕೋಟಿಗಳ ಅವಕಾಶವು ಬಳಕೆಯಾಗದೆ ಉಳಿದಿತ್ತು (ಶೇಕಡ 14). ಎರಡು ಅನುದಾನಗಳಡಿ 2010-11ನೇ ವರ್ಷದಲ್ಲಿ ₹85.39 ಕೋಟಿಗಳ ಅಧಿಕ ವೆಚ್ಚವಾಗಿದ್ದು ಇದರೊಡನೆ 1989-90ರಿಂದ 2009-10ನೇ ಸಾಲಿನ ಅವಧಿಯಲ್ಲಿ ಉಂಟಾದ ₹4,707.89 ಕೋಟಿಗಳ ಅಧಿಕ ವೆಚ್ಚವು ಸಂವಿಧಾನದ 205ನೇ ಅನುಚ್ಛೇದದ ಪ್ರಕಾರ ಸಕ್ರಮಗೊಳ್ಳಬೇಕಾಗಿರುತ್ತದೆ. 21 ಪ್ರಕರಣಗಳಲ್ಲಿ ₹282.64 ಕೋಟಿಗಳ ಮೊತ್ತವು ವಿಧಾನ ಮಂಡಲದ ಅನುಮೋದನೆ ಇಲ್ಲದೆ ವೆಚ್ಚಮಾಡಲಾಗಿದ್ದು ಇದನ್ನು ಹೊಸಸೇವೆ/ಹೊಸ ಸೇವಾ ಸಾಧನ ಎಂದು ಪರಿಗಣಿಸಬೇಕಾಗಿತ್ತು. 31 ಪ್ರಕರಣಗಳಲ್ಲಿ ಪೂರಕ ಅಂದಾಜುಗಳ ಮೂಲಕ ಪಡೆದ ₹333.28 ಕೋಟಿಗಳು ಅನಗತ್ಯವಾಗಿದ್ದರೆ, 60 ಪ್ರಕರಣಗಳಲ್ಲಿ ಪುನರ್ವಿನಿಯೋಗವನ್ನು ವಿವೇಚನಾ ರಹಿತವಾಗಿ ಮಾಡಿದ್ದು ಅವಕಾಶಗಳು ಬಳಕೆಯಾಗದೆ ಉಳಿದಿದ್ದವು ಅಥವಾ ಅವಕಾಶಕ್ಕಿಂತ ಹೆಚ್ಚಿಗೆ

ವೆಚ್ಚವಾಗಿದ್ದಿತು. 24 ಅನುದಾನಗಳಲ್ಲಿ ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ₹6,188.83 ಕೋಟಿಗಳನ್ನು ಅಧ್ಯರ್ಪಣೆ ಮಾಡಲಾಗಿತ್ತು 2010-11ರಲ್ಲಿ ಎರಡು ಪ್ರಕರಣಗಳಲ್ಲಿ ಸಾದಿಲ್ವಾರು ನಿಧಿಯಡಿ ಮಂಜೂರು ಮಾಡಿದ್ದ ₹2.66 ಕೋಟಿಗಳಷ್ಟು ಮೊತ್ತವನ್ನು ಪಡೆದ ಇರಲಿಲ್ಲ. ಆಯವ್ಯಯ ಅವಕಾಶವು ಬಳಕೆಯಾಗದೆ ಉಳಿಯುವ ಪ್ರಸಂಗಗಳನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಬಲಗೊಳಿಸಬೇಕಾಗಿದೆ. ಇಲಾಖಾ ಆಯವ್ಯಯಗಳು ಹೆಚ್ಚು ವಾಸ್ತವಿಕವಾಗಿರಬೇಕು ಮತ್ತು ಮೊತ್ತಗಳು ಸತತವಾಗಿ ಬಳಕೆಯಾಗದಿರುವ, ಅಧಿಕ ಅವಕಾಶವನ್ನು ಕಲ್ಪಿಸುವ ಪ್ರಕರಣಗಳನ್ನು ತಪ್ಪಿಸಬೇಕಾಗಿದೆ.

• ಆರ್ಥಿಕ ನಿರೂಪಣೆ

ನಷ್ಟಗಳು, ಹಣದುರುಪಯೋಗಗಳು ಮುಂತಾದ ಪ್ರಕರಣಗಳ ವಿಲೇವಾರಿಯಲ್ಲಿ ಇಲಾಖೆಗಳ ಅನುಸರಣೆಯಲ್ಲಿ ಕೊರತೆಯಿದೆ. ಶಾಸಕಾಂಗದ ಹಣಕಾಸು ನಿಯಂತ್ರಣದ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಸಾದಿಲ್ವಾರು ಬಿಲ್ಲುಗಳ ಸಲ್ಲಿಕೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿದೆ ಮತ್ತು ದೊಡ್ಡ ಪ್ರಮಾಣದ ಮೊತ್ತಗಳನ್ನು ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಉಳಿಸಿಕೊಳ್ಳಲಾಗಿದೆ. ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆಯಾಗದಿರುವುದು ಕ್ರಮವಾಗಿ ಒಟ್ಟು ವೆಚ್ಚದ ಶೇಕಡ 14ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ ಎರಡರಷ್ಟಿದೆ. ಕೆಲವು ಋಣ, ಠೇವಣಿ ಮತ್ತು ಇರಸಾಲು ಶೀರ್ಷಿಕೆಗಳಲ್ಲಿ ವ್ಯತಿರಿಕ್ತ ಶಿಲ್ಕುಗಳಿದ್ದು ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸಂಬಳ (ಪಂಚಾಯತ್ ರಾಜ್ ಸಂಸ್ಥೆಗಳು), ಅವ್ಯಕ್ತ ಸಹಾಯಧನಗಳು ಇತ್ಯಾದಿ ಮುಖ್ಯ ಅಂಶಗಳ ವಿವರಗಳನ್ನು ಸೂಚಿಸಿ ಲೆಕ್ಕಗಳಲ್ಲಿ ಪಾರದರ್ಶಕತೆಯನ್ನು ತರಬೇಕಾಗಿದೆ.

ನಷ್ಟಗಳು ಮತ್ತು ಸರ್ಕಾರಿ ಹಣದ ದುರುಪಯೋಗದ ಪ್ರಕರಣಗಳು ಕಂಡಿವೆ. ಈ ಪ್ರಕರಣಗಳಲ್ಲಿ ನಡೆಯುತ್ತಿರುವ ಇಲಾಖಾ ವಿಚಾರಣೆಗಳನ್ನು ತೀವ್ರಗೊಳಿಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಿರಲು ಸೂಕ್ತ ಆಂತರಿಕ ನಿಯಂತ್ರಣಗಳನ್ನು ಬಲಪಡಿಸಬೇಕಾಗಬಹುದು. ಲೆಕ್ಕಸುಧಾರಣೆಗಳು ಹಣಕಾಸು ಆಯೋಗವು ಶಿಫಾರಸ್ಸು ಮಾಡಿದಂತೆ ದತ್ತಾಂಶಗಳನ್ನು ಸಂಗ್ರಹಿಸಬೇಕಾಗಿದೆ. ಚಾಲ್ತಿಯಲ್ಲಿಲ್ಲದ/ಚಾಲ್ತಿಯಲ್ಲಿದ್ದೂ ಬಳಕೆಯ ಅವಧಿಯನ್ನು ಮೀರಿದ ಎಲ್ಲಾ ಠೇವಣಿ ಲೆಕ್ಕಗಳ ಸಮೀಕ್ಷೆಯನ್ನು ನಡೆಸಿ ಇವುಗಳನ್ನು ಲೆಕ್ಕಗಳಿಂದ ತೆಗೆದು ಹಾಕಬೇಕಾಗಿದೆ. ಅಮಾನತ್ತು ಶೀರ್ಷಿಕೆಗಳ ಸಮೀಕ್ಷೆಯನ್ನು ಕೈಗೊಂಡು ವಹಿವಾಟುಗಳನ್ನು ಆಯಾ ವರ್ಷಗಳ ಲೆಕ್ಕಗಳಲ್ಲಿಯೇ ಅಂತಿಮ ಶೀರ್ಷಿಕೆಯಡಿ ತರಲು ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯಸರ್ಕಾರದ ಹಣಕಾಸಿನ ವ್ಯವಹಾರಗಳು



ಅಧ್ಯಾಯ ೧

ಕರ್ನಾಟಕದ ಚಿತ್ರಣ

ಕರ್ನಾಟಕವು ಭೌಗೋಳಿಕ ವಿಸ್ತೀರ್ಣದಲ್ಲಿ ರಾಷ್ಟ್ರದ ಎಂಟನೆ ಅತಿದೊಡ್ಡ ರಾಜ್ಯವಾಗಿದೆ ಮತ್ತು ಭಾರತದ ಜನಸಂಖ್ಯೆಯ ಸುಮಾರು ಶೇಕಡ ೮ರಷ್ಟನ್ನು ಹೊಂದಿದೆ. ಅನುಬಂಧ 1.1ರಲ್ಲಿ ತೋರಿಸಿರುವಂತೆ ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದ ಜನಸಾಂದ್ರತೆಯು ಚದರ ಕಿ.ಮೀ.ಗೆ 276ರಿಂದ ಚದರ ಕಿ.ಮೀ.ಗೆ 319 ಜನರಷ್ಟು ಹೆಚ್ಚಾಗಿದೆ. ಆದರೂ ಅಖಿಲ ಭಾರತ ಸರಾಸರಿಗೆ ಹೋಲಿಸಿದರೆ ರಾಜ್ಯದ ಜನಸಾಂದ್ರತೆಯು ಕಡಿಮೆಯಿದೆ.

2001-02ರಿಂದ 2010-11ರ ಅವಧಿಯಲ್ಲಿನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಸಂಯೋಜಿತ ವಾರ್ಷಿಕ ವೃದ್ಧಿ ದರವು ಸಾಮಾನ್ಯವರ್ಗದ ರಾಜ್ಯಗಳ ಶೇಕಡ 14.68ಕ್ಕೆ ಪ್ರತಿಯಾಗಿ ಶೇಕಡ 15.01ರಷ್ಟಿರುವುದರಿಂದ ರಾಜ್ಯವು ಹಿಂದಿನ ದಶಕದಲ್ಲಿ ಹೆಚ್ಚಿನ ಆರ್ಥಿಕ ಅಭಿವೃದ್ಧಿ ಹೊಂದಿದೆ.

ಈ ಅವಧಿಯಲ್ಲಿ ರಾಜ್ಯದ ಜನಸಂಖ್ಯಾ ವೃದ್ಧಿಯದರವು (ಶೇಕಡ 15.67), ಸಾಮಾನ್ಯವರ್ಗ ರಾಜ್ಯಗಳ ವೃದ್ಧಿಯದರಕ್ಕಿಂತ (ಶೇಕಡ 17.56) ಕಡಿಮೆಯಿದ್ದು ಹೆಚ್ಚಿನ ತಲಾದಾಯವನ್ನು ಸೂಚಿಸುತ್ತದೆ.

ಸಾಕ್ಷರತಾ ದರ, ಶಿಶುಮರಣ, ಜನನ ಸಮಯದ ಆಯುಃಪ್ರಮಾಣ ಮುಂತಾದ ಸಾಮಾಜಿಕ ಸೂಚಕಗಳು, ರಾಜ್ಯವು ಅಖಿಲ ಭಾರತ ಸರಾಸರಿಗಿಂತಲೂ ಉತ್ತಮವಾಗಿರುವುದನ್ನು ಸೂಚಿಸುತ್ತದೆ (ಅನುಬಂಧ1.1).

1.1 ಪೀಠಿಕೆ

ಈ ಅಧ್ಯಾಯವು ಕರ್ನಾಟಕ ರಾಜ್ಯ ಸರ್ಕಾರದ ಪ್ರಸಕ್ತ ವರ್ಷದ ಹಣಕಾಸಿನ ವ್ಯವಹಾರಗಳ ಸ್ಥೂಲ ಯಥಾರ್ಥವನ್ನು ರೂಪವನ್ನು ಒದಗಿಸುತ್ತದೆ. ಇದು ಕಳೆದ ಐದು ವರ್ಷಗಳಲ್ಲಿನ ಸಮಗ್ರ ಪ್ರವೃತ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದಿನ ವರ್ಷಕ್ಕೆ ಸಂಬಂಧಿಸಿದಂತೆ ಪ್ರಮುಖ ವಿತ್ತಮೊತ್ತಗಳಲ್ಲಿನ ಮಹತ್ವದ ವಿಶ್ಲೇಷಣೆಯನ್ನು ನೀಡುತ್ತದೆ. ರಾಜ್ಯ ಹಣಕಾಸು ಲೆಕ್ಕಗಳು ಮತ್ತು ರಾಜ್ಯ ಸರ್ಕಾರದಿಂದ ಪಡೆದ ಮಾಹಿತಿಗಳನ್ನು ಆಧರಿಸಿ ಈ ವಿಶ್ಲೇಷಣೆಯನ್ನು ಮಾಡಲಾಗಿದೆ. ಸರ್ಕಾರಿ ಲೆಕ್ಕಗಳ ಸ್ವರೂಪ ಮತ್ತು ಹಣಕಾಸು ಲೆಕ್ಕಗಳ ವಿನ್ಯಾಸವನ್ನು ಅನುಬಂಧ 1.2ರಲ್ಲಿ ವಿವರಿಸಲಾಗಿದೆ.

1.2 ವಿತ್ತ ವ್ಯವಹಾರಗಳ ಸಾರಾಂಶ

ಕೋಷ್ಟಕ 1.1 ಮತ್ತು ಅನುಬಂಧ 1.3 ಕ್ರಮವಾಗಿ ರಾಜ್ಯ ಸರ್ಕಾರದ ವಿತ್ತ ವ್ಯವಹಾರಗಳ ಸಾರಾಂಶ ಮತ್ತು ಹಿಂದಿನ ವರ್ಷಕ್ಕೆ ಮುಖಾಮುಖಿಯಾಗಿ ಪ್ರಸಕ್ತ ವರ್ಷದ (2010-11) ಸ್ವೀಕೃತಿಗಳು ಮತ್ತು ಬಟವಾಡೆಗಳ ವಿವರಗಳನ್ನು ಹಾಗೂ ಒಟ್ಟಾರೆ ವಿತ್ತೀಯ ಸ್ಥಿತಿಯನ್ನು ವಿವರಿಸುತ್ತದೆ.

ಕೋಷ್ಟಕ 1.1: ವಿತ್ತ ವ್ಯವಹಾರಗಳ ಸಾರಾಂಶ

(ಕೋಟಿ ರೂಪಾಯಿಗಳಲ್ಲಿ)

| ಸ್ವೀಕೃತಿಗಳು | | | ಬಟವಾಡೆಗಳು | | | | |
|--|--------------------|--------------------|---------------------------------|--------------------|-----------|-----------|--------------------|
| | 2009-10 | 2010-11 | | 2009-10 | 2010-11 | | |
| | | | | ಒಟ್ಟು | ಯೋಜನೇತರ | ಯೋಜನೆ | ಒಟ್ಟು |
| ಭಾಗ-ಎ: ರಾಜಸ್ವ | | | | | | | |
| ರಾಜಸ್ವ ಸ್ವೀಕೃತಿಗಳು | 49,155.70 | 58,206.22 | ರಾಜಸ್ವ ವೆಚ್ಚ | 47,536.92 | 38,846.41 | 15,187.43 | 54,033.84 |
| ತೆರಿಗೆ ರಾಜಸ್ವ | 30,578.60 | 38,473.12 | ಸಾಮಾನ್ಯ ಸೇವೆಗಳು | 12,762.34 | 13,959.34 | 95.75 | 14,055.09 |
| ತೆರಿಗೆಯೇತರ ರಾಜಸ್ವ | 3,333.80 | 3,358.28 | ಸಾಮಾಜಿಕ ಸೇವೆಗಳು | 19,118.86 | 12,301.06 | 9,806.76 | 22,107.82 |
| ಕೇಂದ್ರ ತೆರಿಗೆಗಳು/ಸುಂಕಗಳಲ್ಲಿನ ಪಾಲು | 7,359.98 | 9,506.31 | ಆರ್ಥಿಕ ಸೇವೆಗಳು | 13,181.71 | 10,686.35 | 4,206.09 | 14,892.44 |
| ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು ಮತ್ತು ವಂತಿಗಳಿಗಾಗಿ | 7,883.32 | 6,868.51 | ಸಹಾಯಾನುದಾನಗಳು ಮತ್ತು ವಂತಿಗಳಿಗಾಗಿ | 2,474.01 | 1,899.66 | 1,078.83 | 2,978.49 |
| ಭಾಗ-ಬಿ: ಬಂಡವಾಳ ಮತ್ತು ಇತರೆ | | | | | | | |
| ಇತರೆ ಬಂಡವಾಳ ಸ್ವೀಕೃತಿಗಳು | 69.79 | 71.81 | ಬಂಡವಾಳ ವೆಚ್ಚ | 12,136.68 | 773.44 | 12,581.73 | 13,355.17 |
| | | | ಸಾಮಾನ್ಯ ಸೇವೆಗಳು | 489.85 | 50.50 | 414.96 | 465.46 |
| | | | ಸಾಮಾಜಿಕ ಸೇವೆಗಳು | 2,650.68 | 66.74 | 2,549.96 | 2,616.70 |
| | | | ಆರ್ಥಿಕ ಸೇವೆಗಳು | 8,996.15 | 656.20 | 9,616.81 | 10,273.01 |
| ಸಾಲಗಳ ಮತ್ತು ಮುಂಗಡಗಳ ವಸೂಲಿ | 555.36 | 161.37 | ಸಾಲಗಳ ಮತ್ತು ಮುಂಗಡಗಳ ಬಟವಾಡೆ | 981.58 | 1.52 | 1,736.41 | 1,737.93 |
| ಸಾರ್ವಜನಿಕ ಋಣ ಸ್ವೀಕೃತಿಗಳು* | 7,990.86 | 6,713.74 | ಸಾರ್ವಜನಿಕ ಋಣ ಮರುಪಾವತಿ* | 2,308.33 | 2,807.13 | --- | 2,807.13 |
| ಸಾದಿಲ್ಲಾರು ನಿಧಿ | 2.10 | --- | ಸಾದಿಲ್ಲಾರು ನಿಧಿ | --- | 12.00 | 0.53 | 12.53 |
| ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು | 71,172.45 | 80,313.64 | ಸಾರ್ವಜನಿಕ ಲೆಕ್ಕ ಬಟವಾಡೆಗಳು | 64,029.09 | | | 75,626.38 |
| ಆರಂಭಿಕ ನಗದು ಶಿಲ್ಕು | 7,819.85 | 9,773.51 | ಅಂತಿಮ ನಗದು ಶಿಲ್ಕು | 9,773.51 | | | 7,667.31 |
| ಒಟ್ಟು | 1,36,766.11 | 1,55,240.29 | ಒಟ್ಟು | 1,36,766.11 | | | 1,55,240.29 |

*ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವ್ಯವಹಾರಗಳನ್ನು ಹೊರತುಪಡಿಸಿ.
ಆಕರ: ಹಣಕಾಸು ಲೆಕ್ಕಗಳು

ಕಳೆದ ವರ್ಷಕ್ಕೆ ಹೋಲಿಸಿದಂತೆ 2010-11ರಲ್ಲಿನ ಗಮನಾರ್ಹ ಬದಲಾವಣೆಗಳು ಕೆಳಕಂಡಂತಿವೆ:

- ರಾಜಸ್ವ ಸ್ವೀಕೃತಿಗಳು ₹9,050 ಕೋಟಿಗಳಷ್ಟು (ಶೇಕಡ 18) ಹೆಚ್ಚಾಗಿದ್ದು, ಇದು ಸ್ವಂತ ತೆರಿಗೆ ಆದಾಯ (₹7,894 ಕೋಟಿ) ಮತ್ತು ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲಿನ (₹2,146 ಕೋಟಿ) ಹೆಚ್ಚಳದಿಂದ ಉಂಟಾಗಿದೆ ಮತ್ತು ವಂತಿಗಳಲ್ಲಿನ, ಇದು ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳ (₹1,015 ಕೋಟಿ), ಇಳಿಕೆಯಿಂದ ಉತ್ತರವಾಗಿದೆ. ರಾಜಸ್ವ ಸ್ವೀಕೃತಿಗಳು ಪ್ರಸಕ್ತ ವರ್ಷದಲ್ಲಿ ಮಧ್ಯಮಾವಧಿಯ ವಿತ್ತಯೋಜನೆ 2009-13ರಲ್ಲಿನ ಪ್ರಕ್ಷೇಪಣೆಗಿಂತಲೂ ₹5,434 ಕೋಟಿಯಷ್ಟು ಹೆಚ್ಚಾಗಿದೆ.
- ರಾಜಸ್ವ ವೆಚ್ಚವು ₹6,497 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 14). ಈ ಹೆಚ್ಚಳವು ಸಾಮಾಜಿಕ ಸೇವೆಗಳ ವಿಭಾಗ (₹2,989 ಕೋಟಿ), ಆರ್ಥಿಕ ಸೇವೆಗಳ ವಿಭಾಗ (₹1,710 ಕೋಟಿ), ಸಾಮಾನ್ಯ ಸೇವೆಗಳ ವಿಭಾಗ (₹1,293 ಕೋಟಿ) ಮತ್ತು ಸಹಾಯಾನುದಾನ ಮತ್ತು ವಂತಿಗಳು (₹504 ಕೋಟಿಗಳಲ್ಲಿ) ಉಂಟಾಗಿದೆ. ಇದು ಮಧ್ಯಮಾವಧಿಯ ವಿತ್ತಯೋಜನೆಯ ಪ್ರಕ್ಷೇಪಣೆಗಿಂತ ₹3,187 ಕೋಟಿಗಳಷ್ಟು ಹೆಚ್ಚಾಗಿದೆ.
- ಬಂಡವಾಳ ವೆಚ್ಚವು ₹1,218 ಕೋಟಿಗಳಷ್ಟು (ಶೇಕಡ 10) ಹೆಚ್ಚಾಗಿದೆ. ಈ ಹೆಚ್ಚಳವು ಕೇವಲ ಆರ್ಥಿಕ ಸೇವೆಗಳ ವಿಭಾಗದಲ್ಲಿ (₹1,277 ಕೋಟಿ) ಉಂಟಾಗಿದೆ. ಇದು ಸಾಮಾನ್ಯ ಸೇವೆಗಳ ವಿಭಾಗ (₹24 ಕೋಟಿ) ಮತ್ತು ಸಾಮಾಜಿಕ ಸೇವೆಗಳ ವಿಭಾಗ (₹34 ಕೋಟಿ) ಗಳಲ್ಲಿ ಇಳಿಕೆಯಿಂದ ಉತ್ತರವಾಗಿದೆ.

- ಸಾರ್ವಜನಿಕ ಋಣಸ್ವೀಕೃತಿಗಳು (ಅರ್ಥೋಪಾಯ ಮುಂಗಡಗಳನ್ನು ಹೊರತುಪಡಿಸಿ ₹1,277 ಕೋಟಿಗಳಷ್ಟು ಕಡಿಮೆಯಾಗಿದ್ದರೆ (ಶೇಕಡ 16), ಸಾರ್ವಜನಿಕ ಋಣದ ಮರುಪಾವತಿಯು ₹499 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 22).
- ಸಾರ್ವಜನಿಕ ಲೆಕ್ಕಗಳ ಸ್ವೀಕೃತಿಗಳು ಮತ್ತು ಬಟವಾಡೆಗಳು ಕ್ರಮವಾಗಿ ₹9,142 ಕೋಟಿ (ಶೇಕಡ 13) ಮತ್ತು ₹11,597 ಕೋಟಿ (ಶೇಕಡ 18)ಯಷ್ಟು ಹೆಚ್ಚಾಗಿದೆ.
- ರಾಜ್ಯ ಸರ್ಕಾರದ ನಗದು ಶಿಲ್ಕು ₹2,106 ಕೋಟಿಗಳಷ್ಟು ಕಡಿಮೆಯಾಗಿದೆ (ಶೇಕಡ 22).

1.3 ಕರ್ನಾಟಕದಲ್ಲಿ ವಿತ್ತೀಯ ಸುಧಾರಣಾಪಥ

ಹನ್ನೊಂದನೆ ಹಣಕಾಸು ಆಯೋಗವು ರೂಪಿಸಿದ ಸ್ಥೂಲ ಪ್ರಮಿತಿಗಳನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕ ಸರ್ಕಾರವು 2000-05 ಅವಧಿಗೆ ಮೊದಲು ಮಧ್ಯಮಾವಧಿಯ ವಿತ್ತೀಯ ಯೋಜನೆಯನ್ನು ಪ್ರತಿಪಾದಿಸುವ ಮೂಲಕ ವಿತ್ತೀಯ ಸುಧಾರಣೆಗಳು ಮತ್ತು ಕ್ರೋಢೀಕರಣವನ್ನು ಮುಂಚೂಣಿಗೆ ತರಲಾಯಿತು. ಈ ಮಧ್ಯಮಾವಧಿ ವಿತ್ತೀಯ ಯೋಜನೆಯು ಹಿಂದಿನ ವರ್ಷದ ವಿತ್ತೀಯ ಗುರಿಗಳಿಗೆ ಪ್ರತಿಯಾಗಿ ರಾಜ್ಯ ಸರ್ಕಾರದ ಸಾಧನೆಯನ್ನು ನಿರೂಪಿಸುವ ನಿರಂತರ ವಾರ್ಷಿಕ ದಾಖಲೆಯಾಗುವುದಲ್ಲದೆ ಆಯವ್ಯಯ ಪ್ರಯೋಗಗಳಿಗೆ ಅಗತ್ಯವಾದ ಬಹುವಾರ್ಷಿಕ ಮಧ್ಯಂತರ ಸುಧಾರಣಾ ಹಂದರಕ್ಕೆ ಪರ್ಯಾಯವಾಗಿದೆ.

ಕರ್ನಾಟಕವು ಮಧ್ಯಮಾವಧಿಯ ವಿತ್ತೀಯ ಯೋಜನೆಗೆ ಶಾಸನಾಬದ್ಧ ಆಧಾರವನ್ನು ಒದಗಿಸಲು ವಿತ್ತೀಯ ಜವಾಬ್ದಾರಿ ಕಾಯಿದೆಯನ್ನು ಜಾರಿಗೆ ತಂದ (ಸೆಪ್ಟೆಂಬರ್ 2002) ಮೊದಲ ರಾಜ್ಯವಾಗಿದೆ. ಈ ಅಧಿನಿಯಮವು ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆಯ ಇಳಿಕೆ, ವಿತ್ತ ನೀತಿಯ ಪರಿಣಾಮಕಾರಿ ಜಾರಿಗೆ ಇರುವ ಅಡ್ಡಿಗಳ ನಿವಾರಣೆ ಮತ್ತು ಸಾಲ, ಋಣ ಮತ್ತು ಕೊರತೆಗಳಲ್ಲಿನ ಮಿತಿ ಸಾಧನೆ, ಮಧ್ಯಂತರ ಹಣಕಾಸು ಚೌಕಟ್ಟುಗಳ ಮೂಲಕ ವಿತ್ತ ನಿರ್ವಹಣೆಯಲ್ಲಿ ಹೆಚ್ಚಿನ ಪಾರದರ್ಶಕತ್ವವನ್ನು ಸಾಧಿಸುವ ಗುರಿಯನ್ನು ಮುಟ್ಟುವ ಮೂಲಕ ವಿತ್ತೀಯ ಸ್ಥಿರತೆ ಮತ್ತು ಸಹಿಷ್ಣುತೆಗಳನ್ನು ಖಚಿತಗೊಳಿಸುವ, ಸಾಮಾಜಿಕ ಹಾಗೂ ಭೌತಿಕ ಮತ್ತು ಮಾನವ ಸಂಪನ್ಮೂಲಗಳ ವೃದ್ಧಿಯನ್ನು ಸಾಧಿಸುವ ದೈಯವನ್ನು ಹೊಂದಿದೆ. ವಿತ್ತ ನಿರ್ವಹಣೆಯ ತತ್ವಗಳನ್ನು ಜಾರಿಗೊಳಿಸಲು ಕಾಯಿದೆಯು ಸರ್ಕಾರಕ್ಕೆ ಈ ಕೆಳಕಂಡ ವಿತ್ತೀಯ ಗುರಿಗಳನ್ನು ನಿಗದಿಪಡಿಸಿದೆ.

- 2005-06ರ ಅಂತ್ಯದೊಳಗೆ ರಾಜಸ್ವ ಕೊರತೆಯನ್ನು ನೀಗಿಸುವುದು.
- ಆರ್ಥಿಕ ವರ್ಷ 2005-06ರ ಅಂತ್ಯದೊಳಗೆ ವಿತ್ತೀಯ ಕೊರತೆಯನ್ನು ಅಂದಾಜಿಸಿದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ ಮೂರಕ್ಕೆ ಮೀರದಂತೆ ಇಳಿಸುವುದು.
- ಹದಿಮೂರು ಆರ್ಥಿಕ ವರ್ಷಗಳೊಳಗೆ ಅಂದರೆ, 2014-15ರ ಆರ್ಥಿಕ ವರ್ಷದ ಅಂತ್ಯದ ಹೊತ್ತಿಗೆ ಒಟ್ಟು ಜವಾಬ್ದಾರಿಗಳನ್ನು ಅಂದಾಜಿಸಿದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 25ಕ್ಕೆ ಮೀರದಂತೆ ಮಿತಗೊಳಿಸುವುದು.
- ಬಾಕಿ ಉಳಿದಿರುವ ಖಾತರಿಗಳನ್ನು ಕರ್ನಾಟಕ ಸರ್ಕಾರ ಖಾತರಿ ಮಿತಿ ಅಧಿನಿಯಮ, 1999ರಲ್ಲಿ ವಿಧಿಸಿದ ಮಿತಿಯೊಳಗೆ ಇರುವಂತೆ ನಿರ್ವಹಿಸುವುದು.

ಪ್ರಕೃತಿ ವಿಕೋಪಗಳ ಕಾರಣದಿಂದ ಸರ್ಕಾರದ ಹಣಕಾಸುಗಳ ಮೇಲೆ ಅನಿರೀಕ್ಷಿತ ಬೇಡಿಕೆಗಳು ಉಂಟಾದಲ್ಲಿ ರಾಜಸ್ವ ಮತ್ತು ವಿತ್ತೀಯ ಕೊರತೆಗಳು ಆಯಾ ಪರಿಸ್ಥಿತಿಯನ್ನನುಸರಿಸಿ ವಾಸ್ತವ ವೆಚ್ಚಗಳ ಮಟ್ಟಿಗೆ ನಿಗದಿತ ಮಿತಿಯನ್ನು ಮೀರುವ ಸಾಧ್ಯತೆಗಳಿವೆ.

2011-15ರ ಅವಧಿಯಲ್ಲಿ ರಾಜ್ಯದ ವಿತ್ತೀಯ ತಿದ್ದುಪಡಿ ಪಥವನ್ನು ಪ್ರತಿಬಿಂಬಿಸುವ ಸೂಚಕಗಳ ಫಲಿತಾಂಶಗಳನ್ನು ಅನುಬಂಧ 1.4ರಲ್ಲಿ ನೀಡಲಾಗಿದೆ.

ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಪ್ರಸ್ತಾಪಿಸಿದ್ದ ಆದಾಯ ಉತ್ಪಾದನೆಯ ವಿಧಾನಗಳು ಮತ್ತು ವೆಚ್ಚ ನಿಯಂತ್ರಣಗಳ ಕಾರ್ಯ ವಿಧಾನಗಳ ಪಾಲನೆಯಿಂದ ರಾಜ್ಯಸರ್ಕಾರವು ಕಾಯಿದೆಯಲ್ಲಿ ನಿಗದಿಪಡಿಸಿದ್ದ ಗುರಿಯನ್ನು, 2004-05ರ ಕೊನೆಯಲ್ಲಿ ರಾಜಸ್ವ ಹೆಚ್ಚಳವನ್ನು ಸಾಧಿಸಿದ್ದಲ್ಲದೆ ವಿತ್ತೀಯ ಕೊರತೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ ಮೂರರ ಒಳಗೆ ಇರುವಂತೆ ಮಾಡಿ ಒಂದು ವರ್ಷ

ಮುಂಚಿತವಾಗಿಯೇ ಸಾಧಿಸಿತ್ತು. ಆರ್ಥಿಕ ಕ್ಷೇತ್ರದ ನಿಧಾನಗತಿಯ ಪ್ರಭಾವವನ್ನು ಪರಿಹರಿಸುವ ವಿತ್ತೀಯ ಜವಾಬ್ದಾರಿ ಕಾಯಿದೆಗೆ ತಿದ್ದುಪಡಿ ನೀಡಿ, ವಿತ್ತೀಯ ಕೊರತೆ ಮಿತಿಯನ್ನು 2008-09ಕ್ಕೆ ಶೇಕಡ 3.5 ಮತ್ತು 2009-10ಕ್ಕೆ ಶೇಕಡ ನಾಲ್ಕಕ್ಕೆ ಹೆಚ್ಚಿಸಲಾಗಿತ್ತು. 2005-10ರ ಅವಧಿಯಲ್ಲಿಯೂ ರಾಜ್ಯವು ರಾಜಸ್ವ ಹೆಚ್ಚಳವನ್ನು ಮುಂದುವರೆಸಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದೊಂದಿಗಿನ ವಿತ್ತೀಯ ಕೊರತೆಯನ್ನು ವಿತ್ತೀಯ ಸುಧಾರಣಾ ಕಾಯಿದೆ ನಿಗದಿಪಡಿಸಿದ್ದ ಮಿತಿಯೊಳಗೆ ನಿರ್ವಹಿಸಿತ್ತು. ಸರ್ಕಾರವು ನೀಡಿರುವ ಖಾತರಿಗಳ ಬಾಕಿ ಮೊತ್ತವು ಕರ್ನಾಟಕ ಸರ್ಕಾರದ ಖಾತರಿ ಮಿತಿ ಕಾಯಿದೆ 1999ರಲ್ಲಿ ನಿರ್ದರಿಸಿರುವ ಮಿತಿಯೊಳಗೆ ಇದ್ದಿತು. ವಿತ್ತೀಯ ಜವಾಬ್ದಾರಿಗಳು (ಆಯವ್ಯಯದ ಹೊರಗಿನ ಸಾಲಗಳನ್ನು ಬಿಟ್ಟು)- ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು 2006-07ರಲ್ಲಿ ಶೇಕಡ 25 ಇದ್ದು, 2007-08ರಲ್ಲಿ ಶೇಕಡ 22ಕ್ಕೆ ಇಳಿದಿತ್ತು. ಇದರ ನಂತರ, ಎರಡು ವರ್ಷಗಳಲ್ಲಿ ಸತತ ಹೆಚ್ಚಳವಿದ್ದು 2009-10ರಲ್ಲಿ ಇದು ಶೇಕಡ 25ರ ಆಸುಪಾಸಿನಲ್ಲಿತ್ತು. ಇದು ಸಾಲಗಳಲ್ಲಿನ ಹೆಚ್ಚಳದಿಂದ ಉಂಟಾಗಿತ್ತು. ಹನ್ನೆರಡನೆ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಕೇಂದ್ರ ಯೋಜನೆಯಾದ ರಾಜ್ಯಗಳ ಋಣ ಕ್ರೋಢೀಕರಣ ಮತ್ತು ಪರಿಹಾರ ಸೌಲಭ್ಯದಡಿ ಸರ್ಕಾರವು ₹1,252 ಕೋಟಿಗಳ ಬಡ್ಡಿ ಪರಿಹಾರ (2005-10ರ ಅವಧಿಗೆ) ಮತ್ತು ₹1,792 ಕೋಟಿಗಳ ಕೇಂದ್ರ ಸರ್ಕಾರದ ಸಾಲಗಳ ಮನ್ನಾ ಸೌಲಭ್ಯವನ್ನು ಪಡೆದಿತ್ತು.

ಆದರೆ, ಭಾರತ ಸರ್ಕಾರವು ಮರು ಮೌಲ್ಯ ನಿರ್ಣಯ ಮಾಡುವ ಸಮಯದಲ್ಲಿ 2008-09ರ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ(ವಾಸ್ತವಿಕ)ಕ್ಕೆ ವಿತ್ತೀಯ ಕೊರತೆಯ ಅನುಪಾತವು, 2008-09ರ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ(ಆಯವ್ಯಯ ಅಂದಾಜು)ದ ವಿತ್ತೀಯ ಕೊರತೆಯೊಂದಿಗಿನ ಅನುಪಾತಕ್ಕಿಂತ ಹೆಚ್ಚಾಗಿತ್ತೆಂದು ಕಂಡುಕೊಂಡು, ಇದು ರಾಜ್ಯವನ್ನು ಋಣ ಮನ್ನಾ ಮಾಡಲು ಅನರ್ಹಗೊಳಿಸಿದೆ. ಆದುದರಿಂದ, 2008-09ನೇ ವರ್ಷದ ಋಣ ಮನ್ನಾದ ಸಂಪೂರ್ಣ ಮೊತ್ತ ₹358.33ಕೋಟಿಗಳನ್ನು, ಏಪ್ರಿಲ್ 2011ರಲ್ಲಿ ವಸೂಲಿ ಮಾಡಲಾಯಿತು. ಇದರಿಂದ, ರಾಜ್ಯಕ್ಕೆ ಸಂಬವನೀಯ ಒಟ್ಟು ಮನ್ನಾ ಮೊತ್ತ ₹1,792 ಕೋಟಿಗಳಿಗೆ ಬದಲಾಗಿ ಭಾರತ ಸರ್ಕಾರದ ಸಾಲ ₹1,434 ಕೋಟಿಗಳ ಋಣ ಮನ್ನಾದ ಲಾಭ ದೊರಕಿತ್ತು.

ರಾಜ್ಯದ ಪರಿಷ್ಕೃತ ವಿತ್ತೀಯ ಪಥ ನಕ್ಷೆ

2008-09 ಮತ್ತು 2009-10 ವರ್ಷಗಳಲ್ಲಿ ಸಮಗ್ರ ಭಾರಿ ಗಾತ್ರದ ಆರ್ಥಿಕ ಇಳಿಕೆಯಿಂದಾಗಿ ರಾಜ್ಯವು, ಭಾರತ ಸರ್ಕಾರದ ಶಿಫಾರಸ್ಸಿನ ಅನುಸಾರ, ಹಿಂದಿನ ಎರಡು ವರ್ಷಗಳಲ್ಲಿ ವಿತ್ತೀಯ ಕ್ರೋಢೀಕರಣದ ಹಾದಿಯಿಂದ ವಿಪಥಗೊಳಿಸಿತು ಮತ್ತು ಮುಂದಿನ ವರ್ಷಗಳಲ್ಲಿ ರಾಜ್ಯಕ್ಕೆ ವಿತ್ತೀಯ ಸುಧಾರಣೆ ಎಡೆಗೆ ಕ್ರಮ ಕೈಗೊಳ್ಳುವ ಅಗತ್ಯವಿತ್ತು. ಈ ಸಂದರ್ಭದಲ್ಲಿ, ಹದಿಮೂರನೆ ಹಣಕಾಸು ಆಯೋಗವು ರಾಜ್ಯ ಸರ್ಕಾರಕ್ಕೆ ಮಧ್ಯಮ ಅವಧಿಯ ವಿತ್ತೀಯ ಸುಧಾರಣೆಯ ಪಥ ನಕ್ಷೆಯನ್ನು ಸೂಚಿಸಿತು. ವಿತ್ತೀಯ ಕ್ರೋಢೀಕರಣಕ್ಕಾಗಿ ಪ್ರಮುಖ ಸೂಚ್ಯಾರ್ಥವಾಗುವ ಅಂಶಗಳೆಂದರೆ, ಸರಕು ಮತ್ತು ಸೇವೆ ತೆರಿಗೆಯ ಪರಿಪಾಲನೆ, ರಾಜ್ಯಕ್ಕೆ ಹೆಚ್ಚಿನ ಆಸ್ತಿಪಾಸ್ತಿಗಳು ತೆರಿಗೆರಹಿತ ಆದಾಯಗಳನ್ನು ಸಂಗ್ರಹಿಸುವೆಡೆಗೆ ರಾಜ್ಯದ ಸ್ವಪ್ರಯತ್ನಗಳು, ಎಫ್‌ಆರ್‌ಎಯ ಅಧಿನಿಯಮದ ತಿದ್ದುಪಡಿ, ವಿದ್ಯುಚ್ಛಕ್ತಿ ಮತ್ತು ನೀರಾವರಿ ವಿಭಾಗಗಳಿಗೆ ಸಂಬಂಧಿಸಿದಂತೆ ಶುಲ್ಕ ಪದ್ಧತಿ ಕಾರ್ಯನೀತಿಗಳ ಪರಿಶೀಲನೆ ವೆಚ್ಚದ ತಾರ್ಕಿಕಾಧಾರ ಮಾಡುವುದು, ಪರಿಣಾಮಕಾರಿ ನಗದು ನಿರ್ವಹಣೆ ಮತ್ತು ರಾಜ್ಯ ಹಣಕಾಸು ಆಯೋಗವನ್ನು ಬಲಪಡಿಸುವಿಕೆಯನ್ನು ಒಳಗೊಂಡಿದೆ.

ಹದಿಮೂರನೆ ಆಯೋಗದ ಶಿಫಾರಸ್ಸಿನ ಅನುಸಾರ, ಎಫ್‌ಆರ್‌ಎನ ತಿದ್ದುಪಡಿಯೊಂದಿಗೆ (ಮೇ 2011) ರಾಜ್ಯಸರ್ಕಾರವು ಕೆಳಗಿನ ವಿತ್ತೀಯ ಗುರಿಗಳನ್ನು ಇಟ್ಟಿದೆ.

- ಬಾಕಿಯುಳಿದ ಋಣವನ್ನು ಕ್ರಮೇಣವಾಗಿ ಕಡಿಮೆಗೊಳಿಸುವುದು ಮತ್ತು 2014-15ರ ಅಂತ್ಯಕ್ಕೆ ವರ್ಷದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅಂದಾಜಿನ ಶೇಕಡ 25.20 ಇರುವುದನ್ನು ಖಚಿತಪಡಿಸಿಕೊಳ್ಳಬೇಕು. 2010-11ರ ಅವಧಿಯಲ್ಲಿ, ಬಾಕಿಯುಳಿದ ಋಣವು ಶೇಕಡ 26.20 ಇರಬೇಕಿತ್ತು.
- 2010-11ರ ಅವಧಿಯಲ್ಲಿ ವಿತ್ತೀಯ ಕೊರತೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 3.44ನ್ನು ಮೀರದಿರುವುದು.
- ರಾಜ್ಯದ ವಿತ್ತೀಯ ಮತ್ತು ಋಣದ ಸ್ಥಿತಿಯನ್ನು ಪರಿಶೀಲಿಸಲು ವರ್ಷದಲ್ಲಿ ಎರಡು ಬಾರಿಯಾದರೂ ಸಭೆ ಸೇರುವಂತೆ ವಿತ್ತೀಯ ನಿರ್ವಹಣ ಪರಿಶೀಲನಾ ಸಮಿತಿಯನ್ನು ರಚಿಸುವುದು.


2010-11ರ ಅವಧಿಯಲ್ಲಿ ಬಾಕಿಯುಳಿದ ಋಣ ಮತ್ತು ವಿತ್ತೀಯ ಕೊರತೆಯು ಕ್ರಮಶಃ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 24.14 ಮತ್ತು 2.81ರಷ್ಟಿದ್ದು, ಇದು ನಿಗದಿತ ಮಿತಿಯ ಒಳಗಿತ್ತು ಎಂಬುದು ಪ್ರೋತ್ಸಾಹದಾಯಕವಾಗಿದೆ.

1.4 ಆಯವ್ಯಯ- 2010-11

1.4.1 ಆಯವ್ಯಯ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವಗಳು

ರಾಜ್ಯ ಸರ್ಕಾರವು ಮಂಡಿಸುವ ಆಯವ್ಯಯವು ನಿರ್ದಿಷ್ಟ ವಿತ್ತ ವರ್ಷದ ಆದಾಯ ಮತ್ತು ವೆಚ್ಚಗಳ ಅಂದಾಜುಗಳನ್ನು ನಿರೂಪಿಸುತ್ತದೆ. ವಿತ್ತೀಯ ಕಾರ್ಯನೀತಿ ಮತ್ತು ಸಮಗ್ರ ಆರ್ಥಿಕ ನಿರ್ವಹಣೆಯ ದೃಷ್ಟಿಯಲ್ಲಿ ಆದಾಯ ಮತ್ತು ವೆಚ್ಚಗಳ ಅಂದಾಜುಗಳ ಖಚಿತತೆಯ ಪ್ರಾಮುಖ್ಯತೆಯನ್ನು ಒಟ್ಟಾರೆ ಆರ್ಥಿಕ ನಿರ್ವಹಣೆಗೆ ವಿತ್ತೀಯ ಕಾರ್ಯಸೂಚಿಗಳ ಪರಿಣಾಮಕಾರಿ ಅನುಷ್ಠಾನದ ಸಂದರ್ಭದಲ್ಲಿ ಬಹುಮಟ್ಟಿಗೆ ಅಂಗೀಕರಿಸಲಾಗಿದೆ. ಆಯವ್ಯಯದ ಅಂದಾಜುಗಳಿಂದ ಆದ ಪಲ್ಲಟಗಳು ಉದ್ದೇಶಿತ ವಿತ್ತ ಗುರಿಗಳು ಸಾಧಿಸಲಾಗದಿರುವುದನ್ನು ಮತ್ತು ಭರವಸೆಗಳು ಈಡೇರದಿರುವುದನ್ನು ಸೂಚಿಸುತ್ತದೆ.

ನಕ್ಷೆ 1.1: ಈ ನಕ್ಷೆಯು 2010-11ರಲ್ಲಿ ಕೆಲವು ಮುಖ್ಯ ವಿತ್ತೀಯ ಮಾನದಂಡಗಳ ಆಯವ್ಯಯ ಅಂದಾಜುಗಳು ಮತ್ತು ವಾಸ್ತವಗಳನ್ನು ನಿರೂಪಿಸುತ್ತದೆ.



ಆಕರ: ವಾರ್ಷಿಕ ವಿತ್ತ ವಿವರಣಾ ಪಟ್ಟಿ ಮತ್ತು ಹಣಕಾಸು ಲೆಕ್ಕಗಳು

2010-11ರಲ್ಲಿ ರಾಜ್ಯದ ರಾಜಸ್ವ ಸ್ವೀಕೃತಿಗಳನ್ನು ₹53,638 ಕೋಟಿಯೆಂದು ಅಂದಾಜಿಸಲಾಗಿತ್ತು. ಅಭಿವೃದ್ಧಿ ಉದ್ದೇಶಗಳನ್ನು ಸಾಧಿಸಲು 2010-11ರಲ್ಲಿ ರಾಜ್ಯಸರ್ಕಾರವು ಸಂಪನ್ಮೂಲ ಸಂಗ್ರಹಕ್ಕೆ ವಿಶೇಷ ಗಮನ ನೀಡಿತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವ್ಯತಿರಿಕ್ತ ಪ್ರಭಾವದಿಂದ ಇದು 2008-09 ಮತ್ತು 2009-10ರಲ್ಲಿ ಸಾಧ್ಯವಾಗಿರಲಿಲ್ಲ. ಕೆಳಹಂತದ ದರಗಳೂ ಸೇರಿದಂತೆ ಮೌಲ್ಯವರ್ಧಿತ ತೆರಿಗೆಗಳನ್ನು, ಹೊಗೆಸೊಪ್ಪು ಉತ್ಪನ್ನಗಳ ಮೇಲಿನ ತೆರಿಗೆ ಮತ್ತು ವಿಲಾಸ ತೆರಿಗೆಗಳನ್ನು ಹೆಚ್ಚಿಸಲಾಯಿತು. ಹೆಚ್ಚುವರಿ ಸಂಪನ್ಮೂಲಗಳ ಸಂಗ್ರಹಕ್ಕೆ ವಿವಿಧ ವರ್ಗಗಳ ವಾಹನಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಲಾಯಿತು. ಮುಂದುವರೆದು, ತೆರಿಗೆಯೇತರ ಆದಾಯದಲ್ಲಿ ವೃದ್ಧಿಯನ್ನು ಸಾಧಿಸಲು ಭಾರಿ ವಾಹನಗಳ ಮೇಲೆ ಸುಂಕವನ್ನು ವಿಧಿಸಲಾಯಿತು.

ರಾಜಸ್ವ ವೆಚ್ಚವು ₹53,138 ಕೋಟಿಗಳೆಂದು ಅಂದಾಜಿಸಲಾಗಿತ್ತು. ಕೃಷಿ ವಿಭಾಗದಲ್ಲಿ ಅನೇಕ ಕಾರ್ಯಕ್ರಮಗಳ ಅನುಷ್ಠಾನದಿಂದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ಸಾಧಿಸಲು ಸರ್ಕಾರವು ಮೊದಲ ಆದ್ಯತೆಯನ್ನು ನೀಡಿತು. ಸರ್ಕಾರದ ಇತರ ಆದ್ಯತಾ ವಿಭಾಗಗಳು ಸರಿಯಾದ ಶಿಕ್ಷಣವನ್ನು ಒದಗಿಸುವುದು, ಯುವಜನತೆ ತರಬೇತಿಯ ಅವಕಾಶಗಳು, ನಿಮ್ಮ ವರ್ಗಗಳಿಗೆ ಅಧಿಕಾರ ಮತ್ತು ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ, ವಿದ್ಯುಚ್ಛಕ್ತಿ ಉತ್ಪಾದನೆ, ಮತ್ತು ಬೆಂಗಳೂರಿನ ಮೂಲ ಸೌಕರ್ಯಗಳ ಸುಧಾರಣೆ ಆಗಿದ್ದವು. ಬಂಡವಾಳ ವೆಚ್ಚವು ₹13,112 ಕೋಟಿಗಳೆಂದು ಅಂದಾಜಿಸಲಾಗಿತ್ತು.

ರಾಜ್ಯದ ರಾಜಸ್ವ ಸ್ವೀಕೃತಿಗಳು ಆಯವ್ಯಯ ಅಂದಾಜುಗಳಿಗಿಂತ ₹4,568 ಕೋಟಿಗಳನ್ನು (ಶೇಕಡ 1.4) ಹೆಚ್ಚಾಗಿದ್ದು, ಇದು ತೆರಿಗೆ ಮತ್ತು ತೆರಿಗೆಯೇತರ ಆದಾಯದಲ್ಲಿನ ಏರಿಕೆಯಿಂದಾಗಿ ಉಂಟಾಗಿದೆ. ರಾಜ್ಯದ ತೆರಿಗೆ ಆದಾಯವು (ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು ಸೇರಿದಂತೆ) ಆಯವ್ಯಯ ಅಂದಾಜಿಗಿಂತ ₹2,691 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 1.4). ಮುಂದುವರೆದು, ತೆರಿಗೆಯೇತರ ರಾಜಸ್ವವು ಆಯವ್ಯಯ ಅಂದಾಜಿಗಿಂತ ₹538 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 1.4). ರಾಜಸ್ವ ವೆಚ್ಚ ಮತ್ತು ಬಂಡವಾಳ ವೆಚ್ಚಗಳು ಆಯವ್ಯಯ ಅಂದಾಜಿಗಿಂತಲೂ ಕ್ರಮವಾಗಿ ₹896 ಕೋಟಿ (ಎರಡು ಪ್ರತಿಶತ) ಮತ್ತು ₹1,981 ಕೋಟಿಯಷ್ಟು (ಶೇಕಡ 1.5) ಹೆಚ್ಚಾಗಿತ್ತು. ಬಡ್ಡಿ ಪಾವತಿಗಳು ಆಯವ್ಯಯ ಅಂದಾಜಿಗಿಂತಲೂ ₹675 ಕೋಟಿಗಳಷ್ಟು (ಶೇಕಡ 1.1) ಕಡಿಮೆಯಿತ್ತು. ರಾಜಸ್ವ ಹೆಚ್ಚಳ, ವಿತ್ತೀಯ ಕೊರತೆ ಮತ್ತು ಪ್ರಾಥಮಿಕ ಕೊರತೆಯು ಆಯವ್ಯಯ ಅಂದಾಜುಗಳಿಗಿಂತಲೂ ಕ್ರಮವಾಗಿ ₹3,672 ಕೋಟಿ, ₹979 ಕೋಟಿ ಮತ್ತು ₹1,654 ಕೋಟಿಯಷ್ಟು ಹೆಚ್ಚಾಗಿದ್ದವು.

1.4.2 ಮಹಿಳಾ ಉದ್ದೇಶಿತ ಆಯವ್ಯಯ

ರಾಜ್ಯದ ಮಹಿಳಾ ಉದ್ದೇಶಿತ ಆಯವ್ಯಯವು ಸಮಗ್ರ ಆಯವ್ಯಯದೊಳಗೆ ಮಹಿಳೆಯರಿಗೆ ಪೂರ್ಣವಾಗಿ ಅಥವಾ ಭಾಗಶಃ ಲಾಭವಾಗಲು ರೂಪಿಸಿದ ಕಾರ್ಯಕ್ರಮಗಳ ವೆಚ್ಚದ ಪ್ರಸ್ತಾವನೆಯನ್ನು ಸೂಚಿಸುತ್ತದೆ. ಹಣಕಾಸು ಮಂತ್ರಿಗಳ ಪ್ರಸ್ತಾವನೆಯನ್ನು (ಆಯವ್ಯಯ ಭಾಷಣ-2006-07) ಆಧರಿಸಿ ರಾಜ್ಯಸರ್ಕಾರವು ಮಹಿಳಾ ಉದ್ದೇಶಿತ ಆಯವ್ಯಯ ಕೋಶವನ್ನು ಸ್ಥಾಪಿಸಿದ್ದು (ಜನವರಿ 2007) 2007-08ರಿಂದ ಮಹಿಳಾ ಉದ್ದೇಶಿತ ಆಯವ್ಯಯವನ್ನು ಪ್ರವೇಶಗೊಳಿಸಿದೆ. ಮಹಿಳಾ ಉದ್ದೇಶಿತ ಆಯವ್ಯಯದಲ್ಲಿನ ವರ್ಷವಾರು ಹಂಚಿಕೆಗಳನ್ನು ಕೋಷ್ಟಕ 1.2ರಲ್ಲಿ ನೀಡಲಾಗಿದೆ.

ಕೋಷ್ಟಕ 1.2: 2007-11ರ ವರ್ಷಗಳಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಹಂಚಿಕೆಗಳು

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಒಟ್ಟು ಅಂದಾಜು | ವರ್ಗವಾರು ಅಂದಾಜು | | | ಒಳಗೊಂಡ ಅನುದಾನಗಳು | ಒಟ್ಟು ಅಂದಾಜಿನ ಶತಾಂಶ |
|---------|--------------|-----------------|-----------|-----------|------------------|---------------------|
| | | ವರ್ಗ ಎ* | ವರ್ಗ ಬಿ^ | ಒಟ್ಟು | | |
| 2007-08 | 50,465.61 | 562.63 | 17,235.88 | 17,798.51 | 20 | 35 |
| 2008-09 | 60,497.19 | 661.77 | 20,764.82 | 21,426.59 | 25 | 35 |
| 2009-10 | 62,413.81 | 845.10 | 22,285.31 | 23,130.41 | 27 | 37 |
| 2010-11 | 70,033.39 | 873.20 | 25,417.93 | 26,291.13 | 27 | 38 |

*ಮಹಿಳೆಯರಿಗೆ ಲಾಭವಾಗಲು ರೂಪಿಸಿದ ಯೋಜನೆಗಳಿಗೆ ಆಯವ್ಯಯ ಹಂಚಿಕೆ - ಶೇಕಡ 100

^ಮಹಿಳೆಯರಿಗೆ ಲಾಭವಾಗಲು ರೂಪಿಸಿದ ಯೋಜನೆಗಳಲ್ಲಿ ಶೇಕಡ 30ರಷ್ಟು ಆಯವ್ಯಯ ಹಂಚಿಕೆ

ಮಹಿಳಾ ಉದ್ದೇಶಿತ ಆಯವ್ಯಯ ಕೋಶಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಮಹಿಳಾ ಉದ್ದೇಶಿತ ಆಯವ್ಯಯದ ಅನುಷ್ಠಾನವನ್ನು ವಹಿಸಲಾಗಿತ್ತು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರಭಾವದ ವಿಶ್ಲೇಷಣೆಯ ಉಸ್ತುವಾರಿಯನ್ನು ವಹಿಸಲಾಗಿತ್ತು. 2009-10ರ ಅವಧಿಯಲ್ಲಿ ಮೇಲಿನವುಗಳ ಕಾರ್ಯವಿಧಾನದ ಅಧ್ಯಯನವು, ಮಹಿಳಾ ಉದ್ದೇಶಿತ ಆಯವ್ಯಯ ಕೋಶವು ವರ್ಗ 'ಎ' ಮತ್ತು 'ಬಿ'ಗಳ ಆಯವ್ಯಯ ಅಗತ್ಯಗಳನ್ನು ಅಂದಾಜಿಸಲು ಮತ್ತು ರೂಪಿಸಲು ತೊಡಗಿಸಿಕೊಂಡಿರಲಿಲ್ಲ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯಾವುದೇ ಪ್ರಭಾವ ವಿಶ್ಲೇಷಣೆಯನ್ನು ಕೈಗೊಂಡಿರಲಿಲ್ಲ. ಮುಂದುವರೆದು, ವರ್ಗ 'ಎ' ಮತ್ತು 'ಬಿ' ಎರಡರಡಿಯಲ್ಲಿಯೂ (ಮಹಿಳಾ ಉದ್ದೇಶಿತ ಆಯವ್ಯಯದ) ಅಂಶಗಳನ್ನು ಗುರುತಿಸಲು ಸ್ಪಷ್ಟವಾದ ಮಾರ್ಗದರ್ಶನ ಸೂತ್ರಗಳು ಇರಲಿಲ್ಲ ಎಂಬುದನ್ನು ಸೂಚಿಸಿತ್ತು.

ಮಹಿಳಾ ಉದ್ದೇಶಿತ ಆಯವ್ಯಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಇರುವ ಪ್ರಮುಖ ಅಡಚಣೆಯೆಂದರೆ ಇಡೀ ಪ್ರಕ್ರಿಯೆಯನ್ನು ಗ್ರಹಿಸುವಲ್ಲಿ ಸಿಬ್ಬಂದಿಯ ಸಾಮರ್ಥ್ಯ ಕೊರತೆಯೇ ಎಂದು ರಾಜ್ಯಸರ್ಕಾರವು ತಿಳಿಸಿದೆ (ಮೇ 2011).

ಮಹಿಳಾ ಉದ್ದೇಶಿತ ಆಯವ್ಯಯ ಕೋಶವು, ವಿಶ್ಲೇಷಣೆ ಮತ್ತು ವಿಶ್ಲೇಷಣಾತ್ಮಕ ಪ್ರವೇಶಗಳನ್ನು ಬಲಪಡಿಸುವ ಸಲುವಾಗಿ, ಮಾಸಿಕ ಕಾರ್ಯಕ್ರಮ ಅನುಷ್ಠಾನ ವೇಳಾಪಟ್ಟಿಯ ನಮೂನೆಯನ್ನು ಉತ್ತಮಪಡಿಸಿತ್ತು ಮತ್ತು ಯೋಜನೆಗಳ ವರ್ಗೀಕರಣವನ್ನು ಉರ್ಜಿತಗೊಳಿಸಲು, ಪ್ರಭಾವವನ್ನು ನಿಗದಿ ಮಾಡಲು ಹಾಗೂ ಹಂಚಿಕೆಯನ್ನು ವಿಶ್ಲೇಷಣೆ ಮಾಡಲು ಸುತ್ತೋಲೆಯನ್ನು ಹೊರಡಿಸಿತ್ತು.

ಮುಂದುವರೆದು, 'ಕರ್ನಾಟಕದಲ್ಲಿನ ಮಹಿಳೆಯರ ಸ್ಥಿತಿ ಮೇಲಣ ಪ್ರಬಂಧ' ಇದರ ಅಧ್ಯಯನವನ್ನು ಸಾಮಾಜಿಕ ಆರ್ಥಿಕ ಪರಿವರ್ತನಾ ಸಂಸ್ಥೆ, ಬೆಂಗಳೂರು ಹಾಗೂ ಸಾಮಾಜಿಕ ಅಧ್ಯಯನ ನ್ಯಾಸದ ಸಂಸ್ಥೆ, ಬೆಂಗಳೂರು, ಜಂಟಿಯಾಗಿ ನಿರ್ವಹಿಸಲು ನಿಯೋಜಿಸಲಾಗಿತ್ತು. ಅಧ್ಯಯನವು ಇನ್ನೂ ಪ್ರಾಥಮಿಕ ಹಂತದಲ್ಲಿದೆ.

ಸಾರ್ವಜನಿಕ ಲೆಕ್ಕಸಮಿತಿಯು ಶಾಸಕಾಂಗದ ಮುಂದೆ ಒಪ್ಪಿಸಿದ (ಡಿಸೆಂಬರ್ 2011) ರಾಜ್ಯಸರ್ಕಾರದ ಹಣಕಾಸುಗಳ ಮೇಲಿನ ತನ್ನ 13ನೇ ವರದಿಯಲ್ಲಿ ಕೆಳಗಿನ ಅಂಶಗಳನ್ನು ಶಿಫಾರಸ್ಸು ಮಾಡಿದೆ.

- ಮಹಿಳಾ ಉದ್ದೇಶಿತ ಆಯವ್ಯಯ ಕೋಶವು ಸ್ಥಾಪಿಸಿದ ಉದ್ದೇಶವು ಸಾಧಿತವಾಗಬೇಕಾದರೆ ಅದರ ಚಟುವಟಿಕೆಗಳ ಕ್ಷೇತ್ರವನ್ನು ವಿಸ್ತರಿಸಬೇಕು.
- ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯನ್ನು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆಯ ಮೇರೆಗೆ ಕೈಗೊಳ್ಳಬೇಕು.
- ಮಹಿಳಾ ಉದ್ದೇಶಿತ ಆಯವ್ಯಯದ ವರ್ಗ ಎ ಮತ್ತು ಬಿ ಗಳಡಿಯ ಯೋಜನೆಗಳನ್ನು ಸೂಕ್ತವಾಗಿ ಗುರುತಿಸಬೇಕು.

2010-11ನೇ ವರ್ಷದ ಮಹಿಳಾ ಉದ್ದೇಶಿತ ಆಯವ್ಯಯ ದಾಖಲೆಯ ಪರಿಶೋಧನೆಯಲ್ಲಿನ ವಿಶ್ಲೇಷಣೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿನ ಆಕ್ಷೇಪಣೆಗಳು ಕೆಳಗಿನ ಅಂಶಗಳನ್ನು ಹೊರತಂದಿದೆ:

- 2010-11ನೇ ವರ್ಷದ ಮಹಿಳಾ ಉದ್ದೇಶಿತ ಆಯವ್ಯಯದ ದಾಖಲೆಯಲ್ಲಿ, ಮಹಿಳಾ ಉದ್ದೇಶಿತ ಆಯವ್ಯಯ ಹಂಚಿಕೆಯು ವರ್ಗ ಎ ನಲ್ಲಿ 42 ಯೋಜನೆಗಳೊಂದಿಗೆ ಮತ್ತು ವರ್ಗ ಬಿ ನಲ್ಲಿ 596 ಯೋಜನೆಗಳೊಂದಿಗೆ 25 ಬೇಡಿಕೆಗಳು ಇದ್ದವು. ಆದರೆ, ಸಾರಾಂಶದಲ್ಲಿನ ದಾಖಲೆಯು ಎ ವರ್ಗದಲ್ಲಿ 737 ಯೋಜನೆಗಳೊಂದಿಗೆ 27 ಬೇಡಿಕೆಗಳು ಹಂಚಿಕೆಯಾಗಿದ್ದವು ಎಂದು ಹೇಳಲಾಗಿತ್ತು.
- ಯೋಜನೆಯ ಅನುಷ್ಠಾನಕ್ಕಾಗಿ ಸೆಳೆಯಲಾದ ಮೊತ್ತವನ್ನು ಬಡ್ಡಿಯ ಶೇಖರಣೆಯೊಂದಿಗೆ ಬ್ಯಾಂಕಿನ ಖಾತೆಯಲ್ಲಿ ಇಡಲಾಗಿತ್ತು ಮತ್ತು ಅವುಗಳನ್ನು ಸರ್ಕಾರದ ಖಾತೆಗೆ ಮರುಪಾವತಿಸಿರಲಿಲ್ಲ ಎಂದು "ಸ್ಟ್ರೀ ಶಕ್ತಿ" ಯೋಜನೆಯ ಆಂತರಿಕ ಲೆಕ್ಕಪರಿಶೋಧನೆ ವರದಿಯಲ್ಲಿ ಗಮನಿಸಲಾಗಿದೆ. ಹಲವು ಪ್ರಕರಣಗಳಲ್ಲಿ ವೆಚ್ಚವು ಅಗತ್ಯ ದಾಖಲೆಗಳಾದ ರಸೀದಿಗಳು ಇತ್ಯಾದಿಗಳೊಂದಿಗೆ ಸಮರ್ಥಿತವಾಗಿರಲಿಲ್ಲವೆಂದು ಕೂಡ ಗಮನಿಸಲಾಗಿದೆ.

ಇದು ಅಂಕ ವ್ಯಾಪ್ತಿ ತೋರಿಸುವಲ್ಲಿ ಮತ್ತು ಒಟ್ಟು ವೆಚ್ಚ ಹಾಗೂ ಮಹಿಳಾ ಉದ್ದೇಶಿತ ಆಯವ್ಯಯ ವೆಚ್ಚ ಎರಡನ್ನೂ ಉತ್ತೇಜಿಸುವಲ್ಲಿ ಫಲಿತವಾಗಿತ್ತು.

1.4.3 ಆಯವ್ಯಯ 2010-11ರ ಪ್ರಮುಖ ಕಾರ್ಯನೀತಿ ತೊಡಗಿಸುವಿಕೆ/ಉಪಕ್ರಮ ಶಕ್ತಿ

ಕರ್ನಾಟಕವನ್ನು ಅಭಿವೃದ್ಧಿ ಹೊಂದಿರುವ ರಾಜ್ಯವನ್ನಾಗಿ ಪರಿವರ್ತಿಸುವ ಸಲುವಾಗಿ, 2010-11ರ ಆಯವ್ಯಯದಲ್ಲಿ ಪ್ರಮುಖ ಕಾರ್ಯನೀತಿ ಉಪಕ್ರಮಶಕ್ತಿಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳನ್ನು ಅನುಬಂಧ 1.8ರಲ್ಲಿ ವಿವರಿಸಲಾಗಿದೆ.

2010-11ರ ಅವಧಿಯಲ್ಲಿ, ಮೇಲೆ ತಿಳಿಸಿದ ಕಾರ್ಯನೀತಿ ಉಪಕ್ರಮ ಶಕ್ತಿಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡ ವರದಿ(2010-11)ಯಲ್ಲಿ ನಮೂದಿಸಿದಂತೆ ಸರ್ಕಾರದಿಂದ ತೆಗೆದುಕೊಂಡ ಕ್ರಮಗಳನ್ನು ಕೆಳಗೆ ಸಂಕ್ಷೇಪಿಸಲಾಗಿದೆ:

| ವಿಭಾಗ | ಕೈಗೊಂಡಕ್ರಮ |
|----------------|--|
| ಸಾಮಾಜಿಕ ವಿಭಾಗ: | ಕಡ್ಡಾಯ ಶಿಕ್ಷಣದ ಪ್ರಸ್ತಾವನೆಯು ಪರಿಶೀಲನೆಯಲ್ಲಿದ್ದು, ಮೆಟ್ರೋ ರೈಲು ಅಭಿವೃದ್ಧಿಯ ಯೋಜನೆಯನ್ನು ತೃಪ್ತಿಕರವಾಗಿ ಅನುಷ್ಠಾನಗೊಳಿಸಲಾಗುತ್ತಿತ್ತು. ಮುಂದುವರೆದು, 2010-11ರಲ್ಲಿ ನೀರು ಮತ್ತು ಒಳಚರಂಡಿ ಸೌಲಭ್ಯಗಳಿಗಾಗಿ ₹233.08ಕೋಟಿಗಳನ್ನು ಬಳಸಲಾಗಿತ್ತು. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಅಧಿನಿಯಮ 2009ಕ್ಕೆ ತಿದ್ದುಪಡಿಯ ನಿರೀಕ್ಷಣೆಯೊಂದಿಗೆ, ಕೆಲವು ಜಿಲ್ಲೆಗಳನ್ನು ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಡಿ ತರುವಂತೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. |

| | |
|--|--|
| ಆರ್ಥಿಕ ವಿಭಾಗ: | ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಜನವರಿ 2011ರಲ್ಲಿ ಚಕ್ರಬಂಧಿಗಳು ಇತ್ಯಾದಿಗಳನ್ನು ಕಟ್ಟಲು ವಿಶೇಷ ಸಹಾಯವನ್ನು ಒದಗಿಸಲು ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಮತ್ತು ಸುವರ್ಣ ಗ್ರಾಮೋದಯ ಕಾರ್ಯಕ್ರಮದಡಿ 400ಕೋಟಿಗಳನ್ನು ಉಪಯೋಗಿಸಲಾಗಿದೆ. ಮುಂದುವರೆದು, ಸರ್ಕಾರಿ ಬ್ಯಾಂಕುಗಳಿಗೆ ಮೊದಲನೆ ಕಂತಿನ ಸಹಾಯವಾಗಿ ₹179.26ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. |
| ವಿತ್ತೀಯ ವಿಭಾಗ: | ವಿವಿಧ ತೆರಿಗೆಗಳ ಬದಲಾವಣೆಗಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಮತ್ತು ಅದರಂತೆ ಅಧಿನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. |
| ಇತರೆ: | ವಿಶೇಷ ಆರ್ಥಿಕವಲಯವನ್ನು ಸ್ಥಾಪಿಸಲು, ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ, ತಾಂತ್ರಿಕ ಆರ್ಥಿಕ ಪೂರ್ವ-ಸಂಭವನೀಯ ಸರ್ವೇಕ್ಷಣ ಮತ್ತು ಪ್ರಭಾವದ ಅಧ್ಯಯನವನ್ನು ಮಾಡಲಾಗಿದೆ. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯ I, II ಮತ್ತು IIIನೇ ಹಂತಗಳನ್ನು ಮೂಲವೆಚ್ಚ ₹2,208 ಕೋಟಿಗಳೊಂದಿಗೆ ಪ್ರಾರಂಭಿಸಲಾಗಿದೆ ಮತ್ತು ಇದು ಪ್ರಗತಿಯಲ್ಲಿದೆ. ನಾಲ್ಕನೇ ಹಂತದಲ್ಲಿ ಎರಡು ಜಿಲ್ಲೆಗಳಲ್ಲಿ ಸಹ ಹಳ್ಳಿಗಳ ಆಯ್ಕೆ ಮೂಲವೆಚ್ಚ ₹208ಕೋಟಿಗಳೊಂದಿಗೆ ಪ್ರಗತಿಯಲ್ಲಿದೆ. |
| ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) | ಆರ್ಥಿಕ ಬೆಳವಣಿಗೆಯ ಪ್ರಕ್ರಿಯೆಯ ಸೌಲಭ್ಯಕ್ಕಾಗಿ, ಸರ್ಕಾರವು ಹೊಸ ಮೂಲಸೌಕರ್ಯ ಆಸ್ತಿಗಳನ್ನು ನಿರ್ಮಿಸಲು ಮತ್ತು ನಿರ್ಮಿಸಿದ ಆಸ್ತಿಗಳನ್ನು ನಿರ್ವಹಿಸಲು ಸಾರ್ವಜನಿಕ ಖಾಸಗಿ ಪಾಲುದಾರಿಕೆಯನ್ನು ಪ್ರೋತ್ಸಾಹಿಸಿದೆ. ಹೊಸ ಮೂಲಸೌಕರ್ಯ ಕಾರ್ಯನೀತಿ-2007ನ್ನು ಪ್ರಕಟಿಸಲಾಗಿದೆ. ಇದು ವಿಭಾಗಗಳಾದ ಕೃಷಿ-ಮೂಲಸೌಕರ್ಯ, ಶಿಕ್ಷಣ, ಇಂಧನ, ಸಾರಿಗೆ, ಕೈಗಾರಿಕೆಯ ಮೂಲಸೌಕರ್ಯ, ನಾಗರಿಕ ಮತ್ತು ಪುರಸಭೆ ಮೂಲಸೌಕರ್ಯ ಇತ್ಯಾದಿಗಳಿಗೆ ವಿಸ್ತರಿಸಿತ್ತು. ರಾಜ್ಯಸರ್ಕಾರವು ನವೆಂಬರ್ 2010ರಲ್ಲಿ ತಯಾರಿಸಿದ ಟಿಪ್ಪಣಿಯಲ್ಲಿ (ಮೂಲಸೌಕರ್ಯ ಅಭಿವೃದ್ಧಿ ಇಲಾಖೆ) ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳು 90 ಯೋಜನೆಗಳನ್ನು ಪಿಪಿಪಿಯ ಮೂಲಕ ಅಭಿವೃದ್ಧಿಗೊಳಿಸಲಾಗುತ್ತಿದೆಯೆಂದು ಹೇಳಿದೆ. ವಿವಿಧ ಹಂತಗಳಲ್ಲಿರುವ ಈ ಯೋಜನೆಗಳ ವಿವರಗಳನ್ನು ಕೋಷ್ಟಕ 1.2ಎ ನಲ್ಲಿ ನೀಡಲಾಗಿದೆ. |

ಕೋಷ್ಟಕ 1.2ಎ: ವಿವಿಧ ಹಂತಗಳಲ್ಲಿ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಯೋಜನೆಗಳ ಸಂಕ್ಷಿಪ್ತ ಸಾರಾಂಶ (ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ವಿಭಾಗ | ಯೋಜನೆ/ಪ್ರಾಜೆಕ್ಟ್ ಅಡಿ | | ಅನುಷ್ಠಾನದಡಿ | | ಪೂರ್ಣಗೊಂಡಿರುವ | | ಒಟ್ಟು | |
|-------------|-------------------------------|----------------------|------------------|-------------|-----------------|---------------|-----------------|-----------|------------------|
| | | ಸಂಖ್ಯೆ | ಜಿಲ್ಲೆ | ಸಂಖ್ಯೆ | ಜಿಲ್ಲೆ | ಸಂಖ್ಯೆ | ಜಿಲ್ಲೆ | ಸಂಖ್ಯೆ | ಜಿಲ್ಲೆ |
| 1 | ಕೃಷಿ-ಮೂಲಸೌಕರ್ಯ | 8 | 855.75 | 0 | 0.00 | 0 | 0.00 | 8 | 855.75 |
| 2 | ಶಿಕ್ಷಣ | 0 | 0.00 | 0 | 0.00 | 0 | 0.00 | 0 | 0.00 |
| 3 | ಇಂಧನ | 4 | 7,350.00 | 0 | 0.00 | 0 | 0.00 | 4 | 7,350.00 |
| 4 | ಆರೋಗ್ಯ ಪಾಲನೆ | 0 | 0.00 | 0 | 0.00 | 0 | 0.00 | 0 | 0.00 |
| 5 | ಕೈಗಾರಿಕಾ ಮೂಲಸೌಕರ್ಯ | 15 | 24,346.00 | 0 | 0.00 | 0 | 0.00 | 15 | 24,346.00 |
| 6 | ಪ್ರವಾಸೋದ್ಯಮ | 7 | 1,164.50 | 0 | 0.00 | 1 | 32.00 | 8 | 1,196.50 |
| 7 | ಸಾರಿಗೆ ಮತ್ತು ಲಾಜಿಸ್ಟಿಕ್ಸ್ | 39 | 29,398.59 | 7 | 1,383.33 | 3 | 3,006.29 | 49 | 33,788.21 |
| 8 | ನಾಗರಿಕ ಮತ್ತು ಪುರಸಭೆ ಮೂಲಸೌಕರ್ಯ | 2 | 144.32 | 0 | 0.00 | 4 | 108.64 | 6 | 252.96 |
| | ಒಟ್ಟು | 75 | 63,259.16 | 7 | 1,383.33 | 8 | 3,146.93 | 90 | 67,789.42 |


1.5 ರಾಜ್ಯದ ಸಂಪನ್ಮೂಲಗಳು

1.5.1. ಹಣಕಾಸು ಲೆಕ್ಕಗಳ ಪ್ರಕಾರ ರಾಜ್ಯದ ಸಂಪನ್ಮೂಲಗಳು

ಸರ್ಕಾರದ ಕಾರ್ಯಕ್ರಮಗಳ ಪ್ರಗತಿಯು ಅದರ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ ಮತ್ತು ಯಾವುದೇ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಸಂಪನ್ಮೂಲದ ಪ್ರಮಾಣ, ಸರ್ಕಾರದ ವೆಚ್ಚದ ಮಿತಿಯನ್ನು ನಿರ್ಧರಿಸುತ್ತದೆ.


ರಾಜ್ಯದ ಸ್ವೀಕೃತಿಗಳ ಅಂಗಗಳನ್ನು ನಕ್ಷೆ 1.2ರಲ್ಲಿ ವರ್ಗೀಕರಿಸಲಾಗಿದೆ.

ನಕ್ಷೆ 1.2: ಸಂಪನ್ಮೂಲಗಳ ಅಂಗಗಳು ಮತ್ತು ಉಪಅಂಗಗಳು




ಹಣಕಾಸು ಲೆಕ್ಕಗಳಲ್ಲಿ ದಾಖಲಿಸಿದಂತೆ ಪ್ರಸ್ತುತ ವರ್ಷದಲ್ಲಿನ ರಾಜ್ಯದ ಸ್ವೀಕೃತಿಗಳನ್ನು ಇನ್ನಿತರವುಗಳೊಂದಿಗೆ ಪುಟ 2ರಲ್ಲಿ ವರ್ಣಿಸಿರುವ ಕೋಷ್ಟಕ 1.1ನ್ನು ಕೂಡ ಪರಾಮರ್ಶಿಸಬಹುದು.

2006-11ರ ಅವಧಿಯಲ್ಲಿ ಸ್ವೀಕೃತಿಗಳ ವಿವಿಧ ಅಂಗಗಳಲ್ಲಿನ ಪ್ರವೃತ್ತಿಯನ್ನು ನಕ್ಷೆ 1.3 ವ್ಯಕ್ತ ಪಡಿಸಿದರೆ ಪ್ರಸಕ್ತ ವರ್ಷದಲ್ಲಿನ ರಾಜ್ಯದ ಸಂಪನ್ಮೂಲಗಳ ಸಂಯೋಜನೆಯನ್ನು ನಕ್ಷೆ 1.4 ವ್ಯಕ್ತಪಡಿಸುತ್ತದೆ.



ಸಾದಿಲ್ಲವು ನಿಧಿಯ ಸ್ವೀಕೃತಿಗಳನ್ನು ಒಳಗೊಂಡಿಲ್ಲ



ಆಕರ: ಹಣಕಾಸು ಲೆಕ್ಕಗಳು

ಒಟ್ಟು ಸ್ವೀಕೃತಿಗಳು, 2006-07ರಲ್ಲಿ ₹88,233 ಕೋಟಿಯಿದ್ದು, 2010-11ರಲ್ಲಿ ₹1,45,467 ಕೋಟಿಗಳಿಗೆ ಏರಿ ಶೇಕಡ 65ರಷ್ಟು ಹೆಚ್ಚಾಗಿತ್ತು. ಮುಂದುವರೆದು, ಸ್ವೀಕೃತಿಗಳು ಹಿಂದಿನ ವರ್ಷಕ್ಕಿಂತ ₹16,519 ಕೋಟಿಗಳಷ್ಟು ಹೆಚ್ಚಾಗಿದೆ (ಶೇಕಡ 13 ಸಾದಿಲ್ವಾರು ನಿಧಿಯನ್ನು ಬಿಟ್ಟು).

ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು, ಯಾವ ಸ್ವೀಕೃತಿಗಳಿಗೆ ಸರ್ಕಾರವು ಸಾರ್ವಜನಿಕ ಹಣಕ್ಕೆ ಬ್ಯಾಂಕರ್/ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತದೆಯೋ ಆ ಸ್ವೀಕೃತಿಗಳನ್ನು ಉಲ್ಲೇಖಿಸುತ್ತದೆ. ಒಟ್ಟು ಸ್ವೀಕೃತಿಯ ಏಕೈಕ ಅತಿದೊಡ್ಡ ಭಾಗವಾಗಿದೆ. 2006-11ರ ಅವಧಿಯಲ್ಲಿ ಅದು ಒಟ್ಟು ಸ್ವೀಕೃತಿಯ ಸರಾಸರಿ ಶೇಕಡ 55ರಷ್ಟಿತ್ತು. ಸಾರ್ವಜನಿಕ ಲೆಕ್ಕ ಸ್ವೀಕೃತಿಯು 2006-07ರಲ್ಲಿ ಸರಾಸರಿ ಒಟ್ಟು ₹47,040 ಕೋಟಿಗಳಿದ್ದು, 2010-11ರಲ್ಲಿ ₹80,314 ಕೋಟಿಗಳಿಗೆ ಹೆಚ್ಚಾಗಿದೆ. 2010-11ರಲ್ಲಿ, ಸಾರ್ವಜನಿಕ ಸ್ವೀಕೃತಿಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇಕಡ 13ರಷ್ಟು ಏರಿಕೆಯಾಗಿತ್ತು. ಏರಿಕೆಯು ಅಮಾನತ್ತು ಮತ್ತು ಸಂಕೀರ್ಣಗಳಲ್ಲಿ ಅಧಿಕವಾಗಿತ್ತು (ಶೇಕಡ 25) ಮುಂದುವರೆದಂತೆ, ಇರಸಾಲುಗಳಲ್ಲಿ (ಶೇಕಡ 18), ಸಣ್ಣ ಉಳಿತಾಯಗಳಲ್ಲಿ/ಭವಿಷ್ಯ ನಿಧಿ ಇತ್ಯಾದಿ (ಶೇಕಡ 16) ಮತ್ತು ಠೇವಣಿಗಳು ಮತ್ತು ಮುಂಗಡಗಳಲ್ಲಿ (ಏಳು ಪ್ರತಿಶತ) ಇತ್ತು. ಮೀಸಲು ನಿಧಿಯ ಇರಸಾಲುಗಳಲ್ಲಿ ಗಣನೀಯ ಇಳಿಕೆಯಾಗಿತ್ತು (ಮೈನಸ್ ಶೇಕಡ 58), ಮೀಸಲು ನಿಧಿಗಳ ವಿಶ್ಲೇಷಣೆಯನ್ನು ಕಂಡಿಕೆ 1.10.3ರಲ್ಲಿ ಒದಗಿಸಲಾಗಿದೆ.

ಒಟ್ಟು ಸ್ವೀಕೃತಿಗಳಲ್ಲಿ ರಾಜಸ್ವ ಸ್ವೀಕೃತಿಗಳ ಪಾಲು 2009-10 ಅವಧಿಯಲ್ಲಿ ಶೇಕಡ 38ಇದ್ದು 2010-11ರಲ್ಲಿ ಶೇಕಡ 40ರಷ್ಟು ಹೆಚ್ಚಾಗಿದೆ. ವಿವರಗಳನ್ನು ಕಂಡಿಕೆ 1.6ರಲ್ಲಿ ಒದಗಿಸಿದೆ.

ಬಂಡವಾಳ ಸ್ವೀಕೃತಿಗಳು 2006-07ರಲ್ಲಿದ್ದ ₹3,606 ಕೋಟಿಗಳಿಂದ 2010-11ರಲ್ಲಿ ₹6,947 ಕೋಟಿಗಳಿಗೆ ಶೇಕಡ 93ರಷ್ಟು ಹೆಚ್ಚಾಗಿದೆ. ಪ್ರಸ್ತುತ ಸಾಲಿನಲ್ಲಿ, ಬಂಡವಾಳ ಸ್ವೀಕೃತಿಗಳು ಒಟ್ಟು ಸ್ವೀಕೃತಿಗಳ ಶೇಕಡ ಐದರಷ್ಟಿದ್ದು, ಇದು ಕಳೆದ ವರ್ಷಕ್ಕಿಂತ ಶೇಕಡ ಎರಡರಷ್ಟು ಕಡಿಮೆಯಾಗಿತ್ತು. ಬಂಡವಾಳ ಸ್ವೀಕೃತಿಗಳ ಪ್ರಮುಖ ಘಟಕವಾಗಿರುವ, ಋಣ ಸ್ವೀಕೃತಿ ಹಿಂದಿನ ವರ್ಷಕ್ಕಿಂತ ₹1,277 ಕೋಟಿಗಳಷ್ಟು ಕಡಿಮೆಯಾದರೂ ಸಹ, ಅದರ ಪಾಲು ಬಂಡವಾಳ ಸ್ವೀಕೃತಿಗಳ ಶೇಕಡ 97 ಆಗಿತ್ತು, ಇದು ಹಿಂದಿನ ವರ್ಷಕ್ಕಿಂತ ಶೇಕಡ ನಾಲ್ಕರಷ್ಟು ಹೆಚ್ಚಾಗಿತ್ತು (ಶೇಕಡ 93). ಆಂತರಿಕ ಋಣ ಮತ್ತು ಭಾರತ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು ಋಣ ಸ್ವೀಕೃತಿಗಳ ಎರಡು ಘಟಕಗಳಾಗಿದ್ದು, ಒಟ್ಟು ಋಣ ಸ್ವೀಕೃತಿಗಳಲ್ಲಿ ಅವುಗಳ ಪಾಲು ಕ್ರಮಶಃ ಶೇಕಡ 78 ಮತ್ತು ಶೇಕಡ 22 ಆಗಿದೆ. 2010-11ರಲ್ಲಿ, ಆಂತರಿಕ ಋಣದಲ್ಲಿ ಹಿಂದಿನ ವರ್ಷಕ್ಕಿಂತ ಶೇಕಡ 29ರಷ್ಟು ಇಳಿಕೆಯಾಗಿತ್ತು. ಆದರೆ, ಭಾರತ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳಲ್ಲಿ ಶೇಕಡ 121ರಷ್ಟು ಮಹತ್ತರವಾದ ಬೆಳವಣಿಗೆಯಾಗಿತ್ತು. ಇದಕ್ಕೆ, ರಾಜ್ಯ ಯೋಜನೆಗಳಿಗೆ ಭಾರತ ಸರ್ಕಾರದಿಂದ ಪಡೆದ ಸಾಲಗಳಲ್ಲಿನ ಗಣನೀಯ ಹೆಚ್ಚಳವೇ ಕಾರಣವಾಗಿದೆ.

ಋಣ ಸ್ವೀಕೃತಿಗಳಲ್ಲದೆ, ಬಂಡವಾಳ ಸ್ವೀಕೃತಿಗಳು ಋಣವಲ್ಲದ ಸ್ವೀಕೃತಿಗಳಾದ ಸಾಲಗಳು ಮತ್ತು ಮುಂಗಡಗಳ ವಸೂಲಿ ಮತ್ತು ಭೂಮಿ ಮಾರಾಟದಿಂದ ಬಂದ ಸ್ವೀಕೃತಿಗಳನ್ನು ಒಳಗೊಂಡಿದೆ. ಪ್ರಸ್ತುತ ವರ್ಷದಲ್ಲಿ, ಋಣಯೇತರ ಬಂಡವಾಳ ಸ್ವೀಕೃತಿಗಳು ಹಿಂದಿನ ವರ್ಷಕ್ಕಿಂತ ಗಣನೀಯವಾಗಿ ಕಡಿಮೆಯಾಗಿತ್ತು (ಮೈನಸ್ ಶೇಕಡ 63). ಇದಕ್ಕೆ ಸಾಲ ಮತ್ತು ಮುಂಗಡಗಳ ಕಡಿಮೆ ವಸೂಲಿ ಕಾರಣವಾಗಿತ್ತು.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ ರಾಜಸ್ವ ಮತ್ತು ಬಂಡವಾಳ ಸ್ವೀಕೃತಿಗಳ ಶೇಕಡವಾರನ್ನು ಸಾರ್ವಜನಿಕ ಲೆಕ್ಕ ಜಮೆಯನ್ನು ಹೊರತುಪಡಿಸಿ ಸಂಚಿತನಿಧಿಯಡಿಯಲ್ಲಿನ ಒಟ್ಟಾರೆ ಜಮೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕ ಲೆಕ್ಕಗಳ ಸಮಿತಿಗೆ ತಿಳಿಸಿದೆ (ಜುಲೈ 2011). ರಾಜ್ಯ ಸರ್ಕಾರವು ಸಾರ್ವಜನಿಕ ಲೆಕ್ಕ ಜಮೆಗಳನ್ನು ವಿತ್ತೀಯ ಕೊರತೆಗೆ ಹಣ ಒದಗಿಸಲು ಬಳಸುವುದರಿಂದ ಉತ್ತರವು ಸಮರ್ಥನೀಯವಲ್ಲ.

1.5.2 ರಾಜ್ಯ ಆಯವ್ಯಯದ ಹೊರಗೆ ಕೇಂದ್ರ ಸರ್ಕಾರವು ರಾಜ್ಯ ಅನುಷ್ಠಾನ ಸಂಸ್ಥೆ(ಏಜೆನ್ಸಿ)ಗಳಿಗೆ ಬಿಡುಗಡೆ ಮಾಡಿದ ಮೊತ್ತಗಳು

ಭಾರತ ಸರ್ಕಾರವು ಗಣನೀಯ ಪ್ರಮಾಣದ ಮೊತ್ತಗಳನ್ನು, ಮಹತ್ವವೆಂದು ಗುರುತಿಸಲಾದ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗಗಳಲ್ಲಿನ ವಿವಿಧ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯದಲ್ಲಿನ ಅನುಷ್ಠಾನ ಸಂಸ್ಥೆಗಳಿಗೆ¹ 2008-09ರಲ್ಲಿ ಮತ್ತು 2009-10ರಲ್ಲಿ ವರ್ಗಾಯಿಸಿದ್ದ ₹3,326.29 ಕೋಟಿಗಳಿಗೆ ಮತ್ತು ₹7,594.32 ಕೋಟಿಗಳಿಗೆ ಪ್ರತಿಯಾಗಿ 2010-11ರಲ್ಲಿ ₹7,342.27 ಕೋಟಿಗಳನ್ನು ನೇರವಾಗಿ ವರ್ಗಾವಣೆ ಮಾಡಿದೆ. 2010-11ರಲ್ಲಿ ಈ ವರ್ಗಾವಣೆಯಲ್ಲಿ ಶೇಕಡ ಮೂರರಷ್ಟು ಕಡಿಮೆಯಿದೆ. ಈ ಮೊತ್ತಗಳು ರಾಜ್ಯ ಸರ್ಕಾರದ ಆಯವ್ಯಯ/ರಾಜ್ಯ ಖಜಾನೆ ವ್ಯವಸ್ಥೆಯ ಮೂಲಕ ಬಂದಿಲ್ಲವಾದ್ದರಿಂದ, ಹಣಕಾಸು ಲೆಕ್ಕಗಳು ಈ ಮೊತ್ತಗಳನ್ನು ಒಳಗೊಂಡಿರುವುದಿಲ್ಲ ಮತ್ತು ಇದರಿಂದ ರಾಜ್ಯದ ಸ್ವೀಕೃತಿಗಳು ಮತ್ತು ವೆಚ್ಚಗಳು ಮತ್ತು ಇದರಿಂದ ಉತ್ಪತ್ತಿಯಾದ ವಿತ್ತವ್ಯಯಗಳು/ಮಾನದಂಡಗಳು ಈ ಮಟ್ಟಿಗೆ ಕಡಿಮೆಯಾಗಿ ನಿರೂಪಿಸಲ್ಪಟ್ಟಿದೆ. ಪ್ರಮುಖ ಕೇಂದ್ರ ಯೋಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಕೋಷ್ಟಕ 1.3 ರಲ್ಲಿ ನೀಡಲಾಗಿದೆ.

ಕೋಷ್ಟಕ 1.3: ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾವಣೆಯಾದ ಮೊತ್ತಗಳು

(ಕೋಟಿ ರೂಪಾಯಿಗಳಲ್ಲಿ)

| ಕಾರ್ಯಕ್ರಮ/ಯೋಜನೆ | ರಾಜ್ಯದಲ್ಲಿನ ಅನುಷ್ಠಾನ ಸಂಸ್ಥೆ | 2008-09 | 2009-10 | 2010-11 |
|--|---|---------|----------|----------|
| ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆ | ಜಿಲ್ಲಾ ಪಂಚಾಯತ್‌ಗಳು | 234.01 | 2,769.98 | 1,573.05 |
| ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ | ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಏಜೆನ್ಸಿ | --- | 438.00 | 927.67 |
| ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮ | ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಏಜೆನ್ಸಿ | 0.69 | 467.46 | 703.80 |
| ಸರ್ವಶಿಕ್ಷಣ ಅಭಿಯಾನ (ಎಸ್‌ಎಸ್‌ಎ) | ಸರ್ವ ಶಿಕ್ಷಣ ಅಭಿಯಾನ ಸಮಿತಿ | 515.78 | 442.21 | 669.03 |
| ಗ್ರಾಮೀಣ ವಸತಿ (ಐಎವೈ) | ಜಿಲ್ಲಾ ಪಂಚಾಯತ್‌ಗಳು | 94.97 | 356.27 | 448.80 |
| ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್‌ಆರ್‌ಎಚ್‌ಎಮ್) | ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ | 176.88 | 308.80 | 415.35 |
| ಸಮಗ್ರ ಜಲಾನಯನ ನಿರ್ವಹಣಾ ಯೋಜನೆ (ಐಡಬ್ಲ್ಯೂಎಮ್‌ಪಿ) | ಜಿಲ್ಲಾ ಪಂಚಾಯತ್‌ಗಳು ಮತ್ತು ರಾಜ್ಯ ಮಟ್ಟದ ನೊಡಲ್ ಏಜೆನ್ಸಿ | 17.83 | 219.23 | 156.43 |
| ಸ್ವರ್ಣ ಜಯಂತಿ ಗ್ರಾಮ ಸ್ವರೋಚ್‌ಗಾರ್ ಯೋಜನೆ | ಜಿಲ್ಲಾ ಪಂಚಾಯತ್‌ಗಳು | 40.99 | 90.97 | 99.73 |
| ರಾಷ್ಟ್ರೀಯ ತೋಟಗಾರಿಕೆ ಮಿಷನ್ | ಕರ್ನಾಟಕ ರಾಜ್ಯ ತೋಟಗಾರಿಕೆ ಸಮಿತಿಗಳು | 125.37 | 80.02 | 93.25 |
| ರಾಷ್ಟ್ರೀಯ ಸಣ್ಣ ನೀರಾವರಿ ಮಿಷನ್ | ರಾಜ್ಯ ಸಣ್ಣ ನೀರಾವರಿ ಸಮಿತಿಗಳು | 75.64 | 63.81 | 92.54 |
| ಸಂಸದರ ಪ್ರದೇಶಾಭಿವೃದ್ಧಿ ಯೋಜನೆ (ಎಮ್‌ಪಿಎಲ್‌ಎಡಿ) | ಉಪ ಆಯುಕ್ತರು | 63.50 | 88.50 | 90.93 |
| ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ | ರಾಜ್ಯ ಕೃಷಿ ನಿರ್ವಹಣಾ ಏಜೆನ್ಸಿ ಮತ್ತು ಕರ್ನಾಟಕ ರಾಜ್ಯ ಬೀಜಗಳ ನಿಗಮ ನಿಯಮಿತ | 30.15 | 47.71 | 72.64 |

ಆಕರ: ಮಹಾಲೇಕ್ಷ ನಿಯಂತ್ರಕರು, ಹಣಕಾಸು ಸಚಿವಾಲಯ, ಭಾರತ ಸರ್ಕಾರ ಇವರ ಅಂತರ್ಜಾಲ

ಕೇಂದ್ರದಿಂದ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ಮೊತ್ತಗಳ ನೇರ ವರ್ಗಾವಣೆಯಾದಲ್ಲಿ ಆಯಾ ಸಂಸ್ಥೆಗಳಿಂದ ಮೊತ್ತಗಳ ಬಳಕೆಯಲ್ಲಿ ನ್ಯೂನತೆಗಳು ಉಂಟಾಗುವ ಸಾಧ್ಯತೆಗಳಿವೆ. ಈ ಎಲ್ಲಾ ಸಂಸ್ಥೆಗಳು ಏಕ ರೂಪದ ಲೆಕ್ಕ ನಿರ್ವಹಣೆಯನ್ನು ಶ್ರದ್ಧೆಯಿಂದ ಪಾಲಿಸದಿದ್ದಲ್ಲಿ, ಮತ್ತು ಸೂಕ್ತವಾದ ದಾಖಲೀಕರಣ ಮತ್ತು ಸಕಾಲಿಕ ವೆಚ್ಚ ವರದಿಯನ್ನು ಸಲ್ಲಿಸದಿದ್ದಲ್ಲಿ, ಇಂತಹ ನೇರ ವರ್ಗಾವಣೆಯ ಅಂತಿಮ ಬಳಕೆಯ ಮೇಲ್ವಿಚಾರಣೆಯು ಕಷ್ಟವಾಗುತ್ತದೆ. ಇಂತಹ ಒಂದು ಯೋಜನೆಯ ವಿಶ್ಲೇಷಣೆಯನ್ನು ಅಂಕಣ 1.1ರಲ್ಲಿ ಸೂಚಿಸಿದೆ.

¹ ರಾಜ್ಯ ಅನುಷ್ಠಾನ ಸಂಸ್ಥೆಗಳು ರಾಜ್ಯದಲ್ಲಿನ ನಿರ್ದಿಷ್ಟ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಭಾರತ ಸರ್ಕಾರದಿಂದ ಮೊತ್ತಗಳನ್ನು ಪಡೆಯಲು ರಾಜ್ಯ ಸರ್ಕಾರದಿಂದ ಅಧಿಕಾರ ಪಡೆದ ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳನ್ನು ಒಳಗೊಂಡಿದೆ. ಉದಾಹರಣೆಗೆ- ಸರ್ವಶಿಕ್ಷಣ ಅಭಿಯಾನ ಸಮಿತಿ.

ಅಂಕಣ-1.1

ಸಂಸದರ ಪ್ರದೇಶಾಭಿವೃದ್ಧಿ ಯೋಜನೆ (ಎಮ್‌ಪಿಎಲ್‌ಎಡಿ)ಯು, ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಹಣವನ್ನು ಒದಗಿಸಿರುವ ಯೋಜನೆಯಡಿಯ ಒಂದು ಕಾರ್ಯ ಯೋಜನೆ, ಇದು ಸಂಸತ್ತಿನ ಸದಸ್ಯರುಗಳು ತಮ್ಮ ಚುನಾವಣೆ ಕ್ಷೇತ್ರದಲ್ಲಿ ಆಸ್ತಿಗಳನ್ನು ನಿರ್ಮಿಸುವ ಮೂಲಕ, ಸ್ಥಳೀಯ ಅವಶ್ಯಕತೆಗಳನ್ನು ಒದಗಿಸಲು ಅವರುಗಳಿಗೆ ಸಾಧ್ಯವಾಗಿಸುವ ಉದ್ದೇಶವನ್ನು ಹೊಂದಿದೆ. ಆಸ್ತಿ ನಿರ್ಮಾಣ ಮತ್ತು ತದನಂತರ ಅದರ ನಿರ್ವಹಣೆಯ ಸ್ವರೂಪದಲ್ಲಿ ಹಣದ ಪರಿಣಾಮಕಾರಿ ಬಳಕೆಯನ್ನು ಖಚಿತ ಪಡಿಸಲು ಅಲ್ಲಿ ಕ್ರಮಬದ್ಧವಾದ ವ್ಯವಸ್ಥೆ ಇರದ ಕಾರಣ ಯೋಜನೆಯ ಅನುಷ್ಠಾನದಲ್ಲಿ ಅನೇಕ ನ್ಯೂನತೆಗಳು ಮತ್ತು ತಪ್ಪುಗಳನ್ನು ಗುರುತಿಸಬಹುದಾಗಿದೆ. ಯೋಜನೆಯ ಅನುಷ್ಠಾನದಲ್ಲಿ ರಾಜ್ಯಸರ್ಕಾರಕ್ಕೆ ಸೀಮಿತ ಕಾರ್ಯಭಾರ ಇರುವುದರಿಂದ, ಜಿಲ್ಲಾ ಅಧಿಕಾರಿಗಳ ನಿರ್ವಹಣೆಯ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿ ಭಾರತ ಸರ್ಕಾರದ ಮಂತ್ರಾಲಯದ ಮೇಲೆ ಆಧರಿಸಿತ್ತು. ಆದರೆ, ಜಿಲ್ಲಾ ಅಧಿಕಾರಿಗಳು ಯಾವುದೇ ತಕ್ಷಣದ ಮೇಲ್ವಿಚಾರಣಾ ಅಧಿಕಾರಿಗೆ ಜವಾಬ್ದಾರರಾಗಿರಲಿಲ್ಲ. ಮಂತ್ರಾಲಯವು ಜಿಲ್ಲಾ ಅಧಿಕಾರಿಗಳು ಒದಗಿಸಿದ ಮೂಲ ದಾಖಲೆಗಳಾದ ಬಳಕೆ ಪ್ರಮಾಣ ಪತ್ರಗಳು ಮತ್ತು ಲೆಕ್ಕಪರಿಶೋಧನೆ ಮಾಡಿದ ಲೆಕ್ಕಗಳನ್ನು ವಿಶ್ಲೇಷಣೆ ಮಾಡಲಿಲ್ಲ ಮತ್ತು ಮೂಲತಃ (ಜಿಲ್ಲಾ ಅಧಿಕಾರಿಗಳು ಕಳುಹಿಸಿದ) ಮಾಸಿಕ ಪ್ರಗತಿ ವರದಿಗಳಲ್ಲಿ ಪ್ರತಿಬಿಂಬಿಸಿದ ಪ್ರಗತಿಯ ಮೇಲೆ ಅವರ ಹಣದ ಬಿಡುಗಡೆ ಆಧರಿಸಿತ್ತು. ಜಿಲ್ಲಾ ಅಧಿಕಾರಿಗಳಿಂದ ದೋಷಯುಕ್ತ ಬಳಕೆ ಪ್ರಮಾಣ ಪತ್ರಗಳ ಸಲ್ಲಿಕೆ (ಅನುಷ್ಠಾನಗೊಳಿಸುವ ಏಜೆನ್ಸಿಗಳಿಂದ ಬಳಕೆ ಪ್ರಮಾಣ ಪತ್ರಗಳನ್ನು ಪಡೆದಿರಲಿಲ್ಲ), ಗಳಿಸಿದ ಬಡ್ಡಿ ಮತ್ತು ಬಳಕೆಯಾಗದ ಶುಲ್ಕದ ಸರಿಯಲ್ಲದ ವರದಿ, ಸಕಾಲಕ್ಕೆ ಸಲ್ಲಿಸದ ಮಾಸಿಕ ಪ್ರಗತಿ ವರದಿಗಳು ಮತ್ತು ಮಾಸಿಕ ಪ್ರಗತಿ ವರದಿಯ, ಬಳಕೆ ಪ್ರಮಾಣಪತ್ರಗಳ ಮತ್ತು ವಾರ್ಷಿಕ ಲೆಕ್ಕಗಳ ಅಂಕಿಗಳ ನಡುವೆ ವ್ಯತ್ಯಾಸಗಳು, ಆರ್ಥಿಕ ಪ್ರಗತಿಯ ವರದಿಯಲ್ಲಿನ ಕೆಲವು ಲೋಪಗಳಾಗಿದ್ದವು.



ಹದಿಮೂರನೆ ಹಣಕಾಸು ಆಯೋಗಕ್ಕೆ ಸಲ್ಲಿಸಿದ ಜ್ಞಾಪನಾ ಪತ್ರದಲ್ಲಿ, ರಾಜ್ಯ ಸರ್ಕಾರವು ನೇರಬಿಡುಗಡೆಯು ಹೊಣೆಗಾರಿಕೆಗಳನ್ನು ಗಣನೀಯವಾಗಿ ಕ್ಷಯಿಸಿರುವುದಲ್ಲದೆ ರಾಜ್ಯ ಸರ್ಕಾರದ ಪಾತ್ರವನ್ನು ಕಡೆಗಣಿಸಲಾಗಿದೆ, ಎಂದು ರಾಜ್ಯ ಸರ್ಕಾರವು ಹೇಳಿದೆ.

1.6 ರಾಜಸ್ವ ಸ್ವೀಕೃತಿಗಳು

2006-11ರ ಅವಧಿಯಲ್ಲಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿಗಳು ಮತ್ತು ಸಂಯೋಜನೆಯನ್ನು ಅನುಬಂಧ 1.5 ಮತ್ತು ನಕ್ಷೆ 1.5 ಮತ್ತು 1.6ರಲ್ಲಿ ಕ್ರಮವಾಗಿ ನೀಡಲಾಗಿದೆ.

ರಾಜಸ್ವ ಸ್ವೀಕೃತಿಗಳು ಹಂತಹಂತವಾಗಿ ಪ್ರಗತಿಯನ್ನು ತೋರಿಸುತ್ತ 2006-07ರಲ್ಲಿನ ₹37,587 ಕೋಟಿಗಳಿಂದ 2010-11ರಲ್ಲಿ ₹58,206 ಕೋಟಿಗಳಿಗೆ ಏರಿದ್ದು, 2009-11ರ ಅವಧಿಯಲ್ಲಿ ತೀಕ್ಷ್ಣ ಏರಿಕೆ ಕಂಡಿದೆ. 2006-10ರಲ್ಲಿ, ಸರಾಸರಿ ಶೇಕಡ 71ರಷ್ಟು ಆದಾಯವು ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಬಂದಿದೆ. ಉಳಿದ ಭಾಗವು ಕೇಂದ್ರ ಸರ್ಕಾರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಮತ್ತು ಸಹಾಯಾನುದಾನ ಮತ್ತು ವಂತಿಗಳಿಂದ ಬಂದಿದೆ.

ರಾಜ್ಯದ ಸ್ವಂತ ಸಂಪನ್ಮೂಲವು ತೆರಿಗೆ ಆದಾಯ ಮತ್ತು ತೆರಿಗೆಯೇತರ ಆದಾಯವನ್ನು ಒಳಗೊಂಡಿದೆ. ರಾಜಸ್ವ ಸ್ವೀಕೃತಿಗಳಲ್ಲಿ ತೆರಿಗೆ ಆದಾಯದ ಪಾಲು 2006-11ರಲ್ಲಿ ಶೇಕಡ 62 ಮತ್ತು ಶೇಕಡ 66ರ ನಡುವೆ ಇತ್ತು. 2010-11ರಲ್ಲಿ ತೆರಿಗೆ ಆದಾಯದ ಏರಿಕೆಯಲ್ಲಿ ಅನಿರೀಕ್ಷಿತ ವೃದ್ಧಿ ಇದ್ದು, ಇದು 2009-10ರಲ್ಲಿ ಶೇಕಡ 62ರಷ್ಟರಿಂದ 2010-11ರಲ್ಲಿ ಶೇಕಡ 66ಕ್ಕೆ ಏರಿಕೆಯಾಗಿದೆ. ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ತೋರಿಸಿದ ತೆರಿಗೆಯೇತರ ಆದಾಯವು 2006-11ರಲ್ಲಿ ಸ್ಥಿರವಾದ ಇಳಿಕೆಯನ್ನು ತೋರಿಸಿದೆ. ಇದು 2006-07ರಲ್ಲಿದ್ದ ಶೇಕಡ 11ರಿಂದ 2010-11ರಲ್ಲಿ ಶೇಕಡ ಆರಕ್ಕೆ ಇಳಿದಿದೆ.



ಆಕರ: ಹಣಕಾಸು ಲೆಕ್ಕಗಳು

ರಾಜಸ್ವ ಸ್ವೀಕೃತಿಗಳಲ್ಲಿನ ಪ್ರವೃತ್ತಿಗಳನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಸಾಪೇಕ್ಷ ಸಂಬಂಧವಾಗಿ ಕೆಳಗಿನ ಕೋಷ್ಟಕ 1.4ರಲ್ಲಿ ನೀಡಲಾಗಿದೆ.

ಕೋಷ್ಟಕ 1.4: ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ಪ್ರವೃತ್ತಿ

| | 2006-07 | 2007-08 | 2008-09 | 2009-10 | 2010-11 |
|---|----------|----------|----------|----------|----------|
| ರಾಜಸ್ವ ಸ್ವೀಕೃತಿಗಳು (ಕೋಟಿ ರೂಪಾಯಿಗಳಲ್ಲಿ) | 37,587 | 41,151 | 43,290 | 49,156 | 58,206 |
| ರಾಜಸ್ವ ಸ್ವೀಕೃತಿಗಳ ವೃದ್ಧಿಯದರ (ಶೇಕಡ) | 23.8 | 9.5 | 5.2 | 13.6 | 18.4 |
| ರಾಜ್ಯದ ಸ್ವಂತ ತೆರಿಗೆ ವೃದ್ಧಿಯದರ (ಶೇಕಡ) | 25.05 | 11.52 | 6.38 | 10.61 | 25.81 |
| ರಾಜಸ್ವ ಸ್ವೀಕೃತಿ/ರಾ.ಒ.ಆಂ.ಉ. (ಶೇಕಡ) | 16.5 | 15.2 | 14.3 | 14.6 | 15.3 |
| ಫಲವನತೆಯ ಅನುಪಾತಗಳು ² | | | | | |
| ರಾ.ಒ.ಆಂ.ಉ ಕ್ಕೆ ಸಂಬಂಧಿಸಿದಂತೆ ರಾಜಸ್ವ ಫಲವನತೆ | 1.4 | 0.5 | 0.4 | 1.2 | 1.4 |
| ರಾ.ಒ.ಆಂ.ಉ ಕ್ಕೆ ಸಂಬಂಧಿಸಿದಂತೆ ರಾಜ್ಯದ ಸ್ವಂತ ತೆರಿಗೆಯ ಫಲವನತೆ | 1.5 | 0.6 | 0.5 | 1.0 | 1.9 |
| ರಾಜ್ಯದ ಸ್ವಂತ ತೆರಿಗೆಗೆ ಸಂಬಂಧಿಸಿದಂತೆ ರಾಜಸ್ವ ಫಲವನತೆ | 0.9 | 0.8 | 0.8 | 1.3 | 0.7 |
| ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಕೋಟಿ ರೂಪಾಯಿಗಳಲ್ಲಿ) | 2,27,831 | 2,70,843 | 3,03,058 | 3,35,747 | 3,80,872 |
| ರಾ.ಒ.ಆಂ.ಉ.ವೃದ್ಧಿಯದರ | 16.4 | 18.9 | 11.9 | 10.8 | 13.4 |

ಆಕರ: ಹಣಕಾಸು ಲೆಕ್ಕಗಳು

ರಾ.ಒ.ಆಂ.ಉ: ಎಮ್‌ಟಿಎಫ್‌ಪಿ 2011-15

² ಫಲವನತೆಯ ಅನುಪಾತವು ಮೂಲ ಆಸ್ಥಿರತೆಯ ಬದಲಾವಣೆಗೆ ಸಂಬಂಧಿಸಿದಂತೆ ವಿತ್ತೀಯ ವ್ಯತ್ಯಯದ ಸ್ಥಿತಿಸ್ಥಾಪಕತ್ವವನ್ನು ಅಥವಾ ಪ್ರತಿಕ್ರಿಯಿಸುವ ಮಟ್ಟವನ್ನು ಸೂಚಿಸುತ್ತದೆ. ಉದಾಹರಣೆಗೆ ರಾಜಸ್ವ ಫಲವನತೆಯು 0.4 ರಲ್ಲಿದೆ ಎಂದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು ಶೇಕಡ 0.4 ಬಂದರಷ್ಟು ಹೆಚ್ಚಾದಲ್ಲಿ ರಾಜಸ್ವ ಸ್ವೀಕೃತಿಗಳು ಶೇಕಡ 0.4 ಅಂಕಗಳಷ್ಟು ಹೆಚ್ಚುತ್ತವೆ ಎಂಬುದನ್ನು ಸೂಚಿಸುತ್ತದೆ.

ಈ ಅವಧಿಯಲ್ಲಿ ರಾಜಸ್ವ ಪ್ಲವನತೆಯು ಬಹುಮಟ್ಟಿಗೆ ಅಸ್ಥಿರವಾಗಿದ್ದು, ಇದು ರಾಜಸ್ವ ಸ್ವೀಕೃತಿಯಲ್ಲಿನ ವೃದ್ಧಿಯ ದರದಲ್ಲಿನ ಏರಿಳಿತದಿಂದ ಉಂಟಾಗಿದೆ. 2007-09ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಾಪೇಕ್ಷವಾಗಿ ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರದ ಇಳಿಕೆಯು ರಾಜಸ್ವ ಪ್ಲವನತೆಯ ಅನುಪಾತವನ್ನು ಕೆಳಗಿಳಿಸಿತ್ತು. ರಾಜಸ್ವ ಪ್ಲವನತೆಯ ಅನುಪಾತವು 2008-09ರಲ್ಲಿ ಅದರ ಅತ್ಯಂತ ಕಡಿಮೆಯಾದ 0.4ರಲ್ಲಿದ್ದು, 2009-10ರಲ್ಲಿ ಮತ್ತು 2010-11ರಲ್ಲಿ ರಾಜಸ್ವ ಸ್ವೀಕೃತಿಗಳ ವೃದ್ಧಿಯದರದಲ್ಲಿನ ಏರಿಕೆಯಿಂದ 1.2ಕ್ಕೆ ಮತ್ತು 1.4ಕ್ಕೆ ಏರಿತು.

2006-11ರ ಅವಧಿಯಲ್ಲಿ ರಾಜ್ಯದ ಸ್ವಂತ ತೆರಿಗೆ ಆದಾಯವು ರಾಜಸ್ವ ಸ್ವೀಕೃತಿಗಳ ಅತಿ ದೊಡ್ಡದಾದ ಭಾಗವಾಗಿತ್ತು ಮತ್ತು ಅವುಗಳ ವೃದ್ಧಿಯ ಪ್ರವೃತ್ತಿಗಳು ರಾಜಸ್ವ ಸ್ವೀಕೃತಿಗಳಲ್ಲಿನ ಪ್ರವೃತ್ತಿಗಳ ಮೇಲೆ ಪ್ರಭಾವ ಬೀರಿದೆ. ಈ ಅವಧಿಯಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಂಬಂಧಿಸಿದಂತೆ ಸ್ವಂತ ತೆರಿಗೆ ಆದಾಯದ ವೃದ್ಧಿಯ ದರ ಮತ್ತು ಸ್ವಂತ ತೆರಿಗೆ ಆದಾಯದ ಪ್ಲವನತೆಯ ಅನುಪಾತವು 2008-09ರಲ್ಲಿ ಅತಿ ಕನಿಷ್ಠವಾಗಿದ್ದಿತು. ಸ್ವಂತ ತೆರಿಗೆ ಆದಾಯದ ವೃದ್ಧಿಯ ದರವು 2009-10ರಲ್ಲಿ ಹೆಚ್ಚಿಗೆಯಾಗಿತ್ತು. ಈ ಪ್ರವೃತ್ತಿಯು 2010-11ರಲ್ಲಿ ಸಹ ಮುಂದುವರೆಯಿತು ಮತ್ತು ಶೇಕಡ 25.81ರಷ್ಟು ಅತ್ಯಧಿಕವಾಗಿತ್ತು. ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರ, ಇದು 2009-10 ಹಾಗೂ 2010-11ರ ಅವಧಿಯಲ್ಲಿಯೂ ಸಹ, ರಾಜಸ್ವ ಸ್ವೀಕೃತಿಗಳ ವೃದ್ಧಿಯ ದರ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸಂಬಂಧಿಸಿದಂತೆ ರಾಜಸ್ವ ಪ್ಲವನತೆ ಹಾಗೂ ಸ್ವಂತ ತೆರಿಗೆಯ ಪ್ಲವನತೆ ಮೇಲೆ ಪ್ರಭಾವ ಬೀರಿದೆ. 2010-11ರಲ್ಲಿ ಎಲ್ಲಾ ಅಂಶಗಳು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದ್ದಿತು.

1.6.1 ರಾಜ್ಯದ ಸ್ವಂತ ಸಂಪನ್ಮೂಲಗಳು

ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲು ಮತ್ತು ಸಹಾಯಾನುದಾನಗಳು ಹಣಕಾಸು ಆಯೋಗದ ಶಿಫಾರಸ್ಸುಗಳು, ಕೇಂದ್ರ ತೆರಿಗೆ ಸ್ವೀಕೃತಿಯ ಸಂಗ್ರಹಣೆ ಮತ್ತು ಯೋಜನಾ ಕಾರ್ಯಕ್ರಮಗಳಿಗೆ ಕೇಂದ್ರ ಸಹಾಯಗಳು ಮುಂತಾದವುಗಳನ್ನು ಆಧರಿಸಿರುವುದರಿಂದ, ಹೆಚ್ಚುವರಿ ಸಂಪನ್ಮೂಲಗಳನ್ನು ಕೋಡಿಂಗಿರಿಸುವುದರಲ್ಲಿ ರಾಜ್ಯದ ಯತ್ನಗಳನ್ನು ಅದರ ಸ್ವಂತ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳನ್ನು ಒಳಗೊಂಡ ಸ್ವಂತ ಸಂಪನ್ಮೂಲಗಳ ಮೂಲಕ ಲೆಕ್ಕ ಹಾಕಬೇಕಾಗುತ್ತದೆ.

2010-11ನೇ ಸಾಲಿಗೆ, ರಾಜ್ಯದ ವಾಸ್ತವ ತೆರಿಗೆ ಮತ್ತು ತೆರಿಗೆಯೇತರ ಸ್ವೀಕೃತಿಗಳು ಮತ್ತು ಹದಿಮೂರನೆ ಹಣಕಾಸು ಆಯೋಗ ಮತ್ತು ಮಧ್ಯಮಾವಧಿ ವಿತ್ತೀಯ ಯೋಜನೆ (2009-13)ಗಳು ಮಾಡಿದ ಅಂದಾಜುಗಳನ್ನು ಕೋಷ್ಟಕ 1.5ರಲ್ಲಿ ನೀಡಲಾಗಿದೆ.

ಕೋಷ್ಟಕ 1.5

(ಕೋಟಿ ರೂಪಾಯಿಗಳಲ್ಲಿ)

| | ಹದಿಮೂರನೆ ಹಣಕಾಸು ಆಯೋಗದ ಅಂದಾಜು | ಆಯವ್ಯಯ ಅಂದಾಜು | ಮಧ್ಯಮಾವಧಿ ವಿತ್ತೀಯ ಯೋಜನೆ ಅಂದಾಜು | ಆಯವ್ಯಯ ವಾಸ್ತವ |
|-------------------|------------------------------|---------------|--------------------------------|---------------|
| ತೆರಿಗೆ ರಾಜಸ್ವ | 41,199 | 36,228 | 38,252 | 38,473 |
| ತೆರಿಗೆಯೇತರ ರಾಜಸ್ವ | 5,040 | 2,820 | 2,308 | 3,358 |

2010-11ರಲ್ಲಿ ರಾಜ್ಯದ ತೆರಿಗೆ ಸ್ವೀಕೃತಿಯು ರಾಜ್ಯದ ಮಧ್ಯಮಾವಧಿ ವಿತ್ತೀಯ ಯೋಜನೆಯ ಆಯವ್ಯಯ ಅಂದಾಜನ್ನು ತಲುಪಿತ್ತು ಆದರೆ ಹದಿಮೂರನೆ ಹಣಕಾಸು ಆಯೋಗದ ಅಂದಾಜಿಗಿಂತ ಕಡಿಮೆಯಾಗಿತ್ತು. ತೆರಿಗೆಯೇತರ ಸ್ವೀಕೃತಿಯು ಹದಿಮೂರನೆ ಹಣಕಾಸು ಯೋಜನೆಯ ಅಂದಾಜಿಗಿಂತ ಕಡಿಮೆಯಾಗಿತ್ತು ಆದರೆ ಮಧ್ಯಮಾವಧಿ ವಿತ್ತೀಯ ಯೋಜನೆಯ ಅಂದಾಜು ಮತ್ತು ಆಯವ್ಯಯ ಅಂದಾಜನ್ನು ಮೀರಿತ್ತು. 2010-11ರ ಅವಧಿಯಲ್ಲಿ ಅರ್ಥ ವ್ಯವಸ್ಥೆಯ ತಡೆರಹಿತ ಬೆಳವಣಿಗೆಯ ಕಾರಣ, ತೆರಿಗೆ ಸಂಗ್ರಹಣೆಯನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 10ರಷ್ಟು ನಿರೀಕ್ಷಿಸಲಾಗಿತ್ತು ಮತ್ತು ₹38,252 ಕೋಟಿಗಳಿಗೆ ಅಂದಾಜಿಸಲಾಗಿತ್ತು ಹಾಗೂ ಅದನ್ನು ₹221 ಕೋಟಿಗಳಷ್ಟು ಮೀರಿತ್ತು. ಖನಿಜ ರಿಯಾಯಿತಿ ಶುಲ್ಕ, ಬಾಡಿಗೆ ಮತ್ತು ರಾಜಧನಗಳು, ಬಡ್ಡಿ ಸ್ವೀಕೃತಿಗಳು, ಭಾರಿ ವಾಹನಗಳ ಮೇಲೆ ಸುಂಕದ ಪ್ರಾರಂಭ ಇತ್ಯಾದಿಗಳಲ್ಲಿ ಹೆಚ್ಚಳವಿದ್ದುದರಿಂದ ತೆರಿಗೆಯೇತರ ಆದಾಯವು ಮಧ್ಯಮಾವಧಿ ವಿತ್ತೀಯ ಯೋಜನೆಯ ಪ್ರಕ್ಷೇಪಣೆಗಿಂತ ಹೆಚ್ಚಾಗಿದೆ.

ತೆರಿಗೆ ರಾಜಸ್ವ

ರಾಜ್ಯದ ತೆರಿಗೆ ಆದಾಯದಲ್ಲಿ ಮಾರಾಟ, ವಾಣಿಜ್ಯ ಇತ್ಯಾದಿಗಳ ಮೇಲಿನ ತೆರಿಗೆಯು ಪ್ರಮುಖ ಮೂಲವಾಗಿದ್ದು ರಾಜ್ಯದ ತೆರಿಗೆ ಆದಾಯದಲ್ಲಿ ಇದರ ಪಾಲು ಶೇಕಡ 53ರಷ್ಟಿದ್ದರೆ, ರಾಜ್ಯ ಅಬಕಾರಿ (ಶೇಕಡ 21), ಮುದ್ರಾಂಕ ಮತ್ತು ನೋಂದಣಿ ಶುಲ್ಕ (ಶೇಕಡ ಒಂಭತ್ತು) ಹಾಗೂ ವಾಹನಗಳ ಮೇಲಣ ತೆರಿಗೆ (ಶೇಕಡ ಏಳು), ನಂತರದ ಸ್ಥಾನವಾಗಿದೆ. 2006-11ರ ಅವಧಿಯಲ್ಲಿ ತೆರಿಗೆ ಆದಾಯದ ಪ್ರಮುಖ ಅಂಗಗಳ ಪ್ರವೃತ್ತಿಯನ್ನು ಕೆಳಗಿನ ಕೋಷ್ಟಕ 1.6ರಲ್ಲಿ ನೀಡಿದೆ.

ಕೋಷ್ಟಕ 1.6: ತೆರಿಗೆ ಆದಾಯ

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|--|---------|---------|----------|-----------|---------|
| ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ | 11,762 | 13,894 | 14,623 | 15,833 | 20,235 |
| ವೃದ್ಧಿಯ ದರ | 19.17 | 18.13 | 5.25 | 8.27 | 27.80 |
| ರಾಜ್ಯ ಅಬಕಾರಿ | 4,495 | 4,767 | 5,749 | 6,946 | 8,285 |
| ವೃದ್ಧಿಯ ದರ | 32.32 | 6.05 | 20.60 | 20.82 | 19.28 |
| ಮುದ್ರಾಂಕ ಮತ್ತು ನೋಂದಣಿ ಶುಲ್ಕ | 3,206 | 3,409 | 2,927 | 2,628 | 3,531 |
| ವೃದ್ಧಿಯ ದರ | 44.87 | 6.33 | (-)14.14 | (-) 10.21 | 34.36 |
| ವಾಹನಗಳ ಮೇಲಿನ ತೆರಿಗೆ | 1,375 | 1,650 | 1,681 | 1,962 | 2,550 |
| ವೃದ್ಧಿಯ ದರ | 24.43 | 20.00 | 1.88 | 16.72 | 29.97 |

ಆಕರ: ಹಣಕಾಸು ಲೆಕ್ಕಗಳು

2006-08ರ ಅವಧಿಯಲ್ಲಿ ಶೇಕಡ 18ರಿಂದ ಶೇಕಡ 19ರ ನಡುವೆ ಇದ್ದ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆಯ ವೃದ್ಧಿಯ ದರವು, ಕೇಂದ್ರ ಮಾರಾಟ ತೆರಿಗೆಯು ಶೇಕಡ ಒಂದರಷ್ಟು ಇಳಿದುದರಿಂದ ಮತ್ತು ಆರ್ಥಿಕ ರಂಗದ ವಿಳಂಬನದಿಂದಾಗಿ ಕೈಗಾರಿಕಾ ವಸ್ತುಗಳ ಮತ್ತು ಸರಕುಗಳ ಮಾರಾಟದಲ್ಲಿನ ಕುಸಿತದಿಂದಾಗಿ 2008-09ರಲ್ಲಿ ಶೇಕಡ ಐದರಷ್ಟು ಇಳಿಮುಖವಾಗಿದೆ. 2009-10ರಲ್ಲಿ ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ವೃದ್ಧಿಯ ದರದಲ್ಲಿ ಶೇಕಡ ಮೂರರಷ್ಟು ಏರಿಕೆಯಾಗಿದ್ದು, ಇದು 2009-10ರ ಮೊದಲ ಅರ್ಧದಲ್ಲಿ ಮುಂದುವರೆದಿದ್ದ ಆರ್ಥಿಕ ವಿಳಂಬನವು ಎರಡನೆ ಅರ್ಧದಲ್ಲಿ ಹಿಂಚಲನೆಯಾದ್ದರಿಂದ ಉಂಟಾಗಿದೆ. ಮೌಲ್ಯವರ್ಧಿತ ತೆರಿಗೆಯ ದರದಲ್ಲಿ ಶೇಕಡ ಒಂದರಷ್ಟು ಪರಿಷ್ಕರಣೆಯ ರೂಪದಲ್ಲಿ ಸರ್ಕಾರದಿಂದ ಹೆಚ್ಚುವರಿ ಸಂಪನ್ಮೂಲ ಸಂಗ್ರಹಣೆ ಕ್ರಮಗಳನ್ನು ಕೈಗೊಂಡ ಕಾರಣ 2010-11ರ ಅವಧಿಯಲ್ಲಿ ನಂಬಲು ಅಸಾಧ್ಯವಾದ ಶೇಕಡ 19.53ರಷ್ಟು ಏರಿಕೆಯಾಗಿತ್ತು ಎಂದು ಗಮನಿಸಲು ಪ್ರೋತ್ಸಾಹಜನಕವಾಗಿದೆ. ಇದಲ್ಲದೆ, ತೆರಿಗೆ ಪಾವತಿಸಲು ಸಾಧ್ಯವಾಗದ ತೆರಿಗೆದಾರರಿಗೆ ಪರಿಹಾರ ಒದಗಿಸಲು “ಕರ ಸಮಾಧಾನ ಯೋಜನೆ”ಯನ್ನು ಪ್ರಾರಂಭಿಸುವಂತೆ ಸರ್ಕಾರದಿಂದ ಕೈಗೊಂಡ ಸಂಗ್ರಹಣಾ ಯತ್ನಗಳು ಮತ್ತು ಉತ್ತಮ ತೆರಿಗೆ ಪರಿವೀಕ್ಷಣೆ ಹಾಗೂ ಸಾಮಾನ್ಯ ಆರ್ಥಿಕ ಚೇತರಿಕೆಯ ಏರಿಕೆಯ ಮೇಲೆ ಪ್ರಭಾವ ಬೀರಿದೆ.

ಸಾರಾಯಿ ಮಾರಾಟ ನಿಷೇಧದಿಂದಾಗಿ ರಾಜ್ಯ ಅಬಕಾರಿಯ ವೃದ್ಧಿದರವು 2006-07ರಲ್ಲಿದ್ದ ಶೇಕಡ 32ರಿಂದ 2007-08ರಲ್ಲಿ ಶೇಕಡ ಆರಕ್ಕೆ ಇಳಿದು ತೀವ್ರ ಕುಸಿತವನ್ನು ಕಂಡಿತು. 2008-09ರಲ್ಲಿ ಭಾರತದಲ್ಲಿ ತಯಾರಾದ ವಿದೇಶ ಮದ್ಯದ ಬೆಲೆಯನ್ನು ಕಡಿಮೆಮಾಡಿದುದರ ಪರಿಣಾಮವಾಗಿ ಹೆಚ್ಚಾದ ಬಳಕೆಯಿಂದ ವೃದ್ಧಿಯ ದರವು ಶೇಕಡ 21ಕ್ಕೆ ಏರಿತು. 2009-10ರಲ್ಲಿ ವೃದ್ಧಿಯ ದರವು ಮುಂದುವರೆದಿದ್ದರೂ ಸಹ, 2010-11ರ ಅವಧಿಯಲ್ಲಿ ವೃದ್ಧಿಯದರವು ಶೇಕಡ ಎರಡರಷ್ಟು ಅಲ್ಪ ಇಳಿಮುಖವಾಗಿತ್ತು. 2010-14ರ ಮಧ್ಯಮಾವಧಿ ವಿತ್ತ ಯೋಜನೆಯಲ್ಲಿ, 2010-11ನೇ ವರ್ಷವನ್ನು ಕ್ರೋಡೀಕರಣದ ವರ್ಷ ಎಂದು ಉದ್ದೇಶಿಸಲಾಗಿತ್ತು ಮತ್ತು ಕೇವಲ ಮಧ್ಯಮಗತಿಯ ಶೇಕಡ 10ರಷ್ಟು ಆದಾಯದ ಏರಿಕೆಯನ್ನು ನಿರೀಕ್ಷಿಸಲಾಗಿತ್ತು.

2008-10ರಲ್ಲಿ ಆರ್ಥಿಕ ವಿಳಂಬನವು, ನೋಂದಣಿಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿನ ಋಣಾತ್ಮಕ ವೃದ್ಧಿಯಾಗಿ ಫಲಿಸಿತು. 2009-10ರಲ್ಲಿ ಸ್ಥಿರಾಸ್ಥಿ ಮಾರುಕಟ್ಟೆಯ ಪುನಶ್ಚೇತನಕ್ಕಾಗಿ ಮುದ್ರಾಂಕ ಸುಂಕವನ್ನು ಶೇಕಡ 7.5ರಿಂದ ಶೇಕಡ ಆರಕ್ಕೆ ಇಳಿಸಿದ್ದರಿಂದ ಋಣಾತ್ಮಕ ವೃದ್ಧಿಯ ದರವನ್ನು, ತಡೆಯಲಾಯಿತು. 2010-11ರಲ್ಲಿ ಹಿಂದಿನ ವರ್ಷಕ್ಕಿಂತ ಶೇಕಡ 35ರಷ್ಟು ಭಾರಿ ವೃದ್ಧಿಯದರವು ಇದ್ದಿತು. ಮಧ್ಯಮಾವಧಿ ವಿತ್ತಯೋಜನೆ (2011-15)ರ ಅನ್ವಯ ಇದು ಆರ್ಥಿಕ ಸಮಗ್ರ ವೃದ್ಧಿ ಮತ್ತು ಭಾರತ ಸರ್ಕಾರದಿಂದ ಸ್ಥಿರಾಸ್ಥಿ ಮಾರುಕಟ್ಟೆಯಲ್ಲಿ ವಿದೇಶೀಯವರಿಂದ ನೇರ ಬಂಡವಾಳ ಹೂಡಿಕೆಗೆ ಅನುಮತಿಸುವ ಸುಧಾರಣೆಗಳನ್ನು ಆರಂಭಿಸಿದ ಕಾರಣದಿಂದ ಆಗಿದೆ.

2008-09ರಲ್ಲಿ ವಾಹನಗಳ ಮೇಲಿನ ತೆರಿಗೆಯ ವೃದ್ಧಿಯ ದರದ ಕುಸಿತಕ್ಕೂ ಆರ್ಥಿಕ ವಿಳಂಬನದ ದೆಸೆಯಿಂದ ವಾಹನಗಳ ಮಾರಾಟದಲ್ಲಿನ ಇಳಿಕೆಯೇ ಕಾರಣವಾಗಿತ್ತು. ಮಧ್ಯಮಾವಧಿ ವಿತ್ತಯೋಜನೆ 2010-14ರ ಅನ್ವಯ ಮೋಟಾರು ಉದ್ಯಮವನ್ನು ಪುನಶ್ಚೇತನಗೊಳಿಸಲು ಭಾರತ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಜವಹರ್ ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಯುಆರ್‌ಎಮ್) ಅಡಿ ಬಸ್ಸುಗಳನ್ನು ಕೊಳ್ಳಲು ಹಣದ ಹಂಚಿಕೆ ಮಾಡಿದ್ದು, ವಾಹನ ತೆರಿಗೆಯಲ್ಲಿ ವೃದ್ಧಿಯ ದರವು ಹೆಚ್ಚಾಗಿರುವುದರಲ್ಲಿ ಫಲಿತವಾಗಿದೆ. 2010-11ರಲ್ಲಿ ರಾಜ್ಯವು, ವಾಹನಗಳ ಮೇಲಿನ ತೆರಿಗೆಯ ರೂಪದ ಆದಾಯದಲ್ಲಿ ಶೇಕಡ 29.97ರಷ್ಟು ವೃದ್ಧಿಯ ದರವನ್ನು ಕಂಡಿತು. ಆರ್ಥಿಕ ಬೆಳವಣಿಗೆಯಿಂದ ಮೋಟಾರು ವಾಹನಗಳ ಬೇಡಿಕೆಯ ಹಿಂಪುಟಿತವಾಗಿ ತೆರಿಗೆ ಆದಾಯದಲ್ಲಿ ಗಮನಾರ್ಹ ವೃದ್ಧಿಯಾಗಿತ್ತು.

ಸಂಗ್ರಹಣಾ ವೆಚ್ಚ

2007-10ರ ಅವಧಿಯಲ್ಲಿ ವಾಹನಗಳ ಮೇಲಿನ ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ, ರಾಜ್ಯ ಅಬಕಾರಿ ಮುಂತಾದವುಗಳ ಮೇಲಿನ ತೆರಿಗೆಯ ಒಟ್ಟು ಸಂಗ್ರಹಣೆ, ಸಂಗ್ರಹಣೆಗಾಗಿ ಮಾಡಿದ ವೆಚ್ಚ ಮತ್ತು ಸಂಗ್ರಹಣೆಯ ಮೊತ್ತಕ್ಕೆ ಸಂಗ್ರಹಣಾ ವೆಚ್ಚದ ಶತಾಂಶಗಳನ್ನು ಆಯಾ ವರ್ಷಗಳಿಗೆ ಅಖಿಲ ಭಾರತ ಸರಾಸರಿ ಸಂಗ್ರಹಣಾ ವೆಚ್ಚವನ್ನು ಕೋಷ್ಟಕ 1.7ರಲ್ಲಿ ನೀಡಿದೆ.

ಕೋಷ್ಟಕ 1.7: ಸಂಗ್ರಹಣಾ ವೆಚ್ಚದ ವಿವರಗಳು

| ಸ್ವೀಕೃತಿ | ವರ್ಷ | ಒಟ್ಟು ಸಂಗ್ರಹಣೆ | ಸಂಗ್ರಹಣೆಯ ಮೇಲಿನ ವೆಚ್ಚ | ಒಟ್ಟು ಸಂಗ್ರಹಣೆಗೆ ಸಂಗ್ರಹಣಾ ವೆಚ್ಚದ ಶತಾಂಶ | ಅಖಿಲ ಭಾರತ ಸರಾಸರಿ ಶತಾಂಶ (ಹಿಂದಿನ ವರ್ಷಕ್ಕೆ) |
|---------------------------------------|---------|---------------------|-----------------------|--|--|
| | | (ಕೋಟಿ ರೂಪಾಯಿಗಳಲ್ಲಿ) | | | |
| ಮೋಟಾರು ವಾಹನಗಳು | 2008-09 | 1,682.03 | 34.84 | 2.07 | 2.58 |
| | 2009-10 | 1,962.62 | 36.81 | 1.87 | 2.93 |
| | 2010-11 | 2,551.40 | 41.45 | 1.62 | 3.07 |
| ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ | 2008-09 | 16,259.37 | 81.62 | 0.50 | 0.83 |
| | 2009-10 | 16,546.34 | 84.46 | 0.51 | 0.88 |
| | 2010-11 | 21,252.97 | 92.87 | 0.44 | 0.96 |
| ಮುದ್ರಾಂಕ ಶುಲ್ಕ ಮತ್ತು ನೋಂದಣಿ | 2008-09 | 2,946.37 | 41.01 | 1.39 | 2.09 |
| | 2009-10 | 2,650.17 | 53.18 | 2.01 | 2.77 |
| | 2010-11 | 3,554.48 | 53.52 | 1.51 | 2.47 |
| ರಾಜ್ಯ ಅಬಕಾರಿ | 2008-09 | 5,754.42 | 55.78 | 0.97 | 3.27 |
| | 2009-10 | 6,948.72 | 60.55 | 0.87 | 3.66 |
| | 2010-11 | 8,286.83 | 68.35 | 0.82 | 3.64 |

ಆಕರ: ಹಣಕಾಸು ಲೆಕ್ಕಗಳು

2008-11ರಲ್ಲಿ ಒಟ್ಟು ಸಂಗ್ರಹಣಾ ಮೊತ್ತಕ್ಕೆ ಸಂಗ್ರಹಣಾ ವೆಚ್ಚದ ಶತಾಂಶವು ಅಖಿಲ ಭಾರತ ಸರಾಸರಿಗಿಂತಲೂ ಕಡಿಮೆಯಿದೆ.

ಮುಂಬರುವ ವರ್ಷಗಳಲ್ಲಿ, ರಾಜ್ಯಸರ್ಕಾರವು ಆದಾಯವನ್ನು ಹೆಚ್ಚಿಸಲು, ತೆರಿಗೆ ಪ್ರಯತ್ನಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆ ಹಾಗೂ ಮಾಹಿತಿ ತಂತ್ರಜ್ಞಾನದ ತೀವ್ರ ಬಳಕೆಯನ್ನು ಮುಂದುವರಿಸುವುದು ಎಂದು ಅವಲೋಕನೆಗೆ ಒಪ್ಪಿಗೆ ಸೂಚಿಸುವ ವೇಳೆ ಮಧ್ಯಮಾವಧಿ ವಿತ್ತ ಯೋಜನೆಯ (2011-15)ರಲ್ಲಿ ರಾಜ್ಯಸರ್ಕಾರವು ತಿಳಿಸಿದೆ.

ತೆರಿಗೆಯೇತರ ರಾಜಸ್ವ

2006-11ರ ಅವಧಿಯಲ್ಲಿ ಶೇಕಡ 63ರಷ್ಟು ತೆರಿಗೆಯೇತರ ರಾಜಸ್ವವು ಬಡ್ಡಿ ಸ್ವೀಕೃತಿಗಳು, ಡಿವಿಡೆಂಡ್‌ಗಳು, ಶುಲ್ಕಗಳು ಮತ್ತು ಜುಲಾನೆಗಳು ಹಾಗೂ ಸಾಮಾಜಿಕ ಆರ್ಥಿಕ ಸೇವೆಗಳ ಮೇಲಿನ ಬಳಕೆದಾರರ ಕರಗಳಿಂದ ಬಂದಿದೆ. ಉಳಿದ ಶೇಕಡ 37ರಷ್ಟು ಭಾಗದ ಸರಾಸರಿ ಸ್ವೀಕೃತಿಗಳು (ಒಟ್ಟು), ರಾಜ್ಯ ಲಾಟರಿಗಳು, ಋಣ ಸಂಚಯನ ಮತ್ತು ಪರಿಹಾರ ಸೌಲಭ್ಯದಡಿ ಕೇಂದ್ರ ಸರ್ಕಾರದಿಂದ ಬಂದ ಮೊತ್ತ, ಸಾರ್ವಜನಿಕ ಲೆಕ್ಕದಿಂದ

ವಾಪಸ್ಸು ಮಾಡಿದ ಲೆಕ್ಕಗಳ³ ಮೊತ್ತಗಳು ಮತ್ತು ಲೆಕ್ಕಶೀರ್ಷಿಕೆ 1475-ಇತರೆ ಸಾಮಾನ್ಯ ಆರ್ಥಿಕ ಸೇವೆಗಳಡಿ ಒಟ್ಟುಗೂಡಿಸಿದ ಮೂಲಗಳಿಂದ ಬಂದಿದೆ. ಈ ವ್ಯವಹಾರಗಳಲ್ಲಿ ನಗದು ವಸೂಲಿ ಇರಲಿಲ್ಲ ಮತ್ತು ಅದು ರಾಜ್ಯಸರ್ಕಾರ ಒದಗಿಸಿದ ಯಾವುದೇ ಸೇವೆಗಳಿಗೆ/ಬಳಕೆದಾರರ ಕರಗಳಿಗೆ ಕೂಡ ಹೊಣೆಯಾಗಿರಲಿಲ್ಲ ಆದರೆ ಕೇವಲ ಅಂತರ್ ಲೆಕ್ಕ ಹೊಂದಾಣಿಕೆಯನ್ನು ಪ್ರತಿನಿಧಿಸಿತ್ತು. ಇದರಿಂದಾಗಿ ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ತೆರಿಗೆಯೇತರ ರಾಜಸ್ವವು ಕೋಷ್ಟಕ 1.8ರಲ್ಲಿ ತೋರಿಸಿರುವ ತೆರಿಗೆಯೇತರ ರಾಜಸ್ವದ ಸಂಯೋಜನೆಯ ವಿವರಗಳಂತೆ ಶೇಕಡ 37ರಷ್ಟು ಹೆಚ್ಚಾಗಿ ಪ್ರತಿಬಿಂಬಿಸಲಾಗಿದೆ.

ಕೋಷ್ಟಕ 1.8: ತೆರಿಗೆಯೇತರ ರಾಜಸ್ವದ ಸಂಯೋಜನೆ

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 | 2006-11ರ ಅವಧಿಯಲ್ಲಿ ಸಂಯೋಜನೆಯ ಸರಾಸರಿ ಶೇಕಡವಾರು | |
|--|-----------------------|-----------------------|-----------------------|-----------------------|-----------------------|--|-----------|
| | | | | | | ಬಡ್ಡಿ, ಡಿವಿಡೆಂಡ್, ಬಳಕೆದಾರರ ಕಡೆಗಳು, ಶುಲ್ಕಗಳು, ಜುಲ್ಮಾನೆಗಳು | ಇತರೆ |
| ಬಡ್ಡಿ ಮತ್ತು ಪ್ರತಿಫಲಗಳ ಸ್ವೀಕೃತಿಗಳು | 396 (10) | 399 (12) | 377 (12) | 413 (12) | 618 (18) | 13 | |
| ಸಾಮಾನ್ಯ ಸೇವೆಗಳು | 2,127 (52) | 679 (20) | 675 (21) | 846 (26) | 98 (3) | | |
| ರಾಜ್ಯಲಾಟರಿಯಿಂದ ಸ್ವೀಕೃತಿಗಳು(ಒಟ್ಟು) | 1,128 (28) | --- | --- | --- | --- | | 7 |
| ಡಿಸಿಆರ್‌ಎಫ್ ಪರಿಹಾರ | 716 (17) | 358 (11) | 358 (11) | 358 (11) | --- | | 10 |
| ಶುಲ್ಕಗಳು, ಜುಲ್ಮಾನೆಗಳು, ಇತ್ಯಾದಿ | 283 (7) | 321 (10) | 317 (10) | 488 (15) | 98 (3) | 9 | |
| ಆರ್ಥಿಕ ಸೇವೆಗಳು | 1,428 (35) | 2,099 (63) | 1,921 (61) | 1,836 (55) | 2,312 (69) | | |
| ಸಾರ್ವಜನಿಕ ಲೆಕ್ಕದಿಂದ ವಾಪಸಾತಿ | 299 (7) | 749 (22) | 484 (15) | 2 (-) | --- | | 8 |
| ಉಪಕರ ಸಂಗ್ರಹದ ಮೊತ್ತ | 357 (9) | 377 (11) | 365 (12) | 386 (12) | 516 (15) | | 12 |
| ಬಳಕೆದಾರರ ಕರಗಳು | 772 (19) | 973 (29) | 1,072 (34) | 1,448 (43) | 1,796 (53) | 35 | |
| ಸಾಮಾಜಿಕ ಸೇವೆಗಳು -ಬಳಕೆದಾರರ ಕರಗಳು | 148 (3) | 181 (5) | 186 (6) | 239 (7) | 330 (10) | 6 | |
| ಒಟ್ಟು | 4,099 | 3,358 | 3,159 | 3,334 | 3,358 | 63 | 37 |

ಆವರಣದಲ್ಲಿನ ಅಂಕಗಳು ತೆರಿಗೆಯೇತರ ಆದಾಯದ ಸಂಯೋಜನೆಯ ಶೇಕಡವಾರನ್ನು ಸೂಚಿಸುತ್ತದೆ.

ಆಕರ: ಹಣಕಾಸು ಲೆಕ್ಕಗಳು

ಋಣಸಂಚಯನ ಮತ್ತು ಪರಿಹಾರದಡಿ ಪರಿಹಾರವು ನಗದಿನ ರೂಪದಲ್ಲಿ ಸ್ವೀಕರಿಸದಿದ್ದರೂ ಸಹ, ಅದು ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳಿಗೆ ನೆರವಾಗಿತ್ತು ಆದಕಾರಣ ಅವುಗಳನ್ನು ತೆರಿಗೆಯೇತರ ರಾಜಸ್ವಗಳೆಂದು ಲೆಕ್ಕಹಾಕಲಾಗಿತ್ತು ಎಂದು ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕಸಮಿತೆಗೆ ನೀಡಿದ ಉತ್ತರದಲ್ಲಿ ಹೇಳಿದೆ (ಜುಲೈ 2011).

ಪ್ರಸಕ್ತ ವರ್ಷದಲ್ಲಿ ಪ್ರಧಾನ ಲೆಕ್ಕ ಶೀರ್ಷಿಕೆ 1475ರಡಿ ಸೆಸ್ ಸಂಗ್ರಹವನ್ನು ಒಟ್ಟುಗೂಡಿಸಿದ್ದರಿಂದ ತೆರಿಗೆಯೇತರ ಆದಾಯವು ಶೇಕಡ 15ರಷ್ಟು ಉಬ್ಬಿದೆ.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2011), ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು ಮತ್ತು ಲೆಕ್ಕ ಮಹಾಲೇಖಪರಿಶೋಧಕರು ಕಾಲಕಾಲಕ್ಕೆ ವಿಧಿಸಿರುವ ಮಾದರಿಯಲ್ಲಿಯೇ ಇದನ್ನು ಲೆಕ್ಕ ಮಾಡಲಾಗಿದೆ ಎಂದು ಹೇಳಿದೆ. ಆದರೆ, ಮೇಲೆ ಹೇಳಿದ ವ್ಯವಹಾರದಲ್ಲಿ ನಗದು ಸ್ವೀಕೃತಿಯಿರಲಿಲ್ಲವೆಂಬುದು ಮತ್ತು ಯಾವುದೇ ಸೇವೆ ಅಥವಾ ಸಾಮಗ್ರಿಗಳ ಸಲ್ಲಿಕೆಯಿಂದ ಆದಾಯವು ಬಂದಿಲ್ಲವೆಂಬುದು ವಾಸ್ತವವಾಗಿದೆ.

³ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳ ನಿಧಿ-IIಗಳಡಿಯ (ಸಾರ್ವಜನಿಕ ಲೆಕ್ಕ) ಇದು ಎಲ್ಲಾ ರಾಜ್ಯಯೋಜನೆ ಕಾರ್ಯಕ್ರಮಗಳ (ರಾಜ್ಯಸರ್ಕಾರದಿಂದ ಪಡೆದ ಕೇಂದ್ರ ಪುರಸ್ಕೃತ/ಕೇಂದ್ರ ಯೋಜನೆಗಳ ಪಾಲಿ/ ಮತ್ತು ಎಲ್ಲಾ ಯೋಜನೇತರ ಸಹಾಯವನ್ನು ಹೊರತುಪಡಿಸಿ) ಸ್ವೀಕೃತಿ ಮತ್ತು ವೆಚ್ಚಗಳನ್ನು ಲೆಕ್ಕ ಹಾಕುತ್ತದೆ-ಮಾರ್ಚ್ ಅಂತ್ಯದಲ್ಲಿನ ಶಿಲ್ಕುಗಳನ್ನು ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯ ಸಂಚಿತನಿಧಿಗೆ ವಾಪಸ್ಸು ಮಾಡಬೇಕಾಗಿರುವುದರಿಂದ ವೆಚ್ಚವನ್ನು ಆ ಮಟ್ಟಿಗೆ ಅಧಿಕವಾಗಿ ತೋರಿಸಲಾಗಿದೆ.

ಈ ಕುರಿತು ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ ಕೆಳಗಿನಂತೆ ಸೂಚಿಸಿದೆ:

- ಪಾರದರ್ಶಕತೆಯ ಉದ್ದೇಶಕ್ಕಾಗಿ ನಗದೇತರ ವ್ಯವಹಾರಗಳನ್ನು ಗುರುತಿಸಿ ಮತ್ತು ಅವುಗಳನ್ನು ಪ್ರತ್ಯೇಕವಾಗಿ ಲೆಕ್ಕಗಳಲ್ಲಿ ತರುವುದು.
- ವಿತ್ತೀಯ ಸೂಚಕಗಳನ್ನು ಲೆಕ್ಕ ಮಾಡಲು ಎಲ್ಲಾ ನಗದೇತರ ವ್ಯವಹಾರಗಳನ್ನು ಕೈಬಿಡುವುದು.
- ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಮಹಾಲೇಖಪಾಲರ ಮತ್ತು ಹಣಕಾಸು ಇಲಾಖೆಯ ಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕು.

ಋಣದ ಮನ್ನಾವು ರಾಜ್ಯದ ತೆರಿಗೆಯೇತರ ರಾಜಸ್ವವನ್ನು ಕೃತಕವಾಗಿ ಉಬ್ಬಿಸುವ ಕಾರಣ, ಅದನ್ನು ತೆರಿಗೆಯೇತರ ರಾಜಸ್ವ ಎಂದು ಲೆಕ್ಕ ಮಾಡುವುದು ವಿಹಿತವಲ್ಲ ಎಂದು ಹದಿಮೂರನೆ ಹಣಕಾಸು ಆಯೋಗವು ಅಭಿಪ್ರಾಯ ಪಟ್ಟಿತ್ತೆಂದು ಇಲ್ಲಿ ತಿಳಿಸಬಹುದಾಗಿದೆ. ಮುಂದುವರೆದು, ಋಣದ ಮನ್ನಾವನ್ನು ತೆರಿಗೆಯೇತರ ಎಂದು ಲೆಕ್ಕಹಾಕಿದ್ದರಿಂದ ಸಮನಾದ ವಿತ್ತೀಯ ಕೊರತೆಯ ವ್ಯಾಪ್ತಿಯ ಒಳಗೆ ರಾಜ್ಯಕ್ಕೆ ಹೆಚ್ಚು ವೆಚ್ಚ ಮಾಡುವ ಅವಕಾಶವಾಗಿ, ರಾಜ್ಯದ ಋಣ ಸಂಗ್ರಹದ ಉದ್ದೇಶಿತ ಪ್ರಭಾವವನ್ನು ಕೃತಕವಾಗಿ ಕಡಿಮೆಗೊಳಿಸಿತು. ಆದ್ದರಿಂದ, ಹದಿಮೂರನೆ ಹಣಕಾಸು ಆಯೋಗವು, ಅಂತಹ ವ್ಯವಹಾರಗಳನ್ನು ಯಾವ ರೀತಿ ಪರಿಗಣಿಸಬೇಕೆಂದರೆ ಅವುಗಳನ್ನು ರಾಜ್ಯದ ರಾಜಸ್ವ ವಿತ್ತೀಯ ಕೊರತೆಗೆ ಕೃತಕವಾಗಿ ಪರಿಣಾಮ ಬೀರದಂತೆ ಲೆಕ್ಕಹಾಕಬೇಕೆಂದು ಶಿಫಾರಸ್ಸು ಮಾಡಿತ್ತು.

ಒಟ್ಟು ತೆರಿಗೆಯೇತರ ರಾಜಸ್ವವು 2009-10ರಲ್ಲಿ ₹3,334 ಕೋಟಿಗಳಿಂದ 2010-11ರಲ್ಲಿ ₹3,358 ಕೋಟಿಗಳಿಗೆ, ₹24 ಕೋಟಿಗಳಷ್ಟು ಅಲ್ಪ ಏರಿತು. ಸಾಮಾನ್ಯ ಸೇವೆಯಲ್ಲಿ ಹಿಂದಿನ ವರ್ಷಕ್ಕಿಂತ ಶೇಕಡ 88ರಷ್ಟು ಋಣಾತ್ಮಕ ಬೆಳವಣಿಗೆಯಿದ್ದರೆ, ಬಡ್ಡಿ ಸ್ವೀಕೃತಿಗಳು, ಲಾಭಾಂಶಗಳು ಮತ್ತು ಲಾಭಗಳು, ಸಾಮಾಜಿಕ ಸೇವೆಗಳು ಮತ್ತು ಅರ್ಥಿಕ ಸೇವೆಗಳಲ್ಲಿ ಹಿಂದಿನ ವರ್ಷಕ್ಕಿಂತ ಕ್ರಮಶಃ ಶೇಕಡ 50, 38 ಮತ್ತು 26ರಷ್ಟು ಏರಿಕೆಯಾಗಿತ್ತು.

2009-10ರ ಅವಧಿಯಲ್ಲಿ, ಭಾರತ ಸರ್ಕಾರದಿಂದ ಆಗಸ್ಟ್ 2009ರಲ್ಲಿ ರಾಜಧನದ ದರಗಳ ಪರಿಷ್ಕರಣೆಯ ಫಲವಾಗಿ, ಹಿಂದಿನ ವರ್ಷಕ್ಕಿಂತ ರಾಜಧನ ಸ್ವೀಕೃತಿಗಳಲ್ಲಿ ಶೇಕಡ 55ರಷ್ಟು ಏರಿಕೆಯಾಗಿತ್ತು. 2010-11ರಲ್ಲಿ, ಕಬ್ಬಿಣದ ದರದಲ್ಲಿನ ಸ್ಥಿರತೆಯಿಂದಾಗಿ ಮತ್ತು ಪ್ರಮುಖ ಖನಿಜಗಳ ಮೇಲಣ ರಾಜಧನ ದರಗಳ ಪರಿಷ್ಕರಣೆಯಿಂದಾಗಿ, ಗಳಿಸಿದ ಆದಾಯವು (₹1,161.70 ಕೋಟಿಗಳು) ಹಿಂದಿನ ವರ್ಷಕ್ಕಿಂತ (₹839.01 ಕೋಟಿಗಳ) ಶೇಕಡ 38ರಷ್ಟು ಹೆಚ್ಚಿಗೆಯಾಗಿತ್ತು. ಇದು ರಾಜ್ಯದ ಒಟ್ಟು ತೆರಿಗೆಯೇತರ ರಾಜಸ್ವದ ಶೇಕಡ 35ರಷ್ಟು ಆಗಿತ್ತು.

ಕರ್ನಾಟಕ ಹಣಕಾಸು ಜವಾಬ್ದಾರಿ ಅಧಿನಿಯಮ(ಎಫ್‌ಆರ್‌ಎ)ದ ಪ್ರಕಾರ ರಾಜ್ಯಸರ್ಕಾರವು ವಸೂಲಿ ವೆಚ್ಚ ಮತ್ತು ನೈತಿಕ ದೃಷ್ಟಿಗಳನ್ನು ಗಮನದಲ್ಲಿಟ್ಟುಕೊಂಡು ತೆರಿಗೆಯೇತರ ರಾಜಸ್ವ ಕಾರ್ಯನೀತಿಯನ್ನು ಅನುಸರಿಸಬೇಕಾಗಿದೆ. ಸ್ವಂತ ತೆರಿಗೆ ಪ್ರಯತ್ನಗಳ ಜಾರಿಗೊಳಿಸುವಿಕೆ ಮತ್ತು ಮೇಲ್ವಿಚಾರಣೆಯನ್ನು ಹೊರತುಪಡಿಸಿ, ಮುಂಬರುವ ವರ್ಷಗಳಲ್ಲಿ ತೆರಿಗೆಯೇತರ ರಾಜಸ್ವದ ಸಂಗ್ರಹಣೆಯ ಮೇಲೆ ವಿಶೇಷ ಒತ್ತು ಕೊಡುವ ಅಗತ್ಯತೆಯಿದೆ ಎಂದು ರಾಜ್ಯಸರ್ಕಾರವು ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ (2011-15) ತಿಳಿಸಿದೆ. ಮುಂದುವರೆದು, ರಾಜ್ಯದ ಅಸ್ತಿತ್ವಗಳ ನಿರ್ವಹಣೆಯನ್ನು ಸುಧಾರಿಸುವುದು, ವ್ಯಾಪಕ ಪಾರದರ್ಶಕತೆ, ತಂತ್ರಜ್ಞಾನದ ಎರೆಯುವಿಕೆಗಳು ಈ ದಿಶೆಯಲ್ಲಿ ಅಗತ್ಯವಿರುವ ಕೆಲವು ಮಧ್ಯಸ್ಥಿಕೆಗಳಾಗಿವೆ ಎಂದು ತಿಳಿಸಿದೆ.

ತೆರಿಗೆಯೇತರ ರಾಜಸ್ವ ಮತ್ತು ಯೋಜನೇತರ ರಾಜಸ್ವ ವೆಚ್ಚಗಳ ಅನುಪಾತವನ್ನು ಸಾಮಾಜಿಕ-ಆರ್ಥಿಕ ಸೇವೆಗಳ ಬೆಲೆ ವಸೂಲಿಯ ಸೂಚಕವಾಗಿ ಪರಿಗಣಿಸಲಾಗಿದೆ. 2010-11ನೇ ಸಾಲಿನಲ್ಲಿ ತೆರಿಗೆಯೇತರ ರಾಜಸ್ವ ಸ್ವೀಕೃತಿಗೆ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನೀರು ಸರಬರಾಜು ಮತ್ತು ನೈರ್ಮಲ್ಯ ಮತ್ತು ನೀರಾವರಿಯ ಯೋಜನೇತರ ವೆಚ್ಚದ ಅನುಪಾತವಾಗಿ ಪ್ರಸಕ್ತ ವೆಚ್ಚ-ವಸೂಲಿಯ ವಿವರಗಳನ್ನು ಕೋಷ್ಟಕ 1.9ರಲ್ಲಿ ನೀಡಲಾಗಿದೆ.

ಕೋಷ್ಟಕ 1.9: ಸಾಮಾಜಿಕ-ಆರ್ಥಿಕ ಸೇವೆಗಳಿಂದ ವೆಚ್ಚ-ವಸೂಲಿ

(ಕೋಟಿ ರೂಪಾಯಿಗಳಲ್ಲಿ)

| ಸೇವೆಗಳು | ತೆರಿಗೆಯೇತರ ರಾಜಸ್ವ ಸ್ವೀಕೃತಿಗಳು | ಯೋಜನೇತರ ರಾಜಸ್ವ ವೆಚ್ಚ | ವೆಚ್ಚ-ವಸೂಲಿ (ತೆರಿಗೆಯೇತರ ರಾಜಸ್ವ/ಯೋಜನೇತರ ರಾಜಸ್ವ ವೆಚ್ಚ ಅನುಪಾತ - ಶೇಕಡಾವಾರು) |
|------------------------------------|-------------------------------|----------------------|---|
| ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ | 127.83 | 7,939.95 | 1.61 |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 121.42 | 1,361.25 | 8.92 |
| ನೀರು ಸರಬರಾಜು ಮತ್ತು ನೈರ್ಮಲ್ಯ | 0.73 | 11.90 | 6.13 |
| ನೀರಾವರಿ | 28.32 | 285.73 | 9.91 |

ಆಕರ: ಹಣಕಾಸು ಲೆಕ್ಕಗಳು

ಆರೋಗ್ಯ ಮತ್ತು ಶಿಕ್ಷಣದ ಬಳಕೆದಾರರ ವೆಚ್ಚದ ಬಹುಭಾಗವನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡದಿರುವುದರಿಂದ ರಾಜ್ಯದ ತೆರಿಗೆಯೇತರ ಆದಾಯವನ್ನು ಕಡಿಮೆ ತೋರಿಸಿದಂತಾಗಿದೆ. ಅದರಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಶಿಕ್ಷಣಕ್ಕೆ⁴ ಸಂಬಂಧಿಸಿದಂತೆ ಲೆಕ್ಕ ಹಾಕಿದ ವೆಚ್ಚ-ವಸೂಲಿ ಅನುಪಾತವು ಆ ಮಟ್ಟಿಗೆ ಕಡಿಮೆಯಾಗಿ ಹೇಳಲಾಗಿದೆ.

ಈ ಬಗ್ಗೆ ಸಾರ್ವಜನಿಕ ಲೆಕ್ಕ ಸಮಿತಿಯು ತನ್ನ ವರದಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀನದಲ್ಲಿ ಬರುವ ಪುರಸಭೆಗಳು ಮತ್ತು ನೀರಾವರಿ ಇಲಾಖೆಗಳು ಎಲ್ಲಾ ಬಳಕೆದಾರರ ಕರಗಳನ್ನು ತಪ್ಪದೆ ಸಂಗ್ರಹಿಸಲು ಒಂದು ಅರ್ಥವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಹೇಳಿದೆ.

ರಾಜ್ಯದ ಸ್ವೀಕೃತಿಗಳನ್ನು ಸಂಚಿತ ನಿಧಿಯಿಂದ ಹೊರಗೆ ನಿರ್ವಹಿಸುವ ಪದ್ಧತಿ, ಪಾರದರ್ಶಕವಾಗಿಲ್ಲ ಮತ್ತು ಅದನ್ನು ನಿರೋಧಿಸಬೇಕು ಎಂದು ಸಹ ಹದಿಮೂರನೆ ಹಣಕಾಸು ಆಯೋಗವು ಗಮನಿಸಿದೆ.

ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಪಿಹೆಚ್‌ಸಿಗಳು ಮತ್ತು ಸಿಹೆಚ್‌ಸಿಗಳಿಗೆ ಪ್ರೋತ್ಸಾಹಿಸುವ ಮೂಲಕ ಅವುಗಳನ್ನು ಕಾರ್ಯನಿರ್ವಹಣೆಯಲ್ಲಿ ಸ್ವಾವಲಂಬನೆ ಮಾಡುವ ಸರ್ಕಾರದ ನಿರ್ಧಾರದ ಕಾರಣದಿಂದ, ಆರೋಗ್ಯಕ್ಕೆ ಸಂಬಂಧಿಸಿದ ಬಳಕೆದಾರರ ಕರಗಳನ್ನು ರಾಜ್ಯದ ಸಂಚಿತ ನಿಧಿಯಲ್ಲಿ ಜಮೆ ಮಾಡಿರಲಿಲ್ಲವೆಂದು ರಾಜ್ಯಸರ್ಕಾರವು ತಿಳಿಸಿದೆ (ಜುಲೈ 2011). ಮುಂದುವರೆದು, ಶಿಕ್ಷಣಕ್ಕೆ ಸಂಬಂಧಿಸಿದ ಬಳಕೆದಾರರ ಕರವು ಮಹತ್ವವಾಗಿರಲಿಲ್ಲ ಮತ್ತು ತಕ್ಷಣದ ಕಾರ್ಯಾಚರಣೆಯ ವೆಚ್ಚವನ್ನು ಪೂರೈಸಲು ಉಪಯೋಗಿಸಲಾಯಿತು ಎಂದು ತಿಳಿಸಿದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ ಎಲ್ಲಾ ಪ್ರಯೋಜನ ವೆಚ್ಚಗಳನ್ನು ಸಂವಿಧಾನದ ಅನುಚ್ಛೇದ 266(1)ರ ಅನ್ವಯ ರಾಜ್ಯ ಸಂಚಿತನಿಧಿಯಡಿ ಲೆಕ್ಕಮಾಡಬೇಕೆಂದು ಸೂಚಿಸಿದೆ. ಮುಂದುವರೆದು, ಅವುಗಳನ್ನು ಆಯಾ ಸಂಸ್ಥೆಗಳಿಗೆ ಸಾಮಾನ್ಯ ಆಯವ್ಯಯ ಪ್ರಕ್ರಿಯೆಯಲ್ಲಿಯೇ ಹಂಚಬೇಕು ಎಂದು ಹೇಳಿದೆ. ಹಂಚಿಕೆಗಳ ಜಾಡನ್ನು ಮತ್ತು ಪ್ರಯೋಜಕ ವೆಚ್ಚಗಳ ಬಳಕೆಯನ್ನು ಗಮನಿಸಲು ಒಂದು ಸರಿಯಾದ ವ್ಯವಸ್ಥೆಯನ್ನು ರೂಪಿಸಲು ಹಣಕಾಸು ಇಲಾಖೆಗೆ ಸೂಚಿಸಿದೆ.

ತರ್ಕಹೀನ ವಿದ್ಯುತ್‌ಶುಲ್ಕಗಳು ಮತ್ತು ಹೆಚ್ಚಿದ ಪ್ರಸರಣ ಹಾಗೂ ವಿತರಣಾ ಹಾನಿಯ ಕಾರಣದಿಂದಾಗಿ ವಿದ್ಯುತ್ ವಿಭಾಗದಲ್ಲಿ ಸಾಧಾರಣ ವಸೂಲಿ ಮಟ್ಟವಿತ್ತು ಎಂದು ಹದಿಮೂರನೆ ಹಣಕಾಸು ಆಯೋಗವು ತನ್ನ ಅಧ್ಯಯನದಲ್ಲಿ ತಿಳಿಸಿದೆ. ಮುಂದುವರೆದು, ನೀರಾವರಿ ವಿಭಾಗದ ಸ್ವೀಕೃತಿಗಳು ನೀರಾವರಿ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮೇಲಣ ವೆಚ್ಚವನ್ನು ಕೂಡ ಭರಿಸಿರಲಿಲ್ಲವೆಂದು ಸಹ ತಿಳಿಸಿದೆ. ಸಾರ್ವಜನಿಕ ಸೇವೆಗಳ ಕಾರಣದಿಂದಾಗಿ ವಸೂಲಿಯ ವೆಚ್ಚವು ಮಹತ್ವದ ವಿಷಯವಿದ್ದುದರಿಂದ, ಹದಿಮೂರನೆ ಹಣಕಾಸು ಆಯೋಗವು ರಾಜ್ಯಗಳಿಗೆ ವೆಚ್ಚ ಹಾಗೂ ವಸೂಲಿಗಳ ನಡುವಿನ ಅಂತರವನ್ನು ತುಂಬಲು ವಿದ್ಯುತ್‌ಶುಲ್ಕ ದರಗಳನ್ನು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ, ಹದಿಮೂರನೆ ಹಣಕಾಸು ಆಯೋಗವು, ನಿರ್ವಹಣಾ ವೆಚ್ಚ ಅನುದಾನದೊಂದಿಗೆ ಜಲವಿಭಾಗ ಅನುದಾನಗಳನ್ನು ಶಿಫಾರಸ್ಸು ಮಾಡಿತು. ಇವು ಮೇಲೆ ತಿಳಿಸಿದ ವಸೂಲಿ ದರಗಳ ಏರಿಕೆಗೆ ಒಳಪಟ್ಟಿತ್ತು.

⁴ ದಿನಾಂಕ 22ನೇ ಆಗಸ್ಟ್ 2003ರ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳು ಬಳಕೆದಾರರ ಕರಗಳನ್ನು ಉಳಿಸಿಕೊಳ್ಳಲು ಅಧಿಕಾರ ಪಡೆದಿದ್ದು ಇವು ಆರೋಗ್ಯ ರಕ್ಷಾ ಸಮಿತಿ ನಿಧಿಯ ಭಾಗವಾಗಬೇಕಿದೆ. ಈ ಸ್ವೀಕೃತಿಗಳನ್ನು ಆಸ್ಪತ್ರೆಯ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕಾಗಿದೆ. ಅದೇ ರೀತಿ ಕಾಲೇಜುಗಳು ಸಂಗ್ರಹಿಸುವ ಪ್ರಯೋಗಶಾಲೆ ಶುಲ್ಕ, ಗ್ರಂಥಾಲಯ ಶುಲ್ಕ ಮುಂತಾದವುಗಳನ್ನು ಖಜಾನೆಗೆ ಜಮೆ ಮಾಡಬೇಕಿಲ್ಲ ಮತ್ತು ಇವು ಕಾಲೇಜು ಅಭಿವೃದ್ಧಿ ನಿಧಿಯ ಭಾಗವಾಗುತ್ತವೆ.

ಕೇಂದ್ರ ಸರ್ಕಾರದಿಂದ ಸಹಾಯಾನುದಾನ

ಕೋಷ್ಟಕ 1.10ರಲ್ಲಿ ತೋರಿಸಿರುವಂತೆ ಭಾರತ ಸರ್ಕಾರದ ಸಹಾಯಾನುದಾನಗಳು 2006-07ರಲ್ಲಿದ್ದ ₹4,813 ಕೋಟಿಯಿಂದ 2010-11ರಲ್ಲಿ ₹6,869 ಕೋಟಿಗಳಿಗೆ ಏರಿತು.

ಕೋಷ್ಟಕ 1.10: ಭಾರತ ಸರ್ಕಾರದಿಂದ ಸಹಾಯಾನುದಾನಗಳು

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 | |
|---------|-----------------|---------|---------|---------|---------|-------|
| ಯೋಜನೇತರ | 2,224 | 1,531 | 1,694 | 3,429 | 2,257 | |
| ಯೋಜನೆ | ರಾಜ್ಯ | 1,284 | 1,916 | 2,020 | 2,973 | 2,839 |
| | ಕೇಂದ್ರ | 43 | 71 | 94 | 61 | 145 |
| | ಕೇಂದ್ರ ಪುರಸ್ಕೃತ | 1,262 | 1,509 | 1,524 | 1,420 | 1,628 |
| ಒಟ್ಟು | 4,813 | 5,027 | 5,332 | 7,883 | 6,869 | |

ಆಕರ: ಹಣಕಾಸು ಲೆಕ್ಕಗಳು

ಹಿಂದಿನ ವರ್ಷಕ್ಕೆ ಹೋಲಿಸಿದಂತೆ 2010-11ರಲ್ಲಿನ ₹1,014 ಕೋಟಿಗಳ, ಭಾರತ ಸರ್ಕಾರದ ಸಹಾಯಾನುದಾನಗಳ ಇಳಿಕೆಯು, ಯೋಜನೇತರ ಅನುದಾನಗಳಲ್ಲಿನ (₹1,172 ಕೋಟಿ), ಮತ್ತು ರಾಜ್ಯ ಯೋಜನೆ ಕಾರ್ಯಕ್ರಮಗಳಲ್ಲಿನ (₹134 ಕೋಟಿ) ಇಳಿಕೆಯಿಂದ ಉಂಟಾಗಿ, ಕೇಂದ್ರ ಪುರಸ್ಕೃತ ಯೋಜನೆಯಲ್ಲಿನ (₹208 ಕೋಟಿ) ಹೆಚ್ಚಳದಿಂದ ಸರಿದೂಗಿಸಿದೆ. ಯೋಜನೇತರ ಅನುದಾನಗಳಲ್ಲಿನ ಇಳಿಕೆಯು ಪ್ರಮುಖವಾಗಿ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ (₹1,594 ಕೋಟಿ) ಯಡಿ ಅನುದಾನದಿಂದಾಗಿದೆ. 2009-10ರ ಅವಧಿಯಲ್ಲಿ ಅಧಿಕ ಬಿಡುಗಡೆಯು ರಾಜ್ಯದಲ್ಲಿ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದ್ದಾಗಿದೆ. ರಾಜ್ಯ ಯೋಜನೆ ಅನುದಾನದಲ್ಲಿ ಇಳಿಕೆಯು ಒಟ್ಟಾರೆ (₹280.19 ಕೋಟಿ)ಅನುದಾನದಡಿ ಆಗಿತ್ತು.

2010-11ರ ಅವಧಿಯಲ್ಲಿ ಸಹಾಯಾನುದಾನವು, ಹಿಂದಿನ ವರ್ಷದಲ್ಲಿ ತಡೆಹಿಡಿದ ರಾಜ್ಯದ ನಿರ್ದಿಷ್ಟ ಅಗತ್ಯತೆಗಳಿಗೆ ಸಂಬಂಧಿಸಿದ ಹನ್ನೆರಡನೆ ಹಣಕಾಸು ಆಯೋಗದ ಅನುದಾನವಾದ ₹42.31 ಕೋಟಿಗಳನ್ನು ಒಳಗೊಂಡಿತ್ತು.

ಕೇಂದ್ರ ತೆರಿಗೆ ವರ್ಗಾವಣೆಗಳು

ಹನ್ನೆರಡನೆ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದಂತೆ ಶೇಕಡ 30.50ರಿಂದ ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲನ್ನು ಶೇಕಡ 32ಕ್ಕೆ ಹೆಚ್ಚಿಸಬೇಕೆಂದು ಹದಿಮೂರನೆ ಹಣಕಾಸು ಆಯೋಗವು ಶಿಫಾರಸ್ಸು ಮಾಡಿತು. ಕೇಂದ್ರ ತೆರಿಗೆಯ (ಸೇವಾತೆರಿಗೆ ಹೊರತುಪಡಿಸಿ) ನಿವ್ವಳ ವರಮಾನ ಮತ್ತು ಸೇವಾ ತೆರಿಗೆಯ ನಿವ್ವಳ ವರಮಾನದಲ್ಲಿ ರಾಜ್ಯದ ಪಾಲನ್ನು ಕ್ರಮಶಃ ಶೇಕಡ 4.33 ಮತ್ತು 4.40ರಷ್ಟು ನಿಗದಿಪಡಿಸಲಾಗಿದೆ.

2010-11ರ ಅವಧಿಯಲ್ಲಿ ಸ್ವೀಕರಿಸಿದ (₹9,506 ಕೋಟಿ) ಕೇಂದ್ರ ತೆರಿಗೆಯ ಪಾಲು ಅಂದಾಜಿಗಿಂತ (₹9,060 ಕೋಟಿ) ₹446 ಕೋಟಿಗಳಷ್ಟು ಅಧಿಕವಾಗಿತ್ತು.

ಕೇಂದ್ರ ತೆರಿಗೆ ಹಾಗೂ ಸುಂಕಗಳಲ್ಲಿನ ರಾಜ್ಯದ ಪಾಲಿನಲ್ಲಿನ ₹2,146 ಕೋಟಿಗಳ (ಹಿಂದಿನ ವರ್ಷಕ್ಕೆ ಹೋಲಿಸಿದಂತೆ) ಹೆಚ್ಚಳವು ಮುಖ್ಯವಾಗಿ ನಿಗಮ ತೆರಿಗೆ (₹687ಕೋಟಿ), ಸೀಮಾಸುಂಕ (₹632 ಕೋಟಿ) ಮತ್ತು ಕೇಂದ್ರ ಅಬಕಾರಿ ಸುಂಕ (₹380 ಕೋಟಿ) ನಿಗಮ ತೆರಿಗೆ ಹೊರತುಪಡಿಸಿ ವರಮಾನಗಳ ಮೇಲಿನ ತೆರಿಗೆ (₹276 ಕೋಟಿ) ಮತ್ತು ಸೇವಾ ತೆರಿಗೆ (₹171 ಕೋಟಿ)ಗಳಡಿ ಆಗಿದೆ.

1.6.2 ಹದಿಮೂರನೆ ವಿತ್ತ ಆಯೋಗದ ಅನುದಾನಗಳ ಪ್ರಾಶಸ್ತ್ಯ

ಆಯೋಗವು ₹951.24 ಕೋಟಿಗಳನ್ನು ಕೋಷ್ಟಕ 1.11ರಲ್ಲಿ ತಿಳಿಸಿರುವ ಕ್ಷೇತ್ರಗಳಲ್ಲಿ 2010-11ರ ಅವಧಿಗೆ ರಾಜ್ಯಕ್ಕೆ ವರ್ಗಾವಣೆಯನ್ನಾಗಿ ಶಿಫಾರಸ್ಸು ಮಾಡಿತ್ತು.

ಕೋಷ್ಟಕ 1.11: ಶಿಫಾರಸ್ಸು ಮಾಡಿದ ವರ್ಗಾವಣೆ ಮತ್ತು ಅನುದಾನಗಳ ವಾಸ್ತವ ಬಿಡುಗಡೆ

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ವರ್ಗಾವಣೆಗಳು | ಹಣಕಾಸು ಆಯೋಗದ ಶಿಫಾರಸ್ಸು | ವಾಸ್ತವ ಬಿಡುಗಡೆ | ಸಂಬಂಧಿಸಿದ ರಾಜಸ್ವ ಲೆಕ್ಕಶೀರ್ಷಿಕೆಯಡಿ ವೆಚ್ಚ | ಬಳಕೆಯಾಗದ ಮೊತ್ತ |
|-------------|--|------------------------|----------------|---|----------------|
| 1 | ಸ್ಥಳೀಯ ಸಂಸ್ಥೆಗಳು | 604.87 | 604.84 | 604.84 | ಶೂನ್ಯ |
| 2 | ವಿಪತ್ತು ಪರಿಹಾರ | 124.72 | 124.72 | 124.72 | ಶೂನ್ಯ |
| 3 | ನಿರ್ಣಯ ಅನುದಾನಗಳ ಸುಧಾರಿಸುವುದು | | | | |
| | (ಅ) ನ್ಯಾಯ ಒದಗಿಸುವುದರಲ್ಲಿ ಸುಧಾರಣೆ | 53.94 | 53.95 | 20.91 | 33.04 |
| | (ಆ) ಯುಐಡಿಗಳ ವಿತರಣೆಗಾಗಿ ಪ್ರೋತ್ಸಾಹಕ | 27.78 | 13.89 | 13.89 | ಶೂನ್ಯ |
| | (ಇ) ಸಂಖ್ಯಾ ಸಂಗ್ರಹಣದ ಸಂಸ್ಥೆಗಳ ಸುಧಾರಣೆ | 5.80 | ಶೂನ್ಯ | ಶೂನ್ಯ | ಶೂನ್ಯ |
| | (ಈ) ನೌಕರ ಮತ್ತು ನಿವೃತ್ತಿ ವೇತನ ದತ್ತ ಸಂಚಯ | 2.50 | 2.50 | ಶೂನ್ಯ | 2.50 |
| 4 | ಪರಿಸರ ಸಂಬಂಧಿಸಿದ ಅನುದಾನ | | | | |
| | ಅರಣ್ಯ | 27.63 | 27.63 | 27.41 | 0.22 |
| 5 | ಪ್ರಾಥಮಿಕ ಶಿಕ್ಷಣ | 104.00 | 104.00 | 104.00 | ಶೂನ್ಯ |
| | ಒಟ್ಟು | 951.24 | 931.53 | 895.77 | 35.76 |

ಮಾರ್ಚ್ 2011ರಲ್ಲಿದ್ದಂತೆ, ರಾಜ್ಯವು ₹951.24 ಕೋಟಿಗಳ ಶಿಫಾರಸ್ಸಿಗೆ ಪ್ರತಿಯಾಗಿ, ₹931.53 ಕೋಟಿ ಮೊತ್ತದ ಅನುದಾನಗಳನ್ನು ಪಡೆದಿದೆ. ಯುಐಡಿಗಳ ವಿತರಣೆಗಾಗಿ ಪ್ರೋತ್ಸಾಹಕ (₹13.89 ಕೋಟಿ) ಮತ್ತು ಸಂಖ್ಯಾ ಸಂಗ್ರಹಣದ ಸಂಸ್ಥೆಗಳ ಸುಧಾರಣೆಗೆ (₹5.80 ಕೋಟಿ) ಸಂಬಂಧಿಸಿದ ಬಾಕಿ ಇರುವ ₹19.71 ಕೋಟಿಗಳು ಸ್ವೀಕಾರವಾಗಿರಲಿಲ್ಲ. ನಿಗದಿ ಪಡಿಸಿದ ಬಿಡುಗಡೆಗೆ ವಿರುದ್ಧವಾಗಿ, ಆಡಳಿತಾತ್ಮಕ ಕಾರಣಗಳಿಂದಾಗಿ (₹33.04 ಕೋಟಿ) ನೌಕರ ಮತ್ತು ನಿವೃತ್ತಿ ವೇತನ ದತ್ತ ಸಂಚಯದ ಕಾರ್ಯಾಯೋಜನೆ ಸಂಕಲನ ಮಾಡದಿರುವುದರಿಂದ (₹2.50 ಕೋಟಿ) ಮತ್ತು ಅರಣ್ಯ ಚಟುವಟಿಕೆಗಳಿಗೆ ವರ್ಷದ ಅಂತ್ಯದಲ್ಲಿ ಸ್ವೀಕಾರವಾದ ಅನುದಾನಗಳಿಂದಾಗಿ (₹0.22 ಕೋಟಿ), ಅನುಮತಿಸಿದ ಚಟುವಟಿಕೆಗಳ ನಿರ್ವಹಣೆಯಲ್ಲಿ ವಿಳಂಬವಾಗಿ ₹35.76 ಕೋಟಿಗಳು ಬಳಕೆಯಾಗದೆ ಉಳಿಯಿತು.

1.6.3 ಬಾಕಿ ಇರುವ ರಾಜಸ್ವ

ಮಾರ್ಚ್ 2011ರಲ್ಲಿದ್ದಂತೆ, ಮಾರಾಟ, ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ(₹3,193 ಕೋಟಿ), ರಾಜ್ಯ ಅಬಕಾರಿ(₹738 ಕೋಟಿ), ಮತ್ತು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ(₹78 ಕೋಟಿ)ಗಳಿಗೆ ಸಂಬಂಧಿಸಿದಂತೆ ₹4,009 ಕೋಟಿಗಳ ಆದಾಯವು ಬಾಕಿ ಉಳಿದಿದೆ. ಮಾರಾಟ ಮತ್ತು ವ್ಯಾಪಾರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ₹2,168 ಕೋಟಿಗಳ ಬಾಕಿಯು ತಡೆಯಾಜ್ಞೆ (₹393 ಕೋಟಿಗಳು), ಬಿಎಫ್‌ಆರ್/ಎಎಫ್‌ಆರ್ (₹108 ಕೋಟಿಗಳು), ಪೈಸಲಾತಿ ಪ್ರಕ್ರಿಯೆ (₹176 ಕೋಟಿಗಳು), ಭೂ ವಸೂಲಿ (₹82 ಕೋಟಿಗಳು), ನ್ಯಾಯಾಲಯ ಬಾಕಿ (₹184 ಕೋಟಿಗಳು), ಇಲಾಖಾ ಬಾಕಿ (₹1,024 ಕೋಟಿಗಳು), ಪಾವತಿ ಪರಿಶೀಲನೆ (₹161 ಕೋಟಿಗಳು) ಮತ್ತು ವಜಾ ಪ್ರಸ್ತಾವನೆ (₹40 ಕೋಟಿಗಳು)ಗಳಿಗೆ ಸಂಬಂಧಿಸಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳಿಗೆ ಸಂಬಂಧಿಸಿದ ಬಾಕಿಯು ಅಂತಿಮ ಶಿಲ್ಕು ಲೆಕ್ಕ ಹೊಂದಾಣಿಕೆಯಲ್ಲಿದೆ. ರಾಜ್ಯ ಅಬಕಾರಿಗೆ ಸಂಬಂಧಿಸಿದ ಒಟ್ಟು ಬಾಕಿಯು ಐದು ವರ್ಷಗಳಿಗಿಂತಲೂ ಹಿಂದಿನ ಬಾಕಿಯಾಗಿದೆ. ಇದರಲ್ಲಿ ₹೯೮ ಕೋಟಿಗಳು ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಾಕಿಯಿದೆ.


ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ ವಿವಿಧ ಇಲಾಖೆಗಳು ರಾಜ್ಯ ಆದಾಯ ಸಂಗ್ರಹ ಮತ್ತು ವಸೂಲಿಯಾಗದ ಬಾಬುಗಳ ಪ್ರತಿ ತಿಂಗಳ ಮೇಲ್ವಿಚಾರಣೆಗೆ ಒಂದು ವ್ಯವಸ್ಥೆಯನ್ನು ರೂಪಿಸಲು ಶಿಫಾರಸ್ಸು ಮಾಡಿದೆ. ತೆರಿಗೆ ಸಂಗ್ರಹದಲ್ಲಿ ರಿಯಾಯಿತಿಗಳನ್ನು ನೀಡುವುದು, ಮನ್ನಾ ಮಾಡುವುದು ಮತ್ತು ವಿನಾಯಿತಿಗಳನ್ನು ಕೊಡುವುದನ್ನು ನಿಲ್ಲಿಸಬೇಕೆಂದೂ ಶಿಫಾರಸ್ಸು ಮಾಡಿದೆ.

1.7 ಸಂಪನ್ಮೂಲಗಳ ಅನ್ವಯ


ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ಹಣಕಾಸು ಕಾರ್ಯನೀತಿಯ ಮುಖ್ಯ ಅಂಶವಾಗಿರುವುದರಿಂದ, ರಾಜ್ಯಸರ್ಕಾರದ ಮಟ್ಟದಲ್ಲಿ ವೆಚ್ಚದ ಹಂಚಿಕೆಯ ವಿಶ್ಲೇಷಣೆಯು ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಣಕಾಸು ಹೊಣೆಗಾರಿಕೆಯ ಶಾಸನಗಳ ಚೌಕಟ್ಟಿನೊಳಗೆ ಸಾಲ ಅಥವಾ ಕೊರತೆಯ ಮೂಲಕ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಆಯವ್ಯಯದ ನಿರ್ಬಂಧಗಳಿವೆ. ಅದೇ ಸಮಯದಲ್ಲಿ, ರಾಜ್ಯಮಟ್ಟದಲ್ಲಿ ಚಾಲ್ತಿಯಲ್ಲಿರುವ ವಿತ್ತೀಯ ತಿದ್ದುಪಡಿ ಮತ್ತು ಕ್ರೋಢೀಕರಣ ಪ್ರಕ್ರಿಯೆಯು ವೆಚ್ಚದ ಬೆಲೆಯಲ್ಲಿ ಅದರಲ್ಲೂ ಅಭಿವೃದ್ಧಿ ಪಥದಲ್ಲಿನ ಮತ್ತು ಸಾಮಾಜಿಕ ವಿಭಾಗದ ವೆಚ್ಚದ ಬೆಲೆಯಲ್ಲಿ ಅಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

1.7.1 ವೆಚ್ಚದ ವೃದ್ಧಿ ಮತ್ತು ಸಂಯೋಜನೆ

ಒಟ್ಟು ವೆಚ್ಚದಲ್ಲಿ ರಾಜಸ್ವ, ಬಂಡವಾಳ ಹಾಗೂ ಸಾಲ ಮತ್ತು ಮುಂಗಡಗಳಡಿ ಪ್ರವೃತ್ತಿಯನ್ನು ನಕ್ಷೆ 1.7 ಮತ್ತು ಒಟ್ಟು ವೆಚ್ಚದಲ್ಲಿ ಈ ಅಂಶಗಳ ಪಾಲನ್ನು ನಕ್ಷೆ 1.8 ತೋರಿಸುತ್ತದೆ.



ಆಕರ: ಹಣಕಾಸು ಲೆಕ್ಕಗಳು



ಆಕರ: ಹಣಕಾಸು ಲೆಕ್ಕಗಳು

ಒಟ್ಟು ವೆಚ್ಚವು 2006-07ರಲ್ಲಿದ್ದ ₹42,335 ಕೋಟಿಗಳಿಂದ 2010-11ರಲ್ಲಿ ₹69,127 ಕೋಟಿಗಳಿಗೆ ಏರಿ ಶೇಕಡ 63ರಷ್ಟು ಹೆಚ್ಚಳವಾಗಿದೆ. ಇದು ಮುಖ್ಯವಾಗಿ ರಾಜಸ್ವ ವೆಚ್ಚ (₹20,599 ಕೋಟಿ), ಬಂಡವಾಳ ವೆಚ್ಚ (₹4,812 ಕೋಟಿ) ಹಾಗೂ ಸಾಲ ಮತ್ತು ಮುಂಗಡಗಳಲ್ಲಿನ (₹1,381 ಕೋಟಿ) ಹೆಚ್ಚಳದಿಂದ ಉಂಟಾಗಿದೆ.

2007-11ರ ಅವಧಿಯಲ್ಲಿ ರಾಜಸ್ವ ವೆಚ್ಚವು ಸರಾಸರಿಯಾಗಿ ಒಟ್ಟು ವೆಚ್ಚದ ಶೇಕಡ 79ರಷ್ಟಿದ್ದಿತು. ಒಟ್ಟು ವೆಚ್ಚದಲ್ಲಿ ರಾಜಸ್ವ ವೆಚ್ಚದ ಪಾಲು 2008-09ರಲ್ಲಿದ್ದ, ಶೇಕಡ 80ರಿಂದ 2009-11ರಲ್ಲಿ ಶೇಕಡ 78ಕ್ಕೆ ಇಳಿದಿತ್ತು. ಬಂಡವಾಳ ವೆಚ್ಚದ ಪಾಲು 2008-09ರಲ್ಲಿದ್ದ, ಶೇಕಡ 20ರಿಂದ 2009-11ರಲ್ಲಿ ಶೇಕಡ 22ಕ್ಕೆ ಹೆಚ್ಚಿತು. 2008-09ರಲ್ಲಿ ರಚಿಸಲಾದ ವೆಚ್ಚ ಸುಧಾರಣಾ ಆಯೋಗವು ತನ್ನ ಮೊದಲನೇ ವರದಿಯಲ್ಲಿ (ಫೆಬ್ರವರಿ 2010). ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸುವಂತೆ ಮತ್ತು ಮಿತವ್ಯಯದ ಹಂಚಿಕೆಗಳಿಂದಾಗಿ ವಿತ್ತೀಯ ಅನಿಶ್ಚಿತತೆಯಿಂದ ರಚಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಬಂಡವಾಳ ವೆಚ್ಚವನ್ನು (ಋಣ ಸೇವೆಯನ್ನು ಹೊರತುಪಡಿಸಿ) ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ ಐದರಷ್ಟು ನಿರ್ವಹಿಸಲು ಕೂಡ ಅದು ಶಿಫಾರಸ್ಸು ಮಾಡಿತು. ಆದರೆ, 2010-11ರ ಅವಧಿಯಲ್ಲಿ, ಬಂಡವಾಳ ವೆಚ್ಚವು (ಋಣಸೇವೆಯನ್ನು ಹೊರತುಪಡಿಸಿ) ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ ನಾಲ್ಕರಷ್ಟು ಇತ್ತು.

1.7.2 ವೆಚ್ಚದ ಪ್ಲವನತೆ

ಒಟ್ಟು ವೆಚ್ಚದ ಪ್ಲವನತೆ

2007-11ರ ಅವಧಿಯಲ್ಲಿ ವೆಚ್ಚದ ವೃದ್ಧಿಯ ದರವನ್ನು ಮತ್ತು ರಾಜಕೀಯ ಮತ್ತು ರಾಜಸ್ವ ಸ್ವೀಕೃತಿಗಳೊಂದಿಗೆ ಅದರ ಅನುಪಾತ ಮತ್ತು ಪ್ಲವನತೆಯನ್ನು ಕೋಷ್ಟಕ 1.12ರಲ್ಲಿ ನೀಡಲಾಗಿದೆ.

ಕೋಷ್ಟಕ 1.12 ಒಟ್ಟು ವೆಚ್ಚ-ಮೂಲ ಪ್ರಮಾಣಗಳು

(ಕೋಟಿ ರೂಪಾಯಿಗಳಲ್ಲಿ, ಅನುಪಾತ-ಶೇಕಡಾವಾರು)

| | 2006-07 | 2007-08 | 2008-09 | 2009-10 | 2010-11 |
|--------------------------------|----------|----------|----------|----------|----------|
| ಒಟ್ಟು ವೆಚ್ಚ (ಒವೆ)* | 42,335 | 46,781 | 52,260 | 60,656 | 69,127 |
| ವೃದ್ಧಿಯ ದರ | 23.9 | 10.5 | 11.7 | 16.1 | 14.0 |
| ರಾಜಕೀಯ | 2,27,831 | 2,70,843 | 3,03,058 | 3,35,747 | 3,80,872 |
| ರಾಜಸ್ವ ಸ್ವೀಕೃತಿಗಳು/ಒವೆ(ಅನುಪಾತ) | 18.6 | 17.3 | 17.2 | 18.1 | 18.1 |
| ಒವೆ/ರಾಜಕೀಯ(ಅನುಪಾತ) | 88.8 | 88.0 | 82.8 | 81.0 | 84.2 |
| ರಾಜಸ್ವ ವೆಚ್ಚ | 33,435 | 37,375 | 41,659 | 47,537 | 54,034 |
| ವೃದ್ಧಿಯ ದರ | 19.24 | 11.78 | 11.46 | 14.11 | 13.67 |
| ಬಂಡವಾಳ ವೆಚ್ಚ | 8,900 | 9,406 | 10,601 | 13,119 | 15,093 |
| ವೃದ್ಧಿಯ ದರ | 45.38 | 5.68 | 12.70 | 23.75 | 15.05 |
| ಒಟ್ಟು ವೆಚ್ಚದ ಪ್ಲವನತೆ | | | | | |
| ರಾಜಕೀಯ(ಅನುಪಾತ) | 1.4 | 0.5 | 1.0 | 1.5 | 1.0 |
| ರಾಸ್ವೀ(ಅನುಪಾತ)) | 1.0 | 1.1 | 2.2 | 1.2 | 0.8 |
| ರಾಜಸ್ವ ವೆಚ್ಚದ ಪ್ಲವನತೆ | | | | | |
| ರಾಜಕೀಯ | 1.17 | 0.62 | 0.96 | 1.31 | 1.02 |
| ರಾಸ್ವೀ | 0.81 | 1.24 | 2.20 | 1.04 | 0.74 |
| ಬಂಡವಾಳ ವೆಚ್ಚದ ಪ್ಲವನತೆ | | | | | |
| ರಾಜಕೀಯ | 2.77 | 0.30 | 1.07 | 2.20 | 1.12 |
| ರಾಸ್ವೀ | 1.91 | 0.60 | 2.44 | 1.75 | 0.82 |

*ಒಟ್ಟು ವೆಚ್ಚವು ರಾಜಸ್ವ ವೆಚ್ಚ, ಬಂಡವಾಳ ವೆಚ್ಚ (ಸಾಲಗಳು ಮತ್ತು ಮುಂಗಡಗಳು ಸೇರಿದಂತೆ) ಆಕರ: ಹಣಕಾಸು ಲೆಕ್ಕಗಳು

2007-11ರ ಅವಧಿಯಲ್ಲಿ ಒಟ್ಟು ವೆಚ್ಚದ ವೃದ್ಧಿಯ ದರವು 2006-07ರಲ್ಲಿ ಗರಿಷ್ಠವಾಗಿದ್ದು (ಶೇಕಡ 24) 2007-08ರಲ್ಲಿ ಕನಿಷ್ಠ (ಶೇಕಡ 11)ವಾಗಿತ್ತು. 2009-10ರಲ್ಲಿ ಒಟ್ಟು ವೆಚ್ಚದ ದರವು ಶೇಕಡ 16ರಷ್ಟಿದ್ದು, 2010-11ರಲ್ಲಿ ಶೇಕಡ 14ಕ್ಕೆ ಇಳಿದಿದೆ.

2010-11ರಲ್ಲಿ ಒಟ್ಟು ವೆಚ್ಚವು ರಾಜಸ್ವ ಸ್ವೀಕೃತಿಗಳ 1.2ರಷ್ಟಿತ್ತು. ರಾಜಸ್ವ ಸ್ವೀಕೃತಿಗಳೊಂದಿಗಿನ ಒಟ್ಟು ವೆಚ್ಚದ ಪ್ಲವನತೆಯು ಅನುಪಾತವು ಸುಮಾರು ಶೇಕಡ 0.8ರಷ್ಟಿತ್ತು ಮತ್ತು ಒಟ್ಟು ವೆಚ್ಚದ ವೃದ್ಧಿಯ ದರವು ರಾಜಸ್ವ ಸ್ವೀಕೃತಿಗಳ ವೃದ್ಧಿದರದ 0.8 ಪಟ್ಟು ಕಡಿಮೆಯಿತ್ತು.

2010-11ರಲ್ಲಿ ಒಟ್ಟು ವೆಚ್ಚದ ವೃದ್ಧಿದರ (ಶೇಕಡ 14) ರಾಜ್ಯರಾಜ್ಯ ವೃದ್ಧಿಯದರಕ್ಕೆ (ಶೇಕಡ 13.4) ಬಹಳಷ್ಟು ಸಮಾನವಾಗಿತ್ತು ಮತ್ತು ರಾಜ್ಯರಾಜ್ಯದ ಒಟ್ಟು ವೆಚ್ಚದ ಪ್ಲವನತೆಯು 2009-10ರಲ್ಲಿ ಶೇಕಡ 1.5ಕ್ಕೆ ಏರಿದ ನಂತರ ಪ್ರಸ್ತುತ ವರ್ಷದಲ್ಲಿ ಅದು ಮತ್ತೆ 2008-09ರ ಶೇಕಡ ಒಂದರ ಪ್ಲವನತೆಯನ್ನು ಹೊಂದಿದೆ. ಒಟ್ಟು ವೆಚ್ಚದ ಅನುಪಾತದಂತೆ ರಾಜ್ಯ ಸ್ವೀಕೃತಿಗಳು 2010-11ರಲ್ಲಿ ಶೇಕಡ 84ರಲ್ಲಿ ನಿಂತಿತ್ತು. ಇದು ಒಟ್ಟು ವೆಚ್ಚದ ಶೇಕಡ 84ರಷ್ಟು ರಾಜ್ಯ ಸ್ವೀಕೃತಿಗಳಿಂದ ಭರಿಸಬಹುದೆಂದು ಸೂಚಿಸುತ್ತದೆ.

ರಾಜ್ಯ ವೆಚ್ಚದ ಪ್ಲವನತೆ

ರಾಜ್ಯ ವೆಚ್ಚದಲ್ಲಿ ವೃದ್ಧಿಯು, 2007-10ರ ಅವಧಿಯಲ್ಲಿ ರಾಜ್ಯ ಸ್ವೀಕೃತಿಗಳ ವೃದ್ಧಿಗಿಂತ ಹೆಚ್ಚಾಗಿದ್ದು, 2010-11ರಲ್ಲಿ ಇಳಿಕೆಯಾಗಿತ್ತು. ಹಾಗೆಯೇ, ರಾಜ್ಯರಾಜ್ಯದ ವೃದ್ಧಿಗಿಂತ ಕಡಿಮೆಯಿದ್ದ ರಾಜ್ಯ ವೆಚ್ಚಗಳ ವೃದ್ಧಿಯು, 2008-10ರ ಅವಧಿಯಲ್ಲಿ ಹೆಚ್ಚಿತು. 2008-09ರ ಅವಧಿಯಲ್ಲಿ ರಾಜ್ಯರಾಜ್ಯದಲ್ಲಿ ಪ್ರತಿ ಶೇಕಡ ಒಂದರಷ್ಟು ವೃದ್ಧಿಗೆ, ರಾಜ್ಯ ವೆಚ್ಚವು ಕೇವಲ ಶೇಕಡ 0.96ರಷ್ಟು ವೃದ್ಧಿಯಾಯಿತು. ಆದರೆ, 2010-11ರ ಅವಧಿಯಲ್ಲಿ, ರಾಜ್ಯ ವೆಚ್ಚದ ವೃದ್ಧಿಯು ರಾಜ್ಯರಾಜ್ಯದ ವೃದ್ಧಿಯ 1.02ರಷ್ಟು ಇತ್ತು. ಈ ಪ್ರವೃತ್ತಿಯು ರಾಜ್ಯ ಸ್ವೀಕೃತಿಗೆ ರಾಜ್ಯ ವೆಚ್ಚದ ಪ್ಲವನತೆಗೆ ಸಂಬಂಧಿಸಿದಂತೆ ವಿರುದ್ಧವಾಗಿತ್ತು. 2008-09ರಲ್ಲಿನ ಆರ್ಥಿಕ ಇಳಿಕೆಯಿಂದಾದ ಇದಕ್ಕೆ ರಾಜ್ಯ ಸ್ವೀಕೃತಿಯ ವೃದ್ಧಿಯದರದ ತೀವ್ರ ಕುಸಿತ ಮತ್ತು 2010-11ರಲ್ಲಿನ ಏರಿಕೆಯೇ ಕಾರಣ. ಆದ್ದರಿಂದ, 2008-09ರ ಅವಧಿಯಲ್ಲಿ ರಾಜ್ಯ ಸ್ವೀಕೃತಿಗಳಲ್ಲಿ ಪ್ರತಿ ಶೇಕಡ ಒಂದರಷ್ಟು ವೃದ್ಧಿಗೆ, ರಾಜ್ಯ ಸ್ವೀಕೃತಿಯ ವೃದ್ಧಿಯ ದರಕ್ಕೆ 2.20ರಷ್ಟಿದ್ದ ರಾಜ್ಯ ವೆಚ್ಚವು, 2010-11ರ ಅವಧಿಯಲ್ಲಿ ಕೇವಲ ಶೇಕಡ 0.74ರಷ್ಟು ವೃದ್ಧಿಯಾಗಿತ್ತು.

ಬಂಡವಾಳ ವೆಚ್ಚದ ಪ್ಲವನತೆ

2008-10ರ ಅವಧಿಯಲ್ಲಿ ರಾಜ್ಯ ಸ್ವೀಕೃತಿಗಳಲ್ಲದೆ ರಾಜ್ಯರಾಜ್ಯ ಎರಡರ ವೃದ್ಧಿಗಿಂತ ಬಂಡವಾಳ ವೆಚ್ಚದ ವೃದ್ಧಿಯು ಹೆಚ್ಚಾಗಿತ್ತು. 2010-11ರಲ್ಲಿ, ರಾಜ್ಯರಾಜ್ಯದ ವೃದ್ಧಿಗಿಂತ ಬಂಡವಾಳ ವೆಚ್ಚವು ಹೆಚ್ಚಾಗಿರುವ ವೇಳೆ, ಅದು ರಾಜ್ಯ ಸ್ವೀಕೃತಿಗಳ ವೃದ್ಧಿಗಿಂತ ಕಡಿಮೆಯಾಗಿತ್ತು. 2010-11ರ ಅವಧಿಯಲ್ಲಿ, ಬಂಡವಾಳ ವೆಚ್ಚದ ವೃದ್ಧಿಯು ರಾಜ್ಯರಾಜ್ಯದ ವೃದ್ಧಿಗಿಂತ 1.12ರಷ್ಟು ಇರುವ ವೇಳೆ, ಅದರ ವೃದ್ಧಿಯು ರಾಜ್ಯ ಸ್ವೀಕೃತಿಗಳ ಪ್ರತಿ ಶೇಕಡ ಒಂದರಷ್ಟು ವೃದ್ಧಿಗೆ, ಅದರ ವೃದ್ಧಿಯು ಕೇವಲ ಶೇಕಡ 0.82ರಷ್ಟಾಗಿತ್ತು.

1.7.3. ಯೋಜನೆ ಮತ್ತು ಯೋಜನೇತರ ವೆಚ್ಚ

ಹಣಕಾಸು ಲೆಕ್ಕಗಳು ವೆಚ್ಚದ ಮತ್ತಷ್ಟು ವರ್ಗೀಕರಣವಾಗಿ ಯೋಜನೆ ಮತ್ತು ಯೋಜನೇತರವನ್ನು ಒದಗಿಸುತ್ತದೆ. ಯೋಜನೆ ವೆಚ್ಚವು ಸಾಮಾನ್ಯವಾಗಿ ಹೊಸ ಯೋಜನೆಗಳು ಅಥವಾ ಪ್ರಾಜೆಕ್ಟುಗಳ ವೃದ್ಧಿಸುವ ಅಭಿವೃದ್ಧಿ ವೆಚ್ಚಗಳಿಗೆ ಸಂಬಂಧಿಸಿರುತ್ತದೆ ಮತ್ತು ರಾಜ್ಯ ಹಾಗೂ ಬಂಡವಾಳ ವೆಚ್ಚ ಎರಡನ್ನೂ ಒಳಗೊಂಡಿದೆ. ಈಗಾಗಲೇ ಸಾಧಿಸಿದ ಸೇವೆಗಳ ಮಟ್ಟವನ್ನು ನಿರ್ವಹಿಸುವ ಸಲುವಾಗಿ, ಸಾಮಾನ್ಯವಾಗಿ ಯೋಜನೇತರ ವೆಚ್ಚವನ್ನು ಬಳಸಲಾಗುವುದು. ಹಿಂದಿನ ಐದು ವರ್ಷಗಳಲ್ಲಿ ಯೋಜನೆ ಮತ್ತು ಯೋಜನೇತರ ವೆಚ್ಚಗಳ ವೃದ್ಧಿ ಮತ್ತು ಸಂಯೋಜನೆಯನ್ನು ಕೋಷ್ಟಕ 1.13 ಮಂಡಿಸುತ್ತದೆ.

ಕೋಷ್ಟಕ 1.13: ಯೋಜನೆ ಮತ್ತು ಯೋಜನೇತರ ವೆಚ್ಚದಲ್ಲಿ ವೃದ್ಧಿ

(ಕೋಟಿ ರೂಪಾಯಿಗಳಲ್ಲಿ)

| | | 2006-07 | 2007-08 | 2008-09 | 2009-10 | 2010-11 |
|-------------|-----------------------------------|---------|---------|---------|---------|---------|
| ಯೋಜನೆ | ರಾಜ್ಯ | 7,852 | 8,313 | 10,530 | 12,303 | 15,188 |
| | ಬಂಡವಾಳ | 8,411 | 7,199 | 9,135 | 11,118 | 12,582 |
| | ಸಾಲ | 306 | 751 | 224 | 916 | 1,736 |
| | ಒಟ್ಟು | 16,569 | 16,263 | 19,889 | 24,337 | 29,506 |
| | ಒಟ್ಟು ವೆಚ್ಚಕ್ಕೆ ಯೋಜನೆಯ ಶೇಕಡಾವಾರು | 39 | 35 | 38 | 40 | 43 |
| ಯೋಜನೇತರ | ರಾಜ್ಯ | 25,583 | 29,062 | 31,129 | 35,234 | 38,846 |
| | ಬಂಡವಾಳ | 132 | 1,450 | 735 | 1,019 | 773 |
| | ಸಾಲ | 51 | 6 | 507 | 66 | 2 |
| | ಒಟ್ಟು | 25,766 | 30,517 | 32,371 | 36,319 | 39,621 |
| | ಒಟ್ಟು ವೆಚ್ಚಕ್ಕೆ ಯೋಜನೇತರ ಶೇಕಡಾವಾರು | 61 | 65 | 62 | 60 | 57 |
| ಒಟ್ಟು ವೆಚ್ಚ | 42,335 | 46,780 | 52,260 | 60,656 | 69,127 | |

ಒಟ್ಟು ವೆಚ್ಚದಲ್ಲಿ 2007-08ರ ನಂತರದ ವರ್ಷಗಳಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿರುವ ಯೋಜನೆ ವೆಚ್ಚದ ಪಾಲು, ವೆಚ್ಚದ ಉತ್ಪಾದನಾ ಗುಣಮಟ್ಟವನ್ನು ಸೂಚಿಸುತ್ತದೆ.

2007-11ರ ಅವಧಿಯಲ್ಲಿ, ಯೋಜನಾ ವೆಚ್ಚವು 2006-07ರಲ್ಲಿದ್ದ, ₹16,569 ಕೋಟಿಗಳಿಂದ 2010-11ರಲ್ಲಿ ₹29,506 ಕೋಟಿಗಳಿಗೆ ಶೇಕಡ 78ರಷ್ಟು ಏರಿಕೆಯಾಗಿದ್ದರೆ, ಯೋಜನೇತರ ವೆಚ್ಚವು ₹25,766 ಕೋಟಿಗಳಿಂದ ₹39,621 ಕೋಟಿಗಳಿಗೆ ಶೇಕಡ 54ರಷ್ಟು ಏರಿಕೆಯಾಗಿದೆ.


ಹಿಂದಿನ ವರ್ಷಕ್ಕೆ ಹೋಲಿಸಿದಂತೆ ರಾಜಸ್ವ ಯೋಜನಾ ವೆಚ್ಚವು ₹2,885 ಕೋಟಿಗಳಷ್ಟು ಹೆಚ್ಚಾಗಿರುವುದು ಅಭಿವೃದ್ಧಿ ವೆಚ್ಚ ಮತ್ತು ಯೋಜನೆ/ಕಾರ್ಯಕ್ರಮದತ್ತ ಹೆಚ್ಚು ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಈ ವೆಚ್ಚವು ಪ್ರಮುಖವಾಗಿ ಶಿಕ್ಷಣ, ಕ್ರೀಡೆಗಳು, ಕಲೆ ಮತ್ತು ಸಂಸ್ಕೃತಿ (₹931 ಕೋಟಿಗಳು), ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ (₹763 ಕೋಟಿಗಳು) ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ (₹384 ಕೋಟಿಗಳು) ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ (₹249 ಕೋಟಿಗಳು), ಆರೋಗ್ಯ ಮತ್ತು ಕುಟುಂಬ ಕಲ್ಯಾಣ (₹236 ಕೋಟಿಗಳು) ಮತ್ತು ಕೃಷಿ (₹175 ಕೋಟಿಗಳು)ಗಳಲ್ಲಿ ಉಂಟಾಗಿದೆ. ಯೋಜನಾ ರಾಜಸ್ವ ವೆಚ್ಚವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಿಕೆ (₹4,083 ಕೋಟಿಗಳು) ಮತ್ತು ನಗರ ಸ್ಥಳೀಯ ಸಂಸ್ಥೆಗಳು (₹1,079 ಕೋಟಿಗಳು), ಸಹಾಯಧನ (₹529 ಕೋಟಿಗಳು) ಮತ್ತು ಸಂಬಳ (₹1,355 ಕೋಟಿಗಳು) ಗಳನ್ನು ಒಳಗೊಂಡಿದೆ.

2010-11ರಲ್ಲಿ ಯೋಜನೇತರ ರಾಜಸ್ವ ವೆಚ್ಚವು ರಾಜಸ್ವ ವೆಚ್ಚದ ಶೇಕಡ 72ರಷ್ಟು ಇದ್ದಿತು. ಇದು ಪಂಚಾಯತ್ ರಾಜ್ ಸಂಸ್ಥೆಗಳು (₹8,472 ಕೋಟಿ) ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ (₹1,897 ಕೋಟಿ) ವರ್ಗಾಯಿಸಿದ ಮೊತ್ತಗಳನ್ನು, ಬಡ್ಡಿ ಪಾವತಿಗಳು (₹5,641 ಕೋಟಿ), ಸಹಾಯಧನಗಳು (₹5,775 ಕೋಟಿ), ವಿಶ್ರಾಂತಿ ವೇತನ ಪಾವತಿ (₹4,070 ಕೋಟಿ), ಸಂಬಳ (₹10,593 ಕೋಟಿ) ಮತ್ತು ನಿರ್ವಹಣಾ ವೆಚ್ಚ (₹648 ಕೋಟಿ)ಗಳನ್ನು ಒಳಗೊಂಡಿತ್ತು.

ಯೋಜನೇತರ ರಾಜಸ್ವ ವೆಚ್ಚವು (₹38,846 ಕೋಟಿ) 2010-11ಕ್ಕೆ ಹದಿಮೂರನೆ ಹಣಕಾಸು ಆಯೋಗವು ಪ್ರಕ್ಷೇಪಿಸಿದ ಅಂದಾಜುಗಳನ್ನು (₹35,140 ಕೋಟಿ) ₹3,706 ಕೋಟಿಗಳಷ್ಟು ಮೀರಿತ್ತು.

1.7.4 ಕಾರ್ಯಚಟುವಟಿಕೆಗಳಲ್ಲಿ ವೆಚ್ಚದ ಪ್ರವೃತ್ತಿ

ಕಾರ್ಯಚಟುವಟಿಕೆಗಳ ಪರಿಭಾಷೆಯಲ್ಲಿ ಒಟ್ಟು ವೆಚ್ಚವನ್ನು ಬಡ್ಡಿ ಪಾವತಿ ಸೇರಿದಂತೆ ಸಾಮಾನ್ಯ ಸೇವೆಗಳು, ಸಾಮಾಜಿಕ ಮತ್ತು ಆರ್ಥಿಕ ಸೇವೆಗಳು, ಸಹಾಯಾನುದಾನ ಮತ್ತು ಸಾಲ ಮತ್ತು ಮುಂಗಡಗಳ ಮೇಲಿನ ವೆಚ್ಚಗಳ ಸಂಯೋಜನೆಯೆಂದು ಪರಿಗಣಿಸಬಹುದು. ಒಟ್ಟು ವೆಚ್ಚದಲ್ಲಿ (ಸಾಲ ಮತ್ತು ಮುಂಗಡಗಳ ವಿತರಣೆ ಸೇರಿದಂತೆ) ಈ ಅಂಗಗಳ ತತ್ಸಂಬಂಧ ಪಾಲನ್ನು ನಕ್ಷೆ 1.9ರಲ್ಲಿ ತೋರಿಸಲಾಗಿದೆ.



ಆಕರ: ಹಣಕಾಸು ಲೆಕ್ಕಗಳು

ಮಧ್ಯಮಾವಧಿ ವಿತ್ತೀಯ ಯೋಜನೆ 2011-15ರಲ್ಲಿ ರಾಜ್ಯ ಸರ್ಕಾರವು ಗುಣಮಟ್ಟದ ವೆಚ್ಚಕ್ಕಾಗಿ, ಸಾಮಾಜಿಕ ಹಾಗೂ ಆರ್ಥಿಕ ಸೇವೆಗಳ ಅಂದಾಜು ಮೂಲ ವೆಚ್ಚವನ್ನು ಹೆಚ್ಚಿಸಿ, ಸಾಮಾನ್ಯ ಸೇವೆಗಳ ವೆಚ್ಚವನ್ನು ಹತೋಟಿಯಲ್ಲಿಡಬೇಕೆಂದು ತಿಳಿಸಿದೆ. ರಾಜ್ಯಸರ್ಕಾರವು ವೃದ್ಧಿಯನ್ನು ತೀವ್ರಗೊಳಿಸುವ ಮಾನವ ಅಭಿವೃದ್ಧಿ ಮತ್ತು ಆರ್ಥಿಕ ಮೂಲ ಸೌಕರ್ಯಗಳನ್ನು ನೇರವಾಗಿ ತಲುಪುವ ಸಾಮಾಜಿಕ ವಿಭಾಗಗಳಲ್ಲಿನ ವೆಚ್ಚಕ್ಕೆ ಆದ್ಯತೆಯನ್ನು ಕೊಡಲಾಗುವುದೆಂದು ಆಶ್ವಾಸನೆ ನೀಡಿದೆ. 2006-07ರಲ್ಲಿ ಒಟ್ಟು ವೆಚ್ಚದ ಶೇಕಡ 29ರಷ್ಟಿದ್ದ ಸಾಮಾಜಿಕ ಸೇವೆಗಳ ಮೇಲಿನ ವೆಚ್ಚವು 2010-11ರಲ್ಲಿ ಶೇಕಡ 36ಕ್ಕೆ ಏರಿದ್ದು, ಸಾಮಾನ್ಯ ಸೇವೆಗಳ ಮೇಲಿನ ವೆಚ್ಚವು 2006-07ರಲ್ಲಿದ್ದ ಶೇಕಡ 25ರಿಂದ 2010-11ರಲ್ಲಿ ಶೇಕಡ 21ಕ್ಕೆ ಇಳಿದಿದೆ.

ಆರ್ಥಿಕ ಸೇವೆಗಳ ಮೇಲಿನ ವೆಚ್ಚದ ಪಾಲು 2006-07ರಲ್ಲಿದ್ದ ಶೇಕಡ 41ರಷ್ಟಿದ್ದು, 2008-09ರಲ್ಲಿ ಶೇಕಡ 34ಕ್ಕೆ ಇಳಿದಿತ್ತು. 2009-10ರಲ್ಲಿ ಶೇಕಡ 36ಕ್ಕೆ ಏರಿದ ವೆಚ್ಚವನ್ನು 2010-11ರಲ್ಲಿಯೂ ಸಹ ಉಳಿಸಿಕೊಳ್ಳಲಾಗಿದೆ.

ಹಿಂದಿನ ವರ್ಷಕ್ಕಿಂತ 2010-11ರಲ್ಲಿ ಶೇಕಡ 16.60ರಷ್ಟು ಏರಿಕೆಯನ್ನು ಸಾಮಾಜಿಕ ಸೇವೆಗಳ ಮೇಲೆ (ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಂತೆ) ಮಧ್ಯಮಾವಧಿ ವಿತ್ತೀಯ ಯೋಜನೆ 2011-15ರಲ್ಲಿ ಊಹಿಸಲಾಗಿದೆ. ಇದಕ್ಕೆ ಅನುಸಾರವಾಗಿ ಏರಿಕೆಯು ಶೇಕಡ 16.12ರಷ್ಟು ಕಂಡಿತು. ಇದು ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಕಲ್ಯಾಣ ಯೋಜನೆಗಳು, ನಗರಾಭಿವೃದ್ಧಿ ಮತ್ತು ಆರೋಗ್ಯಗಳ ಮೇಲಿನ ಸಾಕಷ್ಟು ಅಧಿಕ ವೆಚ್ಚದಿಂದಾಗಿದೆ. ಇದು ಸ್ವಾಗತಾರ್ಹ ಅಭಿವೃದ್ಧಿಯಾಗಿದೆ.

1.7.5. ರಾಜಸ್ವ ವೆಚ್ಚದ ವ್ಯಾಪ್ತಿ

ಒಟ್ಟು ವೆಚ್ಚದ ಹೆಚ್ಚಿನ ಪ್ರಮಾಣವು ರಾಜಸ್ವ ವೆಚ್ಚದಡೆಗೆ ಹೋಗುತ್ತದೆ. ರಾಜಸ್ವ ವೆಚ್ಚವನ್ನು ಸೇವೆಗಳ ಪ್ರಸ್ತುತ ಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ಹಿಂದಿನ ಹೊಣೆಗಾರಿಕೆಗಳ ಪಾವತಿಯ ಸಲುವಾಗಿ ಮಾಡಲಾಗುತ್ತದೆ ಮತ್ತು ರಾಜ್ಯದ ಮೂಲ ಸೌಕರ್ಯಗಳಿಗೆ ಮತ್ತು ಸೇವಾ ಜಾಲಗಳಿಗೆ ಯಾವುದೇ ಕೊಡುವಿಕೆಯನ್ನು ಉಂಟುಮಾಡುವುದಿಲ್ಲ.

ರಾಜಸ್ವ ವೆಚ್ಚವು 2006-07ರಲ್ಲಿದ್ದ ₹33,435 ಕೋಟಿಗಳಿಂದ 2010-11ರಲ್ಲಿ ₹54,034 ಕೋಟಿಗಳಿಗೆ ಏರಿ ಶೇಕಡ 62ರಷ್ಟು ಹೆಚ್ಚಳವಾಗಿದೆ. ರಾಜಸ್ವ ವೆಚ್ಚದ ಬಹುಪಾಲು ಯೋಜನೆ ಆದ್ಯತೆಗಳಲ್ಲಿ ಉದ್ದೇಶ ಪೂರ್ವಕ ಬದಲಾವಣೆ ಮತ್ತು ಅಲ್ಪಾವಧಿಯಲ್ಲಿ ಯೋಜನೇತರ ರಾಜಸ್ವ ವೆಚ್ಚದಲ್ಲಿ ಕ್ರಮಬದ್ಧವಾದ ಕಟ್ಟುನಿಟ್ಟು, ವಿಶೇಷವಾಗಿ ಬದ್ಧವೆಚ್ಚಗಳಾದ ಸಂಬಳಗಳು-ವಿಶ್ರಾಂತಿ ವೇತನಗಳು, ಬಡ್ಡಿ ಪಾವತಿಗಳು ಮತ್ತು ಸಹಾಯಧನಗಳ ಕಾರಣದಿಂದಾಗಿದೆ. ಅಲ್ಲದೆ, ವಿವಿಧ ಸಂಸ್ಥೆಗಳಿಗೆ ನೀಡಿದ ಅನುದಾನಗಳನ್ನು, ಆ ಸಂಸ್ಥೆಗಳು ಅವುಗಳನ್ನು ಯಾವ ಉದ್ದೇಶಕ್ಕಾಗಿ ಬಳಸಿದ್ದರೂ ಅದನ್ನು ಲಕ್ಷಿಸದೆ ರಾಜಸ್ವ ವೆಚ್ಚವೆಂದು ವರ್ಗೀಕರಿಸಲಾಗುವುದು.

2010-11ರ ಅವಧಿಯಲ್ಲಿ ರಾಜಸ್ವ ವೆಚ್ಚವು, ಮೆ:ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್‌ಗೆ, “ರಘು ಪ್ರಧಾನ ಘಟಕಗಳಿಗೆ ಮಾರಾಟ ತೆರಿಗೆಯ ಮರುಪಾವತಿ” ರೂಪದಲ್ಲಿ ಒದಗಿಸಿರುವ ₹60.59 ಕೋಟಿಗಳನ್ನು ಒಳಗೊಂಡಿದೆ. ರಾಜ್ಯಸರ್ಕಾರವು ಈ ಮರುಪಾವತಿಯನ್ನು ಕೈಗಾರಿಕಾ ಉತ್ತೇಜನಾ ಕ್ರಮದಡಿ ಮಾಡಿದ್ದು, ಇದಕ್ಕೆ ಶಾಸಕಾಂಗದ ನಿರ್ದಿಷ್ಟ ಅನುಮೋದನೆಯನ್ನು ಪಡೆಯಲಾಗಿದೆಯೆಂದು ಉತ್ತರಿಸಿದೆ (ನವೆಂಬರ್ 2011).

1.7.6 ಬದ್ಧ ವೆಚ್ಚಗಳು

ರಾಜಸ್ವ ಲೆಕ್ಕದಲ್ಲಿ ರಾಜ್ಯಸರ್ಕಾರದ ಬದ್ಧ ವೆಚ್ಚಗಳು ಮುಖ್ಯವಾಗಿ ಬಡ್ಡಿ ಪಾವತಿಗಳು, ಸಂಬಳಗಳ ಮೇಲಿನ ವೆಚ್ಚ, ವಿಶ್ರಾಂತಿವೇತನ ಮತ್ತು ಸಹಾಯಧನಗಳನ್ನು ಒಳಗೊಂಡಿದೆ. 2007-11ರ ಅವಧಿಯಲ್ಲಿ ಈ ಭಾಗಗಳಲ್ಲಿನ ವೆಚ್ಚಗಳ ಪ್ರವೃತ್ತಿಯನ್ನು ಕೋಷ್ಟಕ 1.14 ಮತ್ತು ನಕ್ಷೆ 1.10ರಲ್ಲಿ ನೀಡಲಾಗಿದೆ.

ಕೋಷ್ಟಕ 1.14: ಬದ್ಧ ವೆಚ್ಚಗಳು

(ಕೋಟಿ ರೂಪಾಯಿಗಳಲ್ಲಿ)


| | 2006-07 | 2007-08 | 2008-09 | 2009-10 | 2010-11 |
|---------------------------------------|---------------------------|---------------------------|---------------------------|--------------------------|---------------------------|
| ಸಂಬಳಗಳು* | 6,426 (17.1) | 8,169 (19.8) | 9,912 (22.9) | 10,342 (21.04) | 11,948 (20.52) |
| ಯೋಜನೇತರ ಶೀರ್ಷಿಕೆ | 6,111 | 7,705 | 9,254 | 9,501 | 10,593 |
| ಯೋಜನಾ ಶೀರ್ಷಿಕೆ** | 315 | 464 | 658 | 841 | 1,355 |
| ಬಡ್ಡಿ ಪಾವತಿಗಳು | 4,236 (11.3) | 4,506 (10.9) | 4,532 (10.5) | 5,213 (10.6) | 5,641 (9.70) |
| ವಿಶ್ರಾಂತಿವೇತನಗಳ ಮೇಲಿನ ವೆಚ್ಚ | 2,496 (6.6) | 3,241 (7.9) | 4,113 (9.5) | 3,408 (6.9) | 4,070 (7) |
| ಸಹಾಯಧನಗಳು | 4,355 (11.6) | 5,420 (13.2) | 3,399 (7.8) | 4,118 (8.4) | 6,303 (10.82) |
| ಒಟ್ಟು ಬದ್ಧ ವೆಚ್ಚ | 17,513 (46.59) | 21,336 (51.85) | 21,956 (50.72) | 23,081 (46.9) | 27,962 (48.04) |
| ಬದ್ಧ ವೆಚ್ಚಗಳ ಹೊರತಾಗಿ ಇತರ ವೆಚ್ಚಗಳು *** | 15,922 (42.4) | 16,039 (39.0) | 19,703 (45.5) | 24,456 (49.7) | 26,072 (44.8) |
| ಒಟ್ಟು ರಾಜಸ್ವ ವೆಚ್ಚ | 33,435 | 37,375 | 41,659 | 47,537 | 54,034 |
| ರಾಜಸ್ವ ಸ್ವೀಕೃತಿಗಳು | 37,587 | 41,151 | 43,290 | 49,156 | 58,206 |

ಆವರಣದಲ್ಲಿರುವ ಅಂಕಗಳು ರಾಜಸ್ವ ಸ್ವೀಕೃತಿಯ ಶತಾಂಶವನ್ನು ತೋರಿಸುತ್ತದೆ.

*ಪಂಚಾಯತ್ ರಾಜ್ ಸಂಸ್ಥೆಗಳಿಗೆ ಮತ್ತು ಇತರರಿಗೆ ಬಿಡುಗಡೆ ಮಾಡಿದ ಅನುದಾನಗಳಲ್ಲಿನ ಸಂಬಳವನ್ನೂ ಒಳಗೊಂಡಿದೆ.

** ಕೇಂದ್ರ ಪುರಸ್ಕೃತ ಯೋಜನೆಗಳಡಿ ಪಾವತಿಸಿದ ಸಂಬಳವನ್ನೂ ಒಳಗೊಂಡಿದೆ.

*** ಆರ್ಥಿಕ ಸಹಾಯ/ಪರಿಹಾರ (₹3,958 ಕೋಟಿ), ಇತರ ವೆಚ್ಚಗಳು (₹3,839 ಕೋಟಿ), ಸಹಾಯಾನುದಾನಗಳು (₹3,147 ಕೋಟಿ), ವಿಶೇಷ ಘಟಕ ಯೋಜನೆ (₹1,533 ಕೋಟಿ), ನಿರ್ವಹಣೆ (₹713 ಕೋಟಿ), ಸಾಮಾಜಿಕ ಸೇವೆಗಳ ವಿಭಾಗದಡಿಯ ವಿಶ್ರಾಂತಿ ವೇತನಗಳು (₹956 ಕೋಟಿ), ಅಂತರಲೆಕ್ಕ ವರ್ಗಾವಣೆ (₹1,074 ಕೋಟಿ)ಗಳ ಮೇಲಿನ ವೆಚ್ಚವನ್ನು ಒಳಗೊಂಡಿದೆ.



ಆಕರ: ಹಣಕಾಸು ಲೆಕ್ಕಗಳು

ಸಂಬಳಗಳ ಮೇಲಿನ ವೆಚ್ಚ

ರಾಜಸ್ವ ಸ್ವೀಕೃತಿಗಳ ಶತಾಂಶವಾಗಿ ಸಂಬಳಗಳ ಮೇಲಿನ ವೆಚ್ಚವು 2007-08ರಲ್ಲಿದ್ದ 20ರಿಂದ 2008-09ರಲ್ಲಿ 23ಕ್ಕೆ ಏರಿ ಇದು, ಐದನೆ ವೇತನ ಆಯೋಗದ ಜಾರಿಯಿಂದ ಉಂಟಾಗಿದ್ದು, 2009-10ರಲ್ಲಿ 21ಕ್ಕೆ ಇಳಿದಿದೆ ಹಾಗೂ ಅದನ್ನೇ 2010-11ರಲ್ಲಿಯೂ ಸಹ ನಿರ್ವಹಿಸಲಾಗಿತ್ತು. 2010-11ರಲ್ಲಿನ ಸಂಬಳಗಳ ಮೇಲಿನ ವೆಚ್ಚವು ಮಧ್ಯಮಾವಧಿ ವಿತ್ತಯೋಜನೆ 2009-13ರಲ್ಲಿ ಪ್ರಕ್ಷೇಪಿಸಿದ್ದ

₹1,456 ಕೋಟಿಗಳಿಗಿಂತ ₹492 ಕೋಟಿಗಳಷ್ಟು ಹೆಚ್ಚಾಗಿತ್ತು. ಹಣಕಾಸು ಲೆಕ್ಕಗಳಲ್ಲಿ ಸೂಚಿಸಿದ ಸಂಬಳ ವೆಚ್ಚವು ರಾಜ್ಯವಿಭಾಗಕ್ಕೆ ಮಾತ್ರ ಸಂಬಂಧಿಸಿದೆ. ಜಿಲ್ಲಾ ವಿಭಾಗಕ್ಕೆ (ಪಂಚಾಯತ್‌ರಾಜ್ ಸಂಸ್ಥೆಗಳ ಸಿಬ್ಬಂದಿ) ಸಂಬಂಧಿಸಿದ ಸಂಬಳವನ್ನು ಆಯಾ ಸಂಸ್ಥೆಗಳಿಗೆ ಅನುದಾನವಾಗಿ ಬಿಡುಗಡೆ ಮಾಡಲಾಗುತ್ತದೆ. ಇದರಿಂದಾಗಿ ಲೆಕ್ಕಗಳಲ್ಲಿ ಒಟ್ಟು ಸಂಬಳ ವೆಚ್ಚವನ್ನು ಸೂಚಿಸಿರುವುದಿಲ್ಲ.

ಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2011) ಜಿಲ್ಲಾ ಮಟ್ಟದಲ್ಲಿನ ಲೆಕ್ಕಗಳ ಸಂಬಳ ವಿವರಗಳನ್ನು ನೀಡಲು ಈ ಮಾಹಿತಿಯ ಕ್ರೋಢೀಕರಣಕ್ಕೆ ಸದ್ಯದಲ್ಲಿ ಯಾವುದೇ ವ್ಯವಸ್ಥೆಯಿಲ್ಲದಿರುವುದರಿಂದ, ತನ್ನ ಅಸಮರ್ಥತೆಯನ್ನು ಸೂಚಿಸಿದೆ. ಆದರೆ, ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ ಜಿಲ್ಲಾ ಮಟ್ಟದ ವಿವರಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡು ಒಟ್ಟು ಸಂಬಳವನ್ನು ತೋರಿಸಲು ಸಾಧ್ಯವಾದಲ್ಲಿ ಈ ವಿವರಗಳನ್ನು ಸಂಗ್ರಹಿಸಲು ಒಂದು ಪ್ರತ್ಯೇಕ ಉಪಶೀರ್ಷಿಕೆಯನ್ನು ತೆರೆಯಲು ಶಿಫಾರಸ್ಸು ಮಾಡಿದೆ.

ವಿಶ್ರಾಂತಿವೇತನಗಳ ಪಾವತಿ

ಪ್ರಸಕ್ತ ವರ್ಷದಲ್ಲಿ ವಿಶ್ರಾಂತಿ ವೇತನಗಳ ಮೇಲಿನ ವೆಚ್ಚವು (₹4,070 ಕೋಟಿ) ಒಟ್ಟು ರಾಜಸ್ವ ಸ್ವೀಕೃತಿಗಳ ಶೇಕಡ ಏಳರಷ್ಟಿತ್ತು. ವಿಶ್ರಾಂತಿ ವೇತನಗಳ ಮೇಲಿನ ಪ್ರಸಕ್ತ ಸಾಲಿನ ವೆಚ್ಚವು ಮಧ್ಯಮಾವಧಿ ವಿತ್ತ ಯೋಜನೆ-2009-13ರಲ್ಲಿನ ಪ್ರಕ್ಷೇಪಣೆಗಿಂತಲೂ ₹1,167 ಕೋಟಿಗಳಷ್ಟು ಕಡಿಮೆಯಿದ್ದಿತು. ಹಿಂದಿನ ವರ್ಷಕ್ಕೆ ಹೋಲಿಸಿದಂತೆ ₹662 ಕೋಟಿಗಳ ಏರಿಕೆಯು 2008-09ರಲ್ಲಿ ನಿವೃತ್ತಿ ವಯಸ್ಸನ್ನು 58ರಿಂದ 60ವರ್ಷಗಳಿಗೆ ಏರಿಸಿದ್ದು, ನಿವೃತ್ತಿ ವಯೋಮಿತಿಯು 2010-11ರಲ್ಲಿ ಉಂಟಾಗುವುದು ಕಾರಣವಾಗಿದೆ.

2009-10ರ ನಂತರದ ವಿಶ್ರಾಂತಿ ವೇತನ ಪಾವತಿಯು ಶೇಕಡ 10ರಷ್ಟು ವೃದ್ಧಿಸುವುದನ್ನು ಹದಿಮೂರನೆ ಹಣಕಾಸು ಆಯೋಗವು ಪ್ರಕ್ಷೇಪಿಸಿತ್ತು ಮತ್ತು 2010-11ಕ್ಕೆ ಅಂದಾಜು ವಿಶ್ರಾಂತಿ ವೇತನ ಪಾವತಿಯು ₹4,782 ಕೋಟಿಯಾಗಿತ್ತು. ವಿಶ್ರಾಂತಿ ವೇತನ ವೆಚ್ಚವು ಪ್ರಕ್ಷೇಪಣೆಗಿಂತ ₹712 ಕೋಟಿಗಳಷ್ಟು ಕಡಿಮೆಯಿತ್ತು.

ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅನುಸಾರ, 1ನೇ ಏಪ್ರಿಲ್ 2006ಕ್ಕೆ ಅಥವಾ ನಂತರ ರಾಜ್ಯಸರ್ಕಾರ ಸೇವೆಯನ್ನು ಸೇರಿದ ಎಲ್ಲಾ ನೌಕರರಿಗೆ ನಿರೂಪಿತ ಚಂದಾ ಪಿಂಚಣಿ ಯೋಜನೆಯನ್ನು 1ನೇ ಏಪ್ರಿಲ್ 2010-ರಿಂದ ಅನುಷ್ಠಾನಗೊಳಿಸಬೇಕಿತ್ತು. ಯೋಜನೆಯ ಅನುಸಾರ, ಮಾಸಿಕ ವಂತಿಗೆಯು ನೌಕರನ ಮೂಲ ವೇತನದ ಶೇಕಡ 10ರಷ್ಟು ಮತ್ತು ಅದರ ಮೇಲಿನ ತುಟ್ಟಿಭಕ್ತೆ ಮತ್ತು ಅಷ್ಟ ಮೊತ್ತದ ಸರ್ಕಾರದ ವಂತಿಗೆ ಇರುತ್ತದೆ. 2010-11ರಲ್ಲಿ, ರಾಜ್ಯಸರ್ಕಾರದ ವಂತಿಗೆಯಾಗಿ ₹175 ಕೋಟಿಗಳನ್ನು ಒದಗಿಸಿದ್ದರೂ ಸಹ, ಕೇಂದ್ರ ದಾಖಲಾತಿ ಇರಿಸುವ ಏಜೆನ್ಸಿಗೆ ಸೇವಾ ಶುಲ್ಕ ಪಾವತಿಗೆ ಸಂಬಂಧಿಸಿದ ಕೇವಲ ₹0.48 ಕೋಟಿ ವೆಚ್ಚ ಮಾಡಿದ್ದು ಸರ್ಕಾರದ ವಂತಿಗೆಯಾಗಿ ಯಾವುದೇ ವೆಚ್ಚವಾಗಿಲ್ಲ. ಮುಂದುವರೆದು, ಈ ಯೋಜನೆಗೆ ಪ್ರಧಾನ ಹಾಗೂ ಒಳಶೀರ್ಷಿಕೆಯ ಪಟ್ಟಿಯು ಪ್ರಧಾನ ಶೀರ್ಷಿಕೆ 8342-ಇತರೆ ಠೇವಣಿಗಳಡಿಯಲ್ಲಿ ಒಳಶೀರ್ಷಿಕೆ 117ನ್ನು ತೆರೆಯುವಂತೆ ನಿಗದಿಪಡಿಸಿದೆ. ಆದರೆ, ಹಣಕಾಸು ಲೆಕ್ಕಗಳಲ್ಲಿ ಸಾರ್ವಜನಿಕ ಲೆಕ್ಕವು ಕ್ರಮಶಃ ನೌಕರರ ವಂತಿಗೆ ಸರ್ಕಾರದ ವಂತಿಗೆ ಮತ್ತು ಸರ್ಕಾರದ ವಂತಿಗೆಯ ಮೇಲಣ ಬಡ್ಡಿ ಮೂರು ಶ್ರೇಣಿಗಳೊಂದಿಗೆ ಒಳಶೀರ್ಷಿಕೆ 120ರಡಿ ಯೋಜನೆಯನ್ನು ಬಿಂಬಿಸುತ್ತದೆ. ಮೂರು ಶ್ರೇಣಿಗಳಡಿ ವೆಚ್ಚ ಮತ್ತು ಜಮೆ ಎರಡನ್ನು ಲೆಕ್ಕಗಳಲ್ಲಿ ತೋರಿಸಲಾಗಿದ್ದು, ಯೋಜನೆಯಿಂದ ಯಾವುದೇ ಹೂಡಿಕೆ ಮಾಡಿರಲಿಲ್ಲವೆಂದು ಕಂಡುಬಂದಿದೆ.

ಬಡ್ಡಿ ಪಾವತಿಗಳು

2006-07ರಲ್ಲಿದ್ದ ₹4,236 ಕೋಟಿಗಳಿಂದ 2010-11ರಲ್ಲಿ ₹5,641 ಕೋಟಿಗಳಿಗೆ ಏರಿದ ಬಡ್ಡಿ ಪಾವತಿಗಳು ₹1,405 ಕೋಟಿಯಷ್ಟು ಹೆಚ್ಚಳವನ್ನು ಕಂಡಿದೆ. ಇದು, 2010-11ರಲ್ಲಿ ಬಡ್ಡಿ ಪಾವತಿಗಳು, ಆಂತರಿಕ ಋಣದ ಮೇಲಿನ ಬಡ್ಡಿ (₹3,928 ಕೋಟಿ) ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿಗಳ ಮೇಲಿನ ಬಡ್ಡಿ (₹962 ಕೋಟಿ) ಮತ್ತು ಭಾರತ ಸರ್ಕಾರದಿಂದ ಪಡೆದ ಸಾಲಗಳ ಮೇಲಿನ ಬಡ್ಡಿ (₹751 ಕೋಟಿ)ಯಿಂದ ಉಂಟಾಗಿದೆ.

ಆಂತರಿಕ ಋಣದ ಮೇಲಿನ ಬಡ್ಡಿಯು ಶೇಕಡ ಏಳರಷ್ಟು ಹೆಚ್ಚಾಗಿದ್ದು, 2009-10ರಲ್ಲಿದ್ದ ₹3,675 ಕೋಟಿಯಿಂದ 2010-11ರಲ್ಲಿ ₹3,928 ಕೋಟಿಗೆ ಏರಿದೆ. ಇದು ಹಿಂದಿನ ವರ್ಷಕ್ಕಿಂತ ಮಾರುಕಟ್ಟೆ ಸಾಲಗಳು ಮತ್ತು ಕೇಂದ್ರ ಸರ್ಕಾರದ ಎನ್‌ಎಸ್‌ಎಸ್‌ಎಫ್‌ಗೆ ರಾಜ್ಯಸರ್ಕಾರವು ನೀಡಿದ ವಿಶೇಷ ಭದ್ರತೆಗಳ ಮೇಲೆ ಶೇಕಡ 18 ಹಾಗೂ ಒಂದರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿ ಮಾಡಿದ್ದರಿಂದ ಉಂಟಾಗಿದೆ.

ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಮುಂತಾದವುಗಳ ಮೇಲಿನ ಬಡ್ಡಿ ಪಾವತಿಯು ಶೇಕಡ 22ರಷ್ಟು ಹೆಚ್ಚಾಗಿದ್ದು, 2009-10ರಲ್ಲಿನ ₹786 ಕೋಟಿಯಿಂದ 2010-11ರಲ್ಲಿ ₹962 ಕೋಟಿಯಾಗಿತ್ತು. ಇದು ಮುಖ್ಯವಾಗಿ ಹಿಂದಿನ ವರ್ಷಕ್ಕಿಂತಲೂ ರಾಜ್ಯ ಭವಿಷ್ಯ ನಿಧಿ ಮತ್ತು ವಿಮಾ ಮತ್ತು ಪಿಂಚಣಿ ನಿಧಿಗಳ ಮೇಲಿನ ಬಡ್ಡಿಯ ದರವು ಕ್ರಮವಾಗಿ ಶೇಕಡ 17 ಮತ್ತು 11ರಷ್ಟು ಹೆಚ್ಚಾಗಿದ್ದುದರಿಂದ ಉಂಟಾಗಿದೆ.

ಬಡ್ಡಿ ಪಾವತಿ ಮತ್ತು ಆದಾಯದ ಅನುಪಾತವು ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಪೂರ್ವಭಾವಿ ಬಡ್ಡಿ ಪಾವತಿಯು ಒಟ್ಟು ರಾಜಸ್ವ ಸ್ವೀಕೃತಿಗಳ ಶೇಕಡ 10ರಷ್ಟಿದ್ದು, ಇದು ಹನ್ನೆರಡನೆ ವಿತ್ತ ಆಯೋಗವು ನಿಗದಿ ಪಡಿಸಿದ್ದ ಶೇಕಡ 15ಕ್ಕಿಂತಲೂ ಕಡಿಮೆಯಿದ್ದಿತು.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ, ಸಾಲಗಳನ್ನು ಅಗತ್ಯತೆಗಿಂತಲೂ ಲಭ್ಯತೆಯನ್ನು ಆಧರಿಸಿ ಮಾಡಿರುವುದು ಸಹ ಬಡ್ಡಿಪಾವತಿಗಳಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆಯೆಂದು ಹೇಳಿದೆ.

ಸಹಾಯಧನಗಳು(ಸಬ್ಸಿಡಿ)

ಯಾವುದೇ ಕಲ್ಯಾಣ ರಾಜ್ಯದಲ್ಲಿ ಸಮಾಜದ ಅನಾನುಕೂಲ ಸ್ಥಿತಿಯಲ್ಲಿರುವ ವಿಭಾಗಗಳಿಗೆ ಸಹಾಯಧನ/ಆರ್ಥಿಕ ಸಹಾಯ ನೀಡುವುದು ಅಸಹಜವಲ್ಲ. ಸಹಾಯಧನಗಳನ್ನು ವ್ಯಕ್ತವಾಗಿ ಮಾತ್ರವಲ್ಲದೆ ಬೆಲೆಗಳ ಇಳಿಕೆ ಮುಂತಾದವುಗಳ ಮೂಲಕ ಜನತೆಗೆ ಸಾರ್ವಜನಿಕ ಸೇವೆಯನ್ನು ಅವ್ಯಕ್ತವಾಗಿ ನೀಡಲಾಗುತ್ತದೆ. ಹಣಕಾಸು ಸಂಸ್ಥೆಗಳಿಗೆ ಆಯವ್ಯಯದ ಬೆಂಬಲ, ಹೂಡಿಕೆಗಳ ಮೇಲೆ ಸಾಕಷ್ಟಿಲ್ಲದ ಪ್ರತಿಫಲಗಳು ಮತ್ತು ಸರ್ಕಾರವು ಸಾಮಾಜಿಕ-ಆರ್ಥಿಕ ವಿಭಾಗಗಳಲ್ಲಿ ಒದಗಿಸಿದ್ದ ಸೇವೆಗಳಿಂದ ಬಳಕೆದಾರರ ಬೆಲೆಯ ವಸೂಲಿಯ ಕೊರತೆಗಳು ಅವ್ಯಕ್ತ ಸಹಾಯಧನಗಳ ವರ್ಗದಲ್ಲಿ ಬರುತ್ತದೆ.

ಹಣಕಾಸು ಲೆಕ್ಕಗಳು (ಅನುಬಂಧ 3) ಪ್ರಸಕ್ತ ವರ್ಷದಲ್ಲಿ ₹6,303 ಕೋಟಿಗಳ ವ್ಯಕ್ತ ಸಹಾಯಧನಗಳನ್ನು ತೋರಿಸಿದೆ. ಇದು ಹಿಂದಿನ ವರ್ಷಕ್ಕಿಂತ ₹2,185 ಕೋಟಿ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ ಸಹಾಯಧನ ನೀಡಿಕೆಯು ಪ್ರಮುಖವಾಗಿ ವಿದ್ಯುಚ್ಛಕ್ತಿ (₹4,442 ಕೋಟಿ), ಆಹಾರ (₹926 ಕೋಟಿ), ಸಾರಿಗೆ (₹316 ಕೋಟಿ) ಮತ್ತು ಸಹಕಾರ (₹334 ಕೋಟಿ) ಕ್ಷೇತ್ರಗಳಿಗೆ ಸಂಬಂಧಿಸಿದೆ. ವಿವರಗಳನ್ನು ಅಂಕಣ 1.2ರಲ್ಲಿ ನೀಡಿದೆ.

ಮಧ್ಯಮಾವಧಿ ವಿತ್ತೀಯ ಯೋಜನೆ 2011-15ರಲ್ಲಿ ರಾಜ್ಯಸರ್ಕಾರವು, ಮುಖ್ಯವಾಗಿ ಗ್ರಾಮೀಣ ವಿದ್ಯುದೀಕರಣದ ಕಾರಣದಿಂದಾಗಿ ಸಹಾಯಧನದ ಮೇಲಿನ ವೆಚ್ಚ ಅಗಾಧವಾದ ಏರಿಕೆ ತೋರಿಸಿತ್ತೆಂದು ತಿಳಿಸಿದೆ. ಭವಿಷ್ಯದಲ್ಲಿ ಸಾಮರ್ಥ್ಯವಿಲ್ಲದ ಮಟ್ಟಗಳನ್ನು ತಲುಪದಂತೆ ವಿದ್ಯುಚ್ಛಕ್ತಿ ಸಹಾಯಧನವನ್ನು ತಡೆಯಲು, ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಇರುವ ಅಂಶವನ್ನು ರಾಜ್ಯಸರ್ಕಾರವು ಒಪ್ಪಿಕೊಂಡಿತು.

ಅಂಕಣ 1.2

ಪ್ರಧಾನ ಸಹಾಯಧನಗಳು

ವಿದ್ಯುಚ್ಛಕ್ತಿ

ಪ್ರಸಕ್ತ ಸಾಲಿನ ವಿದ್ಯುಚ್ಛಕ್ತಿ ವಿಭಾಗದ ಆಯವ್ಯಯ ಸಹಾಯಧನವು (₹4,442 ಕೋಟಿ) ಒಟ್ಟು ಸಹಾಯಧನದ ಮೇಲಿನ ವೆಚ್ಚದ (₹6,303 ಕೋಟಿ) ಶೇಕಡ 70ರಷ್ಟಿತ್ತು. ಇದು ಗ್ರಾಮೀಣ ವಿದ್ಯುದೀಕರಣದಲ್ಲಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಿಗೆ ಉಂಟಾದ ನಷ್ಟವನ್ನು ಭರಿಸಲು ನೀಡಿದ ಆರ್ಥಿಕ ಸಹಾಯ (₹4,117 ಕೋಟಿ) ಮತ್ತು ಪಿಂಚಣಿ ಪಾವತಿಗೆ ನೀಡಿದ ವಂತಿಗೆ (₹325 ಕೋಟಿ)ಗಳು ಸೇರಿವೆ.

ಪ್ರಸಕ್ತ ಸಾಲಿನಲ್ಲಿ ಗ್ರಾಮೀಣ ವಿದ್ಯುದೀಕರಣದ ಮೇಲಿನ ಸಹಾಯಧನವು, ವಿದ್ಯುಚ್ಛಕ್ತಿ ಹಣಕಾಸು ನಿಗಮ ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮಗಳ ಸಾಲಗಳ ಋಣ ಸೇವೆಯ ಹೊಣೆಗಳನ್ನು ಭರಿಸಲು ಕರ್ನಾಟಕ ವಿದ್ಯುಚ್ಛಕ್ತಿ ಪ್ರಸರಣ ನಿಗಮಕ್ಕೆ ನೀಡಿದ ₹16 ಕೋಟಿಗಳ (ನಿವ್ವಳ) ಸಹಾಯಧನವನ್ನು ಒಳಗೊಂಡಿಲ್ಲ. ರಾಜ್ಯಸರ್ಕಾರವು, ಈ ಸಾಲಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿಲ್ಲವಾದ್ದರಿಂದ ಹಣಕಾಸು ಲೆಕ್ಕಗಳಲ್ಲಿ ಈ ಜವಾಬ್ದಾರಿಯನ್ನು ತೋರಿಸಿಲ್ಲ. ಇದೇ ರೀತಿ ರಾಜ್ಯಸರ್ಕಾರವು 2006-07ರಲ್ಲಿ (₹130 ಕೋಟಿ), 2007-08ರಲ್ಲಿ (₹113 ಕೋಟಿ), 2008-09ರಲ್ಲಿ (₹87 ಕೋಟಿ) ಮತ್ತು 2009-10ರಲ್ಲಿ (₹75 ಕೋಟಿ) ಒಟ್ಟು ₹405 ಕೋಟಿಗಳನ್ನು ನೀಡಿದೆ. ರಾಜ್ಯಸರ್ಕಾರವು ಈ ಹೊಣೆಯನ್ನು 2008-09ರಲ್ಲಿ ಆಯವ್ಯಯ ಹೊರಗಿನ ಭಾಗದಲ್ಲಿ ಸೇರಿಸುವುದಾಗಿ ಹೇಳಿತ್ತು (ನವೆಂಬರ್ 2007). ಆದರೆ ಮಧ್ಯಮಾವಧಿ ವಿತ್ತ ಯೋಜನೆ 2007-11ರಿಂದ 2011-15ರಲ್ಲಿ ಅಥವಾ 2009-10, 2010-11 ಮತ್ತು 2011-12ರ ಆಯವ್ಯಯ ಪಕ್ಷಿನೋಟದಲ್ಲಿ ಆಗಲಿ, ಈ ಜವಾಬ್ದಾರಿಯನ್ನು ಆಯವ್ಯಯ ಹೊರಗಿನ ಭಾಗದಲ್ಲಿ ತೋರಿಸಲಾಗಿಲ್ಲ. ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿದ ಉತ್ತರದಲ್ಲಿ (ಜುಲೈ 2011) ಅಂಶವನ್ನು ಒಪ್ಪಿಕೊಂಡಿತ್ತು ಮತ್ತು ಅದನ್ನು ಮುಂದಿನ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಆಯವ್ಯಯ ಹೊರಗಿನ ಭಾಗದಲ್ಲಿ ಸೇರಿಸುವುದಾಗಿ ಪ್ರಮಾಣ ಮಾಡಿತು.

ಆಹಾರ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳ ವ್ಯತ್ಯಾಸ ಬೆಲೆಯನ್ನು ಭರಿಸಲು ನೀಡುವ ಆಹಾರ ಸಹಾಯಧನವು 2009-10ರಲ್ಲಿದ್ದ ₹1,164 ಕೋಟಿಯಿಂದ 2010-11ರಲ್ಲಿ ₹926 ಕೋಟಿಗಳಿಗೆ ಇಳಿದಿದೆ.

ಸಹಕಾರ

ಸಹಕಾರ ವಿಭಾಗದಲ್ಲಿನ ಸಹಾಯಧನವು ಪ್ರಧಾನವಾಗಿ ರೈತರಿಗೆ ನೀಡಿದ ಸಾಲಗಳ ಬಾಕಿಯು (ಅಸಲು ಮತ್ತು ಬಡ್ಡಿ) ಮನ್ನಾ ಮಾಡುವಿಕೆಗೆ ಸಂಬಂಧಿಸಿದೆ. ಅಂತಹ ಸಾಲ ಮತ್ತು ಬಡ್ಡಿಯ ಮನ್ನಾ 2006-07 (₹801 ಕೋಟಿ), 2007-08 (₹1,793 ಕೋಟಿ), 2008-09 (₹186 ಕೋಟಿ) 2009-10 (₹124 ಕೋಟಿ) ಮತ್ತು 2010-11 (₹335 ಕೋಟಿ)ರಲ್ಲಿ ಒಟ್ಟು ₹ 3,239 ಕೋಟಿಗಳಷ್ಟಾಗಿದೆ.

ವೈದ್ಯನಾಥನ್ ಸಮಿತಿಯ ವರದಿಯ (ಮಾರ್ಚ್ 2008) ಮತ್ತು ಸಾರ್ವಜನಿಕ ಲೆಕ್ಕಸಮಿತಿಯ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಕಾರಿ ಸಾಲ ವ್ಯವಸ್ಥೆಯ ಅವನತಿಯನ್ನು ನಿಯಂತ್ರಿಸಲು ಸಾಲ ಮತ್ತು ಬಡ್ಡಿ ವಸೂಲಿಯನ್ನು ಮನ್ನಾ ಮಾಡುವ ರೂಢಿಯನ್ನು ಕೈಬಿಡಬೇಕಾಗಿದೆ. 2009-10ರಲ್ಲಿ ಸರ್ಕಾರವು ಮನ್ನಾ ಮಾಡಿದ ಸಾಲ ಮತ್ತು ಬಡ್ಡಿಗಳ ಒಟ್ಟು ಮೊತ್ತವು ₹124 ಕೋಟಿಗಳಿಗೆ ಇಳಿದಿದ್ದು, ಇದು 2010-11ರಲ್ಲಿ ₹335 ಕೋಟಿಗಳಷ್ಟು ಏರಿಕೆ (ಕಳೆದ ವರ್ಷಕ್ಕಿಂತ ಶೇಕಡ 170ರಷ್ಟು).

ಸಾರಿಗೆ

ಸಾರಿಗೆ ಸಹಾಯಧನವು 2009-10ರಲ್ಲಿ ₹157 ಕೋಟಿಗಳಿದ್ದು, 2010-11ರಲ್ಲಿ ₹316ಕ್ಕೆ ಏರಿಕೆ. ಇದು ವಿದ್ಯುರ್ಧಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ವಿಕಲ ಚೇತನರಿಗೆ ವಿಸ್ತರಿಸಿದ ದರ ರಿಯಾಯಿತಿ ಸೌಲಭ್ಯಕ್ಕೆ ಸಂಬಂಧಿಸಿದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ಶಿಫಾರಸ್ಸಿನಲ್ಲಿ, ನಿಗಮಗಳು ಲಾಭಗಳಿಸುತ್ತಿರುವುದರಿಂದ ಮತ್ತು ವಾಣಿಜ್ಯ ದಿಶೆಯಲ್ಲಿ ಕೆಲಸಮಾಡುವುದರಿಂದ ಮೇಲಿನ ಸಹಾಯಧನಗಳನ್ನು ಆಯಾ ನಿಗಮಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಬೇಕೆಂದು ಹೇಳಿದೆ.

ಸಹಾಯಧನಗಳು, ಅವ್ಯಕ್ತ ಸಹಾಯಧನಗಳಿಗಿಂತ ಪ್ರತ್ಯೇಕವಾಗಿರುವುದರಿಂದ, ಭಾಗಶಃ ಚಿತ್ರವನ್ನು ನೀಡುತ್ತೇವೆ. ಮುಖ್ಯವಾಗಿ ಖಾಸಗಿ ಸರಕುಗಳು/ಸೇವೆಗಳ ರೂಪದಲ್ಲಿ ಕೆಲವು ಸಲ ಇವು ಸಹಾಯಗಳನ್ನು ನೀಡಿದ್ದರೂ ಸಹ, ಸಾಮಾಜಿಕ ಹಾಗೂ ಆರ್ಥಿಕ ಸರಕು/ಸೇವೆಗಳನ್ನು ಒದಗಿಸಲು ಭರಿಸಿದ ವೆಚ್ಚವನ್ನು ಸರ್ಕಾರವು ವಸೂಲಿ ಮಾಡದಾದಾಗ, ಇನ್ನಿತರವುಗಳನ್ನು ಒಳಗೊಂಡಂತೆ, ಅವ್ಯಕ್ತ ಸಹಾಯಧನಗಳು ಉದ್ಭವಿಸುವುದು. 2010-11ರಲ್ಲಿ ಕೆಲವು ಅವ್ಯಕ್ತ ಸಹಾಯಧನಗಳನ್ನು ಕೋಷ್ಟಕ 1.14ಎರಲ್ಲಿ ವಿವರಿಸಲಾಗಿದೆ.

ಕೋಷ್ಟಕ 1.14ಎ: ಕೆಲವು ಅವ್ಯಕ್ತ ಸಹಾಯಧನಗಳ ವಿವರಗಳು

| ಕ್ರಮ ಸಂಖ್ಯೆ | ಯೋಜನೆಗಳು/ಸಹಾಯಧನ | ಮೊತ್ತ ಕೋಟಿ ರೂ.ಗಳಲ್ಲಿ |
|-------------|--|----------------------|
| 1 | ಭಾಗ್ಯಲಕ್ಷ್ಮೀ | 557.64 |
| 2 | ಹಾಲಿನ ಸಹಾಯಧನ | 294.45 |
| 3 | ಶಾಲಾಮಕ್ಕಳಿಗೆ ಬೈಸಿಕಲ್ | 91.73 |
| 4 | ಸಾಮಾಜಿಕ ಭದ್ರತಾ ವಿಶ್ರಾಂತಿ ವೇತನ | 955.57 |
| 5 | ಬೆಳೆ ಸಾಲಗಳು | 277.00 |
| 6 | ಕೃಷ್ಣ ಭಾಗ್ಯ ಜಲ ನಿಗಮ | 93.00 |
| 7 | ಕರ್ನಾಟಕ ನೀರಾವರಿ ನಿಗಮ ನಿಯಮಿತ | 4.00 |
| 8 | ವಿಫಲವಾದ ಬಾವಿ ಪರಿಹಾರ ನಿಧಿ ಯೋಜನೆ | 6.57 |
| 9 | ಗ್ರಾಮೀಣ ಬ್ಯಾಂಕುಗಳಿಗೆ ಬಂಡವಾಳವಾಗಿರುವ ಸಹಾಯ | ಕೆಳಗೆ ಚರ್ಚಿಸಲಾಗಿದೆ |
| 10 | ಶಾಸನಬದ್ಧ ನಿಗಮಗಳು/ಸರ್ಕಾರಿ ಕಂಪನಿಗಳಿಗೆ ಸಹಾಯಧನ | |

ಉದಾಹರಣೆ ರೂಪದಲ್ಲಿ ಎರಡು ಅವ್ಯಕ್ತ ಸಹಾಯಧನಗಳನ್ನು ಕೆಳಗೆ ಚರ್ಚಿಸಲಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಹಾಯಧನಗಳು

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮೂಲ ಬಂಡವಾಳವನ್ನು ದೃಢಪಡಿಸಲು, ರಾಜ್ಯಸರ್ಕಾರವು ಬಂಡವಾಳವನ್ನು ಆಯವ್ಯಯ ಹಂಚಿಕೆಗಳ ಮೂಲಕ ಬಿಡುಗಡೆ ಮಾಡಿದೆ. ಗ್ರಾಮೀಣ ಬ್ಯಾಂಕುಗಳಲ್ಲಿ ₹19.42ಕೋಟಿಗಳ ಸಂಚಿತ ಹೂಡಿಕೆಗೆ ಪ್ರತಿಯಾಗಿ ಸರ್ಕಾರಕ್ಕೆ ಈವರೆಗೂ ಲಾಭಾಂಶ ಪ್ರಾಪ್ತವಾಗಿಲ್ಲ (2010-11).

ಶಾಸನಬದ್ಧ ನಿಗಮಗಳು/ಸರ್ಕಾರಿ ಕಂಪನಿಗಳಿಗೆ ಸಹಾಯಧನ

ಹಿಂದಿನ ಹತ್ತು ವರ್ಷಗಳಲ್ಲಿ ಶಾಸನಬದ್ಧ ನಿಗಮಗಳು ಮತ್ತು ಸರ್ಕಾರಿ ಕಂಪನಿಗಳಲ್ಲಿ ಮಾಡಿದ ಹೂಡಿಕೆಗಳ ಪ್ರವೃತ್ತಿಯನ್ನು ಕೋಷ್ಟಕ 1.15 ನಿರೂಪಿಸುತ್ತದೆ. ಹೂಡಿಕೆಗಳ ಮೇಲಿನ ಆದಾಯ ವಿಷಾದಕರವಾಗಿದ್ದು, ಬೃಹತ್ಪ್ರಮಾಣದ ಅವ್ಯಕ್ತ ಸಹಾಯಧನವನ್ನು ಸೂಚಿಸುತ್ತದೆ.

ಕೋಷ್ಟಕ 1.15: ಶಾಸನಬದ್ಧ ನಿಗಮಗಳು/ಸರ್ಕಾರಿ ಕಂಪನಿಗಳಿಗೆ ಸಹಾಯಧನ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ವರ್ಷದಲ್ಲಿನ ಹೂಡಿಕೆ | ಇಂದಿನವರೆಗಿನ ಹೂಡಿಕೆ | ಬಡ್ಡಿ/ಲಾಭಾಂಶ | ಹೂಡಿಕೆಗೆ ಬಡ್ಡಿ/ಲಾಭಾಂಶದ ಶೇಕಡ | ಬಡ್ಡಿಯ ದರ | ಅವ್ಯಕ್ತ ಸಹಾಯಧನ |
|---------|-------------------|--------------------|--------------|-----------------------------|-----------|----------------|
| 2001-02 | 612.19 | 4,499.59 | 3.54 | 0.08 | 5 %* | 190.83 |
| 2002-03 | 1,296.29 | 5,795.88 | 13.57 | 0.23 | | 211.41 |
| 2003-04 | 1,831.64 | 7,627.52 | 15.18 | 0.20 | | 274.61 |
| 2004-05 | 2,712.36 | 10,348.88 | 15.38 | 0.15 | | 365.99 |
| 2005-06 | 3,315.50 | 13,664.38 | 14.99 | 0.11 | | 502.45 |
| 2006-07 | 4,642.84 | 18,307.22 | 16.79 | 0.09 | | 666.43 |
| 2007-08 | 3,580.81 | 21,888.03 | 20.93 | 0.10 | | 894.43 |
| 2008-09 | 3,891.73 | 25,779.76 | 37.78 | 0.15 | | 1,056.62 |
| 2009-10 | 5,735.20 | 31,514.96 | 27.73 | 0.09 | | 1,261.26 |
| 2010-11 | 4,978.16 | 36,493.12 | 41.08 | 0.11 | | 1,534.67 |

*ರಾಜ್ಯ ಸಾರ್ವಜನಿಕ ಉದ್ಯಮ ಕ್ಷೇತ್ರದ ಹಣಕಾಸು ಕಾರ್ಯ ಸಾಧ್ಯವನ್ನು ಹೆಚ್ಚಿಸಲು, ಪದಿಮೂರನೆ ಹಣಕಾಸು ಆಯೋಗವು, ಅಂತಹ ಎಲ್ಲಾ ಉದ್ಯಮಗಳಿಂದ ಕನಿಷ್ಠ ಶೇಕಡ ಐದರಷ್ಟು ಲಾಭಾಂಶವನ್ನು ಶಿಫಾರಸ್ಸು ಮಾಡಿತ್ತು. ಅದನ್ನೇ ಸರ್ಕಾರಿ ಕಂಪನಿಗಳಿಗೆ/ಶಾಸನ ಬದ್ಧ ನಿಗಮಗಳಿಗೆ ಅನ್ವಯಿಸಲಾಗಿದೆ.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2011) ವೆಚ್ಚವನ್ನು ಅವ್ಯಕ್ತ ಸಹಾಯಧನವೆಂದು ವರ್ಗೀಕರಿಸಲು ಯಾವುದೇ ನಿರ್ದಿಷ್ಟ ಮಾದರಿ ಇರುವುದಿಲ್ಲ ಎಂದು ಹೇಳಿದೆ. ಆದಾಗ್ಯೂ, ಹನ್ನೆರಡನೇ ಹಣಕಾಸು ಆಯೋಗವು ನವೆಂಬರ್ 2004ರಲ್ಲಿಯೇ ರಾಜ್ಯಸರ್ಕಾರಕ್ಕೆ ಅವ್ಯಕ್ತ ಸಹಾಯಧನ ರೂಪದ ವೆಚ್ಚವನ್ನು ಗುರುತಿಸುವಂತೆ ಮತ್ತು ಪಾರದರ್ಶಕತೆಗಾಗಿ ಅವುಗಳನ್ನು ಹಣಕಾಸು ಲೆಕ್ಕಗಳಲ್ಲಿ ತರುವಂತೆ ಶಿಫಾರಸ್ಸು ಮಾಡಿತ್ತು.

ರಾಜ್ಯದಿಂದ ಒದಗಿಸಿದ ಸಹಾಯಧನಗಳನ್ನು ಅರ್ಹ ಮತ್ತು ಅನರ್ಹ ಎಂದೂ ಸಹ ವರ್ಗೀಕರಿಸಬಹುದಾಗಿದೆ. ಶಿಕ್ಷಣ, ವಸತಿ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ಕೃಷಿ ಮತ್ತು ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳಿಗೆ ನೀಡಿದ ಸಹಾಯಧನಗಳನ್ನು (₹264 ಕೋಟಿ)⁵ ಅರ್ಹ ಸಹಾಯಧನವೆಂದು ಪರಿಗಣಿಸಬಹುದಾಗಿದ್ದು, ಇದು ಪ್ರಸಕ್ತ ಸಾಲಿನಲ್ಲಿ ಒಟ್ಟು ವ್ಯಕ್ತ ಸಹಾಯಧನದ ಶೇಕಡ ನಾಲ್ಕರಷ್ಟಿದೆ.

1.7.7 ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರರಿಗೆ ಆರ್ಥಿಕ ಸಹಾಯ

ಅನುದಾನಗಳ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರರಿಗೆ ನೀಡಿದ ಪ್ರಸಕ್ತ ವರ್ಷದ ಆರ್ಥಿಕ ಸಹಾಯದ ಮೊತ್ತವನ್ನು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ಕೆಳಗಿನ ಕೋಷ್ಟಕ 1.16ರಲ್ಲಿ ನೀಡಿದೆ.

ಕೋಷ್ಟಕ 1.16: ಸ್ಥಳೀಯ ಸಂಸ್ಥೆಗಳಿಗೆ ಮತ್ತು ಇತರ ಸಂಸ್ಥೆಗಳಿಗೆ ಆರ್ಥಿಕ ಸಹಾಯ

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|---|------------------|------------------|------------------|------------------|------------------|
| ಪಂಚಾಯತ್ ರಾಜ್ ಸಂಸ್ಥೆಗಳು | 7,767.93 | 9,122.39 | 10,804.46 | 11,406.81 | 12,554.65 |
| ನಗರ ಸ್ಥಳೀಯ ಸಂಸ್ಥೆಗಳು | 2,113.48 | 2,468.20 | 2,339.11 | 2,471.69 | 2,976.02 |
| ಶೈಕ್ಷಣಿಕ ಸಂಸ್ಥೆಗಳು (ವಿಶ್ವವಿದ್ಯಾನಿಲಯಗಳೂ ಸೇರಿದಂತೆ) | 750.27 | 878.23 | 379.23 | 387.57 | 501.69 |
| ಸಹಕಾರಿ ಸೊಸೈಟಿಗಳು ಮತ್ತು ಸಹಕಾರಿ ಸಂಸ್ಥೆಗಳು | 882.98 | 1,895.60 | 119.00 | 239.41 | 304.43 |
| ಇತರ ಸಂಸ್ಥೆಗಳು/ನಿಕಾಯಗಳು (ಶಾಸನ ಬದ್ಧ ನಿಕಾಯಗಳು ಸೇರಿ) | 2,400.54 | 2,361.00 | 1,620.24 | 1,914.55 | 2,704.11* |
| ರಾಜಸ್ವ ವೆಚ್ಚದ ಶತಾಂಶದಲ್ಲಿ ಸಹಾಯ | 42 | 45 | 37 | 35 | 35 |
| ಒಟ್ಟು | 13,915.20 | 16,725.42 | 15,262.04 | 16,420.03 | 19,040.90 |

ಆಕರ: ಹಣಕಾಸು ಲೆಕ್ಕಗಳು

*ನಗರ ಸ್ಥಳೀಯ ಚುನಾವಣೆಗೆ (₹3 ಕೋಟಿ) ಮತ್ತು ಪದಿಮೂರನೇ ಹಣಕಾಸು ಆಯೋಗದ ಅನುದಾನಗಳು-ವಿಶಿಷ್ಟವಾದ ಗುರುತಿನ ಜೇಟಿ ನೀಡಿದ ಪ್ರೋತ್ಸಾಹಧನ (₹13.89ಕೋಟಿ) ಒಳಗೊಂಡಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಹಾಯವು 2006-07ರಲ್ಲಿದ್ದ ₹7,768 ಕೋಟಿಗಳಿಂದ 2010-11 ₹12,555 ಕೋಟಿಗಳಿಗೆ ಹೆಚ್ಚಿದ್ದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ₹2,113 ಕೋಟಿಯಿಂದ ₹2,976 ಕೋಟಿಗೆ ಏರಿತು.

2009-10ನೇ ಸಾಲಿನಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾವಣೆಯಾದ ₹12,555 ಕೋಟಿಗಳಲ್ಲಿ ₹6,667 ಕೋಟಿಗಳು (ಶೇಕಡ 53) ಸಂಬಳಕ್ಕಾಗಿ ನೀಡಿದ್ದು, ಇದು ರಾಜ್ಯ ಸರ್ಕಾರದ ಶಿಕ್ಷಣ, ನೀರು ಸರಬರಾಜು ಮತ್ತು ನೈರ್ಮಲ್ಯ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇತ್ಯಾದಿ ಕಾರ್ಯಗಳು ಪಂಚಾಯತ್‌ರಾಜ್ ಸಂಸ್ಥೆಗಳಿಗೆ ವರ್ಗಾಯಿಸಿರುವುದರಿಂದ ಉಂಟಾಗಿದೆ.

2010-11ರಲ್ಲಿ ನಗರ ಸ್ಥಳೀಯ ಸಂಸ್ಥೆಗಳು, ಸಹಕಾರಿಗಳು ಮತ್ತು ಇತರ ಸಂಸ್ಥೆಗಳಿಗೆ ನೀಡಿದ ಸಹಾಯವು ಕ್ರಮವಾಗಿ ₹504 ಕೋಟಿ ₹65 ಕೋಟಿ ಮತ್ತು ₹790 ಕೋಟಿಗಳಷ್ಟು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ.

⁵ ಶಿಕ್ಷಣ-₹3.98ಕೋಟಿ, ವಸತಿ-₹23.55ಕೋಟಿ, ನಗರಾಭಿವೃದ್ಧಿ-₹90.53ಕೋಟಿ, ಸಮಾಜ ಕಲ್ಯಾಣ-₹25.34 ಕೋಟಿ, ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳು -₹42.55ಕೋಟಿ, ಕೃಷಿ-₹78.50ಕೋಟಿ.

2010-11ರಲ್ಲಿನ ₹449 ಕೋಟಿಗಳಷ್ಟು ಹೆಚ್ಚಳ ನಗರ ಸ್ಥಳೀಯ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ್ದಾಗಿದೆ.

ಇತರೆ ಸಂಸ್ಥೆಗಳಿಗೆ ನೀಡಿದ ಮೊತ್ತವು (₹2,704 ಕೋಟಿ), ಅಭಿವೃದ್ಧಿ ಪ್ರಾಧಿಕಾರಗಳಿಗೆ (₹484 ಕೋಟಿ), ಸರ್ಕಾರೇತರ ಸಂಸ್ಥೆಗಳು (₹967 ಕೋಟಿ) ಮತ್ತು ಇತರ ವಿವಿಧ ಮಂಡಳಿಗಳು ಮತ್ತು ಸಂಸ್ಥೆ(₹922 ಕೋಟಿ)ಗಳಿಗೆ ನೀಡಿದ ಸಹಾಯಧನವನ್ನು ಒಳಗೊಂಡಿದೆ.

ಇನ್ನಿತರ ಸಹಾಯಧನ (₹301 ಕೋಟಿ), ಇನ್ನಿತರವುಗಳೊಂದಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು (₹3 ಕೋಟಿ) ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಗೆ (₹116 ಕೋಟಿ), ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪಶು ಸಂಗೋಪನೆ (₹22 ಕೋಟಿ)ಗಳಂತಹ ಯೋಜನೆಗಳಿಗೆ, ವಿಫಲ ಬಾವಿ ಪರಿಹಾರ ನಿಧಿ ಸಹಾಯಧನ ಯೋಜನೆಯಡಿ ₹6.57 ಕೋಟಿ ಸಹಾಯಧನ ಮತ್ತು ವಿಶಿಷ್ಟ ಗುರುತಿನ ಚೀಟಿ ನೀಡಿದಕ್ಕಾಗಿ ಹದಿಮೂರನೆ ಹಣಕಾಸು ಆಯೋಗದಡಿ ಅನುದಾನಗಳನ್ನು (₹13.89 ಕೋಟಿ) ಒಳಗೊಂಡಿದೆ.

ರಾಜ್ಯದ ಎರಡನೇ ವಿತ್ತ ಆಯೋಗದ ಶಿಫಾರಸ್ಸುಗಳ ಫಲವಾಗಿ ರಾಜ್ಯಸರ್ಕಾರವು 2005-10ರ ಅವಧಿಗೆ ಸ್ಥಳೀಯ ನಗರ ಸಂಸ್ಥೆಗಳಿಗೆ ವರ್ಗಾವಣೆಯ ಮೊತ್ತವನ್ನು ಋಣವಲ್ಲದ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳ ಶೇಕಡ ಆರರಿಂದ ಶೇಕಡ ಎಂಟಕ್ಕೆ ಹೆಚ್ಚಿಸಲು ನಿರ್ಧರಿಸಿತ್ತು (ಜೂನ್ 2006). ರಾಜ್ಯ ಮೂರನೇ ಹಣಕಾಸು ಆಯೋಗವು, ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆಗಳು, ರಾಜ್ಯದ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳ ಶೇಕಡ 33ರಷ್ಟು ಇರಬೇಕೆಂದು ಶಿಫಾರಸ್ಸು ಮಾಡಿತ್ತು. ಮೂರನೆ ಹಣಕಾಸು ಆಯೋಗದ ಶಿಫಾರಸ್ಸು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳ ಶೇಕಡ 23 ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಶೇಕಡ 10ರಷ್ಟು ರಾಜ್ಯಸರ್ಕಾರದಿಂದ ನಿಧಿಯ ಹಂಚಿಕೆ, 2010-11ರಿಂದ ಅನುಷ್ಠಾನಗೊಳಿಸಬೇಕಿದೆ. ಆದರೆ, ಆಯವ್ಯಯ ಭಾಷಣದಲ್ಲಿ ತಿಳಿಸಿದಂತೆ, ಶಿಫಾರಸ್ಸುಗಳನ್ನು ಪರಿಶೀಲಿಸಲಾಗುತ್ತಿದ್ದುದರಿಂದ ವರ್ಗಾವಣೆಗಳು ಹಳೆಯ ದರದಲ್ಲಿ ಮುಂದುವರೆದಿದ್ದವು. ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆಗಳು, 2006-07ರಲ್ಲಿನ ₹2,113 ಕೋಟಿಗಳಿಂದ 2010-11ರಲ್ಲಿ ₹2,976 ಕೋಟಿಗಳಿಗೆ ಹೆಚ್ಚಿದ್ದರೂ ಸಹ, 2006-09ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆಗಳು ಋಣವಲ್ಲದ ನಿವ್ವಳ ಸ್ವಂತ ರಾಜಸ್ವ ಸ್ವೀಕೃತಿಗಳ ಶೇಕಡ ಎಂಟರಷ್ಟಿದ್ದು 2009-10ರಲ್ಲಿ ಶೇಕಡ ಏಳಕ್ಕೆ ಇಳಿದಿದೆ ಹಾಗೂ 2010-11ರಲ್ಲಿಯೂ ಸಹ ಅದೇ ದರದಲ್ಲಿ ಮುಂದುವರೆದಿದೆ.

1.8 ವೆಚ್ಚದ ಗುಣಮಟ್ಟ

ರಾಜ್ಯದಲ್ಲಿ ಉತ್ತಮ ಸಾಮಾಜಿಕ ಮತ್ತು ಭೌತಿಕ ಮೂಲ ಸೌಕರ್ಯಗಳ ಲಭ್ಯತೆಯು ಸಾಮಾನ್ಯವಾಗಿ ವೆಚ್ಚದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ವೆಚ್ಚದ ಗುಣಮಟ್ಟದಲ್ಲಿನ ಸುಧಾರಣೆಯು ಮೂಲತಃ ಮೂರು ಅಂಶಗಳನ್ನು ಒಳಗೊಂಡಿರುತ್ತದೆ; ವೆಚ್ಚದ ಪರ್ಯಾಪ್ತತೆ(ಅಂದರೆ ಸಾರ್ವಜನಿಕ ಸೇವೆಗಳಿಗೆ ಸಾಕಾಗುವಷ್ಟು ಅವಕಾಶಗಳು), ವೆಚ್ಚಬಳಕೆಯ ಸಮರ್ಥತೆ ಮತ್ತು ವೆಚ್ಚದ ಪರಿಣಾಮಕಾರಿತ್ವ.

1.8.1 ಸಾರ್ವಜನಿಕ ವೆಚ್ಚದ ಪರ್ಯಾಪ್ತತೆ

ಸಾಮಾಜಿಕ ವಿಭಾಗ ಮತ್ತು ಆರ್ಥಿಕ ಮೂಲಸೌಲಭ್ಯಗಳಿಗೆ ಸಂಬಂಧಿಸಿದ ವೆಚ್ಚ ಜವಾಬ್ದಾರಿಗಳನ್ನು ಬಹುಪಾಲು ರಾಜ್ಯಸರ್ಕಾರಗಳಿಗೆ ವಹಿಸಲಾಗಿದೆ. ಮಾನವೀಯ ಅಭಿವೃದ್ಧಿ ಮಟ್ಟಗಳನ್ನು ಹೆಚ್ಚಿಸಲು ರಾಜ್ಯಗಳು ಪ್ರಮುಖ ಸಾಮಾಜಿಕ ಸೇವೆಗಳಾದ ಶಿಕ್ಷಣ ಮತ್ತು ಆರೋಗ್ಯ ಮುಂತಾದವುಗಳ ಮೇಲಿನ ವೆಚ್ಚವನ್ನು ಉನ್ನತಗೊಳಿಸಬೇಕಾಗಿರುತ್ತದೆ. ಯಾವುದೇ ವಿಭಾಗದಲ್ಲಿ ಯಾವುದೇ ರಾಜ್ಯವು ಕಡಿಮೆ ಮಟ್ಟದ ವೆಚ್ಚವನ್ನು ಮಾಡಿದ್ದರೆ, ಅದು ರಾಜ್ಯಸರ್ಕಾರವು ಆ ವಿಭಾಗಕ್ಕೆ ನೀಡಿದ ಕಡಿಮೆ ವಿತ್ತ ಆದ್ಯತೆ ಎನಿಸುತ್ತದೆ. ನಿರ್ದಿಷ್ಟ ವೆಚ್ಚ ಶೀರ್ಷಿಕೆಗೆ ನೀಡಿದ ಆದ್ಯತೆಯು ಸಾಮಾನ್ಯ ವರ್ಗ ರಾಜ್ಯಗಳ ಆ ವರ್ಷದ ಸರಾಸರಿಗಿಂತಲೂ ಕಡಿಮೆಯಿದ್ದರೆ, ಕಡಿಮೆ ವಿತ್ತ ಆದ್ಯತೆಯನ್ನು (ಒಟ್ಟು ವೆಚ್ಚಕ್ಕೆ ವೆಚ್ಚವರ್ಗದ ಅನುಪಾತ) ಆ ವಿಭಾಗಕ್ಕೆ ಅನ್ವಯಿಸಲಾಗುತ್ತದೆ.

ಕೋಷ್ಟಕ 1.17 ರಾಜ್ಯದ ವೆಚ್ಚವರ್ಗಗಳಿಗೆ ನೀಡಿದ ವಿತ್ತೀಯ ಆದ್ಯತೆಯನ್ನು ಅಭಿವೃದ್ಧಿ ವೆಚ್ಚ, ಸಾಮಾಜಿಕ ವೆಚ್ಚ ಮತ್ತು ಬಂಡವಾಳ ವೆಚ್ಚಗಳಿಗೆ ಸಂಬಂಧಿಸಿದಂತೆ, ಸಾಮಾನ್ಯ ವರ್ಗದ ರಾಜ್ಯಗಳಿಗೆ ಸಾಪೇಕ್ಷವಾಗಿ

2007-08 ಮತ್ತು ಪ್ರಸಕ್ತ ವರ್ಷ 2010-11ರ ವಿವರಗಳನ್ನು ನೀಡುತ್ತದೆ.

ಕೋಷ್ಟಕ 1.17: 2007-08 ಮತ್ತು 2010-11ರಲ್ಲಿ ರಾಜ್ಯದ ವಿತ್ತೀಯ ಆದ್ಯತೆ

(ಶೇಕಡಗಳಲ್ಲಿ)

| ರಾಜ್ಯದ ವಿತ್ತೀಯ ಆದ್ಯತೆ | ಒವೆ/ರಾಒಆಂಉ | ಅವೆ/ಒವೆ | ಸಾವಿವೆ/ಒವೆ | ಬಂವೆ/ಒವೆ | ಶಿಕ್ಷಣ/ಒವೆ | ಆರೋಗ್ಯ/ಒವೆ |
|---|------------|---------|------------|----------|------------|------------|
| 2007-08ರ ಸಾಮಾನ್ಯ ವರ್ಗ ರಾಜ್ಯಗಳ ಸರಾಸರಿ (ಅನುಪಾತ) | 16.85 | 64.28 | 32.54 | 16.14 | 14.62 | 3.98 |
| 2007-08ರ ಕರ್ನಾಟಕ ರಾಜ್ಯದ ಸರಾಸರಿ (ಅನುಪಾತ) | 17.25 | 71.91 | 33.92 | 18.49 | 14.82 | 3.92 |
| 2010-11ರ ಸಾಮಾನ್ಯ ವರ್ಗ ರಾಜ್ಯಗಳ ಸರಾಸರಿ (ಅನುಪಾತ) | 16.65 | 64.42 | 36.75 | 13.27 | 17.42 | 4.35 |
| 2010-11ರ ಸಾಮಾನ್ಯ ವರ್ಗ ರಾಜ್ಯಗಳ ಸರಾಸರಿ (ಅನುಪಾತ) | 17.37 | 74.68 | 37.92 | 19.32 | 16.22 | 4.05 |

ಒವೆ: ಒಟ್ಟು ವೆಚ್ಚ, ರಾಒಆಂಉ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನ, ಅವೆ: ಅಭಿವೃದ್ಧಿ ವೆಚ್ಚ, ಸಾವಿವೆ: ಸಾಮಾಜಿಕ ವಿಭಾಗದ ವೆಚ್ಚ, ಬಂವೆ: ಬಂಡವಾಳ ವೆಚ್ಚ, # ಅಭಿವೃದ್ಧಿ ವೆಚ್ಚವು ಅಭಿವೃದ್ಧಿ ರಾಜಸ್ವ ವೆಚ್ಚ ಅಭಿವೃದ್ಧಿ ಬಂಡವಾಳ ವೆಚ್ಚ ಮತ್ತು ಸಾಲ ಮತ್ತು ಮುಂಗಡಗಳ ವಿತರಣೆಯನ್ನು ಒಳಗೊಂಡಿದೆ. ಆಕರ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನ; ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಮಾಹಿತಿಯನ್ನು ಪಡೆಯಲಾಗಿದೆ.

ತುಲನಾತ್ಮಕ ವಿಶ್ಲೇಷಣೆಯು ಕೆಳಗಿನ ಅಂಶಗಳನ್ನು ಗಮನಿಸಿದೆ.

- ಸಾಮಾನ್ಯ ವರ್ಗ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಸರ್ಕಾರವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಹೆಚ್ಚಿನ ಪ್ರಮಾಣವನ್ನು ವೆಚ್ಚ ಮಾಡುತ್ತಿದೆ.
- ರಾಜ್ಯದ ಒಟ್ಟು ವೆಚ್ಚದಲ್ಲಿನ ಅಭಿವೃದ್ಧಿ ವೆಚ್ಚದ ಪ್ರಮಾಣವು ಸಾಮಾನ್ಯ ವರ್ಗದ ರಾಜ್ಯಗಳಿಗಿಂತಲೂ ಅಧಿಕವಾಗಿದೆ. ಅಭಿವೃದ್ಧಿ ವೆಚ್ಚವು ಆರ್ಥಿಕ ಮತ್ತು ಸಾಮಾಜಿಕ ಸೇವೆಗಳ ವಿಭಾಗದ ವೆಚ್ಚವನ್ನು ಒಳಗೊಂಡಿದೆ. ರಾಜ್ಯದ ಒಟ್ಟು ವೆಚ್ಚದಲ್ಲಿ ಸಾಮಾಜಿಕ ವಿಭಾಗದ ಮೇಲಿನ ವೆಚ್ಚವು ಸಾಮಾನ್ಯ ವರ್ಗ ರಾಜ್ಯಗಳಿಗಿಂತಲೂ ಹೆಚ್ಚಾಗಿದ್ದರೂ ಸಹ, ಪ್ರಸಕ್ತ ವರ್ಷದಲ್ಲಿ ಆರೋಗ್ಯ ವಿಭಾಗ ಮತ್ತು ಶಿಕ್ಷಣ ವಿಭಾಗಕ್ಕೆ ಸಾಕಷ್ಟು ಆದ್ಯತೆಯನ್ನು ನೀಡಿರುವುದಿಲ್ಲ. ಕೋಷ್ಟಕ 1.17ರಲ್ಲಿ ಕಂಡುಬಂದಂತೆ ಸಾಮಾನ್ಯ ವರ್ಗ ರಾಜ್ಯಗಳಿಗೆ ಹೋಲಿಸಿದರೆ 2007-08ರಲ್ಲಿ ಮತ್ತು ಪ್ರಸಕ್ತ ವರ್ಷದಲ್ಲಿ ಅಲ್ಪಪ್ರಮಾಣದ ವೆಚ್ಚವನ್ನು ಆರೋಗ್ಯ ವಿಭಾಗಕ್ಕೆ ಖರ್ಚು ಮಾಡಲಾಗಿದ್ದರೆ, ಶಿಕ್ಷಣ ವಿಭಾಗಕ್ಕೆ 2007-08ರಲ್ಲಿ ಸಾಕಷ್ಟು ಆದ್ಯತೆಯನ್ನು ನೀಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಈ ವಿಭಾಗದಲ್ಲಿ ಅಲ್ಪಪ್ರಮಾಣದ ವೆಚ್ಚವನ್ನು ಮಾಡಲಾಗಿದೆ.
- ಬಂಡವಾಳ ವೆಚ್ಚ-ಒಟ್ಟು ವೆಚ್ಚದ ಅನುಪಾತವು ಸಾಮಾನ್ಯ ವರ್ಗ ರಾಜ್ಯಗಳ ಅನುಪಾತಕ್ಕಿಂತ ಹೆಚ್ಚಾಗಿರುವುದರಿಂದ ರಾಜ್ಯಸರ್ಕಾರವು 2007-08 ಮತ್ತು 2010-11ರಲ್ಲಿ ಬಂಡವಾಳ ವೆಚ್ಚಕ್ಕೆ ಸಾಕಷ್ಟು ಆದ್ಯತೆಯನ್ನು ನೀಡಿರುವುದು ಕಂಡುಬಂದಿದೆ.

ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕಸಮಿತಿಗೆ ನೀಡಿದ ಉತ್ತರದಲ್ಲಿ (ಜುಲೈ 2011) 'ರಾಜ್ಯವು ಸಾಮಾನ್ಯ ವರ್ಗ ರಾಜ್ಯಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳ ಮೇಲಿನ ವೆಚ್ಚಕ್ಕೆ ಕಡಿಮೆ ಆದ್ಯತೆಯನ್ನು ನೀಡಿದೆ' ಎಂಬ ಲೆಕ್ಕಪರಿಶೋಧನೆಯ ನಿರ್ಣಯವು ಅತಿಯಾಗಿ ಸಾಮಾನ್ಯೀಕರಿಸಿದ ಹೇಳಿಕೆ ಏಕೆಂದರೆ ಈ ವ್ಯಾಖ್ಯಾನವನ್ನು ಫಲಿತಗಳನ್ನು ಪರಿಗಣಿಸಿದ ಕೇವಲ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಹೇಳಿದೆ. ಸಾಕ್ಷರತಾ ದರ, ಶಿಶುಮರಣ ದರ ಮತ್ತು ಜನನ ಸಮಯದ ಆಯು: ಪ್ರಮಾಣಗಳಲ್ಲಿ ಸುಧಾರಣೆಯಿರುವುದರಿಂದ ಪ್ರಸ್ತುತ ವೆಚ್ಚವೆಂದೇ ನಿರ್ಧಾರಕ್ಕೆ ಮಾನದಂಡವಲ್ಲ ಎಂದೂ ಸಹ ಹೇಳಿದೆ.

ರಾಜ್ಯದ ಸಾಕ್ಷರತಾ ದರವು 2001ರಲ್ಲಿ ಶೇಕಡ 66.64ರಷ್ಟಿದ್ದು, 2011ರಲ್ಲಿ ಶೇಕಡ 75.60ಕ್ಕೆ ಏರಿದ್ದರೂ 2001ರಲ್ಲಿ 21ನೇ ಸ್ಥಾನದಲ್ಲಿದ್ದ ರಾಜ್ಯವು 2011ರಲ್ಲಿ 23ಕ್ಕೆ ಇಳಿದಿದೆ. ಅಲ್ಲದೆ, ವೆಚ್ಚ ಸುಧಾರಣಾ ಆಯೋಗವು ಫೆಬ್ರವರಿ 2010ರಲ್ಲಿ ಸಲ್ಲಿಸಿದ ತನ್ನ ಮೊದಲ ವರದಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ವಿಭಾಗಗಳ ಅಭಿವೃದ್ಧಿಯು ಕೇವಲ ಹೆಚ್ಚುವರಿ ಹಂಚಿಕೆಗಳನ್ನು ಮೀಸಲಿಡುವಿಕೆಗೆ ಸೀಮಿತವಾಗದೆ, ಪ್ರತಿವಿಭಾಗದಲ್ಲೂ ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಅತಿ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಲ್ಪಟ್ಟ ತಾಲ್ಲೂಕುಗಳಿಗೆ ಸ್ಪಷ್ಟವಾದ ಕಾಲಮಿತಿಯಲ್ಲಿ ನಿರೀಕ್ಷಿತ ಫಲಗಳ ಸಾಧನೆಗೆ ಪೂರ್ವ ನಿರ್ಧಾರಿತ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಸಾಧಿಸಬೇಕೆಂದು ಹೇಳಿದೆ.

1.8.2 ವೆಚ್ಚಬಳಕೆಯ ದಕ್ಷತೆ

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅಭಿವೃದ್ಧಿ ಶೀರ್ಷಿಕೆಗಳ ಮೇಲೆ ಸಾರ್ವಜನಿಕ ವೆಚ್ಚದ ಪ್ರಾಮುಖ್ಯತೆಯ ದೃಷ್ಟಿಯಲ್ಲಿ ರಾಜ್ಯ ಸರ್ಕಾರವು ಸೂಕ್ತ ವೆಚ್ಚ ಪುನರ್ವ್ಯವಸ್ಥೆಯ ಕ್ರಮಗಳನ್ನು ತೆಗೆದುಕೊಂಡು ಪ್ರಮುಖ ಸಾರ್ವಜನಿಕ ಮತ್ತು ಅರ್ಹ ಸರಕುಗಳ⁶ ಮೇಲಿನ ಅವಕಾಶಗಳಿಗೆ ಒತ್ತುಕೊಡಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಋಣಸೇವೆಯಲ್ಲಿನ ಇಳಿಕೆಯಿಂದಾಗಿ ಉಂಟಾಗಿರುವ ವಿತ್ತೀಯ ಅಂತರದಿಂದ, ಅಭಿವೃದ್ಧಿ ವೆಚ್ಚದ⁷ ಹಂಚಿಕೆಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಅನುಪಾತ ಮತ್ತು ಪ್ರಸಕ್ತ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಕಾರ್ಯ ಮತ್ತು ನಿರ್ವಹಣೆಗೆ ಮಾಡುತ್ತಿರುವ ರಾಜಸ್ವ ವೆಚ್ಚದ ಪರಿಮಾಣದಿಂದ ವೆಚ್ಚ ಬಳಕೆಯ ದಕ್ಷತೆಯು ಸಹ ಪ್ರತಿಬಿಂಬಿತವಾಗುತ್ತದೆ. ಒಟ್ಟು ವೆಚ್ಚಕ್ಕೆ ಈ ಭಾಗಗಳ ಅನುಪಾತವು ಹೆಚ್ಚಾಗಿದ್ದಷ್ಟೂ, ವೆಚ್ಚದ ಗುಣಮಟ್ಟವು ಉತ್ತಮವಾಗಿರುತ್ತದೆ. ಕೋಷ್ಟಕ 1.18, ಹಿಂದಿನ ವರ್ಷಗಳಿಗೆ ಹೋಲಿಸಿದಂತೆ, ಪ್ರಸಕ್ತ ವರ್ಷದಲ್ಲಿನ ಒಟ್ಟು ವೆಚ್ಚಕ್ಕೆ ಸಾಪೇಕ್ಷವಾಗಿ ಅಭಿವೃದ್ಧಿ ವೆಚ್ಚದ ಪ್ರವೃತ್ತಿಯನ್ನು ತೋರಿಸುತ್ತದೆ. ಕೋಷ್ಟಕ 1.19, ಆಯ್ದು ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ನಿರ್ವಹಣೆಯ ಮೇಲೆ ಮಾಡಿದ ರಾಜಸ್ವ ವೆಚ್ಚದ ಭಾಗಗಳ ಮತ್ತು ಬಂಡವಾಳ ವೆಚ್ಚದ ವಿವರಗಳನ್ನು ನೀಡುತ್ತದೆ.

ಕೋಷ್ಟಕ 1.18: ಅಭಿವೃದ್ಧಿ ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|--|---------|---------|---------|---------|---------|
| ಅಭಿವೃದ್ಧಿ ವೆಚ್ಚ (ಅ ವೆ) | 29,953 | 33,642 | 37,134 | 44,930 | 51,628 |
| ಒಟ್ಟು ವೆಚ್ಚದಲ್ಲಿ ಅಭಿವೃದ್ಧಿ ವೆಚ್ಚದ ಶೇಕಡ | 71 | 72 | 71 | 74 | 75 |
| ಅಭಿವೃದ್ಧಿ ವೆಚ್ಚದ ಅಂಗಗಳು | | | | | |
| ರಾಜಸ್ವ ವೆಚ್ಚ | 21,377 | 24,577 | 27,010 | 32,301 | 37,000 |
| | (71) | (73) | (73) | (72) | (72) |
| ಬಂಡವಾಳ ವೆಚ್ಚ | 8,222 | 8,310 | 9,395 | 11,647 | 12,890 |
| | (27) | (25) | (25) | (26) | (25) |
| ಸಾಲಗಳು ಮತ್ತು ಮುಂಗಡಗಳು | 354 | 755 | 729 | 982 | 1,738 |
| | (1) | (2) | (2) | (2) | (3) |

ಆವರಣದಲ್ಲಿನ ಅಂಕಗಳು ಒಟ್ಟು ವೆಚ್ಚದ ಶತಾಂಶವನ್ನು ತೋರಿಸುತ್ತವೆ.

ಆಕರ: ಹಣಕಾಸು ಲೆಕ್ಕಗಳು.

ಸಾಮಾಜಿಕ-ಆರ್ಥಿಕ ಸೇವೆಗಳ ಮೇಲಿನ ಸಾಲ ಮತ್ತು ಮುಂಗಡಗಳೂ ಸೇರಿದಂತೆ ರಾಜಸ್ವ ಮತ್ತು ಬಂಡವಾಳ ವೆಚ್ಚಗಳನ್ನು ಒಳಗೊಂಡಿರುವ ರಾಜ್ಯದ ಅಭಿವೃದ್ಧಿ ವೆಚ್ಚವು 2006-07ರಲ್ಲಿ ₹29,953 ಕೋಟಿಯಿದ್ದು 2010-11ರಲ್ಲಿ ₹51,628 ಕೋಟಿಗೆ ಏರಿತು. ಒಟ್ಟು ವೆಚ್ಚದ ಶತಾಂಶವಾಗಿ ಇದು 2006-07ರಲ್ಲಿ ಶೇಕಡ 71 ರಷ್ಟಿದ್ದು, 2010-11ರಲ್ಲಿ ಶೇಕಡ 75ಕ್ಕೆ ಏರಿತು. ಪ್ರಸಕ್ತ ವರ್ಷದಲ್ಲಿ ಅಭಿವೃದ್ಧಿ ವೆಚ್ಚವು ಒಟ್ಟು ವೆಚ್ಚದ ಶತಾಂಶವಾಗಿ ಹಿಂದಿನ ವರ್ಷಕ್ಕಿಂತ ಶೇಕಡ ಒಂದರಷ್ಟು ಹೆಚ್ಚಾಗಿದ್ದು ಇದು ಅಭಿವೃದ್ಧಿ ಸಾಲಗಳ ವಿತರಣೆಯಲ್ಲಿನ ಏರಿಕೆಯಿಂದ ಉಂಟಾಗಿದೆ. 2006-11ರ ಅವಧಿಯಲ್ಲಿ ಸರಾಸರಿಯಾಗಿ ಅಭಿವೃದ್ಧಿ ವೆಚ್ಚದ ಶೇಕಡ 72ರಷ್ಟು ರಾಜಸ್ವ ಲೆಕ್ಕದಡಿಯಿದ್ದರೆ ಉಳಿದ ಭಾಗ ಸಾಲ ಮತ್ತು ಮುಂಗಡಗಳೂ ಸೇರಿದಂತೆ ಬಂಡವಾಳ ವೆಚ್ಚದಡಿ ಉಂಟಾಗಿದೆ.

⁶ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜನತೆಗೆ ಗರಿಷ್ಠ ಪ್ರಯೋಜನಗಳನ್ನು ಒದಗಿಸುವ ಹಾದಿಯಲ್ಲಿ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸುವ ರಾಜ್ಯಸರ್ಕಾರದ ಸಾಮರ್ಥ್ಯಕ್ಕೆ ಹೀರುಗುಣದ ಕ್ಷಮತೆಯೆಂದು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು. ರಾಜ್ಯವು ನಿರ್ದಿಷ್ಟವಾದ ಪರಿಶೋಧನೆಗಳನ್ನು ಪರಿಣಾಮಕಾರಿಯಾಗಿ ಸಾಧಿಸುವುದಕ್ಕೆ ನೆರವಾಗಲು ಅಪಾಯ ಸಂಭಾವ್ಯಗಳನ್ನು ಪರಿಹರಿಸುವ ತಂತ್ರಕುಶಲತೆಗಳನ್ನು ಹೊಂದಿರುವಂತೆ ಆಡಳಿತ ವೆಚ್ಚಗಳನ್ನು ಕಡಿಮೆಗೊಳಿಸುವಂತೆ, ಕಾರ್ಯಾಚರಣೆಯನ್ನು ನಿರ್ವಹಿಸುವಂತೆ ಮತ್ತು ಮೇಲ್ವಿಚಾರಣೆ ಹಾಗೂ ಹಿಡಿತಗಳ ಒಂದು ಸಂಯೋಜನೆ ಇರುವಂತೆ ಯೋಜನೆಗಳ ರೂಪರೇಷೆಗಳನ್ನು ಯೋಜಿಸುವುದರ ಮೂಲಕ ಇದನ್ನು ಸಾಮಾನ್ಯವಾಗಿ ಸಾಧಿಸಬಹುದಾಗಿದೆ.

⁷ ಪ್ರಮುಖ ಸಾರ್ವಜನಿಕ ಸರಕುಗಳು ಅಂದರೆ ಎಲ್ಲಾ ನಾಗರಿಕರು ಸಾಮಾನ್ಯವಾಗಿ ಬಳಸಿಕೊಳ್ಳುವ ಅಂದರೆ ಪ್ರತಿವ್ಯಕ್ತಿಯೂ ಬಳಸಿಕೊಳ್ಳುವ ಸರಕು, ಇನ್ನೊಬ್ಬ ವ್ಯಕ್ತಿ ಬಳಸಿಕೊಂಡಾಗಲೂ ಕಡಿಮೆಯಾಗುವುದಿಲ್ಲವೋ ಅಂತಹ ಸರಕುಗಳು, ಉದಾಹರಣೆಗೆ, ಕಾನೂನು ಮತ್ತು ಸುವ್ಯವಸ್ಥೆಯ ಜಾರಿ, ನಾಗರಿಕ ಹಕ್ಕುಗಳ ಭದ್ರತೆ ಮತ್ತು ರಕ್ಷಣೆ, ಮಾಲಿನ್ಯರಹಿತವಾಯು ಮತ್ತು ಇದರ ಪರಿಸರ ಸರಕುಗಳು ಮತ್ತು ರಸ್ತೆ ಮೂಲ ಸೌಕರ್ಯಗಳು ಇತ್ಯಾದಿ. ಅರ್ಹ ಸರಕುಗಳು ಅಂದರೆ ಸಾರ್ವಜನಿಕ ವಿಭಾಗಗಳು ನೀಡುವ ಉಚಿತ ಅಥವಾ ರಿಯಾಯಿತಿ ದರದಲ್ಲಿ ನೀಡುವ ಸಾಮಗ್ರಿಗಳು ಅಂದರೆ ಸರ್ಕಾರಕ್ಕೆ ನೀಡಲು ಸಮರ್ಥ ಮತ್ತು ಇಚ್ಛೆಗಳಿಗೆ ಮಿಗಿಲಾಗಿ ವ್ಯಕ್ತಿ ಅಥವಾ ಸಮಾಜವು ಅವಶ್ಯಕತೆಯ ಆಧಾರದ ಮೇಲೆ ಅದನ್ನು ಹೊಂದಿರಲೇಬೇಕಾದ ಸಾಮಗ್ರಿಗಳು. ಇಂತಹ ಸಾಮಗ್ರಿಗಳಿಗೆ ಉದಾಹರಣೆಗಳು ಬಡವರಿಗೆ ಪೌಷ್ಟಿಕತೆಗೆ ಆಸರೆಯಾಗಿ ನೀಡುವ ಉಚಿತ ಅಥವಾ ರಿಯಾಯಿತಿ ಆಹಾರ, ಜೀವನ ಮಟ್ಟವನ್ನು ಸುಧಾರಿಸಲು ಮತ್ತು ರೋಗ ಪ್ರಸಾರವನ್ನು ತಡೆಯಲು ನೀಡುವ ಆರೋಗ್ಯ ಸೇವೆಗಳು, ಎಲ್ಲರಿಗೂ ಮೂಲ ಶಿಕ್ಷಣವನ್ನು ನೀಡುವಿಕೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇತ್ಯಾದಿ.

2010-11ರಲ್ಲಿ ಅಭಿವೃದ್ಧಿ ರಾಜಸ್ವ ವೆಚ್ಚವು ಇತರ ಅಂಶಗಳೊಂದಿಗೆ ಸಂಬಳ ವೆಚ್ಚ (₹8,817 ಕೋಟಿ) ಸಹಾಯಧನ ವೆಚ್ಚ (₹6,290 ಕೋಟಿ) ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ನೀಡಿದ ಆರ್ಥಿಕ ಸಹಾಯ (₹10,517 ಕೋಟಿ)ಗಳನ್ನು ಒಳಗೊಂಡಿದೆ.

ಕೋಷ್ಟಕ 1.19: ಆಯ್ದು ಸಾಮಾಜಿಕ ಮತ್ತು ಆರ್ಥಿಕ ಸೇವೆಗಳಲ್ಲಿ ವೆಚ್ಚ ಬಳಕೆಯ ದಕ್ಷತೆ

(ಅನುಪಾತ-ಶೇಕಡ)

| | 2009-10 | | 2010-11 | |
|---|--------------------------------------|---|-----------------|---|
| | ಒಟ್ಟು ವೆಚ್ಚಕ್ಕೆ ಬಂಡವಾಳ ವೆಚ್ಚದ ಅನುಪಾತ | ರಾಜಸ್ವ ವೆಚ್ಚದಲ್ಲಿ ಸಂಬಳಗಳ ಪಾಲು(ಮಜೂರಿ ಮತ್ತು ನಿರ್ವಹಣೆ ಹೊರತಾಗಿ) | ಬಂವೆ/ಬವೆ ಅನುಪಾತ | ರಾವೆದಲ್ಲಿ ಸಂಬಳದ ಪಾಲು (ಮಜೂರಿ ಮತ್ತು ನಿರ್ವಹಣೆ ಹೊರತಾಗಿ) |
| ಸಾಮಾಜಿಕ ಸೇವೆಗಳು (ಸಾ.ಸೇ) | | | | |
| ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ | 0.35 | 10.33 | 0.61 | 10.27 |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 0.53 | 2.05 | 0.63 | 2.20 |
| ನೀರು ಸರಬರಾಜು, ನೈರ್ಮಲ್ಯ, ವಸತಿ ಮತ್ತು ನಗರಾಭಿವೃದ್ಧಿ | 4.31 | 0.05 | 4.21 | 0.04 |
| ಇತರೆ | 0.50 | 0.86 | 0.49 | 1.25 |
| ಒಟ್ಟು (ಸಾಮಾಜಿಕ ಸೇವೆಗಳು) | 5.70 | 13.29 | 5.94 | 13.78 |
| ಆರ್ಥಿಕ ಸೇವೆಗಳು (ಆ.ಸೇ) | | | | |
| ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳು | 0.15 | 1.46 | 0.18 | 1.44 |
| ನೀರಾವರಿ ಮತ್ತು ಪ್ರವಾಹ ನಿಯಂತ್ರಣ | 6.50 | 0.22 | 6.90 | 0.21 |
| ವಿದ್ಯುಚ್ಛಕ್ತಿ ಮತ್ತು ಇಂಧನ | 2.89 | --- | 2.04 | 0 |
| ಸಾರಿಗೆ | 4.43 | 0.05 | 4.44 | 0.08 |
| ಇತರೆ | 1.14 | 0.87 | 1.66 | 0.81 |
| ಒಟ್ಟು (ಆ.ಸೇ.) | 15.11 | 2.60 | 15.22 | 2.54 |
| ಒಟ್ಟು (ಸಾ.ಸೇ. + ಆ.ಸೇ.) | 20.81 | 15.89 | 21.16 | 16.32 |
| ಬವೆ- ಒಟ್ಟು ವೆಚ್ಚ, ಬಂ ವೆ- ಬಂಡವಾಳ ವೆಚ್ಚ, ರಾವೆ - ರಾಜಸ್ವ ವೆಚ್ಚ | | | | |

ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ

ಸಾಮಾಜಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚವು 2009-10ರಲ್ಲಿದ್ದ ₹3,456 ಕೋಟಿಗಳಿಂದ 2010-11ರಲ್ಲಿ ₹4,106 ಕೋಟಿಗೆ ಏರಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಂಡವಾಳ ವೆಚ್ಚ ಮತ್ತು ಒಟ್ಟು ವೆಚ್ಚಗಳ ಅನುಪಾತದಲ್ಲಿ ಏರಿಕೆಯಾಗಿರಲಿಲ್ಲ.

2010-11ರಲ್ಲಿ ಸಾಮಾಜಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚವು ಆಯವ್ಯಯದ ಹೊರಗಿನ ಸಾಲಗಳ ಮರುಪಾವತಿಯಾದ ₹77 ಕೋಟಿಗಳನ್ನು (ಶೇಕಡ ಎರಡು) ಒಳಗೊಂಡಿದೆ.

ಸಂಬಳದ ಮೇಲಿನ ವೆಚ್ಚದ (ಸಾಮಾಜಿಕ ಸೇವೆಗಳಡಿ) ಪಾಲು ಒಟ್ಟು ರಾಜಸ್ವ ವೆಚ್ಚದಲ್ಲಿ 2009-10ರಲ್ಲಿದ್ದ ಶೇಕಡ 13ರಿಂದ 2010-11ರಲ್ಲಿ ಶೇಕಡ 14ಕ್ಕೆ ಏರಿತು.

ಆರ್ಥಿಕ ಸೇವೆಗಳ ಮೇಲಿನ ವೆಚ್ಚ

ಆರ್ಥಿಕ ವಿಭಾಗದ ಬಂಡವಾಳ ವೆಚ್ಚವು 2009-10ರಲ್ಲಿದ್ದ ₹9,167 ಕೋಟಿಯಿಂದ 2010-11ರಲ್ಲಿ ₹10,520 ಕೋಟಿಗೆ ಏರಿ ವೃದ್ಧಿಯ ದರವು ಶೇಕಡ 15ರಷ್ಟಿತ್ತು.

ರಾಜ್ಯ ಸರ್ಕಾರವು ಆರ್ಥಿಕ ಸೇವೆಗಳಲ್ಲಿ ಕೃಷಿ, ಗ್ರಾಮೀಣ ಅಭಿವೃದ್ಧಿ ವಿಶೇಷ ಪ್ರದೇಶ ಕಾರ್ಯಕ್ರಮಗಳು, ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಹಾಗೂ ಸಾರಿಗೆಗಳನ್ನು ಆದ್ಯತೆಯ ವಿಭಾಗಗಳಾಗಿ ಗುರುತಿಸಿದೆ. ವಿಶೇಷ ಪ್ರದೇಶ ಕಾರ್ಯಕ್ರಮಗಳು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಹಾಗೂ ಸಾರಿಗೆ ಮೇಲಿನ ಬಂಡವಾಳ ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಕ್ರಮಶ: ₹377 ಕೋಟಿ, ₹823 ಕೋಟಿ ಮತ್ತು ₹422 ಕೋಟಿಗಳಷ್ಟು ಹೆಚ್ಚಿಗೆಯಿತ್ತು.

ಆರ್ಥಿಕ ಸೇವೆಗಳಡಿ ಒಟ್ಟು ರಾಜಸ್ವ ವೆಚ್ಚದಲ್ಲಿ ಸಂಬಳ ವೆಚ್ಚದ ಪಾಲು 2009-11ರ ಅವಧಿಯಲ್ಲಿ ಶೇಕಡ ಮೂರರಲ್ಲಿ ಉಳಿದಿದೆ.

2010-11ರಲ್ಲಿ ಆರ್ಥಿಕ ಸೇವೆಗಳಲ್ಲಿನ ಬಂಡವಾಳ ವೆಚ್ಚವು ಆಯವ್ಯಯ ಹೊರಗಿನ ಸಾಲಗಳ ಮರು ಪಾವತಿಯ ವೆಚ್ಚ ₹752 ಕೋಟಿಗಳನ್ನು (ಶೇಕಡ ಏಳು) ಒಳಗೊಂಡಿದೆ.

1.9 ರಾಜ್ಯ ಸರ್ಕಾರದ ವೆಚ್ಚ ಮತ್ತು ಹೂಡಿಕೆಗಳ ಆರ್ಥಿಕ ವಿಶ್ಲೇಷಣೆ

ವಿತ್ತೀಯ ಸುಧಾರಣಾ ಕಾಯಿದೆ ನಂತರದ ನಿರ್ಬಂಧಗಳ ಅನ್ವಯ ರಾಜ್ಯ ಸರ್ಕಾರವು ತನ್ನ ವಿತ್ತ ಕೊರತೆಯನ್ನು (ಸಾಲಗಳನ್ನು) ಕನಿಷ್ಠ ಮಟ್ಟದಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ ತನ್ನ ಬಂಡವಾಳ ವೆಚ್ಚ ಹೂಡಿಕೆಗಳ (ಸಾಲ ಮತ್ತು ಮುಂಗಡಗಳೂ ಸೇರಿ) ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾಗಿದೆ. ಜೊತೆಗೆ ಮಾರುಕಟ್ಟೆ ಆಧಾರಿತ ಸಂಪನ್ಮೂಲಗಳ ಮೇಲೆ ಸಂಪೂರ್ಣವಾಗಿ ಅವಲಂಬಿಸುವ ಸಂಕ್ರಮಣ ಸ್ಥಿತಿಯಲ್ಲಿ ರಾಜ್ಯಸರ್ಕಾರವು ಅವ್ಯಕ್ತ ಸಹಾಯಧನಗಳ ರೂಪದಲ್ಲಿ ತನ್ನ ಆಯವ್ಯಯದ ಮೂಲಕ ಭರಿಸುವ ಬದಲು ತನ್ನ ಹೂಡಿಕೆಗಳ ಮೇಲಿನ ಪ್ರತಿಫಲಗಳನ್ನು ಮತ್ತು ಕಡವಾಗಿ ಪಡೆದ ಮೊತ್ತಗಳ ಬೆಲೆಯನ್ನು ಗಳಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ತನ್ನ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತ್ವವನ್ನು ತರಲು ಯತ್ನಿಸಬೇಕಾಗಿದೆ. ಈ ವಿಭಾಗವು ಹಿಂದಿನ ವರ್ಷಗಳಿಗೆ ಹೋಲಿಸಿದಂತೆ ಪ್ರಸ್ತುತ ವರ್ಷದಲ್ಲಿ ಸರ್ಕಾರವು ಮಾಡಿದ ಹೂಡಿಕೆಗಳ ಮತ್ತು ಇತರ ಬಂಡವಾಳ ವೆಚ್ಚಗಳ ಸ್ಥೂಲ ಆರ್ಥಿಕ ವಿಶ್ಲೇಷಣೆಯನ್ನು ವ್ಯಕ್ತಪಡಿಸುತ್ತದೆ.

1.9.1 ಅಪೂರ್ಣ ಕಾಮಗಾರಿಗಳು

ದಾವೆ ಮುಂತಾದ ಕಾರಣಗಳೂ ಸೇರಿದಂತೆ ವಿವಿಧ ಕಾರಣಗಳಿಂದ ಅಪೂರ್ಣವಾಗಿ ಉಳಿದ ಕಾಮಗಾರಿಗಳಿಂದ ಅವುಗಳ ಮೇಲಿನ ವೆಚ್ಚವು ನಿರ್ಬಂಧಿತವಾಗಿ ವೆಚ್ಚದ ಗುಣಮಟ್ಟದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. 31 ಮಾರ್ಚ್ 2011ರಲ್ಲಿದ್ದಂತೆ, ಅಪೂರ್ಣ ಕಾಮಗಾರಿಗಳ ಇಲಾಖಾವಾರು ಮಾಹಿತಿಯನ್ನು ಕೋಷ್ಟಕ 1.20 ರಲ್ಲಿ ನೀಡಲಾಗಿದೆ.

ಕೋಷ್ಟಕ 1.20: ಅಪೂರ್ಣ ಕಾಮಗಾರಿಗಳು

(ಕೋಟಿ ರೂಪಾಯಿಗಳಲ್ಲಿ)

| ಇಲಾಖೆ | ಅಪೂರ್ಣ ಕಾಮಗಾರಿಗಳು | | | | | ಮಾರ್ಚ್ 2011ರ ಅಂತ್ಯಕ್ಕೆ ಸಂಚಿತ ವೆಚ್ಚ |
|--------------------------|-------------------|---------------|-----------------|-------------------------------|-------|------------------------------------|
| | ಸಂಖ್ಯೆ | ಆಯವ್ಯಯ ಅಂದಾಜು | ಪರಿಷ್ಕೃತ ಅಂದಾಜು | ವೆಚ್ಚದ ಅಧಿವ್ಯಾಪನ ⁸ | | |
| | | | | ಸಂಖ್ಯೆ | ಮೊತ್ತ | |
| ಲೋಕೋಪಯೋಗಿ ಕಾಮಗಾರಿಗಳು | | | | | | |
| ಕಟ್ಟಡಗಳು | 148 | 659.69 | 706.16 | 17 | 16.37 | 546.91 |
| ರಸ್ತೆಗಳು ಮತ್ತು ಸೇತುವೆಗಳು | 199 | 667.19 | 670.81 | 30 | 10.65 | 510.63 |
| ನೀರಾವರಿ | 41 | 151.20 | 167.41 | 3 | 0.37 | 145.27 |
| ಒಟ್ಟು | 388 | 1,478.08 | 1,544.38 | 50 | 27.39 | 1,202.81 |

ಆಕರ:ಹಣಕಾಸು ಲೆಕ್ಕಗಳು

₹1,478 ಕೋಟಿಗಳ ಮೂಲ ಅಂದಾಜು ಮೊತ್ತದ 388 ಕಾಮಗಾರಿಗಳು ಮಾರ್ಚ್ 2011 ಅಥವಾ ಅದಕ್ಕಿಂತಲೂ ಮುಂಚಿತವಾಗಿ ಪೂರ್ಣಗೊಳ್ಳಬೇಕಾಗಿದ್ದು ಮಾರ್ಚ್ 2011ರಲ್ಲಿದ್ದಂತೆ ಸಂಚಿತ ವೆಚ್ಚವು ₹1,203 ಕೋಟಿಗಳಷ್ಟಿದೆ ಇದರಲ್ಲಿ 50 ಪ್ರಕರಣಗಳ, ಅಧಿವ್ಯಾಪನ ವೆಚ್ಚವು ₹27.39 ಕೋಟಿಗಳಷ್ಟಿತ್ತು.

ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳು ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಆದ ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲ.

⁸ ವೆಚ್ಚವು ಪರಿಷ್ಕೃತ ಅಂದಾಜನ್ನೂ ಮೀರಿರುವ ಕೇವಲ ಒಂದು ಪ್ರಕರಣಗಳನ್ನು ಒಳಗೊಂಡಿದೆ ಮತ್ತು ವೆಚ್ಚದ ಅಧಿವ್ಯಾಪನೆಯು ₹2.39 ಕೋಟಿಗಳಾಗಿದೆ.

1.9.2 ಹೂಡಿಕೆಗಳು ಮತ್ತು ಪ್ರತಿಫಲಗಳು

ಮಾರ್ಚ್ 2011ರಲ್ಲಿದ್ದಂತೆ ಸರ್ಕಾರವು ₹38,421 ಕೋಟಿಗಳನ್ನು ಕಾರ್ಯನಿರ್ವಹಿಸಿದಿರುವ 17 ಸರ್ಕಾರಿ ಕಂಪೆನಿಗಳಲ್ಲಿ ಹೂಡಿದ ₹52 ಕೋಟಿಗಳೂ ಸೇರಿದಂತೆ 89 ಸರ್ಕಾರಿ ಕಂಪೆನಿಗಳು (₹34,716 ಕೋಟಿ), ಒಂಭತ್ತು ಶಾಸನಬದ್ಧ ನಿಗಮಗಳು (₹1,777 ಕೋಟಿ) 45 ಕೂಡುಬಂಡವಾಳ ಕಂಪೆನಿಗಳು (₹1,557 ಕೋಟಿ) ಮತ್ತು ಸಹಕಾರಿ ಸೊಸೈಟಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು (₹371 ಕೋಟಿ) ಹೂಡಿದೆ. ಈ ಹೂಡಿಕೆಗಳಿಂದ ಬಂದ ಪ್ರತಿಫಲವು ನಗಣ್ಯವಾಗಿದೆ (ಕೋಷ್ಟಕ 1.21).

ಕೋಷ್ಟಕ-1.21: ಹೂಡಿಕೆಗಳ ಮೇಲಿನ ಪ್ರತಿಫಲ

| | 2006-07 | 2007-08 | 2008-09 | 2009-10 | 2010-11 |
|---|-----------|-----------|-----------|-----------|-----------|
| ವರ್ಷಾಂತರದಲ್ಲಿ ಹೂಡಿಕೆ (ಕೋಟಿ ರೂಪಾಯಿಗಳಲ್ಲಿ) | 18,698.37 | 22,279.35 | 26,672.11 | 32,483.28 | 38,420.75 |
| ಪ್ರತಿಫಲ (ಕೋಟಿ ರೂಪಾಯಿಗಳಲ್ಲಿ) | 19.5 | 23.4 | 40.2 | 29.48 | 43.47 |
| ಪ್ರತಿಫಲ (ಶೇಕಡ) | 0.1 | 0.1 | 0.1 | 0.1 | 0.11 |
| ಸರ್ಕಾರದ ಸಾಲದ ಮೇಲಿನ ಸರಾಸರಿ ಬಡ್ಡಿ (ಶೇಕಡ) | 7.7 | 7.6 | 6.9 | 6.7 | 6.4 |
| ಬಡ್ಡಿದರ ಮತ್ತು ಪ್ರತಿಫಲಗಳ ನಡುವಿನ ವ್ಯತ್ಯಾಸ(ಶೇಕಡ) | 7.6 | 7.5 | 6.8 | 6.6 | 6.3 |

ಆಕರ: ಹಣಕಾಸು ಲೆಕ್ಕಗಳು

ನೀರಾವರಿ, ಸಾರಿಗೆ, ಮೂಲ ಸೌಕರ್ಯ, ವಿದ್ಯುತ್, ವಸತಿ ಇತ್ಯಾದಿಗಳಲ್ಲಿನ ಹೂಡಿಕೆಯು ದೀರ್ಘಾವಧಿಯಲ್ಲಿ ಆರ್ಥಿಕವೃದ್ಧಿ ಸಾಧ್ಯವಾಗಿಸುತ್ತದೆ ಮತ್ತು ಅಲ್ಪಾವಧಿಯಲ್ಲಿ ಪ್ರತಿಫಲಗಳನ್ನು ನಿರೀಕ್ಷಿಸುವಂತಿಲ್ಲವೆಂದು ಸರ್ಕಾರವು ಸಾರ್ವಜನಿಕ ಲೆಕ್ಕಸಮಿತಿಗೆ ಉತ್ತರಿಸಿದೆ (ಜುಲೈ 2011).

ಉಲ್ಲೇಖಿಸಿದ ವಿಭಾಗಗಳಲ್ಲಿ ಹೂಡಿಕೆಗಳನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ ಮತ್ತು ಇಲ್ಲಿನ ಬಹಳಷ್ಟು ಸಂಸ್ಥೆಗಳು ಸರ್ಕಾರಕ್ಕೆ ಯಾವುದೇ ಆದಾಯಗಳನ್ನು ಕೊಡದೆ ಲಾಭಗಳನ್ನು ಗಳಿಸುತ್ತಿವೆ. ಮುಂದುವರೆದು, ಆರ್ಥಿಕ ವೃದ್ಧಿಗೆ ಅವುಗಳ ದೇಣಿಗೆಗೆ ಸಂಬಂಧಿಸಿದಂತೆ ಯಾವುದೇ ಅಧ್ಯಯನ ಮಾಡಿರುವುದಿಲ್ಲ.

ಇದರೊಂದಿಗೆ ಮಾರ್ಚ್ 2011ರ ಅಂತ್ಯಕ್ಕೆ ಆರು ಕಂಪೆನಿಗಳು⁹/ನಿಗಮಗಳಿಗೆ ಸಂಬಂಧಿಸಿದ ₹2,793.69 ಕೋಟಿಗಳ ಹೂಡಿಕೆ, ಸಾರ್ವಜನಿಕ ಲೆಕ್ಕದಲ್ಲಿ ಇರಿಸಲಾಗಿದೆ. ಇದು ಸಾರ್ವಜನಿಕ ಲೆಕ್ಕದಲ್ಲಿ ನಿಧಿಗಳು ಬಳಕೆಯಾಗದೆ ಉಳಿಯುವುದರಲ್ಲಿ ಫಲಿಸಿದೆ.

ಸಂಚಿತ ನಿಧಿಯಿಂದ ಆದ ಬಿಡುಗಡೆಗಳನ್ನು ಬಂಡವಾಳ ಕಾಮಗಾರಿಗಳನ್ನು ಪೂರ್ತಿಮಾಡಲು ತೇವಣಿ ಲೆಕ್ಕದಲ್ಲಿ ಇಡಲಾಗಿತ್ತು ಮತ್ತು ನಿಧಿಗಳನ್ನು ಕಂಪೆನಿಗಳ/ನಿಗಮಗಳ ತಕ್ಷಣದ ಅಗತ್ಯತೆಗಳಿಗೆ ಬಳಸಲಾಯಿತು ಎಂದ ಸಾರ್ವಜನಿಕ ಲೆಕ್ಕ ಸಮಿತಿಗೆ ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಸಾಲಗಳನ್ನು (ಬಡ್ಡಿ ಹೊಣೆಯೊಂದಿಗೆ) ಬಂಡವಾಳ ವೆಚ್ಚಗಳಿಗೆ ಉಪಯೋಗಿಸಲಾಗುತ್ತಿದ್ದರೂ ಸಹ, ಹೂಡಿಕೆಗಳಿಗಾಗಿ ಎಂದು ಬಿಡುಗಡೆಯಾದ ಮೊತ್ತಗಳನ್ನು ಯಾವುದೇ ಪ್ರತಿಫಲವಿಲ್ಲದೆ (ಎರಡೂ ಆರ್ಥಿಕ ಮತ್ತು ಭೌತಿಕ) ಸಾರ್ವಜನಿಕ ಲೆಕ್ಕಗಳಲ್ಲಿ ಇಡಲಾಗಿತ್ತು.

2010-11ರ ಅಂತ್ಯಕ್ಕೆ ಒಟ್ಟು ₹38,421 ಕೋಟಿಗಳ ಹೂಡಿಕೆಯಲ್ಲಿ, ₹36,493 ಕೋಟಿಗಳ(ಶೇಕಡ 95) ಹೂಡಿಕೆಯನ್ನು 64 ಸರ್ಕಾರಿ ಕಂಪೆನಿಗಳು ಮತ್ತು ಶಾಸನಬದ್ಧ ನಿಗಮಗಳಲ್ಲಿ, ನೀರಾವರಿ ವಿಭಾಗ (₹21,923 ಕೋಟಿ), ಸಾರಿಗೆ ವಿಭಾಗ (₹1,004 ಕೋಟಿ), ಮೂಲ ಸೌಲಭ್ಯ ವಿಭಾಗ (₹5,604 ಕೋಟಿ) ವಿದ್ಯುಚ್ಛಕ್ತಿ ವಿಭಾಗ (₹5,081 ಕೋಟಿ), ಕೈಗಾರಿಕಾ ವಿಭಾಗ (₹360 ಕೋಟಿ), ವಸತಿ ವಿಭಾಗ (₹ 1,245 ಕೋಟಿ) ಹಣಕಾಸು ವಿಭಾಗ (₹451 ಕೋಟಿ) ನಿರ್ಮಾಣ ವಿಭಾಗ (₹283 ಕೋಟಿ) ಮತ್ತು ಸಾಮಾಜಿಕ ವಿಭಾಗ (₹442 ಕೋಟಿ)ಗಳಲ್ಲಿ ಮಾಡಲಾಗಿದೆ.

⁹ ಕೃಷ್ಣ ಭಾಗ್ಯ ಜಲ ನಿಗಮ (₹131.28 ಕೋಟಿ), ಕರ್ನಾಟಕ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (₹457.98 ಕೋಟಿ), ಬೆಂಗಳೂರು ಮಹಾನಗರ ಪಾಲಿಕೆ (₹237.98 ಕೋಟಿ), ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (₹246.93 ಕೋಟಿ), ಮೆಗಾ ವಿರಿಯಾ ಅಭಿವೃದ್ಧಿ ಮಂಡಳಿ (₹290.74) ಮತ್ತು ಪ್ರವಾಹ ಮತ್ತು ಮುಳುಗಡೆ ಪ್ರದೇಶಗಳ ಅಭಿವೃದ್ಧಿ ಇಲಾಖೆ (₹1,428.78 ಕೋಟಿ).

ಈ ಹೂಡಿಕೆಯು ಸತತ ನಷ್ಟದಲ್ಲಿರುವ ಈ ಕೆಳಗಿನ ಕಂಪನಿಗಳು/ನಿಗಮಗಳಲ್ಲಿನ ₹20,085 ಕೋಟಿಗಳನ್ನು (ಶೇಕಡ 52) ಒಳಗೊಂಡಿದೆ (ಕೋಷ್ಟಕ 1.22).

ಕೋಷ್ಟಕ 1.22: ಸತತವಾಗಿ ನಷ್ಟದಲ್ಲಿರುವ ಕಂಪನಿಗಳು/ನಿಗಮಗಳಲ್ಲಿನ ಹೂಡಿಕೆಗಳು

(ಕೋಟಿ ರೂಪಾಯಿಗಳಲ್ಲಿ)

| ಕಂಪನಿ/ನಿಗಮ | 2006-11ರಲ್ಲಿ ಹೂಡಿಕೆ | ಸಂಚಿತ ನಷ್ಟ 2009-10ರಲ್ಲಿದ್ದಂತೆ |
|---|---------------------|-------------------------------|
| ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ | 167 | 325.11 |
| ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ | 109 | 326.85 |
| ಕರ್ನಾಟಕ ರಾಜ್ಯ ಕೃಷಿ ಧಾನ್ಯ ಉತ್ಪಾದನಾ ನಿಯಮಿತ, ಬೆಂಗಳೂರು | 1 | 9.83 |
| ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು | 151 | 24.27 |
| ಕರ್ನಾಟಕ ನಗರ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಹಣಕಾಸು ನಿಗಮ | 6 | 0.67 |
| ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ | 130 | 52.59 |
| ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ | 2,924 | 94.38 |
| ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ | 15,891 | 199.59 |
| ಕರ್ನಾಟಕ ರೇಷ್ಮೆ ಮಾರುಕಟ್ಟೆಗಳ ಮಂಡಳಿ ನಿಯಮಿತ, ಬೆಂಗಳೂರು | 3 | 24.40 |
| ಮೈಸೂರು ಸಕ್ಕರೆ ಕಂಪನಿ ನಿಯಮಿತ, ಬೆಂಗಳೂರು | 114 | 266.73 |
| ಹುಬ್ಬಳ್ಳಿ, ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ | 396 | 659.08 |
| ಜಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ | 190 | 285.15 |
| ತುಂಗಭದ್ರಾ ಉಕ್ಕು ಉತ್ಪಾದನಾ ನಿಯಮಿತ | 1 | 26.76* |
| ಕರ್ನಾಟಕ ಅಂತರ್ದೇಶೀಯ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು | 2 | 1.68 |
| ಒಟ್ಟು | 20,085 | 2,297.09 |

ಆಕರ: ಹಣಕಾಸು ಲೆಕ್ಕಗಳು

*ಸಂಚಿತ ನಷ್ಟ 2008-09ರ ಅಂತ್ಯಕ್ಕೆ

ರಾಜ್ಯದ ಮೂಲ ಸೌಕರ್ಯಗಳ ಅಗತ್ಯತೆಗಳನ್ನು ನಿರ್ಮಿಸಲು ಮತ್ತು ಸಾರ್ವಜನಿಕ ಸೇವೆಯನ್ನು ಒದಗಿಸಲು ಕಂಪನಿಗಳನ್ನು/ನಿಗಮಗಳನ್ನು ಸ್ಥಾಪಿಸಿದ್ದುದರಿಂದ, ಈ ಕಂಪನಿಗಳಲ್ಲಿ/ನಿಗಮಗಳಲ್ಲಿ ಹೂಡಿಕೆಗಳನ್ನು ಆರ್ಥಿಕ ಲಾಭವಾಗಿ ಪರಿಗಣಿಸಲಾಗುವುದಿಲ್ಲವೆಂದು ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕಪುಸ್ತಕಕ್ಕೆ ಉತ್ತರಿಸಿದೆ (ಜುಲೈ 2011).

ಸರ್ಕಾರವು ₹36,440.85 ಕೋಟಿ ಹೂಡಿಕೆ ಮಾಡಿದ 81 ಕಂಪನಿ/ನಿಗಮಗಳಲ್ಲಿ (ಕಾರ್ಯನಿರತ) ಎದುರಾಗಿ, 23 ಲಾಭ ಗಳಿಸುವ ಕಂಪನಿಗಳಾಗಿದ್ದವು. ರಾಜ್ಯ ಸಾರ್ವಜನಿಕ ಕ್ಷೇತ್ರ ಉದ್ಯಮಗಳ ಆರ್ಥಿಕ ಸಾಮರ್ಥ್ಯವನ್ನು ವೃದ್ಧಿಸಲು ಕ್ರಮಗಳನ್ನು ಶಿಫಾರಸ್ಸು ಮಾಡುವ ವೇಳೆ, ಹದಿಮೂರನೆ ಹಣಕಾಸು ಆಯೋಗವು, ಸರ್ಕಾರದ ಷೇರಿನ ಮೇಲೆ ಅಂತಹ ಎಲ್ಲಾ ಉದ್ಯಮಗಳು ಕನಿಷ್ಠ ಶೇಕಡ 10ರಷ್ಟು ಲಾಭಾಂಶ ನೀಡಬೇಕೆಂದು ತಿಳಿಸಿತ್ತು. ಹಲವು ಸರ್ಕಾರಿ ಕಂಪನಿಗಳು/ಶಾಸನಬದ್ಧ ನಿಗಮಗಳು/ಹಣಗಳಿಸುವ ಆಧಾರದ ಮೇಲೆ ಕಾರ್ಯನಿರತರಾಗಿರುವುದರಿಂದ (ಕೆಲವು ಕಂಪನಿಗಳು ಉಪಯೋಗ ಮತ್ತು ಕಲ್ಯಾಣ ಕ್ಷೇತ್ರಗಳಡಿ ಇದ್ದರೂ ಸಹ) ಅದೇ ಸಾಮ್ಯತೆ ಅನ್ವಯಿಸಬಹುದಾಗಿದೆ ಮತ್ತು ಸರ್ಕಾರದ ಹೂಡಿಕೆಯ ಮೇಲೆ ಶೇಕಡ 10ರಷ್ಟು ಪ್ರತಿಫಲವನ್ನು ನಿರೀಕ್ಷಿಸಬಹುದಾಗಿದೆ.

ಪ್ರಸಕ್ತ ಸಾಲಿನಲ್ಲಿ ಸರ್ಕಾರವು ₹104 ಕೋಟಿಗಳನ್ನು ಶಾಸನಬದ್ಧ ನಿಗಮಗಳಲ್ಲಿ, ₹5,369 ಕೋಟಿಗಳನ್ನು ಸರ್ಕಾರಿ ಕಂಪನಿಗಳಲ್ಲಿ ಮತ್ತು ₹450 ಕೋಟಿಗಳನ್ನು ಕೂಡು ಬಂಡವಾಳ ಕಂಪನಿಗಳಲ್ಲಿ ಹೂಡಿದೆ. ಈ ಹೂಡಿಕೆಯು ಕೆಳಗಿನವುಗಳನ್ನು ಒಳಗೊಂಡಿದೆ;

- ಮೈಸೂರು ಸಕ್ಕರೆ ಕಂಪನಿಗೆ ಹುಡ್ಕೋ ಸಾಲದ ಮರುಪಾವತಿಗಾಗಿ ಬಿಡುಗಡೆಯಾದ ₹5.55 ಕೋಟಿಗಳು
- ಕೆಎಸ್‌ಹೆಚ್‌ಡಿಸಿಯೊಂದಿಗೆ ಸರ್ಕಾರದ ಠೇವಣಿ ಮತ್ತು ಸರ್ಕಾರದ ರಾಜ್ಯ ಬೆಂಬಲದ ಪರಿವರ್ತನೆ (₹25 ಕೋಟಿ) ಹಾಗೂ ಬಿಬಿಎಎಲ್‌ನಿಂದ ಪಡೆದ ಗುತ್ತಿಗೆ ಬಾಡಿಗೆ ಮೊತ್ತ (₹20 ಕೋಟಿ) ವನ್ನು ಕೆಎಸ್‌ಹೆಚ್‌ಡಿಸಿಯೊಂದಿಗೆ ಷೇರಿನಲ್ಲಿ ಇಟ್ಟಿರುವುದು.

ಸರ್ಕಾರದ ಹೂಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸಾರ್ವಜನಿಕ ಕ್ಷೇತ್ರ ಉದ್ದಿಮೆಯ ನಿರ್ವಹಣೆಯ ಪರಿಶೀಲನೆಯ ಸಮಯದಲ್ಲಿ, ಹದಿಮೂರನೆ ಹಣಕಾಸು ಆಯೋಗವು, ಮಹಾಲೇಖಾಪಾಲರೊಂದಿಗೆ ಸಮಾಲೋಚಿಸಿ, ಕಾರ್ಯನಿರತವಿರದ ಕಂಪನಿಗಳನ್ನು ಮುಚ್ಚಲು ಮಾರ್ಚ್ 2011ರೊಳಗೆ ರಾಜ್ಯಸರ್ಕಾರವು ಒಂದು ಮಾರ್ಗ ನಕ್ಷೆಯನ್ನು ತಯಾರಿಸಬೇಕೆಂದು ಶಿಫಾರಸ್ಸು ಮಾಡಿದೆ. ಈಗ ಕರ್ನಾಟಕದಲ್ಲಿ ಸರ್ಕಾರವು ₹52.22 ಕೋಟಿಗಳನ್ನು 17 ಕಾರ್ಯನಿರತವಿರದ ಸರ್ಕಾರಿ ಕಂಪನಿಗಳಲ್ಲಿ ಹೂಡಿದೆ.

1.9.3 ಇಲಾಖಾ ಉದ್ದಿಮೆಗಳು

ಕೆಲವು ಸರ್ಕಾರಿ ಇಲಾಖೆಗಳ 19 ಉದ್ದಿಮೆಗಳು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತವೆ. ಆರು ಉದ್ದಿಮೆಗಳು ಇತ್ತೀಚೆಗೆ ನೀಡಿದ ಲೆಕ್ಕಗಳ ಪ್ರಕಾರ ಅವುಗಳಲ್ಲಿ ರಾಜ್ಯಸರ್ಕಾರದ ಹೂಡಿಕೆಯು ₹10.28 ಕೋಟಿಯಷ್ಟಿದೆ. ಈ ಉದ್ದಿಮೆಗಳ ಒಟ್ಟು ನಷ್ಟವು ₹5.30 ಕೋಟಿಗಳಷ್ಟಿದೆ. ವಿವರಗಳನ್ನು ಅನುಬಂಧ 1.7ರಲ್ಲಿ ನೀಡಲಾಗಿದೆ.

ಈ ಉದ್ದಿಮೆಗಳು ಸತತವಾಗಿ ಮುಂದುವರೆದ ನಷ್ಟದಲ್ಲಿರುವ ದೃಷ್ಟಿಯಿಂದ ಸರ್ಕಾರವು ಅವುಗಳ ಕಾರ್ಯ ವೈಖರಿಯನ್ನು ವಿಶ್ಲೇಷಿಸಿ ಅವುಗಳ ನಷ್ಟಗಳನ್ನು ಅಲ್ಪಾವಧಿಯಲ್ಲಿ ಅಳಿಸಿ ಅವುಗಳನ್ನು ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಸ್ವಸಮರ್ಥವಾಗುವಂತೆ ಮಾಡಬೇಕಾಗಿದೆ.

1.9.4 ರಾಜ್ಯ ಸರ್ಕಾರ ನೀಡಿದ ಸಾಲಗಳು ಮತ್ತು ಮುಂಗಡಗಳು

ಕಂಪೆನಿಗಳು, ನಿಗಮಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿನ ಬಂಡವಾಳ ಹೂಡಿಕೆಯ ಜೊತೆಗೆ ಸರ್ಕಾರವು ಅನೇಕ ಸಂಘ/ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡಗಳನ್ನು ಒದಗಿಸಿದೆ. ಮಾರ್ಚ್ 2011ರ ಅಂತ್ಯಕ್ಕೆ ಬಾಕಿ ಇರುವ ಸಾಲ ಮತ್ತು ಮುಂಗಡಗಳ ಕಳೆದ ಐದುವರ್ಷಗಳ ಬಡ್ಡಿ ಸ್ವೀಕೃತಿಗಳ-ಬಡ್ಡಿ ಪಾವತಿಗಳ ಸ್ಥಿತಿಯನ್ನು ಕೆಳಗಿನ ಕೋಷ್ಟಕ 1.23ರಲ್ಲಿ ನೀಡಲಾಗಿದೆ.

ಕೋಷ್ಟಕ-1.23: ರಾಜ್ಯ ಸರ್ಕಾರ ನೀಡಿದ ಸಾಲಗಳ ಮೇಲೆ ಸ್ವೀಕೃತಿಯಾದ ಸರಾಸರಿ ಬಡ್ಡಿ

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|---|---------|---------|---------|---------|---------|
| ಆರಂಭ ಶಿಲ್ಕು | 5,944 | 6,241 | 6,946 | 7,620 | 8,047 |
| ಪ್ರಸಕ್ತ ವರ್ಷದಲ್ಲಿ ನೀಡಿದ ಮುಂಗಡ | 357 | 757 | 731 | 982 | 1,737* |
| ಪ್ರಸಕ್ತ ವರ್ಷದ ಮರುಪಾವತಿ | 60 | 52 | 57 | 555 | 161 |
| ಅಂತಿಮ ಶಿಲ್ಕು | 6,241 | 6,946 | 7,620 | 8,047 | 9,623 |
| ನಿವ್ವಳ ಸೇರ್ಪಡೆ | 297 | 705 | 674 | 427 | 1,576 |
| ಬಡ್ಡಿ ಸ್ವೀಕೃತಿಗಳು | 38 | 58 | 103 | 74 | 180 |
| ಬಾಕಿ ಇರುವ ಸಾಲ ಮತ್ತು ಮುಂಗಡಗಳಿಗೆ ಬಡ್ಡಿ ಸ್ವೀಕೃತಿಯ ಶತಾಂಶ | 0.6 | 0.8 | 1.3 | 0.9 | 1.9 |
| ರಾಜ್ಯ ಸರ್ಕಾರದ ಬಾಕಿ ಇರುವ ವಿತ್ತ ಜವಾಬ್ದಾರಿಗಳಿಗೆ ಬಡ್ಡಿ ಪಾವತಿಯ ಶತಾಂಶ | 7.3 | 7.5 | 6.3 | 6.2 | 6.1 |
| ಬಡ್ಡಿ ಪಾವತಿ ಮತ್ತು ಬಡ್ಡಿ ಸ್ವೀಕೃತಿಗಳ ವ್ಯತ್ಯಾಸ(ಶೇಕಡ) | -6.7 | -6.7 | -5.0 | -5.3 | -4.2 |

ಆಕರ:ಹಣಕಾಸು ಲೆಕ್ಕಗಳು

*ಬಟವಾಡೆ ಮಾಡಿದ ಮೊತ್ತವು ಪೂರ್ಣಾಂಕದ ಕಾರಣದಿಂದ ಅದನ್ನು ಅನುಬಂಧ 1.3ರಲ್ಲಿ ಮತ್ತು 1.6ರಲ್ಲಿ ತೋರಿಸಿರುವುದಕ್ಕಿಂತ ₹ಒಂದು ಕೋಟಿಯಷ್ಟು ವ್ಯತ್ಯಾಸವಾಗಿದೆ

ಮಾರ್ಚ್ 2011ರ ಅಂತ್ಯಕ್ಕೆ ಬಾಕಿ ಇರುವ ಸಾಲಗಳ ಮೊತ್ತವು ₹9,623 ಕೋಟಿ, 2007-11ರ ಅವಧಿಯಲ್ಲಿ ಸರ್ಕಾರದ ಸಾಲಗಳ ಮೇಲಿನ ಬಡ್ಡಿಯ ಹರಹು ಋಣಾತ್ಮಕವಾಗಿದ್ದು, ಇದು ರಾಜ್ಯ ಸರ್ಕಾರ ಪಡೆದ ಸಾಲಗಳು, ಸಾಲಗಳ ನೀಡಿಕೆಗಿಂತ ದುಬಾರಿಯಾಗಿರುವುದನ್ನು ಸೂಚಿಸುತ್ತದೆ.

2010-11ರಲ್ಲಿ ₹1,737 ಕೋಟಿಗಳಷ್ಟು ಮೊತ್ತದ ಸಾಲಗಳನ್ನು ವಿತರಿಸಲಾಗಿದ್ದು, ಇದರಲ್ಲಿ,

- ಕರ್ನಾಟಕದ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಬಂಡವಾಳ ಹೂಡಿಕೆಯನ್ನು ಬಡ್ಡಿರಹಿತ ಸಾಲವಾಗಿ ಪರಿವರ್ತಿಸಲು ಒದಗಿಸಿದ ₹31 ಕೋಟಿ.
- ಕಬ್ಬಿನ ಖರೀದಿ ತೆರಿಗೆಯನ್ನು ಬಡ್ಡಿರಹಿತ ಸಾಲವಾಗಿ ಪರಿವರ್ತಿಸಲು ಕಬ್ಬು ಉದ್ದಿಮೆಗೆ ನೀಡಿದ ₹101.59 ಕೋಟಿ.

2010-11ರಲ್ಲಿ ₹1,761 ಕೋಟಿಗಳಿಗೆ ಸಂಬಂಧಿಸಿದಂತೆ ಸಾಲ ಮರುಪಾವತಿಯ ನಿಯಮ ಮತ್ತು ನಿಬಂಧನೆಗಳು ಸ್ವೀಕೃತವಾಗಿರುವುದಿಲ್ಲ.

ಜುಲೈ 2003ರ ಸರ್ಕಾರಿ ಆದೇಶವು, 1ನೇ ಏಪ್ರಿಲ್ 2003ಕ್ಕೆ ಅಥವಾ ನಂತರ ಸರ್ಕಾರದಿಂದ ಮಂಜೂರಾದ ಎಲ್ಲಾ ಸಾಲಗಳ ಮೇಲಿನ ಪರಿಷ್ಕರಿಸಿದ ಬಡ್ಡಿದರವನ್ನು ಸೂಚಿಸುತ್ತದೆ. ಮುಂದುವರೆದು, ಎಲ್ಲಾ ಮಂಜೂರಾತಿ ಆದೇಶಗಳು ತಪ್ಪದೇ ಅವಶ್ಯಕ ವಿವರಗಳ ಜೊತೆಗಿರಬೇಕು ಮತ್ತು ಸಾಲಗಳ ಪ್ರಮಾಣಿತ ಷರತ್ತು ಮತ್ತು ನಿಬಂಧನೆಗಳನ್ನು ಆದೇಶಕ್ಕೆ ಲಗತ್ತಿಸಿರಬೇಕು. ಆದರೆ, ಹಣಕಾಸು ಲೆಕ್ಕಗಳು, ಮರುಪಾವತಿಯ ಷರತ್ತು ಮತ್ತು ನಿಬಂಧನೆಗಳನ್ನು ಸ್ವೀಕರಿಸದಂತಹ ವಿವರಣೆಗಳನ್ನು 2006-07ರಿಂದ ನೀಡುತ್ತಿದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ಶಿಫಾರಸ್ಸುಗಳಲ್ಲಿ ಎಲ್ಲಾ ಸಾಲ ಮತ್ತು ಮುಂಗಡಗಳ ಮಂಜೂರಾತಿಗಳಲ್ಲಿ ಮರುಪಾವತಿಯ ಷರತ್ತುಗಳು ಮತ್ತು ನಿಬಂಧನೆಗಳನ್ನು ತಪ್ಪದೆ ನೀಡಬೇಕೆಂದು ಹೇಳಿದೆ.

ಮಾರ್ಚ್ 2011ರಲ್ಲಿದ್ದಂತೆ, 23 ಸಂಸ್ಥೆಗಳಿಂದ (ಇವುಗಳ ಸವಿವರ ಲೆಕ್ಕಗಳನ್ನು ಪ್ರಧಾನ ಮಹಾಲೇಖಪಾಲರು (ಲೆ ಮತ್ತು ಹ) ನಿರ್ವಹಿಸುತ್ತಾರೆ) ₹1,861 ಕೋಟಿ (ಅಸಲು ₹970 ಕೋಟಿ ಮತ್ತು ಬಡ್ಡಿ ₹891 ಕೋಟಿ)ಗಳು ಅವಧಿ ಮೀರಿ ಬಾಕಿ ಉಳಿದಿವೆ. ಆದರೆ, ರಾಜ್ಯಸರ್ಕಾರವು ಈ 23 ಸಂಸ್ಥೆಗಳ ಎದುರಾಗಿ ನಿರ್ವಹಿಸಿದ ಶಿಲ್ಕುಗಳನ್ನು ಇನ್ನೂ ಹೊಂದಾಣಿಕೆ ಮಾಡಬೇಕಿದೆ. ಇದರಲ್ಲಿ ಶೇಕಡ 96ರಷ್ಟು ಭಾಗವು ಐದು ಪ್ರಮುಖ ಸುಸ್ತಿದಾರರಿಗೆ - ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಳಿ, ಕರ್ನಾಟಕ ಗೃಹ ಮಂಡಳಿ, ಹೊಸ ಸರ್ಕಾರಿ ವಿದ್ಯುತ್ ಕಾರ್ಖಾನೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದೆ. ಈ ಪ್ರಕರಣಗಳಲ್ಲಿ ಅವಧಿ ಮೀರಿ ಬಾಕಿ ಇರುವ ಬಡ್ಡಿ ಮತ್ತು ಅಸಲಿನ ಮೊತ್ತವು ಕ್ರಮವಾಗಿ ₹942 ಕೋಟಿ ಮತ್ತು ₹842 ಕೋಟಿಗಳಷ್ಟಿದೆ.

ಸಾಲಗಳನ್ನು ನಿರ್ವಹಿಸುತ್ತಿರುವ ನಿಯಂತ್ರಣಾ ಅಧಿಕಾರಿಗಳು, ಸಾಲದ ಕಂತುಗಳ ಮತ್ತು ಬಡ್ಡಿ ವಸೂಲಿಯ ಬಾಕಿ ವಿವರಗಳನ್ನು ಪ್ರತಿ ವರ್ಷ ಮಹಾಲೇಖಪಾಲರಿಗೆ ಒದಗಿಸಬೇಕು. 842 ನಿಕಾಯಗಳು/ಸಂಸ್ಥೆಗಳಿಂದ ಬಾಕಿಯಿದ್ದ 928 ವಿವರಣೆಗಳ ಪೈಕಿ, ಕೇವಲ 55 ವಿವರಣೆಗಳು, ಅದರಲ್ಲಿ 23 'ಶೂನ್ಯ' ವಿವರಣೆಗಳನ್ನು ಸ್ವೀಕರಿಸಲಾಗಿದೆ. ಮುಂದುವರೆದು, ₹376 ಕೋಟಿಗಳ ಮೊತ್ತದ (ಅಸಲು ₹245 ಕೋಟಿ ಮತ್ತು ಬಡ್ಡಿ ₹131 ಕೋಟಿ) ಸಾಲ ಮತ್ತು ಮುಂಗಡಗಳ ವಸೂಲಿಯು ಮಾರ್ಚ್-2011ರ ಅಂತ್ಯಕ್ಕೆ 32 ಸಂಸ್ಥೆಗಳಿಂದ ಅವಧಿ ಮೀರಿ ಬಾಕಿ ಉಳಿದಿದೆ (ಇವುಗಳ ವಿವರವಾದ ಲೆಕ್ಕಗಳನ್ನು ರಾಜ್ಯಸರ್ಕಾರದಲ್ಲಿ ಇಡಲಾಗಿದೆ).

ಈ ಬಾಕಿಯಲ್ಲಿ ಸುಮಾರು ಶೇಕಡ 64ರಷ್ಟು ಮೂರು ಪ್ರಮುಖ ಸುಸ್ತಿದಾರರಾದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್, ಮೈಸೂರು ಲ್ಯಾಂಪ್ಸ್ ವರ್ಕ್ಸ್ ಮತ್ತು ಕೆಎಎಸ್‌ಕೆಎಆರ್‌ಡಿ ಬ್ಯಾಂಕ್ ಲಿಮಿಟೆಡ್‌ಗೆ ಸಂಬಂಧಿಸಿದೆ. ಈ ಪ್ರಕರಣಗಳಲ್ಲಿ ಬಾಕಿ ಇರುವ ಅವಧಿ ಮೀರಿದ ಬಡ್ಡಿ ಮತ್ತು ಅಸಲು ಕ್ರಮವಾಗಿ ₹148 ಕೋಟಿ ಮತ್ತು ₹93 ಕೋಟಿಗಳಷ್ಟಿದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ಶಿಫಾರಸ್ಸುಗಳಲ್ಲಿ, ವಸೂಲಿಗೆ ಬಾಕಿಯಿರುವ ಮೊತ್ತವನ್ನು ಆಯವ್ಯಯ ಅಂದಾಜುಗಳಲ್ಲಿ ತೋರಿಸಬೇಕೆಂದು ಹೇಳಿದೆ.

1.9.5 ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆ

ಪ್ರಸ್ತುತ ವರ್ಷದಲ್ಲಿನ ರಾಜ್ಯಸರ್ಕಾರದ ನಗದು ಶಿಲ್ಕುಗಳು ಮತ್ತು ಅವುಗಳಿಂದ ಮಾಡಿದ ಹೂಡಿಕೆಗಳ ವಿವರಗಳನ್ನು ಕೋಷ್ಟಕ 1.24 ರಲ್ಲಿ ತೋರಿಸಲಾಗಿದೆ.

ಕೋಷ್ಟಕ -1.24: ನಗದು ಶಿಲ್ಕುಗಳು ಮತ್ತು ನಗದು ಶಿಲ್ಕುಗಳ ಹೂಡಿಕೆಗಳು

(ಕೋಟಿ ರೂಪಾಯಿಗಳಲ್ಲಿ)

| | ಮಾರ್ಚ್ 2010ರಲ್ಲಿದ್ದಂತೆ | ಮಾರ್ಚ್ 2011ರಲ್ಲಿದ್ದಂತೆ | ಹೆಚ್ಚಳ (+) ಇಳಿಕೆ (-) |
|---|---------------------------|---------------------------|-------------------------|
| ನಗದು ಶಿಲ್ಕುಗಳು | 9,773.51 | 7,667.31 | - 2,106.20 |
| ನಗದು ಶಿಲ್ಕುಗಳಿಂದ ಹೂಡಿಕೆಗಳು | 8,889.98 | 6,971.51 | -2,018.47 |
| ಕೇಂದ್ರ ಸರ್ಕಾರದ ಟ್ರೆಜರಿ ಬಿಲ್ಲುಗಳು | 8,889.67 | 6,871.18 | -2,018.49 |
| ಕೇಂದ್ರ ಸರ್ಕಾರದ ಭದ್ರತೆಗಳು | 0.20 | 0.32 | +0.12 |
| ಇತರೆ ಭದ್ರತೆಗಳು | --- | --- | --- |
| ಇತರೆ ಹೂಡಿಕೆಗಳು | 0.11 | 0.01 | -0.10 |
| ಮೀಸಲು ಶಿಲ್ಕುಗಳಿಂದ ಹೂಡಿಕೆಯ ಮೊತ್ತ-ವಾರು ವಿಂಗಡಣೆ | 980.45 | 1,444.24 | +463.79 |
| ಋಣ ಪರಿಹಾರ ನಿಧಿ | -0.21 | -0.26 | -0.05 |
| ಕೈಗಾರಿಕಾ ಅಭಿವೃದ್ಧಿ ನಿಧಿ | 0.01 | 0.01 | --- |
| ಸಹಕಾರಿ ಅಭಿವೃದ್ಧಿ ನಿಧಿ | 0.49 | 0.49 | --- |
| ಇತರೆ ಅಭಿವೃದ್ಧಿ ಮತ್ತು ಕಲ್ಯಾಣ ನಿಧಿಗಳು | 980.15 | 1,443.99 | +463.84 |
| ಇತರೆ ಶೇವಣಿಗಳು | 0.01 | 0.01 | --- |
| ಗಳಿಸಿದ ಬಡ್ಡಿ | 309.04 | 400.28 | 91.24 |

ಆಕರ: ಹಣಕಾಸು ಲೆಕ್ಕಗಳು

ವರ್ಷಾಂತರದಲ್ಲಿ ರಾಜ್ಯದ ನಗದು ಶಿಲ್ಕು ₹7,667 ಕೋಟಿಯಿದ್ದು ಹಿಂದಿನ ವರ್ಷಕ್ಕಿಂತ ಶೇಕಡ 22ರಷ್ಟು ಕಡಿಮೆಯಾಗಿದೆ. ನಗದು ಶಿಲ್ಕುಗಳ ವಿಶ್ಲೇಷಣೆಯನ್ನು ಅಂಕಣ 1.3ರಲ್ಲಿ ತೋರಿಸಲಾಗಿದೆ.

ಅಂಕಣ - 1.3

ನಗದು ಶಿಲ್ಕಿನ ವಿಶ್ಲೇಷಣೆ

ಅಧಿಕ ನಗದು ಶಿಲ್ಕಿಗೆ 2010-11ರಲ್ಲಿ ಪಡೆದ ₹2,000 ಕೋಟಿಗಳ ಮೊತ್ತದ ನವೆಂಬರ್ 2010 (₹1,000 ಕೋಟಿ ಶೇಕಡ 8.42), ಮತ್ತು ಡಿಸೆಂಬರ್ 2010 (₹1,000 ಕೋಟಿ-ಶೇಕಡ 8.43) ಮಾರುಕಟ್ಟೆ ಸಾಲಗಳು ಮುಖ್ಯ ಕಾರಣವಾಗಿದೆ.

ಈ ಸಾಲದ ಒಟ್ಟು ಮೊತ್ತವನ್ನು ವಾರ್ಷಿಕ ಶೇಕಡ 5ರ ಬಡ್ಡಿದರದ ಭಾರತೀಯ ರಿಸರ್ವ್ ಬ್ಯಾಂಕಿನ 14 ದಿನಗಳ ಮಧ್ಯಮ ಟ್ರೆಜರಿ ಬಿಲ್ಲುಗಳಲ್ಲಿ ಹೂಡಿಕೆ ಮಾಡಲಾಗಿತ್ತು ಪ್ರತಿಯಾಗಿ ವಾರ್ಷಿಕ ಶೇಕಡ ಆರರ ಬಡ್ಡಿದರದಲ್ಲಿ ಸಾಲಗಳನ್ನು ಮಾಡಲಾಗಿತ್ತು.

ರಾಜ್ಯಸರ್ಕಾರದ ನಗದು ಶಿಲ್ಕುಗಳ ಸ್ಥಿತಿಯು ಸುಭದ್ರವಾಗಿದ್ದುದರಿಂದ, ₹4,172 ಕೋಟಿ ರಾಜಸ್ವ ಅಧಿಕ ಮತ್ತು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇಕಡ 2.81 ಆದ ಅತಿ ಕಡಿಮೆ ವಿತ್ತೀಯ ಕೊರತೆ, ಮುಕ್ತ ಮಾರುಕಟ್ಟೆ ಸಾಲಗಳನ್ನು ತಪ್ಪಿಸಬಹುದಾಗಿತ್ತು.

ಹದಿಮೂರನೆ ಹಣಕಾಸು ಆಯೋಗವು ಭಾರಿ ಪ್ರಮಾಣದ ಶಿಲ್ಕುಗಳ ರಾಜ್ಯಗಳು ಹೊಸ ಸಾಲಗಳನ್ನು ಮರು ಚಾಲ್ತಿ ಮಾಡುವ ಮೊದಲು ಅಸ್ತಿತ್ವದಲ್ಲಿರುವ ನಗದು ಶಿಲ್ಕುಗಳನ್ನು ಬಳಸಲು ನಿರ್ದೇಶಿತ ಪ್ರಯತ್ನ ಮಾಡಬೇಕೆಂದು ಸಹ ಸೂಚಿಸಿತ್ತು. ಮುಂದುವರೆದು, 2002-05ರ ಅವಧಿಯಲ್ಲಿ ಋಣ ವಿನಿಮಯಕ್ಕಾಗಿ ಪಡೆದ ಮುಂದಿನ ಕೆಲವು ವರ್ಷಗಳಲ್ಲಿ ಸಂದಾಯ ಮಾಡಬೇಕಾದ ಮಾರುಕಟ್ಟೆ ಸಾಲಗಳನ್ನು, ಮರುಪಾವತಿಸಲು ಅವರುಗಳ ಅಧಿಕ ನಗದು ಶಿಲ್ಕುಗಳನ್ನು ಬಳಸಲು ಪರಿಗಣಿಸಬೇಕೆಂದು ಸೂಚಿಸಿತ್ತು. ಈ ಅಂಶವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒತ್ತಿ ಹೇಳಿದೆ ಮತ್ತು ರಾಜ್ಯಗಳು ತಮ್ಮ ನಗದು ಶಿಲ್ಕುಗಳನ್ನು ಹೆಚ್ಚು ಸಮರ್ಥವಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದೆ.

ಭಾರತ ಸರ್ಕಾರದ ಮತ್ತು ಆರ್‌ಬಿಐನ ಸಲಹೆಗಳನ್ನು ಅನುಸರಿಸಿ, ರಾಜ್ಯಸರ್ಕಾರವು ಮಧ್ಯಂತರ ವಿತ್ತೀಯ ಯೋಜನೆ 2011-15ರಲ್ಲಿ, ವಿವಿಧ ಮೀಸಲು ನಿಧಿಗಳಿಗೆ ಸಂಬಂಧಿಸಿದ ನಗದು ಶಿಲ್ಕಿನ ಸ್ವಲ್ಪ ಭಾಗವನ್ನು ವಿತ್ತೀಯ ಕೊರತೆಗೆ ಹಣ ಒದಗಿಸಲು ಬಳಸಬೇಕೆಂದು ಪ್ರಸ್ತಾವಿಸಿದೆ. ಅಂದರೆ, ರಾಜ್ಯಸರ್ಕಾರವು ಲಭ್ಯತೆ ಅಲ್ಲದೆ ಅಗತ್ಯತೆಯ ಆಧಾರದ ಮೇಲೆ ನಿಧಿಗಳನ್ನು ಪಡೆಯಲು ಬದ್ಧವಾಗಿದೆ.

ಸಾರ್ವಜನಿಕ ಲೆಕ್ಕಸಮಿತಿಯೂ ಸಹ ತನ್ನ ವರದಿಯಲ್ಲಿ ಸರ್ಕಾರದ ಹೂಡಿಕೆಯ ಕಾರ್ಯನೀತಿಯ ಪುನರ್ ಪರಿಶೀಲನೆಯ ಅಗತ್ಯತೆಗೆ ಒತ್ತು ನೀಡಿದೆ.

1.10 ಆಸ್ತಿಗಳು ಮತ್ತು ಜವಾಬ್ದಾರಿಗಳು

1.10.1 ಆಸ್ತಿಗಳ ಮತ್ತು ಜವಾಬ್ದಾರಿಗಳ ವೃದ್ಧಿ ಮತ್ತು ಸಂಯೋಜನೆ

ಚಾಲ್ತಿಯಲ್ಲಿರುವ ಸರ್ಕಾರದ ಲೆಕ್ಕ ವಿಧಾನದಲ್ಲಿ ಸರ್ಕಾರವು ಹೊಂದಿರುವ ಜಮೀನು ಮತ್ತು ಕಟ್ಟಡಗಳು ಮುಂತಾದ ಸ್ಥಿರ ಆಸ್ತಿಗಳ ಸಮಗ್ರ ಲೆಕ್ಕವನ್ನು ಮಾಡಿರುವುದಿಲ್ಲ. ಆದರೂ, ಸರ್ಕಾರದ ಲೆಕ್ಕಗಳಲ್ಲಿ ಸರ್ಕಾರದ ಹಣಕಾಸಿನ ಜವಾಬ್ದಾರಿಗಳು ಮತ್ತು ವೆಚ್ಚಗಳಿಂದ ನಿರ್ಮಿಸಲಾದ ಆಸ್ತಿಗಳ ಲೆಕ್ಕಗಳನ್ನು ಬಿಂಬಿಸಲಾಗುತ್ತದೆ. 31 ಮಾರ್ಚ್ 2011ರಂದು, 31 ಮಾರ್ಚ್ 2010ಕ್ಕೆ ಹೋಲಿಸಿದಂತೆ, ಅಂತಹ ಜವಾಬ್ದಾರಿಗಳ ಮತ್ತು ಆಸ್ತಿಗಳ ಘೋಷ್ವಾರೆಯನ್ನು ಅನುಬಂಧ 1.6ರಲ್ಲಿ ನೀಡಲಾಗಿದೆ.

ಕರ್ನಾಟಕ ವಿತ್ತ ಜವಾಬ್ದಾರಿಗಳ ಕಾಯಿದೆ, 2002ರಲ್ಲಿ ಹೇಳಿರುವಂತೆ ಒಟ್ಟು ಜವಾಬ್ದಾರಿಗಳು ಅಂದರೆ ರಾಜ್ಯದ ಸಂಚಿತ ನಿಧಿಯಲ್ಲಿನ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಜವಾಬ್ದಾರಿಗಳು ಆಗಿರುತ್ತದೆ. ಸಂಚಿತ ನಿಧಿಯ ಜವಾಬ್ದಾರಿಗಳು ಆಂತರಿಕ ಋಣ ಮತ್ತು ಕೇಂದ್ರ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳನ್ನು ಹೊಂದಿರುತ್ತದೆ.

ಮುಂದುವರೆದು, ಆಂತರಿಕ ಋಣವು ಮಾರುಕಟ್ಟೆ ಸಾಲಗಳು, ರಿಸರ್ವ್ ಬ್ಯಾಂಕಿಗೆ ನೀಡಿದ ವಿಶೇಷ ಭದ್ರತೆಗಳು, ಮತ್ತು ಇತರ ಸಮಾಲೋಚನ ಸಾಲಗಳನ್ನು ಒಳಗೊಂಡಿದೆ ಭಾರತ ಸಂವಿಧಾನವು ರಾಜ್ಯಗಳಿಗೆ ಭಾರತದ ಗಡಿಯೊಳಗೆ ತಮ್ಮ ಸಂಚಿತನಿಧಿಯ ಭದ್ರತೆಯ ಮೇಲೆ ಕಾಲಕಾಲಕ್ಕೆ ಶಾಸಕಾಂಗದ ಕಾಯಿದೆಯ ಅನ್ವಯ ನಿಗದಿ ಪಡಿಸುವ ಮಿತಿಯೊಳಗೆ ಸಾಲಗಳನ್ನು ಪಡೆಯಲು ಅವಕಾಶ ನೀಡಿದೆ. ಸಾರ್ವಜನಿಕ ಜವಾಬ್ದಾರಿಗಳು, ಸಣ್ಣ ಉಳಿತಾಯ, ಭವಿಷ್ಯನಿಧಿ ಇತ್ಯಾದಿ, ಮೀಸಲು ನಿಧಿಗಳು ಮತ್ತು ಇತರ ಠೇವಣಿಗಳನ್ನು ಒಳಗೊಂಡಿದೆ. ಆದರೆ, ಹಣಕಾಸು ಲೆಕ್ಕಗಳಲ್ಲಿ ತೋರಿಸಿರುವ ರಾಜ್ಯದ ಜವಾಬ್ದಾರಿಗಳು ರಾಜ್ಯದ ನಿವೃತ್ತ /ನಿವೃತ್ತಿಯಾಗಲಿರುವ ಸರ್ಕಾರಿ ನೌಕರರಿಗೆ ನೀಡಬೇಕಾದ ನಿವೃತ್ತಿವೇತನ, ಇತರ ನಿವೃತ್ತಿ ಸೌಲಭ್ಯಗಳು/ಖಾತೆಗಳು/ಸರ್ಕಾರ ನೀಡಿದ ಭರವಸೆ ಪತ್ರಗಳು, ಆಯವ್ಯಯ ಹೊರಗಿನ ಸಾಲಗಳು ಎಂದು ಕರೆಯಲ್ಪಡುವ ವಿಶೇಷ ಉದ್ದೇಶ ಸಾಧನಗಳ ಮೂಲಕ ಪಡೆದ ಸಾಲಗಳನ್ನು ಒಳಗೊಂಡಿಲ್ಲ.

ಆಸ್ತಿಗಳು, ಸಂಚಿತ ನಿಧಿಯಲ್ಲಿನ ಆಸ್ತಿಗಳು ಮತ್ತು ನಗದನ್ನು ಒಳಗೊಂಡಿದೆ. ಸಂಚಿತ ನಿಧಿಯಲ್ಲಿನ ಆಸ್ತಿಗಳು ಸ್ಥಿರ ಆಸ್ತಿಗಳ ಮೇಲಿನ ಬಂಡವಾಳವೆಚ್ಚ-ಕಂಪೆನಿಗಳು ಮತ್ತು ನಿಗಮಗಳ ಷೇರುಗಳಲ್ಲಿನ ಮೇಲಿನ ಹೂಡಿಕೆ ಮತ್ತು ಸಾಲಗಳು ಮತ್ತು ಮುಂಗಡಗಳನ್ನು ಒಳಗೊಂಡಿದ್ದು, ಸಾಲಗಳು ಮತ್ತು ಮುಂಗಡಗಳಲ್ಲಿ ವಿದ್ಯುಚ್ಛಕ್ತಿ ಯೋಜನೆಗಳಿಗೆ ನೀಡಿದ ಸಾಲಗಳು ಮತ್ತು ಇತರ ಅಭಿವೃದ್ಧಿ ಸಾಲಗಳನ್ನು ಒಳಗೊಂಡಿದೆ.

ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಯೋಜನೆಯ ವೃದ್ಧಿಯ ದರವನ್ನು ಕೋಷ್ಟಕ 1.25ರಲ್ಲಿ ಸಂಕ್ಷಿಪ್ತ ರೂಪದಲ್ಲಿ ನೀಡಲಾಗಿದೆ.

ಕೋಷ್ಟಕ 1.25: ಆಸ್ತಿಗಳು ಮತ್ತು ಜವಾಬ್ದಾರಿಗಳ ಸಂಕ್ಷಿಪ್ತ ಸ್ಥಿತಿ

(ಕೋಟಿ ರೂಪಾಯಿಗಳಲ್ಲಿ)



| ಜವಾಬ್ದಾರಿಗಳು | | | | ಆಸ್ತಿಗಳು | | | |
|---|---------------|---------------|-----------|---------------------------|---------------|---------------|--------------|
| | 2009-10 | 2010-11 | (ಶೇಕಡ) | | 2009-10 | 2010-11 | (ಶೇಕಡ) |
| ಸಂಚಿತನಿಧಿ | 55,370 | 59,277 | 7 | ಸಂಚಿತನಿಧಿ | 83,216 | 98,148 | 18 |
| ಅ. ಆಂತರಿಕ ಋಣ | 45,468 | 48,762 | 7 | (1) ಬಂಡವಾಳ ವೆಚ್ಚ | 75,170 | 88,525 | 18 |
| ಆ. ಕೇಂದ್ರ ಸರ್ಕಾರದ ಸಾಲಗಳು ಮತ್ತು ಮುಂಗಡಗಳು | 9,902 | 10,515 | 6 | (2) ಸಾಲಗಳು ಮತ್ತು ಮುಂಗಡಗಳು | 8,046 | 9,623 | 20 |
| ಸಾರ್ವಜನಿಕ ಲೆಕ್ಕ* | 28,112 | 32,666 | 12 | ನಗದು | 9,774 | 7,667 | (-22) |
| ಅ. ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ | 11,177 | 12,784 | 14 | | | | |
| ಆ. ಮೀಸಲು ನಿಧಿಗಳು | 9,274 | 10,184 | 13 | | | | |
| ಇ. ಠೇವಣಿಗಳು | 7,661 | 9,698 | 8 | | | | |

*ಜವಾಬ್ದಾರಿಗಳು ನಿವೃತ್ತ ಆಧಾರಿತವಾಗಿವೆ. ಇವು ಮೀಸಲಿಟ್ಟ ನಿಧಿಗಳಿಂದ ಮಾಡಿದ ₹980 ಕೋಟಿಗಳನ್ನು (2009-10) ಮತ್ತು ₹1,444 ಕೋಟಿಗಳ (2010-11) ಹೂಡಿಕೆಗಳನ್ನು ಒಳಗೊಂಡಿಲ್ಲ.

2009-10ರಲ್ಲಿದ್ದಂತೆ ಆಸ್ತಿಗಳ ವೃದ್ಧಿಯ ದರವು 2010-11ರಲ್ಲಿ ಶೇಕಡ 18ರಷ್ಟು ನಿರ್ವಹಿಸಲಾಗಿದ್ದು, ಜವಾಬ್ದಾರಿಗಳ ವೃದ್ಧಿಯ ದರವೂ ಸಹಾ 2009-10ರಲ್ಲಿದ್ದ ಶೇಕಡ 17ರಿಂದ 2010-11ರಲ್ಲಿ ಶೇಕಡ 10ಕ್ಕೆ ಇಳಿದಿದೆ.

1.10.2 ವಿತ್ತೀಯ ಜವಾಬ್ದಾರಿಗಳು

ರಾಜ್ಯ ಸರ್ಕಾರದ ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳ ಪ್ರವೃತ್ತಿಯನ್ನು ಅನುಬಂಧ 1.5 ರಲ್ಲಿ ನೀಡಲಾಗಿದೆ. ಆದರ ಪ್ರಸಕ್ತ ವರ್ಷ ಹಾಗೂ ಹಿಂದಿನ ವರ್ಷಗಳ ಮುಖಾಮುಖಿ ವಿತ್ತೀಯ ಜವಾಬ್ದಾರಿಗಳ ಸಂಯೋಜನೆಯನ್ನು ನಕ್ಷೆ 1.11 ಮತ್ತು 1.12 ರಲ್ಲಿ ತೋರಿಸಿದೆ.



ಆಕರ: ಹಣಕಾಸು ಲೆಕ್ಕಗಳು

ರಾಜ್ಯದ ವಿತ್ತೀಯ ಜವಾಬ್ದಾರಿಗಳು, ಅವುಗಳ ವೃದ್ಧಿಯದರ, ರಾಜ್ಯಾಂಶಕ್ಕೆ ಈ ಜವಾಬ್ದಾರಿಗಳ ಅನುಪಾತ, ರಾಜಸ್ವ ಸ್ವೀಕೃತಿಗಳು ಮತ್ತು ಸ್ವಂತ ಸಂಪನ್ಮೂಲಗಳು ಅಲ್ಲದೆ ಈ ಪ್ರಮಿತಿಗಳಿಗೆ ಸಂಬಂಧಿಸಿದಂತೆ ವಿತ್ತೀಯ ಜವಾಬ್ದಾರಿಗಳ ಪ್ಲವನತೆಯನ್ನು ಕೋಷ್ಟಕ 1.26ರಲ್ಲಿ ತೋರಿಸಿದೆ.

ಕೋಷ್ಟಕ 1.26 : ಆರ್ಥಿಕ ಜವಾಬ್ದಾರಿಗಳು - ಮೂಲ ಪ್ರಮಿತಿಗಳು

(ಮೊತ್ತ: ಕೋಟಿ ರೂಪಾಯಿಗಳಲ್ಲಿ ಅನುಪಾತ:ಶೇಕಡಾವಾರು)

| | 2006-07 | 2007-08 | 2008-09 | 2009-10 | 2010-11 |
|------------------------------------|---------|---------|---------|---------|---------|
| ವಿತ್ತೀಯ ಜವಾಬ್ದಾರಿಗಳು | 57,682 | 60,142 | 71,550 | 83,482 | 91,943 |
| ವೃದ್ಧಿಯ ದರ (ಶೇಕಡ) | 10.4 | 4.3 | 19.0 | 16.7 | 10.1 |
| ವಿತ್ತೀಯ ಜವಾಬ್ದಾರಿಗಳ ಅನುಪಾತ | | | | | |
| ರಾಜ್ಯಾಂಶಕ್ಕೆ | 25.32 | 22.20 | 23.61 | 24.86 | 24.14 |
| ರಾಜಸ್ವ ಸ್ವೀಕೃತಿಗಳಿಗೆ | 153.5 | 146.1 | 165.3 | 169.8 | 157.9 |
| ಸ್ವಂತ ಸಂಪನ್ಮೂಲಗಳಿಗೆ | 210.5 | 204.9 | 232.3 | 246.2 | 219.8 |
| ವಿತ್ತೀಯ ಜವಾಬ್ದಾರಿಗಳ ಪ್ಲವನತೆ | | | | | |
| ರಾಜ್ಯಾಂಶಕ್ಕೆ(ಅನುಪಾತ) | 0.6 | 0.2 | 1.6 | 1.5 | 0.7 |
| ರಾಜಸ್ವ ಸ್ವೀಕೃತಿಗಳಿಗೆ | 0.4 | 0.5 | 3.6 | 1.0 | 0.5 |
| ಸ್ವಂತ ಸಂಪನ್ಮೂಲಗಳಿಗೆ | 0.5 | 0.6 | 3.8 | 1.6 | 0.4 |

ಆಕರ: ಹಣಕಾಸು ಲೆಕ್ಕಗಳು.

ರಾಜ್ಯಸರ್ಕಾರದ ವಿತ್ತೀಯ ಜವಾಬ್ದಾರಿಗಳು 2006-07ರಲ್ಲಿದ್ದ ₹57,682 ಕೋಟಿಗಳಿಂದ 2010-11ರಲ್ಲಿ ₹91,943 ಕೋಟಿಗಳಿಗೆ ಏರಿ ಶೇಕಡ 59ರಷ್ಟು ಏರಿಕೆಯನ್ನು ಕಂಡಿದ್ದು, ಇದು ಸಂಚಿತ ನಿಧಿ ಜವಾಬ್ದಾರಿಗಳು (₹59,277 ಕೋಟಿ) ಮತ್ತು ಸಾರ್ವಜನಿಕ ಲೆಕ್ಕಗಳ ಜವಾಬ್ದಾರಿ (₹32,666 ಕೋಟಿ)ಗಳಲ್ಲಿ ಉಂಟಾಗಿದೆ.

ವಿತ್ತೀಯ ಸುಧಾರಣಾ ಕಾಯಿದೆಯ ಜಾರಿಯ ನಂತರ, ಮತ್ತು ಸಾಲಗಳ ಮೇಲಿನ ಮಿತಿಯನ್ನು (ವಿತ್ತೀಯ ಕೊರತೆ) ರಾಜ್ಯರಾಜ್ಯದ ಶೇಕಡ ಮೂರಕ್ಕೆ ಮಿತಿಗೊಳಿಸಿದುದರಿಂದ ರಾಜ್ಯದ ವಿತ್ತೀಯ ಜವಾಬ್ದಾರಿಗಳ ವೃದ್ಧಿಯ ದರವು 2004-05ರಲ್ಲಿದ್ದ ಶೇಕಡ 12ರಿಂದ 2007-08ರಲ್ಲಿ ಶೇಕಡ ನಾಲ್ಕಕ್ಕೆ ಇಳಿದಿತ್ತು. ಭಾರತ ಸರ್ಕಾರದ ಆರ್ಥಿಕ ಉತ್ತೇಜನ ಪ್ರಸ್ತಾವದ ಪ್ರಕಟಣೆ ಮತ್ತು ತತ್ಪಲವಾದ ಕಾಯಿದೆಯ ತಿದ್ದುಪಡಿಯ ಮೂಲಕ 2008-09 ಮತ್ತು 2009-10ರಲ್ಲಿ ವಿತ್ತೀಯ ಕೊರತೆಯ ಮಿತಿಯನ್ನು ಕ್ರಮವಾಗಿ ಶೇಕಡ 3.5 ಮತ್ತು ಶೇಕಡ ನಾಲ್ಕಕ್ಕೆ ಏರಿಸಲಾಗಿದೆ. ಹದಿಮೂರನೆ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಮತ್ತು ಎಫ್‌ಆರ್ ಕಾಯಿದೆಗೆ ಮುಂದಿನ ತಿದ್ದುಪಡಿಯಂತೆ, 2010-11ನೇ ವರ್ಷವು ಕ್ರೋಢೀಕರಣದ ವರ್ಷವಾಗಿದ್ದು, ವಿತ್ತೀಯ ಕೊರತೆಯ ಮಿತಿಯಾದ ಶೇಕಡ ಮೂರನ್ನು 2011-12ರ ಒಳಗೆ ಸಾಧಿಸಬೇಕಿತ್ತು. 2010-11ರ ಅವಧಿಯಲ್ಲಿ ವಿತ್ತೀಯ ಕೊರತೆಯು ರಾಜ್ಯರಾಜ್ಯದ ಶೇಕಡ 3.44ಕ್ಕಿಂತ ಹೆಚ್ಚು ಇರುವಂತಿರಲಿಲ್ಲ ಅದು ಶೇಕಡ 2.81ರಷ್ಟಿತ್ತು. ವಿತ್ತೀಯ ಜವಾಬ್ದಾರಿಗಳ ವೃದ್ಧಿಯ ದರವು 2009-10ರಲ್ಲಿ 17ಕ್ಕೆ ಇದ್ದು, 2010-11ರಲ್ಲಿ ಶೇಕಡ 10ಕ್ಕೆ ಇಳಿಯಿತು. ಇದರ ಫಲವಾಗಿ ರಾಜ್ಯರಾಜ್ಯಕ್ಕೆ ವಿತ್ತೀಯ ಜವಾಬ್ದಾರಿಗಳ ಪ್ಲವನತೆಯು 2008-10ರಲ್ಲಿ ಒಂದಕ್ಕಿಂತ ಹೆಚ್ಚುಯಿದ್ದುದು ಪ್ರಸ್ತುತ ವರ್ಷದಲ್ಲಿ 0.7ಗೆ ಇಳಿಕೆಯಾಗಿತ್ತು. 2010-11ರ ಅಂತ್ಯಕ್ಕೆ ರಾಜ್ಯರಾಜ್ಯ ಮತ್ತು ವಿತ್ತೀಯ ಜವಾಬ್ದಾರಿಗಳ ಅನುಪಾತವು ಶೇಕಡ 24ರಷ್ಟಿತ್ತು.

1.10.3 ಮೀಸಲು ನಿಧಿ ಅಡಿ ವ್ಯವಹಾರಗಳು

ಮೀಸಲು ಮತ್ತು ಮೀಸಲು ನಿಧಿಗಳನ್ನು ರಾಜ್ಯಸರ್ಕಾರದ ಲೆಕ್ಕಗಳಲ್ಲಿ 'ಜೆ' ವಿಭಾಗದಡಿ ನಿರ್ದಿಷ್ಟವಾದ ಮತ್ತು ಒಳ್ಳೆಯ ಪರಿಭಾಷಿಕ ಪ್ರಸ್ತಾವನೆಗಳಿಗಾಗಿ ರಚಿಸಲಾಗುತ್ತದೆ. ಈ ನಿಧಿಗಳನ್ನು ವಂತಿಗಳಿಗೆ ಅಥವಾ ಭಾರತದ ಅಥವಾ ರಾಜ್ಯದ ಸಂಚಿತ ನಿಧಿಗಳಿಂದ ಅಥವಾ ಹೊರಗಿನ ಏಜೆನ್ಸಿಗಳಿಂದ ಅನುದಾನಗಳಿಂದ ಭರಿಸಲಾಗುತ್ತದೆ (ಈ ವಂತಿಗಳನ್ನು ಸಂಚಿತನಿಧಿಯಡಿ ವೆಚ್ಚವೆಂದು ಪರಿಗಣಿಸಲಾಗುತ್ತದೆ). ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಆರಂಭದಲ್ಲಿ ಸಂಚಿತ ನಿಧಿಯಲ್ಲಿಯೇ ಲೆಕ್ಕ ಮಾಡಿದ್ದು ಇದಕ್ಕೆ ಶಾಸಕಾಂಗದ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ವರ್ಷದ ಕೊನೆಯಲ್ಲಿ ಲೆಕ್ಕಗಳನ್ನು ಮುಕ್ತಾಯಗೊಳಿಸುವಾಗ ಈ ನಿಧಿಗೆ ಸಂಬಂಧಿಸಿದ ವೆಚ್ಚವನ್ನು ಸಾರ್ವಜನಿಕ ಲೆಕ್ಕದಡಿಯ ನಿಧಿಯ ಲೆಕ್ಕಕ್ಕೆ ವಜಾ ನಮೂದಿಸಿ ಮೂಲಕ ವರ್ಗಾಯಿಸಲಾಗುವುದು. ಅಲ್ಲದೆ, ನಿಧಿಗಳನ್ನು "ಬಡ್ಡಿ ಹೊಂದಿರುವ ನಿಧಿಗಳು" ಮತ್ತು "ಬಡ್ಡಿ ಹೊಂದಿರದ ನಿಧಿಗಳು" ಎಂದು ವರ್ಗೀಕರಿಸಬಹುದು. ಸಾಮಾನ್ಯವಾಗಿ, ಮೀಸಲು ನಿಧಿಗಳನ್ನು, ಅವುಗಳನ್ನು ಭರಿಸುವ ಮೂಲಗಳನ್ನು ಆಧರಿಸಿ ಕೆಳಗಿನ ಮೂರು ವರ್ಗಗಳಡಿ ವಿಂಗಡಿಸಲಾಗಿದೆ.

- ಮತ್ತೊಂದು ಸರ್ಕಾರದ ಅನುದಾನಗಳಿಂದ ಶೇಖರಿಸಿದ ನಿಧಿಗಳು ಮತ್ತು ಕೆಲವು ಬಾರಿ ಸಾರ್ವಜನಿಕ ವಂತಿಗಳಿಂದ ಪಡೆದ ಸಹಾಯ, ಉದಾಹರಣೆಗೆ, ಕೇಂದ್ರ ರಸ್ತೆ ನಿಧಿಗಳ ಆರ್ಥಿಕ ಸಹಾಯಗಳಿಂದ ರಚಿಸಿದ ನಿಧಿ.
- ಕೇಂದ್ರ/ರಾಜ್ಯಗಳಿಂದ ಭಾರತದ ಸಂಚಿತ ನಿಧಿ ಅಥವಾ ರಾಜ್ಯದ ಸಂಚಿತ ನಿಧಿಯಿಂದ ಹೊರಗೆ ಇರಿಸಿರುವ ಮೊತ್ತಗಳಿಂದ ಶೇಖರಿಸಿದ ನಿಧಿ, ವಿಶೇಷ ಉದ್ದೇಶಗಳಿಗಾಗಿ ಅವರುಗಳು ವೆಚ್ಚ ಭರಿಸಲು ಮೀಸಲುಗಳನ್ನು ಸಂದರ್ಭಾನುಸಾರ ಒದಗಿಸಲು ಉದಾಹರಣೆಗೆ: ಸವಕಳಿ ನಿಧಿ.
- ರಾಜ್ಯಸರ್ಕಾರಕ್ಕೆ ಹೊರಗಿನ ಏಜೆನ್ಸಿಗಳ ವಂತಿಗಳಿಂದ ಶೇಖರಿಸಿದ ನಿಧಿ.

ರಾಜ್ಯಸರ್ಕಾರದ ಲೆಕ್ಕಗಳಲ್ಲಿ ಅರವತ್ತನಾಲ್ಕು ಮೀಸಲು ನಿಧಿಗಳನ್ನು ರಚಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ. ಈ 64 ನಿಧಿಗಳಲ್ಲಿ 42 ನಿಧಿಗಳು, 10ರಿಂದ 30 ವರ್ಷಗಳಿಗೂ ಮೀರಿದ ಕಾಲದಿಂದ ನಿಷ್ಕ್ರಿಯವಾಗಿವೆ. ಕೋಷ್ಟಕ 1.27ರಲ್ಲಿ ಈ ನಿಧಿಗಳ ಸ್ಥಿತಿಗಳನ್ನು ವಿವರಿಸಲಾಗಿದೆ.

ಕೋಷ್ಟಕ 1.27: ನಿಷ್ಕ್ರಿಯ ಮೀಸಲು ನಿಧಿಗಳ ವಿವರಗಳು

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ನಿಧಿಗಳ ಸಂಖ್ಯೆ | ನಿಧಿಗಳ ಸ್ಥಿತಿ | ನಿಧಿಯಲ್ಲಿ ಶಿಲ್ಕು |
|-------------|---------------|--|------------------|
| 1 | 20 | ವಾಣಿಜ್ಯ ಉದ್ಯಮಗಳ ಸವಕಳಿ ನಿಧಿಗಳು | 11.01 |
| 2 | 02 | ಹೂಡಿಕೆಗಳನ್ನು ಮಾಡಿದ ನಿಧಿಗಳು | 0.35 |
| 3 | 17 | ನಿಧಿಗಳನ್ನು ರಚಿಸಿದ ಉದ್ದೇಶಗಳು ಅಸ್ತಿತ್ವದಲ್ಲಿಲ್ಲ | 36.94 |
| 4 | 03 | ಪ್ರತಿಕೂಲ ಶಿಲ್ಕುಗಳು | (-7.02) |

2001-02ರಿಂದ ನಿಷ್ಕ್ರಿಯವಾಗಿದ್ದ ವಿಫಲಭಾವಿ ಪರಿಹಾರ ನಿಧಿ¹⁰, ₹2.41 ಕೋಟಿ ಶಿಲ್ಕು ಹೊಂದಿತ್ತು 2010-11ರಲ್ಲಿ, ನವೆಂಬರ್ 2006ರವರೆಗೆ ಸ್ವೀಕೃತವಾದ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ₹6.52 ಕೋಟಿ ವೆಚ್ಚವನ್ನು ಮಾಡಲಾಗಿತ್ತು ಆದರೆ ಅದನ್ನು ನಿಧಿಗೆ ಖರ್ಚು ಹಾಕಿರಲಿಲ್ಲ.

₹9,232.82 ಕೋಟಿ ಶಿಲ್ಕಿನೊಂದಿಗೆ ಉಳಿದ ಇಪ್ಪತ್ತೆರಡು ನಿಧಿಗಳು ಕಾರ್ಯಕಾರಿಯಾಗಿವೆ, ಮತ್ತು ಅವುಗಳಲ್ಲಿ ನಾಲ್ಕು ನಿಧಿಗಳು ಪ್ರತಿಕೂಲ ಶಿಲ್ಕುಗಳನ್ನು ಹೊಂದಿವೆ. ಮುಂಬರುವ ಕಂಡಿಕೆಗಳಲ್ಲಿ ಗ್ರಾಹಕರ ಕಲ್ಯಾಣ ನಿಧಿ, ಮೂಲ ಸೌಕರ್ಯ ಆರಂಭ ನಿಧಿ, ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ, ಕೇಂದ್ರ ರಸ್ತೆ ನಿಧಿ ಮತ್ತು ವಿತ್ತೀಯ ನಿರ್ವಹಣ ನಿಧಿಗಳ ವ್ಯವಹಾರಗಳ ವಿಶ್ಲೇಷಣೆಗಳನ್ನು ವಿವರಿಸಲಾಗಿದೆ. ಖಾತರಿ ಮೀಸಲು ನಿಧಿ ಮತ್ತು ಋಣ ಪರಿಹಾರ ನಿಧಿಗೆ ಸಂಬಂಧಿಸಿದ ವ್ಯವಹಾರಗಳನ್ನು ಕ್ರಮವಾಗಿ ಕಂಡಿಕೆ 1.10.4 ಮತ್ತು 1.11.4ಗಳಲ್ಲಿ ವಿವರಿಸಲಾಗಿದೆ.

ಗ್ರಾಹಕರ ಕಲ್ಯಾಣ ನಿಧಿ

ಗ್ರಾಹಕರ ಕಲ್ಯಾಣ ನಿಧಿ, ಸೆಪ್ಟೆಂಬರ್ 2006ರ ಅವಧಿಯಲ್ಲಿ ಗ್ರಾಹಕರ ಕಲ್ಯಾಣಕ್ಕಾಗಿ ರಚಿಸಲಾಗಿದ್ದು, ಕೆಳಗಿನವುಗಳಿಂದ ಜಮಾ ಮಾಡಲಾಗಿತ್ತು:

- ಭಾರತ ಸರ್ಕಾರದ ಕೇಂದ್ರ ಗ್ರಾಹಕರ ಕಲ್ಯಾಣ ನಿಧಿಯಿಂದ ಮೂಲ ಧನ.
- ರಾಜ್ಯದಲ್ಲಿ ಗ್ರಾಹಕರ ಚಳವಳಿಯನ್ನು ಬಲಪಡಿಸಲು ಕೇಂದ್ರ ಸರ್ಕಾರದಿಂದ ಒದಗಿಸಿದ ಸಹಾಯ.
- ಅನುರೂಪದ ಅನುದಾನಗಳು ಅಥವಾ ರಾಜ್ಯಸರ್ಕಾರದಿಂದ ಯಾವುದೇ ಸಹಾಯ ಮತ್ತು ಜಿಲ್ಲಾ ಮತ್ತು ರಾಜ್ಯ ಗ್ರಾಹಕರ ವೇದಿಕೆಯಲ್ಲಿ ಪ್ರಾಪ್ತವಾದ ಕೋರ್ಸ್ ಶುಲ್ಕ.
- ಗ್ರಾಹಕರ ಉತ್ಪಾದಕಗಳ ತಯಾರಕರು ಅಥವಾ ಸೇವೆ ಒದಗಿಸುವವರಿಂದ ಪಾವತಿಸಿದ ದಂಡ
- ನಿಧಿಗಳಲ್ಲಿನ ಶೇಖರಣಗಳ ಹೂಡಿಕೆಯಿಂದ ಬಂದ ಆದಾಯ.
- ನಿಧಿಯ ಉದ್ದೇಶಕ್ಕಾಗಿ ರಾಜ್ಯಸರ್ಕಾರವು ಸ್ವೀಕರಿಸಿದ ಯಾವುದೇ ಮೊತ್ತ.

2009-10 ಮತ್ತು 2010-11ರ ಅವಧಿಯಲ್ಲಿ ಗ್ರಾಹಕರ ಕಲ್ಯಾಣ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಮಾಡಿದ ₹0.93 ಕೋಟಿ ಮತ್ತು ₹1.33 ಕೋಟಿ ವೆಚ್ಚಗಳನ್ನು ಗ್ರಾಹಕರ ಕಲ್ಯಾಣ ನಿಧಿಯಿಂದ ಭರಿಸಲಾಗಿರಲಿಲ್ಲ.

ಎಲ್ಲಾ ರಾಜ್ಯಗಳಲ್ಲೂ, ಗ್ರಾಹಕರ ಕಲ್ಯಾಣ ನಿಧಿಯನ್ನು ಬಲಪಡಿಸುವ ಸಲುವಾಗಿ, 2007-08ರಲ್ಲಿ ಅಧಿಸೂಚಿಸಿದ, ಪರಿಷ್ಕೃತ ಕೇಂದ್ರ ಗ್ರಾಹಕರ ಕಲ್ಯಾಣ ನಿಧಿ ಮಾರ್ಗಸೂಚಿಗಳು, ಕೇಂದ್ರ ಸರ್ಕಾರದಿಂದ ಮೂಲಧನದ ಶೇಕಡ 75ರಷ್ಟನ್ನು ಕೇಂದ್ರದ ಪಾಲಾಗಿ ಬೆಂಬಲವನ್ನು ಪಡೆದು, ₹10 ಕೋಟಿಗಳ ರಾಜ್ಯ ಗ್ರಾಹಕರ ಕಲ್ಯಾಣ ನಿಧಿಯಾಗಿ ಮೂಲಧನವನ್ನು ಸ್ಥಾಪಿಸುವುದನ್ನು ಒಳಗೊಂಡಿತ್ತು. ರಾಜ್ಯದ ಪಾಲಾಗಿ ಮೂಲ ನಿಧಿಯನ್ನು ಸ್ಥಾಪಿಸಲು ರಾಜ್ಯಸರ್ಕಾರವು ₹2.50 ಕೋಟಿಗಳ ಅವಕಾಶ ಮಾಡಿದ್ದರೂ ಸಹ, ನಿಧಿಯನ್ನು ಖಜಾನೆಯಲ್ಲಿ ಖಾತೆಯನ್ನು ತೆರೆಯದ ಕಾರಣ ಸ್ಥಾಪಿಸಿರಲಿಲ್ಲ. ಆದ್ದರಿಂದ, ರಾಜ್ಯವು, ಮೂಲನಿಧಿಯ ಕೇಂದ್ರದ ಪಾಲು ₹7.50 ಕೋಟಿಗಳನ್ನು ಬಿಟ್ಟುಕೊಟ್ಟಿತ್ತು.

ಮುಂದುವರೆದು, 1999-2000ದಿಂದಲೇ ₹0.67 ಲಕ್ಷ ಶಿಲ್ಕಿನ ಒಂದು ನಿಧಿಯು ನಿಷ್ಕ್ರಿಯವಾಗಿದ್ದು, ರಾಜ್ಯವು ಅದನ್ನು ಕೊನೆಗೊಳಿಸಲು ಅಥವಾ ಇನ್ನೂ ರಚಿಸಬೇಕಿದ್ದ ಮೂಲನಿಧಿಯೊಂದಿಗೆ ವಿಲೀನಗೊಳಿಸಲು ಪರಿಗಣಿಸಬಹುದಿತ್ತು.

¹⁰ ಕೋಷ್ಟಕ 1.27ರ ಕ್ರಮ ಸಂಖ್ಯೆ 3ರಲ್ಲಿ ಸೇರಿರುತ್ತದೆ.

ಮೂಲಸೌಕರ್ಯ ಪ್ರಾರಂಭ ನಿಧಿ, ಬಿಎಮ್‌ಆರ್‌ಸಿಎಲ್ ನಿಧಿ ಮತ್ತು ಸಿಎಮ್‌ಆರ್‌ಆರ್‌ಡಿ ನಿಧಿ

1998ರ ಕರ್ನಾಟಕ ಕಾಯಿದೆಯು, ಮಾರಾಟ, ರಾಜ್ಯದಲ್ಲಿನ ವ್ಯಾಪಾರ ಇತ್ಯಾದಿಗಳ ಮೇಲಿನ ತೆರಿಗೆ, ಅಬಕಾರಿ ಪರವಾನಗಿ ಶುಲ್ಕ ಮೋಟಾರು ವಾಹನ ತೆರಿಗೆ ಮತ್ತು ನ್ಯಾಯಿಕವಲ್ಲದ ಸ್ವಾಂಪು ಶುಲ್ಕಗಳ ಮೇಲೆ ಮೂಲ ಸೌಲಭ್ಯ ಉಪಕರವನ್ನು ವಿಧಿಸಲು ಅವಕಾಶ ಕಲ್ಪಿಸಿದೆ. ಈ ರೀತಿ ಸಂಗ್ರಹವಾದ ಉಪಕರವನ್ನು ಮೂಲಸೌಕರ್ಯ ಪ್ರಾರಂಭ ನಿಧಿ (ಐಐಎಫ್) ಮತ್ತು ಬಿಎಮ್‌ಆರ್‌ಸಿಎಲ್ ನಿಧಿಗೆ ಒಟ್ಟು ಸಂಗ್ರಹಣೆಯ 2:1 ಅನುಪಾತದಲ್ಲಿ ಹಂಚಿಕೆ ಮಾಡಬೇಕಿತ್ತು. ಇದನ್ನು ತರುವಾಯ 2004ರಲ್ಲಿ ಪರಿಷ್ಕರಿಸಲಾಯಿತು. ಸಂಗ್ರಹಿಸಲಾದ ಒಟ್ಟು ಮೂಲಸೌಕರ್ಯ ಉಪಕರವನ್ನು, ಐಐಎಫ್, ಬಿಎಮ್‌ಆರ್‌ಸಿಎಲ್ ಮತ್ತು ಸಿಎಮ್‌ಆರ್‌ಆರ್‌ಡಿಗಳ ನಡುವೆ ಕ್ರಮವಾಗಿ ಶೇಕಡ 57, 28 ಮತ್ತು 15ರ ಅನುಪಾತದಲ್ಲಿ ಹಂಚಿಕೆ ಮಾಡಬೇಕಿತ್ತು. 2005ರಲ್ಲಿ ಏಕರೂಪ ಮೌಲ್ಯಧಾರಿತ ತೆರಿಗೆಯನ್ನು ಪ್ರಾರಂಭಿಸಿದ್ದರಿಂದ, ಮೂಲಸೌಕರ್ಯ ಉಪಕರ ವಿಧಿಸುವುದನ್ನು ಬಿಡಬೇಕಾಯಿತು ಮತ್ತು ರಾಜ್ಯದ ಸಾಮಾನ್ಯ ಮೀಸಲುಗಳಿಂದ ನಿಧಿಗೆ ಸಹಾಯ ಮಾಡಲು ಸರ್ಕಾರವು ನಿರ್ಧರಿಸಿತು. 2010-11 ಮೋಟಾರು ವಾಹನ, ಸ್ವಾಂಪುಗಳು ಮತ್ತು ನೋಂದಣಿ ಮತ್ತು ರಾಜ್ಯ ಅಬಕಾರಿಗಳಿಂದ ವಸೂಲಿ ಮಾಡಿದ ಉಪಕರವನ್ನು (₹516.49 ಕೋಟಿ) ಐಐಎಫ್, ಬಿಎಮ್‌ಆರ್‌ಸಿಎಲ್ ನಿಧಿ ಮತ್ತು ಸಿಎಮ್‌ಆರ್‌ಆರ್‌ಡಿ ನಿಧಿಗಳಿಗೆ ಹಂಚಿಕೆ ಮಾಡಲಾಯಿತು. ವರ್ಗಾಯಿಸಿದ ಮೊತ್ತವು ಕ್ರಮವಾಗಿ ₹294.10 ಕೋಟಿ, ₹144.62 ಕೋಟಿ ಮತ್ತು ₹77.47 ಕೋಟಿಗಳು ಆಗಿತ್ತು. ಮುಂದುವರೆದು, ರಸ್ತೆ ಕಾಮಗಾರಿಗಳು ಮತ್ತು ಅವುಗಳ ನಿರ್ವಹಣೆಗಳಿಗೆ, ಕೇಂದ್ರ ರಸ್ತೆ ನಿಧಿ, ಹಣಕಾಸು ಆಯೋಗ ಅನುದಾನಗಳು ಮತ್ತು ಆಯವ್ಯಯ ಹಂಚಿಕೆಗಳಿಂದ ಧನಸಹಾಯ ಮಾಡುತ್ತಿದ್ದುದರಿಂದ, 2010-11ರ ಅವಧಿಯಲ್ಲಿ ಸರ್ಕಾರವು ಐಐಎಫ್ ಮತ್ತು ಬಿಎಮ್‌ಆರ್‌ಸಿಎಲ್ ನಿಧಿಗಳನ್ನು 50:50ರ ಅನುಪಾತದಲ್ಲಿ ಅಧಿಕಗೊಳಿಸಲು ನಿರ್ಧರಿಸಿತು. ಈ ಉದ್ದೇಶಕ್ಕಾಗಿ ₹2000 ಕೋಟಿ ಅವಕಾಶ ಮಾಡಿದ್ದರೂ ಸಹ, ಐಐಎಫ್ ಮತ್ತು ಬಿಎಮ್‌ಆರ್‌ಸಿಎಲ್ ನಿಧಿಗಳಿಗೆ ಪ್ರತಿಯೊಂದಕ್ಕೂ ₹650 ಕೋಟಿ ದರದಲ್ಲಿ ₹1300 ಕೋಟಿಗಳನ್ನು ವರ್ಗಾಯಿಸಲು ಮಂಜೂರಾತಿ ನೀಡಲಾಗಿದ್ದು (31ನೇ ಮಾರ್ಚ್ 2011), ನಂತರ ಅದನ್ನು ಪರಿವರ್ತಿಸಲಾಯಿತು ಮತ್ತು ಅದೇ ದಿನದಲ್ಲಿ ಬಿಎಮ್‌ಆರ್‌ಸಿಎಲ್ ನಿಧಿಗೆ ಸಂಬಂಧಿಸಿದಂತೆ ₹650 ಕೋಟಿಗೆ ಸೀಮಿತಗೊಳಿಸಲಾಯಿತು. ಇದನ್ನು ರಾಜ್ಯದ ಸಮಗ್ರ ವಿತ್ತೀಯ ಶಿಲ್ಪನ್ನು ಪರಿಗಣಿಸಿ ಮಾಡಲಾಗಿದೆಯೆಂದು ತಿಳಿಸಿದೆ.

ಮೇಲಿನ ನಿಧಿಗಳನ್ನು ವೃದ್ಧಿಗಳಿಸಲು ₹2,000 ಕೋಟಿಗಳ ಅವಕಾಶವನ್ನು ರಾಜಸ್ವ ಹೆಚ್ಚಳವಾಗಿ ₹1,500 ಕೋಟಿಗಳ ಆಯವ್ಯಯ ಅಂದಾಜುಗಳಲ್ಲಿ ಕಲ್ಪಿಸಲಾಗಿತ್ತು. ಆದರೆ, ₹4,712 ಕೋಟಿಗಳ ರಾಜಸ್ವ ಹೆಚ್ಚಳದಿಂದ, ಒಟ್ಟಾರೆ ವಿತ್ತ ಶಿಲ್ಪನ್ನು ಆಧರಿಸಿ ವರ್ಗಾವಣೆಯನ್ನು ₹650 ಕೋಟಿಗಳಿಗೆ ಮಿತಗೊಳಿಸಲಾಯಿತು. ಇದರಿಂದ, ವಿತ್ತೀಯ ಕೊರತೆಯು ಕಡಿಮೆಯಾಯಿತು.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2011), ವಿತ್ತ ಸುಧಾರಣಾ ಅಧಿನಿಯಮವು ನಿಗದಿಪಡಿಸಿದ ಹಣಕಾಸು ಶಿಸ್ತನ್ನು ಪಾಲಿಸುವುದನ್ನು ಖಾತ್ರಿಪಡಿಸಿಕೊಳ್ಳಲು ನಿಧಿಗೆ ವಾಸ್ತವ ವಂತಿಗೆಯನ್ನು ಕಡಿಮೆಗೊಳಿಸಲಾಗಿದೆಯೆಂದು ಹೇಳಿದೆ. 2009-10ರಲ್ಲಿ ರಾಜಸ್ವ ಹೆಚ್ಚಳವು ₹1,619 ಕೋಟಿಯಿದ್ದು ನಿಧಿಗೆ ₹2,100 ಕೋಟಿಗಳನ್ನು ನೀಡಲಾಗಿತ್ತು, 2010-11ರಲ್ಲಿ ರಾಜಸ್ವ ಹೆಚ್ಚಳವು ₹4,172 ಕೋಟಿಗಳಾಗಿದ್ದು, ನಿಧಿಗೆ ₹650 ಕೋಟಿಗಳನ್ನು ಮಾತ್ರ ವರ್ಗಾವಣೆ ಮಾಡಿರುವುದರಿಂದ ರಾಜ್ಯದ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಮುಂದುವರೆದು, ಇದು ವಿತ್ತ ಸುಧಾರಣಾ ಅಧಿನಿಯಮದಲ್ಲಿ ನಿಗದಿಪಡಿಸಿರುವ ವಿತ್ತಸೂಚಕಗಳ ಅನುಪಾತವನ್ನು ಸಾಧಿಸಲು ಲೆಕ್ಕಗಳನ್ನು ಹೊಂದಿಸಿರುವುದನ್ನು ಸೂಚಿಸುತ್ತದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ಶಿಫಾರಸ್ಸುಗಳಲ್ಲಿ, ಪ್ರಧಾನ ಮತ್ತು ಒಳಶೀರ್ಷಿಕೆಗಳ ಪಟ್ಟಿಯಲ್ಲಿರುವ ಸೂಚನೆಗಳನ್ನು ಇಂತಹ ವಹಿವಾಟುಗಳನ್ನು ಲೆಕ್ಕಮಾಡಲು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು, ಪ್ರಸಕ್ತ ಹೊಂದಾಣಿಕೆಗಳು ಪಟ್ಟಿಯಲ್ಲಿನ ಸೂಚನೆಗಳಿಗನುಗುಣವಾಗಿ ಇಲ್ಲವೆಂದು ಹೇಳಿದೆ.

ಕೇಂದ್ರ ರಸ್ತೆ ನಿಧಿ

ಕೇಂದ್ರ ರಸ್ತೆ ನಿಧಿಯು ಭಾರತ ಸರ್ಕಾರದಿಂದ ರಚಿಸಲಾದ ನಿಧಿ. ಈ ನಿಧಿಯಿಂದ ರಾಜ್ಯಕ್ಕೆ ಆರ್ಥಿಕ ಸಹಾಯಗಳನ್ನು ಭಾರತ ಸರ್ಕಾರದಿಂದ ಅನುಮೋದಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುತ್ತದೆ. ವಾಸ್ತವ ವೆಚ್ಚಗಳನ್ನು ಸಹ ನಿಧಿಗೆ ಹಸ್ತಾಂತರಿಸಲಾಗುವುದು. 2009-10ರ ಅವಧಿಯಲ್ಲಿ ಸಂಚಿತ ನಿಧಿಯಿಂದ ₹205.30 ಕೋಟಿ ವೆಚ್ಚವನ್ನು ಸಾರ್ವಜನಿಕ ಲೆಕ್ಕದಲ್ಲಿನ ಕೇಂದ್ರ ರಸ್ತೆ ನಿಧಿಗೆ

ಖಾತೆಯಲ್ಲಿದ್ದ ₹165.30 ಕೋಟಿ ಶಿಲ್ಕುಗಳಿಗೆ ಪ್ರತಿಯಾಗಿ ವರ್ಗಾಯಿಸಲಾಗಿದೆ. ಇದು ₹40 ಕೋಟಿಗಳ ವ್ಯತಿರಿಕ್ತ ಶಿಲ್ಕಿನಲ್ಲಿ ಫಲಿಸಿದೆ. ಮೊದಲಿಗೆ ವೆಚ್ಚವನ್ನು ರಾಜ್ಯ ನಿಧಿಗಳಿಂದ ಭರಿಸಲಾಗಿದ್ದು, ನಂತರ ಭಾರತ ಸರ್ಕಾರದಿಂದ ಅದನ್ನು ಭರ್ತಿ ಮಾಡಲಾಗಿತ್ತು ಮತ್ತು ಅದರಿಂದ, ಅನುದಾನಕ್ಕೆ ಸರಿಯಾಗಿ ವೆಚ್ಚವನ್ನು ಸೀಮಿತಗೊಳಿಸಲು ಸಾಧ್ಯವಾಗಲಿಲ್ಲವೆಂದು ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2010), ಮತ್ತೊಮ್ಮೆ ಜುಲೈ 2011ರಲ್ಲಿ ಉತ್ತರಿಸಿದೆ. ಆದರೆ, ಪ್ರಸ್ತುತ ವರ್ಷದಲ್ಲಿ, ₹149.98 ಕೋಟಿ ವೆಚ್ಚದ ಪ್ರತಿಯಾಗಿ, ₹70.97 ಕೋಟಿಯನ್ನಷ್ಟೇ ಕೇಂದ್ರ ರಸ್ತೆ ನಿಧಿ ಲೆಕ್ಕಕ್ಕೆ ಹಸ್ತಾಂತರಿಸಲಾಗಿತ್ತು. ಭಾರತ ಸರ್ಕಾರದಿಂದ ಪೂರೈಸಿದ ಮೊತ್ತ ₹110.97 ಕೋಟಿಯಾಗಿತ್ತು. ಇದು ಹಿಂದಿನ ವರ್ಷದ ವ್ಯತಿರಿಕ್ತ ಶಿಲ್ಕನ್ನು ತೊಡೆದು ಹಾಕುವುದರಲ್ಲಿ ಫಲಿಸಿದೆ. ಇದು ರಾಜ್ಯಸರ್ಕಾರವು ಹಿಂದೆ ನೀಡಿದ ಉತ್ತರಕ್ಕೆ ವಿರೋಧವಾಗಿತ್ತು. ಆದ್ದರಿಂದ, ₹90 ಕೋಟಿ ವೆಚ್ಚವು ಸಂಚಿತ ನಿಧಿಯಲ್ಲಿಯೇ ಉಳಿದಿತ್ತು.

ವಿತ್ತೀಯ ನಿರ್ವಹಣಾ ನಿಧಿ

ವಿತ್ತೀಯ ನಿರ್ವಹಣಾ ನಿಧಿಯನ್ನು ವಿತ್ತೀಯ ಜವಾಬ್ದಾರಿ ಕಾಯಿದೆ 2002ರ ಪರಿಚ್ಛೇದ 4(ಪಿ)ಯ ಅನುಸಾರ, 2006-07ರ ಅವಧಿಯಲ್ಲಿ ರಾಜ್ಯದ ಸಾಮಾನ್ಯ ರಾಜಸ್ವದಿಂದ ವರ್ಷಾವಧಿಯಲ್ಲಿ ಉಂಟಾಗುವ ಜವಾಬ್ದಾರಿಗಳನ್ನು ನಿರ್ವಹಿಸಲು ರಚಿಸಲಾಯಿತು. ಆದರೆ, ಅದರ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳನ್ನು ರೂಪಿಸಿರಲಿಲ್ಲ. ಪ್ರಸ್ತುತ ವರ್ಷದಲ್ಲಿ, ₹150 ಕೋಟಿ ಮೊತ್ತವನ್ನು ಸಂಚಿತನಿಧಿಯಿಂದ ಹಸ್ತಾಂತರಿಸಲಾಗಿತ್ತು ಮತ್ತು ಖಾತರಿ ಜವಾಬ್ದಾರಿಗಳನ್ನು ತೀರಿಸಲು ವಹಿಸಿದ ವೆಚ್ಚ ₹24.84 ಕೋಟಿಯನ್ನು ಕೂಡ ನಿಧಿಗೆ ಖರ್ಚು ಹಾಕಲಾಗಿದೆ. ವರ್ಷಾಂತದಲ್ಲಿ ₹982 ಕೋಟಿಗಳ ಶಿಲ್ಕು ಇತ್ತು.

ಸರ್ಕಾರದ ಖಾತರಿಗಳು, ಪಿಂಚಣಿ ಯೋಜನೆಗೆ ವಂತಿಗೆ ಇತ್ಯಾದಿ ಸಾಂದರ್ಭಿಕ ಜವಾಬ್ದಾರಿಗಳಿಂದ ಉಂಟಾಗುವ ಬೇಡಿಕೆಗಳನ್ನು ಪೂರೈಸಲು ಈ ನಿಧಿಯನ್ನು ರಚಿಸಲಾಯಿತು ಎಂದು ರಾಜ್ಯಸರ್ಕಾರವು ಸಾರ್ವಜನಿಕ ಲೆಕ್ಕಸಮಿತಿಗೆ ನೀಡಿದ ಉತ್ತರದಲ್ಲಿ ಹೇಳಿದೆ (ಜುಲೈ 2011).

ಆದರೆ, ಸರ್ಕಾರವು ಸರ್ಕಾರಿ ಖಾತರಿಗಳಿಂದ ಉಂಟಾಗುವ ಜವಾಬ್ದಾರಿಗಳನ್ನು ತೀರಿಸಲು ಖಾತರಿ ವಿಮೋಚನೆ ನಿಧಿಯನ್ನು ರಚಿಸಿದ್ದು, ಅದು ನಿಷ್ಕ್ರಿಯವಾಗಿತ್ತು ಮತ್ತು 2010-11ರ ಅವಧಿಯಲ್ಲಿಯೂ ಸಹ, ಪಿಂಚಣಿ ವಂತಿಗೆ ಜವಾಬ್ದಾರಿಯನ್ನು ಪೂರೈಸಲು ₹175 ಕೋಟಿ ಅವಕಾಶವನ್ನು ಮಾಡಲಾಗಿದ್ದು, ಅದು ಇನ್ನೂ ಅನುಷ್ಠಾನಗೊಳಿಸಬೇಕಾಗಿದೆ.

ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ

ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯು (ಎಸ್‌ಡಿಆರ್‌ಎಫ್), ವಿಪತ್ತು ಪರಿಹಾರ ಕಾಯಿದೆ, 2005ರಡಿ ರಚಿಸಲಾಗಿದ್ದು, ಇದು 2010-11ರಿಂದ ಬಡ್ಡಿ ಹೊಂದಿರುವ ಮೀಸಲು ನಿಧಿಯಡಿ ಕಾರ್ಯಕಾರಿಯಾಗಿದೆ. ಹೊರಡಿಸಿದ ಮಾರ್ಗದರ್ಶನದ ಅನುಸಾರ, ಎಸ್‌ಡಿಆರ್‌ಎಫ್‌ನ ಹೂಡಿಕೆಗಳ ಮೇಲೆ ಗಳಿಸಿದ ಆದಾಯಗಳೊಂದಿಗೆ ಎಸ್‌ಡಿಆರ್‌ಎಫ್‌ಗೆ ಬಂದ ಪ್ರಾಪ್ತಿಗಳನ್ನು ಒಂದು ಅಥವಾ ಅನೇಕ ಪತ್ರಗಳಲ್ಲಿ ಅವುಗಳೆಂದರೆ, ಕೇಂದ್ರ ಸರ್ಕಾರದ ದಿನಾಂಕ ನಮೂದಿಸಿದ ಭದ್ರತೆಗಳು, ಹರಾಜು ಮಾಡಿದ ಖಜಾನೆ ಬಿಲ್ಲುಗಳು ಮತ್ತು ಬಡ್ಡಿಗಳಿಸುವ ಠೇವಣಿಗಳು ಮತ್ತು ಅನುಸೂಚಿತ ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳ ಪ್ರಮಾಣಪತ್ರಗಳಲ್ಲಿ ಹೂಡಿಸಬೇಕಾಗಿದೆ. ಮುಂದುವರೆದು, ರಾಜ್ಯಸರ್ಕಾರವು ಓವರ್‌ಡ್ರಾಫ್ಟ್‌ಗಳಿಗೆ ಅನ್ವಯಿಸುವ ದರದಲ್ಲಿ ಎಸ್‌ಡಿಆರ್‌ಎಫ್‌ಗೆ ಬಡ್ಡಿ ಪಾವತಿಸಬೇಕಿತ್ತು ಮತ್ತು ಅದನ್ನು ಅರ್ಧವಾರ್ಷಿಕವಾಗಿ ಖಾತೆಗೆ ಜಮಾ ಮಾಡಬೇಕಿದೆ. ಭಾರತಸರ್ಕಾರದ ಸಹಾಯವು ಶೇಕಡ 75ರಷ್ಟಿದ್ದು, ಉಳಿಕೆ ಶೇಕಡ 25 ರಾಜ್ಯಸರ್ಕಾರದಿಂದ ಬರಬೇಕಿತ್ತು. ಮುಂದುವರೆದು, ವಿಪತ್ತು ಪರಿಹಾರ (ಸಿಆರ್‌ಎಫ್)ನಿಧಿಯಲ್ಲಿ 31 ಮಾರ್ಚ್ 2010ಕ್ಕೆ ಶಿಲ್ಕನ್ನು ಎಸ್‌ಡಿಆರ್‌ಎಫ್‌ಗೆ ವರ್ಗಾಯಿಸಬೇಕಿತ್ತು. 2010-11ನೇ ವರ್ಷಕ್ಕೆ ನಿಧಿಯ ವಂತಿಗೆಗಳಲ್ಲಿ, ಭಾರತಸರ್ಕಾರದ ವಂತಿಗೆ ₹120.72 ಕೋಟಿ, ರಾಜ್ಯಸರ್ಕಾರದ ವಂತಿಗೆ ₹40.24 ಕೋಟಿ ಮತ್ತು ವರ್ಗಾಯಿಸಿದ ಉಳಿಕೆ ಸಿಆರ್‌ಎಫ್ ₹100 ಕೋಟಿಗಳನ್ನು ಒಳಗೊಂಡಿದೆ. ಆದರೆ, ನಿಧಿಗೆ ಯಾವುದೇ ಬಡ್ಡಿಯನ್ನು ಜಮಾ ಮಾಡಿರಲಿಲ್ಲ. ಜಿಲ್ಲಾ ಆಯುಕ್ತರುಗಳಿಗೆ ಪ್ರಕೃತಿ ವಿಕೋಪಗಳನ್ನು ಎದುರಿಸಲು ಪರಿಹಾರ ವೆಚ್ಚಕ್ಕಾಗಿ ಬಿಡುಗಡೆ ಮಾಡಿದ ₹158.80 ಕೋಟಿ ವೆಚ್ಚವನ್ನು, ಎಸ್‌ಡಿಆರ್‌ಎಫ್‌ನಿಂದ ಭರಿಸಿರುವುದಾಗಿ ತೋರಿಸಲಾಗಿದೆ. ಆದರೆ, ಎಸ್‌ಡಿಆರ್‌ಎಫ್‌ಗಾಗಿ ಜಿಲ್ಲಾ ಆಯುಕ್ತರುಗಳ ವೈಯಕ್ತಿಕ ಠೇವಣಿ ಲೆಕ್ಕಗಳು, ₹8.63 ಕೋಟಿಗಳ ಬಳಕೆಯಾಗದ ಧನಾತ್ಮಕ ಶಿಲ್ಕನ್ನು

ಪ್ರತಿಬಿಂಬಿಸಿದ್ದು, ಇದು ಅಷ್ಟರಮಟ್ಟಿಗೆ ಸಾರ್ವಜನಿಕ ಲೆಕ್ಕಗಳಲ್ಲಿ ನಿಧಿಯ ಲೆಕ್ಕವನ್ನು ಕಡಿಮೆ ತೋರಿಸಿದಂತಾಗಿದೆ. ಇದು ಸಂಚಿತ ನಿಧಿಯಲ್ಲಿ ವಿಪತ್ತು ಪರಿಹಾರಕ್ಕೆ ಸಂಬಂಧಿಸಿದ ವೆಚ್ಚವನ್ನು ಉತ್ತೇಜಿಸುವಲ್ಲಿಯೂ ಸಹ ಫಲಿಸಿದೆ.

1.10.4 ಸಾಂದರ್ಭಿಕ ಜವಾಬ್ದಾರಿಗಳು

ಖಾತರಿಗಳ ಸ್ಥಿತಿ

ಸರ್ಕಾರವು ಖಾತರಿ ನೀಡಿದ ಸಾಲಗಾರರು ಸುಸ್ತಿದಾರರಾದಲ್ಲಿ ಖಾತರಿಗಳು ರಾಜ್ಯದ ಸಂಚಿತ ನಿಧಿಯ ಮೇಲೆ ಸಾಂದರ್ಭಿಕ ಜವಾಬ್ದಾರಿಗಳಾಗುತ್ತವೆ. ಕಳೆದ ಐದು ವರ್ಷಗಳ ವಿವರಗಳನ್ನು ಕೋಷ್ಟಕ 1.28ರಲ್ಲಿ ನೀಡಲಾಗಿದೆ.

ಕೋಷ್ಟಕ.1.28: ಕರ್ನಾಟಕ ಸರ್ಕಾರ ನೀಡಿರುವ ಖಾತರಿಗಳು

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|---|---------|---------|---------|---------|---------|
| ಖಾತರಿ ನೀಡಿದ ಗರಿಷ್ಠ ಮೊತ್ತ | 19,793 | 23,109 | 18,732 | 18,420 | 19,150 |
| ಬಾಕಿ ಇರುವ ಖಾತರಿಗಳ ಮೊತ್ತ (ಬಡ್ಡಿ ಸೇರಿದಂತೆ) | 9,879 | 10,786 | 8,693 | 7,203 | 6,618 |
| ಎರಡನೆ ಹಿಂದಿನ ವರ್ಷದ ಒಟ್ಟು ರಾಜಸ್ವ ಸ್ವೀಕೃತಿಗಳಿಗೆ ಖಾತರಿ ನೀಡಿದ ಗರಿಷ್ಠ ಮೊತ್ತದ ಶತಾಂಶ | 37 | 36 | 23 | 18 | 15 |

ಆಕರ: ಹಣಕಾಸು ಲೆಕ್ಕಗಳು.

ಕರ್ನಾಟಕ ಸರ್ಕಾರದ ಖಾತರಿಗಳ ಮಿತಿ ಕಾಯಿದೆ 1999ರ ಅನ್ವಯ ಯಾವುದೇ ವರ್ಷದ ಅಂತ್ಯದಲ್ಲಿ ಬಾಕಿ ಇರುವ ಖಾತರಿಗಳ ಮೊತ್ತವು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇಕಡ 80ರ ಒಳಗೆ ಇರಬೇಕು. 2007-11ನೇ ವರ್ಷಗಳ ಕೊನೆಯಲ್ಲಿ ಬಾಕಿ ಇರುವ ಖಾತರಿಗಳು ಈ ನಿಗದಿತ ಮಿತಿಯೊಳಗೆ ಇದ್ದವು.

2010-11ರ ಅಂತ್ಯಕ್ಕೆ ಬಾಕಿ ಇದ್ದ ₹6,618 ಕೋಟಿಗಳ ಖಾತರಿಗಳು ನೀರಾವರಿ ವಿಭಾಗ (₹974 ಕೋಟಿ) ಸಹಕಾರಿ ವಿಭಾಗ (₹2,142 ಕೋಟಿ), ಹಣಕಾಸು ವಿಭಾಗ (₹714 ಕೋಟಿ), ವಿದ್ಯುಚ್ಛಕ್ತಿ ವಿಭಾಗ (₹330 ಕೋಟಿ) ವಸತಿ ವಿಭಾಗ(₹559 ಕೋಟಿ), ಸಾರಿಗೆ ವಿಭಾಗ(₹305 ಕೋಟಿ) ಮತ್ತು ನೀರು ಸರಬರಾಜು (₹583 ಕೋಟಿ), ನಗರಾಭಿವೃದ್ಧಿ ವಿಭಾಗ (₹79 ಕೋಟಿ) ಮತ್ತು ಕೈಗಾರಿಕೆ (₹457 ಕೋಟಿ)ಗಳಿಗೆ ಸಂಬಂಧಿಸಿದ 52 ಸಂಸ್ಥೆ/ಕಂಪನಿಗಳಿಗೆ ನೀಡಿದ ಖಾತರಿಗಳನ್ನು ಒಳಗೊಂಡಿದೆ.

ಮುಂದುವರೆದು, ಕಾಯಿದೆಯು, ಯಾವುದೇ ಸಂದರ್ಭದಲ್ಲಿ ಮನ್ನಾ ಮಾಡಲಾಗದ ಶೇಕಡ ಒಂದರಷ್ಟು ಖಾತರಿ ಶುಲ್ಕವನ್ನು ವಿಧಿಸುವುದನ್ನು ಒದಗಿಸುತ್ತದೆ. ಆದರೆ, ಕಾಯಿದೆಗೆ ವಿರೋಧವಾಗಿ, ನಾಲ್ಕು¹¹ ಸಂಸ್ಥೆಗಳು/ಕಂಪನಿಗಳಿಗೆ ಖಾತರಿ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಕೊಡಲಾಗಿತ್ತು.

ಖಾತರಿಗಳ ಮೇಲಿನ ರಾಜ್ಯಸರ್ಕಾರದ ಅನಿರೀಕ್ಷಿತ ಪಾವತಿಗಳಿಗೆ ಅವಕಾಶವಾಗುವಂತೆ, ಹನ್ನೆರಡನೇ ವಿತ್ತ ಆಯೋಗವು ನಿಗದಿತ ಖಾತರಿ ಶುಲ್ಕಗಳ ಮೂಲಕ ಖಾತರಿ ವಿಮೋಚನಾ ನಿಧಿಯನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ರಾಜ್ಯವು 1999-2000ರಲ್ಲಿ ಒಂದು ಕೋಟಿ ರೂಪಾಯಿಗಳ ಮೂಲಧನದೊಂದಿಗೆ ಖಾತರಿ ಮೀಸಲು ನಿಧಿಯನ್ನು ಸ್ಥಾಪಿಸಿದೆ. ಆದರೆ ಖಾತರಿ ಶುಲ್ಕ ಸ್ವೀಕೃತಿಗಳು ಮತ್ತು ಖಾತರಿ ಜವಾಬ್ದಾರಿಯ ವಿಮೋಚನೆಗಾಗಿ ಮಾಡಿದ ವೆಚ್ಚಗಳು ಇದ್ದಾಗ್ಯೂ ಈ ನಿಧಿಯಡಿ ಯಾವುದೇ ವಹಿವಾಟುಗಳು ಇರುವುದಿಲ್ಲ. 2010-11ರಲ್ಲಿ, ಮೂರು ಸಕ್ಕರೆ ಸಹಕಾರಿಗಳಿಗೆ¹² (ಸಾಲ ಮರುಪಾವತಿಗಾಗಿ) ಒದಗಿಸಿದ ₹24.84 ಕೋಟಿಗಳನ್ನು ಖಾತರಿ ವಿಮೋಚನಾ ನಿಧಿಯಿಂದ ಭರಿಸಬೇಕಿತ್ತು, ಆದರೆ ಅದನ್ನು ವಿತ್ತೀಯ ನಿರ್ವಹಣಾ ನಿಧಿಯಿಂದ ಭರಿಸಲಾಗಿತ್ತು. 2000ದಿಂದ ಸ್ವೀಕರಿಸಿದ ಖಾತರಿ ಶುಲ್ಕ ₹465.42

¹¹ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ, ಹುಕ್ಕೇರಿ ತಾಲ್ಲೂಕಿನ ಗ್ರಾಮೀಣ ಎಲೆಕ್ಟ್ರಿಕಲ್ ಸಹಕಾರ ಸಂಘ ನಿಯಮಿತ, ರಾಯಚೂರು ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತ ಮತ್ತು ಕರ್ನಾಟಕ ಹಾಲು ಅಭಿವೃದ್ಧಿ ನಿಯಮಿತ.

¹² ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ (₹6.22 ಕೋಟಿ), ಕರ್ನಾಟಕ ಸಹಕಾರ ಸಕ್ಕರೆ ಕಾರ್ಖಾನೆ (₹12.28 ಕೋಟಿ), ಪಾಂಡವಪುರ ಸಕ್ಕರೆ ಕಾರ್ಖಾನೆ (₹6.34 ಕೋಟಿ).

ಕೋಟಿಗಳನ್ನೂ ಸಹ ನಿಧಿಗೆ ಹಸ್ತಾಂತರಿಸಲಾಗಿಲ್ಲ. ಪ್ರಸ್ತುತ ವರ್ಷದಲ್ಲಿ, ಮೂರು ಸಂಸ್ಥೆಗಳಿಂದ ಪಡೆದ ₹8.16 ಕೋಟಿ ಕಮೀಷನ್ ಶುಲ್ಕವನ್ನು ರಾಜಸ್ವ ವೆಚ್ಚಗಳಾದ ಕಟ್ಟಡ ವೆಚ್ಚ, ಆಂತರಿಕ ಸಹಾಯಧನ ಮತ್ತು ಆಡಳಿತ ವೆಚ್ಚಗಳಿಗೆ ಬಳಸಲಾಗಿತ್ತು.

ನಿಧಿಗೆ ಸಂಬಂಧಿಸಿದ ಸ್ವೀಕೃತಿಗಳು ಮತ್ತು ಸಾರ್ವಜನಿಕ ಲೆಕ್ಕಸಮಿತಿಗೆ ತನ್ನ ಉತ್ತರದಲ್ಲಿ ವೆಚ್ಚಗಳ ಹಸ್ತಾಂತರವನ್ನು ಸೂಕ್ತ ಸಮಯದಲ್ಲಿ ಪರಿಗಣಿಸಲಾಗುವುದು ಎಂದು ರಾಜ್ಯಸರ್ಕಾರವು ತಿಳಿಸಿದೆ (ಜುಲೈ 2011). ಮುಂದುವರೆದು, ಸರ್ಕಾರವು ಪಾವತಿಯ ಜವಾಬ್ದಾರಿಗಳನ್ನು (ಪ್ರತಿ ವರ್ಷ) ಆಯವ್ಯಯ ಹಂಚಿಕೆಗಳಿಂದ ಭರಿಸಲಾಗುತ್ತಿದ್ದು, ವೆಚ್ಚವನ್ನು ಸಂಸ್ಥೆಯ ಸಾಲವೆಂದು ತೋರಿಸಲಾಗುತ್ತಿದೆಯೆಂದು ತಿಳಿಸಿದೆ (ಜುಲೈ 2011). ಮುಂದುವರೆದು, ಭಾರತಸರ್ಕಾರದ ಲೆಕ್ಕಗಳ ಮಾನದಂಡಗಳ (ಐಜಿಎಎಸ್) ಅನುಸಾರ, ಖಾತರಿಗಳನ್ನು ಕೋರಿಕೊಂಡು ಮತ್ತು ಅದನ್ನು ಪಾವತಿಸಿದಾಗ, ಪಾವತಿಯನ್ನು ಫಲಾನುಭವಿಗೆ ಸಾಲವೆಂದು ಪರಿಗಣಿಸಬೇಕು. ರಾಜ್ಯಸರ್ಕಾರವು ಈ ಜವಾಬ್ದಾರಿಯನ್ನು ಪಾಲಿಸಲು ಖಾತರಿ ವಿಮೋಚನಾ ನಿಧಿಯನ್ನು 1999ರಲ್ಲಿಯೇ ಸ್ಥಾಪಿಸಿತು. ಸಾರ್ವಜನಿಕ ಲೆಕ್ಕದ ವೆಚ್ಚಗಳನ್ನು ಸಹ ಸಂಚಿತ ನಿಧಿಗೆ ಖರ್ಚು ಹಾಕಿ ಅದರಿಂದ, ವೆಚ್ಚವನ್ನು ಉತ್ತೇಜಿಸಲಾಗುತ್ತಿದೆ. ಕೆಳಗಿನ ಪ್ರಕರಣ ಇದನ್ನು ವಿವರಿಸಿದೆ.

ಮೆ: ಮೈಸೂರು ಸಕ್ಕರೆ ನಿಯಮಿತ, ಮಂಡ್ಯ, 2001-02ರಲ್ಲಿ ಹುಡ್ಕೋವಿನಿಂದ ₹57.26 ಕೋಟಿ ಸಾಲ ಪಡೆದಿದ್ದು ಅದಕ್ಕೆ ಸರ್ಕಾರವು ಖಾತರಿದಾರನಾಗಿದೆ. ಸಾಲದ ಮೊತ್ತವನ್ನು ಮರು ಪಾವತಿಸಲು ಕಂಪನಿಯು ವಿಫಲವಾಗಿದ್ದರಿಂದ, ಬಾಕಿ ಇತ್ಯರ್ಥ ಯೋಜನೆಯಡಿ ಅಸಲು ಮತ್ತು ಬಡ್ಡಿಯನ್ನು ಏಳು ವರ್ಷಗಳ ಒಳಗೆ ಪಾವತಿಸುವಂತೆ ಹುಡ್ಕೋ ನಿವೇದಿಸಿತು. ಅದಕ್ಕಾಗಿ ಸರ್ಕಾರವು 2009-10 ಮತ್ತು 2010-11ರ ಅವಧಿಯಲ್ಲಿ ₹37.04 ಕೋಟಿ ಮತ್ತು ₹14.57 ಕೋಟಿ ನೀಡಿತು (ಅಸಲು ಮತ್ತು ಬಡ್ಡಿ). ಆದರೆ, ಐಜಿಎಎಸ್ ಮಾನದಂಡಗಳು ಮತ್ತು ಸಾರ್ವಜನಿಕ ಲೆಕ್ಕಸಮಿತಿಗೆ ನೀಡಿದ ರಾಜ್ಯಸರ್ಕಾರದ ಉತ್ತರಕ್ಕೆ ವಿರುದ್ಧವಾಗಿ, ಈ ಮೊತ್ತಗಳನ್ನು ಹೂಡಿಕೆಗಾಗಿ ಬಿಡುಗಡೆ ಮಾಡಲಾಯಿತು. ಮುಂದುವರೆದು, ಸರ್ಕಾರದ ಖಾತರಿಯನ್ನೂ ಸಹ ಕೋರಲಾಗಿಲ್ಲ.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ ಹುಡ್ಕೋ ಸಂಸ್ಥೆಯ ಸರ್ಕಾರದ ಖಾತರಿಯನ್ನು ಕೋರಿರಲಿಲ್ಲವಾದ್ದರಿಂದ, ಸುಸ್ತಿ ಮೊತ್ತವನ್ನು ಕಂಪನಿಗೆ ಸಾಲವಾಗಿ ನೀಡುವ ಅಗತ್ಯ ಸರ್ಕಾರಕ್ಕೆ ಇರಲಿಲ್ಲ ಎಂದು ಹೇಳಿದೆ. ಸಂಸ್ಥೆಯು ಹುಡ್ಕೋ ಸಾಲವನ್ನು ತೀರಿಸುವ ಸ್ಥಿತಿಯಲ್ಲಿ ಇಲ್ಲವಾದ್ದರಿಂದ ಒಂದು ಸಲದ ಇತ್ಯರ್ಥವಾಗಿ ಹಣದ ಬಿಡುಗಡೆಯು ಸಂಸ್ಥೆಗೆ ಮತ್ತಷ್ಟು ಆರ್ಥಿಕ ಹೊಣೆಯನ್ನು ಉಂಟುಮಾಡಿರುವುದು, ಅದರಿಂದಾಗಿ ಒಂದು ಸಲದ ಇತ್ಯರ್ಥ ಮೊತ್ತವನ್ನು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಈಕ್ವಿಟಿಯಾಗಿ ಬಿಡುಗಡೆ ಮಾಡಲಾಗಿದೆಯೆಂದು ಹೇಳಿದೆ.

ಒಂದು ಸಲ ಇತ್ಯರ್ಥದ ಮೊತ್ತದ ಮಂಜೂರಾತಿಯ ಆದೇಶದಲ್ಲಿ (ಮಾರ್ಚ್ 2010) ಈ ಮೊತ್ತವನ್ನು ಬಡ್ಡಿಸಹಿತ ಹಿಂದಿರುಗಿಸಲು ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡುವುದಾಗಿ ಹೇಳಿತ್ತು. ಆದರೆ, ತದನಂತರದ ಆದೇಶಗಳಲ್ಲಿ ಸರ್ಕಾರವು ಹುಡ್ಕೋ ಕಂಪನಿಗೆ ಅಸಲು ಮತ್ತು ಬಡ್ಡಿಗಳ ಮರುಪಾವತಿಗೆ ಮೊತ್ತಗಳನ್ನು ಬಿಡುಗಡೆ ಮಾಡಿದೆ.

ಸಾರ್ವಜನಿಕ ಲೆಕ್ಕಸಮಿತಿಯು ತನ್ನ ವರದಿಯಲ್ಲಿ ರಾಜ್ಯಸರ್ಕಾರವು ಹನ್ನೆರಡನೆ ಹಣಕಾಸು ಆಯೋಗದ ಸಲಹೆಯನ್ನು ಪಾಲಿಸುವಂತೆಯೂ ಮತ್ತು ಖಾತರಿ ವಿಮೋಚನಾ ನಿಧಿಯನ್ನು ಖಾತರಿ ಫೀಯಾಗಿ ಸಂಗ್ರಹವಾದ ಮೊತ್ತವನ್ನು ಮತ್ತು ಖಾತರಿಯನ್ನು ವಿಮೋಚನೆಗೊಳಿಸಲು ಬಿಡುಗಡೆ ಮಾಡಿದ ಮೊತ್ತಗಳನ್ನು ಖಾತರಿ ವಿಮೋಚನಾ ನಿಧಿಗೆ ವರ್ಗಾವಣೆ ಮಾಡಿ ಈ ಲೆಕ್ಕವನ್ನು ಕಾರ್ಯಾತ್ಮಕಗೊಳಿಸಬೇಕೆಂದು ಹೇಳಿದೆ.

ಆಯವ್ಯಯದ ಹೊರಗಿನ ಸಾಲಗಳು

ಭಾರತದ ಸಂವಿಧಾನದ ಅನುಚ್ಛೇದ 293(1)ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ಮಾಡುವ ಸಾಲಗಳನ್ನು ನಿಯಂತ್ರಿಸಲಾಗುತ್ತದೆ. ಕೋಷ್ಟಕ 1.28ರಲ್ಲಿ ತೋರಿಸಿರುವ ಜವಾಬ್ದಾರಿಗಳಲ್ಲದೆ ರಾಜ್ಯ ಸರ್ಕಾರವು ಸರ್ಕಾರಿ ಕಂಪೆನಿಗಳು/ನಿಗಮಗಳು ಮಾಡಿರುವ ಸಾಲಗಳಿಗೆ ಖಾತರಿ ನೀಡಿದೆ. ಈ ಕಂಪೆನಿಗಳು/ನಿಗಮಗಳು ರಾಜ್ಯದ ಆಯವ್ಯಯದ ಅಂದಾಜುಗಳ ಹೊರಗೆ ಪ್ರಕ್ಷೇಪಿಸಿರುವ ಅನೇಕ ರಾಜ್ಯ ಯೋಜನೆಗಳ ಅನುಷ್ಠಾನಕ್ಕೆ ಮಾರುಕಟ್ಟೆ/ಹಣಕಾಸು ಸಂಸ್ಥೆಗಳ ಮೂಲಕ ಸಾಲಗಳನ್ನು ಪಡೆದಿವೆ ಮತ್ತು ಈ ಕಾರ್ಯಕ್ರಮಗಳ ಅನುಷ್ಠಾನವನ್ನು ಈ ಕಂಪೆನಿಗಳು/ನಿಗಮಗಳು ಆಯವ್ಯಯ ಹೊರಗಿನ ಮೂಲಗಳಿಂದ ಸಂಗ್ರಹಿಸಿದ ಮೊತ್ತಗಳಲ್ಲಿ ಭರಿಸಬೇಕಾಗಿದ್ದರೂ, ವಾಸ್ತವದಲ್ಲಿ ಈ ಸಂಸ್ಥೆಗಳು ಮಾಡಿದ ಸಾಲಗಳು ಅಂತಿಮವಾಗಿ 'ಆಯವ್ಯಯದ ಹೊರಗಿನ ಸಾಲಗಳು' ಎಂದು ಕರೆಯಲ್ಪಡುವ ರಾಜ್ಯಸರ್ಕಾರದ ಜವಾಬ್ದಾರಿಗಳಾಗಿ

ಉಳಿದು, ಈ ಕಂಪೆನಿಗಳು/ನಿಗಮಗಳು ಮಾಡಿದ ಸಾಲಗಳನ್ನು ಬಡ್ಡಿಸಹಿತ ಬಂಡವಾಳ ಲೆಕ್ಕದಡಿ ರಾಜ್ಯ ಸರ್ಕಾರದ ಆಯವ್ಯಯದ ಮೂಲಕವೇ ಭರಿಸಲಾಗುತ್ತಿದೆ. ಹೀಗಾಗಿ ರಾಜ್ಯದ 2010-11ನೇ ವರ್ಷದ ಬಂಡವಾಳ ವೆಚ್ಚವು ಆಯವ್ಯಯದ ಹೊರಗಿನ ಸಾಲದ ಮೇಲಿನ ₹202 ಕೋಟಿಗಳ ಬಡ್ಡಿವೆಚ್ಚವನ್ನೂ ಒಳಗೊಂಡಿದ್ದು ಇದಕ್ಕೆ ಸಂವಾದಿಯಾಗಿ ಲೆಕ್ಕಗಳಲ್ಲಿ ಯಾವುದೇ ರೀತಿಯ ಆಸ್ತಿ ನಿರ್ಮಾಣ ಕಾಣುವುದಿಲ್ಲ. ಮುಂದುವರೆದು, ಇದು ಬಡ್ಡಿಯ ವೆಚ್ಚವನ್ನು ಕಡಿಮೆ ತೋರಿಸುವುದಲ್ಲದೆ ಬಂಡವಾಳ ವೆಚ್ಚ/ರಾಜಸ್ವ ಹೆಚ್ಚಳವನ್ನು ಏರಿಸುತ್ತದೆ. 2011-12ರ ನಂತರ ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ ವೆಚ್ಚವನ್ನು ರಾಜಸ್ವ ವೆಚ್ಚವೆಂದು ಪರಿಗಣಿಸಲಾಗುವುದು ಎಂದು ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ ತಿಳಿಸಿದೆ.

ಕೋಷ್ಟಕ 1.29ರಲ್ಲಿ, 2006-11ರ ಅವಧಿಯಲ್ಲಿನ ರಾಜ್ಯ ಸರ್ಕಾರದ ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿಯನ್ನು ಸೂಚಿಸಿದ್ದು, **ಕೋಷ್ಟಕ 1.30**ರಲ್ಲಿ 2010-11ರ ಅಂತ್ಯದಲ್ಲಿದ್ದಂತೆ ಸಂಸ್ಥಾವಾರು ಸಾಲಗಳ ಸ್ಥಿತಿಯನ್ನು ಸೂಚಿಸಲಾಗಿದೆ.

ಕೋಷ್ಟಕ 1.29 ಆಯವ್ಯಯದ ಹೊರಗಿನ ಸಾಲಗಳ ಪ್ರವೃತ್ತಿ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | 2006-07 | 2007-08 | 2008-09 | 2009-10 | 2010-11 |
|--|---------|---------|---------|---------|---------|
| ಮಧ್ಯಮಾವಧಿ ವಿತ್ತ ಯೋಜನೆಯ ಪ್ರಕಾರ ಮೊತ್ತ [^] (2007-11) | 242 | 103 | ಶೂನ್ಯ | ಶೂನ್ಯ | ಶೂನ್ಯ |

[^] ಅಂಕಿಗಳನ್ನು ಸಂಬಂಧಿತ ಹಣಕಾಸು ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಬೇಕಾಗಿದೆ

ಕೋಷ್ಟಕ 1.30 ಆಯವ್ಯಯದ ಹೊರಗಿನ ಸಾಲಗಳ ಸಂಸ್ಥಾವಾರು ವಿವರಗಳು

(ಕೋಟಿ ರೂಪಾಯಿಗಳಲ್ಲಿ)

| ಕಂಪೆನಿ/ನಿಗಮ/ಮಂಡಳಿ | ಬಾಕಿ ಇರುವ ಆಯವ್ಯಯದ ಹೊರಗಿನ ಸಾಲಗಳು | ಮರುಪಾವತಿ ಪ್ರಸಕ್ತ ಸಾಲಿನಲ್ಲಿ | |
|---|---------------------------------|----------------------------|---------------|
| | | ಅಸಲು | ಬಡ್ಡಿ |
| ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ | 373.35 | 102.28 | 26.68 |
| ಕರ್ನಾಟಕ ನೀರಾವರಿ ನಿಗಮ ನಿಯಮಿತ | 498.00 | 166.25 | 36.56 |
| ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ | 390.79 | 85.44 | 3.37 |
| ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ | 457.06 | 65.44 | 43.90 |
| ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ | 59.21 | 10.57 | 5.32 |
| ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ | 72.15 | 13.00 | 6.72 |
| ಕರ್ನಾಟಕ ರಾಜ್ಯ ಪೋಲೀಸ್ ವಸತಿ ನಿಗಮ | 193.92 | 26.66 | 21.20 |
| ಕರ್ನಾಟಕ ಗೃಹ ಮಂಡಳಿ, ಎನ್‌ಜಿವಿ | 49.26 | 17.91 | 6.81 |
| ಕಾವೇರಿ ನೀರಾವರಿ ನಿಗಮ | 555.82 | 182.62 | 42.76 |
| ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ | 31.07 | 5.45 | 2.91 |
| ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಅಭಿವೃದ್ಧಿ ನಿಗಮ | 60.05 | 10.90 | 4.63 |
| ಸರ್ವ ಶಿಕ್ಷಣ ಅಭಿಯಾನ ಸಮಿತಿ | 8.46 | 2.22 | 0.90 |
| ಒಟ್ಟು | 2,749.14 | 688.74 | 201.76 |

ಆಕರ: ಸಂಬಂಧಿತ ಸಂಸ್ಥೆಗಳು ವರದಿ ಮಾಡಿದಂತೆ

ಮಧ್ಯಮಾವಧಿ ವಿತ್ತಯೋಜನೆ 2009-13ರ ಅನುಪಾಲನೆಯಂತೆ, 2008-09ರಿಂದ ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಆಯವ್ಯಯದ ಹೊರಗಿನ ಸಾಲಗಳನ್ನು ವರ್ಜಿಸಲಾಗಿದೆ. ಮಧ್ಯಮಾವಧಿ ವಿತ್ತಯೋಜನೆ 2011-15ರಲ್ಲಿ, ಹದಿಮೂರನೆ ಹಣಕಾಸು ಆಯೋಗದ ಶಿಫಾರಸ್ಸು ಮತ್ತು ಎಫ್‌ಆರ್ ಕಾಯಿದೆಯಲ್ಲಿ ನಿಗದಿಸಿದ ವಿತ್ತೀಯ ಕ್ರೋಢೀಕರಣದ ದಿಕ್ಕಿನಲ್ಲಿ ರಾಜ್ಯಸರ್ಕಾರವು ಪ್ರಗತಿಯಲ್ಲಿರುವ ಕಾರಣ, ಆಯವ್ಯಯ ಹೊರಗಿನ ಸಾಲಗಳನ್ನು ಸೀಮಿತ ಕ್ರಮದಲ್ಲಿ ಅನುಮತಿಸಬೇಕೆಂದು ಸರ್ಕಾರವು ನಿರ್ಧರಿಸಿದೆ. ಮುಂದುವರೆದು, ಹಿಂದಿನ ಆಯವ್ಯಯ ಹೊರಗಿನ ಸಾಲಗಳ ಮರುಪಾವತಿಗೆ ಸಾಲಗಳ ಪ್ರಮಾಣವನ್ನು ಸೀಮಿತಗೊಳಿಸುವುದಾಗಿ ತಿಳಿಸಲಾಗಿದೆ.

ಆಯವ್ಯಯ ಹೊರಗಿನ ಸಾಲಗಳನ್ನು ಲೆಕ್ಕಕ್ಕೆ ತೆಗೆದುಕೊಂಡಲ್ಲಿ, ಮಾರ್ಚ್ 2011ರ ಅಂತ್ಯಕ್ಕೆ ತೋರಿಸಿರುವ ಒಟ್ಟು ಜವಾಬ್ದಾರಿಗಳು ಕೋಷ್ಟಕ 1.26 ತೋರಿಸಿರುವ ₹91,943 ಕೋಟಿಗಳಿಗೆ ಪ್ರತಿಯಾಗಿ ₹94,003¹³ ಕೋಟಿಗಳಾಗುತ್ತದೆ. ಆಯವ್ಯಯದ ಹೊರಗಿನ ಸಾಲಗಳೂ ಸೇರಿದಂತೆ ವಿತ್ತೀಯ ಜವಾಬ್ದಾರಿಗಳು-ರಾಜ್ಯಆಂಟಿ ಅನುಪಾತವು ಕಳೆದ ವರ್ಷದಂತೆ ಶೇಕಡ 25ರಲ್ಲಿಯೇ ಉಳಿದಿದೆ.

1.11 ಋಣ ಸಹಿಷ್ಣುತೆ

ರಾಜ್ಯ ಸರ್ಕಾರದ ಋಣ ಮೊತ್ತಗಳ ಪ್ರಮಾಣಗಳಲ್ಲದೆ ರಾಜ್ಯದ ಋಣ ಸಹಿಷ್ಣುತೆಯನ್ನು ನಿರ್ಧರಿಸುವ ವಿವಿಧ ಸೂಚಕಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಋಣ ಸಹಿಷ್ಣುತೆಯು ಕಾಲಕಾಲಕ್ಕೆ ಋಣ-ರಾಜ್ಯಆಂಟಿ ಅನುಪಾತವನ್ನು ಕಾಯ್ದುಕೊಳ್ಳುವ ಸಾಮರ್ಥ್ಯವನ್ನು ಸೂಚಿಸುತ್ತದೆ ಮತ್ತು ಅದರ ಋಣ ಸೇವೆಯ ಕಾಚಿವೆಯನ್ನು ಮೂರ್ತಗೊಳಿಸುತ್ತದೆ. ಆದ್ದರಿಂದ ಋಣ ಸಹಿಷ್ಣುತೆಯು ಪ್ರಸಕ್ತ ಅಥವಾ ಬದ್ಧ ಜವಾಬ್ದಾರಿಗಳನ್ನು ಭರಿಸಬೇಕಾದ ಹಣರೂಪದ ಆಸ್ತಿಗಳ ಪರ್ಯಾಪ್ತತೆಯನ್ನು ಮತ್ತು ಹೆಚ್ಚುವರಿ ಸಾಲಗಳು ಮತ್ತು ಅಂತಹ ಸಾಲಗಳಿಂದ ಪಡೆಯುವ ಪ್ರತಿಫಲಗಳ ಹೊಂದಾಣಿಕೆಯನ್ನು ಸೂಚಿಸುತ್ತದೆ. ವಿತ್ತೀಯ ಕೊರತೆಯಲ್ಲಿನ ಹೆಚ್ಚಳವು ಋಣಸೇವೆಯ ಕ್ಷಮತೆಯಲ್ಲಿನ ಹೆಚ್ಚಳಕ್ಕೆ ಹೊಂದಿಕೆ ಇರಬೇಕೆನ್ನುವುದು ಇದರ ಅರ್ಥ. ಈ ವಿಭಾಗವು ಋಣ ಸ್ಥಿರೀಕರಣ, ಋಣವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ, ಸಾಲಗಳ ಮೂಲಗಳಿಂದ ಪಡೆದ ಮೊತ್ತಗಳ ನಿವ್ವಳ ಲಭ್ಯತೆ, ಬಡ್ಡಿ ಪಾವತಿಗಳ ಹೊರೆ(ಬಡ್ಡಿಪಾವತಿ/ರಾಜಸ್ವ ಸ್ವೀಕೃತಿಗಳ ಅನುಪಾತದ ಮೂಲಕ ಅಳೆಯಲಾಗುತ್ತದೆ) ಮತ್ತು ರಾಜ್ಯ ಸರ್ಕಾರದ ಭದ್ರತೆಗಳ ಪಕ್ಷತೆಯ ಪರಿಮಾಣಗಳ ಮೂಲಕ ರಾಜ್ಯ ಸರ್ಕಾರದ ಋಣ ಸಹಿಷ್ಣುತೆಯನ್ನು ಅಳೆಯಲಾಗುತ್ತದೆ. ಕೋಷ್ಟಕ 1.31ರಲ್ಲಿ 2006-11ರ ಅವಧಿಯಲ್ಲಿನ ರಾಜ್ಯದ ಋಣ ಸಹಿಷ್ಣುತೆಯನ್ನು ಈ ಸೂಚಕಗಳ ಅನ್ವಯ ವಿಶ್ಲೇಷಿಸಲಾಗಿದೆ.

ಕೋಷ್ಟಕ 1.31: ಋಣ ಸಹಿಷ್ಣುತೆ-ಸೂಚಕಗಳು ಮತ್ತು ಪ್ರವೃತ್ತಿಗಳು

| ಋಣ ಸಹಿಷ್ಣುತೆಯ ಸೂಚಕಗಳು | 2006-07 | 2007-08 | 2008-09 | 2009-10 | 2010-11 |
|---|---------|---------|---------|---------|-----------|
| ಋಣ ಸ್ಥಿರೀಕರಣ ಸೂಚಕಗಳು (ಮೊತ್ತವ್ಯಾಪ್ತಿ- /+ಪ್ರಾಥಮಿಕ ಕೊರತೆ/ಹೆಚ್ಚಳ) | 4,560 | 5,940 | -608 | -2,239 | 1,389 |
| ಸಾಲವಲ್ಲದ ಸ್ವೀಕೃತಿಗಳ ಪರ್ಯಾಪ್ತತೆ(ಸಂಪನ್ಮೂಲ ಅಂತರ) (ಕೋಟಿ ರೂಪಾಯಿಗಳಲ್ಲಿ) | -1,001 | -644 | -3,400 | -2,143 | 187 |
| ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ (ಶೇಕಡಾವಾರು) | 5 | --- | 21 | 18 | 9 |
| ಬಡ್ಡಿಪಾವತಿಯ ಹೊರೆ(ಬಡ್ಡಿಪಾವತಿ/ರಾಜಸ್ವ ಸ್ವೀಕೃತಿ ಅನುಪಾತ) | 11.3 | 10.9 | 10.5 | 10.6 | 9.7 |
| ರಾಜ್ಯದ ಋಣ ಪಕ್ಷತೆಯ ಸ್ವರೂಪ (ವರ್ಷಗಳಲ್ಲಿ) | | | | | |
| 0 - 1 | | | | | 1,293(5) |
| 1 - 3 | | | | | 5,609(23) |
| 3 - 5 | | | | | 1,494(6) |
| 5 - 7 | | | | | 8,167(33) |
| 7 ಮತ್ತು ಹೆಚ್ಚಿಗೆ | | | | | 8,000(33) |

ಆಕರ: ಹಣಕಾಸು ಲೆಕ್ಕಗಳು.

ಆವರಣದಲ್ಲಿರುವ ಅಂಕಿಗಳು ₹24,563 ಕೋಟಿ ಮಾರುಕಟ್ಟೆ ಸಾಲಗಳ ಶತಾಂಶವನ್ನು ಸೂಚಿಸುತ್ತದೆ.

1.11.1 ಋಣ ಸ್ಥಿರತೆ

ಸರ್ಕಾರವು ಭವಿಷ್ಯದಲ್ಲಿ ಎದುರಾಗಬಹುದಾದ ಜವಾಬ್ದಾರಿಗಳಿಗೆ ನೆರವು ನೀಡಲು ಸಾಧ್ಯವಾದರೆ ಮತ್ತು ಋಣ-ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು ನಿರ್ವಹಿಸಲಾಗದ ಪ್ರಮಾಣಕ್ಕೆ ವೃದ್ಧಿಸದಿದ್ದರೆ ವಿತ್ತೀಯ ಜವಾಬ್ದಾರಿಗಳು ಸಹಿಷ್ಣುವೆಂದು ಪರಿಗಣಿಸಬಹುದಾಗಿದೆ. ಸ್ಥಿರತೆಗೆ ಒಂದು ಅವಶ್ಯಕವಾದ ಸ್ಥಿತಿ ಎಂದರೆ ಡೋಮರನ ಋಣಸ್ಥಿರತೆಯ ಸೂತ್ರ ಅದು ತಿಳಿಸುವುದೇನೆಂದರೆ, ಅರ್ಥವ್ಯವಸ್ಥೆಯ ವೃದ್ಧಿರವು ಸಾಲಗಳ ಹೊಣೆಯನ್ನು ಮೀರಿದ್ದರೆ, ಪ್ರಾಥಮಿಕ ಶಿಲ್ಕುಗಳು ಧನಾತ್ಮಕ/ಸೊನ್ನೆ/ಅತಿಯಾಗದ ಋಣಾತ್ಮಕವಾಗಿದ್ದ ಪಕ್ಷದಲ್ಲಿ ಋಣ/ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಅನುಪಾತವು ಸ್ಥಿರವಾಗಿರುತ್ತದೆ.

¹³ ಒಟ್ಟು ವಿತ್ತೀಯ ಜವಾಬ್ದಾರಿಗಳು: ₹91,943 + ಆಯವ್ಯಯ ಹೊರಗಿನ ಸಾಲಗಳು: ₹2,060 ಕೋಟಿ.

ಪ್ರಾಥಮಿಕ ರಾಜಸ್ವ ಶಿಲ್ಕು ರಾಜಸ್ವ ಸ್ವೀಕೃತಿಗಳು ಮತ್ತು ಪ್ರಾಥಮಿಕ ರಾಜಸ್ವ ವೆಚ್ಚ ಇವುಗಳ ವ್ಯತ್ಯಾಸವಾಗಿದ್ದು ಉಳಿದಿರುವ ರಾಜಸ್ವ ಸ್ವೀಕೃತಿಯ ಶಿಲ್ಕು (ಪ್ರಸಕ್ತ ರಾಜಸ್ವ ವೆಚ್ಚವನ್ನು ಭರಿಸಿದ ನಂತರ) ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿದೆಯೆ ಎಂಬುದನ್ನು ಸೂಚಿಸುತ್ತದೆ. 2006-11ರ ಅವಧಿಯಲ್ಲಿ ಪ್ರಾಥಮಿಕ ರಾಜಸ್ವ ಶಿಲ್ಕು ಧನಾತ್ಮಕವಾಗಿದ್ದು ಬಡ್ಡಿ ವೆಚ್ಚವನ್ನು ಭರಿಸಲು ಸಾಕಷ್ಟಿತ್ತು.

ಸಾಲ ನೀಡಿಕೆಯ ಸರಾಸರಿ ದರ ಮತ್ತು ಸಾಲ ಪಡೆಯುವ ದರದ ಸರಾಸರಿಯ ವ್ಯತ್ಯಾಸವು ಬಡ್ಡಿಯ ಹರಹನ್ನು ಸೂಚಿಸುತ್ತದೆ. ಮೊತ್ತದ ಹರಹು, ಋಣದ ಬಂಡವಾಳ ಮತ್ತು ಬಡ್ಡಿಯ ಹರಹುವಿನ ಉತ್ಪತ್ತಿಯಾಗಿದೆ. ಬಡ್ಡಿಯ ಹರಹು ಮತ್ತು ಮೊತ್ತದ ಹರಹು ರಾಜ್ಯದ ವೃದ್ಧಿಯ ದರವು ಬಡ್ಡಿಯ ದರದ ವೃದ್ಧಿಯದರಕ್ಕಿಂತ ಹೆಚ್ಚು ಅಥವಾ ಕಡಿಮೆ ಎನ್ನುವುದನ್ನು ಅವಲಂಬಿಸಿ ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ. ಮೊತ್ತ ವ್ಯಾಪ್ತಿ ಮತ್ತು ಪ್ರಾಥಮಿಕ ವ್ಯಾಪ್ತಿಯು ಋಣಾತ್ಮಕವಾಗಿದ್ದರೆ ಋಣ-ರಾ.ಬ.ಆಂ.ಉ.ದ ಅನುಪಾತವು ಹೆಚ್ಚಾಗಿದ್ದು ಸಾರ್ವಜನಿಕ ಋಣಗಳ ಮಟ್ಟವು ಅಸಹಿಷ್ಣುವಾಗಿರುವುದನ್ನು ಸೂಚಿಸುತ್ತದೆ ಮತ್ತು ಮೊತ್ತದ ವ್ಯಾಪ್ತಿ ಮತ್ತು ಪ್ರಾಥಮಿಕ ಕೊರತೆಯು ಧನಾತ್ಮಕವಾಗಿದ್ದರೆ ಋಣ-ರಾ.ಬ.ಆಂ.ಉ.ದ ಅನುಪಾತವು ಕಡಿಮೆಯಿದ್ದು ಇದು ಸಾರ್ವಜನಿಕ ಋಣದ ಮಟ್ಟಗಳು ಸಹಿಷ್ಣುವಾಗಿರುವುದನ್ನು ಸೂಚಿಸುತ್ತದೆ. 2010-11ರಲ್ಲಿ ಬಡ್ಡಿ ಮತ್ತು ಮೊತ್ತ ವ್ಯಾಪ್ತಿಗಳೆರಡೂ ಧನಾತ್ಮಕವಾಗಿದ್ದವು.

ಋಣ ಸ್ಥಿರೀಕರಣವೆಂದರೆ ಋಣವನ್ನು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಒಂದು ಸ್ಥಿರ ಶತಾಂಶ ಎಂದು ಅರ್ಥಮಾಡಿಕೊಳ್ಳಬಹುದು. ಇದು ರಾಜ್ಯದ ಸಾಲವನ್ನು ಹೊರುವ ಕ್ಷಮತೆಯ ಅಳತೆಯಾಗಿದೆ. 2010-11ರಲ್ಲಿ ಪಾವತಿಸಿದ ಬಡ್ಡಿಯು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದ್ದರೂ ಸಹ, ಋಣ-ರಾಜ್ಯದ ಅನುಪಾತವು 2009-10ಕ್ಕಿಂತ ಕಡಿಮೆಯಾಗಿತ್ತು. ಸ್ಥಿರತೆಯು ರಾಜ್ಯಸರ್ಕಾರವು ವಿತ್ತೀಯ ಸುಧಾರಣಾ ಕಾಯಿದೆ ವಿಧಿಸಿದ ವಿತ್ತೀಯ ಕೊರತೆಯ ಮಿತಿಯಾದ ರಾಜ್ಯದ ಶೇಕಡ ಮೂರನ್ನು ಸಾಧಿಸುವುದರಲ್ಲಿ ಫಲಿಸಿದೆ.

1.11.2 ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳದ ಪರ್ಯಾಯತೆ

ಋಣ ಸ್ಥಿರತೆಯ ಮತ್ತು ಸಹಿಷ್ಣುತೆಯ ಮತ್ತೊಂದು ಸೂಚಕವು ಬಡ್ಡಿ ಜವಾಬ್ದಾರಿಯ ಹೆಚ್ಚಳ ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳಗಳನ್ನು ಭರಿಸಲು ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳವು ಸಾಕಷ್ಟಿರುವುದು. ಬಡ್ಡಿಯ ಹೊರೆಯ ಹೆಚ್ಚಳವನ್ನು ಮತ್ತು ಪ್ರಾಥಮಿಕ ವೆಚ್ಚದ ಹೆಚ್ಚಳವನ್ನು ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳವು ಭರಿಸುವಂತಾದರೆ ಋಣ ಸಹಿಷ್ಣುತೆಗೆ ಅನುಕೂಲವಾಗುತ್ತದೆ. ಋಣಾತ್ಮಕ ಸಂಪನ್ಮೂಲ ಅಂತರವು ಋಣದ ಅಸಹಿಷ್ಣುತೆಯನ್ನು ಸೂಚಿಸಿದರೆ ಧನಾತ್ಮಕ ಸಂಪನ್ಮೂಲಾಂತರವು ಋಣ ಸಹಿಷ್ಣುತೆಯನ್ನು ಸೂಚಿಸುತ್ತದೆ.

ಕೋಷ್ಟಕ 1.32: ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳದ ಪರ್ಯಾಯತೆ

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | | 2006-07 | 2007-08 | 2008-09 | 2009-10 | 2010-11 |
|-------------|----------------------------|---------|---------|---------|---------|---------|
| 1 | ಸಾಲವಲ್ಲದ ಸ್ವೀಕೃತಿಗಳ ಹೆಚ್ಚಳ | 7,171 | 3,802 | 2,079 | 6,253 | 8,658 |
| 2 | ಬಡ್ಡಿ ಪಾವತಿಗಳ ಹೆಚ್ಚಳ | 471 | 270 | 26 | 681 | 428 |
| 3 | ಪ್ರಾಥಮಿಕ ವೆಚ್ಚ ಹೆಚ್ಚಳ | 7,701 | 4,176 | 5,453 | 7,715 | 8,043 |
| | ಸಂಪನ್ಮೂಲ ಅಂತರ | -1,001 | -644 | -3,400 | -2,143 | 187 |

2006-10ರಲ್ಲಿ ಋಣಾತ್ಮಕವಾಗಿದ್ದ ಸಂಪನ್ಮೂಲಾಂತರವು 2010-11ರಲ್ಲಿ ಧನಾತ್ಮಕವಾಯಿತು. ಇದು ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ ರಾಜಸ್ವ ಸ್ವೀಕೃತಿಗಳಲ್ಲಿ ಶೇಕಡ 18ರಷ್ಟು ಹೆಚ್ಚಳವಾದುದರಿಂದ ಉಂಟಾಗಿದೆ. ಇದು ರಾಜ್ಯಸರ್ಕಾರವು ತನ್ನ ಪ್ರಸಕ್ತ ರಾಜಸ್ವ ಮತ್ತು ಬಂಡವಾಳ ವೆಚ್ಚಗಳನ್ನು ಭರಿಸಲು ಸಾಲ ಮೊತ್ತಗಳನ್ನು ಅವಲಂಬಿಸಿರಲಿಲ್ಲವೆಂಬುದನ್ನು ಸೂಚಿಸುತ್ತದೆ.

1.11.3 ಸಾಲಗಳ ಮೂಲಕ ಪಡೆದ ಮೊತ್ತಗಳ ನಿವ್ವಳ ಲಭ್ಯತೆ

ಋಣ ಸಹಿಷ್ಣುತೆಯು ಋಣ ವಿಮೋಚನೆ (ಅಸಲು ಮತ್ತು ಬಡ್ಡಿ ಪಾವತಿಗಳು) ಮತ್ತು ಒಟ್ಟು ಋಣ ಸ್ವೀಕೃತಿಗಳ ಅನುಪಾತವನ್ನು ಮತ್ತು ಸಾಲವಾಗಿ ಪಡೆದ ಮೊತ್ತಗಳ ಅನ್ವಯವನ್ನು ಅವಲಂಬಿಸಿರುತ್ತವೆ. ಋಣ ವಿಮೋಚನೆ ಮತ್ತು ಋಣ ಸ್ವೀಕೃತಿಗಳ ಅನುಪಾತವು ಋಣ ಸ್ವೀಕೃತಿಗಳು ಎಷ್ಟರ ಮಟ್ಟಿಗೆ ಋಣ ವಿಮೋಚನೆಗೆ ಬಳಸಲ್ಪಟ್ಟಿದೆ ಮತ್ತು ಸಾಲವಾಗಿ ಪಡೆದ ಮೊತ್ತಗಳ ನಿವ್ವಳ ಲಭ್ಯತೆ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ.

ಋಣ ವಿಮೋಚನೆಯ ಅನುಪಾತವು 2010-11ರಲ್ಲಿಯೂ ಹಿಂದಿನ ವರ್ಷದಂತೆಯೇ ಒಂದಕ್ಕಿಂತಲೂ ಕಡಿಮೆಯಾಗಿದ್ದು (0.9) ಇದು ಋಣ ವಿಮೋಚನೆಯು ಋಣ ಸ್ವೀಕೃತಿಗಳಿಗಿಂತಲೂ ಕಡಿಮೆಯಾಗಿದ್ದುದರಿಂದ ಆಗಿದ್ದು, ಶೇಕಡ 9ರಷ್ಟು ಋಣ ಸ್ವೀಕೃತಿಗಳು ಅಭಿವೃದ್ಧಿ ವೆಚ್ಚಕ್ಕೆ ಲಭ್ಯವಿತ್ತು ಎಂಬುದನ್ನು ಸೂಚಿಸುತ್ತದೆ.

1.11.4 ಪಕ್ಕಗೊಂಡ ಭದ್ರತೆಗಳ ಸ್ವರೂಪ

ಪಕ್ಕಗೊಂಡ ಭದ್ರತೆಗಳ ಸ್ವರೂಪದ ಪರಿಭಾಷೆಯಲ್ಲಿ ವರ್ಷದ ಅಂತ್ಯಕ್ಕೆ ಬಾಕಿ ಉಳಿದಿದ್ದ ಸರ್ಕಾರದ ಭದ್ರತೆಗಳ (ಮಾರುಕಟ್ಟೆ ಸಾಲಗಳ) ಮೊತ್ತದಲ್ಲಿ ಸುಮಾರು ಶೇಕಡ 33ರಷ್ಟು ಏಳು ವರ್ಷಗಳು ಮತ್ತು ಅದಕ್ಕಿಂತಲೂ ಹೆಚ್ಚಾದ ಗುಂಪಿಗೆ ಸೇರುತ್ತವೆ. 2002-03 ಮತ್ತು 2004-05ರಲ್ಲಿ ಋಣ ವಿನಿಮಯ ಯೋಜನೆಯಡಿ ಹೆಚ್ಚಿನ ಮಾರುಕಟ್ಟೆ ಸಾಲಗಳನ್ನು ಪಡೆದಿರುವುದರಿಂದ 2012-13ರಿಂದ ರಾಜ್ಯ ಸರ್ಕಾರದ ಮರುಪಾವತಿಯ ಜವಾಬ್ದಾರಿಯು ಹೆಚ್ಚಾಗುತ್ತದೆ ಇದು ಚಿಂತೆಗೆ ಕಾರಣವಾಗಿದೆ.

ರಾಜ್ಯವು ವಿತ್ತೀಯ ಪ್ರಚೋದಕ ಯೋಜನೆಯಡಿ ರಾಜ್ಯಾಂಶದ ಶೇಕಡ 3.5 ದರದಲ್ಲಿ ಸಾಲ ಪಡೆಯಲು ಅವಕಾಶ ದೊರೆತದ್ದರಿಂದ 2008-09ರಲ್ಲಿ ಹೆಚ್ಚಾಗಿ ಪಡೆದ ಮಾರುಕಟ್ಟೆ ಸಾಲಗಳಿಂದಾಗಿ 2017-18ಕ್ಕೆ ಹೋಲಿಸಿದರೆ 2018-19ರಲ್ಲಿ ಮರುಪಾವತಿಯ ಹೊಣೆಗಾರಿಕೆಯು ಹತ್ತು ಪಟ್ಟು ಹೆಚ್ಚಾಗುತ್ತದೆ. 2009-10ರಲ್ಲಿಯೂ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆ ಸಾಲಗಳನ್ನು ಪಡೆದಿರುವುದರಿಂದ ಮಾರುಕಟ್ಟೆ ಸಾಲಗಳ (₹24,563 ಕೋಟಿ) ಒಟ್ಟು ಮರುಪಾವತಿಯ ಶೇಕಡ 24ರಷ್ಟು ಭಾಗವು 2019-22ರಲ್ಲಿರುತ್ತದೆ.

ರಾಜ್ಯಸರ್ಕಾರವು ಮುಕ್ತ ಮಾರುಕಟ್ಟೆಯ ಸಾಲಗಳಿಗೆ ಋಣ ಪರಿಹಾರ ನಿಧಿಯನ್ನು ಸ್ಥಾಪಿಸಿದ್ದು ಈ ನಿಧಿಯು ಋಣ ಪರಿಹಾರ ನಿಧಿ (ತೀರುವಳಿ) ಮತ್ತು ಋಣ ಪರಿಹಾರ ನಿಧಿ (ಸವಕಳಿ) ಎಂಬ ಎರಡು ಭಾಗಗಳನ್ನು ಹೊಂದಿದೆ. ತೀರುವಳಿ ನಿಧಿಯು ಪಕ್ಕಗೊಂಡ ಸಾಲಗಳ ಮರುಪಾವತಿಗೆ, ರಾಜ್ಯದ ಆದಾಯದಿಂದ ವಂತಿಗಳನ್ನು ಒಳಗೊಂಡಿದ್ದರೆ, ಸವಕಳಿ ನಿಧಿಯನ್ನು ಸಾಲಗಳಿಂದ ಪ್ರತಿ ವರ್ಷ ತುಂಬಬೇಕಾಗುತ್ತದೆ. ಆದರೆ 1999-2000ರಿಂದ ಈ ನಿಧಿಗೆ ಯಾವುದೇ ಜಮೆಗಳು ಆಗಿಲ್ಲ. ಹನ್ನೆರಡನೆ ವಿತ್ತ ಆಯೋಗದ ಶಿಫಾರಸ್ಸಿನಂತೆ ಸರ್ಕಾರ ಈ ನಿಧಿಯನ್ನು ಪುನಶ್ಚೇತನಗೊಳಿಸಬೇಕಾಗಿದೆ. ಇದರಿಂದ 2013ರಲ್ಲಿ ಹಾಗೂ ನಂತರ ಹೆಚ್ಚು ಮಾರುಕಟ್ಟೆ ಸಾಲಗಳು ಪಕ್ಕಗೊಂಡಾಗ ತಕ್ಷಣ ಹೆಚ್ಚಾಗುವ ಋಣ ಸೇವೆಯ ಮೊತ್ತವನ್ನು ತೀರಿಸಲು ಅನುಕೂಲವಾಗುತ್ತದೆ. ಋಣ ಪರಿಹಾರ ನಿಧಿಯಲ್ಲಿನ (ಹೂಡಿಕೆ ಲೆಕ್ಕ)ಶಿಲ್ಕು 2008-09ರ ಅವಧಿಯಲ್ಲಿ ಪ್ರತಿಕೂಲವಾಗಿತ್ತು ಮತ್ತು 2009-10ರ ಅವಧಿಯಲ್ಲಿಯೂ ಕೂಡ ಅದು ಹೆಚ್ಚಾಗಿತ್ತು. ಪ್ರಸ್ತುತ ವರ್ಷದಲ್ಲಿ, ಪ್ರತಿಕೂಲ ಶಿಲ್ಕು ₹0.05 ಕೋಟಿಗಳಷ್ಟು ಹೆಚ್ಚಾಗಿತ್ತು. ರಾಜ್ಯಸರ್ಕಾರದ ಹೂಡಿಕೆ ಕಾರ್ಯನೀತಿ, ಋಣ ಪರಿಹಾರ ನಿಧಿಗಳನ್ನು ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ಗಳಲ್ಲಿ ಅಲ್ಲದೆ ಬೇರಾವ ಕಾಲಾವಧಿ ಷೇರುಗಳಲ್ಲಿ ಹೂಡಲು ಅನುಮತಿ ನೀಡದ ಕಾರಣ, ಹೂಡಿಕೆಯ ಮೇಲಿನ ಆದಾಯ ಅತ್ಯಲ್ಪವಿರಬಹುದೆಂದು ರಾಜ್ಯಸರ್ಕಾರವು ಋಣ ಪರಿಹಾರ ನಿಧಿಯನ್ನು ಸೃಜಿಸಲು ಪರಿಗಣಿಸಲಿಲ್ಲವೆಂದು ಉತ್ತರದಲ್ಲಿ ತಿಳಿಸಿದೆ (ನವೆಂಬರ್ 2011). ಸರ್ಕಾರದ ಅಧಿಕ ನಗದು ಶಿಲ್ಕು ಸ್ವಯಂ ಆರ್‌ಬಿಐನ ಹದಿನಾಲ್ಕು ದಿನಗಳ ಖಜಾನೆ ಬಿಲ್ಲುಗಳಲ್ಲಿ ಹೂಡಿಕೆಯಾಗಿರುತ್ತದೆ. ಈ ಹೂಡಿಕೆಗಳ ಆದಾಯ ವರ್ಷಕ್ಕೆ ಸರಿಸುಮಾರು ಶೇಕಡ ಐದರಷ್ಟಿದೆ. ಆದ್ದರಿಂದ, ಸರ್ಕಾರವು ಕಡಿಮೆ ಆದಾಯ ತರುವ ಖಜಾನೆ ಬಿಲ್ಲುಗಳಲ್ಲಿ ಹೂಡುವ ಬದಲು ನಗದು ಶಿಲ್ಕುಗಳ ಮೇಲೆ ಆದಾಯ ಪಡೆಯಲು ಹೂಡಿಕೆ ಕಾರ್ಯವನ್ನು ಸರಿಪಡಿಸುವ ಬಗ್ಗೆ ಆಲೋಚಿಸಬೇಕು.

ರಾಜ್ಯಸರ್ಕಾರವು, ಮುಂದುವರೆದು ಹೂಡಿಕೆಗಳು ದಿನನಿತ್ಯದ ಆಡಳಿತವನ್ನು ನಡೆಸಲು ಸುಲಭವಾಗಿ ಸಮಾಪನೆಗೊಳಿಸುವಂತೆಯೂ ಮತ್ತು ಜವಾಬ್ದಾರಿಗಳನ್ನು ಅವು ಅಗತ್ಯವಾದಾಗ ತೀರಿಸಿಕೊಳ್ಳುವಂತೆಯೂ ಇರಬೇಕಾಗಿರುವುದರಿಂದ ನಿರ್ಧಾರಿತ ದಿನಾಂಕ ಭದ್ರತೆಗಳಲ್ಲಿ ಅವುಗಳನ್ನು ತೊಡಗಿಸುವುದು ವಾಸ್ತವವಾಗಿ ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಹನ್ನೆರಡನೆ ಹಣಕಾಸು ಆಯೋಗವು ಋಣ ವಿನಿಮಯ

ಯೋಜನೆಯ ಅವಧಿಯಲ್ಲಿ (2002-05) ಮುಕ್ತ ಮಾರುಕಟ್ಟೆಯಲ್ಲಿ ಪಡೆದ ಎಲ್ಲಾ ಹೆಚ್ಚುವರಿ ಸಾಲಗಳು ಪಕ್ಕವಾಗುವುದರಿಂದ 2013-15ರ ಅವಧಿಯಲ್ಲಿ ಎಲ್ಲಾ ರಾಜ್ಯಸರ್ಕಾರಗಳು ಬಿಗಿ ಪರಿಸ್ಥಿತಿಯನ್ನು ಭರಿಸಬೇಕಾಗುತ್ತದೆ ಎಂದು ತನ್ನ ವರದಿಯಲ್ಲಿ ಹೇಳಿದೆ. ಆದ್ದರಿಂದ, ಈ ಜವಾಬ್ದಾರಿಗಳನ್ನು ಸಾಮಾನ್ಯ ಆದಾಯಗಳಿಂದ/ಮುಂದುವರೆದ ಹೂಡಿಕೆಗಳಿಂದ ವಂತಿಗೆಯ ಮೂಲಕ ಒಂದು ಋಣ ವಿಮೋಚನಾ ನಿಧಿಯನ್ನು ಸ್ಥಾಪಿಸಲು ಸಲಹೆ ನೀಡಿತ್ತು. ರಾಜ್ಯಸರ್ಕಾರವು 2004ರಲ್ಲಿಯೇ ರಾಜಸ್ವ ಹೆಚ್ಚಳವನ್ನು ಸಾಧಿಸಿದ್ದರಿಂದ ಈ ನಿಧಿಯನ್ನು ಸ್ಥಾಪಿಸಲು ವಂತಿಗೆಯನ್ನು ನೀಡಬಹುದಾಗಿತ್ತು. ಅಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವರದಿಯಲ್ಲಿ (ಆಗಸ್ಟ್ 2011) ಈ ನಿಧಿಯ ಸ್ಥಾಪನೆಗೆ ಒತ್ತು ನೀಡಿದೆ (ಮೇ 2011ರಲ್ಲಿ ಮುಂಬಯಿ ನಗರದಲ್ಲಿ ನಡೆದ ರಾಜ್ಯ ಹಣಕಾಸು ಇಲಾಖೆಗಳ ಕಾರ್ಯದರ್ಶಿಗಳ ಸಮಾವೇಶ).

ಸಾರ್ವಜನಿಕ ಲೆಕ್ಕ ಸಮಿತಿಯೂ ಸಹ ತನ್ನ ವರದಿಯಲ್ಲಿ ಭವಿಷ್ಯದಲ್ಲಿ ಉಂಟಾಗುವ ಸಾಲ ತೀರಿಕೆಗಳಿಗೆ ರಾಜ್ಯದ ಆದಾಯಗಳಿಂದ ವಂತಿಗೆಯ ಮೂಲಕ ಋಣ ವಿಮೋಚನಾ ನಿಧಿಯ ಸ್ಥಾಪನೆಗೆ ಶಿಫಾರಸ್ಸು ಮಾಡಿತ್ತು.

1.11.5 ಬಡ್ಡಿ ಪಾವತಿಗಳ ಹೊಣೆ


ರಾಜ್ಯದ ಆದಾಯಕ್ಕೆ ಬಡ್ಡಿ ಪಾವತಿಗಳ ಅನುಪಾತವು ಋಣ ಸಹಿಷ್ಣುತೆಯನ್ನು ನಿರ್ಧರಿಸುತ್ತದೆ. ಪ್ರಸಕ್ತ ವರ್ಷದಲ್ಲಿ ಬಡ್ಡಿ ಪಾವತಿಗಳು ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳ ಶೇಕಡ 10ರಷ್ಟಿದ್ದು, ಇದು ಹನ್ನೆರಡನೆ ವಿತ್ತ ಆಯೋಗವು ನಿಗದಿಪಡಿಸಿದ್ದ ಶೇಕಡ 15ಕ್ಕಿಂತ ಕಡಿಮೆ ಇದೆ. ಮಾರ್ಚ್ 2011ರ ಅಂತ್ಯಕ್ಕೆ ರಾಜ್ಯದ (ಒಟ್ಟು) ಬಾಕಿಯಿರುವ ಜವಾಬ್ದಾರಿಗಳಲ್ಲಿ ಶೇಕಡ 23ರಷ್ಟು ಎನ್‌ಎಸ್‌ಎಸ್‌ಎಫ್ ಆಗಿರುತ್ತದೆ. 2006-07ರವರೆಗೆ ಎನ್‌ಎಸ್‌ಎಸ್‌ಎಫ್ ಸಾಲಗಳ ಮೇಲೆ ಚಾಲ್ತಿಯಲ್ಲಿದ್ದ ಹೆಚ್ಚಿನ ಬಡ್ಡಿದರದ ಫಲವಾಗಿ ಉಂಟಾದ ಹೊರೆಯನ್ನು ಪರಿಗಣಿಸಿ, ಹದಿಮೂರನೆ ಹಣಕಾಸು ಆಯೋಗವು ಎಫ್‌ಆರ್ ಕಾಯಿದೆಯನ್ನು ಜಾರಿಗೊಳಿಸುವ ಪೂರ್ವ ಷರತ್ತಿನೊಂದಿಗೆ ಈ ಸಾಲಗಳ ಮೇಲೆ ಬಡ್ಡಿ ಮನ್ನಾವನ್ನು ಶಿಫಾರಸ್ಸು ಮಾಡಿದೆ. 2006-07ರವರೆಗೆ ಕರಾರು ಮಾಡಿಕೊಂಡ ಮತ್ತು 2009-10ರ ಅಂತ್ಯಕ್ಕೆ ಬಾಕಿಯಿರುವ ಸಾಲಗಳು ಬಡ್ಡಿದರವನ್ನು ಶೇಕಡ 10.5 ಅಥವಾ ಶೇಕಡ 9.5ರಿಂದ ಶೇಕಡ 9ಕ್ಕೆ ಪುನಃ ನಿಗದಿಪಡಿಸಿದೆ. ಪುನಃ ನಿಗದಿಪಡಿಸಿದ ದರಗಳ ಅನುಸಾರ, ರಾಜ್ಯವು 2010-11ರ ಅವಧಿಯಲ್ಲಿ ₹1,602.56 ಕೋಟಿ ಬಡ್ಡಿ ಸಂದಾಯ ಮತ್ತು ₹132.77 ಕೋಟಿ ಅಪ್ರತ್ಯಕ್ಷ ಪರಿಹಾರ ಪಾವತಿಸಬೇಕಿದೆ. ಆದರೆ, ಹಣಕಾಸು ಲೆಕ್ಕಗಳು, ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಷೇರುಗಳ ಮೇಲಿನ ಬಡ್ಡಿ ₹1,908.28 ಕೋಟಿ ಎಂದು ಬಿಂಬಿಸಿತ್ತು. ಇದಕ್ಕೆ 2007-08ರಿಂದ ನಂತರ ಪಡೆದ (ಬಡ್ಡಿ ಪರಿಹಾರವನ್ನು ಆಕರ್ಷಿಸದ) ಎನ್‌ಎಸ್‌ಎಸ್‌ಎಫ್ ಸಾಲಗಳ ಮೇಲಿನ ₹305.12 ಕೋಟಿಗಳ ಬಡ್ಡಿ ಪಾವತಿ ಕಾರಣವಾಗಿದೆ.

1.12 ವಿತ್ತೀಯ ಅಸಮತೆಗಳು

ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ ಬಹುಶಃ ಸಮತೋಲನ ಆಯವ್ಯಯವು ಅಸಾಧ್ಯವಾಗಿದ್ದು ಮತ್ತು ವೆಚ್ಚದ ಅಗತ್ಯತೆ ಮತ್ತು ಋಣವಲ್ಲದ ಸ್ವೀಕೃತಿಗಳ ನಡುವಿನ ಅಂತರವನ್ನು ತುಂಬಲು ಸರ್ಕಾರವು ಸಾಲಗಳನ್ನು ಅವಲಂಬಿಸಬೇಕಿದೆ. ಸ್ವೀಕೃತಿಗಳು ಮತ್ತು ವೆಚ್ಚಗಳ ನಡುವಿನ ಅಂತರ ಕೊರತೆಯನ್ನು ನಿರೂಪಿಸುತ್ತದೆ. ಸರ್ಕಾರವು (ಆಯವ್ಯಯ ಸಮತೋಲನಕ್ಕಾಗಿ) ಮಿತಿಮೀರಿದ ಸಾಲಗಳನ್ನು ಮಾಡಿದರೆ, ಉಂಟಾಗುವ ವಿವಿಧ ಪ್ರಕಾರಗಳ ಕೊರತೆಗಳ ಸೂಚನೆಯನ್ನು ನಕ್ಷೆ 1.13 ಕೊಡುತ್ತದೆ.



ಕೊರತೆಯ ಸ್ವರೂಪವು ಸರ್ಕಾರದ ಹಣಕಾಸಿನ ನಿರ್ವಹಣೆಯ ದೂರದೃಷ್ಟಿಯ ಸೂಚಕವಾಗಿದೆ. ಅಲ್ಲದೆ ಈ ಕೊರತೆಯನ್ನು ಹೇಗೆ ತುಂಬಲಾಗಿದೆ ಮತ್ತು ಸಂಗ್ರಹಿಸಿದ ಸಂಪನ್ಮೂಲವನ್ನು ಹೇಗೆ ಬಳಸಲಾಗಿದೆ ಎಂಬುದು ವಿತ್ತೀಯ ಆರೋಗ್ಯದ ಪ್ರಮುಖ ಸೂಚಿಗಳಾಗುತ್ತವೆ. 2010-11ನೇ ಆರ್ಥಿಕ ವರ್ಷದಲ್ಲಿ ಈ ಕೊರತೆಗಳ ಪ್ರವೃತ್ತಿ, ಸ್ವರೂಪ, ಪರಿಮಾಣ ಮತ್ತು ಅವುಗಳನ್ನು ತುಂಬಿದ ವಿಧಾನಗಳು ಮತ್ತು ಎಫ್‌ಆರ್ ಕಾಯಿದೆ/ನಿಯಮಗಳ ಅನ್ವಯ ನಿಗದಿ ಪಡಿಸಿದ್ದ ಗುರಿಗಳಿಗೆ ಮುಖಾಮುಖಿಯಾಗಿ ರಾಜಸ್ವ ಮತ್ತು ವಿತ್ತೀಯ ಕೊರತೆಗಳ ವಾಸ್ತವ ಮಟ್ಟಗಳನ್ನು ಈ ವಿಭಾಗವು ವಿಶದ ಪಡಿಸುತ್ತದೆ.

ನಕ್ಷೆ 1.13: ಕೊರತೆಗಳ ಪ್ರಕಾರಗಳು



1.12.1 ಕೊರತೆಗಳ ಪ್ರವೃತ್ತಿಗಳು

2006-11ರ ಅವಧಿಯಲ್ಲಿ ಕೊರತೆ ಸೂಚಿಗಳಲ್ಲಿನ ಪ್ರವೃತ್ತಿಗಳನ್ನು ನಕ್ಷೆ 1.14 ಮತ್ತು 1.15ರಲ್ಲಿ ನೀಡಲಾಗಿದೆ.



ಹನ್ನೆರಡನೆ ವಿತ್ತ ಆಯೋಗ ಮತ್ತು ಹದಿಮೂರನೆ ವಿತ್ತ ಆಯೋಗವು ರಾಜಸ್ವ ಮತ್ತು ವಿತ್ತೀಯ ಕೊರತೆಗಳಿಗೆ ನಿಗದಿಪಡಿಸಿದ ಗುರಿಗಳು ಮತ್ತು ಅವುಗಳ ವಾಸ್ತವ ಮಟ್ಟವನ್ನು ಕೋಷ್ಟಕ 1.33ರಲ್ಲಿ ನೀಡಲಾಗಿದೆ.

ಕೋಷ್ಟಕ 1.33: ವಿತ್ತ ಸುಧಾರಣಾ ಅಧಿನಿಯಮದಂತೆ ಗುರಿಗಳಿಗೆ ಪ್ರತಿಯಾಗಿ ಸಾಧನೆಗಳು

| ಅವಧಿ | ರಾಜಸ್ವ ಕೊರತೆ | | ವಿತ್ತೀಯ ಕೊರತೆ | |
|---------------------------------------|--------------------------|-------------------------------------|-------------------|--------|
| | ವಿಸುಆರಂತೆ ಗುರಿಗಳು | ವಾಸ್ತವ | ವಿಸುಆರಂತೆ ಗುರಿಗಳು | ವಾಸ್ತವ |
| ಹನ್ನೆರಡನೆ ವಿತ್ತ ಆಯೋಗ (2005-10) | | | | |
| 2005-06 | ರಾಜಸ್ವ ಹೆಚ್ಚಳದ ಸಾಧನೆ | ಗುರಿಯನ್ನು 2004-05ರಲ್ಲಿಯೇ ಸಾಧಿಸಿತ್ತು | 3.0 | 2.00 |
| 2006-07 | ರಾಜಸ್ವ ಹೆಚ್ಚಳ ಮುಂದುವರಿಕೆ | | 3.0 | 2.06 |
| 2007-08 | | | 3.0 | 1.97 |
| 2008-09 | | | 3.5 | 2.88 |
| 2009-10 | | | 4.0 | 3.24 |
| ಹದಿಮೂರನೆ ವಿತ್ತ ಆಯೋಗ (2010-15) | | | | |
| 2010-11 | ರಾಜಸ್ವ ಹೆಚ್ಚಳ ಮುಂದುವರಿಕೆ | ಗುರಿಯನ್ನು ಸಾಧಿಸಿತ್ತು | 3.44 | 2.81 |

ಆಕರ: ಹಣಕಾಸು ಲೆಕ್ಕಗಳು

ವಿತ್ತ ಸುಧಾರಣಾ ಕಾಯಿದೆಯಲ್ಲಿ ನಿಗದಿಪಡಿಸಿದ್ದಂತೆ ಮಾರ್ಚ್ 2006ರೊಳಗೆ ರಾಜಸ್ವ ಕೊರತೆಯನ್ನು ತೊಡೆದುಹಾಕುವ ಗುರಿಯನ್ನು ರಾಜ್ಯ ಸರ್ಕಾರವು ಒಂದು ವರ್ಷ ಮುಂಚಿತವಾಗಿಯೇ, 2004-05ರಲ್ಲಿಯೇ ಸಾಧಿಸಿತ್ತು. ಅದರ ನಂತರ ರಾಜ್ಯ ಸರ್ಕಾರವು 2010-11ರಲ್ಲಿ ಅಂತರ್ವರ್ಷ ವ್ಯತ್ಯಯದೊಂದಿಗೆ ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡು ಬಂದಿತ್ತು. 2010-11ರಲ್ಲಿ ರಾಜಸ್ವ ಹೆಚ್ಚಳವು ₹2,553 ಕೋಟಿಗಳಷ್ಟು ಏರಿಕೆಯಾಗಿತ್ತು ಮತ್ತು ಅದು ₹4,172 ಕೋಟಿಯಿತ್ತು.

ವಿತ್ತೀಯ ಕೊರತೆ-ರಾಜ್ಯಾಂತರ ಅನುಪಾತವನ್ನು ಶೇಕಡ ಮೂರಕ್ಕಿಂತಲೂ ಕಡಿಮೆ ಮಾಡುವ ವಿತ್ತ ಸುಧಾರಣಾ ಕಾಯಿದೆಯ ಗುರಿಯನ್ನು ರಾಜ್ಯ ಸರ್ಕಾರವು ಒಂದು ವರ್ಷ ಮುಂಚಿಯೇ ಸಾಧಿಸಿತ್ತು. 2008-09ರಲ್ಲಿ ಮತ್ತು 2009-10ರಲ್ಲಿ, ರಾಜ್ಯವು ವಿತ್ತೀಯ ಕೊರತೆಯನ್ನು ರಾಜ್ಯಾಂತರ ಅನುಪಾತವಾಗಿ ವಿತ್ತ ಸುಧಾರಣಾ ಕಾಯಿದೆಯ ಪರಿಷ್ಕೃತ ಮಿತಿಯಾದ ಶೇಕಡ 3.5 ಮತ್ತು ಶೇಕಡ ನಾಲ್ಕರೊಳಗೆ ನಿರ್ವಹಿಸಿತ್ತು.

2010-11ರಲ್ಲಿ, ರಾಜ್ಯಸರ್ಕಾರವು ಮುಂಬರುವ ವರ್ಷಗಳಲ್ಲಿ ವಿತ್ತೀಯ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಕ್ರಮಗಳನ್ನು ತೆಗೆದುಕೊಂಡು, ಹದಿಮೂರನೇ ಹಣಕಾಸು ಆಯೋಗದ, ಶಿಫಾರಸ್ಸಿನಂತೆ, ವಿತ್ತೀಯ ಕೊರತೆಯ ಪರಿಮಿತಿಯನ್ನು ರಾಜ್ಯಾಂತರ ಶೇಕಡ 3.44ಕ್ಕೆ ಪರಿಷ್ಕರಿಸಿತು. ರಾಜ್ಯದ ವಿತ್ತೀಯ ಕೊರತೆ ಶೇಕಡ 2.81 ಇತ್ತು. ಅದರಿಂದ 2011-12ರ ಗುರಿಯಾದ ಶೇಕಡ ಮೂರನ್ನು ಕೂಡ ಸಾಧಿಸಲಾಗಿತ್ತು.

ರಾಜಸ್ವ ಹೆಚ್ಚಳ

ರಾಜಸ್ವ ಹೆಚ್ಚಳವು, ರಾಜಸ್ವ ಸ್ವೀಕೃತಿಗಳು ಮತ್ತು ರಾಜಸ್ವ ವೆಚ್ಚದ ನಡುವಿನ ಅಂತರವನ್ನು ಪ್ರತಿನಿಧಿಸುತ್ತದೆ. ರಾಜಸ್ವ ಹೆಚ್ಚಳವು ಸಾಲಗಳನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

2004-05ರಲ್ಲಿಯೇ ರಾಜ್ಯವು ರಾಜಸ್ವ ಹೆಚ್ಚಳವನ್ನು ಸಾಧಿಸಿತ್ತು. ರಾಜಸ್ವ ಹೆಚ್ಚಳವು 2006-07ರಲ್ಲಿ ₹4,152 ಕೋಟಿಯಿದ್ದು, 2007-10ರ ಅವಧಿಯಲ್ಲಿ ಇಳಿಕೆಯ ಪ್ರವೃತ್ತಿ ಇತ್ತು. 2010-11ರಲ್ಲಿ, ರಾಜಸ್ವ ಹೆಚ್ಚಳವು ₹2,553 ಕೋಟಿಗಳಷ್ಟು ಏರಿಕೆಯಾಗಿತ್ತು ಹಾಗೂ ಹಿಂದಿನ ವರ್ಷಕ್ಕಿಂತಲೂ ರಾಜಸ್ವ ಸ್ವೀಕೃತಿಯಲ್ಲಿ ಶೇಕಡ 18ರಷ್ಟು ಏರಿಕೆ ಮತ್ತು ರಾಜಸ್ವ ವೆಚ್ಚ ಶೇಕಡ 14ರಷ್ಟು ಏರಿಕೆಯಾದ ಕಾರಣ ರಾಜಸ್ವ ಹೆಚ್ಚಳವು ₹4,172 ಕೋಟಿಯಿತ್ತು. ಅಲ್ಲದೆ, ಸರ್ಕಾರದ ಮಂಜೂರಾತಿಗಳ ನೀಡಿಕೆಯಲ್ಲಿನ ವಿಳಂಬ, ನಿಧಿ ಲೆಕ್ಕಗಳಿಗೆ ವರ್ಗಾವಣೆಯನ್ನು ಮಿತಗೊಳಿಸಿರುವುದು ಇತ್ಯಾದಿಗಳ ಮೂಲಕ ವೆಚ್ಚವನ್ನು ಸಂಕುಚಿತಗೊಳಿಸಿರುವುದರಿಂದ ₹7,816 ಕೋಟಿಗಳ ಅವಕಾಶ ಬಳಕೆಯಾಗದೆ ಉಳಿದಿದೆ ಮತ್ತು ರಾಜಸ್ವ ಹೆಚ್ಚಳದಲ್ಲಿ ಏರಿಕೆಯಾಗಿದೆ.

ವಿತ್ತೀಯ ಕೊರತೆ

ವಿತ್ತೀಯ ಕೊರತೆ ಸಾಮಾನ್ಯವಾಗಿ ಸರ್ಕಾರದ ಒಟ್ಟು ಜವಾಬ್ದಾರಿಗಳ ಹೆಚ್ಚಳ ಅಥವಾ ಅದರ ಹೆಚ್ಚುವರಿ ಸಾಲಗಳನ್ನು ಪ್ರತಿನಿಧಿಸುತ್ತದೆ. ಕೊರತೆಯನ್ನು ಹೆಚ್ಚುವರಿ ಸಾರ್ವಜನಿಕ ಋಣ (ಆಂತರಿಕ ಅಥವಾ ಹೊರಗಿನ) ಅಥವಾ ಸಾರ್ವಜನಿಕ ಲೆಕ್ಕದಿಂದ ಹೆಚ್ಚುವರಿ ನಿಧಿಗಳನ್ನು ಬಳಸುವುದರಿಂದಲಾದರೂ ಪೂರೈಸಬಹುದಿತ್ತು. ಪ್ರಮುಖ ಅಂಶಗಳಿಗೆ ಸಂಬಂಧಿಸಿದ ಕೊರತೆಯ ಪ್ರವೃತ್ತಿಗಳೊಂದಿಗೆ ವಿತ್ತೀಯ ಕೊರತೆಯ ಪ್ರವೃತ್ತಿಗಳನ್ನು ಕೋಷ್ಟಕ 1.34 ಸೂಚಿಸುತ್ತದೆ.

ಕೋಷ್ಟಕ 1.34: ವಿತ್ತೀಯ ಕೊರತೆ ಮತ್ತು ಅದರ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

| ಅವಧಿ | ಋಣವಲ್ಲದ ಸ್ವೀಕೃತಿಗಳು | ಒಟ್ಟು ವೆಚ್ಚ | ವಿತ್ತೀಯ ಕೊರತೆ | ವಿತ್ತೀಯ ಕೊರತೆ ಇದರ ಶೇಕಡವಾಗಿ | | |
|---------|---------------------|-------------|---------------|----------------------------|------------------|-------------|
| | | | | ರಾಜಕೀಯ | ಋಣವಲ್ಲದ ಸ್ವೀಕೃತಿ | ಒಟ್ಟು ವೆಚ್ಚ |
| 2006-07 | 37,647 | 42,335 | 4,688 | 2.06 | 12.45 | 11.07 |
| 2007-08 | 41,449 | 46,781 | 5,332 | 1.97 | 12.86 | 11.40 |
| 2008-09 | 43,528 | 52,260 | 8,732 | 2.88 | 20.06 | 16.71 |
| 2009-10 | 49,781 | 60,656 | 10,875 | 3.24 | 21.84 | 17.93 |
| 2010-11 | 58,439 | 69,127 | 10,688 | 2.81 | 18.29 | 15.46 |

ಆಕರ: ಹಣಕಾಸು ಲೆಕ್ಕಗಳು

ವಿತ್ತೀಯ ಕೊರತೆ ರಾಜಕೀಯ, ಋಣವಲ್ಲದ ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚದ ಶೇಕಡವಾಗಿ 2007-08ರಲ್ಲಿ ಅತಿ ಕಡಿಮೆಯಿತ್ತು. 2008-10ರಲ್ಲಿ, ಈ ಅನುಪಾತಗಳು, ಭಾರತ ಸರ್ಕಾರದ ಸೂಚನೆಯನ್ನು ಆಧರಿಸಿ ವಿತ್ತೀಯ ಕೊರತೆಯ ಹೆಚ್ಚಳದ ಕಾರಣದಿಂದ ಅತಿಹೆಚ್ಚಾಗಿತ್ತು. ಪ್ರಸ್ತುತ ವರ್ಷದಲ್ಲಿ, ಅಲ್ಪ ಪ್ರಮಾಣದ ಸುಧಾರಣೆಯಾಗಿತ್ತು.

ಪ್ರಾಥಮಿಕ ಕೊರತೆ

ವಿತ್ತೀಯ ಕೊರತೆ ಸಾಮಾನ್ಯವಾಗಿ ಹೆಚ್ಚುವರಿ ಮೂಲ ಸೌಕರ್ಯಗಳ ಅಗತ್ಯವನ್ನು ಪ್ರತಿನಿಧಿಸುವ ವೇಳೆ, ಅಂತಹ ಮೂಲ ಸೌಕರ್ಯಗಳ ಒಂದು ಅಂಶವು ಹಣಕಾಸು ಬಡ್ಡಿ ಪಾವತಿಗಳಿಗಾಗಿ ಅಗತ್ಯವಿರುತ್ತದೆ, ಬಡ್ಡಿ ಪಾವತಿಗಳು, ಹಿಂದಿನ ಜವಾಬ್ದಾರಿಗಳ ವೆಚ್ಚವನ್ನು ಪ್ರತಿನಿಧಿಸುತ್ತದೆ ಮತ್ತು ಅವು ಪ್ರಸ್ತುತ ನಿಗದಿಪಡಿಸಿದ ಅಗತ್ಯಗಳಿಗೆ ಸ್ವತಂತ್ರವಾಗಿದ್ದವು. ಅಸಮತೋಲನಗಳ ಪ್ರಸ್ತುತ ಸ್ವರೂಪವನ್ನು ಕಾಣಲು, ಈ ಪಾವತಿಗಳನ್ನು ಬೇರ್ಪಡಿಸುವ ಅಗತ್ಯತೆಯಿತ್ತು ಮತ್ತು ಒಟ್ಟು ಅಸಮತೋಲನಗಳಿಂದ ಕಳೆಯಬೇಕಿತ್ತು. ಕಳೆದ ಐದು ವರ್ಷಗಳ ವಿವರಗಳನ್ನು ಕೋಷ್ಟಕ 1.35ರಲ್ಲಿ ತೋರಿಸಲಾಗಿದೆ.

ಕೋಷ್ಟಕ 1.35: ಪ್ರಾಥಮಿಕ ಕೊರತೆ ಮತ್ತು ಅದರ ಪ್ರಮಿತಿಗಳು

(ಕೋಟಿ ರೂಪಾಯಿಗಳಲ್ಲಿ)

| ಅವಧಿ | ವಿತ್ತೀಯ ಕೊರತೆ | ಬಡ್ಡಿ ಪಾವತಿಗಳು | ಪ್ರಾಥಮಿಕ ಕೊರತೆ |
|---------|---------------|----------------|----------------|
| 2006-07 | 4,688 | 4,236 | 452 |
| 2007-08 | 5,332 | 4,506 | 826 |
| 2008-09 | 8,732 | 4,532 | 4,200 |
| 2009-10 | 10,875 | 5,213 | 5,662 |
| 2010-11 | 10,688 | 5,641 | 5,047 |

ಆಕರ: ಹಣಕಾಸು ಲೆಕ್ಕಗಳು

2006-08ರ ಅವಧಿಯಲ್ಲಿ, ಪ್ರಾಥಮಿಕ ಕೊರತೆಯು 2008-11ಕ್ಕೆ ಹೋಲಿಸಿದರೆ ಕಡಿಮೆಯಿತ್ತು. 2008-11ರಲ್ಲಿ, ವಿತ್ತೀಯ ಕೊರತೆಯು ಬಡ್ಡಿ ಪಾವತಿಗಳ ಎರಡರಷ್ಟಿತ್ತು. ಅಂದರೆ, ಈ ಮೂರು ವರ್ಷಗಳ ಅವಧಿಯಲ್ಲಿ, ಸುಮಾರು ಶೇಕಡ 50ರಷ್ಟು ವಿತ್ತೀಯ ಕೊರತೆಗಳಿಗೆ, ಬಡ್ಡಿ ಪಾವತಿಗಳಲ್ಲದೆ ರಾಜಸ್ವ ವೆಚ್ಚಗಳು ಕಾರಣವಾಗಿದೆ. ಆದ್ದರಿಂದ ರಾಜಸ್ವ ವೆಚ್ಚದ ವಿವೇಕಯುತ ಇಳಿಕೆ, ರಾಜ್ಯಸರ್ಕಾರಕ್ಕೆ ಪ್ರಾಥಮಿಕ ಹೆಚ್ಚಳವನ್ನು ಸಾಧಿಸಲು ಸಾಧ್ಯವಾಗುತ್ತಿತ್ತು, ರಾಜಸ್ವ ವೆಚ್ಚದ ಪ್ರಮುಖ ಭಾಗವಾದ ಬಡ್ಡಿ ವೆಚ್ಚವನ್ನು ಹತೋಟಿಯಲ್ಲಿಟ್ಟರೆ, ಈ ಗುರಿಯನ್ನು ಸಾಧಿಸಲು ರಾಜ್ಯಸರ್ಕಾರಕ್ಕೆ ಸಾಧ್ಯವಾಗುತ್ತಿತ್ತು. ಸಂಬಳ, ವಿಶ್ರಾಂತಿ ವೇತನ ಹಾಗೂ ಬಡ್ಡಿಗಳ ವೆಚ್ಚಗಳು ಹೊಂದಿಸಲಾಗದಿದ್ದರಿಂದ, (ಸ್ಥಿರವಾಗಿ ಹೆಚ್ಚುತ್ತಿರುವ) ಸಹಾಯಧನಗಳ ಮೇಲಿನ ವೆಚ್ಚಕ್ಕೆ ರಾಜ್ಯಸರ್ಕಾರದ ಅತ್ಯಧಿಕ ಗಮನದ ಅಗತ್ಯವಿದೆ.

1.12.2 ವಿತ್ತೀಯ ಕೊರತೆಯ ಭಾಗಗಳು ಮತ್ತು ಅವುಗಳ ಪೂರೈಕೆಯ ವಿಧಾನಗಳು

ವಿತ್ತೀಯ ಕೊರತೆಯನ್ನು ತುಂಬುವ ಆರ್ಥಿಕ ವಿಧಾನಗಳು ಕೋಷ್ಟಕ 1.36ರಲ್ಲಿ ತೋರಿಸಿರುವಂತೆ ಸಂಯೋಜಿತ ಪಲ್ಲಟಗಳಿಗೆ ಈಡಾಗುವೆ. ರಾಜಸ್ವ ಮತ್ತು ಋಣವಲ್ಲದ ಸ್ವೀಕೃತಿಗಳಿಗಿಂತ ಮೀರಿ ನಿಧಿಗಳ ಅಗತ್ಯತೆಯನ್ನು ಪೂರೈಸಲು ರಾಜ್ಯಸರ್ಕಾರವು ಮೊರೆಹೊಕ್ಕ ವಿವಿಧ ಸಾಲಗಳ ವ್ಯಾಪ್ತಿಯನ್ನು ವಿತ್ತೀಯ ಕೊರತೆಯ ವಿಭಜನೆಯು ಬಹಿರಂಗ ಪಡಿಸುತ್ತದೆ.

ಕೋಷ್ಟಕ 1.36: ವಿತ್ತೀಯ ಕೊರತೆಗಳ ಭಾಗಗಳು ಮತ್ತು ಅವುಗಳ ಪೂರೈಕೆಯ ವಿಧಾನಗಳು

(ಕೋಟಿ ರೂಪಾಯಿಗಳಲ್ಲಿ)

| | 2006-07 | | 2007-08 | | 2008-09 | | 2009-10 | | 2010-11 | |
|--|---------|--------------------|---------|--------------------|---------|--------------------|---------|--------------------|---------|--------------------|
| | ಮೊತ್ತ | ರಾಜೀಕರಣದ ಶೇಕಡಾವಾರು | ಮೊತ್ತ | ರಾಜೀಕರಣದ ಶೇಕಡಾವಾರು | ಮೊತ್ತ | ರಾಜೀಕರಣದ ಶೇಕಡಾವಾರು | ಮೊತ್ತ | ರಾಜೀಕರಣದ ಶೇಕಡಾವಾರು | ಮೊತ್ತ | ರಾಜೀಕರಣದ ಶೇಕಡಾವಾರು |
| ವಿತ್ತೀಯ ಕೊರತೆಯ ವಿಭಜನೆ | -4,688 | -2.06 | -5,332 | -1.97 | -8,732 | -2.88 | -10,875 | -3.24 | -10,688 | -2.81 |
| 1 ರಾಜಸ್ವ ಹೆಚ್ಚಳ | 4,152 | 1.82 | 3,776 | 1.39 | 1,631 | 0.54 | 1,619 | 0.48 | 4,172 | 1.10 |
| 2 ನಿವ್ವಳ ಬಂಡವಾಳ ವೆಚ್ಚ | 8,543 | 3.75 | 8,403 | 3.10 | 9,689 | 3.20 | 12,067 | 3.59 | 13,283 | 3.49 |
| 3 ನಿವ್ವಳ ಸಾಲಗಳು ಮತ್ತು ಮುಂಗಡಗಳು | 297 | 0.13 | 705 | 0.26 | 674 | 0.22 | 427 | 0.13 | 1,577 | 0.41 |
| ವಿತ್ತೀಯ ಕೊರತೆಯನ್ನು ಪೂರೈಸಿದ ವಿಧಾನಗಳು* | | | | | | | | | | |
| 1 ಮಾರುಕಟ್ಟೆ ಸಾಲಗಳು | -233 | -0.10 | 287 | 0.11 | 6,583 | 2.17 | 4,954 | 1.48 | 1,037 | 0.27 |
| 2 ಭಾರತ ಸರ್ಕಾರದ ಸಾಲಗಳು | -83 | -0.04 | 357 | 0.13 | 135 | 0.04 | 211 | 0.06 | 613 | 0.16 |
| 3 ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳು | 2,478 | 1.09 | 209 | 0.08 | -164 | -0.05 | 247 | 0.07 | 1,838 | 0.48 |
| 4 ಹಣಕಾಸು ಸಂಸ್ಥೆಗಳಿಂದ ಸಾಲಗಳು | -366 | -0.16 | 174 | 0.06 | 260 | 0.09 | 272 | 0.08 | 419 | 0.11 |
| 5 ಸಣ್ಣ ಉಳಿತಾಯಗಳು, ಭವಿಷ್ಯ ನಿಧಿ ಇತ್ಯಾದಿ | 659 | 0.29 | 749 | 0.28 | 1,176 | 0.39 | 1,468 | 0.44 | 1,607 | 0.42 |
| 6 ಠೇವಣಿಗಳು ಮತ್ತು ಮುಂಗಡಗಳು | 1,805 | 0.79 | -62 | -0.02 | 1,554 | 0.51 | 1,908 | 0.57 | 2,037 | 0.53 |
| 7 ಅಮಾನತ್ತು ಮತ್ತು ಇತರೆ | 237 | 0.10 | 1,498 | 0.55 | 968 | 0.32 | 602 | 0.18 | -296 | -0.08 |
| 8 ಇರಸಾಲುಗಳು | 514 | 0.23 | -828 | -0.31 | -52 | -0.02 | -36 | -0.01 | -35 | -0.01 |
| 9 ಮೀಸಲು ನಿಧಿಗಳು | 1,188 | 0.52 | 750 | 0.28 | 2,174 | 0.72 | 3,201 | 0.95 | 1,374 | 0.36 |
| 10 ನಗದು ಶಿಲ್ಕಿನಲ್ಲಿ ಹೆಚ್ಚಳ(-)/ಇಳಿಕೆ(+) | -1,498 | -0.66 | 2,185 | 0.81 | -3,900 | -1.29 | -1,954 | -0.58 | 2,106 | 0.55 |
| 11 ನಿವ್ವಳ ಸಾದಿಲ್ವಾರು ನಿಧಿ ವಹಿವಾಟುಗಳು | -13 | -0.01 | 13 | 0.00 | -2 | 0.00 | 2 | 0.00 | -12 | 0.00 |
| ಒಟ್ಟು | 4,688 | | 5,332 | | 8,732 | | 10,875 | | 10,688 | |

* ಈ ಎಲ್ಲಾ ಅಂಕಿಗಳು ಪ್ರಸಕ್ತ ವರ್ಷದ ನಿವ್ವಳ ವಿತರಣೆಗಳು/ಹೊರಹರಿವುಗಳು ಆಕರ: ಹಣಕಾಸು ಲೆಕ್ಕಗಳು

ವಿತ್ತೀಯ ಕೊರತೆಯ ಭಾಗಗಳೆಂದರೆ, ರಾಜಸ್ವ ಹೆಚ್ಚಳ, ನಿವ್ವಳ ಬಂಡವಾಳ ವೆಚ್ಚ ಮತ್ತು ನಿವ್ವಳ ಸಾಲ ಮತ್ತು ಮುಂಗಡಗಳೆ ಆಗಿವೆ. ರಾಜ್ಯವು ರಾಜಸ್ವ ಹೆಚ್ಚಳವನ್ನು 2004-05ರಲ್ಲಿಯೇ ಸಾಧಿಸಿದ್ದ ಕಾರಣ, ವಿತ್ತೀಯ ಕೊರತೆಗೆ ಮಾರುಕಟ್ಟೆ ಸಾಲಗಳು, ಭಾರತ ಸರ್ಕಾರದಿಂದ ಸಾಲಗಳು ಇನ್ನಿತರವುಗಳ ಮೂಲಕ ಹಣಕಾಸು ಒದಗಿಸಲಾಗಿತ್ತು. 2007-10ರ ಅವಧಿಯಲ್ಲಿ ರಾಜಸ್ವ ಹೆಚ್ಚಳದ ಇಳಿಕೆಯ ಪ್ರವೃತ್ತಿಯು, ರಾಜ್ಯದ ರಾಜಸ್ವ ಹೆಚ್ಚಳದಿಂದ ವಿತ್ತೀಯ ಕೊರತೆಯನ್ನು ತುಂಬುವುದು ಆ ಮಟ್ಟಿಗೆ ಕಡಿಮೆಯಾಗಿದೆ. 2006-07ರಲ್ಲಿ ವಿತ್ತೀಯ ಕೊರತೆಯ ಶೇಕಡ 89ರಷ್ಟನ್ನು ಆದಾಯ ಹೆಚ್ಚಳದಿಂದ ಪೂರೈಸಿದ್ದರೆ, ಅದು 2007-08, 2008-09 ಮತ್ತು 2009-10ರಲ್ಲಿ ಶೇಕಡ 71, 19 ಮತ್ತು 15 ಇತ್ತು. 2010-11ರಲ್ಲಿ ರಾಜಸ್ವ ಹೆಚ್ಚಳವು ವಿತ್ತೀಯ ಕೊರತೆಯ ಶೇಕಡ 39ರಷ್ಟು ಪೂರೈಸಿತ್ತು.

2007-10ರಲ್ಲಿ ರಾಜಸ್ವ ಹೆಚ್ಚಳದ ಇಳಿಕೆಯ ಪ್ರವೃತ್ತಿಯ ಕಾರಣ ಬಂಡವಾಳ ವೆಚ್ಚವೂ ಕೂಡ ಹಿನ್ನಡೆ ಅನುಭವಿಸಬೇಕಾಯಿತು. ನಿವ್ವಳ ಸಾಲ ಮತ್ತು ಮುಂಗಡಗಳು ಒಟ್ಟು ವಿತ್ತೀಯ ಕೊರತೆಯ ನಗಣ್ಯ ಭಾಗವಾಗಿತ್ತು.

2010-11ರಲ್ಲಿ ರಾಜ್ಯಸರ್ಕಾರದ ಸೀಮಿತ ಮಾರುಕಟ್ಟೆ ಸಾಲಗಳ ಕಾರಣ, ವಿತ್ತೀಯ ಕೊರತೆಯನ್ನು ತುಂಬುವ ಅದರ ಪಾಲು 2008-09ರಲ್ಲಿ ಶೇಕಡ 75ರಿಂದ 2010-11ರಲ್ಲಿ ಶೇಕಡ 10ಕ್ಕೆ ಇಳಿದಿತ್ತು. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ, 2010-11ರಲ್ಲಿ ಭಾರತಸರ್ಕಾರದಿಂದ ಸಾಲಗಳು, ಎನ್‌ಎಸ್‌ಎಸ್‌ಎಫ್‌ಗೆ ನೀಡಿದ ವಿಶೇಷ ಭದ್ರತೆಗಳು, ಹಣಕಾಸು ಸಂಸ್ಥೆಗಳಿಂದ ಸಾಲಗಳು ಮತ್ತು ಸಣ್ಣ ಉಳಿತಾಯಗಳು, ಭವಿಷ್ಯದ ನಿಧಿ ಇತ್ಯಾದಿಗಳಲ್ಲಿ ಗಣನೀಯ ಏರಿಕೆಯಾಗಿತ್ತು. ಮುಂದುವರೆದು, ಭಾರತಸರ್ಕಾರ ಮತ್ತು ಆರ್‌ಬಿಐನ (ನಗದು ನಿರ್ವಹಣೆಯ) ಸಹಾಯವನ್ನು ಆಧರಿಸಿ, ರಾಜ್ಯಸರ್ಕಾರವು ನಗದು ಶಿಲ್ಕುಗಳ ಭಾಗ ಅಂದರೆ ಮೀಸಲು ನಿಧಿಗಳಲ್ಲಿ ಹೂಡಿಕೆ, ವಿತ್ತೀಯ ನಿರ್ವಹಣೆ ನಿಧಿಗಳು ಮತ್ತು ಸಾರ್ವಜನಿಕ ಲೆಕ್ಕಗಳಲ್ಲಿ ನಿರ್ವಹಿಸಲಾಗುತ್ತಿರುವ ಸ್ಥಳೀಯ ಸಂಸ್ಥೆಗಳ ನಿಧಿಗಳಲ್ಲಿನ ಹೂಡಿಕೆಗಳನ್ನು ವಿತ್ತೀಯ ಕೊರತೆಯನ್ನು ಪೂರೈಸಲು ಬಳಸಿತ್ತು. ಆದ್ದರಿಂದ, ವಿತ್ತೀಯ ಕೊರತೆಗೆ ಬಳಸಿದ ನಗದುಶಿಲ್ಕು, ₹2,106 ಕೋಟಿಗೆ ಏರಿತ್ತು.

1.12.3 ಹೆಚ್ಚಳ/ಕೊರತೆಗಳ ಗುಣಮಟ್ಟ

ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತವು ಮತ್ತು ಪ್ರಾಥಮಿಕ ಕೊರತೆಯನ್ನು ಪ್ರಾಥಮಿಕ ರಾಜಸ್ವ ಕೊರತೆ ಮತ್ತು ಬಂಡವಾಳ ವೆಚ್ಚ (ಸಾಲಗಳು ಮತ್ತು ಮುಂಗಡಗಳು ಸೇರಿದಂತೆ)ವೆಂದು ವಿಭಜಿಸಿರುವುದು ರಾಜ್ಯದ ಹಣಕಾಸುಗಳಲ್ಲಿನ ಕೊರತೆಯ ಗುಣಮಟ್ಟವನ್ನು ಸೂಚಿಸುತ್ತವೆ. ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತವು ಸಾಲಗಳ ಮೂಲಕ ಪಡೆದ ಮೊತ್ತಗಳು ಎಷ್ಟರ ಮಟ್ಟಿಗೆ ಪ್ರಸಕ್ತ ವೆಚ್ಚಗಳಿಗೆ ಉಪಯೋಗಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯ ಅನುಪಾತದ ಸತತ ಏರಿಕೆಯು ರಾಜ್ಯಸರ್ಕಾರದ ಸ್ಥಿರಾಸ್ತಿಯ ಆಸ್ತಿಭಾರವು ಸಂಕುಚಿತಗೊಳ್ಳುತ್ತಿರುವುದನ್ನು ಮತ್ತು ಸಾಲಗಳ ಒಂದು ಭಾಗವು (ವಿತ್ತೀಯ ಜವಾಬ್ದಾರಿಗಳು) ಯಾವುದೇ ಸ್ಥಿರಾಸ್ತಿಗಳ ಬೆಂಬಲವನ್ನು ಹೊಂದಿಲ್ಲದಿರುವುದನ್ನು ಸೂಚಿಸುತ್ತದೆ. ಕೋಷ್ಟಕ 1.37ರಲ್ಲಿ ತೋರಿಸಿರುವ ಪ್ರಾಥಮಿಕ ಕೊರತೆಯ ವಿಂಗಡಣೆಯು, ಕೊರತೆಯು, ಎಷ್ಟರ ಮಟ್ಟಿಗೆ ರಾಜ್ಯದ ಅರ್ಥವ್ಯವಸ್ಥೆಯ ಉತ್ಪಾದನಾ ಕ್ಷಮತೆಯನ್ನು ಅಭಿವೃದ್ಧಿಗೊಳಿಸುವ ಆಶಯದ ಬಂಡವಾಳ ವೆಚ್ಚದಲ್ಲಿನ ಹೆಚ್ಚಳದಿಂದ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ.

ಕೋಷ್ಟಕ 1.37: ಪ್ರಾಥಮಿಕ ಕೊರತೆ/ಹೆಚ್ಚಳ-ಅಂಶಗಳ ವಿಭಜನೆ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಋಣವಲ್ಲದ ಸ್ವೀಕೃತಿಗಳು | ಪ್ರಾಥಮಿಕ ರಾಜಸ್ವ ವೆಚ್ಚ | ಬಂಡವಾಳ ವೆಚ್ಚ | ಸಾಲಗಳು ಮತ್ತು ಮುಂಗಡಗಳು | ಪ್ರಾಥಮಿಕ ವೆಚ್ಚ | ಪ್ರಾಥಮಿಕ ರಾಜಸ್ವ ಕೊರತೆ(-)/ಹೆಚ್ಚಳ(+) | ಪ್ರಾಥಮಿಕ ಕೊರತೆ (-)/ಹೆಚ್ಚಳ(+) |
|---------|---------------------|-----------------------|--------------|-----------------------|----------------|------------------------------------|------------------------------|
| 1 | 2 | 3 | 4 | 5 | 6 (3+4+5) | 7 (2-3) | 8 (2-6) |
| 2006-07 | 37,647 | 29,199 | 8,543 | 357 | 38,099 | 8,448 | -452 |
| 2007-08 | 41,449 | 32,869 | 8,649 | 757 | 42,275 | 8,580 | -826 |
| 2008-09 | 43,528 | 37,127 | 9,870 | 731 | 47,728 | 6,401 | -4,200 |
| 2009-10 | 49,781 | 42,324 | 12,137 | 982 | 55,443 | 7,457 | -5,662 |
| 2010-11 | 58,439 | 48,393 | 13,355 | 1,738 | 63,486 | 10,046 | -5,047 |

ಆಕರ: ಹಣಕಾಸು ಲೆಕ್ಕಗಳು

2006-07ರಲ್ಲಿ ಕಂಡುಬಂದ ಪ್ರಾಥಮಿಕ ಕೊರತೆಯು ನಂತರದಲ್ಲಿ ಏರಿಕೆಯ ಪ್ರವೃತ್ತಿಯನ್ನು ತೋರಿಸಿದೆ. 2010-11ರ ಅವಧಿಯಲ್ಲಿ, ಪ್ರಾಥಮಿಕ ಕೊರತೆಯು ₹5,047 ಕೋಟಿಗೆ ಸ್ಥಿರವಾಗಿತ್ತು. 2006-11ರ ಅವಧಿಯಲ್ಲಿ, ರಾಜ್ಯದ ಋಣವಲ್ಲದ ಸ್ವೀಕೃತಿಗಳು ಕೇವಲ ಪ್ರಾಥಮಿಕ ರಾಜಸ್ವ ವೆಚ್ಚಗಳನ್ನು ಪೂರೈಸಲು ಸಾಕಾಗಿತ್ತು. ಬಂಡವಾಳ ವೆಚ್ಚ ಮತ್ತು ಸಾಲ ಹಾಗೂ ಮುಂಗಡಗಳ ಮೂಲಕ ಉಂಟಾದ ಕೊರತೆಯು ಬಂಡವಾಳ ವೆಚ್ಚವು ಋಣ ಸೇವೆಯ ಮೇಲಿನ ವೆಚ್ಚ ಮತ್ತು ಇತರ ವೆಚ್ಚ ಬಾಬುಗಳನ್ನು ಒಳಗೊಂಡಿರುವುದರಿಂದ ಯಾವುದೇ ಆಸ್ತಿ ನಿರ್ಮಾಣದಲ್ಲಿ ಫಲಿತವಾಗದಿರುವುದರಿಂದ ಬಂಡವಾಳ ವೆಚ್ಚವು ಸದಾ ಉತ್ಪತ್ತಿಕಾರಕ ಅಥವಾ ಆರೋಗ್ಯಕರವಾಗಿಲ್ಲದಿರುವುದು ಕಂಡುಬರುತ್ತದೆ.

ಬಂಡವಾಳ ವೆಚ್ಚವು ಮೂಲ ಸೌಲಭ್ಯ ಆಸ್ತಿಗಳನ್ನು ನಿರ್ಮಿಸುವ ಅನೇಕ ಮಂಡಳಿ/ನಿಗಮಗಳಿಗೆ ನೀಡಿದ ಸಾಲಗಳೂ ಸೇರಿದೆ ಮತ್ತು ಋಣ ಸೇವೆಗಳೂ ಸಹ ಹಿಂದಿನ ವರ್ಷಗಳಲ್ಲಿ ಆಸ್ತಿಗಳ ನಿರ್ಮಾಣಕ್ಕೆ ಮಾಡಿದ ಸಾಲಗಳಿಗೆ ಸಂಬಂಧಿಸಿವೆ ಎಂದು ರಾಜ್ಯಸರ್ಕಾರವು (ನವೆಂಬರ್ 2011) ಉತ್ತರ ನೀಡಿದೆ. ಉತ್ತರದಲ್ಲಿ ಹೇಳಿದಂತೆ ಬಂಡವಾಳ ವೆಚ್ಚವು ಅನೇಕ ಮಂಡಳಿ/ನಿಗಮಗಳಿಗೆ ಮೂಲ ಸೌಕರ್ಯ ಆಸ್ತಿ ನಿರ್ಮಾಣಕ್ಕೆ ನೀಡಿದ ಸಾಲಗಳು/ಹೂಡಿಕೆಗಳನ್ನು ಒಳಗೊಂಡಿದ್ದರೂ, ಇದು ಯಾವುದೇ ಪ್ರತಿಫಲ ನೀಡದ, ಸತತವಾಗಿ ನಷ್ಟವನ್ನು ಅನುಭವಿಸುತ್ತಿರುವ ಸಂಸ್ಥೆಗಳಿಗೆ ನೀಡಿದ ಸಾಲ/ಹೂಡಿಕೆಗಳನ್ನು ಒಳಗೊಂಡಿದೆ (ಕಂಡಿಕೆ 1.9.2.ರಲ್ಲಿ ಚರ್ಚಿಸಲಾಗಿದೆ). ಅಲ್ಲದೆ ಋಣಸೇವೆಯು ಬಡ್ಡಿಪಾವತಿಯನ್ನೂ ಒಳಗೊಂಡಿದ್ದು ಅದನ್ನೂ ಬಂಡವಾಳಗೊಳಿಸಲಾಗಿದೆ.

1.13 ಸಮಾಪನ ಅಭಿಪ್ರಾಯಗಳು ಮತ್ತು ಶಿಫಾರಸ್ಸುಗಳು

➤ ಹಣಕಾಸು ಸ್ಥಿತಿ

2006-11ರ ಅವಧಿಯಲ್ಲಿ ರಾಜ್ಯವು ರಾಜಸ್ವ ಹೆಚ್ಚಳವನ್ನು ಕಾಯ್ದುಕೊಂಡಿದ್ದು, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಸಾಪೇಕ್ಷವಾಗಿ ವಿತ್ತೀಯ ಕೊರತೆಯನ್ನು ಕರ್ನಾಟಕ ಹಣಕಾಸು ಜವಾಬ್ದಾರಿ ಕಾಯಿದೆಯಡಿಯಲ್ಲಿ ಸೂಚಿಸಿದ್ದ ಮಿತಿಯ ಒಳಗೆ ಇಟ್ಟಿದೆ.

2009-10ರಲ್ಲಿ ರಾಜ್ಯಸರ್ಕಾರವು ಆರ್ಥಿಕ ವಿಳಂಬನದ ಪರಿಣಾಮಗಳ ಪ್ರಭಾವದಿಂದ ಹೊರಬರುತ್ತಿದ್ದು, ಅದು 2010-11ನೇ ವರ್ಷದಲ್ಲಿ ತನ್ನ ಸ್ಥಿತಿಯನ್ನು ಬಲಪಡಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. 2010-11ರಲ್ಲಿ ರಾಜ್ಯವು ₹4,172 ಕೋಟಿಗಳ ಭಾರಿ ರಾಜಸ್ವ ಹೆಚ್ಚಳ ಸಾಧಿಸಿತ್ತು. ಇದಕ್ಕೆ ಹಿಂದಿನ ವರ್ಷಕ್ಕಿಂತಲೂ ರಾಜಸ್ವ ಸ್ವೀಕೃತಿಗಳಲ್ಲಿ ಶೇಕಡ 18ರಷ್ಟು ಹೆಚ್ಚಳ ಮತ್ತು ರಾಜಸ್ವ ವೆಚ್ಚದಲ್ಲಿ ಶೇಕಡ 14ರಷ್ಟು ಏರಿಕೆಯು ಕಾರಣವಾಗಿದೆ. ಅಲ್ಲದೆ ವೆಚ್ಚದಲ್ಲಿನ ಇಳಿಕೆ ಅಂದರೆ, ಸರ್ಕಾರ ಮಂಜೂರಾತಿಗಳಲ್ಲಿ ವಿಳಂಬ, ನಿಧಿ ಲೆಕ್ಕಗಳಿಗೆ ಹಸ್ತಾಂತರಗಳನ್ನು ಸೀಮಿತಗೊಳಿಸುವುದು ಇತ್ಯಾದಿಗಳೂ ಕಾರಣವಾಗಿದೆ

ಮೊದಲ ಬಾರಿಗೆ, ಋಣವಲ್ಲದ ಸ್ವೀಕೃತಿಗಳ ಹೆಚ್ಚಳವೂ ಪ್ರಾಥಮಿಕ ವೆಚ್ಚದ ಹೆಚ್ಚಳಕ್ಕಿಂತ 615 ಕೋಟಿಗಳಷ್ಟು ಅಧಿಕವಾಗಿದ್ದು, ಇದು ಬಡ್ಡಿ ಹೊರೆಯ ಹೆಚ್ಚಳವನ್ನು ಭರಿಸಿತ್ತು.

ಶಿಫಾರಸ್ಸುಗಳು: ವಿಧಾನ ಮಂಡಲಕ್ಕೆ ಆಯವ್ಯಯದಲ್ಲಿ ಮಾಡಿದ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸಬೇಕಿದ್ದು, ಅದರಿಂದ ಮಂಜೂರಾದ ನಿಧಿಗಳನ್ನು ಬಿಡುಗಡೆ ಮಾಡದೆ ಇರುವುದರ ಮೂಲಕ ಬಳಕೆಯಾಗದೆ ಉಳಿದ ಅವಕಾಶಗಳನ್ನು ತಪ್ಪಿಸಬಹುದು.

➤ ರಾಜ್ಯದ ಸ್ವಂತ ಸಂಪನ್ಮೂಲಗಳು

2006-07ರಿಂದ ಇಳಿಕೆ ಪ್ರವೃತ್ತಿ ತೋರಿಸಿದ್ದ ರಾಜ್ಯದ ತೆರಿಗೆ ಆದಾಯದ ರಾಜ್ಯಆಂಶದಿಂದಾಗಿ ಅನುಪಾತವು ತನ್ನಂತಾನೆ ಪುನಶ್ಚೇತನಗೊಂಡು ಶೇಕಡ 10.10ರಷ್ಟಾಗಿದೆ. ಆದರೆ, ತೆರಿಗೆಯೇತರ ಆದಾಯದ ರಾಜ್ಯಆಂಶದಿಂದಾಗಿ ಇಳಿಕೆ ಪ್ರವೃತ್ತಿ ಮುಂದುವರೆದಿತ್ತು.

ಶಿಫಾರಸ್ಸುಗಳು: ಮುಂಬರುವ ವರ್ಷಗಳಲ್ಲಿ ತೆರಿಗೆಯೇತರ ಆದಾಯವನ್ನು ಸಂಗ್ರಹಿಸಲು ವಿಶೇಷವಾದ ಮಹತ್ವವನ್ನು ಕೊಡುವ ಅಗತ್ಯವಿದೆ. ರಾಜ್ಯಸರ್ಕಾರವೂ ಕೂಡ, ಸಾರ್ವಜನಿಕ ಸೇವೆಗಳ ವೆಚ್ಚದ ವಸೂಲಿಗೆ ಸಂಬಂಧಿಸಿದಂತೆ ತೆರಿಗೆಯೇತರ ಆದಾಯ ಕಾರ್ಯನೀತಿಗಳನ್ನು ಮುಂದುವರಿಸಬೇಕು.

➤ ರಾಜಸ್ವ ವೆಚ್ಚ

ರಾಜಸ್ವ ವೆಚ್ಚದ ಸಾಮಾಜಿಕ ವಿಭಾಗ ಮತ್ತು ಆರ್ಥಿಕ ವಿಭಾಗದಡಿ ಹಿಂದಿನ ವರ್ಷಕ್ಕಿಂತ ಶೇಕಡ 16 ಮತ್ತು 13ರಷ್ಟು ವೃದ್ಧಿಯಾಗಿದ್ದು, ಸಾಮಾನ್ಯ ಸೇವೆಗಳ ಮೇಲಿನ ವೆಚ್ಚದಲ್ಲಿ ಶೇಕಡ 10ರಷ್ಟು ವೃದ್ಧಿಯಾಗಿತ್ತು.

ಒಟ್ಟು ವೆಚ್ಚದಲ್ಲಿ ಯೋಜನೆ ವೆಚ್ಚದ ಪಾಲು 2006-07ರಲ್ಲಿಯ ಶೇಕಡ 26ರಿಂದ 2010-11ರಲ್ಲಿ ಶೇಕಡ 28ಕ್ಕೆ ಏರಿತು.

ರಾಜಸ್ವ ವೆಚ್ಚದ ಶೇಕಡ 52ರಷ್ಟು ಬದ್ಧವೆಚ್ಚಗಳಾದ ಸಂಬಳ, ಪಿಂಚಣಿ, ಬಡ್ಡಿಪಾವತಿ ಮತ್ತು ಸಹಾಯಧನಗಳಿಗೆ ಸಂಬಂಧಿಸಿತ್ತು. 2010-11ರಲ್ಲಿನ ಒಟ್ಟು ₹6,303 ಕೋಟಿಗಳು ಸಹಾಯಧನವು ಭಾಗಶಃವಾಗಿದ್ದು ಸರಿಸುಮಾರು ₹2,280 ಕೋಟಿ ಅವ್ಯಕ್ತ ಸಹಾಯಧನವನ್ನು ಒಳಗೊಂಡಿರಲಿಲ್ಲ.

ಶಿಫಾರಸ್ಸುಗಳು: ಸರ್ಕಾರದ ವೆಚ್ಚದ ಗುಣಮಟ್ಟವನ್ನು ವಿಮರ್ಶಿಸುವಂತಹ ಭಾರಿ ಪ್ರಮಾಣದ ಮಾನದಂಡಗಳು ಗುಣಮಟ್ಟದಲ್ಲಿ ಸುಧಾರಣೆಯನ್ನು ತೋರಿಸಿದರೂ ಸಹ, ವೆಚ್ಚದ ಫಲಿತಾಂಶ ಸುಧಾರಿಸಲು ಹೆಚ್ಚು ಗಮನ ನೀಡುವ ಅಗತ್ಯವಿದೆ.

ಬಹಳಷ್ಟು ಸಹಾಯಧನಗಳು ಫಲಾನುಭವಿಗಳನ್ನು ಉದ್ದೇಶಿಸಿರುವ ಕಾರಣ, ಸಹಾಯಧನದ ವೆಚ್ಚವು ಸಮರ್ಥನೀಯವಲ್ಲದ ಮಟ್ಟವನ್ನು ತಲುಪುವುದನ್ನು ನಿಯಂತ್ರಿಸಲು, ಅನರ್ಹ ಮತ್ತು ನಕಲಿ ಫಲಾನುಭವಿಗಳನ್ನು ತಪ್ಪಿಸಲು ಫಲಾನುಭವಿಯನ್ನು ಪರಿಶೀಲಿಸುವ ಅಗತ್ಯವಿದೆ. ಅಲ್ಲದೆ ಹನ್ನೆರಡನೆ ವಿತ್ತ ಆಯೋಗದ ಶಿಫಾರಸ್ಸುಗಳಂತೆ, ಅವ್ಯಕ್ತ ಸಹಾಯಧನಗಳ ವೆಚ್ಚವನ್ನು ಪಾರದರ್ಶಕತೆಗಾಗಿ ಹಣಕಾಸು ಲೆಕ್ಕಗಳಲ್ಲಿ ತೋರಿಸಬೇಕು.

➤ ವೆಚ್ಚದ ಗುಣಮಟ್ಟ

ಪ್ರಸ್ತುತ ವರ್ಷದಲ್ಲಿ ಒಟ್ಟು ವೆಚ್ಚಕ್ಕೆ, ಬಂಡವಾಳ ವೆಚ್ಚದ ಪಾಲು (ಶೇಕಡ 22) ಹಿಂದಿನ ವರ್ಷದಂತೆಯೇ ಮುಂದುವರೆದಿತ್ತು. ಅದು ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ ವೆಚ್ಚ ₹202 ಕೋಟಿಗಳನ್ನು ಒಳಗೊಂಡಿತ್ತು.

2010-11ರ ಅಂತ್ಯದಲ್ಲಿ ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿರುವ ₹1,203 ಕೋಟಿಗಳ ಮೊತ್ತವು ಫಲಪ್ರದವಾಗಿಲ್ಲದೆ ನಿರ್ಬಂಧಿತವಾಗಿದೆ.

ಮಾರ್ಚ್ 2011ರ ಅಂತ್ಯಕ್ಕೆ, ಕಂಪನಿಗಳು/ನಿಗಮಗಳಲ್ಲಿ ₹38,421 ಕೋಟಿ ಹೂಡಿಕೆಗಳ ಮೇಲಿನ ಪ್ರತಿಫಲವು ಅತ್ಯಲ್ಪವಾಗಿತ್ತು (₹43.47 ಕೋಟಿ). ಹೂಡಿಕೆಯು ಸತತವಾಗಿ ನಷ್ಟದಲ್ಲಿರುವ ಕಂಪನಿ/ನಿಗಮಗಳಲ್ಲಿ ಹೂಡಿರುವ ₹20,085 ಕೋಟಿಗಳನ್ನು ಒಳಗೊಂಡಿತ್ತು (ಶೇಕಡ 52).

ಶಿಫಾರಸ್ಸುಗಳು: ರಾಜ್ಯಸರ್ಕಾರವು ಅಧಿಕ ನಷ್ಟದಲ್ಲಿರುವ ರಾಜ್ಯದ ಸಾರ್ವಜನಿಕ ಉದ್ಯಮಗಳ ಕಾರ್ಯವಿಧಾನವನ್ನು ವಿಶ್ಲೇಷಿಸಬೇಕಾಗಿದ್ದು, ಅವುಗಳನ್ನು ಪುನಶ್ಚೇತನಗೊಳಿಸಲು ಅಥವಾ ಮುಚ್ಚಿಬಿಡಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ

ರಾಜ್ಯಸರ್ಕಾರವು ಅಪೂರ್ಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು ಮತ್ತು ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ದೃಷ್ಟಿಯಲ್ಲಿ ಸಮಯ ಮತ್ತು ವೆಚ್ಚ ಹೆಚ್ಚಳಗಳಿಗೆ ಕಾರಣಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು.

➤ **ಕೇಂದ್ರ ಸರ್ಕಾರದಿಂದ ರಾಜ್ಯದ ಅನುಷ್ಠಾನ ಏಜೆನ್ಸಿಗಳಿಗೆ ನೇರವಾಗಿ ಬಿಡುಗಡೆ ಮಾಡಿದ ಮೊತ್ತಗಳನ್ನು ಗಮನಿಸದಿರುವಿಕೆ**

ಕೇಂದ್ರ ಸರ್ಕಾರವು ಗಣನೀಯ ಪ್ರಮಾಣದ ಮೊತ್ತಗಳನ್ನು, 2010-11ರಲ್ಲಿ ₹7,342 ಕೋಟಿಗಳನ್ನು ಮಹತ್ವವೆಂದು ಗುರುತಿಸಲಾದ ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ವಿಭಾಗಗಳಲ್ಲಿನ ವಿವಿಧ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ರಾಜ್ಯದಲ್ಲಿನ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ. ಅನುಷ್ಠಾನ ಏಜೆನ್ಸಿಗಳಿಗೆ ಆಯವ್ಯಯದ ಹೊರಗೆ ನೇರವಾಗಿ ಮೊತ್ತಗಳ ವರ್ಗಾವಣೆಯು ಹಣಕಾಸು ಸುಧಾರಣಾ ಅಧಿನಿಯಮದಲ್ಲಿನ ಪಾರದರ್ಶಕತೆಯ ಅಗತ್ಯಗಳಿಗೆ ವಿರುದ್ಧವಾಗಿದ್ದು, ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳುತ್ತದೆ. ಈ ಮೊತ್ತಗಳ ಬಳಕೆಯ ಮೇಲ್ವಿಚಾರಣೆಗೆ ಯಾವುದೇ ಒಂದು ಏಜೆನ್ಸಿ ಇಲ್ಲದಿರುವುದರಿಂದ ಯಾವುದೇ ನಿರ್ದಿಷ್ಟ ವರ್ಷದಲ್ಲಿ ಪ್ರಮುಖ ಮತ್ತು ಇತರ ಮುಖ್ಯ ಯೋಜನೆಗಳಿಗೆ ವೆಚ್ಚವಾದ ಮೊತ್ತಗಳ ದತ್ತಾಂಶಗಳು ಸಿದ್ಧವಾಗಿ ಲಭ್ಯವಾಗುವುದಿಲ್ಲ.

ಶಿಫಾರಸ್ಸುಗಳು: ಈ ಮೊತ್ತಗಳನ್ನು ಸರಿಯಾಗಿ ಲೆಕ್ಕಮಾಡಲು ಒಂದು ವ್ಯವಸ್ಥೆಯನ್ನು ನೆಲೆಗೊಳಿಸಬೇಕಾಗಿದೆ ಮತ್ತು ತಹಲ್‌ವರೆಗಿನ ಮಾಹಿತಿಯನ್ನು ರಾಜ್ಯ ಸರ್ಕಾರ ಮತ್ತು ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಮಾನ್ಯಗೊಳಿಸಬೇಕಾಗಿದೆ.

➤ **ಆಸ್ತಿ ಮತ್ತು ಜವಾಬ್ದಾರಿಗಳು**

ರಾಜ್ಯದ ಮೀಸಲು ನಿಧಿಗಳಿಂದ, ಗ್ರಾಹಕರ ಕಲ್ಯಾಣ ನಿಧಿಯ ಮೂಲಧನ, ಖಾತರಿ ವಿಮೋಚನಾ ನಿಧಿ ಇತ್ಯಾದಿಗಳನ್ನು ರಚಿಸಲಿಲ್ಲ/ಪುನಶ್ಚೇತನಗೊಳಿಸಲಿಲ್ಲ. ವಿತ್ತೀಯ ನಿರ್ವಹಣಾ ನಿಧಿಯ ಆಡಳಿತವನ್ನು ನಡೆಸಲು ಯಾವುದೇ ನಿಯಮಗಳನ್ನು ರೂಪಿಸಿಲ್ಲ.

ಶಿಫಾರಸ್ಸುಗಳು: ವಿವಿಧ ಮೀಸಲು ನಿಧಿಗಳ ಆಡಳಿತ ಮತ್ತು ಹೂಡಿಕೆಗಳ ಮಾದರಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಗತ್ಯವಿದೆ.

➤ **ಋಣ ಸಹಿಷ್ಣುತೆ**

2002-03 ಮತ್ತು 2004-05ರ ಅವಧಿಯಲ್ಲಿ ಋಣ ವಿನಿಮಯ ಯೋಜನೆಯಡಿ ಅಧಿಕ ಮಾರುಕಟ್ಟೆ ಸಾಲಗಳ ಕಾರಣ, 2012-13ರಿಂದ ಸರ್ಕಾರದ ಮರುಪಾವತಿ ಜವಾಬ್ದಾರಿ, 2008-10ರಲ್ಲಿ ಹೆಚ್ಚಾಗಲಿದ್ದು ಅಧಿಕ ಮಾರುಕಟ್ಟೆ ಸಾಲಗಳ ಕಾರಣ 2018-19ರ ನಂತರ ಮರುಪಾವತಿ ಅಪರಿಮಿತವಾಗಿ ಹೆಚ್ಚಳವಾಗಲಿದೆ.

ಶಿಫಾರಸ್ಸುಗಳು: 2013ರ ನಂತರ ಋಣ ಸೇವೆಯ ಮೊತ್ತದಲ್ಲಿನ ದಿಫೀರ್ ಏರಿಕೆಯನ್ನು ಪೂರೈಸಲು ಸಹಾಯವಾಗುವುದರಿಂದ ಸರ್ಕಾರವು ಋಣಪರಿಹಾರ ನಿಧಿಯನ್ನು ಪುನಶ್ಚೇತನಗೊಳಿಸುವುದನ್ನು ಪರಿಗಣಿಸಬೇಕು.

ಹಣಕಾಸು ನಿರ್ವಹಣೆ ಮತ್ತು ಆಯವ್ಯಯ ನಿಯಂತ್ರಣ



2.1 ಪೀಠಿಕೆ

2.1.1 ಧನವಿನಿಯೋಗ ಲೆಕ್ಕಗಳು ಸರ್ಕಾರದ ಪ್ರತಿ ಆರ್ಥಿಕ ವರ್ಷದ ಧನವಿನಿಯೋಗ ಅಧಿನಿಯಮಗಳಿಗೆ ಸಹಬಂಧಗೊಳಿಸಿದ ಅನುಸೂಚಿಗಳಲ್ಲಿ ನಿಗದಿ ಪಡಿಸಲಾದ ವಿವಿಧ ಉದ್ದೇಶಗಳ ಪುರಸ್ಕೃತ ಅನುದಾನ ಮತ್ತು ಪ್ರಭೃತ ವಿನಿಯೋಗಗಳಿಗೆ ಹೋಲಿಸಿದ ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳ ಲೆಕ್ಕಗಳಾಗಿವೆ. ಈ ಲೆಕ್ಕಗಳು ಮೂಲ ಆಯವ್ಯಯ ಅಂದಾಜುಗಳು, ಪೂರಕ ಅನುದಾನಗಳು, ಅಧ್ಯರ್ಪಣೆಗಳು ಮತ್ತು ಪುನರ್ವಿನಿಯೋಗಗಳನ್ನು ಸ್ಪಷ್ಟವಾಗಿ ಪಟ್ಟಿಮಾಡಿ, ಧನವಿನಿಯೋಗ ಕಾಯಿದೆಯಲ್ಲಿ ಅಧಿಕೃತಗೊಳಿಸಿದ ಪುರಸ್ಕೃತ ಮತ್ತು ಪ್ರಭೃತ ಆಯವ್ಯಯ ಬಾಬುಗಳಿಗೆ ಮುಖಾಮುಖಿಯಾಗಿ ವಿವಿಧ ನಿರ್ದಿಷ್ಟ ಸೇವೆಗಳ ಮೇಲಿನ ವಾಸ್ತವ ಬಂಡವಾಳ ಮತ್ತು ರಾಜಸ್ವ ವೆಚ್ಚಗಳನ್ನು ಸೂಚಿಸುತ್ತವೆ. ಈ ರೀತಿ ಧನವಿನಿಯೋಗ ಲೆಕ್ಕಗಳು ಹಣಕಾಸಿನ ನಿರ್ವಹಣೆಗೆ ಮತ್ತು ಆಯವ್ಯಯ ಅವಕಾಶಗಳ ಮೇಲ್ವಿಚಾರಣೆಗೆ ಸಹಕರಿಸುತ್ತದೆಯಾದ್ದರಿಂದ ಹಣಕಾಸು ಲೆಕ್ಕಗಳಿಗೆ ಪೂರಕವಾಗಿರುತ್ತದೆ. ಕರ್ನಾಟಕ ಆಯವ್ಯಯ ಕೈಪಿಡಿಯು ಆಯವ್ಯಯ ಮತ್ತು ಅಂದಾಜುಗಳನ್ನು ತಯಾರಿಸಲು ಅನುಸರಿಸಬೇಕಾದ ವಿಧಾನಗಳು, ಅನುದಾನಗಳ ಸಂವಹನ ಹಾಗೂ ವಿತರಣೆಗಳು ಆದಾಯದ ಪ್ರಗತಿಯ ಉಸ್ತುವಾರಿ ಮತ್ತು ವಾಸ್ತವ ವೆಚ್ಚ ಮತ್ತು ವೆಚ್ಚದ ಮೇಲಿನ ನಿಯಂತ್ರಣದ ಉಸ್ತುವಾರಿಗಳಿಗೆ ಸಂಬಂಧಿಸಿದಂತೆ ನಂತರದ ಕ್ರಮಗಳನ್ನು ಒಳಗೊಂಡಿದೆ.

2.1.2 ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖ ಪರಿಶೋಧಕರಿಂದ ನಡೆಸಲ್ಪಡುವ ಧನವಿನಿಯೋಗದ ಲೆಕ್ಕ ಪರಿಶೋಧನೆಯು ವಿವಿಧ ಅನುದಾನಗಳಡಿ ವಾಸ್ತವವಾಗಿ ಮಾಡಿದ ವೆಚ್ಚವು ಧನವಿನಿಯೋಗ ಅಧಿನಿಯಮದಡಿ ನೀಡಿದ ಅಧಿಕಾರದೊಳಗೆ ಇದೆಯೇ ಮತ್ತು ಸಂವಿಧಾನದ ಉಪಬಂಧಗಳ ಅಡಿಯಲ್ಲಿ ಪ್ರಭೃತಗೊಳಿಸಬೇಕಾದ ವೆಚ್ಚವನ್ನು ಹಾಗೆ ಪ್ರಭೃತಗೊಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತದೆ. ಅಲ್ಲದೆ ಹಾಗೆ ಮಾಡಿದ ವೆಚ್ಚವು ಕಾನೂನು, ಸಂಬಂಧಿಸಿದ ನಿಯಮಗಳು, ನಿಬಂಧನೆಗಳು ಮತ್ತು ನಿರ್ದೇಶನಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಸಹ ಖಚಿತಪಡಿಸಿಕೊಳ್ಳುತ್ತದೆ.

2.2 ಧನವಿನಿಯೋಗ ಲೆಕ್ಕಗಳ ಸಾರಾಂಶ

2010-11ನೇ ವರ್ಷದಲ್ಲಿ 29 ಅನುದಾನ/ವಿನಿಯೋಗಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿಯನ್ನು ಕೆಳಗಿನ ಕೋಷ್ಟಕ 2.1ರಲ್ಲಿ ನೀಡಿದೆ.

ಕೋಷ್ಟಕ 2.1: ಮೂಲ/ಪೂರಕ ಅಂದಾಜುಗಳಿಗೆ ಪ್ರತಿಯಾಗಿ ವಾಸ್ತವ ವೆಚ್ಚದ ಸಂಕ್ಷಿಪ್ತ ಸ್ಥಿತಿ (ಕೋಟಿ ರೂಪಾಯಿಗಳಲ್ಲಿ)

| ವೆಚ್ಚದ ಸ್ವರೂಪ | | ಮೂಲ ಅನುದಾನ/ವಿನಿಯೋಗ | ಪೂರಕ ಅನುದಾನ/ವಿನಿಯೋಗ | ಒಟ್ಟು | ವಾಸ್ತವ ವೆಚ್ಚ | ಬಳಕೆಯಾಗದ ಅವಕಾಶ |
|----------------|--------------------------|--------------------|---------------------|------------------|------------------|------------------|
| ಪುರಸ್ಕೃತ | 1. ರಾಜಸ್ವ | 47,654.52 | 7,602.86 | 55,257.38 | 48,073.68 | 7,183.70 |
| | 2. ಬಂಡವಾಳ | 12,752.27 | 3,893.00 | 16,645.27 | 13,973.38 | 2,671.89 |
| | 3. ಸಾಲಗಳು ಮತ್ತು ಮುಂಗಡಗಳು | 1,334.44 | 1,213.29 | 2,547.73 | 1,762.77 | 784.96 |
| ಒಟ್ಟು ಪುರಸ್ಕೃತ | | 61,741.23 | 12,709.15 | 74,450.38 | 63,809.83 | 10,640.55 |
| ಪ್ರಭೃತ | 4. ರಾಜಸ್ವ | 6,505.09 | 425.54 | 6,930.63 | 6,298.23 | 632.40 |
| | 5. ಸಾರ್ವಜನಿಕ ಋಣ-ಮರುಪಾವತಿ | 3,812.89 | 0.00 | 3,812.89 | 2,807.13 | 1,005.76 |
| ಒಟ್ಟು ಪ್ರಭೃತ | | 10,317.98 | 425.54 | 10,743.52 | 9,105.36 | 1,638.16 |
| ಒಟ್ಟು ಮೊತ್ತ | | 72,059.21 | 13,134.69 | 85,193.90 | 72,915.19 | 12,278.71 |

ಆಕರ: ಧನವಿನಿಯೋಗ ಲೆಕ್ಕಗಳು

ಒಟ್ಟು ₹12,278.71 ಕೋಟಿಗಳ ಬಳಕೆಯಾಗದೆ ಉಳಿದ ಅವಕಾಶವು, ರಾಜಸ್ವ ವಿಭಾಗದಲ್ಲಿನ 27 ಅನುದಾನಗಳು ಮತ್ತು ಎಂಟು ವಿನಿಯೋಗಗಳ ಮತ್ತು ಬಂಡವಾಳ ವಿಭಾಗದಲ್ಲಿನ 25 ಅನುದಾನಗಳಲ್ಲಿನ ಬಳಕೆಯಾಗದೆ ಉಳಿದ ₹12,364.10 ಕೋಟಿಗಳೊಂದಿಗೆ ಎರಡು ಅನುದಾನ/ವಿನಿಯೋಗಗಳಲ್ಲಿ ಅವಕಾಶಕ್ಕಿಂತ ಅಧಿಕವಾದ ₹85.39 ಕೋಟಿ ವೆಚ್ಚದ ಉತ್ತರದಿಂದ ಉಂಟಾಗಿದೆ.

“ಸಂವಿಧಾನದಲ್ಲಿ ಅವಕಾಶ ನೀಡಿರುವ ಕ್ರಮ, ನಿಯಮ ಮತ್ತು ಉದ್ದೇಶಗಳ ಹೊರತಾಗಿ ರಾಜ್ಯ ಸಂಚಿತ ನಿಧಿಯಿಂದ ಯಾವುದೇ ಹಣವನ್ನು ವಿನಿಯೋಗಿಸಬಾರದೆಂದು” ಭಾರತ ಸಂವಿಧಾನದ ಅನುಚ್ಛೇದ 266(3)ರಲ್ಲಿ ವಿಧಿಸಲಾಗಿದೆ. ಈ ವಿಧಿಯು ಅನುಚ್ಛೇದ 202 ಮತ್ತು 205ರಲ್ಲಿನ ವಿಧಿಗಳೊಂದಿಗೆ, ಆರ್ಥಿಕ ವರ್ಷದ ಅನುದಾನಗಳ ಬೇಡಿಕೆಯು ವಿಧಾನಮಂಡಲದಲ್ಲಿ ಪುರಸ್ಕೃತಗೊಂಡು ಸಂಬಂಧಿಸಿದ ಧನವಿನಿಯೋಗ ಮಸೂದೆಯು ವಿಧಾನಮಂಡಲದಿಂದ ಅನುಮೋದನೆ ಮತ್ತು ರಾಜ್ಯದ ರಾಜ್ಯಪಾಲರ ಅನುಮತಿ ಪಡೆದ ನಂತರ ಧನವಿನಿಯೋಗ ಅಧಿನಿಯಮದಲ್ಲಿ ಪರಿಷಮಾಪ್ತಿಗೊಳ್ಳುತ್ತದೆ. ಆದರೆ, ಆರಂಭದಲ್ಲಿ, ಆಯವ್ಯಯದಲ್ಲಿ ಅವಕಾಶವಿರದಿದ್ದರೂ (ಸುಮಾರು 17 ಅನುದಾನಗಳಲ್ಲಿ ರಾಜಸ್ವ/ಬಂಡವಾಳಗಳಡಿ ₹600 ಕೋಟಿಗಳಷ್ಟು) ಅನೇಕ ಕಾರ್ಯಕಾರಿ ಆದೇಶಗಳ ಮೂಲಕ ವೆಚ್ಚ ಮಾಡಲು ಮೊತ್ತಗಳನ್ನು ಬಿಡುಗಡೆ ಮಾಡಿರುವುದನ್ನು ಗಮನಿಸಲಾಗಿದೆ. ಸಂವಿಧಾನದ ಅನುಚ್ಛೇದ 205(ಬಿ)ರ ಅನ್ವಯ ಆರ್ಥಿಕ ವರ್ಷದಲ್ಲಿ ಆ ವರ್ಷಕ್ಕೆ ಯಾವುದೇ ಸೇವೆಗೆ ಒದಗಿಸಿದ ಮೊತ್ತಕ್ಕಿಂತಲೂ ಅಧಿಕ ವೆಚ್ಚವನ್ನು ಮಾಡಿದ್ದರೆ ಅಂತಹ ಹೆಚ್ಚುವರಿ ವೆಚ್ಚದ ಮೊತ್ತಗಳನ್ನು ತೋರಿಸುವ ಬೇಡಿಕೆಯನ್ನು ವಿಧಾನಮಂಡಲದ ಮುಂದೆ ಮಂಡಿಸಬೇಕಾಗಿದೆ. ಆದರೆ, ಮೇಲಿನ ಪ್ರಕರಣಗಳಲ್ಲಿ, ಅಂತಹ ಬೇಡಿಕೆಯ ವಿವರಗಳನ್ನು ವಿಧಾನಮಂಡಲದ ಮುಂದೆ ಮಂಡಿಸಿರಲಿಲ್ಲ. ವೆಚ್ಚಗಳನ್ನು ಭರಿಸುವ ಮುನ್ನ ಆಯವ್ಯಯ ಅವಕಾಶಗಳನ್ನು ಪಡೆದಿರುವ ಪ್ರಕರಣಗಳಂತೆಯೇ ಈ ವೆಚ್ಚಗಳನ್ನೂ ಮಾಡಲಾಗಿದೆ.

2.3 ಹಣಕಾಸು ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ

2.3.1 ಧನವಿನಿಯೋಗಕ್ಕೆ ಪ್ರತಿಯಾಗಿ ಹಂಚಿಕೆಯ ಆದ್ಯತೆಗಳು

2010-11ರಲ್ಲಿ ಒಟ್ಟು ಅವಕಾಶದಲ್ಲಿ ಬಳಕೆಯಾಗದೆ ಉಳಿದಿದ್ದ ₹11,478.28 ಕೋಟಿಗಳಲ್ಲಿ 19 ಅನುದಾನ/ವಿನಿಯೋಗಗಳಲ್ಲಿನ 24 ಪ್ರಕರಣಗಳಲ್ಲಿ ₹100 ಕೋಟಿಗಳಿಗಿಂತಲೂ ಅಧಿಕವಾಗಿ ಬಳಕೆಯಾಗದೆ ಉಳಿದಿದೆ. ನಗರಾಭಿವೃದ್ಧಿ, ಜಲಸಂಪನ್ಮೂಲ, ಋಣ ಸೇವೆಗಳು, ಲೋಕೋಪಯೋಗಿ ಕಾಮಗಾರಿಗಳು, ಹಣಕಾಸು, ಕೃಷಿ ಮತ್ತು ತೋಟಗಾರಿಕೆ, ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಬಳಸದೆ ಉಳಿದ ಅವಕಾಶಗಳು ಕಂಡುಬಂದಿದ್ದು ಅವುಗಳನ್ನು ಕೋಷ್ಟಕ 2.2ರಲ್ಲಿ ಸೂಚಿಸಲಾಗಿದೆ.

ಕೋಷ್ಟಕ 2.2: ₹100 ಕೋಟಿ ಮತ್ತು ಅದಕ್ಕಿಂತ ಹೆಚ್ಚಾದ ಬಳಕೆಯಾಗದೆ ಉಳಿದ ಅವಕಾಶಗಳ ಅನುದಾನ/ವಿನಿಯೋಗಗಳು (ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಆಯವ್ಯಯ ಅವಕಾಶ | | | ವೆಚ್ಚ | ಬಳಕೆಯಾಗದೆ ಉಳಿದ ಅವಕಾಶ |
|-------------|---|--------------|----------|----------|----------|----------------------|
| | | ಮೂಲ | ಪೂರಕ | ಒಟ್ಟು | | |
| 1 | 01-ಕೃಷಿ ಮತ್ತು ತೋಟಗಾರಿಕೆ ರಾಜಸ್ವ ಪುರಸ್ಕೃತ | 2,065.60 | 118.34 | 2,183.94 | 1,442.12 | 741.82 |
| 2 | 02-ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ ಪುರಸ್ಕೃತ | 799.19 | 144.83 | 944.02 | 775.77 | 168.25 |
| 3 | 03- ಹಣಕಾಸು ರಾಜಸ್ವ ಪುರಸ್ಕೃತ | 6,128.07 | 2,017.94 | 8,146.01 | 5,220.22 | 2,925.79 |
| 4 | 05-ಗೃಹ ಮತ್ತು ಸಾರಿಗೆ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | 2,415.67 | 222.95 | 2,638.62 | 2,460.13 | 178.49 |
| | | 406.31 | 5.00 | 411.31 | 305.64 | 105.67 |
| 5 | 06 - ಮೂಲಭೂತ ಸೌಕರ್ಯ ಅಭಿವೃದ್ಧಿ ಬಂಡವಾಳ ಪುರಸ್ಕೃತ | 680.33 | 70.00 | 750.33 | 584.04 | 166.29 |
| 6 | 07- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | 2,093.25 | 280.76 | 2,374.01 | 1,844.07 | 529.94 |
| | | 1,466.74 | 552.33 | 2,019.07 | 1,756.81 | 262.26 |
| 7 | 10-ಸಮಾಜ ಕಲ್ಯಾಣ ರಾಜಸ್ವ ಪುರಸ್ಕೃತ | 2,391.73 | 229.67 | 2,621.40 | 2,504.40 | 117.00 |

| ಕ್ರಮ ಸಂಖ್ಯೆ | ಅನುದಾನ | ಆಯವ್ಯಯ ಅವಕಾಶ | | | ವೆಚ್ಚ | ಬಳಕೆಯಾಗದೆ ಉಳಿದ ಅವಕಾಶ |
|-------------|---|--------------|----------|-----------|-----------|----------------------|
| | | ಮೂಲ | ಪೂರಕ | ಒಟ್ಟು | | |
| 8 | 11-ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜಸ್ವ ಪುರಸ್ಕೃತ | 1,715.00 | 235.41 | 1,950.41 | 1,688.50 | 261.91 |
| 9 | 14 - ಕಂದಾಯ ರಾಜಸ್ವ ಪುರಸ್ಕೃತ | 2,717.90 | 706.67 | 3,424.57 | 3,028.26 | 396.31 |
| 10 | 16-ವಸತಿ ಬಂಡವಾಳ ಪುರಸ್ಕೃತ | 124.72 | 0.00 | 124.72 | 24.72 | 100.00 |
| 11 | 17- ಶಿಕ್ಷಣ ರಾಜಸ್ವ ಪುರಸ್ಕೃತ | 10,329.89 | 722.56 | 11,052.45 | 10,612.57 | 439.88 |
| 12 | 18-ವಾಣಿಜ್ಯ ಮತ್ತು ಕೈಗಾರಿಕೆಗಳು ರಾಜಸ್ವ ಪುರಸ್ಕೃತ | 105.32 | 293.04 | 398.36 | 248.73 | 149.63 |
| 13 | 19- ನಗರಾಭಿವೃದ್ಧಿ ರಾಜಸ್ವ ಪುರಸ್ಕೃತ | 4,551.39 | 42.07 | 4,593.46 | 4,070.60 | 522.86 |
| | ಬಂಡವಾಳ ಪುರಸ್ಕೃತ | 1,510.50 | 986.04 | 2,496.54 | 1,979.71 | 516.83 |
| 14 | 20-ಲೋಕೋಪಯೋಗಿ ಕಾಮಗಾರಿಗಳು ರಾಜಸ್ವ ಪುರಸ್ಕೃತ | 1,311.51 | 337.21 | 1,648.72 | 1,454.12 | 194.60 |
| | ಬಂಡವಾಳ ಪುರಸ್ಕೃತ | 2,050.53 | 995.37 | 3,045.90 | 2,542.64 | 503.26 |
| 15 | 21- ಜಲಸಂಪನ್ಮೂಲಗಳು ಬಂಡವಾಳ ಪುರಸ್ಕೃತ | 5,060.30 | 545.16 | 5,605.46 | 4,742.41 | 863.05 |
| 16 | 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರಾಜಸ್ವ ಪುರಸ್ಕೃತ | 2,274.42 | 120.39 | 2,394.81 | 2,281.65 | 113.16 |
| 17 | 23 - ಕಾರ್ಮಿಕ ರಾಜಸ್ವ ಪುರಸ್ಕೃತ | 461.10 | 6.83 | 467.93 | 318.51 | 149.42 |
| 18 | 24 - ಇಂಧನ ಬಂಡವಾಳ ಪುರಸ್ಕೃತ | 679.67 | 1,165.15 | 1,844.82 | 1,453.71 | 391.11 |
| 19 | 29 - ಋಣ ಸೇವೆಗಳು ರಾಜಸ್ವ- ಪ್ರಭೃತ | 6,316.00 | --- | 6,316.00 | 5,641.01 | 674.99 |
| | ಬಂಡವಾಳ-ಪ್ರಭೃತ | 3,812.89 | --- | 3,812.89 | 2,807.13 | 1,005.76 |
| | ಒಟ್ಟು | 61,468.03 | 9,797.72 | 71,265.75 | 59,787.47 | 11,478.28 |

ಆಕರ: ಧನವಿನಿಯೋಗ ಲೆಕ್ಕಗಳು

20 ಅನುದಾನ ವಿನಿಯೋಗಗಳಲ್ಲಿ ₹25 ಕೋಟಿಗಳಿಗಿಂತಲೂ ಹೆಚ್ಚಾಗಿ ಬಳಕೆಯಾಗದೆ ಉಳಿದ ಅವಕಾಶಗಳ ಪ್ರಧಾನ ಲೆಕ್ಕ ಶೀರ್ಷಿಕೆಗಳ ವಿವರಗಳನ್ನು ಅನುಬಂಧ 2.1ರಲ್ಲಿ ನೀಡಲಾಗಿದೆ. ವಿಧಾನ ಮಂಡಲಕ್ಕೆ ಸಲ್ಲಿಸಿದ (ಡಿಸೆಂಬರ್ 2011) ತನ್ನ 13ನೇ ವರದಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಆಯವ್ಯಯ/ವೆಚ್ಚಗಳ ನಿಯಂತ್ರಣಕ್ಕೆ ಬಳಕೆಯಾಗದೆ ಅವಕಾಶಗಳು ನಿಯಂತ್ರಣಾಧಿಕಾರಿಗಳ ಗಮನಕ್ಕೆ ಬಂದ ಕೂಡಲೆ ಅಧ್ಯರ್ಪಣಗೊಳ್ಳಬೇಕೆಂದು ಮತ್ತು ಈ ನಿಟ್ಟಿನಲ್ಲಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಬೇಕೆಂದು ಹೇಳಿದೆ.

ಕೆಲವು ಪ್ರಧಾನ ಶೀರ್ಷಿಕೆಗಳಡಿ ಅವಕಾಶಗಳು ಬಳಕೆಯಾಗದೆ ಉಳಿದಿರುವುದಕ್ಕೆ 13 ಇಲಾಖೆಗಳು ನೀಡಿರುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ:

ಕೃಷಿ ಮತ್ತು ತೋಟಗಾರಿಕೆ

- ಪ್ರಧಾನ ಲೆಕ್ಕಶೀರ್ಷಿಕೆ 2401-ಸಸ್ಯಸಂಗೋಪನೆಯಡಿ ₹10.68 ಕೋಟಿ ಬಳಕೆಯಾಗದೆ ಅವಕಾಶವು ವಿಶೇಷ ಘಟಕ ಯೋಜನೆಯ - ಬೀಜಗಳು ಮತ್ತಿತರ ಸಾಮಗ್ರಿಗಳ ಸರಬರಾಜಿನಡಿ ಫಲಾನುಭವಿಗಳನ್ನು ಗುರುತಿಸಿದ ಕಾರಣ ಉಂಟಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 2401- ಸಸ್ಯಸಂಗೋಪನೆ-ಅತಿ ಸಣ್ಣ ನೀರಾವರಿ-ಇತರೆ ವೆಚ್ಚಗಳಡಿ ₹18.20 ಕೋಟಿ ಬಳಕೆಯಾಗದೆ ಅವಕಾಶವು ಆರ್ಥಿಕ ವರ್ಷದ ಕೊನೆಯಲ್ಲಿ ಅನುದಾನದ ಬಿಡುಗಡೆ ಹಾಗೂ ಫಲಾನುಭವಿಗಳನ್ನು ಗುರುತಿಸುವಲ್ಲಿ ಆದ ವಿಳಂಬದ ಕಾರಣ ಉಂಟಾಗಿದೆ.

- ಪ್ರಧಾನ ಲೆಕ್ಕಶೀರ್ಷಿಕೆ 2401-ಸಸ್ಯಸಂಗೋಪನೆ-ಸಹಾಯಧನಗಳಡಿ ₹200 ಕೋಟಿಗಳಷ್ಟು ಬಳಕೆಯಾಗದ ಅವಕಾಶವು ರೈತರು, ಬಡ್ಡಿಯ ಮೇಲೆ ಸಹಾಯಧನವನ್ನು ಕೇಳದೆ ಇರುವ ಕಾರಣ ಉಂಟಾಗಿದೆ.

ಪಶು ಸಂಗೋಪನೆ ಮತ್ತು ಮೀನುಗಾರಿಕೆ

- ಪ್ರಧಾನ ಲೆಕ್ಕಶೀರ್ಷಿಕೆ 2403-ಪಶುಸಂಗೋಪನೆಯಡಿ ₹45.73 ಕೋಟಿಗಳಷ್ಟು ಬಳಕೆಯಾಗದ ಅವಕಾಶವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಸಹಾಯಾನುದಾನದಡಿ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಆಗಿದೆ.

ಹಣಕಾಸು

- ಪ್ರಧಾನ ಲೆಕ್ಕಶೀರ್ಷಿಕೆ 2070-ಇತರೆ ಆಡಳಿತಾತ್ಮಕ ಸೇವೆಗಳು-ಇತರೆ ವೆಚ್ಚಗಳು-ಖಾಲಿಹುದ್ದೆಗಳನ್ನು ಭರ್ತಿ ಮಾಡುವುದು-ಅಡಿಯಲ್ಲಿ ಬಳಕೆಯಾಗದೆ ಉಳಿದ ಅವಕಾಶ ₹850 ಕೋಟಿಗಳಷ್ಟಿತ್ತು. ರಾಜ್ಯಸರ್ಕಾರವು ಹೊಸ/ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದರ ವೆಚ್ಚವನ್ನು ಆರ್ಥಿಕ ವರ್ಷದ ಆರಂಭದಲ್ಲಿ ಅಂದಾಜು ಮಾಡಲು ಸಾಧ್ಯವಿಲ್ಲವಾದ್ದರಿಂದ ಇಡಿ ಮೊತ್ತದ ಅವಕಾಶವನ್ನು ಕಲ್ಪಿಸಲಾಗಿತ್ತು ಎಂದು ಉತ್ತರಿಸಿದೆ (ನವೆಂಬರ್ 2011). ಇತರ ಅನುದಾನಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಹೆಚ್ಚುವರಿ ಅವಕಾಶ ಕಲ್ಪಿಸುವ ಅಗತ್ಯ ಉಂಟಾಗುತ್ತದೆ. ಸಾಂಕೇತಿಕ ಅವಕಾಶ ಕಲ್ಪಿಸಿದಲ್ಲಿ ಇದು ಆಯವ್ಯಯ ಶಿಲ್ಕುಗಳ ಪ್ರಮಾಣ ಮೀರಿದ ಅವಕಾಶವಾಗುತ್ತದೆ. ಈ ಶೀರ್ಷಿಕೆಯಲ್ಲಿ ಆರು ವರ್ಷಗಳಿಂದ ಸತತವಾಗಿ ಉಳಿತಾಯವಿರುವುದರಿಂದ ಮೇಲಿನ ಉತ್ತರವು ಸಮಂಜಸವಾಗಿಲ್ಲ. ಅಲ್ಲದೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಡಿಸೆಂಬರ್ 2011ರಲ್ಲಿ ವಿಧಾನ ಮಂಡಲಕ್ಕೆ ಸಲ್ಲಿಸಿದ 13ನೇ ವರದಿಯಲ್ಲಿ ಅವಕಾಶಗಳನ್ನು ಕಲ್ಪಿಸುವುದು ವೈಜ್ಞಾನಿಕವಾಗಿರಬೇಕು, ಅಗತ್ಯವನ್ನು ಆಧರಿಸಿರಬೇಕು ಮತ್ತು ಅವಕಾಶ ಬಳಕೆಯಾಗದ ಪ್ರಕರಣಗಳನ್ನು ಕಡಿಮೆ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ.
- ಪ್ರಧಾನ ಲೆಕ್ಕ ಶೀರ್ಷಿಕೆ 2071-ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು-ಸಿವಿಲ್-ನಿವೃತ್ತಿ ವೇತನದ ಪರಿವರ್ತಿತ ಮೌಲ್ಯ-ಇತರೆ ಸಂದಾಯಗಳು (₹276.34 ಕೋಟಿ), ಉಪದಾನಗಳು-ಇತರೆ ಉಪದಾನಗಳು-ಕರ್ನಾಟಕದಡಿ (₹202.24 ಕೋಟಿ), ಕುಟುಂಬ ವೇತನ-ಇತರ ಕುಟುಂಬ ವೇತನ-ಕರ್ನಾಟಕದಡಿ (₹86.24 ಕೋಟಿ), ಸ್ಥಳೀಯ ಸಂಸ್ಥೆಗಳ ನೌಕರರ ಪಿಂಚಣಿ-ಪುರಸಭೆಯ ನೌಕರರಿಗೆ ಸಂದಾಯಗಳು (₹35.84 ಕೋಟಿ), ರಜಾ ನಗದೀಕರಣ ಸೌಲಭ್ಯಗಳು-ಸಾಮಾನ್ಯ ಸೇವೆಗಳಡಿ (₹43.66 ಕೋಟಿ), ರಜಾ ನಗದೀಕರಣ ಸೌಲಭ್ಯಗಳು-ಸಮಾಜ ಸೇವೆಗಳಡಿ (₹52.10 ಕೋಟಿ), ನಿಶ್ಚಿತ ವಂತಿಗೆ ಪಿಂಚಣಿ ಯೋಜನೆಗೆ ಸರ್ಕಾರದ ವಂತಿಗೆ (₹174.52 ಕೋಟಿ)ಗಳಡಿ ಪಿಂಚಣಿ, ಉಪದಾನ ಮತ್ತು ರಜಾನಗದೀಕರಣಗಳ ಕೋರಿಕೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಅವಕಾಶ ಬಳಕೆಯಾಗದೆ ಉಳಿದಿದೆ. ಪ್ರಧಾನ ಲೆಕ್ಕಶೀರ್ಷಿಕೆ 3475-ಇತರೆ ಸಾಮಾನ್ಯ ಆರ್ಥಿಕ ಸೇವೆಗಳು-ಇತರೆ ವೆಚ್ಚಗಳು-ಮೂಲ ಸೌಕರ್ಯ ಕರ್ತೃತ್ವ ಶಕ್ತಿ ನಿಧಿಯನ್ನು ಬೆಳೆಸುವುದು (ಐಐಎಫ್)-ಮೂಲ ಸೌಲಭ್ಯ ಪ್ರಾರಂಭಿಕ ನಿಧಿಯಡಿ ಬಳಕೆಯಾಗದೆ ಉಳಿದ ಅವಕಾಶವನ್ನು (₹1,350 ಕೋಟಿ), ವರ್ಷದ ಕೊನೆಯಲ್ಲಿನ ರಾಜಸ್ವ ಸ್ವೀಕೃತಿಗಳ ಸ್ಥಿತಿಯ ಕಾರಣ ಅಧ್ಯರ್ಷಿಸಲಾಯಿತು ಎಂದು ಇಲಾಖೆಯು ತಿಳಿಸಿದೆ. ಆದರೆ, 2009-10ರ ವರ್ಷವು, ₹1,619 ಕೋಟಿಗಳ ರಾಜಸ್ವ ಹೆಚ್ಚಳದೊಂದಿಗೆ ಕೊನೆಗೊಂಡಿದೆ, ಹಾಗೂ ₹2,100 ಕೋಟಿಗಳು ನಿಧಿಗೆ ವರ್ಗಾಯಿಸಲ್ಪಟ್ಟಿದೆ. ಪ್ರಸಕ್ತವರ್ಷದಲ್ಲಿ ರಾಜಸ್ವ ಹೆಚ್ಚಳವು ₹4,172 ಕೋಟಿಗಳಿದ್ದು, ನಿಧಿಗೆ ವರ್ಗಾವಣೆ ಮಾಡಿದ ಮೊತ್ತ ಕೇವಲ ₹650 ಕೋಟಿಯಾಗಿದೆ. ರಾಜಸ್ವ ಹೆಚ್ಚಳದ (ಶೇಕಡ 18) ವೃದ್ಧಿಯದರವನ್ನು ಪರಿಗಣಿಸಿ ಅವಕಾಶ ಒದಗಿಸಿರುವಷ್ಟಾದರೂ ನಿಧಿಗೆ ವರ್ಗಾಯಿಸಬೇಕಿತ್ತು.

ಗೃಹ ಮತ್ತು ಸಾರಿಗೆ

- ಪ್ರಧಾನ ಲೆಕ್ಕಶೀರ್ಷಿಕೆ '2055-ಪೊಲೀಸ್'ನಡಿ ₹62.43 ಕೋಟಿಗಳ ಬಳಕೆಯಾಗದ ಅವಕಾಶವು - ಪೊಲೀಸ್ ಬಲದ ಆಧುನೀಕರಣ-ಆಧುನೀಕರಣದಡಿ ಟೆಂಡರ್‌ಗಳನ್ನು ಪೂರ್ಣಗೊಳಿಸದ ಕಾರಣ ಉಂಟಾಗಿತ್ತು.
- ಪ್ರಧಾನ ಲೆಕ್ಕಶೀರ್ಷಿಕೆ '4055-ಪೊಲೀಸ್ ಬಂಡವಾಳ ವ್ಯಯ'ದಡಿ ₹18.75ಕೋಟಿಗಳ ಬಳಕೆಯಾಗದ ಅವಕಾಶವು, ಪೊಲೀಸ್‌ಠಾಣೆಗಳನ್ನು ನಿರ್ಮಿಸಲು ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಸ್ವೀಕೃತಿಯಾಗದಿದ್ದರಿಂದ ಉಂಟಾಗಿತ್ತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್

- ಪ್ರಧಾನ ಲೆಕ್ಕಶೀರ್ಷಿಕೆ 2515-ಇತರೆ ಅಭಿವೃದ್ಧಿ ಕಾರ್ಯಕ್ರಮಗಳು-ತಾಲ್ಲೂಕು ಪಂಚಾಯತಿಗಳಿಗೆ ಸಹಾಯ-ತಾಲ್ಲೂಕು ಪಂಚಾಯತಿಗಳು-(ಕೇಂ.ಪು.ಯೋ) ಸಿಎಸ್‌ಎಸ್/ಸಿಪಿಎಸ್‌ಯಡಿಯಲ್ಲಿನ ₹38.42ಕೋಟಿಗಳ ಬಳಕೆಯಾಗದ ಅವಕಾಶವು 2010-11ರಲ್ಲಿ ಹನ್ನೆರಡನೇ ಹಣಕಾಸು ಆಯೋಗ ಅನುದಾನಗಳಡಿ ವೆಚ್ಚ ಮಾಡದೆ ಇರುವ ಕಾರಣ ಆಗಿತ್ತು.
- ಪ್ರಧಾನ ಲೆಕ್ಕಶೀರ್ಷಿಕೆ 2515-ಇತರೆ ಅಭಿವೃದ್ಧಿ ಕಾರ್ಯಕ್ರಮಗಳು-ಗ್ರಾಮಪಂಚಾಯತ್‌ಗಳಿಗೆ ಸಹಾಯ-ಗ್ರಾಮ ಪಂಚಾಯತಿಗಳು-ಸಿಎಸ್‌ಎಸ್/ಸಿಪಿಎಸ್‌ಯಡಿಯಡಿ ₹134.46ಕೋಟಿ ಬಳಕೆಯಾಗದ ಅವಕಾಶವು 2010-11ರಲ್ಲಿ ಹನ್ನೆರಡನೇ ಹಣಕಾಸು ಆಯೋಗ ಅನುದಾನಗಳಡಿ ವೆಚ್ಚ ಮಾಡದೆ ಇರುವ ಕಾರಣ ಆಗಿತ್ತು.

ಕಂದಾಯ

- ಪ್ರಧಾನ ಲೆಕ್ಕಶೀರ್ಷಿಕೆ '2245-ಪ್ರಕೃತಿ ವಿಕೋಪಗಳಿಗೆ ಪರಿಹಾರ'-ರಾಜ್ಯ ವಿಪತ್ತು ಮೀಸಲು ನಿಧಿಗಳು ಹಾಗೂ ಠೇವಣಿ ಖಾತೆ-ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ-ವಿಪತ್ತು ಪರಿಹಾರ ನಿಧಿಗೆ ಕೇಂದ್ರದ ಪಾಲು ಹಾಗೂ ವಿಪತ್ತು ಪರಿಹಾರ ನಿಧಿಗೆ ರಾಜ್ಯದ ಪಾಲಿನಡಿ ₹120.72ಕೋಟಿ ಹಾಗೂ ₹40.24 ಕೋಟಿ ಬಳಕೆಯಾಗದೆ ಉಳಿದ ಅವಕಾಶವು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿಯಲ್ಲಿ ಕೇಂದ್ರದ ಪಾಲು ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ರಾಜ್ಯದ ಪಾಲಿನಡಿ, ಸಮಾನ ಮೊತ್ತಕ್ಕೆ ಪೂರಕ ಅವಕಾಶ ಪಡೆದಿದ್ದು, ಇದಕ್ಕೆ ಪ್ರತಿಯಾಗಿ ಪುಸ್ತಕ ಹೊಂದಾಣಿಕೆಯ ಮೂಲಕ ವರ್ಗಾವಣೆಯಾದ ವೆಚ್ಚವನ್ನು ಲೆಕ್ಕ ಮಾಡಿದ ಕಾರಣ ಉಂಟಾಗಿತ್ತು. ಸಮಾನ ಮೊತ್ತಕ್ಕೆ ಮೂಲ ಅಂದಾಜಿನಲ್ಲಿ ಸಹ ಅವಕಾಶವನ್ನು ಮಾಡಲಾಗಿತ್ತು. ಇದಕ್ಕೆ ರಾಜ್ಯಸರ್ಕಾರವು, ಮೂಲ ಅಂದಾಜಿನಲ್ಲಿ ನೀಡಿದ್ದ ಅವಕಾಶವನ್ನು ಇಲಾಖೆಯು ಅಧ್ಯರ್ಪಣೆ ಮಾಡಬೇಕಾಗಿತ್ತೆಂದು ಹೇಳಿದೆ. ಮೂಲ ಅಂದಾಜಿನಲ್ಲಿ ಮೊತ್ತಗಳ ಪುಸ್ತಕ ವರ್ಗಾವಣೆಗೆ ಅವಕಾಶ ಕಲ್ಪಿಸಿದ್ದರಿಂದ ಸರ್ಕಾರದ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಅಲ್ಲದೆ ಸರಿಯಾದ ಲೆಕ್ಕಶೀರ್ಷಿಕೆಯಡಿ ಪುಸ್ತಕ ಹೊಂದಾಣಿಕೆ ಮಾಡಲು ಒಂದು ಒಪ್ಪೋಲೆಯನ್ನು ನೀಡಿದ್ದರೆ ಸಾಕಾಗಿತ್ತು. ಆದರೆ, ಆರ್ಥಿಕ ಇಲಾಖೆಯು ಪೂರಕ ಅಂದಾಜುಗಳ ಮೂಲಕ ಈ ಪ್ರಸ್ತಾಪದ ಅನುಮೋದನೆಯನ್ನು ಪಡೆಯುವುದರಲ್ಲಿ ವಿಫಲವಾಗಿತ್ತು.

ಶಿಕ್ಷಣ

- ಪ್ರಧಾನ ಲೆಕ್ಕಶೀರ್ಷಿಕೆ 2202-ಸಾಮಾನ್ಯ ಶಿಕ್ಷಣದಡಿ 2010-11ನೇ ಸಾಲಿಗೆ ಬೈಸಿಕಲ್ಲುಗಳ ವಿತರಣೆಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ₹55.17ಕೋಟಿ ಅವಕಾಶವು ಬಳಕೆಯಾಗದೆ ಉಳಿದಿದೆ.

ನಗರಾಭಿವೃದ್ಧಿ

- ಪ್ರಧಾನ ಲೆಕ್ಕಶೀರ್ಷಿಕೆ 2217-ನಗರಾಭಿವೃದ್ಧಿ-ಇತರೆ ನಗರಾಭಿವೃದ್ಧಿ ಯೋಜನೆಗಳು-ಸ್ಥಳೀಯ ಸಂಸ್ಥೆಗಳು, ನಿಗಮಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು, ಪಟ್ಟಣ ಸುಧಾರಣಾ ಮಂಡಳಿ, ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ, ವಿವಿಧ ವಿದೇಶ ನೆರವಿನ ಯೋಜನೆಗಳು (ಇಎಪಿ)ಯಡಿ ₹245.00ಕೋಟಿಗಳು ಬಳಕೆಯಾಗದೆ ಉಳಿದಿತ್ತು.

- ಪ್ರಧಾನ ಲೆಕ್ಕಶೀರ್ಷಿಕೆ 2217-ನಗರಾಭಿವೃದ್ಧಿಯಡಿ ಮೂಲಭೂತ ನಗರಸೇವೆ ಕಾರ್ಯಕ್ರಮ-ನಗರ ಮೂಲ ಸೌಕರ್ಯ ಹಾಗೂ ಆಡಳಿತ-ಇತರೆ ವೆಚ್ಚಗಳಡಿ ಕೇಂದ್ರದ ಪಾಲು ಕಡಿಮೆ ಬಿಡುಗಡೆಯಾದ ಕಾರಣ ₹100.00 ಕೋಟಿ ಅವಕಾಶವು ಬಳಕೆಯಾಗದೆ ಉಳಿದಿದೆ.
- ಪ್ರಧಾನ ಲೆಕ್ಕಶೀರ್ಷಿಕೆ 2217-ನಗರಾಭಿವೃದ್ಧಿಯಡಿ ₹110.00 ಕೋಟಿಗಳ ಬಳಕೆಯಾಗದೆ ಅವಕಾಶವು ನಗರ ಪ್ರದೇಶದ ಬಡಜನರ ಮೂಲಭೂತ ಸೇವೆಗಳಿಗಾಗಿ ಉಪ-ಯೋಜನೆಗಳಡಿ ಕೇಂದ್ರದ ಪಾಲು ಕಡಿಮೆ ಬಿಡುಗಡೆಯಾದ ಕಾರಣದಿಂದ ಉಂಟಾಗಿತ್ತು.
- ಪ್ರಧಾನ ಲೆಕ್ಕಶೀರ್ಷಿಕೆ 2217-ನಗರಾಭಿವೃದ್ಧಿಯಡಿ ₹30.00 ಕೋಟಿಗಳ ಅವಕಾಶ ಬಳಕೆಯಾಗದಿರುವುದಕ್ಕೆ ಸಣ್ಣ ಮತ್ತು ಮಧ್ಯಮ ವರ್ಗ ಪಟ್ಟಣಗಳಿಗೆ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯ-ವಿಶೇಷ ಘಟಕ ಯೋಜನೆಯಡಿ ಕೇಂದ್ರದ ಪಾಲು ಕಡಿಮೆ ಬಿಡುಗಡೆಯಾಗದಿರುವುದೇ ಕಾರಣವಾಗಿದೆ.

ಲೋಕೋಪಯೋಗಿ ಕಾಮಗಾರಿಗಳು

- ಪ್ರಧಾನ ಲೆಕ್ಕಶೀರ್ಷಿಕೆ-5054 ರಸ್ತೆಗಳು ಮತ್ತು ಸೇತುವೆಗಳಿಗೆ ಬಂಡವಾಳ ವೆಚ್ಚದಡಿ ₹50ಕೋಟಿಗಳ ಅವಕಾಶ ಬಳಕೆಯಾಗದಿರುವುದಕ್ಕೆ ರಾಜ್ಯ ಹೆದ್ದಾರಿಗಳ ನವೀಕರಣದಡಿ ಕಾಮಗಾರಿಗಳು ಪ್ರಗತಿಯಾಗದಿರುವುದು ಕಾರಣವಾಗಿದೆ.
- ಪ್ರಧಾನ ಲೆಕ್ಕಶೀರ್ಷಿಕೆ-5054 ರಸ್ತೆಗಳು ಮತ್ತು ಸೇತುವೆಗಳಿಗೆ ಬಂಡವಾಳ ವೆಚ್ಚದಡಿ ₹55ಕೋಟಿಗಳ ಅವಕಾಶ ಬಳಕೆಯಾಗದಿರುವುದಕ್ಕೆ ಜಿಲ್ಲಾ ರಸ್ತೆಗಳು-ಸುವರ್ಣರಸ್ತೆ ವಿಕಾಸಯೋಜನೆ-ರಸ್ತೆಗಳಡಿ ಕಾಮಗಾರಿಗಳ ಪ್ರಗತಿಯಾಗದಿರುವುದು ಕಾರಣವಾಗಿದೆ.

ಜಲ ಸಂಪನ್ಮೂಲಗಳು

- ಪ್ರಧಾನ ಲೆಕ್ಕಶೀರ್ಷಿಕೆ 4701-ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ-ಅಡಿಯಲ್ಲಿ ₹136 ಕೋಟಿಗಳು. ಕೃಷ್ಣಾ ನೀರು ವಿವಾದ ಮಂಡಳಿಯನುಸಾರ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೊಳಿಸದೆ ಇರುವುದರಿಂದ ಬಳಕೆಯಾಗದೆ ಉಳಿದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು

- ಔಷಧಗಳು ಮತ್ತು ರಾಸಾಯನಿಕಗಳನ್ನು ಖರೀದಿಸಲು ಟೆಂಡರ್ ಪೂರ್ಣಗೊಳಿಸದೆ ಕಾರಣ ಪ್ರಧಾನ ಲೆಕ್ಕಶೀರ್ಷಿಕೆ 2210-ವೈದ್ಯಕೀಯ ಮತ್ತು ಜನಾರೋಗ್ಯ-ನಗರ ಆರೋಗ್ಯ ಸೇವೆಗಳು-ಅಲೋಪತಿ-ವೈದ್ಯಕೀಯ ಸ್ಪೋರ್ಟ್ಸ್ ಡಿಪೋಗಳು-ಸರ್ಕಾರಿ ವೈದ್ಯಕೀಯ ಸ್ಪೋರ್ಟ್ಸ್ ಬೆಂಗಳೂರು-ಅಡಿ ₹16.48ಕೋಟಿಗಳ ಅವಕಾಶವು ಬಳಕೆಯಾಗದೆ ಉಳಿದಿದೆ.

ಇಂಧನ

- ಪ್ರಧಾನ ಲೆಕ್ಕಶೀರ್ಷಿಕೆ '6801-ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಲಗಳು-ವಿದ್ಯುಚ್ಛಕ್ತಿ ಮಂಡಳಿಗಳಿಗೆ-ಇತರೆ ಸಾಲಗಳು-ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ (ಕೆಪಿಟಿಸಿಎಲ್)-ಅಡಿ ₹126.44 ಕೋಟಿಗಳ ಅವಕಾಶವು ಬಳಕೆಯಾಗದಿರಲು, ಪೂರಕ ಅಂದಾಜುಗಳಲ್ಲಿ ಈ ಲೆಕ್ಕಶೀರ್ಷಿಕೆಯಡಿ ಅವಕಾಶವನ್ನು ಕಲ್ಪಿಸಿದ್ದು, ಹಣ ಬಿಡುಗಡೆಯು ಲೆಕ್ಕಶೀರ್ಷಿಕೆ 4801-ವಿದ್ಯುತ್ ಯೋಜನೆಗಳ ಬಂಡವಾಳ ವೆಚ್ಚ ಜಲ ವಿದ್ಯುತ್ ಯೋಜನೆ-ಸಾರ್ವಜನಿಕ ಉದ್ದಿಮೆ ಮತ್ತು ಇತರ ಉದ್ದಿಮೆಗಳಲ್ಲಿ ಹೂಡಿಕೆ-ವಿದ್ಯುಚ್ಛಕ್ತಿ ಬಳಕೆಯಲ್ಲಿ ಹೂಡಿಕೆ-ಹೂಡಿಕೆಗಳು-ಅಡಿ ಆಗಿದ್ದು ಕಾರಣವಾಗಿದೆ. ಹಣಕಾಸು ಇಲಾಖೆಯು, ಪೂರಕ ಅನುದಾನವನ್ನು ಪಡೆಯುವ ಸಂದರ್ಭದಲ್ಲಿ (ಜುಲೈ 2010) ಬಂಡವಾಳ ವೆಚ್ಚವನ್ನು ಸಾಲವಾಗಿ ಪರಿವರ್ತಿಸುವುದಾಗಿ ಹೇಳಿದ್ದು, ಈ ಬಗ್ಗೆ ಸೆಪ್ಟೆಂಬರ್ 2010ರಲ್ಲಿ ಅಗತ್ಯ ಹೊಂದಾಣಿಕೆಗೆ ಆದೇಶವನ್ನು ಹೊರಡಿಸಿರುವುದಾಗಿ ಉತ್ತರಿಸಿದೆ. ಪೂರಕ ಅಂದಾಜುಗಳಲ್ಲಿ ಮತ್ತು ಬಂಡವಾಳ ವೆಚ್ಚವನ್ನು (ಈಕ್ವಿಟಿ)ಯನ್ನು ಸಾಲವಾಗಿ ಪರಿವರ್ತಿಸಲು ಹೊರಡಿಸಿದ ಆದೇಶದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವಿಲ್ಲದಿರುವುದರಿಂದ ರಾಜ್ಯಸರ್ಕಾರದ

ಉತ್ತರವು ಸಮರ್ಥನೀಯವಲ್ಲ. ಅಲ್ಲದೆ, ರಾಜ್ಯಸರ್ಕಾರದ ಲೆಕ್ಕಪುಸ್ತಕಗಳಲ್ಲಿ ಈ ಹೊಂದಾಣಿಕೆಯನ್ನು ಮಾಡಲು ಆದೇಶ ಭಾಗದಲ್ಲಿ ಮಹಾಲೇಖಪಾಲ(ಲೆಕ್ಕ ಮತ್ತು ಹಕ್ಕುದಾರಿ)ರಿಗೆ ಯಾವುದೇ ಸೂಚನೆಯನ್ನೂ ನೀಡಲಾಗಿರುವುದಿಲ್ಲ.

ಋಣ ಸೇವೆಗಳು

- ಪ್ರಧಾನ ಲೆಕ್ಕಶೀರ್ಷಿಕೆ 6003-ರಾಜ್ಯ ಸರ್ಕಾರದ ಆಂತರಿಕ ಋಣದಡಿ ಬಳಸದೆ ಉಳಿದ ₹1,000ಕೋಟಿಗಳ ಮತ್ತು ₹350ಕೋಟಿಗಳ ಅವಕಾಶವು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಪ್ರಸಕ್ತ ವರ್ಷದಲ್ಲಿ ಅರ್ಥೋಪಾಯ ಮುಂಗಡಗಳನ್ನು ಮತ್ತು ಓವರ್ಡ್ರಾಫ್ಟ್‌ಗಳನ್ನು ಪಡೆಯದೇ ಇದ್ದುದರಿಂದ ಆಗಿತ್ತು. ಹಣಕಾಸು ಇಲಾಖೆಯು ಅರ್ಥೋಪಾಯ ಮುಂಗಡಗಳ ಮತ್ತು ಓವರ್ಡ್ರಾಫ್ಟ್ ಸೌಲಭ್ಯಗಳು ರಾಜ್ಯಸರ್ಕಾರದ ಹಣಕಾಸು ನಿರ್ವಹಣೆಯಲ್ಲಿ ತಾತ್ಕಾಲಿಕ ಅಸಮತೋಲನ ಉಂಟಾದಲ್ಲಿ ಅದನ್ನು ನಿವಾರಿಸಿಕೊಳ್ಳಲು ಇರುವ ಸೌಲಭ್ಯ ಎಂದು ಹೇಳಿದೆ (ನವೆಂಬರ್ 2011). ಈ ಶೀರ್ಷಿಕೆಗಳಡಿಯಲ್ಲಿ ನಗದು ಶಿಲ್ಕನ್ನು ಗಣನೆಗೆ ತೆಗೆದುಕೊಂಡು ಅವಕಾಶವನ್ನು ಒದಗಿಸಲಾಗುತ್ತದೆ. ಸರ್ಕಾರವು ಎಷ್ಟು ದಿನಗಳಲ್ಲಿ ಅರ್ಥೋಪಾಯ ಮುಂಗಡ ಅಥವಾ ಓವರ್ಡ್ರಾಫ್ಟ್‌ನ ಅಗತ್ಯವಿದೆ ಎಂಬುದನ್ನು ನಿರೀಕ್ಷಿಸಿರಲಿಲ್ಲ. ಒಟ್ಟು ಆಯವ್ಯಯದ ಗಾತ್ರವನ್ನು ಪರಿಗಣಿಸಿ ಸರ್ಕಾರವು ವರ್ಷದಲ್ಲಿನ ಸಂಭವನೀಯತೆಗಳನ್ನು ಆಧರಿಸಿ ಅವಕಾಶ ಕಲ್ಪಿಸಬೇಕಾಗುತ್ತದೆ. ಸರ್ಕಾರಿ ಆದೇಶ ಸಂಖ್ಯೆ ಎಫ್‌ಡಿ 10ಬಿಯುಡಿ84, ದಿನಾಂಕ 16 ಅಕ್ಟೋಬರ್ 1987ರ ಅನ್ವಯ ಅರ್ಥೋಪಾಯ ಮುಂಗಡ ಅಥವಾ ಓವರ್ಡ್ರಾಫ್ಟ್‌ಗಳು 'ಹೊಸಸೇವೆ'ಯ ಅಂಶಕ್ಕೆ ಒಳಪಡುವುದಿಲ್ಲವಾದ್ದರಿಂದ ಸಾಂಕೇತಿಕ ಅವಕಾಶ ಒದಗಿಸುವ ಅಗತ್ಯವಿರುವುದಿಲ್ಲ. ಸ್ವೀಕೃತಿಯ ಕಡೆಯೂ ಸಮಾನ ಮೊತ್ತದ ಅವಕಾಶವನ್ನು ಕಲ್ಪಿಸಿದ್ದು ಆಯವ್ಯಯವು ನಿಷ್ಪರಿಣಾಮವಾಗಿದೆ ಎಂದೂ ಹೇಳಬಹುದು. ಆಯವ್ಯಯ ಅಂದಾಜುಗಳನ್ನು ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಮಾಡಬೇಕೆಂದು ಮತ್ತು ಪ್ರಸಕ್ತ ಸಂದರ್ಭದಲ್ಲಿ ರಾಜ್ಯಸರ್ಕಾರವು ಕಳೆದ ಆರು ವರ್ಷಗಳಿಂದ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಯಾವುದೇ ಅರ್ಥೋಪಾಯ ಮುಂಗಡ ಅಥವಾ ಓವರ್ಡ್ರಾಫ್ಟ್‌ಗಳ ಸೌಲಭ್ಯವನ್ನು ಪಡೆದಿಲ್ಲವಾದ್ದರಿಂದ ರಾಜ್ಯಸರ್ಕಾರದ ಈ ಉತ್ತರವು ಸಮರ್ಥನೀಯವಾಗಿಲ್ಲ. ಇದು ಹೊಸ ಸೇವೆಯ ಅಂಶವನ್ನು ಆಕರ್ಷಿಸುವುದಿಲ್ಲವೆಂಬ ಅಭಿಪ್ರಾಯವು ಇದಕ್ಕೆ ಪ್ರಸ್ತುತವಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರತಿದಿನದ ಅಂತ್ಯದಲ್ಲಿ ನಗದು ಶಿಲ್ಕಿನ ಸ್ಥಿತಿಯನ್ನು ರಾಜ್ಯಸರ್ಕಾರಕ್ಕೆ ತಿಳಿಸುತ್ತದೆ. ಅರ್ಥೋಪಾಯ ಮುಂಗಡ/ಓವರ್ಡ್ರಾಫ್ಟ್‌ಗಳನ್ನು ಯಾವುದೇ ದಿನದಂದು/ದಿನಗಳಂದು ಪಡೆದ ಪ್ರಕರಣಗಳಿದ್ದಲ್ಲಿ, ಅವುಗಳನ್ನು ಪೂರಕ ಅನುದಾನಗಳ ಮೂಲಕ ಶಾಸಕಾಂಗದ ಅನುಮೋದನೆಗೆ ಮಂಡಿಸಿ ವಹಿವಾಟುಗಳನ್ನು ಸೂಕ್ತ ಲೆಕ್ಕಶೀರ್ಷಿಕೆಗಳಡಿಯಲ್ಲಿ ತರಬಹುದಾಗಿದೆ.

2.3.2 ಮೊತ್ತಗಳು ಮಂಜೂರಾತಿಗಳ ಸ್ವೀಕೃತಿಯಾಗದಿರುವುದರಿಂದ/ವಿಳಂಬವಾಗಿ ಸ್ವೀಕೃತಿಯಾಗಿರುವುದರಿಂದ ಬಳಕೆಯಾಗದೆ ಉಳಿದ ಅವಕಾಶಗಳು

ಹತ್ತು ಅನುದಾನಗಳಿಗೆ ಸಂಬಂಧಿಸಿದಂತೆ 63 ಪ್ರಕರಣಗಳಲ್ಲಿ ಮೊತ್ತಗಳ ಬಿಡುಗಡೆಯಾಗದಿದ್ದು/ಕಡಿಮೆಯಾಗಿದ್ದು/ವಿಳಂಬವಾಗಿ ಬಿಡುಗಡೆಯಾದದ್ದು ಮತ್ತು ಸರ್ಕಾರದ ಮಂಜೂರಾತಿ ಬಾರದಿದ್ದು/ವಿಳಂಬವಾಗಿ ಬಂದದ್ದು-ಇವುಗಳ ಕಾರಣದಿಂದ ₹799.53 ಕೋಟಿಗಳ ಅವಕಾಶವು ಬಳಕೆಯಾಗದೆ ಉಳಿದಿತ್ತು (ಅನುಬಂಧ 2.2).

2.3.3 ಸತತವಾಗಿ ಬಳಕೆಯಾಗದೆ ಉಳಿದ ಅವಕಾಶಗಳು

ಮೂರು ಅನುದಾನಗಳಲ್ಲಿ ಕಳೆದ ಐದು ವರ್ಷಗಳಲ್ಲಿ ₹100 ಕೋಟಿಗಳಿಗಿಂತಲೂ ಅಧಿಕವಾದ ಅವಕಾಶಗಳು ಬಳಕೆಯಾಗದೆ ಉಳಿದಿದ್ದು, ವಿವರಗಳನ್ನು ಕೋಷ್ಟಕ 2.3ರಲ್ಲಿ ನೀಡಿದೆ.

ಕೋಷ್ಟಕ 2.3: ಸತತವಾಗಿ ಬಳಕೆಯಾಗದ ಅವಕಾಶಗಳು

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಪ್ರಧಾನ ಶೀರ್ಷಿಕೆ | ವರ್ಷ | | | | |
|-------------|--|-----------------|-----------------|-----------------|-----------------|-----------------|
| | | 2006-07 | 2007-08 | 2008-09 | 2009-10 | 2010-11 |
| 1 | 03 - ಹಣಕಾಸು (ರಾಜಸ್ವ-ಪುರಸ್ಕೃತ) | 2,297.35 | 228.53 | 854.49 | 1,731.17 | 2,925.79 |
| | 2070-800-11 ಖಾಲಿಹುದ್ದೆಗಳ ಭರ್ತಿ (ಜಿಲ್ಲಾ ವಿಭಾಗ) | 111.99 | 110.73 | 450.00 | 400.00 | 850.00 |
| 2 | 19 - ನಗರಾಭಿವೃದ್ಧಿ (ರಾಜಸ್ವ-ಪುರಸ್ಕೃತ) | 1,092.32 | 1,194.95 | 1,608.50 | 1,248.07 | 522.86 |
| | 2217-05-191-1 ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ | 195.00 | 319.24 | 503.45 | 577.40 | 245.00 |
| 3 | 29 - ಋಣಸೇವೆಗಳು (ಬಂಡವಾಳ-ಪ್ರಭೃತ) | 555.02 | 1,320.70 | 1,379.28 | 1,374.74 | 1,005.76 |
| | 6003-110-1 ಶುದ್ಧ ಮತ್ತು ಸುಭದ್ರ ಅರ್ಥೋಪಾಯ ಮುಂಗಡಗಳು | 1,000.00 | 921.87 | 1,000.00 | 1,000.00 | 1,000.00 |
| | 6003-110-2 ಭಾರತೀಯ ರಿಸರ್ವ್ ಬ್ಯಾಂಕ್‌ನ ಓವರ್‌ಡ್ರಾಫ್ಟ್ | 350.00 | 350.00 | 350.00 | 350.00 | 350.00 |

ಆಕರ: ಧನ ವಿನಿಯೋಗ ಲೆಕ್ಕಗಳು

ಅನುದಾನ ಸಂಖ್ಯೆ 19ರಡಿ ಈ ಯೋಜನೆಗಳ ಮೇಲಿನ ವೆಚ್ಚವು ಲಕ್ಷ್ಯ ಮಾರ್ಗಕ್ಕೆ ಅನುಗುಣವಾಗಿ ಇಲ್ಲದಿದ್ದು ₹237.60 ಕೋಟಿಗಳ ಉಳಿತಾಯಕ್ಕೆ ಕಾರಣವಾಗಿದೆ ಎಂದು ಉತ್ತರಿಸಲಾಗಿದೆ (ನವೆಂಬರ್ 2011).

2.3.4 ವೆಚ್ಚದ ಹೆಚ್ಚಳ

ಎರಡು ಅನುದಾನಗಳ ಎರಡು ಪ್ರಧಾನ ಲೆಕ್ಕ ಶೀರ್ಷಿಕೆಗಳಡಿ ಮೂರು ಪ್ರಕರಣಗಳಲ್ಲಿ ವೆಚ್ಚವು ಆಯವ್ಯಯದ ಅವಕಾಶಕ್ಕಿಂತ ₹25 ಕೋಟಿಗೂ ಮೀರಿ ಹೆಚ್ಚಾಗಿದೆ (ಅನುಬಂಧ 2.3).

2.3.5 ವೆಚ್ಚದಲ್ಲಿನ ಸತತ ಹೆಚ್ಚಳ

ಕಳೆದ ಐದು ವರ್ಷಗಳಲ್ಲಿ ಎರಡು ಅನುದಾನಗಳ ಮೂರು ಪ್ರಧಾನ ಲೆಕ್ಕ ಶೀರ್ಷಿಕೆಗಳಡಿ ಸತತವಾಗಿ ಆಯವ್ಯಯದ ಅವಕಾಶಕ್ಕಿಂತ ಅಧಿಕ ವೆಚ್ಚವಾಗಿದೆ (ಅನುಬಂಧ 2.4).

2.3.6 ಅವಕಾಶವಿಲ್ಲದೆ ಮಾಡಿದ ವೆಚ್ಚ

ಆರು ಅನುದಾನಗಳಲ್ಲಿ ಎಂಟು ಪ್ರಕರಣಗಳಲ್ಲಿ ಆಯವ್ಯಯ ಅವಕಾಶ ಇಲ್ಲದೆ ₹44.17 ಕೋಟಿಗಳ ವೆಚ್ಚವನ್ನು ಮಾಡಲಾಗಿತ್ತು. ಇದಕ್ಕೆ ಕಾರಣಗಳನ್ನು ಅನುಬಂಧ 2.5ರಲ್ಲಿ ವಿವರಿಸಲಾಗಿದೆ. ಅನುಬಂಧದಲ್ಲಿ ಪಟ್ಟಿ ಮಾಡಿರುವ ಎಂಟು ಪ್ರಕರಣಗಳಲ್ಲಿ, ಎರಡು ಪ್ರಕರಣಗಳಲ್ಲಿ (ಕ್ರಮಸಂಖ್ಯೆ 5 ಮತ್ತು 7) ಸಾಲ ವಿಭಾಗದಲ್ಲಿ ಅವಕಾಶ ಕಲ್ಪಿಸಿದ್ದ ₹20 ಕೋಟಿಗಳನ್ನು ಬಂಡವಾಳ ಮತ್ತು ರಾಜಸ್ವ ಶೀರ್ಷಿಕೆಗಳ ನಡುವೆ ಪುನರ್ವಿನಿಯೋಗಕ್ಕೆ ಅನುಮತಿ ಇಲ್ಲವಾದುದರಿಂದ ನಂತರ ರಾಜಸ್ವ ವಿಭಾಗದಡಿ ಪೂರಕ ಅನುದಾನಗಳ ಮೂಲಕ ಪಡೆಯಲಾಗಿದೆ ಎಂದು ಉತ್ತರಿಸಲಾಗಿದೆ. ಪೂರಕ ಅನುದಾನದಲ್ಲಿ ರಾಜಸ್ವ ವಿಭಾಗದಡಿಯಲ್ಲಿ ವೆಚ್ಚವನ್ನು ಭರಿಸಲು ಅವಕಾಶ ಪಡೆದಿರುವುದಿಲ್ಲವಾದುದರಿಂದ ಮತ್ತು ಧನವಿನಿಯೋಗ ಲೆಕ್ಕಗಳಲ್ಲಿ ಇದು ಅವಕಾಶವಿಲ್ಲದ ವೆಚ್ಚ ಪ್ರಕರಣವೆಂದು ವ್ಯಾಖ್ಯಾನಿಸಿರುವುದರಿಂದ ಮೇಲಿನ ಉತ್ತರವು ಸಮರ್ಥನೀಯವಲ್ಲ. ಬಾಹ್ಯ ಬೆಂಬಲಿತ ಯೋಜನಾ ಸಾಲದಡಿಯ ₹22.54 ಕೋಟಿಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಬಂದ ಬಾಕಿಯಿರುವ ಸಾಲವು ಪೇ ಅಂಡ್ ಅಕೌಂಟ್ಸ್ ಆಫೀಸಿನ ಪುಸ್ತಕಗಳಲ್ಲಿನ ಮೊತ್ತಕ್ಕೆ ಸರಿಹೊಂದಬೇಕಾಗಿದ್ದರಿಂದ ಮತ್ತು ಪೂರಕ ಅನುದಾನವನ್ನು ಪಡೆಯಲು ಕಾಲಾವಧಿಯೂ ಮೀರಿದ್ದರಿಂದ ಮತ್ತು ಲೆಕ್ಕ ಹೊಂದಾಣಿಕೆಯನ್ನು ಮುಂದೂಡಲು ಆಗದಿದ್ದುದರಿಂದ ಇದು ಸಂಭವಿಸಿದೆಯೆಂದು ಉತ್ತರ ನೀಡಲಾಗಿದೆ. ಇದು ಸ್ವೀಕೃತಿಯ ಕಡೆ ಭಾರತೀಯ ರಿಸರ್ವ್ ಬ್ಯಾಂಕಿನ ಲೆಕ್ಕಗಳಲ್ಲಿ ತೋರಿಸಿರುವ ಮೊತ್ತಗಳ ತೀರುವಳಿಗೆ ಸಂಬಂಧಿಸಿರುವುದರಿಂದ ಮೇಲಿನ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ವೆಚ್ಚದ ಕಡೆ ವಹಿವಾಟಿನ ತೀರುವಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ದೈನಿಕ ವ್ಯವಹಾರಗಳ ಮತ್ತು ರಾಜ್ಯಸರ್ಕಾರಕ್ಕೆ ತಿಳಿಸಿರುವ ವಿವರಗಳ ಆಧಾರದ ಮೇಲೆ ಅವಕಾಶವನ್ನು ಕಲ್ಪಿಸಬಹುದಾಗಿದ್ದಿತು.

ಸಕ್ರಮೀಕರಣದ ಅಗತ್ಯವಿರುವ ಹೆಚ್ಚುವರಿ ವೆಚ್ಚ

ಭಾರತ ಸಂವಿಧಾನದ 205ನೇ ಅನುಚ್ಛೇದದ ಮೇರೆಗೆ ಅನುದಾನ/ವಿನಿಯೋಗಗಳಲ್ಲಿನ ಅವಕಾಶವನ್ನು ಮೀರಿ ಮಾಡಿದ ವೆಚ್ಚಗಳ ಮೊತ್ತವನ್ನು ರಾಜ್ಯ ಶಾಸಕಾಂಗದಿಂದ ಸಕ್ರಮೀಕರಣಗೊಳಿಸಿಕೊಳ್ಳಬೇಕಾದುದು ಕಡ್ಡಾಯವಾಗಿದೆ. ಈ ಅನುಚ್ಛೇದದಲ್ಲಿ ವೆಚ್ಚದ ಸಕ್ರಮೀಕರಣಕ್ಕೆ ಯಾವುದೇ ಕಾಲ ಮಿತಿಯನ್ನು ವಿಧಿಸಿಲ್ಲವಾದರೂ, ಸಾರ್ವಜನಿಕ ಲೆಕ್ಕ ಸಮಿತಿಯು ಧನವಿನಿಯೋಗ ಲೆಕ್ಕಗಳನ್ನು ಚರ್ಚಿಸಿದ ನಂತರ ಅಧಿಕ ವೆಚ್ಚವನ್ನು ಸಕ್ರಮೀಕರಿಸಲಾಗುವುದು.

2.3.7 ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆಯವ್ಯಯಕ್ಕಿಂತ ಹೆಚ್ಚಿನ ವೆಚ್ಚ

1989-90ರಿಂದ 2009-10ನೇ ಸಾಲಿನಲ್ಲಿ ಆಯವ್ಯಯದ ಅವಕಾಶಕ್ಕಿಂತ ಅಧಿಕವಾದ ಒಟ್ಟು ₹9,489.61 ಕೋಟಿಗಳ ವೆಚ್ಚದ ಸಕ್ರಮೀಕರಣದ ಬಗ್ಗೆ 31 ಮಾರ್ಚ್ 2010ರ ವರ್ಷದ ಅಂತ್ಯದ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಕಪರಿಶೋಧಕರ ವರದಿಯಲ್ಲಿ (ಕಂಡಿಕೆ ಸಂಖ್ಯೆ 2.3.7 ಮತ್ತು 2.3.8) ಪ್ರಸ್ತಾಪಿಸಲಾಗಿತ್ತು.

ಹಣಕಾಸು ಇಲಾಖೆಯು ತನ್ನ ಅಧೀನದ ವಿನಿಯೋಗಗಳಿಗೆ ಸಂಬಂಧಿಸಿದಂತೆ ನೀಡಿದ ಉತ್ತರವನ್ನು ಆಧರಿಸಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ರಾಜ್ಯವಿಧಾನಮಂಡಲ/ವಿಧಾನಪರಿಷತ್ತಿಗೆ 13ನೇ ಜನವರಿ 2011ರಂದು ಸಲ್ಲಿಸಿದ ತನ್ನ ವರದಿ ಸಂಖ್ಯೆ 10/XIIIರಲ್ಲಿ ₹4,781.72 ಕೋಟಿಗಳ ವೆಚ್ಚವನ್ನು ಸಕ್ರಮೀಕರಿಸಲು ಶಿಫಾರಸ್ಸು ಮಾಡಿದೆ. ವಿವರಗಳನ್ನು ಕೋಷ್ಟಕ 2.4ರಲ್ಲಿ ನೀಡಲಾಗಿದೆ.

ಕೋಷ್ಟಕ 2.4: ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಆಯವ್ಯಯಕ್ಕಿಂತ ಅಧಿಕ ವೆಚ್ಚ

| (ಕೋಟಿ ರೂಪಾಯಿಗಳಲ್ಲಿ) | | | |
|---------------------|--|---------|----------|
| ಕ್ರಮ ಸಂಖ್ಯೆ | ಅನುದಾನ ಸಂಖ್ಯೆ | ವರ್ಷ | ಮೊತ್ತ |
| 1 | ಆಂತರಿಕ ಋಣ, ಕೇಂದ್ರಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು ಮತ್ತು ಅಂತರರಾಜ್ಯ ಇತ್ಯರ್ಥಗಳು | 1993-94 | 49.53 |
| 2 | 55 | 2002-03 | 1,078.50 |
| 3 | 29 | 2003-04 | 1,998.94 |
| 4 | 29 | 2004-05 | 1,654.75 |
| ಒಟ್ಟು | | | 4,781.72 |

ಸಂವಿಧಾನದ ಅಗತ್ಯದಂತೆ ₹4,781.72 ಕೋಟಿಗಳ ವೆಚ್ಚದ ಮೊತ್ತವನ್ನು ಸಕ್ರಮಗೊಳಿಸಿದ ಅಧಿನಿಯಮವನ್ನು ಜಾರಿಗೊಳಿಸಲಾಗಿದೆ (ಅಧಿನಿಯಮ ಸಂಖ್ಯೆ 4-2012) ಸಕ್ರಮಗೊಳಿಸಲು ಉಳಿದ ಬಾಕಿ ಮೊತ್ತವು ₹4,707.89 ಕೋಟಿಗಳಷ್ಟಿದೆ (ಅನುಬಂಧ 2.6).

1989-90ರಿಂದ 2009-10ರ ಅವಧಿಯ ವಿವಿಧ ಅನುದಾನ/ವಿನಿಯೋಗಗಳಿಗೆ ಸಂಬಂಧಿಸಿದ ಬಾಕಿಯುಳಿದ ಅಧಿಕವೆಚ್ಚ ಸಕ್ರಮೀಕರಣಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚಿಸಲಾಗಿದ್ದು ಶಿಫಾರಸ್ಸುಗಳನ್ನು ನೀಡಬೇಕಾಗಿದೆ.

2.3.8 2010-11ರಲ್ಲಿ ಆಯವ್ಯಯದಲ್ಲಿನ ಅವಕಾಶಕ್ಕಿಂತ ಹೆಚ್ಚಿನ ವೆಚ್ಚ

2010-11ನೇ ಸಾಲಿನಲ್ಲಿ ಎರಡು ಅನುದಾನ/ವಿನಿಯೋಗದಡಿ ಆಯವ್ಯಯ ಅವಕಾಶಕ್ಕಿಂತ ₹85.39ಕೋಟಿಗಳಷ್ಟು ಅಧಿಕ ವೆಚ್ಚವಾಗಿದ್ದು ಇದು ಸಕ್ರಮೀಕರಣಗೊಳ್ಳಬೇಕಾಗಿದೆ. ವಿವರಗಳನ್ನು ಕೋಷ್ಟಕ 2.5ರಲ್ಲಿ ನೀಡಿದೆ.

ಕೋಷ್ಟಕ 2.5: 2010-11ನೇ ಸಾಲಿನಲ್ಲಿ ಸಕ್ರಮೀಕರಣಗೊಳ್ಳಬೇಕಾದ ಅವಕಾಶಕ್ಕಿಂತ ಅಧಿಕವಾದ ವೆಚ್ಚ

| (ಮೊತ್ತ ರೂಪಾಯಿಗಳಲ್ಲಿ) | | | | |
|----------------------|---|----------------|----------------|----------------|
| ಕ್ರಮ. ಸಂಖ್ಯೆ | ಅನುದಾನ | ಅವಕಾಶ | ವೆಚ್ಚ | ಅಧಿಕ |
| 1. | 08 ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ (ರಾಜಸ್ವ- ಪೃಥ್ವಿ) ಬಂಡವಾಳ-ಪುರಸ್ಕೃತ | 5,00,14,04,000 | 5,57,31,77,044 | 57,17,73,044 |
| | | 3,99,40,000 | 4,03,99,834 | 4,59,834 |
| 2. | 27 ಕಾನೂನು (ರಾಜಸ್ವ-ಪುರಸ್ಕೃತ) | 3,96,16,93,000 | 4,24,33,99,076 | 28,17,06,076 |
| | | ಒಟ್ಟು | 9,00,30,37,000 | 9,85,69,75,954 |

ಆಕರ: ಧನವಿನಿಯೋಗ ಲೆಕ್ಕಗಳು

- ❖ ಅರಣ್ಯ ಅಭಿವೃದ್ಧಿ ತೆರಿಗೆ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ಪರಿಹಾರ ನೆಡುತೋಪುಗಳಿಂದ ಸ್ವೀಕೃತಿಗಳು ಮತ್ತು ರಕ್ಷಿತ ಪ್ರದೇಶ ನಿರ್ವಹಣೆ ನಿಧಿಗೆ ಅಭಯಧಾಮಗಳಿಂದ ಸ್ವೀಕೃತಿಗಳಡಿ ನಿರೀಕ್ಷೆಗೂ ಮೀರಿ ವಸೂಲಿಯಾದ ಆದಾಯದಿಂದ ಸಾರ್ವಜನಿಕ ಲೆಕ್ಕದಲ್ಲಿ ನಿಧಿ ಶೀರ್ಷಿಕೆಗೆ ಒದಗಿಸಿದ ಮೊತ್ತಕ್ಕಿಂತ ಹೆಚ್ಚು ಮೊತ್ತ ವರ್ಗಾವಣೆಯಾದ ಕಾರಣ ಅನುದಾನ ಸಂಖ್ಯೆ 8-ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರದಡಿ ಹೆಚ್ಚುವರಿಯಾಗಿತ್ತು. ಅರಣ್ಯ ಅಭಿವೃದ್ಧಿ ತೆರಿಗೆಯಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾವಣೆ-ಅಂತರಲೆಕ್ಕ ವರ್ಗಾವಣೆಯಡಿ ಪ್ರಸಕ್ತ ವರ್ಷದಲ್ಲಿ ₹410 ಕೋಟಿಗಳ ಪೂರಕ ಅವಕಾಶ ಒದಗಿಸಲಾಗಿತ್ತು. ಮುಂದುವರೆದು, ಲೆಕ್ಕಶೀರ್ಷಿಕೆಯಡಿ ಅವಕಾಶವಿರದ ಕಾರಣ, ಪರಿಹಾರ ನೆಡುತೋಪುಗಳಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ “ಸ್ವೀಕೃತಿಗಳ ವರ್ಗಾವಣೆ”-ಅಂತರಲೆಕ್ಕ ವರ್ಗಾವಣೆಯಡಿ ಹೆಚ್ಚುವರಿಯಾಗಿತ್ತು. ಪೂರಕ ಅನುದಾನ ಮೂಲಕ ಸಾಕಷ್ಟು ನಿಧಿಯನ್ನು ಒದಗಿಸಿದ್ದರೆ, ಹೆಚ್ಚುವರಿಯನ್ನು ತಪ್ಪಿಸಬಹುದಿತ್ತು.
- ❖ ಮೊದಲ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ ವರದಿಯ ಶಿಫಾರಸ್ಸಿನ ಅನುಸಾರ ವೇತನ ಹಾಗೂ ತುಟ್ಟಿ ಭತ್ಯೆ ಬಾಕಿ ಸಂದಾಯಕ್ಕಾಗಿ ವೇತನಗಳಡಿ ಅಧಿಕ ವೆಚ್ಚವಾದ ಕಾರಣ ಅನುದಾನ ಸಂಖ್ಯೆ 27-ಕಾನೂನು ಅಡಿ ಹೆಚ್ಚುವರಿ ಆಗಿತ್ತು.

2.3.9 ಹೊಸಸೇವೆ/ಹೊಸಸೇವಾ ಸಾಧನ

ವಾರ್ಷಿಕ ವಿತ್ತ ನಿರೂಪಣೆಯಲ್ಲಿ (ಆಯವ್ಯಯ) ಉದ್ದೇಶಿಸಿರದ ಹೊಸ ಸೇವೆಗಳ ಮೇಲಿನ ವೆಚ್ಚವನ್ನು ಶಾಸಕಾಂಗದ ಸ್ಪಷ್ಟ ಅನುಮೋದನೆಯ ನಂತರವೇ ಮಾಡಬೇಕೆಂದು ಸಂವಿಧಾನದ 205ನೇ ಅನುಚ್ಛೇದವು ವಿಧಿಸುತ್ತದೆ. ಸರ್ಕಾರವು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ ಹೊಸ ಸೇವೆ/ಹೊಸ ಸೇವಾ ಸಾಧನಗಳ ಬಾಬುಗಳನ್ನು ನಿರ್ಧರಿಸಲು ಅನುಸರಿಸಬೇಕಾದ ಹಲವಾರು ನಿರ್ಣಾಯಕತ್ವಗಳನ್ನು ವಿಧಿಸುವ ಆದೇಶಗಳನ್ನು ಹೊರಡಿಸಿದೆ. ಇನ್ನಿತರ ಅಂಶಗಳ ಜೊತೆಗೆ ಇವು ಅನುದಾನ/ವಿನಿಯೋಗದ ಅವಕಾಶದ ಎರಡರಷ್ಟನ್ನು ಮೀರಿದ ವೆಚ್ಚ ಅಥವಾ ಒಂದು ಕೋಟಿ ರೂಪಾಯಿಗಳು, ಇವುಗಳಲ್ಲಿ ಯಾವುದು ಹೆಚ್ಚು ಅಂತಹವುಗಳನ್ನು ಹೊಸಸೇವೆಯ ಬಾಬು ಎಂದು ಪರಿಗಣಿಸಬೇಕೆಂದು ನಿಗದಿಸುತ್ತದೆ.

10 ಅನುದಾನಗಳಲ್ಲಿನ 21 ಪ್ರಕರಣಗಳಲ್ಲಿ ₹282.64 ಕೋಟಿಗಳ ಮೊತ್ತದ ವೆಚ್ಚವನ್ನು ‘ಹೊಸಸೇವಾ ಸಾಧನವೆಂದು ಪರಿಗಣಿಸಬೇಕಾಗಿದ್ದು ಈ ವೆಚ್ಚವನ್ನು ಶಾಸಕಾಂಗದ ಅನುಮೋದನೆಯಿಲ್ಲದೆ ಭರಿಸಲಾಗಿದೆ (ಅನುಬಂಧ 2.7). ಸಂಬಳವು ಸ್ವತಃ ಒಂದು ಉದ್ದೇಶ ಶೀರ್ಷಿಕೆಯಾಗಿದ್ದು ಸಿಬ್ಬಂದಿಯ ವೇತನ ಮತ್ತು ಭತ್ಯೆಗಳ ಎಲ್ಲಾ ವಿಧಗಳನ್ನೂ ಒಳಗೊಂಡಿರುವುದರಿಂದ ಸಂಬಳದ ವಿವಿಧ ಅಂಗಗಳಡಿ ಉಂಟಾಗುವ ಹೆಚ್ಚುವರಿಯನ್ನು ಹೊಸ ಸೇವೆ ಎಂದು ಪರಿಗಣಿಸಬಾರದಾಗಿ ಉತ್ತರಿಸಲಾಗಿದೆ. ಸಂಬಳದ ಎಲ್ಲಾ ಅಂಗಗಳಿಗೂ ಮೂರು ಅಂಕಿಗಳ ಉದ್ದೇಶ ಶೀರ್ಷಿಕೆಯನ್ನು ನಿಯೋಜಿಸಿದ್ದು ಆಯವ್ಯಯ ಅವಕಾಶ ಒದಗಿಸಲಾಗಿರುವುದರಿಂದ ಈ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಹೊಸ ಸೇವೆಯನ್ನು ನಿರ್ಧರಿಸುವ ಮಾನದಂಡದ ವೆಚ್ಚವನ್ನು ಹೋಲಿಸಲು ಈ ಹಂತದಲ್ಲಿ ಅನ್ವಯಿಸಲಾಗುತ್ತದೆ. 2202-ಸಾಮಾನ್ಯ ಶಿಕ್ಷಣದಡಿಯ ಹೆಚ್ಚುವರಿಗೆ ಸಂಬಂಧಿಸಿದಂತೆ, ಅನುಬಂಧ-ಬಿ'ರಲ್ಲಿ ಸೇರಿಸಿಲ್ಲದ ಹೊಸ ಶೈಕ್ಷಣಿಕ ಸಂಸ್ಥೆಗಳಲ್ಲಿನ ಹೊಸ ಹುದ್ದೆಗಳ ಸೃಷ್ಟಿಯು ಹೊಸ ಸೇವೆಗೆ ಕಾರಣವಾಯಿತು ಎಂದು ಉತ್ತರಿಸಲಾಗಿದೆ. ಪ್ರಧಾನ ಶೀರ್ಷಿಕೆ 2851-ಗ್ರಾಮೀಣ ಮತ್ತು ಸಣ್ಣ ಉದ್ದಿಮೆಗಳು-ಗೆ ಸಂಬಂಧಿಸಿದಂತೆ ಈ ವರ್ಷದಲ್ಲಿ ಸಂಗ್ರಹಿಸಿದ ವಾಸ್ತವ ಪರಿವಾನೆಗಿ ಶುಲ್ಕ ಮತ್ತು ಮಾರುಕಟ್ಟೆ ಶುಲ್ಕವನ್ನು ನಿಧಿ ಶೀರ್ಷಿಕೆಗೆ ವರ್ಗಾಯಿಸಿದ್ದರಿಂದ ಉಂಟಾಗಿದೆಯೆಂದು ಉತ್ತರಿಸಲಾಗಿದೆ.

ಪೂರಕ ಅಂದಾಜುಗಳು

ಪ್ರಸಕ್ತ ವರ್ಷದಲ್ಲಿ ಪೂರಕ ಅಂದಾಜುಗಳ ಮೂಲಕ ಒದಗಿಸಿದ ಮೊತ್ತವು (₹13,134.69 ಕೋಟಿ) ಮೂಲ ಅಂದಾಜುಗಳ (₹72,059.21 ಕೋಟಿ) ಶೇಕಡ 18ರಷ್ಟಿದ್ದು ಇದು ಕಳೆದ ವರ್ಷಕ್ಕಿಂತ ಕಡಿಮೆಯಾಗಿತ್ತು.

¹ ವೇತನ ವೆಚ್ಚದ ವಿವರ ಮುಖಾ-ಮುಖಿಯಾಗಿ ಒಟ್ಟು ಹುದ್ದೆಗಳು.

2.3.10 ಅನಗತ್ಯ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 14 ಅನುದಾನಗಳಲ್ಲಿ ಎಂಟು ಅನುದಾನಗಳಿಗೆ ಸಂಬಂಧಿಸಿದ 31 ಸವಿವರ/ಉದ್ದೇಶ ಶೀರ್ಷಿಕೆಗಳಡಿ ಪಡೆದ ₹333.28 ಕೋಟಿಗಳ ಪೂರಕ ಅವಕಾಶವು ಅನಗತ್ಯವಾಗಿತ್ತೆಂದು ಸಾಬೀತಾಗಿದೆ (ಅನುಬಂಧ 2.8).

2.3.11 ಅಧಿಕವಾದ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 14 ಅನುದಾನಗಳಲ್ಲಿ 12 ಅನುದಾನಗಳಿಗೆ ಸಂಬಂಧಿಸಿದ 40 ಸವಿವರ ಶೀರ್ಷಿಕೆಗಳಲ್ಲಿ ಪಡೆದ ₹4,072.50 ಕೋಟಿಗಳ ಮೊತ್ತದ ಪೂರಕ ಅನುದಾನವು ಅಗತ್ಯಕ್ಕಿಂತ ಅಧಿಕವಾಗಿದ್ದು, ₹1,964.33 ಕೋಟಿಗಳಷ್ಟು ಅವಕಾಶವು ಬಳಕೆಯಾಗದೆ ಉಳಿದಿತ್ತು (ಅನುಬಂಧ 2.9).

2.3.12 ಸಾಕಷ್ಟಿಲ್ಲದ ಪೂರಕ ಅನುದಾನಗಳು

ಪರೀಕ್ಷಾ ತಪಾಸಣೆ ನಡೆಸಿದ 14 ಅನುದಾನಗಳಲ್ಲಿ ಎರಡು ಅನುದಾನಗಳಿಗೆ ಸಂಬಂಧಿಸಿದ ಮೂರು ಸವಿವರ ಶೀರ್ಷಿಕೆಗಳಡಿ ಪಡೆದ ₹158.21 ಕೋಟಿಗಳ ಪೂರಕ ಅವಕಾಶವು ಪರ್ಯಾಪ್ತವಾಗಿಲ್ಲವೆಂದು ಸಾಧಿತವಾಗಿ ₹76 ಕೋಟಿಗಳ ವೆಚ್ಚವು ಅವಕಾಶ ಸಾಲದೆ ಅನಾವೃತವಾಗಿ ಉಳಿದಿತ್ತು (ಅನುಬಂಧ 2.10). ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ ಲೆಕ್ಕಶೀರ್ಷಿಕೆ 2235-60-001-0-02ರಡಿ ಇದು ಅವಕಾಶದೊಳಗೆ ಇದೆಯೆಂದು ಹೇಳಿದೆ. ಆದರೆ ಅಪರ್ಯಾಪ್ತ ಪೂರಕ ಅವಕಾಶದ ಟೀಕೆಯು 2235-60-001-02-059ರ ಉದ್ದೇಶ ಶೀರ್ಷಿಕೆಗೆ ಸಂಬಂಧಿಸಿದ್ದು ₹72.85 ಕೋಟಿಗಳಷ್ಟು ವೆಚ್ಚವು ಅನಾವೃತವಾಗಿ ಉಳಿದಿದ್ದು ಪೂರಕ ಅನುದಾನಗಳ ಮೂಲಕ ಪಡೆದ ₹150 ಕೋಟಿಗಳು ಸಾಲದೆ ಉಳಿದಿದ್ದು ಕಂಡುಬಂದಿದೆ.

ಮೊತ್ತಗಳ ಪುನರ್ವಿನಿಯೋಗಗಳು

ವಿತರಣೆಗೆ ಬೇಕಾದ ಅನುದಾನ ಅಥವಾ ವಿನಿಯೋಗಗಳು ಆಯಾ ಲೆಕ್ಕಗಳಡಿಯಲ್ಲಿನ ಉಪಶೀರ್ಷಿಕೆ/ಸವಿವರ ಶೀರ್ಷಿಕೆ/ಉದ್ದೇಶ ಸೂಚಕ ಶೀರ್ಷಿಕೆಗಳ ಪ್ರಕಾರ ಹಂಚಿಕೆಯಾಗಿರುತ್ತದೆ. ಸಕ್ಷಮ ಕಾರ್ಯಪಾಲಕ ಅಧಿಕಾರಿಗಳು ಸಂಬಂಧಿಸಿದ ಆರ್ಥಿಕ ವರ್ಷದ ಅಂತ್ಯದೊಳಗೆ, ಆಯಾ ಅನುದಾನ ಅಥವಾ ವಿನಿಯೋಗಗಳ ಒಳಗೆ ವಿನಿಯೋಗದ ಪ್ರಾಥಮಿಕ ಘಟಕಗಳ ನಡುವೆ ಮೊತ್ತಗಳ ಪುನರ್ವಿನಿಯೋಗಕ್ಕೆ ಅನುಮೋದನೆ ನೀಡಬಹುದಾಗಿದೆ. ಅನುದಾನದ ಯಾವ ಘಟಕದಿಂದ ಮೊತ್ತಗಳನ್ನು ವರ್ಗಾವಣೆ ಮಾಡಲಾಗುವುದೋ ಆ ಘಟಕದಲ್ಲಿನ ಮೊತ್ತಗಳು ಪೂರ್ಣವಾಗಿ ಬಳಕೆಯಾಗುವುದಿಲ್ಲ ಅಥವಾ ಅದು ಉಳಿತಾಯದಲ್ಲಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಿದ್ದರೆ ಅಥವಾ ತಿಳಿದಿದ್ದರೆ ಮಾತ್ರ ಮೊತ್ತಗಳ ಪುನರ್ವಿನಿಯೋಗವನ್ನು ಮಾಡಬಹುದಾಗಿದೆ.

2.3.13 ಅನುಚಿತ ಪುನರ್ವಿನಿಯೋಗಗಳು

60 ಪ್ರಕರಣಗಳಲ್ಲಿ ಮೊತ್ತಗಳ ಪುನರ್ವಿನಿಯೋಗಗಳನ್ನು ಅನುಚಿತವಾಗಿ ಮಾಡಲಾಗಿದ್ದು, ಇವು ಆಯವ್ಯಯದ ಅವಕಾಶಗಳು ಪೂರ್ಣವಾಗಿ ಬಳಕೆಯಾಗದೆ ಉಳಿದಿರುವುದರಲ್ಲಿ ಅಥವಾ ಪ್ರತಿ ಪ್ರಕರಣದಲ್ಲೂ ₹25 ಲಕ್ಷಗಳಿಗಿಂತ ಹೆಚ್ಚಾಗಿ ಅವಕಾಶವನ್ನು ಮೀರಿ ಬಳಕೆ ಆಗಿರುವುದರಲ್ಲಿ ಫಲಿತವಾಗಿದೆ (ಅನುಬಂಧ 2.11).

- 22 ಪ್ರಕರಣಗಳಲ್ಲಿ, ₹99.32 ಕೋಟಿ ಹೆಚ್ಚುವರಿ ಮೊತ್ತಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಿದ್ದು. ಅಂತಿಮ ವೆಚ್ಚವು ಅವಕಾಶಕ್ಕಿಂತಲೂ ₹49.77 ಕೋಟಿಯಷ್ಟು ಹೆಚ್ಚಾಗಿದ್ದು ಪುನರ್ವಿನಿಯೋಗದ ಮೂಲಕ ಒದಗಿಸಿದ ಮೊತ್ತವು ಸಾಕಾಗಿರಲಿಲ್ಲ ಎಂಬುದು ಸಾಬೀತಾಗಿದೆ.
- 18 ಪ್ರಕರಣಗಳಲ್ಲಿ ಬಳಕೆಯಾಗದೆ ಉಳಿಯುವ ಅವಕಾಶವನ್ನು ಸರಿಯಾಗಿ ಲೆಕ್ಕ ಹಾಕಿರಲಿಲ್ಲವಾದ್ದರಿಂದ ಪುನರ್ವಿನಿಯೋಗದ ಮೂಲಕ ₹139.54 ಕೋಟಿಗಳನ್ನು ಹಿಂಪಡೆದ ನಂತರವೂ ₹181.67 ಕೋಟಿಗಳು ಬಳಕೆಯಾಗದೆ ಉಳಿದಿತ್ತು.

- 17 ಪ್ರಕರಣಗಳಲ್ಲಿ ಪುನರ್ವಿನಿಯೋಗದ ಮೂಲಕ ₹130.55 ಕೋಟಿಗಳನ್ನು ಹೆಚ್ಚುವರಿಯಾಗಿ ಒದಗಿಸಿದ್ದು ಒಟ್ಟಾರೆ ₹51.93 ಕೋಟಿಗಳಷ್ಟು ಬಳಕೆಯಾಗದೆ ಉಳಿದು ಪುನರ್ವಿನಿಯೋಗವು ಅನಗತ್ಯವಾಗಿತ್ತು.
- ಮೂರು ಪ್ರಕರಣಗಳಲ್ಲಿ ಪುನರ್ವಿನಿಯೋಗದ ಮೂಲಕ ₹277.71 ಕೋಟಿಗಳನ್ನು ಹಿಂಪಡೆದಿದ್ದು, ಅಂತಿಮ ವೆಚ್ಚವು ನಿವ್ವಳ ಉಳಿಕೆಗಿಂತ ₹2.75 ಕೋಟಿಯಷ್ಟು ಹೆಚ್ಚಾಗಿತ್ತು.

2.3.14 ದೋಷಪೂರ್ಣ ಪುನರ್ವಿನಿಯೋಗಗಳು

2010-11ರಲ್ಲಿ ₹2,635.11 ಕೋಟಿಗಳನ್ನು ಒಳಗೊಂಡ 366 ಪುನರ್ವಿನಿಯೋಗ ಆದೇಶಗಳನ್ನು ಹೊರಡಿಸಿದ್ದು, ಇದರಲ್ಲಿ ₹342.58 ಕೋಟಿಗಳನ್ನು ಒಳಗೊಂಡ 30 ಪುನರ್ವಿನಿಯೋಗ ಆದೇಶಗಳನ್ನು ಲೆಕ್ಕಗಳಲ್ಲಿ ಪರಿಗಣಿಸಲಾಗಿಲ್ಲ. ಇದಕ್ಕೆ ಪುನರ್ವಿನಿಯೋಗ ಮಾಡಲು ಅವಕಾಶವಿಲ್ಲದ ಷರತ್ತುಗಳನ್ನು ವಿಧಿಸುವ ಕರ್ನಾಟಕ ಹಣಕಾಸು ಸಂಹಿತೆಯ ಅನುಚ್ಛೇದ 309, 312 ಹಾಗೂ 315(ಎ)ರ ಉಪಬಂಧಗಳನ್ನು ಉಲ್ಲಂಘಿಸಿರುವುದೇ ಕಾರಣವಾಗಿದೆ. ಕೆಲವು ದೃಷ್ಟಾಂತಗಳನ್ನು ಅನುಬಂಧ 2.12ರಲ್ಲಿ ನೀಡಲಾಗಿದೆ.

ಬಳಕೆಯಾಗದ ಅವಕಾಶಗಳ ಅಧ್ಯರ್ಪಣೆ

ವೆಚ್ಚ ಮಾಡಲು ಅಧಿಕಾರವಿರುವ ಇಲಾಖೆಗಳು ಬಳಕೆಯಾಗದೆ ಉಳಿಯುವ ಅನುದಾನ ವಿನಿಯೋಗಗಳನ್ನು ಅಥವಾ ಅದರಲ್ಲಿನ ಭಾಗವನ್ನು ನಿರೀಕ್ಷಿಸಿದಂತೆಲ್ಲಾ ಆರ್ಥಿಕ ಇಲಾಖೆಗೆ ಅಧ್ಯರ್ಪಣೆ ಮಾಡಬೇಕಾಗಿರುತ್ತದೆ.

2.3.15 ಬಳಕೆಯಾಗದ ಅವಕಾಶಗಳನ್ನು ಅಧ್ಯರ್ಪಣೆ ಮಾಡಿರುವುದು

ಒಂಭತ್ತು ಅನುದಾನಗಳು/ವಿನಿಯೋಗಗಳಲ್ಲಿ ಒಟ್ಟು ಬಳಕೆಯಾಗದೆ ಉಳಿದ ₹1,224.09 ಕೋಟಿಗಳ ಪೂರ್ತಿ ಅವಕಾಶವನ್ನು ಅಧ್ಯರ್ಪಣೆ ಮಾಡಿರಲಿಲ್ಲ (ಅನುಬಂಧ 2.13).

ಮುಂದುವರೆದು ಇತರ 28 ಅನುದಾನಗಳು/ವಿನಿಯೋಗಗಳಲ್ಲಿ ಒಟ್ಟು ಬಳಕೆಯಾಗದೆ ಉಳಿದ ಮೊತ್ತಗಳಲ್ಲಿ (₹10,506.07 ಕೋಟಿ) ಕೇವಲ ಭಾಗಶಃ ಅಧ್ಯರ್ಪಣೆಯಾಗಿದ್ದು ಸುಮಾರು ಶೇಕಡ 57ರಷ್ಟು (₹6,037.42 ಕೋಟಿ) ಅಧ್ಯರ್ಪಣೆಯಾಗದೆ ಉಳಿದಿತ್ತು. ವಿವರಗಳನ್ನು ಅನುಬಂಧ 2.14ರಲ್ಲಿ ನೀಡಲಾಗಿದೆ. ಅಲ್ಲದೆ ₹ಐದು ಕೋಟಿಗಿಂತಲೂ ಹೆಚ್ಚಾದ ಅಧ್ಯರ್ಪಣೆ ಮಾಡಿದ್ದ 24 ಅನುದಾನಗಳಲ್ಲಿ ₹6,188.83 ಕೋಟಿಗಳ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾಗಿದ್ದು, ಇದು ಹಣಕಾಸು ನಿಯಂತ್ರಣದ ಅಪರ್ಯಾಪ್ತತೆಯನ್ನು ಸೂಚಿಸುತ್ತದೆ (ಅನುಬಂಧ 2.15).

2.3.16 ಗಣನಾರ್ಹ ಅಧ್ಯರ್ಪಣೆಗಳು

33 ಪ್ರಕರಣಗಳಲ್ಲಿ ₹3,981.82 ಕೋಟಿಗಳ ಒಟ್ಟು ಅವಕಾಶದಲ್ಲಿ ₹3,266.97 ಕೋಟಿಗಳು (ಶೇಕಡ 82) ಅಧ್ಯರ್ಪಣೆಯಾಗಿದ್ದು, ಇದರಲ್ಲಿ 17 ಪ್ರಕರಣಗಳಲ್ಲಿ ಅಧ್ಯರ್ಪಣೆಯು (₹1,572.51 ಕೋಟಿ) ಶೇಕಡ 100ರಷ್ಟಿತ್ತು. ಅನುಬಂಧ 2.16ರಲ್ಲಿ ಅಂತಹ ಕೆಲವು ಆಯ್ದು ಪ್ರಕರಣಗಳನ್ನು ನೀಡಲಾಗಿದೆ. ಈ ಗಣನಾರ್ಹ ಅಧ್ಯರ್ಪಣೆಗಳು ಸರ್ಕಾರದ ಮಂಜೂರಾತಿ ಬಾರದಿರುವುದರಿಂದ ತಡವಾಗಿ ಬಂದುದರಿಂದ, ಬಿಲ್ಲುಗಳು/ಕ್ಲೇಮುಗಳು ಬಾರದಿರುವುದರಿಂದ ಗುತ್ತಿಗೆಗಳನ್ನು ಅಂತಿಮಗೊಳಿಸದಿರುವುದರಿಂದ ಮಿತವ್ಯಯ ಕ್ರಮಗಳಿಂದ ಉಂಟಾಗಿದೆ ಎಂದು ಹೇಳಲಾಗಿದೆ.

2.4 ಸಾದಿಲ್ವಾರು ನಿಧಿ

ಭಾರತದ ಸಂವಿಧಾನದ ಅನುಚ್ಛೇದ 267(2) ಮತ್ತು 283(2)ರ ನಿಬಂಧನೆಗಳಡಿಯಲ್ಲಿ, ರಾಜ್ಯ ಸರ್ಕಾರದ ಸಾದಿಲ್ವಾರು ನಿಧಿ ಅಧಿನಿಯಮ, 1957ರಡಿ ರಾಜ್ಯ ಸಾದಿಲ್ವಾರು ನಿಧಿಯನ್ನು ಸ್ಥಾಪಿಸಲಾಗಿದೆ. ಶಾಸನ ಸಭೆಯ ಅನುಮೋದನೆಯನ್ನು ಪಡೆಯುವವರೆಗೂ ಮುಂದೂಡಲು ಸಾಧ್ಯವಿಲ್ಲದ ಅನಿರೀಕ್ಷಿತ-ತತ್ ಕ್ಷಣ ಸ್ವರೂಪದ ವೆಚ್ಚಗಳನ್ನು ಭರಿಸಲು ಮಾತ್ರ ಈ ನಿಧಿಯಿಂದ ಮುಂಗಡಗಳನ್ನು ಪಡೆಯಬಹುದಾಗಿದೆ. ಈ

ನಿಧಿಯು ಮುಂಗಡ ಹಣದ ಸ್ವರೂಪದಲ್ಲಿದ್ದು, ಇದರ ಮೂಲಧನವು ₹80 ಕೋಟಿಗಳಷ್ಟಿದೆ. ಸಾದಿಲ್ವಾರು ನಿಧಿಯಿಂದ ಸೆಳೆದ ಹಣವನ್ನು ಮುಂದೆ ಪೂರಕ ಅವಕಾಶಗಳ ಮೂಲಕ ನಿಧಿಗೆ ಭರ್ತಿಮಾಡಲಾಗುವುದು.

2010-11ರಲ್ಲಿ ₹60.55 ಕೋಟಿಗಳ ಮೊತ್ತದ 15 ಮಂಜೂರಾತಿಗಳು ನೀಡಲ್ಪಟ್ಟಿದ್ದವು. ಸಾದಿಲ್ವಾರು ನಿಧಿಯ ನಿರ್ವಹಣೆಯ ಪರಿಶೀಲನೆಯು ಕೆಳಗಿನ ಅಂಶಗಳನ್ನು ವ್ಯಕ್ತಗೊಳಿಸಿದೆ.

- ❖ ಎರಡು ಮಂಜೂರಾತಿಗಳಲ್ಲಿ, 2408ರ ಅಡಿ ಒಂದು ₹0.16 ಕೋಟಿಯ ಮಂಜೂರಾತಿ ಹಾಗೂ 3456ರ ಅಡಿಯಲ್ಲಿನ ₹2.50 ಕೋಟಿಗಳ ಒಂದು ಮಂಜೂರಾತಿಯನ್ನು ಬಳಸಿಕೊಂಡಿರಲಿಲ್ಲ.
- ❖ 2235ರ ಅಡಿ ₹1.00 ಕೋಟಿ ಒಂದು ಮಂಜೂರಾತಿಗೆ ಸಂಬಂಧಿಸಿದಂತೆ ಕೇವಲ ₹0.39ಕೋಟಿಗಳನ್ನು ಬಳಸಲಾಗಿತ್ತು (ಶೇಕಡ 39).
- ❖ 2515ರ ಅಡಿ ಮಂಜೂರಾದ ಮೊತ್ತವು ₹2.47 ಕೋಟಿಗಳಿದ್ದು ಸೆಳೆದ ಮೊತ್ತವು ₹2.66 ಕೋಟಿಗಳಾಗಿತ್ತು. ಇದರಿಂದಾಗಿ, ಅಲ್ಲಿ ₹0.19 ಕೋಟಿಯಷ್ಟು ಹೆಚ್ಚು ಬಳಕೆಯಾಗಿತ್ತು (ಶೇಕಡ ಎಂಟು).
- ❖ ಇತರ ನಾಲ್ಕು ಪ್ರಕರಣಗಳಲ್ಲಿ, ₹12.53 ಕೋಟಿಗಳಿಗೆ ಮಂಜೂರಾತಿ ನೀಡಲಾಗಿತ್ತು ಹಾಗೂ ಸೆಳೆದ ಮೊತ್ತವೂ ಕೂಡ ₹12.53 ಕೋಟಿಗಳಾಗಿತ್ತು. 2010-11ನೇ ವರ್ಷದಲ್ಲಿ ಸೆಳೆದ ಮೊತ್ತದ ಯಾವುದೇ ಭಾಗವನ್ನು ಪುನರ್ ಭರ್ತಿ ಮಾಡಿರಲಿಲ್ಲ. ಆದರೆ, 2011-12ನೇ ವರ್ಷದ ಮೊದಲ ಕಂತಿನ ಪೂರಕ ಅಂದಾಜುಗಳಲ್ಲಿ, ಈ ಪ್ರಕರಣಗಳನ್ನು ವಿಧಾನಮಂಡಲದ ಮುಂದೆ ಪುನರ್ಭರ್ತಿ ಮಾಡಲು/ಸಕ್ರಮೀಕರಣಗೊಳಿಸಲು ತರಲಾಗಿದೆ.

2.5 ಆಯವ್ಯಯ ಅಂದಾಜುಗಳಲ್ಲಿನ ದೋಷಗಳು

ರಾಜಸ್ವ/ಬಂಡವಾಳ ಶೀರ್ಷಿಕೆಗಳಡಿ ಪ್ರಭೃತ ವಿಭಾಗದಲ್ಲಿ ಮಾಡಬೇಕಿದ್ದ ಅವಕಾಶವನ್ನು ಪುರಸ್ಕೃತ ವರ್ಗದಲ್ಲಿ ಮಾಡಿದ ಕಾರಣ ₹20.32ಕೋಟಿಗಳ ಅಂದಾಜುಗಳು ದೋಷಪೂರ್ಣವಾಗಿದ್ದು ಮುಂದುವರೆದು, ಪೂರಕ ಅವಕಾಶವನ್ನು ಮೂಲ ಅಂದಾಜುಗಳಲ್ಲಿ ಮಾಡಿದ ಅನುದಾನಗಳ ಬದಲಿಗೆ ಬೇರೆ ಅನುದಾನಗಳಲ್ಲಿ ಕಲ್ಪಿಸಲಾಗಿತ್ತು. ಸಾರ್ವಜನಿಕ ವಿತರಣಾ ವ್ಯವಸ್ಥೆ/ಆಧುನೀಕರಣದ ಮಾಹಿತಿ ತಂತ್ರಜ್ಞಾನದ ವೆಚ್ಚದ ಬದಲಿಗೆ ಸಹಾಯ ಧನದ ವೆಚ್ಚದಡಿ ವರ್ಗೀಕರಿಸಲಾಗಿತ್ತು. 2009-10ರಲ್ಲಿ ಪಕ್ಕಗೊಂಡ ಸಾಲಗಳ ಮೇಲಿನ ಬಡ್ಡಿ ಸಂದಾಯಗಳಿಗೆ ಅವಕಾಶ ಕಲ್ಪಿಸಲಾಗಿತ್ತು, ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಡಿ ರಾಜ್ಯದ ವಂತಿಯೂ ಸೇರಿದಂತೆ ಭಾರತ ಸರ್ಕಾರದಿಂದ ಪಡೆದ ಅನುದಾನಗಳ ವರ್ಗಾವಣೆಯನ್ನು ಲೆಕ್ಕ ಮಾಡಲು ಅನಗತ್ಯ ಅವಕಾಶ (₹160.96 ಕೋಟಿ) ಮಾಡಲಾಗಿತ್ತು. ತೆರಿಗೆಯ ವಾಪಸಾತಿಯನ್ನು ಸರ್ಕಾರದ ವೆಚ್ಚವೆಂದು ಪರಿಗಣಿಸಲಾದ ಕಾರಣಗಳಿಂದ ₹381.43 ಕೋಟಿಗಳ ಮೊತ್ತದ ದೋಷಪೂರ್ಣ ಅಂದಾಜುಗಳನ್ನು ಗಮನಿಸಲಾಗಿತ್ತು (ಅನುಬಂಧ 2.17). ಲೆಕ್ಕಪರಿಶೋಧನೆಯಲ್ಲಿ ಗಮನಿಸಿದ್ದ ಒಂಭತ್ತು ಪ್ರಕರಣಗಳ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ (ಅನುದಾನ ಸಂಖ್ಯೆ 18-₹60.31 ಕೋಟಿಗಳು) ಬಿಇಎಂಎಲ್ ಸಂಸ್ಥೆಗೆ ತುಂಬಿಕೊಟ್ಟ ತೆರಿಗೆಯು ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಅಧಿನಿಯಮದ ಯಾವುದೇ ಅವಕಾಶವನ್ನು ಆಧರಿಸಿಲ್ಲ ಎಂದು ಸರ್ಕಾರವು ಉತ್ತರಿಸಿದೆ. ಆದ್ದರಿಂದ ಲೆಕ್ಕಪರಿಶೋಧನೆಯ ಸಲಹೆಯಂತೆ ಈ ಪಾವತಿಯನ್ನು ಆದಾಯದಲ್ಲಿಯೇ ಕಡಿತ ಮಾಡುವುದರ ಮೂಲಕ, ಅಧಿನಿಯಮದಡಿ ಸರ್ಕಾರಕ್ಕೆ ನೀಡಿದ ಅಧ್ಯಾದೇಶವನ್ನು ಮೀರುವಂತಾಗಬಹುದು. ಈ ತುಂಬಿಕೊಡುವಿಕೆಯನ್ನು ಕೈಗಾರಿಕಾ ಉತ್ತೇಜನದ ಕ್ರಮವಾಗಿ ಮಾಡಲಾಗಿದೆ. ಲೆಕ್ಕಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಈ ವೆಚ್ಚಕ್ಕೆ ಶಾಸಕಾಂಗದ ನಿರ್ದಿಷ್ಟ ಅನುಮೋದನೆಯನ್ನು ಪಡೆಯಲಾಗಿತ್ತು.

2.6 ಆಯ್ದ ಅನುದಾನಗಳ ಸಮೀಕ್ಷೆಯ ಫಲಿತಾಂಶಗಳು

ಮೂರು ಆಯ್ದ ಅನುದಾನಗಳಿಗೆ ಸಂಬಂಧಿಸಿದಂತೆ ಆಯವ್ಯಯ ಕಾರ್ಯವಿಧಾನ ಅನುಸರಣೆ ಮತ್ತು ವೆಚ್ಚ ನಿಯಂತ್ರಣಗಳ ಸಮೀಕ್ಷೆಯಲ್ಲಿ ಕೆಳಗಿನ ಅಂಶಗಳನ್ನು ಗಮನಿಸಲಾಗಿದೆ.

2.6.1 ಅನುದಾನ 20-ಲೋಕೋಪಯೋಗಿ ಕಾಮಗಾರಿಗಳು

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ರಾಜ್ಯದ ಮೂಲ ಸೌಕರ್ಯದ ಅಭಿವೃದ್ಧಿಗೆ ಮಹತ್ವದ ಅಂಶಗಳಾದ ರಸ್ತೆಗಳು, ಸೇತುವೆಗಳು ಹಾಗೂ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ವಹಿಸಲಾಗಿದೆ.

2.6.1.1 ಆಯವ್ಯಯ ಮತ್ತು ವೆಚ್ಚ

ಕೋಷ್ಟಕ 2.7 - ಆಯವ್ಯಯ ಮತ್ತು ವೆಚ್ಚ

| ವರ್ಷ | ಆಯವ್ಯಯ ಅವಕಾಶ | | ವಾಸ್ತವ ಬಟವಾಡೆ | | ಉಳಿತಾಯಗಳು(%) | |
|---------|--------------|----------|---------------|----------|--------------|-------------|
| | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ |
| | 2008-09 | 1,657.28 | 3,385.64 | 1,343.25 | 2,326.74 | 314.03 (19) |
| 2009-10 | 1,343.12 | 3,173.25 | 1,098.22 | 2,655.92 | 244.90 (18) | 517.33(16) |
| 2010-11 | 1,648.72 | 3,045.90 | 1,454.12 | 2,542.64 | 194.60 (12) | 503.26(17) |

2008-09ರಲ್ಲಿ ರಾಜಸ್ವ ವಿಭಾಗದಲ್ಲಿ ಶೇಕಡ 19ರಷ್ಟಿದ್ದ ಆಯವ್ಯಯ ವಿಪಥವು ಪ್ರಸಕ್ತ ಸಾಲಿನಲ್ಲಿ ಶೇಕಡ 12ಕ್ಕೆ ಇಳಿದಿದ್ದು, ಇದು ಬಂಡವಾಳ ವಿಭಾಗದಲ್ಲಿ ಶೇಕಡ 31ರಿಂದ ಶೇಕಡ 17ಕ್ಕೆ ಇಳಿದಿರುವುದು ಕೋಷ್ಟಕದಿಂದ ಕಂಡುಬರುತ್ತದೆ.

ಕರ್ನಾಟಕ ಆಯವ್ಯಯ ಕೈಪಿಡಿ, 1975ರ ಕಂಡಿಕೆ 86ರ ಉಪಬಂಧಗಳ ಅನುಸಾರ, ವೆಚ್ಚದ ಅಂದಾಜುಗಳನ್ನು ಒಟ್ಟು ಮೊತ್ತದ ಆಧಾರದ ಮೇಲೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಅನುದಾನದಡಿಯ ಅವಕಾಶವು ಮೊದಲು ಸಂಚಿತ ನಿಧಿಗೆ ಖರ್ಚು ಹಾಕಿಸುವ ನಂತರ ಸಾರ್ವಜನಿಕ ಲೆಕ್ಕದಲ್ಲಿನ ನಿಧಿ ಲೆಕ್ಕಶೀರ್ಷಿಕೆಗಳಿಗೆ ವರ್ಗಾವಣೆ ಮಾಡುವ ವೆಚ್ಚಗಳನ್ನು ಒಳಗೊಂಡಿದೆ. ಒಟ್ಟು ಅಂದಾಜುಗಳಲ್ಲಿ(2010-11) ರಾಜಸ್ವ ವಿಭಾಗದಡಿ ಲೆಕ್ಕದಲ್ಲಿ ವೆಚ್ಚದ ಕಡಿತವೆಂದು ಹೊಂದಾಣಿಕೆ ಮಾಡಬೇಕಿದ್ದ ವಸೂಲಿಗಳನ್ನು ₹417.11 ಕೋಟಿಗಳು ಎಂದು ಮತ್ತು ಬಂಡವಾಳ ವಿಭಾಗದಡಿ ₹236.20 ಕೋಟಿಗಳು ಎಂದು ಸೂಚಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ರಾಜಸ್ವ ವಿಭಾಗದಡಿ ₹83.03 ಕೋಟಿಗಳನ್ನು ಮತ್ತು ಬಂಡವಾಳ ವಿಭಾಗದಡಿ ₹80.46 ಕೋಟಿಗಳನ್ನು ವಾಸ್ತವವಾಗಿ ಹೊಂದಾಣಿಕೆ ಮಾಡಲಾಗಿರುವುದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ. ಕಡಿಮೆ ಹೊಂದಾಣಿಕೆಗಳು ಕೆಲವು ನಿಧಿಲೆಕ್ಕ ಶೀರ್ಷಿಕೆಗಳಿಗೆ, ಅಮಾನತ್ತು ಶೀರ್ಷಿಕೆಯಡಿಯ ಹೊಂದಾಣಿಕೆಗಳಿಗೆ ಸಂಬಂಧಿಸಿತ್ತು.

2.6.1.2 ಉಳಿತಾಯಗಳ ಅಧ್ಯರ್ಪಣೆ

ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 264 ಹಾಗೂ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 314ರ ಅನುಸಾರ ನಿಯಂತ್ರಣಾಧಿಕಾರಿಗಳು ನಿರೀಕ್ಷಿತ ಉಳಿತಾಯಗಳ ಸಂಪೂರ್ಣ ವಿವರಣೆ ಹಾಗೂ ಕಾರಣಗಳ ವರದಿಯನ್ನು ಅವುಗಳನ್ನು ನಿರೀಕ್ಷಿಸಿದ ತಕ್ಷಣ ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಉಳಿತಾಯಗಳನ್ನು ಭವಿಷ್ಯದ ಯಾವುದಾದರೂ ಸಂಭವನೀಯ ಹೆಚ್ಚುವರಿಗಾಗಿ ಮೀಸಲು ಇಡುವಂತಿಲ್ಲ. ಈ ಉಪಬಂಧಗಳಿಗೆ ವಿರುದ್ಧವಾಗಿ, 2008-11ರ ಅವಧಿಯ ಸಮೀಕ್ಷೆಯ ಎಲ್ಲಾ ಮೂರು ವರ್ಷಗಳಲ್ಲಿ ಇಲಾಖೆಯು ಉಳಿತಾಯಗಳನ್ನು ಆರ್ಥಿಕ ವರ್ಷಗಳ ಕೊನೆಯ ದಿನದಂದು ಅಧ್ಯರ್ಪಣೆ ಮಾಡಿರುವುದು ಪರಿಶೀಲನೆ ತನಿಖೆಯಿಂದ ಕೋಷ್ಟಕ 2.8ರಲ್ಲಿ ವಿವರಿಸಿದಂತೆ ಕಂಡುಬಂದಿದೆ.

ಕೋಷ್ಟಕ 2.8: ಉಳಿತಾಯಗಳ ಅಧ್ಯರ್ಪಣೆ

| ವರ್ಷ | ಉಳಿತಾಯಗಳು | | ಅಧ್ಯರ್ಪಣೆ ಮಾಡಿದ ಮೊತ್ತ | | ಅಧ್ಯರ್ಪಣೆ ಮಾಡದ ಮೊತ್ತ (%) | | ಅಧ್ಯರ್ಪಣೆಯ ದಿನಾಂಕ |
|---------|-----------|--------|-----------------------|--------|--------------------------|---------------|-------------------|
| | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | |
| | 2008-09 | 314.03 | 1058.90 | 0.12 | ಶೂನ್ಯ | 313.91(99.96) | |
| 2009-10 | 244.90 | 517.33 | 7.35 | 33.21 | 237.55(97.00) | 484.12(93.58) | 31.3.2010 |
| 2010-11 | 194.60 | 503.26 | 5.77 | 1.73 | 188.83(97.03) | 501.53(99.66) | 31.3.2011 |

2.6.1.3 ಅನಾವಶ್ಯಕ ಪೂರಕ ಅನುದಾನಗಳು

ಪೂರಕ ಅನುದಾನಗಳನ್ನು ತುರ್ತು ಪ್ರಕರಣಗಳಲ್ಲಿ ಮಾತ್ರ ಪಡೆಯುವಂತೆ ಇಲಾಖೆಗಳು ಖಚಿತಪಡಿಸಿಕೊಳ್ಳಬೇಕಾಗಿದೆ. ಪೂರಕ ಬೇಡಿಕೆಗಳನ್ನು ವಾರ್ಷಿಕ ಆಯವ್ಯಯ ತಯಾರಿಕೆಯ ಸಮಯದಲ್ಲಿ ಅಳವಡಿಸಲಾಗದ ಅತ್ಯಗತ್ಯವಾದ, ಅನಿರೀಕ್ಷಿತವಾದ ವೆಚ್ಚಗಳಿಗೆ ಅಥವಾ ಆಯವ್ಯಯದ ಅನುಮೋದನೆಯ ನಂತರ ತೆಗೆದುಕೊಂಡ ನಿರ್ಣಯಗಳು ಅಥವಾ ಬೆಳವಣಿಗೆಗಳ ಅಗತ್ಯತೆಯನ್ನು ಪೂರೈಸುವ ಪರಿಮಿತಗೊಳಿಸಿಕೊಳ್ಳಬೇಕು ಮತ್ತು ಕಾರ್ಯಕ್ರಮಗಳ/ಯೋಜನೆಗಳ ಮುಂದುವರಿಕೆಗೆ ಅಲ್ಲ.

2010-11ನೇ ವರ್ಷದ ಧನವಿನಿಯೋಗ ಲೆಕ್ಕಗಳ ಪರಿಶೀಲನೆಯು, ಒಂದು ಪ್ರಕರಣದಲ್ಲಿ ಪಡೆದ ₹0.10 ಕೋಟಿಗಳ ಪೂರಕ ಅನುದಾನವು ಅನಾವಶ್ಯಕವಾಗಿತ್ತು ಎಂಬುದನ್ನು ಕೋಷ್ಟಕ 2.9ರಲ್ಲಿ ವಿವರಿಸಿದಂತೆ ತೋರಿಸಿದೆ.

ಕೋಷ್ಟಕ 2.9: ಅನಾವಶ್ಯಕ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | ವೆಚ್ಚ | ಬಳಕೆಯಾಗದ ಅವಕಾಶ | ಷರಾ |
|---------------------------------|-------|------|-------|----------------|--|
| | ಮೂಲ | ಪೂರಕ | | | |
| 2070-00-114-0-01-200 - ನಿರ್ವಹಣೆ | 17.94 | 0.10 | 15.22 | 2.82 | ಮೂಲ ಅವಕಾಶವು ಸಾಕಷ್ಟಿರದ ಕಾರಣ ಪೂರಕ ಅವಕಾಶ ಪಡೆಯಲಾಗಿತ್ತು |

2.6.1.4 ಹೆಚ್ಚುವರಿ ಪೂರಕ ಅನುದಾನಗಳು

₹313.73 ಕೋಟಿಗಳ ಮೊತ್ತದ ಪೂರಕ ಅನುದಾನವು ಅಗತ್ಯಕ್ಕಿಂತ ಹೆಚ್ಚುವರಿ ಕಂಡುಬಂದಿದ್ದು, ಇದರಲ್ಲಿ ₹22.31 ಕೋಟಿಗಳು ಬಳಕೆಯಾಗದ ಅವಕಾಶವಾಗಿ ಫಲಿಸಿದೆ.

ಕೋಷ್ಟಕ 2.10: ಹೆಚ್ಚುವರಿ ಪೂರಕ ಅವಕಾಶ

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | ವೆಚ್ಚ | ಬಳಕೆಯಾಗದ ಅವಕಾಶ | ಷರಾ |
|-------------------------------------|--------|--------|--------|----------------|--|
| | ಮೂಲ | ಪೂರಕ | | | |
| 2059-80-001-0-05-011 - ತುಟ್ಟಿ ಭತ್ಯೆ | 21.82 | 4.93 | 23.60 | 3.15 | ₹2.95 ಕೋಟಿಗಳ ಮೊತ್ತವನ್ನು ಇತರೆ ಲೆಕ್ಕಶೀರ್ಷಿಕೆಗಳಿಗೆ ಪುನರ್ವಿನಿಯೋಗ ಮಾಡಲಾಗಿದೆ |
| 3054-04-337-1-09-172 - ರಸ್ತೆಗಳು | 200.00 | 250.00 | 447.42 | 2.58 | ಸಾಕಷ್ಟು ಅವಕಾಶ ಇರದ ಕಾರಣ ಪೂರಕ ಅನುದಾನ ಪಡೆಯಲಾಗಿದೆ |
| 4059-80-051-0-29-386- ನಿರ್ಮಾಣ | 65.00 | 28.80 | 93.68 | 0.12 | ----- |
| 4059-80-051-0-32-386- ನಿರ್ಮಾಣ | 10.00 | 30.00 | 23.54 | 16.46 | ಸಾಕಷ್ಟು ಅವಕಾಶ ಇರದ ಕಾರಣ ಪೂರಕ ಅನುದಾನ ಪಡೆಯಲಾಗಿದೆ |
| ಒಟ್ಟು | 296.82 | 313.73 | 588.24 | 22.31 | |

2.6.1.5 ಆಯವ್ಯಯ ರೂಪಣ

ಕರ್ನಾಟಕ ಆಯವ್ಯಯ ಕೈಪಿಡಿಯ 88 ಹಾಗೂ 134ನೇ ಕಂಡಿಕೆಗಳ ಅನ್ವಯ ಮುಖ್ಯ ಇಂಜಿನಿಯರ್‌ಯವರು ಇಲಾಖೆಗಳ ಅಂದಾಜು ಅಧಿಕಾರಿಗಳು/ಇತರೆ ಇಲಾಖಾ ಮುಖ್ಯಸ್ಥರಿಂದ ಪಡೆದ ಕಾಮಗಾರಿಗಳ ಅಂದಾಜುಗಳನ್ನು ಕ್ರೋಢೀಕರಿಸಬೇಕು ಮತ್ತು ಪ್ರಧಾನ ಲೆಕ್ಕಶೀರ್ಷಿಕೆ ಅನುಸಾರ ವ್ಯವಸ್ಥೆಗೊಳಿಸಿದ ಕಾಮಗಾರಿಗಳ ಪಟ್ಟಿಯನ್ನು ಮುಂಬರುವ ವರ್ಷದ ಆಯವ್ಯಯ ಅಂದಾಜುಗಳಲ್ಲಿ ಅಳವಡಿಸಲು ಹಣಕಾಸು ಇಲಾಖೆಗೆ ನಿಗದಿತ ದಿನಾಂಕದ (26 ನವೆಂಬರ್) ಒಳಗೆ ಕಳುಹಿಸಬೇಕಾಗಿದೆ. ಹಣಕಾಸು ಇಲಾಖೆಯು ಅಂದಾಜುಗಳನ್ನು ಸೂಕ್ತವಾಗಿ ಪರಿಶೀಲಿಸಿದ ನಂತರ ಕಾಮಗಾರಿಗಳ ವೆಚ್ಚಗಳ ವಿವರಣೆಗಳನ್ನು ಒಳಗೊಂಡಿರುವಂತಹ ಅನುಬಂಧ-ಇ² ಅನ್ನು ನಿಗದಿತ ದಿನಾಂಕದ (10 ಫೆಬ್ರವರಿ) ಒಳಗೆ ಮುದ್ರಿಸಬೇಕು ಮತ್ತು ವಿಧಾನ ಮಂಡಲದಿಂದ ಆಯವ್ಯಯದ ಅನುಮೋದನೆ ಆದ ನಂತರ ಏಪ್ರಿಲ್‌ನ ಅಂತ್ಯದೊಳಗೆ ಅದನ್ನು ಅನುಷ್ಠಾನಾಧಿಕಾರಿಗಳಿಗೆ ತಲುಪಿಸಬೇಕು.

² ಕಾಮಗಾರಿಗಳ ವೆಚ್ಚದ ವಿವರಣೆ

ಲೆಕ್ಕಪರಿಶೋಧನೆಗೆ ಲಭ್ಯವಾದ ದಾಖಲೆಗಳ ಪರಿಶೀಲನೆಯು ಇಬ್ಬರು ಮುಖ್ಯ ಇಂಜಿನಿಯರ್‌ಗಳು ಹಣಕಾಸು ಇಲಾಖೆಗೆ ಕಾಮಗಾರಿಗಳ ಪಟ್ಟಿಯನ್ನು ವಿಳಂಬವಾಗಿ ಸಲ್ಲಿಸಿದ್ದರು (ಮೇ/ಜೂನ್ 2010) ಎಂಬುದನ್ನು ತೋರಿಸಿದೆ. 2010-11ರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸುವಲ್ಲಿ ಆದ ವಿಳಂಬ 188 ದಿನಗಳವರೆಗೆ ವ್ಯಾಪಿಸಿತ್ತು. ಅದರಿಂದ 'ಅನುಬಂಧ-ಇ'ಯ ಅನುಮತಿ ಪಡೆಯುವಲ್ಲಿ ವಿಳಂಬವಾಗಿತ್ತು (ಡಿಸೆಂಬರ್ 2010).

ಇದನ್ನು ಇಲಾಖೆಯ ಗಮನಕ್ಕೆ ತಂದಾಗ ಲೋಕೋಪಯೋಗಿ ಕಾಮಗಾರಿಗಳು ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯದರ್ಶಿಯವರು ಮೇಲಿನ ವಿಳಂಬದ ಸಂಗತಿಯನ್ನು ದೃಢಪಡಿಸಿದ್ದಾರೆ (ಸೆಪ್ಟೆಂಬರ್ 2011) ಮತ್ತು ಮುಂದುವರೆದು, ಪ್ರಸ್ತುತ ಜನಪರ ಆಯವ್ಯಯಗಳಲ್ಲಿ ಇದು ಅನಿವಾರ್ಯ ಎಂದು ತಿಳಿಸಿದ್ದಾರೆ. ಕಾಮಗಾರಿಗಳ ಪಟ್ಟಿಯನ್ನು ಆಯವ್ಯಯ ಅನುಮತಿಯ ಮೊದಲೇ ಸಲ್ಲಿಸುವುದು ತಾಂತ್ರಿಕವಾಗಿ ಸಾಧ್ಯವಿಲ್ಲದಿರಬಹುದು ಹಾಗೂ ಆಯವ್ಯಯ ಹಂಚಿಕೆಯ ಆಧಾರದ ಮೇಲೆ ಅನುಬಂಧ ಕಾಮಗಾರಿಗಳನ್ನು ತಯಾರಿಸಬಹುದು. ಈ ಉತ್ತರವು ಆಯವ್ಯಯ ತಯಾರಿಕೆ ಮತ್ತು ಅನುಮತಿಯ ನಿಯಮಗಳಿಗೆ ಅನುಸಾರವಾಗಿರಲಿಲ್ಲ.

2.6.1.6 ಆಡಳಿತಾತ್ಮಕ/ತಾಂತ್ರಿಕ ಮಂಜೂರಾತಿ ಪಡೆಯದೆಯೇ ಹೊಸ ಕಾಮಗಾರಿಗಳ ಅಳವಡಿಕೆ

ಮುಖ್ಯ ಇಂಜಿನಿಯರ್‌ಗಳು ಆಯವ್ಯಯ ಅಂದಾಜುಗಳಲ್ಲಿ ಆಡಳಿತಾತ್ಮಕ ಅನುಮತಿಸಿದ ಮತ್ತು ತಾಂತ್ರಿಕ ಮಂಜೂರಾತಿ ಪಡೆದ ಹೊಸ ಪ್ರಧಾನ ಕಾಮಗಾರಿಗಳನ್ನಷ್ಟೇ ಅಳವಡಿಸಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಆಯವ್ಯಯ ಕೈಪಿಡಿಯ 132 ಮತ್ತು 134ನೇ ಕಂಡಿಕೆಗಳು ವಿಧಿಸುತ್ತವೆ. ಆದರೆ, 2010-11ರಲ್ಲಿ, 4,729 ಕಾಮಗಾರಿಗಳ ಪೈಕಿ (₹4,863.98 ಕೋಟಿಗಳ ಆಯವ್ಯಯ ಅಂದಾಜಿನ) ಆಡಳಿತಾತ್ಮಕ ಅನುಮತಿ ಹಾಗೂ ತಾಂತ್ರಿಕ ಮಂಜೂರಾತಿ ಪಡೆಯದ ಶೇಕಡ 48ರಷ್ಟಾದ 2,282 ಕಾಮಗಾರಿಗಳನ್ನು (₹1,719 ಕೋಟಿಗಳ ಆಯವ್ಯಯ ಅಂದಾಜು) ಪ್ರಸ್ತಾಪಿಸಿ ಆಯವ್ಯಯ ಅಂದಾಜುಗಳಲ್ಲಿ ಅಳವಡಿಸಲಾಗಿತ್ತು. ಅದಕ್ಕೆ ಯಾವುದೇ ಕಾರಣಗಳನ್ನು ದಾಖಲಿಸಿರಲಿಲ್ಲ. ಇದನ್ನು ಗಮನಕ್ಕೆ ತಂದಾಗ ಹಣಕಾಸು ಇಲಾಖೆಯಿಂದ ಆಯವ್ಯಯ ಅವಕಾಶ ಮತ್ತು 'ಅನುಬಂಧ ಇ'ನ ಪರಿಶೀಲನೆಯ ನಂತರವೇ ಅನುಬಂಧ ಇ ನಲ್ಲಿ ಅಳವಡಿಸಿರುವ ಹೊಸ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮತಿ ಹಾಗೂ ತಾಂತ್ರಿಕ ಮಂಜೂರಾತಿ ನೀಡಲಾಗುವುದು ಎಂದು ಉತ್ತರಿಸಲಾಗಿದೆ. ಮೇಲೆ ತಿಳಿಸಲಾದ ನಿಯಮಗಳ ಹಿನ್ನೆಲೆಯಲ್ಲಿ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ.

2.6.1.7 'ಅನುಬಂಧ-ಇ'ನಲ್ಲಿ ಅಳವಡಿಸಲಾದ ಕಾಮಗಾರಿಗಳ ಬದಲಾವಣೆ/ಪರಿವರ್ತನೆ

ಕರ್ನಾಟಕ ಆಯವ್ಯಯ ಕೈಪಿಡಿಯ 134, 191ರಿಂದ 194ರವರೆಗಿನ ಕಂಡಿಕೆಗಳ ಅನ್ವಯ ಅನುಬಂಧ-ಇನಲ್ಲಿ ಪ್ರಧಾನ ಕಾಮಗಾರಿಗಳನ್ನು ಅಮಲುಗೊಳಿಸಲು ಅವಶ್ಯಕವಿರುವ ನಿಧಿಯನ್ನು ಸಂಕಲಿಸಲಾಗುತ್ತದೆ. ಅನುಮೋದನೆಯ ನಂತರ ಅವುಗಳನ್ನು ಕಾರ್ಯಗತಗೊಳಿಸಲು ತೆಗೆದುಕೊಳ್ಳಲಾಗುತ್ತದೆ. ಲೆಕ್ಕಪರಿಶೋಧನೆಗೆ ಲಭ್ಯವಾದ ದಾಖಲೆಗಳ ಪರಿಶೀಲನೆ-ತನಿಖೆಯ ಅನುಬಂಧ-ಇನಲ್ಲಿ ಅಳವಡಿಸಲಾದ (₹18.88 ಕೋಟಿ ಮೊತ್ತದ) 17 ಕಾಮಗಾರಿಗಳನ್ನು ಹಣಕಾಸು ಇಲಾಖೆಯ ಅನುಮತಿ ಇಲ್ಲದೇ ಇತರ ಕಾಮಗಾರಿಗಳಿಂದ ಬದಲಾಯಿಸಲಾಗಿದ್ದು, ಎರಡು ಕಾಮಗಾರಿಗಳಾಗಿ ವಿಭಜಿಸಲಾಗಿದ್ದು ಇತ್ಯಾದಿಗಳನ್ನು ಗಮನಿಸಲಾಗಿದೆ. ಶಾಸಕರುಗಳಿಂದ ಸರ್ಕಾರಕ್ಕೆ ತುರ್ತು ಕಾಮಗಾರಿಗಳನ್ನು ತೆಗೆದುಕೊಳ್ಳಲು ಸಲ್ಲಿಸಿದ ಪ್ರಸ್ತಾವನೆಗಳ ಅನುಸಾರ ಕಾಮಗಾರಿಗಳನ್ನು ಬದಲಾಯಿಸಲಾಯಿತು ಎಂದು ಲೋಕೋಪಯೋಗಿ ಕಾಮಗಾರಿ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ವಾರ್ಷಿಕ ಅನುದಾನಗಳ ಅವಕಾಶದಂತೆ ವೆಚ್ಚಗಳನ್ನು ನಿಯಂತ್ರಿಸಲು, ಇಲಾಖೆಯ ಅಧಿಕಾರ ವ್ಯಾಪ್ತಿಯೊಳಗೆ ಮಂಜೂರಾದ ಮೂಲ ಆಯವ್ಯಯ ಅವಕಾಶವನ್ನು ಬದಲಾಯಿಸದೆ ಪರಿವರ್ತಿತ ಕಾಮಗಾರಿಗಳನ್ನು ತೆಗೆದುಕೊಳ್ಳಲಾಯಿತು ಎಂದು ಕೂಡ ಹೇಳಿದ್ದಾರೆ. ಇದನ್ನು ವ್ಯಕ್ತಪಡಿಸಿದಾಗ, ಲೋಕೋಪಯೋಗಿ ಕಾಮಗಾರಿಗಳು, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯು, ಅನುಮೋದಿತ ಕಾಮಗಾರಿಗಳ ಪಟ್ಟಿಯಿಂದ ವಿವಿಧಗೊಳಿಸಿರುವ ಮೇಲಿನ ಪ್ರಕರಣಗಳನ್ನು, ಆ ಅವಧಿಯಲ್ಲಿ ಅನುಮೋದನೆಗಾಗಿ ಹಣಕಾಸು ಇಲಾಖೆಯ ಗಮನಕ್ಕೆ ತಂದಿಲ್ಲವೆಂದು ಹಣಕಾಸು ಇಲಾಖೆಯು ಉತ್ತರಿಸಿದೆ (ಸೆಪ್ಟೆಂಬರ್ 2011). ಆರ್ಥಿಕ ನಿಯಮಗಳು ಆಡಳಿತ ಇಲಾಖೆಗಳಿಗೆ ವಿಧಾನಮಂಡಲವು ಅನುಮೋದಿಸಿದ ಕಾಮಗಾರಿಗಳ ಪಟ್ಟಿಯನ್ನು ಬದಲಾಯಿಸಲು/ ಪರಿವರ್ತಿಸಲು/

ಮಾರ್ಪಾಡು ಮಾಡಲು ಅಧಿಕಾರವನ್ನು ನೀಡಿಲ್ಲವಾದ್ದರಿಂದ ಇಲಾಖೆಯ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ.

ವಿಧಾನಮಂಡಲದಿಂದ ಅನುಮತಿಸಲಾದ ಕಾಮಗಾರಿಗಳ ಪಟ್ಟಿಯನ್ನು ಬದಲಾಯಿಸಲು/ಪರಿವರ್ತಿಸಲು, ಆಡಳಿತಾತ್ಮಕ ಇಲಾಖೆಗೆ ಆರ್ಥಿಕ ನಿಯಮಗಳು ಯಾವುದೇ ಅಧಿಕಾರವನ್ನು ನೀಡದ ಕಾರಣ ಉತ್ತರವು ಸಮರ್ಥನೀಯವಲ್ಲ.

2.6.1.8 ಸತತ ಉಳಿತಾಯಗಳು

ಧನವಿನಿಯೋಗ ಲೆಕ್ಕಗಳ ಪರಿಶೀಲನೆಯು, 2008-11ರ ಅವಧಿಯಲ್ಲಿ ಕೆಳಗೆ ನಮೂದಿಸಿರುವ ಲೆಕ್ಕಶೀರ್ಷಿಕೆಗಳಡಿ ಸತತ ಉಳಿತಾಯಗಳನ್ನು ಬಹಿರಂಗಪಡಿಸಿದೆ. ಇದು ಪ್ರಸ್ತಾವನೆ ರೂಪಿಸುವ ಸಮಯದಲ್ಲಿ ಅಗತ್ಯವಾದ ಎಚ್ಚರಿಕೆ ವಹಿಸದಿರುವುದನ್ನು ಸೂಚಿಸುತ್ತದೆ. ಅಂತಹ ಪ್ರಕರಣಗಳನ್ನು ಕೋಷ್ಟಕ 2.11ರಲ್ಲಿ ವಿವರಿಸಲಾಗಿದೆ.

ಕೋಷ್ಟಕ 2.11: ಸತತ ಉಳಿತಾಯಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | 2008-09 | 2009-10 | 2010-11 |
|---|---------|---------|---------|
| 2059-80-053-1-08-147- ಭೂಮಿ ಮತ್ತು ಕಟ್ಟಡಗಳು | 0.49 | 2.00 | 0.96 |
| 2059-80-799-1-01-292- ದಾಸ್ತಾನು ಖರ್ಚು | 89.04 | 93.49 | 97.21 |
| 2059-80-799-1-02-293- ಎಮ್‌ಪಿಎಬ್ಲ್ಯುವಿ ಖರ್ಚು | 22.22 | 23.26 | 24.28 |
| 2216-01-700-1-01-261- ಅಂತರ್ ಲೆಕ್ಕ ವರ್ಗಾವಣೆಗಳು | 0.61 | 0.67 | 0.74 |
| 2216-01-700-5-01-261- ಅಂತರ್ ಲೆಕ್ಕ ವರ್ಗಾವಣೆಗಳು | 0.36 | 0.40 | 0.44 |
| 3054-03-102-0-01-200- ನಿರ್ವಹಣೆ | 5.68 | 5.92 | 3.32 |
| 3054-03-337-0-01-059- ಇತರೆ ವೆಚ್ಚಗಳು | 0.10 | 0.11 | 0.11 |
| 3054-03-337-0-01-132- ಬಂಡವಾಳ ವೆಚ್ಚಗಳು | 0.11 | 0.11 | 0.12 |
| 4216-01-700-2-01-386- ನಿರ್ಮಾಣ | 18.63 | 20.97 | 18.22 |
| 4216-01-700-2-25-386- ನಿರ್ಮಾಣ | 15.00 | 3.81 | 15.00 |

ಇಲಾಖೆಯು, ಹಣದ ಕೊರತೆ, ಕೆಲವು ಕಂಪನಿಗಳು/ನಿಗಮಗಳು ಕಾಮಗಾರಿಗಳನ್ನು ನೆರವೇರಿಸದ ಕಾರಣ ಮೇಲೆ ತಿಳಿಸಿದ ಲೆಕ್ಕಶೀರ್ಷಿಕೆಗಳಡಿ ಉಳಿತಾಯಗಳಾಗಿದ್ದವು ಎಂದು ತಿಳಿಸಿದೆ. ಅಂದಾಜುಗಳ ಅನುಸಾರ ಈ ಲೆಕ್ಕಶೀರ್ಷಿಕೆಗಳಡಿ ವೆಚ್ಚಗಳು ಪ್ರಗತಿ ಹೊಂದುತ್ತಿಲ್ಲ ಎಂದು ತಿಳಿದ ಕೂಡಲೇ ಇಲಾಖೆಯು ಎಚ್ಚರಿಕೆ ವಹಿಸಬೇಕೆಂದು ವಾಸ್ತವಾಂಶದಡಿಯಲ್ಲಿ ಉತ್ತರವನ್ನು ಪರಿಗಣಿಸಬೇಕು.

2.6.2 ಅನುದಾನ 3 - ಹಣಕಾಸು

ಹಣಕಾಸು ಇಲಾಖೆಯು ಇತರೆ ವಿಷಯಗಳಲ್ಲದೆ, ಸಂಪನ್ಮೂಲಗಳ ಸಂಗ್ರಹಣೆ, ಆಯವ್ಯಯ, ವಿವಿಧ ಇಲಾಖೆಗಳ ನಿಗದಿತ ಉದ್ದೇಶಗಳ ಮೇಲೆ ಸಂಪನ್ಮೂಲಗಳ ಹಂಚಿಕೆ, ನಿಧಿಯ ಹರಿಯುವಿಕೆಯ ನಿಯಂತ್ರಣ, ರಿಸರ್ವ್ ಬ್ಯಾಂಕ್‌ನಲ್ಲಿ ನಗದು/ಹಣ ನಿರ್ವಹಣೆಗಳನ್ನು ಒಳಗೊಂಡಿರುವ ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಸಮಗ್ರ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ರಾಜಸ್ವ/ಬಂಡವಾಳದಡಿ 2008-11 ವರ್ಷಗಳ ಅವಧಿಯಲ್ಲಿ ನಿಧಿಗಳ ಅವಕಾಶ, ವೆಚ್ಚಗಳು ಮತ್ತು ಬಳಕೆಯಾಗದ ಅವಕಾಶಗಳ ಸ್ಥಿತಿಯನ್ನು ಕೋಷ್ಟಕ 2.12ರಲ್ಲಿ ತೋರಿಸಲಾಗಿದೆ.

2.6.2.1 ಆಯವ್ಯಯ ಮತ್ತು ವೆಚ್ಚ

ಕೋಷ್ಟಕ 2.12-ಆಯವ್ಯಯ ಮತ್ತು ವೆಚ್ಚ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಆಯವ್ಯಯ ಅವಕಾಶ | | | ವಾಸ್ತವ ಬಟವಾಡೆ | | | ಉಳಿತಾಯಗಳು(%) | | |
|---------|--------------|----------|--------|---------------|----------|--------|--------------|--------------|----------|
| | ಬಂಡವಾಳ | ರಾಜಸ್ವ | | ಬಂಡವಾಳ | ರಾಜಸ್ವ | | ಬಂಡವಾಳ | ರಾಜಸ್ವ | |
| | | ಫರಸ್ಮತ | ಪ್ರಭೃತ | | ಫರಸ್ಮತ | ಪ್ರಭೃತ | | ಫರಸ್ಮತ | ಪ್ರಭೃತ |
| 2008-09 | 235.47 | 7,110.36 | 0.26 | 226.80 | 6,255.87 | 0.03 | 8.67(4) | 854.49(12) | 0.23(88) |
| 2009-10 | 142.32 | 7,687.16 | 0.38 | 125.49 | 5,955.99 | 0.01 | 16.83(12) | 1,731.17(23) | 0.37(97) |
| 2010-11 | 75.66 | 8,146.01 | 0.15 | 58.45 | 5,220.22 | 0.02 | 17.21(23) | 2,925.80(36) | 0.13(87) |

2008-11ರ ಅವಧಿಯಲ್ಲಿ ಬಂಡವಾಳ ವಿಭಾಗದಡಿ ಆಯವ್ಯಯದಿಂದ ವಿಪಥವು ಶೇಕಡ ನಾಲ್ಕರಿಂದ ಶೇಕಡ 23ಕ್ಕೆ ರಾಜಸ್ವ ಪುರಸ್ಕೃತ ಅನುದಾನದಡಿ ಶೇಕಡ 12ರಿಂದ 36ಕ್ಕೆ ಮತ್ತು ರಾಜಸ್ವ ಪ್ರಭೃತ ವಿಭಾಗದಡಿ ಶೇಕಡ 87ರಿಂದ 97ಕ್ಕೆ ಏರಿಕೆಯಾಗಿತ್ತೆಂದು ಕೋಷ್ಟಕದಿಂದ ಕಾಣಬಹುದು.

ಕರ್ನಾಟಕ ಆಯವ್ಯಯ ಕೈಪಿಡಿ 1975ರ ಕಂಡಿಕೆ 86ರ ಉಪಬಂಧಗಳನುಸಾರ, ವೆಚ್ಚದ ಅನುದಾನಗಳನ್ನು ಒಟ್ಟು ಮೊತ್ತದ ಆಧಾರದ ಮೇಲೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಒಟ್ಟು ಅಂದಾಜುಗಳಲ್ಲಿ (2010-11) ರಾಜಸ್ವ ವಿಭಾಗದಡಿ ಲೆಕ್ಕದಲ್ಲಿ ವೆಚ್ಚದ ಕಡಿತ ಎಂದು ಹೊಂದಾಣಿಕೆ ಮಾಡಬೇಕಿದ್ದ ವಸೂಲಿಗಳನ್ನು ₹193.93 ಕೋಟಿಗಳೆಂದು ಸೂಚಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಲೆಕ್ಕಗಳಲ್ಲಿ ವಾಸ್ತವವಾಗಿ ₹18.33 ಕೋಟಿಗಳನ್ನು ಹೊಂದಾಣಿಕೆ ಮಾಡಿರುವುದು ಕಂಡುಬಂದಿದೆ.

2.6.2.2 ಉಳಿತಾಯಗಳ ಅಧ್ಯರ್ಪಣೆ

ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 264 ಹಾಗೂ ಕರ್ನಾಟಕ ಹಣಕಾಸು ಸಂಹಿತೆಯ ಅನುಚ್ಛೇದ 314ರ ಅನುಸಾರ ನಿಯಂತ್ರಣ ಅಧಿಕಾರಿಗಳು ನಿರೀಕ್ಷಿತ ಎಲ್ಲಾ ಉಳಿತಾಯಗಳ ಸಂಪೂರ್ಣ ವಿವರಣೆ ಹಾಗೂ ಕಾರಣಗಳ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಉಳಿತಾಯಗಳನ್ನು ಭವಿಷ್ಯದ ಯಾವುದಾದರೂ ಸಂಭವನೀಯ ಹೆಚ್ಚುವರಿಗಾಗಿ ಮೀಸಲು ಇಡುವಂತಿಲ್ಲ. ಈ ಉಪಬಂಧಗಳಿಗೆ ಪ್ರತಿಯಾಗಿ 2008-11ರ ಪರಿಶೀಲನೆಯ ಎಲ್ಲಾ ಮೂರು ವರ್ಷಗಳಲ್ಲಿ ಹಣಕಾಸು ಇಲಾಖೆಯು ಉಳಿತಾಯಗಳನ್ನು ಆರ್ಥಿಕ ವರ್ಷದ ಕೊನೆ ದಿನದಂದು ಅಧ್ಯರ್ಪಣೆ ಮಾಡಿದೆಯೆಂದು ಪರಿಶೀಲನೆ ತನಿಖೆಯಿಂದ ಕೋಷ್ಟಕ 2.13ರಲ್ಲಿ ವಿವರಿಸಿದಂತೆ ಕಂಡು ಬಂದಿದೆ.

ಕೋಷ್ಟಕ 2.13: ಉಳಿತಾಯಗಳ ಅಧ್ಯರ್ಪಣೆ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಉಳಿತಾಯಗಳು | | | ಅಧ್ಯರ್ಪಣೆಯ ಮೊತ್ತ | | | ಅಧ್ಯರ್ಪಿಸಿದ ಮೊತ್ತ | | | ಅಧ್ಯರ್ಪಣೆಯ ದಿನಾಂಕ |
|---------|-----------|----------|--------|------------------|----------|--------|-------------------|----------|--------|-------------------|
| | ಬಂಡವಾಳ | ರಾಜಸ್ವ | | ಬಂಡವಾಳ | ರಾಜಸ್ವ | | ಬಂಡವಾಳ | ರಾಜಸ್ವ | | |
| | | ಪುರಸ್ಕೃತ | ಪ್ರಭೃತ | | ಪುರಸ್ಕೃತ | ಪ್ರಭೃತ | | ಪುರಸ್ಕೃತ | ಪ್ರಭೃತ | |
| 2008-09 | 8.67 | 854.49 | 0.23 | 8.51 | 38.34 | ಶೂನ್ಯ | 0.16 | 816.15 | 0.23 | 31-03-2009 |
| 2009-10 | 16.83 | 1,731.17 | 0.37 | ಶೂನ್ಯ | 32.81 | ಶೂನ್ಯ | 16.83 | 1,698.36 | 0.37 | 31-03-2010 |
| 2010-11 | 17.21 | 2,925.80 | 0.13 | 17.17 | 2,437.67 | ಶೂನ್ಯ | 0.04 | 488.13 | 0.13 | 31-03-2011 |

2.6.2.3 ಅನಾವಶ್ಯಕ ಪೂರಕ ಅನುದಾನಗಳು

ಇಲಾಖೆಗಳು ಪೂರಕ ಅನುದಾನಗಳನ್ನು ತುರ್ತು ಪ್ರಕರಣಗಳಲ್ಲಿ ಮಾತ್ರ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಪೂರಕ ಬೇಡಿಕೆಗಳನ್ನು ವಾರ್ಷಿಕ ಆಯವ್ಯಯ ತಯಾರಿಕೆಯ ಸಮಯದಲ್ಲಿ ಅಳವಡಿಸಲಾಗದ ಅತ್ಯಗತ್ಯವಾದ ಅನಿರೀಕ್ಷಿತ ವೆಚ್ಚಗಳಿಗೆ ಮಾತ್ರ ಪರಿಮಿತಿಗೊಳಿಸಬೇಕು ಅಥವಾ ಆಯವ್ಯಯ ನಂತರದ ನಿರ್ಣಯಗಳು ಹಾಗೂ ಮುಂದುವರೆದ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಲ್ಲದೆ ಮಂಜೂರಾದ ಆಯವ್ಯಯಗಳ ನಂತರದ ನಿರ್ಣಯಗಳು ಅಥವಾ ಬೆಳವಣಿಗೆಗಳ ಅಗತ್ಯತೆಯನ್ನು ಪೂರೈಸಲು ಮಿತಗೊಳಿಸಬೇಕು.

ನಾಲ್ಕು ಪ್ರಕರಣಗಳಲ್ಲಿ ₹7.79 ಕೋಟಿಗಳ ಪೂರಕ ಅವಕಾಶವು ಅನಾವಶ್ಯಕವಾಗಿತ್ತೆಂದು 2010-11ನೇ ವರ್ಷದ ಧನವಿನಿಯೋಗ ಲೆಕ್ಕಗಳ ಲೆಕ್ಕಪರಿಶೋಧನೆಯು ಕೋಷ್ಟಕ 2.14ರಲ್ಲಿ ವಿವರಿಸಿದಂತೆ ತೋರಿಸಿದೆ.

ಕೋಷ್ಟಕ 2.14: ಅನಾವಶ್ಯಕ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | ವೆಚ್ಚ | ಬಳಕೆಯಾಗದ ಅವಕಾಶ | ಪರಾ |
|--|--------------|-------------|--------------|----------------|---|
| | ಮೂಲ | ಪೂರಕ | | | |
| 2040-00-101-0-00-011 - ತುಟ್ಟ ಭತ್ಯೆ | 26.43 | 6.53 | 26.30 | 6.66 | ತುಟ್ಟಭತ್ಯೆಯ ಹೆಚ್ಚಳದಿಂದ ಆಗುವ ವೆಚ್ಚವನ್ನು ಭರಿಸಲು ಪೂರಕ ಅನುದಾನವನ್ನು ಒದಗಿಸಲಾಗಿತ್ತು |
| 2040-00-101-0-00-014 - ಇತರೆ ಭತ್ಯೆಗಳು | 15.31 | 0.52 | 8.22 | 7.61 | ಪೂರಕ ಬೇಡಿಕೆ ಪಡೆಯುವಾಗ ಯಾವುದೇ ವಿವರಣೆಯನ್ನು ನೀಡಿರಲಿಲ್ಲ |
| 2071-01-104-2-05-251 - ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು | 0.40 | 0.64 | 0.28 | 0.76 | ಪೂರ್ವಾನ್ವಯವಾಗಿ ಹಿಂದಿನ ಶಾನುಭೋಗರ ಗೌರವಧನವನ್ನು ಪರಿಷ್ಕರಿಸಿದ ಕಾರಣ ಪೂರಕ ಅನುದಾನವನ್ನು ಪಡೆಯಲಾಗಿತ್ತು |
| 2071-01-200-0-02-251 - ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು | --- | 0.10 | --- | 0.10 | ರಾಜ್ಯ ಮಾಹಿತಿ ಆಯೋಗದ ನಿವೃತ್ತ ಮುಖ್ಯ ಆಯುಕ್ತರ ಪಿಂಚಣಿಯ ವೆಚ್ಚವನ್ನು ಭರಿಸಲು ಪೂರಕ ಅನುದಾನವನ್ನು ಒದಗಿಸಲಾಗಿತ್ತು |
| ಒಟ್ಟು | 42.14 | 7.79 | 34.80 | 15.13 | |

2.6.2.4 ಹೆಚ್ಚುವರಿ ಪೂರಕ ಅನುದಾನಗಳು

ಪೂರಕ ಅನುದಾನಗಳಿಂದ ಪಡೆದ ₹2,050.54 ಕೋಟಿಗಳ ಮೊತ್ತವು ಅಗತ್ಯಕ್ಕಿಂತ ಹೆಚ್ಚುವರಿಯೆಂದು ಸಾಧಿತವಾಗಿದೆ. ಇದರಲ್ಲಿ ₹1,361.42 ಕೋಟಿಗಳು ಬಳಕೆಯಾಗದ ಅವಕಾಶವಾಗಿ ಫಲಿಸಿದೆ. ವಿವರಗಳನ್ನು ಕೋಷ್ಟಕ 2.15ರಲ್ಲಿ ನೀಡಲಾಗಿದೆ.

ಕೋಷ್ಟಕ 2.15: ಹೆಚ್ಚುವರಿ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | | ವೆಚ್ಚ | ಬಳಕೆಯಾಗದ ಅವಕಾಶ | ಪರಾ |
|---|--------------|-----------------|-----------------|---------------|-----------------|--|
| | ಮೂಲ | ಪೂರಕ | ಒಟ್ಟು | | | |
| 2020-105-0-01-051- ಸಾಮಾನ್ಯ ವೆಚ್ಚಗಳು | 0.04 | 0.04 | 0.08 | 0.05 | 0.03 | --- |
| 2040-00-001-0-01-003 - ಸಿಬ್ಬಂದಿಯ ವೇತನ | 8.50 | 8.00 | 16.50 | 13.42 | 3.08 | ₹2.30 ಕೋಟಿಗಳ ಮೊತ್ತವನ್ನು ಇತರೆ ಲೆಕ್ಕಶೀರ್ಷಿಕೆಗಳಿಗೆ ಪುನರ್ವಿನಿಯೋಗಿಸಲಾಗಿದೆ |
| 2040-00-001-0-01-071 - ಕಟ್ಟಡ ವೆಚ್ಚಗಳು | 3.50 | 1.50 | 5.00 | 4.69 | 0.31 | ಬಳಕೆಯಾಗದ ಅವಕಾಶವನ್ನು ಅಧ್ಯರ್ಪಿಸಲಾಯಿತು |
| 2071-01-104-0-07-251- ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು | --- | 0.50 | 0.50 | 0.00 | 0.50 | ₹10,000 ಮೊತ್ತವನ್ನು ಈ ಲೆಕ್ಕಶೀರ್ಷಿಕೆಯಡಿ ಲೆಕ್ಕ ಮಾಡಲಾಗಿತ್ತು |
| 3475-00-800-0-07-104 - ದೇಣಿಗೆಗಳು | --- | 2,000.00 | 2,000.00 | 650.00 | 1,350.00 | ಬಳಕೆಯಾಗದ ಅವಕಾಶವನ್ನು ಅಧ್ಯರ್ಪಿಸಲಾಯಿತು |
| 7465-00-800-0-01-394 - ಸಾಲಗಳು | --- | 40.50 | 40.50 | 33.00 | 7.50 | ಬಳಕೆಯಾಗದ ಅವಕಾಶವನ್ನು ಅಧ್ಯರ್ಪಿಸಲಾಯಿತು |
| ಒಟ್ಟು | 12.04 | 2,050.54 | 2,062.58 | 701.16 | 1,361.42 | |

2.6.2.5 ಆಯವ್ಯಯ ತಯಾರಿಕೆ

ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 83ರನ್ವಯ ಆಯವ್ಯಯಗಳನ್ನು ವೆಚ್ಚಗಳ ಎಲ್ಲಾ ಬಾಬುಗಳನ್ನು ಕೂಲಂಕುಷವಾಗಿ ಮತ್ತು ಎಚ್ಚರಿಕೆಯಿಂದ ಪರಿಗಣಿಸಿ ಅವು ಅತಿ ಹೆಚ್ಚಾಗದೆ ಮತ್ತು ಅತಿ ಕಡಿಮೆಯಾಗದೆ ಮತ್ತು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಕರಾರುವಾಕಾಗಿ ಇರುವಂತೆ ತಯಾರಿಸಬೇಕೆಂದು ವಿಧಿಸುತ್ತದೆ. 2008-11ರ ಅವಧಿಯ ಆಯವ್ಯಯಗಳ ಪರಿಶೀಲನೆಯು, ಕೆಳಗೆ ನಮೂದಿಸಿರುವ ಲೆಕ್ಕಶೀರ್ಷಿಕೆಗಳಡಿ ಅವಕಾಶವನ್ನು ಕಲ್ಪಿಸಿದ್ದು, ಅವುಗಳು ಬಳಕೆಯಾಗದೆ ಉಳಿದಿತ್ತೆಂದು ಬಹಿರಂಗಪಡಿಸಿದೆ. ಆಯವ್ಯಯ ಉಬ್ಬಿಸುವುದನ್ನು ನಿವಾರಿಸುವ ಕಾರ್ಯವನ್ನು ಇನ್ನೂ ಹೆಚ್ಚು ದೃಢ ಪಡಿಸಲು ಇಲಾಖೆಯಿಂದ ಅವಶ್ಯಕ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಪ್ರಮುಖ ಪ್ರಕರಣಗಳನ್ನು ಕೋಷ್ಟಕ 2.16ರಲ್ಲಿ ಸೂಚಿಸಲಾಗಿದೆ.

ಕೋಷ್ಟಕ 2.16: ಆಯವ್ಯಯ ತಯಾರಿಕೆ

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಆಯವ್ಯಯ ಅವಕಾಶ | | | ವೆಚ್ಚ | | | ಬಳಕೆಯಾಗದ ಅವಕಾಶ | | |
|--|--------------|---------|----------|---------|---------|---------|----------------|---------|----------|
| | 2008-09 | 2009-10 | 2010-11 | 2008-09 | 2009-10 | 2010-11 | 2008-09 | 2009-10 | 2010-11 |
| 2052-00-090-0-21-059- ಸಾಮಾನ್ಯ ವೆಚ್ಚಗಳು(ಯೋಜನೆ) | 2.00 | 1.70 | 2.00 | --- | --- | --- | 2.00 | 1.70 | 2.00 |
| 2052-00-800-0-02-102- ವಿಶೇಷ ಅನುದಾನಗಳು | --- | --- | 2.50 | --- | --- | --- | --- | --- | 2.50 |
| 2070-00-800-0-11-014- ಇತರೆ ಭತ್ಯೆಗಳು | --- | 400.00 | 850.00 | --- | --- | --- | --- | 400.00 | 850.00 |
| 2070-00-800-0-11-011- ತುಟ್ಟಿ ಭತ್ಯೆ | 200.00 | --- | --- | --- | --- | --- | 200.00 | --- | --- |
| 2070-00-800-13-014- ಇತರೆ ಭತ್ಯೆಗಳು | 615.00 | --- | --- | --- | --- | --- | 615.00 | --- | --- |
| 2070-00-800-0-12-059- ಸಾಮಾನ್ಯ ವೆಚ್ಚಗಳು | --- | 69.80 | --- | --- | --- | --- | --- | 69.80 | --- |
| 2070-00-800-0-13-014- ಇತರೆ ಭತ್ಯೆಗಳು | --- | 600.00 | --- | --- | --- | --- | --- | 600.00 | --- |
| 3475-00-800-0-07-104- ದೇಣಿಗೆಗಳು | --- | --- | 2,000.00 | --- | --- | 650.00 | --- | --- | 1,350.00 |
| 3475-00-797-0-08-104- ದೇಣಿಗೆಗಳು | 150.00 | --- | --- | --- | --- | --- | 150.00 | --- | --- |

2.6.3 ಅನುದಾನ 24 - ಇಂಧನ

ಇಂಧನ ಇಲಾಖೆಯು ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಿಗೆ ಸಹಾಯಧನ ಬಿಡುಗಡೆ ಮತ್ತು ಈ ಕಂಪನಿಗಳಲ್ಲಿ/ನಿಗಮಗಳಲ್ಲಿ ಸರ್ಕಾರದ ಹೂಡಿಕೆಗಳಿಗೆ ಸಂಬಂಧಿಸಿದ ವೆಚ್ಚವನ್ನು ಗಮನಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

2.6.3.1 ಆಯವ್ಯಯ ಮತ್ತು ವೆಚ್ಚ

ಕೋಷ್ಟಕ 2.17: ಆಯವ್ಯಯ ಮತ್ತು ವೆಚ್ಚ:

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಆಯವ್ಯಯ ಅಂದಾಜು | | ವಾಸ್ತವ ಬಟವಾಡೆ | | ಉಳಿತಾಯಗಳು(%) | |
|---------|---------------|----------|---------------|----------|--------------|-------------|
| | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ |
| 2008-09 | 2,438.59 | 1,496.00 | 1,952.84 | 1,436.63 | 485.75 (20) | 59.37 (04) |
| 2009-10 | 2,439.61 | 1,937.00 | 2,350.95 | 1,755.71 | 88.66 (04) | 181.29 (09) |
| 2010-11 | 4,484.46 | 1,844.82 | 4,455.61 | 1,453.71 | 28.85 (01) | 391.11 (21) |

ಆಯವ್ಯಯದಿಂದ ವಿಪಥವು ರಾಜಸ್ವ ವಿಭಾಗದಡಿ 2008-09ರಲ್ಲಿನ ಶೇಕಡ20ರಿಂದ ಪ್ರಸ್ತುತ ವರ್ಷದ ಶೇಕಡ ಒಂದಕ್ಕೆ ಇಳಿಮುಖವಾದರೆ ಬಂಡವಾಳ ವಿಭಾಗದಡಿ ಅದು ಶೇಕಡ ನಾಲ್ಕರಿಂದ ಶೇಕಡ 21ಕ್ಕೆ ಏರಿಕೆಯಾಗಿತ್ತೆಂದು ಕೋಷ್ಟಕದಿಂದ ಕಂಡುಬರುತ್ತದೆ.

ಕರ್ನಾಟಕ ಆಯವ್ಯಯ ಕೈಪಿಡಿ, 1975ರ ಕಂಡಿಕೆ 86ರ ಉಪಬಂಧಗಳ ಅನುಸಾರ ವೆಚ್ಚದ ಅಂದಾಜುಗಳನ್ನು ಒಟ್ಟು ಮೊತ್ತದ ಆಧಾರದ ಮೇಲೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಒಟ್ಟು ಅಂದಾಜುಗಳಲ್ಲಿ (2010-11) ಬಂಡವಾಳ ವಿಭಾಗದಡಿ ಲೆಕ್ಕದಲ್ಲಿ ವೆಚ್ಚದ ಕಡಿತವೆಂದು ಹೊಂದಾಣಿಕೆ ಮಾಡಬೇಕಿದ್ದ ವಸೂಲಿಗಳನ್ನು ₹1,000 ಕೋಟಿ ಎಂದು ಸೂಚಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಲೆಕ್ಕಗಳಲ್ಲಿ ವಾಸ್ತವವಾಗಿ ₹38.71ಕೋಟಿಗಳನ್ನು ಹೊಂದಾಣಿಕೆ ಮಾಡಲಾಗಿದ್ದು, ಇದು ₹961.29 ಕೋಟಿಗಳ ಕಡಿಮೆ ಹೊಂದಾಣಿಕೆಯಾಗಿದೆ. ಈ ಕಡಿಮೆ ಹೊಂದಾಣಿಕೆಗಳು ಕೆಲವು ನಿಧಿ ಹೊಂದಾಣಿಕೆ ಲೆಕ್ಕಶೀರ್ಷಿಕೆಗಳಿಗೆ ಸಂಬಂಧಿಸಿತ್ತು.

2.6.3.2 ಉಳಿತಾಯಗಳ ಅಧ್ಯರ್ಪಣೆ

ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 264 ಹಾಗೂ ಕರ್ನಾಟಕ ಹಣಕಾಸು ಸಂಹಿತೆ ಅನುಚ್ಛೇದ 314ರ ಅನುಸಾರ ನಿಯಂತ್ರಣ ಅಧಿಕಾರಿಗಳು, ನಿರೀಕ್ಷಿತ ಎಲ್ಲಾ ಉಳಿತಾಯಗಳ ಸಂಪೂರ್ಣ ವಿವರಣೆ ಹಾಗೂ ಕಾರಣಗಳ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಉಳಿತಾಯಗಳನ್ನು ಭವಿಷ್ಯದ ಯಾವುದಾದರೂ ಸಂಭವನೀಯ ಹೆಚ್ಚುವರಿಗಾಗಿ ಮೀಸಲು ಇಡುವಂತಿಲ್ಲ. ಈ ಉಪಬಂಧಗಳಿಗೆ ವಿರುದ್ಧವಾಗಿ, 2009-11ರ ಅವಧಿಯಲ್ಲಿ ಇಲಾಖೆಯು ಉಳಿತಾಯಗಳನ್ನು ಆರ್ಥಿಕ ವರ್ಷಗಳ ಕೊನೆಯ ದಿನದಂದು ಅಧ್ಯರ್ಪಣೆ ಮಾಡಿದೆಯೆಂದು ಪರೀಕ್ಷಾ ತನಿಖೆಯಿಂದ ಕೋಷ್ಟಕ 2.18ರಲ್ಲಿ ವಿವರಿಸಿದಂತೆ ಕಂಡುಬಂದಿದೆ.

ಕೋಷ್ಟಕ 2.18: ಉಳಿತಾಯಗಳ ಅಧ್ಯರ್ಪಣೆ

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಉಳಿತಾಯಗಳು | | ಅಧ್ಯರ್ಪಿಸಿದ ಮೊತ್ತ | | ಅಧ್ಯರ್ಪಿಸಿದ ಮೊತ್ತ (%) | | ಅಧ್ಯರ್ಪಿಸಿದ ದಿನಾಂಕ |
|---------|-----------|--------|-------------------|--------|-----------------------|-------------|--------------------|
| | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | ರಾಜಸ್ವ | ಬಂಡವಾಳ | |
| 2008-09 | 485.75 | 59.37 | ಶೂನ್ಯ | ಶೂನ್ಯ | 485.75 (100) | 59.37 (100) | 31.3.2009 |
| 2009-10 | 88.66 | 181.29 | ಶೂನ್ಯ | 175.00 | 88.66 (100) | 6.29 (3) | 31.3.2010 |
| 2010-11 | 28.85 | 391.11 | 5.09 | 173.56 | 23.75 (82) | 217.55 (56) | 31.3.2011 |

2.6.3.3 ಅನಾವಶ್ಯಕ ಪೂರಕ ಅನುದಾನಗಳು

ಇಲಾಖೆಗಳು ಪೂರಕ ಅನುದಾನಗಳನ್ನು ತುರ್ತು ಪ್ರಕರಣಗಳಲ್ಲಿ ಮಾತ್ರ ಪಡೆಯುವಂತೆ ಖಚಿತಪಡಿಸಿಕೊಳ್ಳುವ ಅಗತ್ಯತೆಯಿದೆ. ಪೂರಕ ಬೇಡಿಕೆಗಳನ್ನು ವಾರ್ಷಿಕ ಆಯವ್ಯಯ ತಯಾರಿಕೆಯ ಸಮಯದಲ್ಲಿ ಅಳವಡಿಸಲಾಗದ ಅತ್ಯಗತ್ಯವಾದ ಅನಿರೀಕ್ಷಿತ ವೆಚ್ಚಗಳಿಗೆ ಮಾತ್ರ ಪರಿಮಿತಿಗೊಳಿಸಬೇಕು ಅಥವಾ ಆಯವ್ಯಯದ ಅನುಮೋದನೆಯ ನಂತರ ತೆಗೆದುಕೊಂಡ ನಿರ್ಣಯಗಳಿಗೆ ಮಿತಗೊಳಿಸಬೇಕು. ಮುಂದುವರೆದ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗಲ್ಲ.

ಕೆಳಗೆ ನಮೂದಿಸಿರುವ ಪ್ರಕರಣಗಳಲ್ಲಿ ಪೂರಕ ಅವಕಾಶ ಅನಾವಶ್ಯಕವಾಗಿತ್ತೆಂದು 2010-11ನೇ ವರ್ಷದ ಧನವಿನಿಯೋಗ ಲೆಕ್ಕಗಳ ಲೆಕ್ಕಪರಿಶೋಧನೆಯು ಕೋಷ್ಟಕ 2.19ರಲ್ಲಿ ವಿವರಿಸಿದಂತೆ ತೋರಿಸಿದೆ.

ಕೋಷ್ಟಕ 2.19: ಅನಾವಶ್ಯಕ ಪೂರಕ ಅನುದಾನಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | ವೆಚ್ಚ | ಬಳಕೆಯಾಗದ ಅವಕಾಶ | ಷರಾ |
|---|-------|--------|-------|----------------|---|
| | ಮೂಲ | ಪೂರಕ | | | |
| 2801-80-800-1-03 ಜೈವಿಕ ಇಂಧನ ಯೋಜನೆ | 0.50 | 0.02 | ಶೂನ್ಯ | 0.52 | ಎಲ್ಲಾ ಉದ್ದೇಶ ಲೆಕ್ಕಶೀರ್ಷಿಕೆಯಡಿ ಉಳಿತಾಯಗಳನ್ನು ಗಮನಿಸಲಾಯಿತು. ತುಟ್ಟಿಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆಗಳ ದರ ಏರಿಕೆಯ ವೆಚ್ಚವನ್ನು ಭರಿಸಲು ಪೂರಕ ಅವಕಾಶವನ್ನು ಪಡೆಯಲಾಯಿತು. ಆದರೆ, ಸಂಪೂರ್ಣ ಅವಕಾಶದ ಉಳಿತಾಯವಾಗಿತ್ತು. |
| 2810-02-101-0-01-059 - ಇತರೆ ವೆಚ್ಚಗಳು | ಶೂನ್ಯ | 2.00 | ಶೂನ್ಯ | 2.00 | ವಿಭಾಗೀಯ ನಿರ್ದಿಷ್ಟ ಇಂಧನ ರಕ್ಷಣೆ/ಉಳಿತಾಯ ಯೋಜನೆಯ ಪರಿಪಾಲನೆಗಾಗಿ ಎಮ್‌ಎಮ್‌ಆರ್‌ಇ ಹೊರಡಿಸಿದ ಮಾರ್ಗದರ್ಶನದ ಅನುಸಾರ ರಾಜ್ಯ ಇಂಧನ ಸಂರಕ್ಷಣಾ ನಿಧಿಗಾಗಿ ಮೊತ್ತವನ್ನು ಒದಗಿಸಲಾಗಿತ್ತು. |
| 6801-00-800-1-02-394- ಸಾಲಗಳು | ಶೂನ್ಯ | 126.44 | ಶೂನ್ಯ | 126.44 | ಗುಲ್ಬರ್ಗಾ ವಿದ್ಯುಚ್ಛಕ್ತಿ ಯೋಜನೆ, ಚೇವರ್ಗಿಯ ಪಿಸಿಕೆಎಲ್‌ಗೆ ಭೂಸ್ವಾಧೀನ ಸಾಲಕ್ಕೆ ಪೂರಕ ಅವಕಾಶವನ್ನು ಪಡೆಯಲಾಗಿತ್ತು. ಮೊತ್ತವನ್ನು ವಿದ್ಯುಚ್ಛಕ್ತಿ ಯೋಜನೆಗಳ ಬಂಡವಾಳ ಮೂಲವೆಚ್ಚ-ಜಲವಿದ್ಯುತ್ ಉತ್ಪಾದನೆ-ಪಿಎಸ್‌ಯು ಮತ್ತು ಇತರೆ ಉದ್ಯಮಗಳಲ್ಲಿ ಹೂಡಿಕೆಗಳು-ಹೂಡಿಕೆಗಳಡಿ ಬಿಡುಗಡೆ ಮಾಡಿದ್ದರಿಂದ ಅವಕಾಶವು ಬಳಕೆಯಾಗದೆ ಉಳಿದಿತ್ತು. |

2.6.3.4 ಅಪರ್ಯಾಪ್ತ ಪೂರಕ ಅನುದಾನಗಳು

ಪೂರಕ ಅನುದಾನಗಳ, ಮೂಲಕ ಪಡೆದ ₹0.20 ಕೋಟಿಗಳ ಮೊತ್ತವು ಸಾಕಷ್ಟಿರಲಿಲ್ಲವೆಂದು ಸಾಧಿತವಾಗಿದೆ. ಈ ಪ್ರಕರಣದಲ್ಲಿ ₹1.28 ಕೋಟಿಗಳ ಹೆಚ್ಚುವರಿ ವೆಚ್ಚವಾಗಿ ಕೆಳಗೆ ನಮೂದಿಸಿರುವ ಲೆಕ್ಕಶೀರ್ಷಿಕೆಯಡಿ ಉಂಟಾಗಿದೆ. ಕೋಷ್ಟಕ 2.20ರಲ್ಲಿ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 2.20: ಅಪರ್ಯಾಪ್ತ ಪೂರಕ ಅವಕಾಶ

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಅವಕಾಶ | | | ವೆಚ್ಚ | ಅನಾವೃತ ಹೆಚ್ಚುವರಿ |
|--------------------------------------|-------|------|-------|-------|------------------|
| | ಮೂಲ | ಪೂರಕ | ಒಟ್ಟು | | |
| 2045-00-103-0-01-002-ವೇತನ ಅಧಿಕಾರಿಗಳು | 0.70 | 0.10 | 0.80 | 1.52 | 0.72 |
| 2045-00-103-0-01-011-ತುಟ್ಟಿ ಭತ್ಯೆ | 1.34 | 0.08 | 1.42 | 1.88 | 0.46 |
| 2045-00-103-0-01-014-ಇತರೆ ಭತ್ಯೆಗಳು | 0.48 | 0.02 | 0.50 | 0.60 | 0.10 |
| ಒಟ್ಟು | 2.52 | 0.20 | 2.72 | 4.00 | 1.28 |

2.6.3.5 ಆಯವ್ಯಯಗಳ ತಯಾರಿಕೆ

ಆಯವ್ಯಯ ಅಂದಾಜುಗಳನ್ನು ಹೆಚ್ಚು ಉಬ್ಬರ ಅಥವಾ ಇಳಿಮುಖವಾಗಿರದಂತೆ ಆದಷ್ಟೂ ಸರಿಯಾಗಿದ್ದು, ವೆಚ್ಚದ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ, ಸಮಗ್ರವಾಗಿ ಪರಿಗಣಿಸಿ ರೂಪಿಸಬೇಕೆಂದು ಕರ್ನಾಟಕ ಆಯವ್ಯಯ ಕೈಪಿಡಿಯ ಕಂಡಿಕೆ 83 ಒದಗಿಸುತ್ತದೆ. 2008-11ರ ಅವಧಿಯಲ್ಲಿ ಅಂದಾಜುಗಳ ಪರಿಶೀಲನೆಯು ಇಲಾಖೆಯು ಕೆಳಗೆ ನಮೂದಿಸಿರುವ ಲೆಕ್ಕಶೀರ್ಷಿಕೆಗಳಡಿ ಹೆಚ್ಚುವರಿ ಅವಕಾಶವನನ್ನು ಕಲ್ಪಿಸಿದ್ದು, ಅವುಗಳು ಬಳಕೆಯಾಗದೆ ಉಳಿದಿತ್ತೆಂದು ಬಹಿರಂಗಪಡಿಸಿದೆ. ಕೋಷ್ಟಕ 2.21ರಲ್ಲಿ ವಿವರಗಳನ್ನು ನೀಡಲಾಗಿದೆ.

ಕೋಷ್ಟಕ 2.21: ಆಯವ್ಯಯಗಳ ತಯಾರಿಕೆ

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಆಯವ್ಯಯ ಅವಕಾಶ | | | ವೆಚ್ಚ | | | ಬಳಕೆಯಾಗದ ಅವಕಾಶ | | |
|--------------------------------------|--------------|---------|---------|----------|---------|---------|----------------|---------|---------|
| | 2008-09 | 2009-10 | 2010-11 | 2008-09 | 2009-10 | 2010-11 | 2008-09 | 2009-10 | 2010-11 |
| 2045-00-103-0-02-106-ಸಹಾಯಧನ | --- | 4.16 | 4.33 | --- | 1.08 | --- | --- | 3.08 | 4.33 |
| 2801-80-101-1-04-106-ಸಹಾಯಧನ | 2,050.00 | --- | --- | 1,742.73 | --- | --- | 307.27 | --- | --- |
| 2801-80-101-1-13-106- ಸಹಾಯಧನ | 350.00 | 300.00 | --- | 200.00 | 250.00 | --- | 150.00 | 50.00 | --- |
| 2801-80-800-1-02-106-ಸಹಾಯಧನ | 1.30 | 1.30 | --- | 0.03 | 0.02 | --- | 1.27 | 1.28 | --- |
| 2801-80-800-2-01-101- ಸಹಾಯಾನುದಾನ | --- | --- | 25.68 | --- | --- | 4.47 | --- | --- | 21.21 |
| 4801-01-800-2-00-240-ಸಾಲದ ಸೇವೆಗಳು | 88.00 | --- | --- | 86.62 | --- | --- | 1.38 | --- | --- |
| 4801-01-800-3-00-132-ಬಂಡವಾಳ ವೆಚ್ಚಗಳು | 150.00 | --- | --- | 100.00 | --- | --- | 50.00 | --- | --- |
| 6801-00-205-1-80-394 -ಸಾಲಗಳು | 8.00 | --- | 110.00 | 0.01 | --- | 18.90 | 7.99 | --- | 91.10 |

ಹೆಚ್ಚುವರಿ ಆಯವ್ಯಯವನ್ನು ನಿವಾರಿಸುವ ಕಾರ್ಯವನ್ನು ಇನ್ನೂ ಹೆಚ್ಚು ದೃಢಪಡಿಸಲು ಇಲಾಖೆಯಿಂದ ಅವಶ್ಯಕ ಕ್ರಮ ತೆಗೆದುಕೊಳ್ಳುವ ಅಗತ್ಯತೆಯಿದೆ.

2.7 ಸಮಾಪನ

2010-11ರಲ್ಲಿ ₹85,193.90 ಕೋಟಿಗಳ ಆಯವ್ಯಯ ಅವಕಾಶಕ್ಕೆ ಪ್ರತಿಯಾಗಿ ₹72,915.19 ಕೋಟಿಗಳ ವೆಚ್ಚವನ್ನು ಮಾಡಲಾಗಿತ್ತು. ಇದು ₹12,278.71 ಕೋಟಿಗಳ (ಶೇಕಡ 14) ಮೊತ್ತ ಬಳಕೆಯಾಗದೆ ಉಳಿದುದರಲ್ಲಿ ಫಲಿತವಾಗಿದೆ. ಆಯವ್ಯಯ ಅವಕಾಶಕ್ಕಿಂತ 2010-11ರಲ್ಲಿ ಅಧಿಕವಾಗಿ ವೆಚ್ಚವಾದ ₹85.39 ಕೋಟಿ ಮತ್ತು 1989-90 ರಿಂದ 2009-10ರ ಅವಧಿಯಲ್ಲಿನ ಅಧಿಕವೆಚ್ಚ ₹4,707.89 ಕೋಟಿಗಳಷ್ಟು ಸಂವಿಧಾನದ 205ನೇ ಅನುಚ್ಛೇದದ ಅನ್ವಯ ಸಕ್ರಮಿಕರಣವಾಗಬೇಕಿತ್ತು. ಶಾಸಕಾಂಗದ ಅನುಮೋದನೆಯಿಲ್ಲದೆ ವೆಚ್ಚವಾದ ₹282.64 ಕೋಟಿಗಳನ್ನು (21 ಪ್ರಕರಣಗಳು) ಹೊಸಸೇವೆ/ಹೊಸ ಸೇವಾ ಸಾಧನವೆಂದು ಪರಿಗಣಿಸಬೇಕಾಗಿತ್ತು. 31 ಪ್ರಕರಣಗಳಲ್ಲಿ ಪಡೆದ ₹333.28 ಕೋಟಿಗಳ ಪೂರಕ ಅನುದಾನಗಳು ಅನಗತ್ಯವಾಗಿದ್ದರೆ, 60 ಪ್ರಕರಣಗಳಲ್ಲಿ ಅನುಚಿತ

ಪುನರ್ವಿನಿಯೋಗಗಳಿಂದಾಗಿ ಅವಕಾಶವು ಬಳಕೆಯಾಗದೆ ಉಳಿದಿದ್ದುದರಲ್ಲಿ ಅಥವಾ ಅವಕಾಶಕ್ಕಿಂತ ಹೆಚ್ಚಿನ ವೆಚ್ಚದಲ್ಲಿ ಪರಿವಹಿಸುವಾಗಿದೆ. 24 ಅನುದಾನಗಳಲ್ಲಿ ₹6,188.83 ಕೋಟಿಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಲ್ಲಿ ಅಧ್ಯರ್ಪಣೆ ಮಾಡಲಾಗಿತ್ತು. ಸಾದಿಲ್ವಾರು ನಿಧಿಯಿಂದ ಮಂಜೂರಾತಿ ಪಡೆದ ಎರಡು ಪ್ರಕರಣಗಳಲ್ಲಿ ಒಟ್ಟು ಮೊತ್ತ ₹2.66 ಕೋಟಿಗಳನ್ನು 2010-11ರ ಅವಧಿಯಲ್ಲಿ ಬಳಸಿಕೊಂಡಿರಲಿಲ್ಲ.

2.8 ಶಿಫಾರಸುಗಳು

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದ ಅವಕಾಶಗಳ ಪ್ರಕರಣಗಳನ್ನು ತಪ್ಪಿಸಲು ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕಾಗಿದೆ. ಅಧಿಕ/ಅನಗತ್ಯ ಪೂರಕ ಅನುದಾನ, ಅನುಚಿತವಾದ ಪುನರ್ವಿನಿಯೋಗಗಳನ್ನು ತಪ್ಪಿಸಬೇಕಾಗಿದೆ. ಆಯವ್ಯಯವನ್ನು ಮೊತ್ತಗಳ ವಾಸ್ತವ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಶಾಸಕಾಂಗ ಸಾರ್ವಜನಿಕ ಲೆಕ್ಕ ಸಮಿತಿಯು ಗಮನಿಸಿದಂತೆ ಅದು ಅನಗತ್ಯವಾಗಿ ಉಬ್ಬದಂತೆ/ಅತಿಕಡಿಮೆಯಾಗದಂತೆ ತಯಾರಿಸಬೇಕು. ಆರ್ಥಿಕ ವರ್ಷದ ಕೊನೆಯಲ್ಲಿ ಪುನರ್ವಿನಿಯೋಗ ಮಾಡುವುದನ್ನು ತಪ್ಪಿಸಬೇಕು ಮಂಜೂರು ಮಾಡಿದ ಮೊತ್ತವನ್ನು ಬಳಕೆಯಾಗದುದನ್ನು ತಪ್ಪಿಸಲು ಸಾದಿಲ್ವಾರು ನಿಧಿಯನ್ನು ಅಗತ್ಯವಿದ್ದಷ್ಟು ಮಾತ್ರ ಮಂಜೂರು ಮಾಡಬೇಕು ಇಲಾಖಾ ಆಯವ್ಯಯಗಳು ಹೆಚ್ಚು ವಾಸ್ತವಿಕವಾಗಿರಬೇಕು ಮತ್ತು ಸತತವಾಗಿ ಬಳಕೆಯಾಗದೆ ಉಳಿದ ಮೊತ್ತಗಳ, ಅಧಿಕ ಮೊತ್ತಗಳ ಅವಕಾಶಗಳನ್ನು ತಪ್ಪಿಸಬೇಕು.

ಆರ್ಥಿಕ ನಿರೂಪಣೆ



ಅಧ್ಯಾಯ ೩

ಹಣಕಾಸು ನಿಯಮಗಳ ಅನುಸರಣೆಯನ್ನು ಆಧರಿಸಿದ ಸ್ವಸ್ಥ ಆಂತರಿಕ ಆರ್ಥಿಕ ನಿರೂಪಣಾ ವ್ಯವಸ್ಥೆಯು ಉತ್ತಮ ಆಡಳಿತದ ಲಕ್ಷಣಗಳಲ್ಲಿ ಒಂದಾಗಿದೆ. ಈ ಅಧ್ಯಾಯವು ರಾಜ್ಯಸರ್ಕಾರದ ಇಲಾಖೆಗಳ, ಪ್ರಸಕ್ತ ಸಾಲಿನಲ್ಲಿ ವಿವಿಧ ಹಣಕಾಸು ನಿಯಮಗಳು, ಕಾರ್ಯವಿಧಾನಗಳು ಮತ್ತು ನಿರ್ದೇಶನಗಳ ಅನುಸರಣೆಯ ಸ್ಥಿತಿಯನ್ನು ಮತ್ತು ಸ್ಥೂಲ ನೋಟವನ್ನು ನೀಡುತ್ತದೆ.

3.1. ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವಿಕೆ

ಇಲಾಖಾ ಅಧಿಕಾರಿಗಳು ನಿರ್ದಿಷ್ಟ ಉದ್ದೇಶಕ್ಕಾಗಿ ನೀಡಿದ ಅನುದಾನಗಳಿಗೆ ಅನುದಾನಿತ ಸಂಸ್ಥೆಗಳಿಂದ ಬಳಕೆ ಪ್ರಮಾಣಪತ್ರಗಳನ್ನು ಪಡೆಯಬೇಕು ಹಾಗೂ ಪರಿಶೀಲನೆಯ ನಂತರ ಅವುಗಳನ್ನು ಮಂಜೂರಾದ ದಿನಾಂಕದಿಂದ 18 ತಿಂಗಳೊಳಗೆ ಮಹಾಲೇಖಾಪಾಲರಿಗೆ ರವಾನಿಸಬೇಕೆಂದು ಆರ್ಥಿಕ ನಿಯಮಗಳು ವಿಧಿಸುತ್ತದೆ. ಆದರೆ, 2010-11ರವರೆಗೆ ನೀಡಿದ ಅನುದಾನಗಳಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಿದ್ದ ₹1,646.47 ಕೋಟಿಗಳ ಒಟ್ಟು ಮೊತ್ತದ 2,814 ಬಳಕೆ ಪ್ರಮಾಣ ಪತ್ರಗಳು ಅನುಬಂಧ 3.1ರಲ್ಲಿ ವಿವರಿಸಿದಂತೆ ಬಾಕಿಯಿತ್ತು.

ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣಪತ್ರಗಳನ್ನು ಕೋಷ್ಟಕ 3.1ರಲ್ಲಿ ಸಂಕ್ಷೇಪಿಸಲಾಗಿದೆ

ಕೋಷ್ಟಕ 3.1: ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳು

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ವಿಳಂಬದ ವ್ಯಾಪ್ತಿ ವರ್ಷಗಳ ಸಂಖ್ಯೆ | ಬಿಡುಗಡೆಯಾದ ಅನುದಾನದ ಮೊತ್ತ | | ಬಾಕಿಯಿರುವ ಬಳಕೆ ಪ್ರಮಾಣಪತ್ರ | |
|-------------|-------------------------------|--------------------------|---------|---------------------------|----------|
| | | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ |
| 1 | 9 ಮತ್ತು ಮೇಲ್ಪಟ್ಟು | 333 | 44.88 | 333 | 44.88 |
| 2 | 7-9 | 80 | 16.94 | 80 | 16.94 |
| 3 | 5-7 | 283 | 208.77 | 282 | 208.52 |
| 4 | 3-5 | 1,814 | 729.48 | 1,806 | 728.93 |
| 5 | 1-3 | 141 | 190.84 | 127 | 150.28 |
| 6 | 0-1 | 186 | 496.92 | 186 | 496.92 |
| ಒಟ್ಟು | | 2,837 | 1687.83 | 2,814 | 1,646.47 |

ಆಕರ: ಪ್ರಧಾನ ಮಹಾಲೇಖಾಪಾಲರು (ಲೆಕ್ಕ ಮತ್ತು ಹಕ್ಕುದಾರಿ)

ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದಿರುವ ಮುಖ್ಯ ಪ್ರಕರಣಗಳು ನಗರಾಭಿವೃದ್ಧಿ ಇಲಾಖೆ (ಶೇಕಡ 37) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ (ಶೇಕಡ 27) ಸಂಬಂಧಿಸಿದ್ದವು. ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸದೆ ಇರುವುದು ಫಲಾನುಭವಿ ಸಂಘಕ್ಕೆ ಹಣ ಬಿಡುಗಡೆ ಮಾಡುವ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಮತ್ತು ದುರುಪಯೋಗ/ವಿಪಥಗಳಿಗೆ ದಾರಿ ಮಾಡಿಕೊಡುತ್ತದೆ.

3.2 ಸರ್ಕಾರದಿಂದ ಗಣನಾರ್ಹವಾಗಿ ಆರ್ಥಿಕ ಬೆಂಬಲ ಪಡೆದ ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿ ಬಾರದಿರುವಿಕೆ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರ (ಕರ್ತವ್ಯ, ಅಧಿಕಾರ ಮತ್ತು ಸೇವಾ ನಿಬಂಧನೆಗಳು) ಅಧಿನಿಯಮ, 1971ರ 14 ಮತ್ತು 15ನೇ ಪರಿಚ್ಛೇದಗಳಡಿ, ಲೆಕ್ಕ ಪರಿಶೋಧನೆಗೆ ಒಳಪಡುವ ಸಂಸ್ಥೆಗಳನ್ನು ಗುರುತಿಸಲು ಅನುವಾಗುವಂತೆ ಸರ್ಕಾರದ ಇಲಾಖಾ ಮುಖ್ಯಸ್ಥರುಗಳು ಪ್ರತಿ ವರ್ಷವೂ ₹25.00 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯ ಪಡೆದ ಸಂಸ್ಥೆಗಳ ಸಹಾಯ ನೀಡಿದ ಉದ್ದೇಶ ಮತ್ತು ಒಟ್ಟು ವೆಚ್ಚದ ವಿವರಗಳ ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಬೇಕಾಗಿರುತ್ತದೆ.

ಹದಿನಾಲ್ಕು ಇಲಾಖೆಗಳು ಎರಡು ವರ್ಷದಿಂದ 10 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ₹25.00 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಅನುದಾನ ಪಡೆದಿರುವ 305 ಸಂಸ್ಥೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ. ವಿವರಗಳನ್ನು ಅನುಬಂಧ 3.2ರಲ್ಲಿ ನೀಡಲಾಗಿದೆ.

2009-10ನೇ ವರ್ಷದ ಲೆಕ್ಕಪರಿಶೋಧನೆಯ ಆಕ್ಷೇಪಣೆಗಳ ಪ್ರತಿಕ್ರಿಯೆಯಲ್ಲಿ, ಹಣಕಾಸು ಇಲಾಖೆಯು ಆಡಳಿತಾತ್ಮಕ ಇಲಾಖೆಗಳ ಎಲ್ಲಾ ಕಾರ್ಯದರ್ಶಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೇರವಾಗಿ ಮಹಾಲೇಖಪಾಲರಿಗೆ ಸಲ್ಲಿಸಬೇಕು ಎಂದು ಸೂಚನೆಗಳನ್ನು ಹೊರಡಿಸಿದೆ (ಏಪ್ರಿಲ್ 2011). ಆದರೆ, ಈ 305 ಸಂಸ್ಥೆಗಳ ಇನ್ನೂ, ವಿವರಗಳು ಸಲ್ಲಿಸದಿರುವುದರಿಂದ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ.

3.3 ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆಯ ಮತ್ತು ರಾಜ್ಯ ಶಾಸಕಾಂಗದ ಮುಂದೆ ಲೆಕ್ಕ ಪರಿಶೋಧನಾ ವರದಿಗಳ ಮಂಡಿಸುವಿಕೆಯ ಸ್ಥಿತಿ

ರಾಜ್ಯ ಸರ್ಕಾರವು ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳು, ನಗರಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ ಹತ್ತು ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧನೆಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರಿಗೆ ವಹಿಸಲಾಗಿದೆ. ಈ ಸಂಸ್ಥೆಗಳ ವ್ಯವಹಾರಗಳು, ಕಾರ್ಯಚಟುವಟಿಕೆಗಳು ಮತ್ತು ಲೆಕ್ಕಗಳ ಕ್ರಮಬದ್ಧತೆಯ ಪಾಲನಾ ಪರಿಶೋಧನೆ, ಆಂತರಿಕ ನಿರ್ವಹಣೆ ಮತ್ತು ಆರ್ಥಿಕ ನಿಯಂತ್ರಣದ ಸಮೀಕ್ಷೆ, ವ್ಯವಸ್ಥೆ ಹಾಗೂ ಕಾರ್ಯವಿಧಾನಗಳ ಸಮೀಕ್ಷೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆಯನ್ನು ನಡೆಸಲಾಗುತ್ತದೆ.

ನಾಲ್ಕು ಸ್ವಾಯತ್ತ ಸಂಸ್ಥೆಗಳ 2009-10ನೇ ಸಾಲಿನ ಮತ್ತು ಒಂದು ಸ್ವಾಯತ್ತ ಸಂಸ್ಥೆಯ 2008-09ನೇ ಸಾಲಿನ ಪ್ರತ್ಯೇಕ ಲೆಕ್ಕಪರಿಶೋಧನಾ ವರದಿಗಳನ್ನು ರಾಜ್ಯ ಶಾಸಕಾಂಗದ ಮುಂದೆ ಇನ್ನೂ ಮಂಡಿಸಬೇಕಾಗಿದೆ. ಲೆಕ್ಕಪರಿಶೋಧನೆಗೆ ವಹಿಸಿರುವ, ಲೆಕ್ಕಪರಿಶೋಧನೆಗೆ ಸಲ್ಲಿಸಿರುವ ಲೆಕ್ಕಪತ್ರಗಳು, ಲೆಕ್ಕಪರಿಶೋಧನಾ ವರದಿಗಳ ಜಾರಿ ಮತ್ತು ರಾಜ್ಯವಿಧಾನ ಮಂಡಲದಲ್ಲಿ ಅವುಗಳ ಮಂಡನೆಯ ಸ್ಥಿತಿಯನ್ನು ಅನುಬಂಧ 3.3ರಲ್ಲಿ ನೀಡಲಾಗಿದೆ.

3.4 ಇಲಾಖಾ ವಾಣಿಜ್ಯ ಉದ್ದಿಮೆಗಳು

ಕೆಲವು ಸರ್ಕಾರಿ ಇಲಾಖೆಗಳ ಇಲಾಖಾ ಉದ್ದಿಮೆಗಳು, ವಾಣಿಜ್ಯ ಮತ್ತು ಅರೆವಾಣಿಜ್ಯ ಸ್ವರೂಪದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಈ ಉದ್ದಿಮೆಗಳು ಪ್ರತಿ ವರ್ಷವೂ ನಿಗದಿತ ನಮೂನೆಯಲ್ಲಿ, ಸರ್ಕಾರವು ಈ ಉದ್ದಿಮೆಗಳ ಕಾರ್ಯ ವೈಖರಿಯನ್ನು ಅಳೆಯಲು ಸಹಕಾರಿಯಾಗುವಂತೆ ಹಣಕಾಸು ನಿರ್ವಹಣೆಯ ಕಾರ್ಯಫಲಗಳನ್ನು ತೋರಿಸುವಂತಹ ಪ್ರಪತ್ರ ಲೆಕ್ಕಗಳನ್ನು ತಯಾರಿಸಬೇಕಾಗಿದೆ. ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆವಾಣಿಜ್ಯ ಉದ್ದಿಮೆಗಳ ಅಂತಿಮಗೊಳಿಸಿದ ಲೆಕ್ಕಗಳು, ಈ ಉದ್ದಿಮೆಗಳ ವ್ಯವಹಾರಗಳನ್ನು ನಿರ್ವಹಿಸುವಲ್ಲಿನ ಸಮರ್ಥತೆಯನ್ನು ಮತ್ತು ಅವುಗಳ ಸಮಗ್ರ ಆರ್ಥಿಕ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಸಕಾಲದಲ್ಲಿ ಲೆಕ್ಕಗಳು ಪೂರ್ಣಗೊಳಿಸದಿದ್ದಲ್ಲಿ, ಸರ್ಕಾರದ ಹೂಡಿಕೆಗಳು ಲೆಕ್ಕಪರಿಶೋಧನೆಯ/ಶಾಸಕಾಂಗದ ಹೊರಗೆ ಉಳಿಯುತ್ತವೆ. ಇದರ ಫಲವಾಗಿ, ಇವುಗಳ ಹೊಣೆಗಾರಿಕೆಗಳನ್ನು ಖಚಿತಪಡಿಸಿಕೊಳ್ಳುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದಲ್ಲಿ, ಅವುಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲದೆ, ಇಂತಹ ವಿಳಂಬಗಳು ಹಣದುರುಪಯೋಗದ ಅಪಾಯ ಮತ್ತು ಸಾರ್ವಜನಿಕ ಹಣದ ಸೋರುವಿಕೆಗೆ ವ್ಯವಸ್ಥೆಯು ತೆರೆದುಕೊಳ್ಳುವ ಸಂಭವವೂ ಇರುತ್ತದೆ.

ಸರ್ಕಾರದ ಇಲಾಖಾ ಮುಖ್ಯಸ್ಥರು ಈ ಉದ್ದಿಮೆಗಳು ಲೆಕ್ಕಗಳನ್ನು ನಿಗದಿತ ಸಮಯದಲ್ಲಿ ತಯಾರಿಸಿ ಮಹಾಲೇಖಪಾಲರ ಪರಿಶೋಧನೆಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸಹಕಾರಿ ಒಕ್ಕೂಟಕ್ಕೆ ವರ್ಗವಾಗಿರುವ/ಮುಚ್ಚಿಹೋಗಿರುವ ಎಂಟು ಉದ್ದಿಮೆಗಳಲ್ಲಿ ಎರಡು ಉದ್ದಿಮೆಗಳ ಪ್ರಪತ್ರ ಲೆಕ್ಕಗಳು 1969-70 ರಿಂದ ಬಾಕಿ ಉಳಿದಿವೆ. ಉದ್ದಿಮೆಗಳ ಪ್ರಪತ್ರ ಲೆಕ್ಕಗಳ ತಯಾರಿಕೆಯಲ್ಲಿನ ಬಾಕಿಯ ಸ್ಥಿತಿಯನ್ನು ಅನುಬಂಧ 3.4 ರಲ್ಲಿ ನೀಡಲಾಗಿದೆ.

ಹಣಕಾಸು ಇಲಾಖೆಯು ಈ ಉದ್ದಿಮೆಗಳ ಆಡಳಿತಾತ್ಮಕ ಇಲಾಖೆಗಳಿಗೆ ಪ್ರಪತ್ತ ಲೆಕ್ಕಗಳನ್ನು ಪೂರ್ಣಗೊಳಿಸಲು ಮತ್ತು ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಇವರಿಗೆ ಸಲ್ಲಿಸಲು ಸೂಚಿಸಿದೆ (ಜೂನ್ 2010/ಏಪ್ರಿಲ್ 2011). ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ.

3.5 ಸರ್ಕಾರಿ ಹಣದ ದುರ್ಬಳಕೆ, ನಷ್ಟಗಳು, ದುರುಪಯೋಗಗಳು ಇತ್ಯಾದಿ

2010-11ರ ಅಂತ್ಯಕ್ಕೆ ₹12.62 ಕೋಟಿಗಳಷ್ಟು ಸರ್ಕಾರಿ ಹಣ ಒಳಗೊಂಡ, ಅಂತಿಮಕ್ರಮ ಬಾಕಿ ಇರುವ 172 ದುರುಪಯೋಗ, ನಷ್ಟಗಳು ಮುಂತಾದ ಪ್ರಕರಣಗಳು ಇದ್ದವು. ಇಲಾಖಾವಾರು ಬಾಕಿ ಇರುವ ಪ್ರಕರಣಗಳು ಮತ್ತು ವರ್ಷವಾರು ವಿಶ್ಲೇಷಣೆಯನ್ನು ಅನುಬಂಧ 3.5ರಲ್ಲಿ ನೀಡಿದ್ದು, ಈ ಪ್ರಕರಣಗಳ ಸ್ವರೂಪವನ್ನು ಅನುಬಂಧ 3.6ರಲ್ಲಿ ನೀಡಲಾಗಿದೆ. ಪ್ರತಿ ವರ್ಗದಲ್ಲಿ-ಕಳವು ಮತ್ತು ದುರುಪಯೋಗ ಬಾಕಿ ಇರುವ ಪ್ರಕರಣಗಳ ಸಂಖ್ಯೆಯೊಂದಿಗೆ ವರ್ಷವಾರು ವಿವರಗಳನ್ನು ಕೋಷ್ಟಕ 3.2ರಲ್ಲಿ ನೀಡಲಾಗಿದೆ.

ಕೋಷ್ಟಕ 3.2 ದುರುಪಯೋಗ, ನಷ್ಟಗಳು, ದುರ್ಬಳಕೆ, ಕಳವು ಇತ್ಯಾದಿ ಪ್ರಕರಣಗಳ ಸ್ವರೂಪಗಳು

(ಕೋಟಿ ರೂಪಾಯಿಗಳಲ್ಲಿ)

| ವರ್ಷವಾರು ಬಾಕಿ ಇರುವ ಪ್ರಕರಣಗಳು | | | ಪ್ರಕರಣಗಳ ಸ್ವರೂಪ/ಲಕ್ಷಣಗಳು | ಪ್ರಕರಣಗಳ ಸಂಖ್ಯೆ | ಒಳಗೊಂಡ ಮೊತ್ತ |
|------------------------------|-----------------|--------------|--------------------------|-----------------|--------------|
| ಶ್ರೇಣಿ ವರ್ಷಗಳಲ್ಲಿ | ಪ್ರಕರಣಗಳ ಸಂಖ್ಯೆ | ಒಳಗೊಂಡ ಮೊತ್ತ | | | |
| 25ಕ್ಕೂ ಹೆಚ್ಚು | 52 | 0.24 | ಕಳವು | 29 | 0.15 |
| 21 - 25 | 8 | 0.06 | | | |
| 16 - 20 | 34 | 0.60 | | | |
| 11 - 15 | 51 | 2.84 | ದುರುಪಯೋಗ | 143 | 12.47 |
| 06 - 10 | 13 | 1.03 | | | |
| 0 - 05 | 14 | 7.85 | | | |
| ಒಟ್ಟು | 172 | 12.62 | | | |
| | | | ಒಟ್ಟು | 172 | 12.62 |

ಸುಮಾರು ಶೇಕಡ 91ರಷ್ಟು ಮೊತ್ತವು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ (₹3.73 ಕೋಟಿ) ಜಲಸಂಪನ್ಮೂಲಗಳು (₹6.96ಕೋಟಿ) ಮತ್ತು ಲೋಕೋಪಯೋಗಿ ಕಾಮಗಾರಿಗಳು (₹0.78ಕೋಟಿ) ಇಲಾಖೆಗಳಿಗೆ ಸಂಬಂಧಿಸಿದೆ.

3.6 ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳು ಬಾರದಿರುವುದು

ಉಗ್ರಾಣ ಮತ್ತು ದಾಸ್ತಾನು ಕ್ರೋಢೀಕೃತ ವಾರ್ಷಿಕ ಲೆಕ್ಕಪತ್ರಗಳು ಮರು ವರ್ಷದ ಜೂನ್ 15ರ ವೇಳೆಗೆ ಆಯಾ ಇಲಾಖೆಗಳಿಂದ ಲೆಕ್ಕಪರಿಶೋಧನೆಗೆ ಸಲ್ಲಿಸಲ್ಪಡಬೇಕಾಗಿದೆ. ಲೋಕೋಪಯೋಗಿ ಕಾಮಗಾರಿಗಳು, ಜಲಸಂಪನ್ಮೂಲಗಳು ಮತ್ತು ಕಿರು ನೀರಾವರಿ ಇಲಾಖೆಗಳ ಅರ್ಧವಾರ್ಷಿಕ ಲೆಕ್ಕಗಳು 15ನೇ ಡಿಸೆಂಬರ್ ಮತ್ತು ಮರು ವರ್ಷದ 15ನೇ ಜೂನ್ ತಿಂಗಳೊಳಗೆ ಸ್ವೀಕೃತವಾಗಬೇಕಾಗಿದೆ. ಉಗ್ರಾಣ ಮತ್ತು ದಾಸ್ತಾನು ಲೆಕ್ಕಪತ್ರಗಳ ಸ್ವೀಕೃತಿಯಲ್ಲಿನ ವಿಳಂಬಗಳನ್ನು ಸತತವಾಗಿ ಲೆಕ್ಕಪರಿಶೋಧನಾ ವರದಿಗಳಲ್ಲಿ ಟೀಕಿಸಲಾಗುತ್ತಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಫೆಬ್ರವರಿ 1980ರಲ್ಲಿ ಮಂಡಿಸಿದ ತನ್ನ ಮೊದಲ ವರದಿಯಲ್ಲಿ (ಆರನೇ ವಿಧಾನಸಭೆ) ಇಲಾಖೆಗಳಿಂದ ಲೆಕ್ಕಪತ್ರಗಳ ಸಕಾಲಿಕ ಸಲ್ಲಿಕೆಯ ಮಹತ್ವವನ್ನು ಒತ್ತಿಹೇಳಿದೆ.

ಸೆಪ್ಟೆಂಬರ್ 2011ರಲ್ಲಿದ್ದಂತೆ, 11 ಇಲಾಖೆಗಳ 95 ಕಛೇರಿಗಳು ಸಲ್ಲಿಸಬೇಕಾದ ಉಗ್ರಾಣ ಮತ್ತು ದಾಸ್ತಾನು ಲೆಕ್ಕಗಳು ಬಾಕಿ ಉಳಿದಿದ್ದು ವಿವರಗಳನ್ನು ಅನುಬಂಧ 3.7ರಲ್ಲಿ ನೀಡಲಾಗಿದೆ.

3.7 ಹೊಂದಾಣಿಕೆ ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

ಕರ್ನಾಟಕ ಸರ್ಕಾರದ ಸಾದಿಲ್ವಾರು ವೆಚ್ಚ ಕೈಪಿಡಿ 1958ರ ನಿಯಮ 36ರಲ್ಲಿ ಅವಕಾಶವಿರುವಂತೆ, ನಿಯಂತ್ರಣಾಧಿಕಾರಿಗಳು ಮತ್ತು ವಿತರಣಾಧಿಕಾರಿಗಳು ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳನ್ನು ತಯಾರಿಸಿ ಸೇವಾ ಲೆಕ್ಕ ಶೀರ್ಷಿಕೆಗಳಿಗೆ ಖರ್ಚುಹಾಕಿ ಹಣವನ್ನು ಸೆಳೆಯ ಬಹುದಾಗಿದ್ದು, ಅದಕ್ಕೆ ಸವಿವರ ಸಾದಿಲ್ವಾರು ಬಿಲ್ಲುಗಳನ್ನು (ಅಂತಿಮ ವೆಚ್ಚಕ್ಕೆ ಸಮರ್ಥನೆಯಾಗಿ ವೋಚರುಗಳು) ಖಜಾನೆಗಳ ಮೂಲಕ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರಿಗೆ ಕಳುಹಿಸಬೇಕಾಗಿದೆ. ಮಾರ್ಚ್ 2011ರ ಅಂತ್ಯಕ್ಕೆ ₹171.13 ಕೋಟಿಯ ಮೊತ್ತದ 18,485 ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಸವಿವರ ಬಿಲ್ಲುಗಳು ಬಾರದೆ ಬಾಕಿ ಉಳಿದಿವೆ. ವಿವರಗಳನ್ನು ಕೋಷ್ಟಕ 3.3ರಲ್ಲಿ ನೀಡಿದೆ.

ಕೋಷ್ಟಕ 3.3: ಬಾಕಿ ಇರುವ ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಸೇವ ಸಂಕ್ಷಿಪ್ತಸಾದಿಲ್ವಾರು ಬಿಲ್ಲುಗಳು | | ಸವಿವರ ಸಾದಿಲ್ವಾರು ಬಿಲ್ಲುಗಳನ್ನು ಸಲ್ಲಿಸಿರುವುದು | | ಬಾಕಿ ಇರುವ ಬಿಲ್ಲುಗಳು | |
|-------------------|-----------------------------------|---------|---|-------|---------------------|---------------|
| | ಬಿಲ್ಲುಗಳ ಸಂಖ್ಯೆ | ಮೊತ್ತ | ಬಿಲ್ಲುಗಳ ಸಂಖ್ಯೆ | ಮೊತ್ತ | ಬಿಲ್ಲುಗಳ ಸಂಖ್ಯೆ | ಮೊತ್ತ |
| ಮಾರ್ಚ್ 2008ರವರೆಗೆ | 11,931 | 61.62 | 4,851 | 25.24 | 7,080 | 36.38 |
| 2008-09 | 7,262 | 69.25 | 5,497 | 50.26 | 1,765 | 18.99 |
| 2009-10 | 9,348 | 93.51 | 6,894 | 68.36 | 2,454 | 25.15 |
| 2010-11 | 9,918 | 1,03.42 | 2,732 | 12.81 | 7,186 | 90.61 |
| ಒಟ್ಟು | | | | | 18,485 | 171.13 |

ಆಕರ:ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)

ಈ ಅಂಶವನ್ನು ಪುನಃ ಪುನಃ ಲೆಕ್ಕಪರಿಶೋಧನಾ ವರದಿಗಳಲ್ಲಿ ಸೂಚಿಸಲಾಗಿ, ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ ಸವಿವರ ಬಿಲ್ಲುಗಳನ್ನು ಸಲ್ಲಿಸಲು ಪರಿಪತ್ರ ಸೂಚನೆಗಳನ್ನು (ಜೂನ್ 2010) ಹೊರಡಿಸಿದ್ದಾಗ್ಯೂ, ಬಾಕಿಯಿರುವ ಬಿಲ್ಲುಗಳ ಸಂಖ್ಯೆಗಳಲ್ಲಿ, ಮೊತ್ತದಲ್ಲಿಯೂ ಸಹ ಗಣನೀಯ ಏರಿಕೆಯಾದ ಕಾರಣ ಸ್ಥಿತಿಯಲ್ಲಿ ಸುಧಾರಣೆಯಾಗಿರಲಿಲ್ಲ.

3.8 ವೈಯಕ್ತಿಕ ಠೇವಣಿ ಲೆಕ್ಕಗಳು

ಕರ್ನಾಟಕ ಆರ್ಥಿಕ ಸಂಹಿತೆಯು, ವಹಿವಾಟುಗಳ ಲೆಕ್ಕಕ್ಕೆ ರೂಢಿಯಲ್ಲಿನ ವಿಧಾನವು ಸೂಕ್ತವಲ್ಲವೆಂದು ಕಂಡು ಬಂದ ಪ್ರಸಂಗಗಳಲ್ಲಿ ಸರ್ಕಾರದ ಅನುಮತಿಯೊಂದಿಗೆ ವೈಯಕ್ತಿಕ ಠೇವಣಿ (ಪಿಡಿ) ಲೆಕ್ಕಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದೆ. ರಾಜ್ಯದ ಸಂಚಿತ ನಿಧಿಗೆ ಖರ್ಚು ಹಾಕಿ ಕಲ್ಪಿಸಿದ ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಆರ್ಥಿಕ ವರ್ಷಾಂತರದಲ್ಲಿ ಮುಕ್ತಾಯಗೊಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳ ಆಡಳಿತಾಧಿಕಾರಿಗಳು ಸಂಚಿತನಿಧಿಗೆ ವರ್ಗಾಯಿಸಬೇಕಾದ ಮೊತ್ತಗಳನ್ನು ಖಜಾನಾಧಿಕಾರಿಗೆ ತಿಳಿಸಬೇಕಾಗಿದೆ. ವೈಯಕ್ತಿಕ ಠೇವಣಿ ಲೆಕ್ಕಗಳನ್ನು ಚಾಲ್ತಿಯ ಅವಧಿ ಮುಗಿದ ನಂತರವೂ ಮುಂದುವರಿಸಬೇಕಾದ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಆರ್ಥಿಕ ಇಲಾಖೆಯ ಅನುಮತಿಯನ್ನು ಪಡೆಯಬೇಕಾಗಿದೆ. ಕಾಲಕಾಲಕ್ಕೆ ವೈಯಕ್ತಿಕ ಲೆಕ್ಕಗಳನ್ನು ಖಜಾನೆಯ ಲೆಕ್ಕಗಳೊಂದಿಗೆ ಹೊಂದಾಣಿಕೆ ಮಾಡುವುದು ಆಯಾ ಆಡಳಿತಾಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.

3.8.1 ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಉಳಿದ ಮೊತ್ತಗಳು

ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ವರ್ಗಾವಣೆ, ರಾಜ್ಯದ ಸಂಚಿತ ನಿಧಿಗೆ (ಸೇವೆ ಪ್ರಧಾನ ಲೆಕ್ಕಶೀರ್ಷಿಕೆಗಳು) ವೆಚ್ಚವೆಂದು ದಾಖಲಿಸಲಾಗುವುದು. 2010-11ರ ಅವಧಿಯಲ್ಲಿ ₹2,201.06ಕೋಟಿಗಳನ್ನು ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ವರ್ಗಾಯಿಸಲಾಯಿತು. ನಿರ್ದಿಷ್ಟ ಉದ್ದೇಶಕ್ಕಾಗಿ ಹಣವನ್ನು ಠೇವಣಿಯಿಡಲು ವೈಯಕ್ತಿಕ ಠೇವಣಿ ಲೆಕ್ಕಗಳನ್ನು ತೆರೆಯಲು ಸರ್ಕಾರ ಅಧಿಕಾರ ಹೊಂದಿದ್ದರೂ, ಆಡಳಿತಾಧಿಕಾರಿಗಳು ವರ್ಷದ ಕೊನೆಯ ದಿನ ಲೆಕ್ಕಗಳನ್ನು ಮುಕ್ತಾಯಗೊಳಿಸುವ ಹಾಗೂ ಉಳಿಕೆ ಮೊತ್ತವನ್ನು ಸರ್ಕಾರದ ಲೆಕ್ಕಕ್ಕೆ (ಸಂಚಿತ ನಿಧಿ) ವರ್ಗಾಯಿಸುವ ಅಗತ್ಯತೆಯಿದೆ. 2007-11ರ ಅವಧಿಗೆ ಆಡಳಿತಾಧಿಕಾರಿಗಳ ಲೆಕ್ಕಗಳಲ್ಲಿ ಬಳಕೆಯಾಗದೆ ಉಳಿದ ಒಟ್ಟು ಮೊತ್ತವನ್ನು ಕೋಷ್ಟಕ 3.4ರಲ್ಲಿ ಕೊಡಲಾಗಿದೆ.

ಕೋಷ್ಟಕ 3.4: ವೈಯಕ್ತಿಕ ಠೇವಣಿ ಲೆಕ್ಕದಲ್ಲಿನ ಮೊತ್ತಗಳು

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಆರಂಭ ಶಿಲ್ಕು | ಸ್ವೀಕೃತಿಗಳು/ಠೇವಣಿಗಳು | ಹಿಂತೆಗೆತಗಳು | ಮುಕ್ತಾಯ ಶಿಲ್ಕು |
|---------|-------------|----------------------|-------------|----------------|
| 2007-08 | 754.94 | 1,381.60 | 1,445.25 | 691.29 |
| 2008-09 | 691.29 | 1,593.31 | 1,438.29 | 846.31 |
| 2009-10 | 846.31 | 3,491.10 | 3,123.18 | 1,214.23 |
| 2010-11 | 1,214.23 | 2,201.06 | 1,942.39 | 1,472.90 |

ಆಕರ: ಹಣಕಾಸು ಲೆಕ್ಕಗಳು

ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳ ಸಂಖ್ಯೆಯನ್ನು ಕೋಷ್ಟಕ 3.5ರಲ್ಲಿ ಸೂಚಿಸಲಾಗಿದೆ ಹಾಗೂ ವ್ಯತಿರಿಕ್ತ ಶಿಲ್ಕುಗಳ ವಿವರಣೆಗಳು ಅನುಬಂಧ 3.8ರಲ್ಲಿ ಇದೆ.

ಕೋಷ್ಟಕ 3.5: ಸಕ್ರಿಯ/ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು

(ಕೋಟಿ ರೂಪಾಯಿಗಳಲ್ಲಿ)

| ವಿವರಗಳು | ವೈಯಕ್ತಿಕ ಠೇವಣಿ ಲೆಕ್ಕಗಳು | | | |
|-----------------------------------|-------------------------|----------|----------------|-------|
| | ಧನಾತ್ಮಕ ಶಿಲ್ಕು | | ಋಣಾತ್ಮಕ ಶಿಲ್ಕು | |
| | ಲೆಕ್ಕಗಳ ಸಂಖ್ಯೆ | ಮೊತ್ತ | ಲೆಕ್ಕಗಳ ಸಂಖ್ಯೆ | ಮೊತ್ತ |
| ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು | 24 | 1,441.92 | 5 | 4.86 |
| ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು | 21 | 70.63 | 11 | 11.21 |

ಆಕರ: ಪ್ರಧಾನ ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ)

ಮೇಲಿನ ಕೋಷ್ಟಕದಲ್ಲಿ ಕಂಡುಬಂದಂತೆ ಐದು ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದಂತೆ (ಸಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ಒಟ್ಟು ಮೊತ್ತ ₹4.86 ಕೋಟಿಗಳು ಹಾಗೂ ಹನ್ನೊಂದು ಆಡಳಿತಾಧಿಕಾರಿಗಳಿಗೆ ಸಂಬಂಧಿಸಿದ (ನಿಷ್ಕ್ರಿಯ ವೈಯಕ್ತಿಕ ಠೇವಣಿ ಲೆಕ್ಕಗಳು) ₹11.21 ಕೋಟಿಗಳು ಋಣಾತ್ಮಕ ಶಿಲ್ಕುಗಳಾಗಿದ್ದು ಇದು ಲೆಕ್ಕಗಳಲ್ಲಿ ಹೊಂದಾಣಿಕೆ ಮಾಡಬೇಕಾದ ವ್ಯತಿರಿಕ್ತ ಶಿಲ್ಕುಗಳನ್ನು ಸೂಚಿಸುತ್ತದೆ.

ನೈಸರ್ಗಿಕ ವಿಕೋಪಗಳಿಂದಾಗಿ ಪರಿಹಾರಗಳನ್ನು ಕೈಗೊಳ್ಳಲು ತಮ್ಮ ಬಳಿಯ ಹಣವನ್ನು ನಿರ್ವಹಿಸಲು ಜವಾಬ್ದಾರಾದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ಐವರಬಳಿ ಹಣಕಾಸಿನ ವರ್ಷ 2010-11ರ ಅಂತ್ಯಕ್ಕೆ ₹8.63 ಕೋಟಿ ಹಾಗೂ 21 ಜಿಲ್ಲಾಧಿಕಾರಿಗಳ ಬಳಿ ಹಣಕಾಸಿನ ವರ್ಷ 2009-10ರ ಅಂತ್ಯಕ್ಕೆ ₹126.52 ಕೋಟಿ ಶಿಲ್ಕು ಇತ್ತೆಂದು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ. ಇದೇ ವೇಳೆ, ಮೀಸಲು ನಿಧಿಗಳಲ್ಲಿ ಸೇರಿದ ವಿಪತ್ತು ನಿಧಿ ಲೆಕ್ಕಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಈ ಶಿಲ್ಕುಗಳು ಸೇರಿಲ್ಲ. ಲೆಕ್ಕಪರಿಶೋಧನೆಗಾಗಿ ಲಭ್ಯವಾದ ಮಾಹಿತಿಗಳಿಂದ, ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಸೆಳೆಯಲಾದ ₹7.67 ಕೋಟಿ ಮೊತ್ತವು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಉಳಿದಿತ್ತೆಂಬುದು ಕೋಷ್ಟಕ 3.6ರಲ್ಲಿ ಸೂಚಿಸಿದೆ.

ಕೋಷ್ಟಕ 3.6: ಠೇವಣಿ ಲೆಕ್ಕಗಳಲ್ಲಿ ಇರಿಸಿದ ಯೋಜನಾ ನಿಧಿಗಳು

(ಕೋಟಿ ರೂಪಾಯಿಗಳಲ್ಲಿ)

| ಲೆಕ್ಕಶೀರ್ಷಿಕೆ | ಯೋಜನೆ | ಸೆಳೆದ ಮೊತ್ತ | ಬಳಸಿದ ಮೊತ್ತ | ವೈಯಕ್ತಿಕ ಠೇವಣಿ ಲೆಕ್ಕದಲ್ಲಿ ಇರಿಸಿದ ಮೊತ್ತ | ಷರಾ |
|------------------|--|-------------|-------------|--|---|
| 2225-01-277-0-63 | ಮೆಟ್ರಿಕ್/ಮೆಟ್ರಿಕ್ ನಂತರ ಹಾಸ್ಟೆಲ್‌ಗಳ ನಿರ್ಮಾಣ | 2.00 | --- | 1.50 | ಯೋಜನೆಯನ್ನು ಅನುಷ್ಠಾನಗೊಳಿಸಿರಲಿಲ್ಲ. ಸೆಳೆದ ಒಟ್ಟು ಮೊತ್ತದಲ್ಲಿ ₹0.50 ಕೋಟಿಗಳನ್ನು ಬೇರೆ ಶೀರ್ಷಿಕೆಗಳಿಗೆ ಪುನರ್ವಿನ್ಯೋಗಿಸಲಾಗಿತ್ತು. |
| 2225-01-102-0-08 | ಶುಶ್ರೂಷೆ ಮತ್ತು ಕೌಶಲ್ಯಾಭಿವೃದ್ಧಿ | 13.00 | 9.49 | 3.51 | ಡಾ: ಬಿ.ಆರ್.ಅಂಬೇಡ್ಕರ್ ಸ್ಮಾರಕ ಟ್ರಸ್ಟ್‌ನಲ್ಲಿ ಹಣವನ್ನು ಇರಿಸಲಾಗಿತ್ತು. |
| 2225-01-102-0-08 | ಅಮಾನವೀಯ ಕೃತ್ಯಗಳಿಗೆ ಬಲಿಯಾದವರಿಗೆ ಸಹಾಯಧನ | 26.25 | 23.59 | 2.66 | ಬಳಕೆಯಾದ ಹಣವು ಭೂ ಖರೀದಿಗಾಗಿ ವಿಪಥಗೊಳಿಸಿದ ₹21.25 ಕೋಟಿಗಳನ್ನು ಒಳಗೊಂಡಿದೆ. |
| ಒಟ್ಟು | | 41.25 | 33.08 | 7.67 | |

2009-10ರ ಲೆಕ್ಕಪರಿಶೋಧನೆಯಲ್ಲಿನ ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಅಂತಿಮ ಶಿಲ್ಕುಗಳಲ್ಲಿ ಏರಿಕೆಯ ಪ್ರವೃತ್ತಿಗೆ ಸಂಬಂಧಿಸಿದ ಆಕ್ಷೇಪಣೆಗಳಿಗೆ ಉತ್ತರವಾಗಿ, ಇವುಗಳಿಗೆ ಮೂಲತಃ ಜಿಲ್ಲಾಧಿಕಾರಿಗಳು ಅನುಷ್ಠಾನ ಅಧಿಕಾರಿಗಳಾಗಿರುವ ಸರ್ಕಾರದ ವಿವಿಧ ಯೋಜನೆಗಳು ಕಾರಣವಾಗಿವೆಯೆಂದು ರಾಜ್ಯಸರ್ಕಾರವು ಹೇಳಿದೆ. ಇತ್ತೀಚೆಗೆ, ಸಂಸದರು ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ನಿಧಿಗಳನ್ನು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಲೆಕ್ಕಗಳಿಗೆ ವರ್ಗಾವಣೆ ಮಾಡಲಾಗುತ್ತಿದ್ದು ಇದರ ಫಲವಾಗಿ ಶಿಲ್ಕುಗಳಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ, ಸಂಚಿತನಿಧಿಯಡಿ ವರ್ಷದ ಅವಧಿಯಲ್ಲಿ ಬಟವಾಡೆಯ ಸರಿಯಾದ ಸ್ಥಿತಿಯನ್ನು ಕೊಡಬಹುದಾಗಿದ್ದು ಪ್ರಸಕ್ತ ವರ್ಷದ ಅವಧಿಯಲ್ಲಿ ತೆರೆಯಲಾದ ಕೆಲವು ವೈಯಕ್ತಿಕ ಠೇವಣಿಗಳ ಲೆಕ್ಕಗಳನ್ನು ವರ್ಷದ ಲೆಕ್ಕಗಳನ್ನು ಅಂತಿಮಗೊಳಿಸುವ ಮೊದಲೇ ಅಂತ್ಯಗೊಳಿಸಬೇಕಾದ ಅಗತ್ಯತೆಯಿದೆ.

3.9 ವೆಚ್ಚ ಮತ್ತು ಸ್ವೀಕೃತಿಗಳ ಹೊಂದಾಣಿಕೆ

ನಿಯಂತ್ರಣಾಧಿಕಾರಿಗಳು ವೆಚ್ಚದ ಮೇಲೆ ಪರಿಣಾಮಕಾರಿ ನಿಯಂತ್ರಣವನ್ನು ಸಾಧಿಸಲು ಅವುಗಳನ್ನು ಆಯವ್ಯಯ ಅನುದಾನಗಳೊಳಗೆ ಇಡಲು ಮತ್ತು ತಮ್ಮ ಲೆಕ್ಕಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಪುಸ್ತಕಗಳಲ್ಲಿ ದಾಖಲಿಸಿರುವ ವೆಚ್ಚವನ್ನು ಮಹಾಲೇಖಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಅವರ ಪುಸ್ತಕಗಳಲ್ಲಿ ದಾಖಲಾಗಿರುವ ವೆಚ್ಚದ ಅಂಕಿಗಳೊಂದಿಗೆ ಹೊಂದಾಣಿಕೆ ಮಾಡಬೇಕಾಗಿರುತ್ತದೆ.

ಲೆಕ್ಕಪರಿಶೋಧನಾ ವರದಿಗಳಲ್ಲಿ ಇಲಾಖಾ ಲೆಕ್ಕದ ಅಂಕಿಗಳನ್ನು ಹೊಂದಾಣಿಕೆ ಮಾಡದಿರುವ ಅಂಶವನ್ನು ಸತತವಾಗಿ ಸೂಚಿಸುತ್ತಿದ್ದರೂ, ಇದರ ಸಂಬಂಧವಾಗಿ ನಿಯಂತ್ರಣಾಧಿಕಾರಿಗಳ ಲೋಪವು 2010-11ರಲ್ಲೂ ಸಹ ಮುಂದುವರಿದಿದೆ. 79 ಸ್ವೀಕೃತಿ ಶೀರ್ಷಿಕೆಗಳ ನಿಯಂತ್ರಣಾಧಿಕಾರಿಗಳಲ್ಲಿ 67 ನಿಯಂತ್ರಣಾಧಿಕಾರಿಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿದ್ದರೆ, ಒಬ್ಬ ನಿಯಂತ್ರಣಾಧಿಕಾರಿಯು ಭಾಗಶಃ ಹೊಂದಾಣಿಕೆ ಮಾಡಿದ್ದು 11 ನಿಯಂತ್ರಣಾಧಿಕಾರಿಗಳು ಯಾವುದೇ ಹೊಂದಾಣಿಕೆ ಮಾಡಿರಲಿಲ್ಲ. ವೆಚ್ಚ ಶೀರ್ಷಿಕೆಗಳ 194 ನಿಯಂತ್ರಣಾಧಿಕಾರಿಗಳಲ್ಲಿ 165 ನಿಯಂತ್ರಣಾಧಿಕಾರಿಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿದ್ದರು. ಮೂವರು ನಿಯಂತ್ರಣಾಧಿಕಾರಿಗಳು ಭಾಗಶಃ ಹೊಂದಾಣಿಕೆ ಮಾಡಿದ್ದರು ಮತ್ತು 26 ನಿಯಂತ್ರಣಾಧಿಕಾರಿಗಳು ಯಾವುದೇ ಹೊಂದಾಣಿಕೆ ಮಾಡಿರಲಿಲ್ಲ. ಹೀಗೆ, ಶೇಕಡ 86.45ರಷ್ಟು ನಿಯಂತ್ರಣಾಧಿಕಾರಿಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆ ಪೂರ್ಣಗೊಂಡಿದೆ.

ಒಟ್ಟು ವೆಚ್ಚ (ರಾಜಸ್ವ ಮತ್ತು ಬಂಡವಾಳ) ₹67,389.01 ಕೋಟಿಗಳಲ್ಲಿ ₹45,201.77 ಕೋಟಿಗಳ ಪ್ರಮಾಣದ ವೆಚ್ಚವನ್ನು ಹೊಂದಾಣಿಕೆ ಮಾಡಲಾಗಿದ್ದು ಇದು ಶೇಕಡ 67.08 ಆಗಿತ್ತು. ಹೊಂದಾಣಿಕೆ ಮಾಡಿರದ ಪ್ರಮುಖ ಮೊತ್ತಗಳು ಪ್ರಧಾನ ಲೆಕ್ಕಶೀರ್ಷಿಕೆಗಳಾದ '2202-ಸಾಮಾನ್ಯ ಶಿಕ್ಷಣ', '2071-ನಿವೃತ್ತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳು', '3604-ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಪರಿಹಾರ ಮತ್ತು ಪಾಲುಗಳು', '2225-ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳ ಕಲ್ಯಾಣ', '2515-ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು', '5054-ರಸ್ತೆ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ', '2210-ವೈದ್ಯಕೀಯ ಮತ್ತು ಜನಾರೋಗ್ಯ', '2236-ಪೌಷ್ಟಿಕ ಆಹಾರ', '2217-ನಗರಾಭಿವೃದ್ಧಿ', '4215-ನೀರು ಸರಬರಾಜು ಮತ್ತು ನೈರ್ಮಲ್ಯಗಳ ಮೇಲಣ ಬಂಡವಾಳ ವೆಚ್ಚ', '2235-ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ'ಗಳಿಗೆ ಸಂಬಂಧಿಸಿತ್ತು.

ಸ್ವೀಕೃತಿಯಡಿ, ₹58,278.04ಕೋಟಿಗಳ ಒಟ್ಟು ಸ್ವೀಕೃತಿಗಳಲ್ಲಿ (ರಾಜಸ್ವ ಮತ್ತು ಬಂಡವಾಳ), ₹57,229.97ಕೋಟಿಗಳ ಮೊತ್ತವನ್ನು ಹೊಂದಾಣಿಕೆ ಮಾಡಲಾಗಿತ್ತು. ಇದು ಶೇಕಡ 98.20ರಷ್ಟಾಗಿತ್ತು.

ಸಾಲಗಳು ಮತ್ತು ಮುಂಗಡಗಳಿಗೆ ಸಂಬಂಧಿಸಿದಂತೆ, ಯಾವುದೇ ನಿಯಂತ್ರಣಾಧಿಕಾರಿಗಳು ಲೆಕ್ಕ ಹೊಂದಾಣಿಕೆ ಮಾಡಿರಲಿಲ್ಲ.

2009-10ರ ಲೆಕ್ಕಪರಿಶೋಧನಾ ಆಕ್ಷೇಪಣೆಗಳಿಗೆ ಉತ್ತರವಾಗಿ, ಮಹಾಲೇಖಪಾಲರ (ಲೆಕ್ಕ ಮತ್ತು ಹಕ್ಕುದಾರಿ) ಲೆಕ್ಕಗಳೊಂದಿಗೆ ಅಂತಿಮ ಲೆಕ್ಕಗಳನ್ನು ಸರಿಹೊಂದಿಸಲು ಹೊಂದಾಣಿಕೆ ಪ್ರಕ್ರಿಯೆಯನ್ನು ಗಡುವಿನ ದಿನಾಂಕದ ಒಳಗೆ ಪೂರ್ಣಗೊಳಿಸಲು ತಮ್ಮ ಅಧೀನದ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಎಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ/ಕಾರ್ಯದರ್ಶಿಗಳಿಗೆ ಸೂಚನೆಗಳನ್ನು ಹೊರಡಿಸಲಾಗಿತ್ತು.

3.10 ಒಳಶೀರ್ಷಿಕೆ 800- 'ಇತರೆ ಸ್ವೀಕೃತಿಗಳು' ಮತ್ತು 'ಇತರೆ ವೆಚ್ಚಗಳು' ಅಡಿಯಲ್ಲಿನ ದಾಖಲಾತಿಗಳು

₹9,767.88 ಕೋಟಿಗಳ ಒಟ್ಟು ವೆಚ್ಚದ (ರಾಜಸ್ವ, ಬಂಡವಾಳ ಮತ್ತು ಸಾಲ) ಶೇಕಡ 14.13ರಷ್ಟು ಮೊತ್ತವನ್ನು ಆಯಾ ಪ್ರಧಾನ ಶೀರ್ಷಿಕೆಗಳಡಿಯ ಒಳ ಶೀರ್ಷಿಕೆ '800-ಇತರೆ ವೆಚ್ಚ'ಗಳಡಿ ವರ್ಗೀಕರಿಸಲಾಗಿದೆ. ಕಂಪನಿಗಳಲ್ಲಿನ ಈಕ್ವಿಟಿಗಳು ಮತ್ತು ಹೂಡಿಕೆಗಳು, ಗ್ರಾಮೀಣ ರಸ್ತೆಗಳು ಮತ್ತು ರಸ್ತೆ ಕಾಮಗಾರಿಗಳು, ಮೂಲಭೂತ ನಗರ ಸೇವಾ ಕಾರ್ಯಕ್ರಮಗಳು- ನಗರ ಮೂಲಸೌಕರ್ಯ, ಒಳಚರಂಡಿ ಮತ್ತು ನೈರ್ಮಲ್ಯ ಯೋಜನೆ-ಸುವರ್ಣಗ್ರಾಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತ್ವರಿತಗತಿಯ ನೀರಾವರಿ ಸೌಲಭ್ಯ ಕಾರ್ಯಕ್ರಮ ಮುಂತಾದ ಹಲವಾರು ಯೋಜನೆಗಳು ಕಾರ್ಯಕ್ರಮಗಳು ಚಟುವಟಿಕೆಗಳು ಒಳಶೀರ್ಷಿಕೆ '800' ಅಡಿ ಭಾರಿ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಈ ವೆಚ್ಚಗಳ ವಿವರಗಳು ಉಪಶೀರ್ಷಿಕೆ (ಯೋಜನೆ) ಹಂತ ಅಥವಾ ಅದರ ಕೆಳಗಿನ ಶೀರ್ಷಿಕೆಗಳಲ್ಲಿ, ಅನುದಾನಗಳ ಸವಿವರ ಬೇಡಿಕೆಗಳಲ್ಲಿ ಮತ್ತು ರಾಜ್ಯ ಸರ್ಕಾರದ ಲೆಕ್ಕಗಳ ಭಾಗವಾಗಿರುವ ಧನವಿನಿಯೋಗ ಲೆಕ್ಕಗಳಲ್ಲಿ ತೋರಿಸಲ್ಪಟ್ಟರೂ ಈ ಯೋಜನೆಗಳು/ಪ್ರಾಜೆಕ್ಟುಗಳು ಹಣಕಾಸು ಲೆಕ್ಕಗಳಲ್ಲಿ ಸ್ಪಷ್ಟವಾಗಿ ಕಾಣುವುದಿಲ್ಲ.

ಇದೇ ಮಾದರಿಯಲ್ಲಿ ಸ್ವೀಕೃತಿಗಳ ಭಾಗದಲ್ಲಿ ಒಟ್ಟು ಸ್ವೀಕೃತಿಯ (ರಾಜಸ್ವ, ಬಂಡವಾಳ ಮತ್ತು ಸಾಲ) ಸುಮಾರು ಶೇಕಡ 5.95 ರಷ್ಟಿರುವ ₹3,479.87 ಕೋಟಿ ಮೊತ್ತವು ಆಯಾ ಪ್ರಧಾನ ಶೀರ್ಷಿಕೆಗಳಡಿ 800-ಇತರೆ ಸ್ವೀಕೃತಿ' ಗಳಡಿ ವರ್ಗೀಕೃತವಾಗಿದೆ. ವಿಶೇಷ ಸಮಸ್ಯೆ ಅನುದಾನಗಳು (ಕೇಂದ್ರ ಮಾರಾಟ ತೆರಿಗೆಯ ಹಂತ ಹಂತದ ನಿವಾರಣೆಯಿಂದ ಮತ್ತು ಮೌಲ್ಯಧಾರಿತ ತೆರಿಗೆಯ ಅನುಷ್ಠಾನದಿಂದ ರಾಜ್ಯಕ್ಕೆ ಉಂಟಾದ ನಷ್ಟವನ್ನು ಭರಿಸಲು ನೀಡಿದ ಪರಿಹಾರ) ಇವುಗಳಂತಹ ಹಲವು ಸ್ವೀಕೃತಿಗಳು ಒಳಶೀರ್ಷಿಕೆ 800- ಇತರೆ ಸ್ವೀಕೃತಿಗಳಡಿ ದಾಖಲಾಗಿದೆ. ಈ ಸ್ವೀಕೃತಿಗಳ ವಿವರಗಳನ್ನು ಉಪಶೀರ್ಷಿಕೆ (ಯೋಜನೆ)ಯ ಹಂತ ಅಥವಾ ಅದರ ಕೆಳಗಿನ ಹಂತದಲ್ಲಿ ತೋರಿಸಲಾಗಿದ್ದರೂ ರಾಜ್ಯ ಹಣಕಾಸು ಲೆಕ್ಕಗಳಲ್ಲಿ ಈ ಸ್ವೀಕೃತಿಗಳನ್ನು ಸ್ಪಷ್ಟವಾಗಿ ತೋರಿಸಲಾಗಿಲ್ಲ.

ಇದಕ್ಕೆ ಉತ್ತರವಾಗಿ ರಾಜ್ಯಸರ್ಕಾರವು 'ಇತರೆ ಸ್ವೀಕೃತಿಗಳು' ಮತ್ತು 'ಇತರೆ ವೆಚ್ಚಗಳು' ಶೀರ್ಷಿಕೆಗಳಡಿ ವರ್ಗೀಕರಿಸಲ್ಪಟ್ಟ ಎಲ್ಲಾ ಬಾಬುಗಳನ್ನು ಹಣಕಾಸು ಇಲಾಖೆ, ಮಹಾಲೇಖಾಪಾಲರು (ಲೆಕ್ಕ ಮತ್ತು ಹಕ್ಕುದಾರಿ) ಮತ್ತು ಖಜಾನೆಯ ಪ್ರತಿನಿಧಿಗಳು ಸಂಪೂರ್ಣವಾಗಿ ವಿಶ್ಲೇಷಿಸಿರುವುದಾಗಿ ತಿಳಿಸಿದ್ದಾರೆ. (ನವೆಂಬರ್ 2011) ಕೆಲವು ಬಾಬುಗಳು ಪ್ರಧಾನ ಶೀರ್ಷಿಕೆಯಡಿಯ ಯಾವುದೇ ಒಳಶೀರ್ಷಿಕೆಗಳಡಿ ವರ್ಗೀಕರಿಸಲು ಸೂಕ್ತವಾಗದೆ ಇರುವುದರಿಂದ, (ಹಾಲಿ ಇರುವ) ಅವುಗಳನ್ನು ಸರ್ವತೃಕ ಒಳಶೀರ್ಷಿಕೆ '800-ಇತರೆ ಸ್ವೀಕೃತಿಗಳು' ಮತ್ತು '800-ಇತರೆ ವೆಚ್ಚಗಳು'ಅಡಿ ವರ್ಗೀಕರಿಸಲಾಗಿದೆಯೆಂಬುದನ್ನು ಸಮಿತಿಯು ಗಮನಿಸಿದೆ. ಅಂತಹ ಬಾಬುಗಳನ್ನು ಲೆಕ್ಕ ಮಹಾ ನಿಯಂತ್ರಕರಿಗೆ ಸ್ಪಷ್ಟೀಕರಣಕ್ಕಾಗಿ ಕಳುಹಿಸಲಾಗಿದೆ.

3.11 ಲೆಕ್ಕಗಳ ಮೇಲಿನ ವ್ಯಾಖ್ಯಾನಗಳು

3.11.1 ಲೆಕ್ಕಗಳಲ್ಲಿನ ಪಾರದರ್ಶಕತೆ

ಸರ್ಕಾರಿ ಲೆಕ್ಕಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಮತ್ತು ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲು, ಹನ್ನೆರಡನೆ ಹಣಕಾಸು ಆಯೋಗವು ರಾಜ್ಯ ಹಣಕಾಸು ಲೆಕ್ಕಗಳಲ್ಲಿ, ವ್ಯಕ್ತ ಮತ್ತು ಅವ್ಯಕ್ತ ಸಹಾಯ ಧನಗಳ ನೀಡಿಕೆಗಳ ವಿವರಗಳು, ವಿವಿಧ ಇಲಾಖೆಗಳ/ಘಟಕಗಳ ಸಂಬಳಗಳ ಮೇಲಿನ ವೆಚ್ಚ, ಪಿಂಚಣಿದಾರರ ಮೇಲಿನ ಮತ್ತು ಸರ್ಕಾರಿ ವಿಶ್ರಾಂತಿ ವೇತನದ ಮೇಲಿನ ವೆಚ್ಚ, ಭವಿಷ್ಯದಲ್ಲಿನ ಬದ್ಧ ವೆಚ್ಚಗಳ ದತ್ತಾಂಶ, ಋಣ ಮತ್ತು ಇತರ ಜವಾಬ್ದಾರಿಗಳ ಮೇಲಿನ ಮಾಹಿತಿ ಜೊತೆಗೆ ಮರುಪಾವತಿಯ ತಪಶೀಲು, ಸರ್ಕಾರದ ವೆಚ್ಚರೀತಿಯ ಬದಲಾವಣೆಯಿಂದ ಉಂಟಾಗುವುದೂ ಸೇರಿದಂತೆ ಸರ್ಕಾರದ ಆರ್ಥಿಕ ಆಸ್ತಿಗಳಲ್ಲಿನ ವೃದ್ಧಿ ಹಾಗೂ ಸವೆತ, ಆಯಾ ವರ್ಷದಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ತಾಂತ್ರಿಕ ನಿರ್ಣಯಗಳ ಪರಿಣಾಮ ಅಥವಾ ಆಯವ್ಯಯದ ಭವಿಷ್ಯದಲ್ಲಿ ಹಣ ಹರಿವು ಇರುವ ಯೋಜನೆಗಳ ಪ್ರಸ್ತಾವ ಮತ್ತು ಸಂಬಳ ಮತ್ತು ಸಂಬಳೇತರ ವಿವರಗಳನ್ನೊಳಗೊಂಡ ನಿರ್ವಹಣಾ ವೆಚ್ಚಗಳನ್ನು ವಿಶದಪಡಿಸುವ ವಿವರಣಾ ಪಟ್ಟಿ/ಅನುಬಂಧಗಳನ್ನು ಒಳಗೊಡಿಸುವಂತೆ ಶಿಫಾರಸ್ಸು ಮಾಡಿದೆ. ಸದ್ಯದಲ್ಲಿ, ಲೆಕ್ಕಗಳಲ್ಲಿ ಕೇವಲ ರಾಜ್ಯ ವಿಭಾಗಕ್ಕೆ ಸಂಬಂಧಿಸಿದ ವೇತನ ವಿವರಗಳನ್ನು ನೀಡಲಾಗಿದ್ದು ಜಿಲ್ಲಾ ವಿಭಾಗಗಳಿಗೆ ಸಂಬಂಧಿಸಿದಂತಹ ವಿವರಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾದ ಅನುದಾನಗಳಡಿ ಸೇರಿಸಲಾಗಿದೆ. ನಿರ್ವಹಣಾ ವೆಚ್ಚದ ಮೇಲಣ ಅನುಬಂಧವು ವೇತನ ವೆಚ್ಚದ

ಮಾಹಿತಿಯನ್ನು ನೀಡಿರುವುದಿಲ್ಲ. ಸಹಾಯಧನದ ಮೇಲಣ ಅನುಬಂಧವು ಅವ್ಯಕ್ತ ಸಹಾಯಧನಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಿರುವುದಿಲ್ಲ. ಲೆಕ್ಕಗಳನ್ನು ಹೆಚ್ಚು ಪಾರದರ್ಶಕ ಮಾಡಲು ಲಭ್ಯವಿರುವ ಮಾಹಿತಿಯನ್ನು ಲೆಕ್ಕಗಳಲ್ಲಿ ತರಲು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

ರಾಜ್ಯಸರ್ಕಾರವು ತನ್ನ ಉತ್ತರದಲ್ಲಿ (ನವೆಂಬರ್ 2011) ಜಿಲ್ಲಾ ಪಂಚಾಯತ್‌ಗಳು ಮತ್ತು ತಾಲ್ಲೂಕು ಪಂಚಾಯತ್‌ಗಳು ತಮ್ಮ ಬಿಲ್ಲುಗಳನ್ನು ಕ್ರಮವಾಗಿ ಗುಲಾಬಿ ಬಣ್ಣ ಮತ್ತು ಹಳದಿ ಬಣ್ಣದ ಬಿಲ್ಲುಗಳಲ್ಲಿ ಸಲ್ಲಿಸುತ್ತಿದ್ದು, ಪ್ರತಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಯು ಅವುಗಳ ಲೆಕ್ಕನಿರ್ವಹಿಸುತ್ತಾರೆ, ರಾಜ್ಯದಲ್ಲಿ ಸುಮಾರು 30 ಜಿಲ್ಲಾ ಪಂಚಾಯತ್‌ಗಳು ಇದ್ದು, ಈ 30 ಜಿಲ್ಲಾ ಪಂಚಾಯತ್‌ಗಳ ಲೆಕ್ಕವನ್ನು ಕ್ರೋಢೀಕರಿಸುವ ವ್ಯವಸ್ಥೆ ಸದ್ಯಕ್ಕೆ ಇರುವುದಿಲ್ಲ, ಇದರಿಂದಾಗಿ, ಜಿಲ್ಲಾ ವಿಭಾಗದ ಸಂಬಳ ವಿವರಗಳನ್ನು ನೀಡಲು ಕಷ್ಟವಾಗುತ್ತಿದೆಯೆಂದು ಹೇಳಿದೆ. ಆದರೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು, ಸಾಧ್ಯವಿದ್ದಲ್ಲಿ ವಿವರಗಳನ್ನು ಪಡೆಯಲು ಒಂದು ಪ್ರತ್ಯೇಕ ಉಪಶೀರ್ಷಿಕೆಯನ್ನು ನಿಗದಿಗೊಳಿಸಿ, ಜಿಲ್ಲಾವಿಭಾಗವನ್ನೂ ಒಳಗೊಂಡ ಸಂಬಳ ಲೆಕ್ಕವನ್ನು ತೋರಿಸುವ ವ್ಯವಸ್ಥೆಯನ್ನು ಹಣಕಾಸು ಇಲಾಖೆಯು ಮಾಡಬೇಕೆಂದು ಶಿಫಾರಸ್ಸು ಮಾಡಿದೆ.

ಮುಂದುವರೆದು, ರಾಜ್ಯಸರ್ಕಾರವು, ನಿರ್ವಹಣಾ ವೆಚ್ಚವು ಪ್ರಧಾನ ಮತ್ತು ಒಳ ಲೆಕ್ಕಶೀರ್ಷಿಕೆಗಳ ಪಟ್ಟಿಯಲ್ಲಿ ಕಾಮಗಾರಿಗಳ ಸಿಬ್ಬಂದಿ ವೆಚ್ಚ ಮತ್ತು ನಿರ್ವಹಣಾ ವೆಚ್ಚಗಳು ಎಂದು ಎರಡು ಭಾಗಗಳಾಗಿ ಉಪಶೀರ್ಷಿಕೆಯ ಹಂತದಲ್ಲಿ ವಿಭಜಿಸಲ್ಪಟ್ಟಿದ್ದು, 2012-13ನೇ ವರ್ಷದ ಆಯವ್ಯಯ ಅಂದಾಜುಗಳಲ್ಲಿ ಈ ವಿವರಗಳನ್ನು ಉಪಶೀರ್ಷಿಕೆಯ ಅಥವಾ ಉದ್ದೇಶ ಶೀರ್ಷಿಕೆಯ ಮಟ್ಟದಲ್ಲಿ ಒದಗಿಸಲು ಪ್ರಯತ್ನಿಸುವುದಾಗಿ ಉತ್ತರಿಸಿದೆ.

3.11.2 ಲೆಕ್ಕಗಳ ನಿಖರತೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳು

(i)2010-11ರ ರಾಜ್ಯದ ಹಣಕಾಸಿನ ಲೆಕ್ಕಗಳ ನಿಖರತೆಯ ಮೇಲೆ ಅಮಾನತ್ತು ಶೀರ್ಷಿಕೆಗಳಡಿ ಹೆಚ್ಚಿನ ಸಂಖ್ಯೆಯ ವ್ಯವಹಾರಗಳು ಅಂತಿಮ ವರ್ಗೀಕರಣಕ್ಕಾಗಿ ಎದುರು ನೋಡುತ್ತಿರುವುದು (ii)ಋಣ, ಠೇವಣಿ ಮತ್ತು ಇರಸಾಲು(ಡಿಡಿಆರ್) ಲೆಕ್ಕಶೀರ್ಷಿಕೆಗಳಡಿ ಹೆಚ್ಚುತ್ತಿರುವ ವ್ಯತಿರಿಕ್ತ ಶಿಲ್ಕುಗಳ ಸಂಖ್ಯೆ ಮತ್ತು ಪ್ರಮಾಣಗಳಂತಹ ಅಂಶಗಳು ವ್ಯತಿರಿಕ್ತವಾಗಿ ಪರಿಣಾಮ ಬೀರಿದೆ. ಈ ವ್ಯವಹಾರಗಳ ಸಾಮಾನ್ಯ ಪರಿಶೀಲನೆಯು ಕೆಳಕಂಡ ಅಂಶಗಳನ್ನು ಬಹಿರಂಗಪಡಿಸಿದೆ.

ಅ) ಪ್ರಧಾನ ಅಮಾನತ್ತು ಲೆಕ್ಕಗಳಡಿ ಬಾಕಿ ಉಳಿದಿರುವ ಶಿಲ್ಕುಗಳು

'ಅಮಾನತ್ತು ಶೀರ್ಷಿಕೆ'ಗಳೆಂದು ಕರೆಯಲ್ಪಡುವ ಕೆಲವು ಮಧ್ಯವರ್ತಿ/ಹೊಂದಾಣಿಕೆಯ ಲೆಕ್ಕಶೀರ್ಷಿಕೆಗಳನ್ನು ಸರ್ಕಾರದ ಲೆಕ್ಕಗಳಲ್ಲಿ ನಿರ್ವಹಿಸಲಾಗುತ್ತಿದೆ. ಇವುಗಳು, ಸ್ವರೂಪದ ಬಗ್ಗೆ ಮಾಹಿತಿಯ ಕೊರತೆ ಅಥವಾ ಇತರೆ ಕಾರಣಗಳಿಂದಾಗಿ ಅಂತಿಮ ಲೆಕ್ಕಶೀರ್ಷಿಕೆಗೆ ದಾಖಲಿಸಿಲು ಆಗದ ಸ್ವೀಕೃತಿಗಳು ಮತ್ತು ಸಂದಾಯಗಳನ್ನು ಪ್ರತಿಬಿಂಬಿಸುತ್ತವೆ. ಈ ಲೆಕ್ಕಶೀರ್ಷಿಕೆಗಳಡಿಯ ಮೊತ್ತಗಳನ್ನು ಅನುಕ್ರಮವಾಗಿ ಅವುಗಳ ಅಂತಿಮ ಲೆಕ್ಕಶೀರ್ಷಿಕೆಗಳಡಿ ದಾಖಲಿಸಿದಾಗ, ಅವುಗಳನ್ನು ಸ್ವೀಕೃತಿ ಅಥವಾ ವೆಚ್ಚದ ಕಡಿತದಿಂದ ಅಂತಿಮವಾಗಿ ತೀರುವಳಿ ಮಾಡಲಾಗುವುದು. ಈ ಮೊತ್ತಗಳು ತೀರುವಳಿಯಾಗದೆ ಉಳಿದರೆ, ಅಮಾನತ್ತು ಶೀರ್ಷಿಕೆಗಳಡಿ ಶಿಲ್ಕುಗಳ ಶೇಖರಣೆಯಾಗಿ ಸರ್ಕಾರದ ಸ್ವೀಕೃತಿಗಳು ಮತ್ತು ವೆಚ್ಚಗಳು ನಿಖರವಾಗಿ ಪ್ರತಿಬಿಂಬಿತವಾಗುವುದಿಲ್ಲ. ಪ್ರಧಾನ ಮಹಾಲೇಖಾಪಾಲರು ನಿರ್ವಹಿಸಿರುವ ಲೆಡ್ಜರುಗಳಲ್ಲಿ ದಾಖಲಿಸಿರುವಂತೆ, ಕೆಲವು ಪ್ರಮುಖ ಅಮಾನತ್ತು ಲೆಕ್ಕಶೀರ್ಷಿಕೆಗಳಡಿ ಶಿಲ್ಕುಗಳನ್ನು ಕೋಷ್ಟಕ 3.7ರಲ್ಲಿ ನೀಡಲಾಗಿದೆ.

ಕೋಷ್ಟಕ 3.7: ಅಮಾನತ್ತು ಶೀರ್ಷಿಕೆ (8658-ಅಮಾನತ್ತು ಲೆಕ್ಕಗಳು)

(ಕೋಟಿ ರೂಪಾಯಿಗಳಲ್ಲಿ)

| ಒಳ ಶೀರ್ಷಿಕೆಯ ಹೆಸರು | 2008-09 | | 2009-10 | | 2010-11 | |
|---|---------|-----------|---------|-----------|---------|-----------|
| | ಖರ್ಚು | ಜಮೆ | ಖರ್ಚು | ಜಮೆ | ಖರ್ಚು | ಜಮೆ |
| 101 - ವೇತನ ಮತ್ತು ಲೆಕ್ಕ ಕಛೇರಿ ಅಮಾನತ್ತು ನಿವ್ವಳ | 65.18 | 18.32 | 75.84 | 18.27 | 60.49 | 0.05 |
| 102 - ಅಮಾನತ್ತು ಲೆಕ್ಕ (ಸಿವಿಲ್) ನಿವ್ವಳ | 28.98 | 12.78 | 29.21 | 11.23 | 25.24 | 6.86 |
| 110 - ಆರ್‌ಬಿ ಅಮಾನತ್ತು-ಕೇಂದ್ರ ಲೆಕ್ಕ ಕಛೇರಿ ನಿವ್ವಳ | 39.13 | 88.08 | 33.17 | 107.34 | 59.24 | 99.82 |
| | | ಜಮೆ 48.95 | | ಜಮೆ 74.17 | | ಜಮೆ 40.58 |

ಹಣಕಾಸು ಲೆಕ್ಕಗಳು ಈ ಲೆಕ್ಕಶೀರ್ಷಿಕೆಗಳಡಿಯ ನಿವ್ವಳ ಉಳಿಕೆಗಳನ್ನು ಪ್ರತಿಬಿಂಬಿಸುತ್ತವೆ. ಬಾಕಿ ಉಳಿದ ಶಿಲ್ಕುಗಳನ್ನು ಬಾಕಿ ಉಳಿದ ಖರ್ಚು ಮತ್ತು ಜಮೆಯನ್ನು ಪ್ರತ್ಯೇಕವಾಗಿ ಒಟ್ಟುಗೂಡಿಸಿ ಲೆಕ್ಕ ಮಾಡಲಾಗಿದೆ. ಈ ಲೆಕ್ಕಶೀರ್ಷಿಕೆಗಳಡಿಯ ಶಿಲ್ಕುಗಳ ಪರಿಣಾಮಗಳನ್ನು ಮುಂದಿನ ಕಂಡಿಕೆಗಳಲ್ಲಿ ಚರ್ಚಿಸಲಾಗಿದೆ.

❖ **ವೇತನ ಮತ್ತು ಲೆಕ್ಕ ಕಛೇರಿ (ಪಿಎಒ) ಅಮಾನತ್ತು**

ಈ ಒಳ ಲೆಕ್ಕ ಶೀರ್ಷಿಕೆಯನ್ನು ಪಿಎಒಗಳ ಮತ್ತು ಮಹಾಲೇಖಾಪಾಲರ ಪುಸ್ತಕಗಳಲ್ಲಿ ಉಂಟಾಗುವ ಅಂತರ್ ಇಲಾಖಾ ಮತ್ತು ಅಂತರ್ ಸರ್ಕಾರ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ನಿರ್ವಹಿಸಲಾಗುತ್ತಿದೆ. ಈ ಒಳ ಶೀರ್ಷಿಕೆಯಡಿಯ ವ್ಯವಹಾರಗಳು 'ಪಿಎಒ ಅಮಾನತ್ತು' ಒಳ ಶೀರ್ಷಿಕೆಯನ್ನು ನಿರ್ವಹಿಸುವ ಒಬ್ಬ ಲೆಕ್ಕಾಧಿಕಾರಿಯ ಬದಲಿಗೆ ಮತ್ತೊಬ್ಬ ಲೆಕ್ಕಾಧಿಕಾರಿಯು ಮಾಡಿರುವ ವಸೂಲಿಗಳು ಅಥವಾ ಸಂದಾಯಗಳನ್ನು ಪ್ರತಿನಿಧಿಸುತ್ತವೆ. ಮೊದಲನೇ ವಸೂಲಿಯನ್ನು ಲೆಕ್ಕ ಮಾಡಿರುವ ಪುಸ್ತಕವನ್ನು ಹೊಂದಿರುವ ಲೆಕ್ಕಾಧಿಕಾರಿ ಚೆಕ್ ನೀಡಿದಾಗ, ಶೀರ್ಷಿಕೆಯಡಿಯ ಜಮೆಯನ್ನು '(-)ಜಮೆ' ಎಂದು ತೀರುವಳಿ ಮಾಡಲಾಗುವುದು. ಯಾವ ಲೆಕ್ಕಾಧಿಕಾರಿಯ ಬದಲಿಗೆ ಸಂದಾಯ ಮಾಡಲಾಗಿತ್ತೋ, ಅವರಿಂದ ಚೆಕ್‌ನ್ನು ಸ್ವೀಕರಿಸಿದ ನಂತರ ಮತ್ತು ವಸೂಲಿ ಮಾಡಿದಾಗ, 'ಪಿಎಒ ಅಮಾನತ್ತು' ಅಡಿಯ ಖರ್ಚನ್ನು '(-)ಖರ್ಚು' ಎಂದು ತೀರುವಳಿ ಮಾಡಲಾಗುವುದು. ಈ ಶೀರ್ಷಿಕೆಯಡಿಯ ಬಾಕಿ ಉಳಿದ ಜಮೆಯ ಶಿಲ್ಕು, ಪಿಎಒ ಬದಲಿಗೆ ಮಹಾಲೇಖಾಪಾಲರು ಸಂದಾಯಗಳನ್ನು ಮಾಡಿದ್ದು, ಅವುಗಳನ್ನು ವಸೂಲಿ ಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಬಾಕಿ ಉಳಿದ ವೆಚ್ಚದ ಶಿಲ್ಕು, ಪಿಎಒ ಬದಲಿಗೆ ಮಹಾಲೇಖಾಪಾಲರು ಸಂದಾಯಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪಾವತಿಮಾಡಬೇಕಾಗಿದೆ ಎಂದು ಸೂಚಿಸುತ್ತದೆ. ಈ ಶೀರ್ಷಿಕೆಯಡಿಯ ನಿವ್ವಳ ಖರ್ಚಿನ ಶಿಲ್ಕು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ.

❖ **ಅಮಾನತ್ತು ಲೆಕ್ಕ (ಸಿವಿಲ್)**

ಈ ತಾತ್ಕಾಲಿಕ ಒಳ ಶೀರ್ಷಿಕೆಯನ್ನು ಕೆಲವು ಮಾಹಿತಿ/ದಸ್ತಾವೇಜುಗಳು ಅಂದರೆ ರಸೀದಿಗಳು, ಚಲನ್‌ಗಳು ಇತ್ಯಾದಿಗಳ ಕೊರತೆಯಿಂದಾಗಿ, ಖರ್ಚಿನ ಅಥವಾ ಸ್ವೀಕೃತಿಯ ಅಂತಿಮ ಶೀರ್ಷಿಕೆಗೆ ತೆಗೆದುಕೊಳ್ಳಲು ಆಗದೆ ಇರುವಂತಹ ವ್ಯವಹಾರಗಳನ್ನು ಲೆಕ್ಕ ಮಾಡಲು ನಿರ್ವಹಿಸಲಾಗುತ್ತಿದೆ. ಸ್ವೀಕೃತಿಗಳನ್ನು ದಾಖಲಿಸಲು ಈ ಒಳ ಶೀರ್ಷಿಕೆಯನ್ನು ಜಮಾ ಮಾಡಲಾಗುವುದು ಮತ್ತು ಖರ್ಚು ಮಾಡಿದಾಗ ಖರ್ಚು ಹಾಕಲಾಗುವುದು. ಅಗತ್ಯ ಮಾಹಿತಿ/ದಸ್ತಾವೇಜುಗಳ ಇತ್ಯಾದಿಗಳನ್ನು ಸ್ವೀಕರಿಸಿದ ನಂತರ, ಒಳ ಶೀರ್ಷಿಕೆಯನ್ನು ಸಂಬಂಧಿಸಿದ ಪ್ರಧಾನ/ಉಪ-ಪ್ರಧಾನ ಒಳ ಶೀರ್ಷಿಕೆಗಳ ಲೆಕ್ಕಗಳನ್ನು (-)ಖರ್ಚು ಅಥವಾ (-)ಜಮೆಗಳಿಂದ ತೀರುವಳಿ ಮಾಡಲಾಗುತ್ತದೆ. ಈ ಶೀರ್ಷಿಕೆಯಡಿ ಬಾಕಿಯುಳಿದ ಖರ್ಚಿನ ಶಿಲ್ಕು ವೋಚರುಗಳಂತಹ ವಿವರಗಳ ಕೊರತೆಯಿಂದಾಗಿ ಅಂತಿಮ ಖರ್ಚಿನ ಶೀರ್ಷಿಕೆಗೆ ಲೆಕ್ಕ ಮಾಡಲಾಗದ ಬಾಬುಗಳನ್ನು ಸೂಚಿಸುತ್ತದೆ. ಬಾಕಿಯಿರುವ ಜಮೆಯ ಶಿಲ್ಕು ಸ್ವೀಕರಿಸಿದ ಮೊತ್ತಗಳನ್ನು ಅಂತಿಮ ಸ್ವೀಕೃತಿ ಶೀರ್ಷಿಕೆಗೆ ವಿವರಗಳ ಕೊರತೆಯಿಂದಾಗಿ ಜಮಾ ಮಾಡಲಾಗಿಲ್ಲವೆಂದು ಸೂಚಿಸುತ್ತದೆ. ಈ ಶೀರ್ಷಿಕೆಯಡಿ ನಿವ್ವಳ ಖರ್ಚಿನ ಶಿಲ್ಕು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ.

❖ **ರಿಸರ್ವ್ ಬ್ಯಾಂಕ್ ಅಮಾನತ್ತು, ಕೇಂದ್ರ ಲೆಕ್ಕ ಕಛೇರಿ**

ಸರ್ಕಾರವು ಕೇಂದ್ರದಿಂದ ಪಡೆದ ಸಾಲಕ್ಕೆ ಸಂಬಂಧಿಸಿದ ಬಡ್ಡಿಯನ್ನು ಪಾವತಿಸಲು ಮತ್ತು ಸಾಲಗಳನ್ನು ಮರುಪಾವತಿಸಲು ರಾಜ್ಯ ಸರ್ಕಾರದ ಪುಸ್ತಕಗಳಲ್ಲಿ ಈ ಒಳಶೀರ್ಷಿಕೆಯನ್ನು ನಿರ್ವಹಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಸಾಲದ ಮರುಪಾವತಿ ಮತ್ತು ಅದರೊಂದಿಗೆ ಬಡ್ಡಿಯ ಪಾವತಿಯ ಸಮಯದಲ್ಲಿ, ಸಾಲಗಳ/ಬಡ್ಡಿ ಶೀರ್ಷಿಕೆಗೆ ಜಮಾ ಮಾಡಿ, ಈ ಶೀರ್ಷಿಕೆಗೆ ಖರ್ಚು ಹಾಕಲಾಗುವುದು ಆರ್‌ಬಿಐ(ಸಿಎಎಸ್), ನಾಗ್‌ಪುರದಿಂದ ಮಾಸಿಕ ಲೆಕ್ಕ ವಿವರಣೆಯನ್ನು ಸ್ವೀಕರಿಸಿದ ನಂತರ, 8675-ಆರ್‌ಬಿಐನ ಠೇವಣಿಗಳು-101-ಕೇಂದ್ರ (ಸಿವಿಲ್)ಗೆ ಪ್ರತಿ ಖರ್ಚು ಹಾಕಿ, ಈ ಶೀರ್ಷಿಕೆಗೆ ಖರ್ಚು ತೋರಿಸಲಾಗುವುದು. 2009-10ನೇ ವರ್ಷಕ್ಕೆ ಹೋಲಿಸಿದರೆ, 2010-11ರಲ್ಲಿ ಶೀರ್ಷಿಕೆಯಡಿ ಜಮೆಯ ಶಿಲ್ಕು ಇಳಿಕೆಯಾಗಿದೆ.

ಆ) ಋಣ, ಠೇವಣಿ, ಇರಸಾಲು (ಡಿಡಿಆರ್) ಶೀರ್ಷಿಕೆಗಳಡಿ ವ್ಯತಿರಿಕ್ತ ಶಿಲ್ಕುಗಳು

ವ್ಯತಿರಿಕ್ತ ಶಿಲ್ಕುಗಳು ಋಣಾತ್ಮಕ ಶಿಲ್ಕು ಇರಬಾರದಂತಹ ಲೆಕ್ಕಶೀರ್ಷಿಕೆಗಳಡಿ ಕಾಣುವ ಋಣಾತ್ಮಕ ಶಿಲ್ಕುಗಳಾಗಿವೆ. ಉದಾಹರಣೆಗೆ, ಯಾವುದೇ ಸಾಲ ಅಥವಾ ಮುಂಗಡ ಲೆಕ್ಕಶೀರ್ಷಿಕೆಯಡಿ ಋಣ ಶಿಲ್ಕು, ಮುಂಗಡ ನೀಡಿದ ಮೂಲ ಮೊತ್ತಕ್ಕೆ ಪ್ರತಿಯಾಗಿ ಹೆಚ್ಚಿನ ಮರುಪಾವತಿಯನ್ನು ಸೂಚಿಸುತ್ತದೆ. 2010-11ರ

ಹಣಕಾಸು ಲೆಕ್ಕಗಳು ಬಹಿರಂಗ ಪಡಿಸಿದಂತೆ, ಇ-ಸಾರ್ವಜನಿಕ ಋಣದಡಿ ವ್ಯತಿರಿಕ್ತ ಶಿಲ್ಕುಗಳ ಮೊತ್ತ ₹84.89ಕೋಟಿಯಾಗಿತ್ತು. ಎಫ್-ಸಾಲಗಳು ಮತ್ತು ಮುಂಗಡಗಳಡಿ, ಅದು ₹62.27 ಕೋಟಿ ಆಗಿತ್ತು ಮತ್ತು ಸಾರ್ವಜನಿಕ ಲೆಕ್ಕದಡಿ ₹14.82 ಕೋಟಿ (ಋಣಾತ್ಮಕ) ಮತ್ತು ₹0.26 ಕೋಟಿ (ಧನಾತ್ಮಕ) ಇದ್ದಿತು.


3.12 ಸಮಾಪನ

ಸರ್ಕಾರಿ ಹಣದ ನಷ್ಟಗಳು, ದುರುಪಯೋಗಗಳು ಮುಂತಾದ ಪ್ರಕರಣಗಳ ವಿಲೇವಾರಿಗೆ ಇಲಾಖೆಗಳ ಅನುಸರಣೆಯು ಅಪೂರ್ಣವಾಗಿದೆ. ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸವಿವರ ಬಿಲ್ಲುಗಳನ್ನು ಬಹಳ ಸಮಯದಿಂದ ಮತ್ತು ಹೆಚ್ಚಿನ ಮೊತ್ತಕ್ಕೆ ನೀಡಿರುವುದಿಲ್ಲ ಮತ್ತು ಶಾಸಕಾಂಗದ ಆರ್ಥಿಕ ನಿಯಂತ್ರಣದ ಸೂತ್ರಗಳಿಗೆ ವಿರುದ್ಧವಾಗಿ ಮೊತ್ತಗಳನ್ನು ವೈಯಕ್ತಿಕ ಠೇವಣಿ ಲೆಕ್ಕಗಳಲ್ಲಿ ಉಳಿಸಿಕೊಳ್ಳಲಾಗಿದೆ. ಒಟ್ಟು ವೆಚ್ಚದ ಶೇಕಡ 14ರಷ್ಟು ಮತ್ತು ಒಟ್ಟು ಸ್ವೀಕೃತಿಯ ಶೇಕಡ ಎರಡರಷ್ಟು ಹೊಂದಾಣಿಕೆ ಮಾಡದಿರುವುದನ್ನೂ ಗಮನಿಸಲಾಗಿದೆ. ಕೆಲವು ಡಿಡಿಆರ್ ಶೀರ್ಷಿಕೆಗಳಡಿ ತೀರುವಳಿಗಾಗಿ ಪರಿಹಾರ ಕ್ರಮದ ಅಗತ್ಯತೆಯಿರುವ ವ್ಯತಿರಿಕ್ತ ಶಿಲ್ಕುಗಳು ಉಳಿದಿವೆ. ಹಣಕಾಸು ಆಯೋಗದ ಶಿಫಾರಸ್ಸಿನಂತೆ ಲೆಕ್ಕಗಳಲ್ಲಿ ಪಾರದರ್ಶಕತೆಗೆ ವೇತನ (ಪಿಆರ್ ಸಂಸ್ಥೆಗಳು), ನಿರ್ವಹಣೆ ಇತ್ಯಾದಿ ವಿವರಗಳನ್ನು ಸೂಚಿಸುವ ಅಗತ್ಯವಿದೆ.

3.13 ಶಿಫಾರಸ್ಸುಗಳು

ಹಣದುರುಪಯೋಗ, ನಷ್ಟಗಳು, ದುರ್ಬಳಕೆಗಳು ಮುಂತಾದ ಎಲ್ಲಾ ಪ್ರಕರಣಗಳ ಇಲಾಖಾ ತನಿಖೆಗಳನ್ನು ಚುರುಕುಗೊಳಿಸಿ ಸಂಬಂಧಿತ ತಪ್ಪಿತಸ್ಥರನ್ನು ಗುರುತಿಸಬೇಕಾಗಿದೆ. ಇದಕ್ಕಾಗಿ ವಿವಿಧ ಇಲಾಖೆಗಳಲ್ಲಿನ ಆಂತರಿಕ ನಿಯಂತ್ರಣಗಳನ್ನು ಬಲಪಡಿಸುವುದರೊಂದಿಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ. ಲೆಕ್ಕ ಸುಧಾರಣೆಗಳು ಹಣಕಾಸು ಆಯೋಗದ ಶಿಫಾರಸ್ಸಿನಂತೆ, ದತ್ತಾಂಶಗಳನ್ನು ಸಂಗ್ರಹಿಸುವ ಅಗತ್ಯವಿದೆ. ನಿಗದಿತ ಸಮಯ ಮೀರಿ ಬಳಕೆಯಾಗಿರುವ ಎಲ್ಲಾ ನಿಷ್ಕ್ರಿಯ/ಸಕ್ರಿಯ ಶೀರ್ಷಿಕೆಗಳನ್ನು ತೆಗೆದು ಹಾಕಲು ಠೇವಣಿ ಲೆಕ್ಕಗಳನ್ನು ಪರಿಶೀಲಿಸುವ ಅಗತ್ಯವಿದೆ. ಲೆಕ್ಕಗಳ ವರ್ಷದಲ್ಲಿಯೇ ವ್ಯವಹಾರಗಳನ್ನು ಅಂತಿಮ ಶೀರ್ಷಿಕೆಗಳಡಿ ತರಲು ಅಮಾನತ್ತು ಶೀರ್ಷಿಕೆಗಳ ಸಮೀಕ್ಷೆ ಅಗತ್ಯವಿದೆ.

ಬೆಂಗಳೂರು
ದಿನಾಂಕ


(ಡಿ.ಜಿ. ಭದ್ರ)
ಪ್ರಧಾನ ಮಹಾಲೇಖಾಪಾಲರು
(ಸಿವಿಲ್ ಮತ್ತು ವಾಣಿಜ್ಯ ಲೆಕ್ಕಪರಿಶೋಧನೆ)

ಮೇಲುರುಜು ಮಾಡಲಾಗಿದೆ

ನವದೆಹಲಿ
ದಿನಾಂಕ

(ಎನೋದ್ ರಾಯ್)
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು

ಅನುಬಂಧಗಳು



ಅನುಬಂಧ 1.1
(ಉಲ್ಲೇಖ: ಪುಟ 1)

| ರಾಜ್ಯ ಚಿತ್ರಣ | | | |
|-------------------|---|--|--------------------------------------|
| ಎ. | ಸಾಮಾನ್ಯ ದತ್ತಾಂಶ | | |
| ಕ್ರಮ ಸಂಖ್ಯೆ. | ವಿವರಗಳು | | ಅಂಕಗಳು |
| 1 | ವಿಸ್ತೀರ್ಣ | | 1,91,791 ಚ.ಕಿ.ಮೀ |
| 2 | ಜನಸಂಖ್ಯೆ | | |
| | ಎ. | 2001ರ ಜನಗಣತಿ ಪ್ರಕಾರ | 5.29 ಕೋಟಿ |
| | ಬಿ. | 2011ರ ಜನಗಣತಿ ಪ್ರಕಾರ. | 6.11 ಕೋಟಿ |
| 3 | ಜನಸಂಖ್ಯೆಯ ಸಾಂದ್ರತೆ (2001). | | ಪ್ರತಿ ಚ.ಕಿ.ಮೀ 276 ಜನ |
| | ಎ. | (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 325 ಜನ) | |
| | ಜನಸಂಖ್ಯೆಯ ಸಾಂದ್ರತೆ (2011). | | ಪ್ರತಿ ಚ.ಕಿ.ಮೀ 319 ಜನ |
| | ಬಿ. | (ರಾಷ್ಟ್ರೀಯ ಸಾಂದ್ರತೆ = ಪ್ರತಿ ಚ.ಕಿ.ಮೀ.ಗೆ 382 ಜನ) | |
| 4 | *ಬಡತನ ರೇಖೆಯ ಕೆಳಗಿನ ಜನಸಂಖ್ಯೆ. (ರಾಷ್ಟ್ರೀಯ ಸರಾಸರಿ = 27.5 %) | | 25 ಶೇಕಡ |
| 5 | ಸಾಕ್ಷರತೆ (2001) (ರಾಷ್ಟ್ರೀಯ ಸರಾಸರಿ = 64.8 %) | | 66.64 ಶೇಕಡ |
| | ಬಿ. | ಸಾಕ್ಷರತೆ (2011) (ರಾಷ್ಟ್ರೀಯ ಸರಾಸರಿ = 74.0 %) | 75.60 ಶೇಕಡ |
| 6 | ಶಿಶು ಮರಣದರ *** (ಪ್ರತಿ 1000 ಜೀವಂತ ಜನನಗಳಿಗೆ) (ರಾಷ್ಟ್ರೀಯ ಸರಾಸರಿ = 53 ಪ್ರತಿ 1000 ಜೀವಂತ ಜನನಗಳಿಗೆ) | | 41 ಪ್ರತಿ 1000 ಜೀವಂತ ಜನನಗಳಿಗೆ |
| 7 | ಜನನ ಸಮಯದ ಆಯು: ಪ್ರಮಾಣ **(ರಾಷ್ಟ್ರೀಯ ಸರಾಸರಿ = 63.5 ವರ್ಷಗಳು) | | 65.3 ವರ್ಷಗಳು |
| 8 | ¹ ಗಿರಿ ಗುಣಾಂಕ **** | | |
| | ಎ. | ಗ್ರಾಮೀಣ (ರಾಷ್ಟ್ರೀಯ = 0.30) | 0.26 |
| | ಬಿ. | ನಗರ (ರಾಷ್ಟ್ರೀಯ = 0.37) | 0.36 |
| 9 | ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾ.ಆಂ.ಆಂ) 2010-11 ಪ್ರಸಕ್ತ ಬೆಲೆಗಳಲ್ಲಿ ² | | ₹ 3,97,938 ಕೋಟಿ |
| 10 | ರಾ.ಆಂ.ಆಂ ಸಿಎಜಿಆರ್ (2001-02 ರಿಂದ 2010-11) | | ಕರ್ನಾಟಕ 11.79 ಶೇಕಡ |
| | | | ಇತರ ಸಾಮಾನ್ಯ ವರ್ಗ ರಾಜ್ಯಗಳು 11.32 ಶೇಕಡ |
| 11 | ರಾ.ಆಂ.ಆಂ ಸಿಎಜಿಆರ್ (2001-02 ರಿಂದ 2010-2011) | | ಕರ್ನಾಟಕ 15.01 ಶೇಕಡ |
| | | | ಇತರ ಸಾಮಾನ್ಯ ವರ್ಗ ರಾಜ್ಯಗಳು 14.68 ಶೇಕಡ |
| 12 | ಜನಸಂಖ್ಯಾವೃದ್ಧಿ (2001-02 ರಿಂದ 2010-2011) | | ಕರ್ನಾಟಕ 15.67 ಶೇಕಡ |
| | | | ಇತರ ಸಾಮಾನ್ಯ ವರ್ಗ ರಾಜ್ಯಗಳು 17.56 ಶೇಕಡ |
| ಬಿ ವಿವರಗಳು | | | |
| | | ಆರ್ಥಿಕ ದತ್ತಾಂಶ | |
| ವಿವರಗಳು | | ಅಂಕಗಳು (ಶೇಕಡ) | |
| ಸಿಎಜಿಆರ್ | | 2001-02 ರಿಂದ 2009-10 | |
| | | ಸಾಮಾನ್ಯವರ್ಗ ರಾಜ್ಯಗಳು | ಕರ್ನಾಟಕ |
| | | 2001-02 ರಿಂದ 2010-11 | |
| | | ಕರ್ನಾಟಕ | |
| ಎ. | ರಾಜ್ಯ ಜಮೆಗಳ | 15.20 | 15.69 |
| ಬಿ. | ಸ್ವಂತ ತೆರಿಗೆ ಆದಾಯದ | 14.53 | 15.21 |
| ಸಿ. | ತೆರಿಗೆಯೇತರ ಆದಾಯದ | 13.87 | 14.95 |
| ಡಿ. | ಒಟ್ಟು ವೆಚ್ಚದ | 13.53 | 14.03 |
| ಇ. | ಬಂಡವಾಳ ವೆಚ್ಚದ | 22.61 | 24.47 |
| ಎಫ್. | ಶಿಕ್ಷಣದ ಮೇಲಿನ ರಾಜ್ಯ ವೆಚ್ಚದ | 12.73 | 11.85 |
| ಜಿ. | ಆರೋಗ್ಯದ ಮೇಲಿನ ರಾಜ್ಯ ವೆಚ್ಚದ | 11.97 | 8.74 |
| ಎಚ್. | ಸಂಬಳ ಮತ್ತು ಮಜೂರಿಯ | 11.45 | 9.43 |
| ಐ. | ಪಿಂಚಣಿಯ | 14.09 | 9.57 |

ಆಕರ: ಹಣಕಾಸು ದತ್ತಾಂಶಗಳಿಗೆ ಹಣಕಾಸು ಲೆಕ್ಕಗಳು.

* ಸಾಮಾನ್ಯ ದತ್ತ: ಬಡತನ ರೇಖೆಯ ಕೆಳಗಿನ ದತ್ತಾಂಶ (ಯೋಜನಾ ಆಯೋಗ ಮತ್ತು ಎನ್‌ಎಸ್‌ಎಸ್‌ಒ ದತ್ತಾಂಶ, 61ನೇ ಸುತ್ತ).

** ಆಯು:ಪ್ರಮಾಣ ಜನನ ಸಮಯ (ಭಾರತದ ರಿಜಿಸ್ಟ್ರಾರ್ ಜನರಲ್‌ರವರ ಕಛೇರಿ, ಗೃಹಸಚಿವಾಲಯ, ಆರ್ಥಿಕ ಸಮೀಕ್ಷೆ 2010-11).

*** ಶಿಶು ಮರಣ ದರ (ಎಸ್‌ಆರ್‌ಎಸ್ ಬುಲೆಟಿನ್ 2011),

**** ಗಿರಿ ಗುಣಾಂಕ (ಯೋಜನಾ ಆಯೋಗದ ಅನಧಿಕೃತ ಅಂದಾಜುಗಳು ಮತ್ತು ಎನ್‌ಎಸ್‌ಎಸ್‌ಒ ದತ್ತಾಂಶ, 61ನೇ ಸುತ್ತ 2004-05 ಎಮ್‌ಆರ್‌ಪಿ).

¹ ಗಿರಿಗುಣಾಂಕವು ಜನತೆಯ ವರಮಾನದಲ್ಲಿನ ಅಸಮತೆಯ ಅಳತೆಯಾಗಿದೆ. ಇದರ ಮೌಲ್ಯದವು ಸೊನ್ನೆಯಿಂದ ಒಂದು ಸೊನ್ನೆಗೆ ಹತ್ತಿರವಿದ್ದರೆ ಅಸಮತೆಯು ಕಡಿಮೆ. ಒಂದಕ್ಕಿ ಹತ್ತಿರವಿದ್ದರೆ ಅಸಮತೆಯು ಹೆಚ್ಚಾಗಿದೆ.

² ಅನುಬಂಧ 1.5ರಲ್ಲಿ ಸೂಚಿಸಿದ ರಾ.ಆಂ.ಆಂ.ಕೃತ ವ್ಯತ್ಯಾಸವಿದೆ. ಈ ಅನುಬಂಧದಲ್ಲಿ ತೋರಿಸಿರುವ ರಾ.ಆಂ.ಆಂ.ಕೃತ ಆರ್ಥಿಕ ಸಮೀಕ್ಷೆಯು ಆಕರವಾಗಿದೆ.

ಅನುಬಂಧ 1.2
ಸರ್ಕಾರಿ ಲೆಕ್ಕಗಳ ಸ್ವರೂಪ
(ಉಲ್ಲೇಖ: ಕಂಡಿಕೆ 1.1 ಪುಟ 1)

ರಾಜ್ಯಸರ್ಕಾರದ ಲೆಕ್ಕಗಳನ್ನು ಸಂಚಿತ ನಿಧಿ, ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ಎಂಬ ಮೂರು ಭಾಗಗಳಲ್ಲಿ ಇಡಲಾಗುತ್ತದೆ.

ಭಾಗ I: ಸಂಚಿತ ನಿಧಿ : ರಾಜ್ಯ ಸರ್ಕಾರ ಪಡೆಯುವ ಎಲ್ಲಾ ಆದಾಯಗಳು, ಖಜಾನೆ ಬಿಲ್ಲುಗಳ ನೀಡಿಕೆಯ ಮೂಲಕ ಪಡೆಯುವ ಸಾಲಗಳು, ಆಂತರಿಕ ಮತ್ತು ಹೊರಗಿನ ಸಾಲಗಳು ಮತ್ತು ಸಾಲ ವಸೂಲಾತಿಯಿಂದ ಸರ್ಕಾರ ಪಡೆಯುವ ಮೊತ್ತಗಳ ಸಂಚಯನವು ಸಂವಿಧಾನದ ಅನುಚ್ಛೇದ 266(1)ರ ಅನ್ವಯ ಸ್ಥಾಪಿಸಲಾದ 'ಸಂಚಿತ ನಿಧಿ' ಎಂದು ಕರೆಯಲ್ಪಡುತ್ತದೆ.

ಭಾಗ II: ಸಾದಿಲ್ವಾರು ನಿಧಿ: ಭಾರತದ ಸಂವಿಧಾನದ ಅನುಚ್ಛೇದ 267(2)ಪ್ರಕಾರ ಸ್ಥಾಪಿಸಲಾದ ಸಾದಿಲ್ವಾರು ನಿಧಿಯು ಮುಂಗಡ ರೂಪದಲ್ಲಿದ್ದು, ರಾಜ್ಯದ ರಾಜ್ಯಪಾಲರ ವಿಲೇವಾರಿಯಲ್ಲಿದ್ದು ಜರೂರು ಸಂದರ್ಭಗಳಲ್ಲಿ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ರಾಜ್ಯ ವಿಧಾನ ಮಂಡಲದ ಪೂರ್ವಾನುಮೋದನೆಯನ್ನು ಬಾಕಿ ಉಳಿಸಿಕೊಂಡು ಈ ನಿಧಿಯಿಂದ ಹಣವನ್ನು ಪಡೆಯಲಾಗುತ್ತದೆ. ತದನಂತರ ಅಂತಹ ವೆಚ್ಚಕ್ಕೆ ರಾಜ್ಯ ಶಾಸಕಾಂಗದ ಅನುಮೋದನೆಯನ್ನು ಪಡೆದು ಆ ವೆಚ್ಚಕ್ಕೆ ಸಮನಾದ ಮೊತ್ತವನ್ನು ಸಂಚಿತ ನಿಧಿಯಿಂದ ಸಾದಿಲ್ವಾರು ನಿಧಿಗೆ ವರ್ಗಾಯಿಸಲಾಗುತ್ತದೆ.

ಭಾಗ III: ಸಾರ್ವಜನಿಕ ಲೆಕ್ಕ: ಸಂಚಿತ ನಿಧಿಯ ಭಾಗವಾಗದ ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು, ಠೇವಣಿಗಳು, ಮೀಸಲು ನಿಧಿಗಳು, ಅಮಾನತ್ತು, ಇರಸಾಲುಗಳು ಮುಂತಾದವುಗಳ ಜಮೆಗಳು ಮತ್ತು ಖರ್ಚುಗಳನ್ನು ಸಂವಿಧಾನದ ಅನುಚ್ಛೇದ 266(2)ರ ಅನ್ವಯ ಸ್ಥಾಪಿಸಲಾದ 'ಸಾರ್ವಜನಿಕ ಲೆಕ್ಕ'ದಲ್ಲಿ ಇಡಲಾಗುತ್ತದೆ ಮತ್ತು ರಾಜ್ಯ ವಿಧಾನ ಮಂಡಲದ ಅನುಮೋದನೆಗೆ ಒಳಪಟ್ಟಿರುವುದಿಲ್ಲ.

ಹಣಕಾಸು ಲೆಕ್ಕಗಳ ವಿನ್ಯಾಸ

ರಾಜ್ಯ ಹಣಕಾಸು ಲೆಕ್ಕಗಳನ್ನು ಎರಡು ಸಂಪುಟಗಳಲ್ಲಿ ತಯಾರಿಸಲಾಗುತ್ತದೆ. ಸಂಪುಟ-1 ಸರ್ಕಾರದ ಹಣಕಾಸುಗಳ ಸಾರಾಂಶದ ವಿವರಣಾ ಪಟ್ಟಿಗಳನ್ನು ಮತ್ತು ಸಂಪುಟ 2 ಸವಿವರ ವಿವರಣಾಪಟ್ಟಿಗಳನ್ನು ಸಾದರ ಪಡಿಸುತ್ತದೆ. ವಿನ್ಯಾಸದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಅಲ್ಲದೆ ಸಂಪುಟ 2 ವಿವಿಧ ಅನುಬಂಧಗಳನ್ನು ನೀಡಿರುವಂತೆ ಪ್ರಧಾನ ಶೀರ್ಷಿಕೆಯಲ್ಲಿ ಸಂಬಳ ಮತ್ತು ಸಹಾಯಧನಗಳ ತುಲನಾತ್ಮಕ ವೆಚ್ಚ, ರಾಜ್ಯಸರ್ಕಾರ ನೀಡಿದ ಸಹಾಯಾನುದಾನಗಳು ಮತ್ತು ಆರ್ಥಿಕ ಸಹಾಯಗಳು, ಬಾಹ್ಯ ಬೆಂಬಲಿತ ಯೋಜನೆಗಳು, ಯೋಜನಾ ಕಾರ್ಯಕ್ರಮಗಳ ಮೇಲಿನ ವೆಚ್ಚ, ಅನುಷ್ಠಾನ ಏಜೆನ್ಸಿಗಳಿಗೆ ಕೇಂದ್ರ ಯೋಜನಾ ಮೊತ್ತಗಳ ನೇರ ಬಿಡುಗಡೆ, ಶಿಲ್ಕುಗಳ ಸಾರಾಂಶ, ನೀರಾವರಿ ಯೋಜನೆಗಳ ಆರ್ಥಿಕ ಫಲಗಳು ಅಪೂರ್ಣ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳ ಬದ್ಧತೆಗಳು ಮತ್ತು ನಿರ್ವಹಣಾ ವೆಚ್ಚಗಳನ್ನು ಹೊಂದಿದೆ.

| ವಿವರಣಾ ಪಟ್ಟಿ ಸಂಖ್ಯೆ | ವಿನ್ಯಾಸ |
|---------------------|---|
| 1 | 2010-11ರ ಅಂತ್ಯದಲ್ಲಿದ್ದಂತೆ ಸರ್ಕಾರದ ಆಸ್ತಿಗಳ ಮತ್ತು ಜವಾಬ್ದಾರಿಗಳ ಸಂಚಿತ ಅಂಕಿಗಳನ್ನು ನೀಡುವ ರಾಜ್ಯದ ಆರ್ಥಿಕ ಸ್ಥಿತಿಯ ಸಾರಾಂಶ. |
| 2 | ಸರ್ಕಾರದ ಲೆಕ್ಕಗಳ ಮೂರೂ ಭಾಗಗಳಲ್ಲಿನ ಪ್ರಸಕ್ತ ವರ್ಷದ ಸ್ವೀಕೃತಿಗಳು ಮತ್ತು ವಿತರಣೆಗಳ ಸಾರಾಂಶ. |
| 3 | ಸಂಚಿತ ನಿಧಿಯಲ್ಲಿನ ಸ್ವೀಕೃತಿಗಳು, ಕೇಂದ್ರ ಸರ್ಕಾರದಿಂದ ಬಂದ ಅನುದಾನಗಳು ಮತ್ತು ಬಂಡವಾಳ, ಸಾರ್ವಜನಿಕ ಋಣ ಮತ್ತು ಇತರ ಸ್ವೀಕೃತಿಗಳ ಸಾರಾಂಶ. |
| 4 | ರಾಜ್ಯ ಸಂಚಿತ ನಿಧಿಯ ವಿವಿಧ ವಿಭಾಗಗಳಡಿಯ ಪ್ರಸಕ್ತ ವರ್ಷದ ವೆಚ್ಚಗಳ ಸಾರಾಂಶ. |
| 5 | 2010-11ರಲ್ಲಿ ಮತ್ತು ಅಂತ್ಯದಲ್ಲಿದ್ದಂತೆ ಪ್ರಧಾನ ಶೀರ್ಷಿಕೆಯಡಿ ಬಂಡವಾಳ ವೆಚ್ಚಗಳ ವಿವರಗಳು. |
| 6 | ಆಂತರಿಕ ಋಣ, ಕೇಂದ್ರ ಸರ್ಕಾರದ ಸಾಲಗಳು ಇತರ ಜವಾಬ್ದಾರಿಗಳು ಮತ್ತು ಋಣ ಸೇವೆಗಳನ್ನು ಒಳಗೊಂಡ ರಾಜ್ಯದ ಋಣ ಸ್ಥಿತಿಯ ಸಾರಾಂಶ |
| 7 | ಪ್ರಸಕ್ತ ವರ್ಷದಲ್ಲಿ ರಾಜ್ಯಸರ್ಕಾರವು ನೀಡಿದ ಸಾಲಗಳು ಮತ್ತು ಮುಂಗಡಗಳು, ಮರುಪಾವತಿ, ಬಾಕಿ ಇರುವ ವಸೂಲಿ ಇತ್ಯಾದಿಗಳ ಸಾರಾಂಶ. |
| 8 | 31 ಮಾರ್ಚ್ 2011ರಂದು ಇದ್ದಂತೆ ಸಂಚಿತ ನಿಧಿ ಮತ್ತು ಸಾರ್ವಜನಿಕ ಲೆಕ್ಕದಲ್ಲಿನ ಶಿಲ್ಕಿನ ಸಾರಾಂಶವನ್ನು ಸರ್ಕಾರವು ನೀಡಿದ ಅನುದಾನಗಳು - ನಗದು ಮತ್ತು ವಸ್ತುರೂಪದಲ್ಲಿ-ಮತ್ತು ಆಸ್ತಿಗಳ ನೀಡುತ್ತದೆ. ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಅನುದಾನಗಳ ಸಾರಾಂಶ. |
| 9 | ಶಾಸನಬದ್ಧ ನಿಗಮಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಪಡೆದ ಸಾಲಗಳ ಮರುಪಾವತಿಗೆ ಸರ್ಕಾರ ನೀಡಿದ ಖಾತರಿಗಳ ಸಾರಾಂಶ. |
| 10 | ಪ್ರಸಕ್ತ ವರ್ಷದಲ್ಲಿ ಪುರಸ್ಕೃತ ಮತ್ತು ಪ್ರಭೃತ ವೆಚ್ಚಗಳಿಗಾದ ಹಂಚಿಕೆ. |
| 11 | ಒಳಶೀರ್ಷಿಕೆಯ ಹಂತದವರೆಗೆ ರಾಜಸ್ವ ಜಮೆಗಳು ಮತ್ತು ಬಂಡವಾಳ ಜಮೆಗಳ ವಿವರಗಳು. |
| 12 | ಒಳಶೀರ್ಷಿಕೆಯ ಹಂತದ, ಯೋಜನೇತರ, ಯೋಜನಾ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ರಾಜಸ್ವ ವೆಚ್ಚಗಳ ವಿವರ. |
| 13 | 2010-11ರ ವರ್ಷದ ಮತ್ತು ವರ್ಷದ ಅಂತ್ಯದವರೆಗಿನ ಒಳಶೀರ್ಷಿಕೆಯ ಹಂತದ ಬಂಡವಾಳ ವೆಚ್ಚದ ಯೋಜನೇತರ, ಯೋಜನಾ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ವಿವರಗಳು. |
| 14 | 2010-11ರ ಅಂತ್ಯಕ್ಕೆ ಶಾಸನಬದ್ಧ ನಿಗಮಗಳಲ್ಲಿ, ಸರ್ಕಾರಿ ಕಂಪೆನಿಗಳಲ್ಲಿ, ಇತರ ಕೂಡು ಬಂಡವಾಳ ಕಂಪೆನಿಗಳಲ್ಲಿ, ಸಹಕಾರಿ ಬ್ಯಾಂಕುಗಳಲ್ಲಿ, ಸೊಸೈಟಿಗಳಲ್ಲಿ ಸರ್ಕಾರ ಹೂಡಿದ ಬಂಡವಾಳ ಮತ್ತು ಷೇರು ಬಂಡವಾಳ ಮತ್ತು ಡಿಬೆಂಚರುಗಳ ನಡುವಿನ ಹೂಡಿಕೆಗಳ ಸಾರಾಂಶ. |
| 15 | 2010-11ರಲ್ಲಿ ಮತ್ತು ಅಂತ್ಯದಲ್ಲಿ ಇರುವ ಆಂತರಿಕ ಮತ್ತು ಇತರ ಬಡ್ಡಿಸಹಿತ ಜವಾಬ್ದಾರಿಗಳನ್ನು ತೋರಿಸುವ ಸಾಲಗಳು ಮತ್ತು ಇತರ ಜವಾಬ್ದಾರಿಗಳ ಪಕ್ಷತೆಯ ಚಿತ್ರಣ, ಮರುಪಾವತಿಯ ಷೆಡ್ಯೂಲು ಮತ್ತು ಬಡ್ಡಿದರದ ಚಿತ್ರಣ ವಿವರವಾದ ಲೆಕ್ಕಗಳು. |
| 16 | ಸರ್ಕಾರವು ನೀಡಿರುವ ಸಾಲಗಳು ಮತ್ತು ಮುಂಗಡಗಳು, ಪ್ರಸಕ್ತ ವರ್ಷದಲ್ಲಿ ಆದ ಸಾಲಗಳ ಮರುಪಾವತಿಗಳು ಮತ್ತು 31 ಮಾರ್ಚ್ 2011ರ ಅಂತ್ಯದಲ್ಲಿನ ಶಿಲ್ಕು ಮತ್ತು ಜಮೆಯಾದ ಬಡ್ಡಿಯ ಮೊತ್ತದ ವಿವರಗಳನ್ನು ನೀಡುತ್ತದೆ. |
| 17 | ರಾಜಸ್ವ ಲೆಕ್ಕವನ್ನು ಹೊರತುಪಡಿಸಿ ಆಕರ ಮತ್ತು ಅನ್ವಯಗಳ ವಿವರವಾದ ಲೆಕ್ಕಗಳು. |
| 18 | ಸಾದಿಲ್ವಾರು ನಿಧಿ ಮತ್ತು ಸಾರ್ವಜನಿಕ ಲೆಕ್ಕ ವಹಿವಾಟುಗಳ ವಿವರವಾದ ಲೆಕ್ಕಗಳು. |
| 19 | ಮೀಸಲಿಟ್ಟ ನಿಧಿಗಳಲ್ಲಿನ ಶಿಲ್ಕುಗಳ ವಿವರ. |

ಅನುಬಂಧ 1.3
ಸ್ವೀಕೃತಿಗಳು ಮತ್ತು ಬಟವಾಡೆಗಳ ಸಾರಾಂಶ
(ಉಲ್ಲೇಖ: ಕಂಡಿಕೆ 1.2, ಪುಟ 1)

(ಕೋಟಿ ರೂಪಾಯಿಗಳಲ್ಲಿ)

| 2009-10 | ಸ್ವೀಕೃತಿಗಳು | 2010-11 | 2009-10 | ಬಟವಾಡೆಗಳು | | | | 2010-11 |
|---|--|------------------|------------------|--|------------------|------------------|------------------|--------------------|
| | | | | | ಯೋಜನೇತರ | ಯೋಜನೆ | ಒಟ್ಟು | |
| ಭಾಗ ಎ: 2010-11ನೇ ಸಾಲಿನ ಜಮೆಗಳ ಮತ್ತು ವಿತರಣೆಗಳ ಸಾರಾಂಶ | | | | | | | | |
| ಭಾಗ - ಎ: ರಾಜಸ್ವ | | | | | | | | |
| 49,155.70 | I. ರಾಜಸ್ವ ಜಮೆಗಳು | 58,206.22 | 47,536.92 | I. ರಾಜಸ್ವ ವೆಚ್ಚ | 38,846.41 | 15,187.43 | | 54,033.84 § |
| 30,578.60 | ತೆರಿಗೆ ರಾಜಸ್ವ | 38,473.12* | 12,762.34 | ಸಾಮಾನ್ಯ ಸೇವೆಗಳು | 13,959.34 | 95.75 | 14,055.09 | |
| 3,333.80 | ತೆರಿಗೆಯೇತರ ರಾಜಸ್ವ | 3,358.28@ | | ಸಾಮಾಜಿಕ ಸೇವೆಗಳು- | | | | |
| 7,359.98 | ಕೇಂದ್ರದ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯದ ಪಾಲು | 9,506.31 | 8,576.47 | ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ | 7,939.95 | 2,850.37 | 10,790.32 | |
| 3,429.68 | ಯೋಜನೇತರ ಅನುದಾನಗಳು | 2,256.86 | 1,927.17 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 1,361.25 | 998.41 | 2,359.66 | |
| 2,972.78 | ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಅನುದಾನಗಳು | 2,838.81 | 1,557.85 | ನೀರು ಪೂರೈಕೆ ನೈರ್ಮಲ್ಯ, ವಸತಿ, ಮತ್ತು ನಗರಾಭಿವೃದ್ಧಿ | 402.06 | 1,599.47 | 2,001.53 | |
| 1,480.86 | ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನಾ ಕಾರ್ಯಕ್ರಮಗಳಿಗಾಗಿ ಅನುದಾನಗಳು | 1,772.84 | 37.47 | ವಾರ್ತಾ ಮತ್ತು ಪ್ರಸಾರ | 42.67 | 24.89 | 67.56 | |
| | | | 1,702.75 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ | 514.83 | 1,989.56 | 2,504.39 | |
| | | | 272.48 | ಕಾರ್ಮಿಕ ಮತ್ತು ಕಾರ್ಮಿಕ ಕಲ್ಯಾಣ | 75.03 | 172.12 | 247.15 | |
| | | | 4,908.13 | ಸಮಾಜ ಕಲ್ಯಾಣ ಮತ್ತು ಪೌಷ್ಟಿಕತೆ | 1,734.99 | 2,131.31 | 3,866.30 | |
| | | | 136.54 | ಇತರೆ | 230.28 | 40.63 | 270.91 | |
| | | | 19,118.86 | ಒಟ್ಟು | 12,301.06 | 9,806.76 | 22,107.82 | |
| | | | | ಆರ್ಥಿಕ ಸೇವೆಗಳು | | | | |
| | | | 4,258.12 | ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು | 2,718.61 | 2,058.35 | 4,776.96 | |
| | | | 1,232.51 | ಗ್ರಾಮೀಣಾಭಿವೃದ್ಧಿ | 779.51 | 591.53 | 1,371.04 | |
| | | | 501.51 | ವಿಶೇಷ ಪ್ರದೇಶ ಕಾರ್ಯಕ್ರಮಗಳು | --- | 138.39 | 138.39 | |
| | | | 331.76 | ನೀರಾವರಿ ಮತ್ತು ಪ್ರವಾಹ ನಿಯಂತ್ರಣ | 286.19 | 167.60 | 453.79 | |
| | | | 2,352.50 | ಇಂಧನ | 4,444.06 | 16.07 | 4,460.13 | |
| | | | 427.30 | ಕೈಗಾರಿಕೆ ಮತ್ತು ಖನಿಜಗಳು | 237.31 | 375.96 | 613.27 | |
| | | | 1,107.97 | ಸಾರಿಗೆ | 766.54 | 598.47 | 1,365.01 | |
| | | | 23.60 | ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ | 0.01 | 41.35 | 41.36 | |
| | | | 2,946.44 | ಸಾಮಾನ್ಯ ಆರ್ಥಿಕ ಸೇವೆಗಳು | 1,454.12 | 218.37 | 1,672.49 | |
| | | | 13,181.71 | ಒಟ್ಟು | 10,686.35 | 4,206.09 | 14,892.44 | |
| | | | 2,474.01 | ಸಹಾಯಾನುದಾನ ಮತ್ತು ಕೊಡುಗೆಗಳು | 1,899.66 | 1,078.83 | 2,978.49 | |
| | | | 1,618.78 | II ರಾಜಸ್ವ ಹೆಚ್ಚಳ ಭಾಗ 'ಬಿ' ಗೆ ಮುಂದುವರಿಸಿದ್ದು | | | | 4,172.38 |
| 49,155.70 | ಒಟ್ಟು | 58,206.22 | 49,155.70 | ಒಟ್ಟು | | | | 58,206.22 |
| ಭಾಗ-ಬಿ : ಬಂಡವಾಳ ಮತ್ತು ಇತರೆ | | | | | | | | |
| 7,819.85 | II. ಆರಂಭಿಕ ಶಿಲ್ಪ ಒಳಗೊಂಡಂತೆ ಖಾಯಂ ಮುಂಗಡಗಳು, ನಗದು ಶಿಲ್ಪಿನ ಹೂಡಿಕೆಗಳು ಮತ್ತು ಮೀಸಲಿಟ್ಟ ನಿಧಿಗಳಿಂದ | 9,773.51 | | | | | | |

| 2009-10 | ಸ್ವೀಕೃತಿಗಳು | 2010-11 | 2009-10 | ಬಟವಾಡೆಗಳು | | | | 2010-11 |
|-----------------|---|-----------------|------------------|---|---------------|------------------|------------------|------------------|
| | | | | | ಯೋಜನೇತರ | ಯೋಜನೆ | ಒಟ್ಟು | |
| | ಹೂಡಿಕೆಗಳೂ ಸೇರಿದಂತೆ ಆರಂಭಿಕ ನಗದು ಶಿಲ್ಕು | | | | | | | |
| 69.79 | III. ಇತರೆ ಬಂಡವಾಳ ಜಮೆಗಳು | 71.81 | 12,136.68 | III. ಬಂಡವಾಳ ವೆಚ್ಚ | 773.44 | 12,581.73 | | 13,355.17 |
| | | | 489.85 | ಸಾಮಾನ್ಯ ಸೇವೆಗಳು | 50.50 | 414.96 | 465.46 | |
| | | | 215.70 | ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ | 3.88 | 418.43 | 422.31 | |
| | | | 320.97 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | --- | 436.86 | 436.86 | |
| | | | 1,809.73 | ನೀರು ಪೂರೈಕೆ, ನೈರ್ಮಲ್ಯ ವಸತಿ ಮತ್ತು ನಗರಾಭಿವೃದ್ಧಿ | 62.86 | 1,359.91 | 1,422.77 | |
| | | | 6.00 | ವಾರ್ತಾ ಮತ್ತು ಪ್ರಸಾರ | --- | 9.20 | 9.20 | |
| | | | 239.73 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ | --- | 211.50 | 211.50 | |
| | | | 48.19 | ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ | --- | 99.89 | 99.89 | |
| | | | 10.36 | ಇತರೆ ಸಾಮಾಜಿಕ ಸೇವೆಗಳು | --- | 14.17 | 14.17 | |
| | | | 2,650.68 | ಒಟ್ಟು ಸಾಮಾಜಿಕ ಸೇವೆಗಳು | 66.74 | 2,549.96 | 2,616.70 | |
| | | | 63.89 | ಆರ್ಥಿಕ ಸೇವೆಗಳು | | | | |
| | | | 63.89 | ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು | (-) 2.04 | 101.03 | 98.99 | |
| | | | 73.93 | ಗ್ರಾಮೀಣಾಭಿವೃದ್ಧಿ | 0.78 | 124.47 | 125.25 | |
| | | | 3,941.99 | ವಿಶೇಷ ಪ್ರದೇಶ ಕಾರ್ಯಕ್ರಮಗಳು | --- | 377.39 | 377.39 | |
| | | | 1,750.37 | ನೀರಾವರಿ ಮತ್ತು ಪ್ರವಾಹ ನಿಯಂತ್ರಣ | 572.16 | 4,193.10 | 4,765.26 | |
| | | | 205.75 | ಇಂಧನ | 15.95 | 1,365.15 | 1,381.10 | |
| | | | 2,646.39 | ಕೈಗಾರಿಕೆ ಮತ್ತು ಖನಿಜಗಳು | (-) 1.00 | 104.83 | 103.83 | |
| | | | 313.83 | ಸಾರಿಗೆ | 124.18 | 2,944.36 | 3,068.54 | |
| | | | 8,996.15 | ಸಾಮಾನ್ಯ ಆರ್ಥಿಕ ಸೇವೆಗಳು | (-) 53.83 | 406.48 | 352.65 | |
| | | | 8,996.15 | ಒಟ್ಟು ಆರ್ಥಿಕ ಸೇವೆಗಳು | 656.20 | 9,616.81 | 10,273.01 | |
| 555.36 | IV. ಸಾಲಗಳು ಮತ್ತು ಮುಂಗಡಗಳ ವಸೂಲಾತಿಗಳು | 161.37 | 981.58 | IV. ಸಾಲಗಳು ಮತ್ತು ಮುಂಗಡಗಳ ವಿತರಣೆ | 1.52 | 1,736.41 | | 1,737.93 |
| 516.53 | ವಿದ್ಯುಚ್ಛಕ್ತಿ ಯೋಜನೆಗಳಿಂದ | 17.51 | 5.34 | ವಿದ್ಯುಚ್ಛಕ್ತಿ ಯೋಜನೆಗಳಿಗೆ | --- | 33.90 | 33.90 | |
| 3.24 | ಸರ್ಕಾರಿ ನೌಕರರಿಂದ | 3.57 | 5.12 | ಸರ್ಕಾರಿ ನೌಕರರಿಗೆ | 1.52 | --- | 1.52 | |
| 35.59 | ಇತರರಿಂದ | 140.29 | 971.12 | ಇತರರಿಗೆ | --- | 1,702.51 | 1,702.51 | |
| 7,990.86 | V. ಸಾರ್ವಜನಿಕ ಋಣ ಜಮೆಗಳು | 6,713.74 | 2,308.33 | V. ಸಾರ್ವಜನಿಕ ಋಣ ಮರುಪಾವತಿ | | | | 2,807.13 |
| 7,310.01 | ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್‌ಗಳನ್ನು ಹೊರತುಪಡಿಸಿ ಆಂತರಿಕ ಋಣ | 5,210.22 | 1,837.87 | ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್ ಗಳನ್ನು ಹೊರತುಪಡಿಸಿ ಆಂತರಿಕ ಋಣ | 1,916.17 | --- | 1,916.17 | |
| --- | ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು | --- | --- | ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಮುಂಗಡಗಳು | --- | --- | --- | |
| 680.85 | ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು | 1,503.52 | 470.46 | ಕೇಂದ್ರ ಸರ್ಕಾರಕ್ಕೆ ಸಾಲಗಳು ಮತ್ತು ಮುಂಗಡಗಳ ಮರುಪಾವತಿ | 890.96 | | 890.96 | |
| 2.10 | VI. ಸಾದಿಲ್ವಾರು ನಿಧಿ (ಪುನರ್ಭರ್ತಿ) | --- | --- | VI. ಸಾದಿಲ್ವಾರು ನಿಧಿ ವಿತರಣೆಗಳು | 12.00 | 0.53 | | 12.53 |

| 2009-10 | ಸ್ವೀಕೃತಿಗಳು | 2010-11 | 2009-10 | ಬಟವಾಡೆಗಳು | | | | 2010-11 |
|-----------|--|-------------|------------|---|---------|-------|------------|-------------|
| | | | | | ಯೋಜನೇತರ | ಯೋಜನೆ | ಒಟ್ಟು | |
| 71,172.45 | VII. ಸಾರ್ವಜನಿಕ ಲೆಕ್ಕ ಜಮೆಗಳು | 80,313.64 | 64,029.09 | VII. ಸಾರ್ವಜನಿಕ ಲೆಕ್ಕ ವಿತರಣೆಗಳು | | | | 75,626.38 |
| 2,591.15 | ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ | 2,996.91 | 1,123.64 | ಸಣ್ಣ ಉಳಿತಾಯಗಳು ಮತ್ತು ಭವಿಷ್ಯ ನಿಧಿಗಳು ಇತ್ಯಾದಿ | | | 1,389.87 | |
| 5,117.86 | ಮೀಸಲು ನಿಧಿಗಳು | 2,134.04 | 1,917.29 | ಮೀಸಲು ನಿಧಿಗಳು | | | 760.00 | |
| 22,188.59 | ಲೇವಣಿಗಳು ಮತ್ತು ಮುಂಗಡಗಳು | 23,743.91 | 20,279.25 | ಲೇವಣಿಗಳು ಮತ್ತು ಮುಂಗಡಗಳು | | | 21,706.47 | |
| 40,023.81 | ಅಮಾನತ್ತು ಮತ್ತು ಸಂಕೀರ್ಣಗಳು | 49,964.71 | 39,421.39 | ಅಮಾನತ್ತು ಮತ್ತು ಸಂಕೀರ್ಣಗಳು | | | 50,261.09 | |
| 1,251.04 | ಇರಸಾಲುಗಳು | 1,474.07 | 1,287.52 | ಇರಸಾಲುಗಳು | | | 1,508.95 | |
| 1,618.78 | VIII ರಾಜಸ್ವ ಅಧಿಕ ಭಾಗ 'ಎ' ಯಿಂದ ತೆಗೆದುಕೊಂಡದ್ದು | 4,172.38 | 9,773.51 | VIII ಅಂತಿಮ ನಗದು ಶಿಲ್ಕು | | | | 7,667.31 |
| | | | 0.01 | ಖಜಾನೆಗಳಲ್ಲಿನ ನಗದು ಮತ್ತು ಸ್ಥಳೀಯ ಇರಸಾಲುಗಳು | | | 0.01 | |
| | | | (-) 107.69 | ರಿಸರ್ವ್ ಬ್ಯಾಂಕಿನಲ್ಲಿನ ಲೇವಣಿಗಳು | | | (-) 657.14 | |
| | | | 10.77 | ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು | | | 8.69 | |
| | | | 8,889.98 | ನಗದು ಶಿಲ್ಕು ಹೂಡಿಕೆ | | | 6,871.51 | |
| | | | 980.44 | ಉದ್ದೇಶಿತ ನಿಧಿಗಳಿಂದ ಹೂಡಿಕೆಗಳು | | | 1,444.24 | |
| 89,229.19 | ಒಟ್ಟು | 1,01,206.45 | 89,229.19 | ಒಟ್ಟು | | | | 1,01,206.45 |

●ಆಯವ್ಯಯ ಹೊರಗಿನ ಸಾಲಗಳಿಗೆ ಸಂಬಂಧಿಸಿದ ₹903.26 ಕೋಟಿಗಳ ವೆಚ್ಚವನ್ನೂ ಒಳಗೊಂಡಿದೆ.

*ರಾಷ್ಟ್ರೀಯ ಪರವಾನಗಿ ಶುಲ್ಕಕ್ಕೆ ಸಂಬಂಧಿಸಿದಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಬಂದ ₹67.96 ಕೋಟಿಗಳನ್ನು ಒಳಗೊಂಡಿದೆ.

@ ಇದರಲ್ಲಿ ಭಾರತಸರ್ಕಾರ ತುಂಬಿಕೊಟ್ಟ ಪಾಸ್‌ಪೋರ್ಟ್ ಪರಿಶೀಲನಾ ಶುಲ್ಕ ₹0.82 ಕೋಟಿ

§ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಮತ್ತು ಅಮಾನತ್ತು ಶೀರ್ಷಿಕೆಯಡಿ ಬಾಕಿಯಿದ್ದು ಪ್ರಸಕ್ತ ವರ್ಷದಲ್ಲಿ ತೀರಿಸಿದ ₹0.49 ಕೋಟಿಗಳನ್ನೂ ಒಳಗೊಂಡಿದೆ. ಅಲ್ಲದೆ ಕೇಂದ್ರ ಮಾರಾಟ ತೆರಿಗೆಯ ಮರುಪಾವತಿಗೆ ಸಂಬಂಧಿಸಿದಂತೆ ಬಿಇಎಂಎಲ್‌ಗೆ ಬಿಡುಗಡೆ ಮಾಡಿದ ₹60.59 ಕೋಟಿಗಳನ್ನೂ ಸಹ ಒಳಗೊಂಡಿದೆ.

ಅನುಬಂಧ 1.4
ರಾಜ್ಯದ ಸ್ವಂತ ಆರ್ಥಿಕ ಸುಧಾರಣಾ ಮಾರ್ಗದ ಫಲಿತಾಂಶ ಸೂಚಕಗಳು
(ಉಲ್ಲೇಖ: ಕಂಡಿಕೆ 1.3, ಪುಟ 3)

(ಕೋಟಿ ರೂಪಾಯಿಗಳಲ್ಲಿ)

| | 2009-10 ಲೆಕ್ಕಗಳು (ಮೂಲ ವರ್ಷ) | ಆಯವ್ಯಯ ಅಂದಾಜು | ಪ್ರಕ್ಷೇಪಣೆ | | | |
|---|-----------------------------------|------------------|-----------------|-----------------|-----------------|-----------------|
| | | | 2010-11 | 2011-12 | 2012-13 | 2013-14 |
| ರಾಜ್ಯ ರಾಜಸ್ವ ಲೆಕ್ಕ | | | | | | |
| 1. ಸ್ವಂತ ತೆರಿಗೆ ರಾಜಸ್ವ | 30,579 | 36,228 | 41,120 | 46,673 | 52,975 | 68,707 |
| 2. ಸ್ವಂತ ತೆರಿಗೆಯೇತರ ರಾಜಸ್ವ | 3,334 | 2,820 | 2,996 | 3,202 | 3,430 | 5,736 |
| 3. ಸ್ವಂತ ತೆರಿಗೆ + ತೆರಿಗೆಯೇತರ ರಾಜಸ್ವ (1+2) | 33,913 | 39,048 | 44,116 | 49,875 | 56,405 | 74,470 |
| 4. ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ಪಾಲು | 7,360 | 9,060 | 10,283 | 11,672 | 13,248 | 15,640 |
| 5. ಅನುದಾನಗಳು | 7,883 | 5,530 | 6,363 | 6,940 | 7,577 | 11,183 |
| 6. ಒಟ್ಟು ಕೇಂದ್ರೀಯ ವರ್ಗಾವಣೆಗಳು (4+5) | 15,243 | 14,590 | 16,646 | 18,612 | 20,825 | 26,823 |
| 7. ಒಟ್ಟು ರಾಜಸ್ವ ಜಮೆಗಳು (3+6) | 49,156 | 53,638 | 60,762 | 68,487 | 77,230 | 1,01,293 |
| 8. ನಗರ ಸ್ಥಳೀಯ ಸಂಸ್ಥೆಗಳಿಗೆ ಸುಂಕಗಳಲ್ಲಿನ ಪಾಲು | 2,474 | 2,885 | 3,676 | 4,168 | 4,720 | 6,605 |
| 9. ಭಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ (ರಸ್ತೆಗಳು, ಸೇತುವೆಗಳು ಮತ್ತು ನೀರಾವರಿ) | 675 | 339 | 373 | 411 | 452 | 870 |
| 10. ವೇತನಗಳು | 10,342 | 11,366 | 12,858 | 14,185 | 15,574 | 23,437 |
| 11. ಪಿಂಚಣಿಗಳು | 3,408 | 4,500 | 5,175 | 5,951 | 6,844 | 8,538 |
| 12. ಬಡ್ಡಿ ಪಾವತಿಗಳು | 5,213 | 6,316 | 7,141 | 8,055 | 9,085 | 10,297 |
| 13. ಸಹಾಯಾನುದಾನಗಳು (ಆಹಾರ, ಸಾರಿಗೆ, ವಸತಿ ಮತ್ತು ಕೈಗಾರಿಕೆ) | 1,435 | 1,674 | 1,841 | 2,025 | 2,228 | 2,603 |
| 14. ಸಹಾಯಾನುದಾನಗಳು (ವಿದ್ಯುತ್) | 2,341 | 2,825 | 3,108 | 3,418 | 3,760 | 5,725 |
| 15. ಇತರೆ ಭಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ (ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು, ಕೃಷಿ ಮತ್ತು ಅರಣ್ಯ) | 8,088 | 7,979 | 8,561 | 9,151 | 9,780 | 17,963 |
| 16. ಆಡಳಿತಾತ್ಮಕ ವೆಚ್ಚ | 892 | 901 | 956 | 1,029 | 1,108 | 1,255 |
| 17. ಇತರೆ ರಾಜಸ್ವ ವೆಚ್ಚ | 12,669 | 14,353 | 15,957 | 17,736 | 19,714 | 19,337 |
| 18. ಒಟ್ಟು ರಾಜಸ್ವ ವೆಚ್ಚ (8ರಿಂದ 17) | 47,537 | 53,138 | 59,646 | 66,129 | 73,266 | 96,630 |
| 19. ವೇತನ+ಬಡ್ಡಿ+ಪಿಂಚಣಿಗಳು (10+11+12) | 18,963 | 22,182 | 25,174 | 28,191 | 31,503 | 42,272 |
| 20. ರಾಜಸ್ವ ಸ್ವೀಕೃತಿಗಳ ಶೇಕಡಾವಾರಾಗಿ (19/7) | 39 | 41 | 414 | 41 | 41 | 42 |
| 21. ರಾಜಸ್ವ ಹೆಚ್ಚಳ/ಕೊರತೆ (7-18) | 1,619 | -500 | -1,116 | -2,358 | -3,964 | -4,663 |
| 1. ಆಯವ್ಯಯದ ಹೊರಗಿನ ಸಾಲಗಳ ಮೇಲಿನ ಬಡ್ಡಿ ಪಾವತಿಗಳು ಮತ್ತು ಪಿಎಸ್‌ಯುಗಳು/ವಿಶೇಷ ಉದ್ದೇಶ ಸಾಧನಗಳು ಆಯವ್ಯಯದ ಹೊರಗೆ ಮಾಡಿದ ಎಸ್‌ಪಿವಿ ಸಾಲಗಳು | 569 | 158 | 72 | 1 | --- | 234 |
| 2. ಸಂಚಿತ ರಾಜಸ್ವ ಕೊರತೆ | 1,050 | -342 | -1,044 | -2,357 | -3,964 | -4,429 |
| ಒಟ್ಟು ಖರ್ಚು ಆಸ್ತಿ | 83,482 | 89,403 | 1,00,149 | 1,12,276 | 1,25,963 | 1,51,079 |
| 1. ಬಂಡವಾಳ ವೆಚ್ಚ | 12,137 | 13,112 | 11,763 | 14,086 | 17,346 | 24,695 |
| 2. ಸಾಲ ಮತ್ತು ಮುಂಗಡಗಳ ವಸೂಲಾತಿ | 555 | | 615 | 125 | 137 | 1,500 |
| ಒಟ್ಟು ವಿತ್ತೀಯ ಕೊರತೆ | 10,875 | 9,708 | 10,745 | 12,127 | 13,687 | 18,532 |

ಅನುಬಂಧ 1.5

ರಾಜ್ಯಸರ್ಕಾರದ ಹಣಕಾಸಿನ ಕಾಲ ಸರಣಿ ದತ್ತಾಂಶಗಳು

(ಉಲ್ಲೇಖ: ಕಂಡಿಕೆ 1.6,1.10.2: ಪುಟ 12, 44)

(ಕೋಟಿ ರೂಪಾಯಿಗಳಲ್ಲಿ)

| | 2006-07 | 2007-08 | 2008-09 | 2009-10 | 2010-11 |
|--|---------------|---------------|-----------------|-----------------|-----------------|
| ಭಾಗ ಎ-ಸ್ವೀಕೃತಿಗಳು | | | | | |
| 1. ರಾಜಸ್ವ ಸ್ವೀಕೃತಿಗಳು | 37,587 | 41,151 | 43,290 | 49,156 | 58,206 |
| (i) ತೆರಿಗೆ ಆದಾಯ | 23,301 (62) | 25,987(63) | 27,645(64) | 30,579(62) | 38,473 (66) |
| ಕೃಷಿ ಆದಾಯದ ಮೇಲಿನ ತೆರಿಗೆ | 1(-) | 3(-) | 9(-) | 9(-) | 9 (-) |
| ಮಾರಾಟ, ವ್ಯಾಪಾರ ಮುಂತಾದವುಗಳ ಮೇಲಿನ ತೆರಿಗೆ | 11,762(50) | 13,894(54) | 14,623(53) | 15,833(52) | 20,235 (53) |
| ರಾಜ್ಯ ಅಬಕಾರಿ | 4,495(19) | 4,767(18) | 5,749(21) | 6,946(23) | 8,285(21) |
| ವಾಹನಗಳ ಮೇಲಿನ ತೆರಿಗೆಗಳು | 1,375(6) | 1,650(6) | 1,681(6) | 1,962(6) | 2,550 (7) |
| ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳು | 3,206(14) | 3,409(13) | 2,927(10) | 2,628(9) | 3,531(9) |
| ಭೂ ಕಂದಾಯ | 109(-) | 145(1) | 256(1) | 128(-) | 177(-) |
| ಸರಕುಗಳು ಮತ್ತು ಪ್ರಯಾಣಿಕರ ಮೇಲಿನ ತೆರಿಗೆಗಳು | 1,147(5) | 837(3) | 1,085(4) | 1,291(4) | 1,526(4) |
| ವಿದ್ಯುಚ್ಛಕ್ತಿ ಸುಂಕದ ಮೇಲಿನ ತೆರಿಗೆ | 389(2) | 450(2) | 370(1) | 679(2) | 663(2) |
| ಇತರೆ ತೆರಿಗೆಗಳು | 817(4) | 832(3) | 945(4) | 1,103(4) | 1,497(4) |
| (ii) ತೆರಿಗೆಯೇತರ ಆದಾಯ | 4,099(11) | 3,358(8) | 3,159(7) | 3,334(7) | 3,358(6) |
| (iii) ಕೇಂದ್ರ ತೆರಿಗೆ ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು | 5,374(14) | 6,779(17) | 7,154(17) | 7,360(15) | 9,506(16) |
| (iv) ಭಾರತ ಸರ್ಕಾರದಿಂದ ಪಡೆದ ಸಹಾಯಾನುದಾನಗಳು | 4,813(13) | 5,027(12) | 5,332(12) | 7,883(16) | 6,869(12) |
| 2. ಇತರೆ ಬಂಡವಾಳ ಸ್ವೀಕೃತಿಗಳು | ಇಲ್ಲ | 246 | 181 | 70 | 72 |
| 3. ಸಾಲ ಮತ್ತು ಮುಂಗಡಗಳು | 60 | 52 | 57 | 555 | 161 |
| 4. ಒಟ್ಟು ರಾಜಸ್ವ ಮತ್ತು ಸಾಲವಲ್ಲದ ಬಂಡವಾಳ ಜಮೆಗಳು (1+2+3) | 37,647 | 41,449 | 43,528 | 4,9781 | 58,439 |
| 5. ಸಾರ್ವಜನಿಕ ಋಣ ಸ್ವೀಕೃತಿಗಳು | 3,546 | 2,279 | 8,592 | 7,991 | 6,714 |
| ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ) | 2,892(82) | 1,473(65) | 7,996(93) | 7,310(91) | 5,210(78) |
| ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳ ನಿವ್ವಳ ವಹಿವಾಟು | --- | --- | --- | --- | --- |
| ಭಾರತ ಸರ್ಕಾರದಿಂದ ಪಡೆದ ಸಾಲಗಳು ಮತ್ತು ಮುಂಗಡಗಳು | 654(18) | 806(35) | 596(7) | 681(9) | 1,504(22) |
| 6. ಸಂಚಿತ ನಿಧಿಯ ಒಟ್ಟು ಸ್ವೀಕೃತಿಗಳು (4+5) | 41,193 | 43,728 | 52,120 | 57,772 | 65,153 |
| 7. ಸಾದಿಲ್ವಾರು ನಿಧಿ ಸ್ವೀಕೃತಿಗಳು | --- | 13 | --- | 2 | --- |
| 8. ಸಾರ್ವಜನಿಕ ಲೆಕ್ಕ ಸ್ವೀಕೃತಿಗಳು | 47,040 | 56,160 | 60,604 | 71,172 | 80,314 |
| 9. ರಾಜ್ಯದ ಒಟ್ಟು ಸ್ವೀಕೃತಿಗಳು (6+7+8) | 88,233 | 99,901 | 1,12,724 | 1,28,946 | 1,45,467 |
| ಭಾಗ ಬಿ- ವೆಚ್ಚ/ಬಟವಾಡೆ | | | | | |
| 10. ರಾಜಸ್ವ ವೆಚ್ಚ | 33,435 | 37,375 | 41,659 | 47,537 | 54,034 |
| ಯೋಜನೆ | 7,852(23) | 8,313(22) | 10,530(25) | 12,303(26) | 15,188(28) |
| ಯೋಜನೇತರ | 25,583(77) | 29,062(78) | 31,129(75) | 35,234(74) | 38,846(72) |
| ಸಾಮಾನ್ಯ ಸೇವೆಗಳು (ಬಡ್ಡಿ ಪಾವತಿಗಳನ್ನು ಒಳಗೊಂಡು) | 10,419(31) | 10,872(29) | 12,275(29) | 12,762(27) | 14,055(26) |
| ಸಾಮಾಜಿಕ ಸೇವೆಗಳು | 10,937(33) | 13,124(35) | 15,873(38) | 19,119(40) | 22,108(41) |
| ಆರ್ಥಿಕ ಸೇವೆಗಳು | 10,440(31) | 11,453(31) | 11,137(27) | 13,182(28) | 14,892(28) |
| ಸಹಾಯಾನುದಾನಗಳು ಮತ್ತು ವಂತಿಗಳು | 1,639(5) | 1,926(5) | 2,374(6) | 2,474(5) | 2,979(5) |
| 11. ಬಂಡವಾಳ ವೆಚ್ಚ | 8,543 | 8,649 | 9,870 | 12,137 | 13,355 |

| | 2006-07 | 2007-08 | 2008-09 | 2009-10 | 2010-11 |
|--|---------------|-----------------|-----------------|-----------------|-----------------|
| ಯೋಜನೆ | 8,411(98) | 7,199(83) | 9,135(93) | 11,118(92) | 12,582(94) |
| ಯೋಜನೇತರ | 132(2) | 1,450(17) | 735(7) | 1,019(8) | 773(6) |
| ಸಾಮಾನ್ಯ ಸೇವೆಗಳು | 321(4) | 339(4) | 475(5) | 490(4) | 465(3) |
| ಸಾಮಾಜಿಕ ಸೇವೆಗಳು | 1,293(15) | 2,148(25) | 2,555(26) | 2,651(22) | 2,617(20) |
| ಆರ್ಥಿಕ ಸೇವೆಗಳು | 6,929(81) | 6,162(71) | 6,840(69) | 8,996(74) | 10,273(77) |
| 12. ಸಾಲ ಮತ್ತು ಮುಂಗಡಗಳ ವಿತರಣೆ | 357 | 757 | 731 | 982 | 1,738 |
| 13. ಒಟ್ಟು (10+11+12) | 42,335 | 46,781 | 52,260 | 60,656 | 69,127 |
| 14. ಸಾರ್ವಜನಿಕ ಋಣದ ಮರುಪಾವತಿಗಳು | 1,749 | 1,251 | 1,778 | 2,308 | 2,807 |
| ಆಂತರಿಕ ಋಣ (ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್ ಹೊರತುಪಡಿಸಿ) | 1,012(58) | 802(64) | 1,317(74) | 1,838(80) | 1,916(68) |
| ಅರ್ಥೋಪಾಯ ಮುಂಗಡಗಳು ಮತ್ತು ಓವರ್‌ಡ್ರಾಫ್ಟ್‌ಗಳಡಿ ನಿವ್ವಳ ವಹಿವಾಟು | --- | --- | --- | --- | --- |
| ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು | 737(42) | 449(36) | 461(26) | 470(20) | 891(32) |
| 15. ಸಾದಿಲ್ವಾರು ನಿಧಿಗೆ ವಿನಿಯೋಗ | --- | --- | --- | --- | --- |
| 16. ಸಂಚಿತ ನಿಧಿಯಿಂದ ಒಟ್ಟು ಬಟವಾಡೆ (13+14+15) | 44,084 | 48,032 | 54,038 | 62,964 | 71,934 |
| 17. ಸಾದಿಲ್ವಾರು ನಿಧಿ ಬಟವಾಡೆಗಳು | 13 | --- | 2 | --- | 13 |
| 18. ಸಾರ್ವಜನಿಕ ಲೆಕ್ಕ ಬಟವಾಡೆಗಳು | 42,637 | 54,055 | 54,783 | 64,029 | 75,626 |
| 19. ರಾಜ್ಯದ ಒಟ್ಟು ಬಟವಾಡೆಗಳು (16+17+18) | 86,734 | 1,02,087 | 1,08,823 | 1,26,993 | 1,47,573 |
| ಭಾಗ ಸಿ-ಕೊರತೆಗಳು/ಹೆಚ್ಚಳಗಳು | | | | | |
| 20. ರಾಜಸ್ವ ಕೊರತೆ(-)/ರಾಜಸ್ವ ಹೆಚ್ಚಳ (+) (1-10) | 4,152 | 3,776 | 1,631 | 1,619 | 4,172 |
| 21. ವಿತ್ತೀಯ ಕೊರತೆ (-)/ವಿತ್ತೀಯ ಹೆಚ್ಚಳ (+) (4-13) | 4,688 | 5,332 | 8,732 | 10,875 | 10,688 |
| 22. ಪ್ರಾಥಮಿಕ ಕೊರತೆ (21+23) | 452 | 826 | 4,200 | 5,662 | 5,047 |
| ಪ್ರಾಥಮಿಕ ಹೆಚ್ಚಳ (23-21) | --- | --- | --- | --- | --- |
| ಭಾಗ ಡಿ- ಇತರೆ ದತ್ತಾಂಶಗಳು | | | | | |
| 23. ಬಡ್ಡಿ ಪಾವತಿಗಳು (ರಾಜಸ್ವ ವೆಚ್ಚದಲ್ಲಿ ಸೇರಿದೆ) | 4,236 | 4,506 | 4,532 | 5,213 | 5,641 |
| 24. ಸ್ಥಳೀಯ ಸಂಸ್ಥೆಗಳು ಮುಂತಾದವುಗಳಿಗೆ ಆರ್ಥಿಕ ನೆರವು | 13,915 | 16,725 | 15,262 | 16,420 | 19,041 |
| 25. ಅರ್ಥೋಪಾಯ ಮುಂಗಡಗಳು/ಓವರ್ ಡ್ರಾಫ್ಟ್ ಪಡೆದ ದಿನಗಳು | | | | | |
| ಅರ್ಥೋಪಾಯ ಮುಂಗಡಗಳು ಪಡೆದ ದಿನಗಳು | --- | 4 | --- | --- | --- |
| ಓವರ್‌ಡ್ರಾಫ್ಟ್ ಪಡೆದ ದಿನಗಳು | --- | --- | --- | --- | --- |
| 26. ಅರ್ಥೋಪಾಯ ಮುಂಗಡಗಳು ಮತ್ತು ಓವರ್ ಡ್ರಾಫ್ಟ್ ಮೇಲಿನ ಬಡ್ಡಿ | --- | 0.04 | --- | --- | --- |
| 27 ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ರಾಬಿಆಂಟಿ) [®] | 2,27,831 | 2,70,843 | 3,03,058 | 3,35,747 | 3,80,872 |
| 28 ಬಾಕಿ ಇರುವ ವಿತ್ತೀಯ ಜವಾಬ್ದಾರಿಗಳು(ವರ್ಷಾಂತ್ಯ) | 57,682 | 60,142 | 71,550 | 83,482 | 91,943 |
| 29. ಬಾಕಿ ಇರುವ ಖಾತರಿಗಳು(ಬಡ್ಡಿ ಸೇರಿದಂತೆ) (ವರ್ಷಾಂತ್ಯ) | 9,879 | 10,786 | 8,693 | 7,203 | 6,618 |
| 30. ಖಾತರಿ ನೀಡಿದ ಗರಿಷ್ಠ ಮೊತ್ತ (ವರ್ಷಾಂತ್ಯ) | 19,793 | 23,109 | 18,732 | 18,420 | 19,150 |
| 31. ಅಪೂರ್ಣ ಕಾಮಗಾರಿಗಳ ಸಂಖ್ಯೆ | 261 | 429 | 197 | 261 | 388 |
| 32. ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿರುವ ಬಂಡವಾಳ | 1,174 | 1,480 | 1,107 | 1,015 | 1,203 |
| ಭಾಗ ಇ-ವಿತ್ತೀಯ ಆರೋಗ್ಯ ಸೂಚಕಗಳು | | | | | |
| I ಸಂಪನ್ಮೂಲ ಸಂಗ್ರಹ | | | | | |
| ಸ್ವಂತ ತೆರಿಗೆ ರಾಜಸ್ವ/ರಾಬಿಆಂಟಿ | 10.23 | 9.59 | 9.12 | 9.11 | 10.10 |
| ಸ್ವಂತ ತೆರಿಗೆಯೇತರ ರಾಜಸ್ವ/ರಾಬಿಆಂಟಿ | 1.80 | 1.24 | 1.04 | 1.0 | 0.88 |

| | 2006-07 | 2007-08 | 2008-09 | 2009-10 | 2010-11 |
|--|---------|---------|---------|---------|---------|
| ಕೇಂದ್ರ ವರ್ಗಾವಣೆಗಳು/ರಾಜಕೀಯ | 4.47 | 4.36 | 4.12 | 4.54 | 4.30 |
| II ವೆಚ್ಚ ನಿರ್ವಹಣೆ | | | | | |
| ಒಟ್ಟು ವೆಚ್ಚ/ರಾಜಕೀಯ | 18.6 | 17.3 | 17.2 | 18.1 | 18.1 |
| ಒಟ್ಟು ವೆಚ್ಚ/ರಾಜಕೀಯ ಸ್ವೀಕೃತಿಗಳು | 112.63 | 113.68 | 120.72 | 123.39 | 118.76 |
| ರಾಜಕೀಯ ವೆಚ್ಚ/ಒಟ್ಟು ವೆಚ್ಚ | 78.98 | 79.89 | 79.71 | 78.37 | 78.17 |
| ಸಾಮಾಜಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ | 29.66 | 33.92 | 35.59 | 37.22 | 37.92 |
| ಆರ್ಥಿಕ ಸೇವೆಗಳ ಮೇಲಿನ ವೆಚ್ಚ/ಒಟ್ಟು ವೆಚ್ಚ | 45.82 | 37.99 | 35.46 | 36.84 | 36.76 |
| ಬಂಡವಾಳ ವೆಚ್ಚ/ಒಟ್ಟು ವೆಚ್ಚ | 21.02 | 20.11 | 20.29 | 21.63 | 21.83 |
| ಸಾಮಾಜಿಕ ಮತ್ತು ಆರ್ಥಿಕ ಸೇವೆಗಳ ಮೇಲಿನ ಬಂಡವಾಳ ವೆಚ್ಚ/ಒಟ್ಟು ವೆಚ್ಚ | 20.26 | 19.38 | 19.37 | 20.81 | 21.16 |
| III ವಿತ್ತೀಯ ಅಸಮತೆಗಳ ನಿರ್ವಹಣೆ | | | | | |
| ರಾಜಕೀಯ ಕೊರತೆ(ಹೆಚ್ಚಳ)/ರಾಜಕೀಯ | 1.82 | 1.40 | 0.54 | 0.48 | 1.10 |
| ವಿತ್ತೀಯ ಕೊರತೆ/ರಾಜಕೀಯ | 2.06 | 1.97 | 2.88 | 3.24 | 2.81 |
| ಪ್ರಾಥಮಿಕ ಕೊರತೆ(ಹೆಚ್ಚಳ)/ರಾಜಕೀಯ | 0.20 | 0.30 | 1.38 | 1.69 | 1.32 |
| ರಾಜಕೀಯ ಕೊರತೆ/ವಿತ್ತೀಯ ಕೊರತೆ | --- | --- | --- | --- | --- |
| ಪ್ರಾಥಮಿಕ ರಾಜಕೀಯ ಶಿಲ್ಕು/ರಾಜಕೀಯ | 3.7 | 3.2 | 1.6 | 1.5 | 2.6 |
| IV ವಿತ್ತೀಯ ಜವಾಬ್ದಾರಿಗಳ ನಿರ್ವಹಣೆ | | | | | |
| ವಿತ್ತೀಯ ಜವಾಬ್ದಾರಿಗಳು/ರಾಜಕೀಯ | 25.32 | 22.20 | 23.61 | 24.86 | 24.14 |
| ವಿತ್ತೀಯ ಜವಾಬ್ದಾರಿಗಳು/ರಾಜಕೀಯ ಸ್ವೀಕೃತಿಗಳು | 153.46 | 146.15 | 165.28 | 169.83 | 157.96 |
| V ಇತರೆ ವಿತ್ತೀಯ ಆರೋಗ್ಯ ಸೂಚಕಗಳು | | | | | |
| ಹೂಡಿಕೆಗಳ ಮೇಲಿನ ಪ್ರತಿಫಲ(ಕೇವಲಕೋಟಿಗಳಲ್ಲಿ) | 19.5 | 23.4 | 40.2 | 29.51 | 43.44 |
| ಪ್ರಸಕ್ತ ರಾಜಕೀಯದಲ್ಲಿನ ಉಳಿಕೆ(ಕೇವಲಕೋಟಿಗಳಲ್ಲಿ) | 9,415 | 8,593 | 8,523 | 9,468 | 14,748 |
| ವಿತ್ತೀಯ ಆಸ್ತಿಗಳು/ಜವಾಬ್ದಾರಿಗಳು | 0.9 | 1.0 | 1.0 | 1.0 | 1.1 |

ಆವರಣದಲ್ಲಿರುವ ಅಂಕಗಳು ಶೇಕಡವನ್ನು(ಪೂರ್ಣಾಂಕಗೊಳಿಸಿದೆ)ಪ್ರತಿ ಉಪಶೀರ್ಷಿಕೆಗೆ ಸಂಬಂಧಿಸಿದಂತೆ ಸೂಚಿಸಿದೆ

@ರಾಜ್ಯಗಳ ಹಣಕಾಸು ಕ್ರೋಢೀಕರಣ ಮಾರ್ಗಸೂಚಿ (2010-15)ಗಾಗಿ ಭಾರತ ಸರ್ಕಾರವು ಅಂಗೀಕರಿಸಿದ ಅಂದಾಜುಗಳನ್ನು ರಾಜ್ಯಸರ್ಕಾರವು ಮಧ್ಯಂತರ ಅವಧಿಯ ಹಣಕಾಸು ಯೋಜನೆ (2011-15)ರಲ್ಲಿ ಪರಿಗ್ರಹಿಸಿದ್ದು, ಮತ್ತು ಈ ಅಂದಾಜುಗಳು ಸಿಎಸ್‌ಐ ಮಾರ್ಗಸೂಚಿಗಳನ್ನು ಆಧರಿಸಿದ ಆರ್ಥಿಕ ಸಮೀಕ್ಷೆ 2010-11ರಲ್ಲಿನ ಇತ್ತೀಚಿನ ಅಂದಾಜುಗಳಿಗಿಂತ ಕಡಿಮೆಯಿದೆ.

ಅನುಬಂಧ 1.6
31 ಮಾರ್ಚ್ 2011ರಲ್ಲಿದ್ದಂತೆ ಕರ್ನಾಟಕ ಸರ್ಕಾರದ ಸಂಕ್ಷಿಪ್ತ ಹಣಕಾಸು ಸ್ಥಿತಿ
(ಉಲ್ಲೇಖ: ಕಂಡಿಕೆ 1.10.1, ಪುಟ 43)

(ಕೋಟಿ ರೂಪಾಯಿಗಳಲ್ಲಿ)

| 31.3.2010 ರಂದು ಇದ್ದಂತೆ | ಜವಾಬ್ದಾರಿಗಳು | | 31.3.2011 ರಂದು ಇದ್ದಂತೆ |
|---------------------------|--------------|--|---------------------------|
| 45,468.00 | | ಆಂತರಿಕ ಋಣ * | 48,762.05 |
| | 23,525.76 | ಬಡ್ಡಿಸಹಿತ ಮಾರುಕಟ್ಟೆ ಸಾಲಗಳು | 24,562.97 |
| | 1.42 | ಬಡ್ಡಿರಹಿತ ಮಾರುಕಟ್ಟೆ ಸಾಲಗಳು | 1.45 |
| | 446.75 | ಭಾರತೀಯ ಜೀವ ವಿಮಾ ನಿಗಮದಿಂದ ಪಡೆದ ಸಾಲಗಳು | 406.14 |
| | 1,896.56 | ಇತರ ಸಂಸ್ಥೆಗಳಿಂದ ಪಡೆದ ಸಾಲಗಳು | 2,355.99 |
| | 19,597.51 | ಭಾರತೀಯ ರಿಸರ್ವ್ ಬ್ಯಾಂಕಿನಿಂದ ಸಾಲಗಳು-ಕೇಂದ್ರ ಸರ್ಕಾರದ ರಾಷ್ಟ್ರೀಯ ಉಳಿತಾಯ ನಿಧಿಗೆ ಕೊಟ್ಟ ವಿಶೇಷ ಭದ್ರತೆಗಳು | 21,435.50 |
| 9,902.20 | | ಕೇಂದ್ರ ಸರ್ಕಾರದಿಂದ ಸಾಲಗಳು ಮತ್ತು ಮುಂಗಡಗಳು - | 10,514.76 |
| | 0.07 | 1984-85ನೇ ಸಾಲಿನ ಹಿಂದಿನ ವರ್ಷದ ಸಾಲಗಳು | 0.07 |
| | 92.62 | ಯೋಜನಾತರ ಸಾಲಗಳು | 86.37 |
| | 9,639.38 | ರಾಜ್ಯ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು | 10,274.20 |
| | 25.48 | ಕೇಂದ್ರ ಯೋಜನೆ ಕಾರ್ಯಕ್ರಮಗಳಿಗಾಗಿ ಸಾಲಗಳು | 21.82 |
| | 144.65 | ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಸಾಲಗಳು | 132.30 |
| 80.00 | | ಸಾದಿಲ್ವಾಹು ನಿಧಿ | 67.47 |
| 11,177.06 | | ಸಣ್ಣ ಉಳಿತಾಯಗಳು, ಭವಿಷ್ಯ ನಿಧಿಗಳು ಇತ್ಯಾದಿ | 12,784.10 |
| 10,254.03 | | ಮೀಸಲು ನಿಧಿಗಳು | 11,628.06 |
| 7,660.97 | | ಠೇವಣಿಗಳು | 9,698.19 |
| 4,495.66 | | ಅಮಾನತ್ತು ಮತ್ತು ಸಂಕೀರ್ಣ ಶಿಲ್ಕುಗಳು | 4,144.34 |
| 89,037.92 | | ಒಟ್ಟು | 97,598.97 |
| | | ಆಸ್ತಿಗಳು | |
| 75,169.96@ | | ಸ್ಥಿರ ಆಸ್ತಿಗಳ ಮೇಲಿನ ಒಟ್ಟು ಬಂಡವಾಳ ವೆಚ್ಚ- ಕಂಪನಿಗಳು, ನಿಗಮಗಳು ಇತ್ಯಾದಿಗಳ ಷೇರುಗಳಲ್ಲಿ ಹೂಡಿಕೆಗಳು | 88,525.12 |
| | 32,491.93 | | 38,420.70 |
| | 42,678.03 | ಇತರ ಬಂಡವಾಳ ವೆಚ್ಚ | 50,104.42 |
| 8,046.42 | | ಸಾಲಗಳು ಮತ್ತು ಮುಂಗಡಗಳು- | 9,622.98 |
| | 1,217.29 | ವಿದ್ಯುತ್‌ಚಕ್ತಿ ಯೋಜನೆಗಳಿಗಾಗಿ ಸಾಲಗಳು | 1233.68 |
| | 6,827.14 | ಇತರ ಅಭಿವೃದ್ಧಿ ಸಾಲಗಳು | 8389.36 |
| | 1.99 | ಸರ್ಕಾರಿ ನೌಕರರಿಗೆ ಸಾಲಗಳು ಮತ್ತು ಸಂಕೀರ್ಣ ಸಾಲಗಳು | -0.06 |
| 399.03 | | ಇರಸಾಲುಗಳು | 433.91 |
| 10.17 | | ಇತರೆ ಮುಂಗಡಗಳು | 9.95 |
| 9,773.51 | | ನಗದು- | 7,667.31 |
| | --- | ಖಜಾನೆಗಳಲ್ಲಿನ ನಗದು | --- |
| | 10.77 | ಖಾಯಂ ಮುಂಗಡಗಳು ಸೇರಿದಂತೆ ಇಲಾಖಾ ನಗದು ಶಿಲ್ಕು | 8.69 |
| | (-) 107.69 | ರಿಸರ್ವ್ ಬ್ಯಾಂಕ್ ಠೇವಣಿಗಳು | (-) 657.14 |
| | 0.01 | ರವಾನೆಯಲ್ಲಿರುವ ಇರಸಾಲುಗಳು | 0.01 |
| | 8,889.98 | ನಗದು ಶಿಲ್ಕು ಹೂಡಿಕೆಗಳು | 6,871.51 |
| | 980.44 | ಮೀಸಲು ನಿಧಿಗಳಿಂದ ಹೂಡಿಕೆಗಳು | 1,444.24 |
| (-) 4,361.17@ | | ಸರ್ಕಾರಿ ಲೆಕ್ಕಗಳ ಮೇಲಿನ ಹೆಚ್ಚಳ | (-) 8,660.30 |
| | (-) 2,598.18 | ಸಂಚಿತ ಹೆಚ್ಚಳ | (-) 4,361.17 |
| | (-) 1,628.78 | ರಾಜಸ್ವ ಹೆಚ್ಚಳವನ್ನು ಕಳೆಯಿರಿ | (-) 4,172.38 |
| | (-) 64.42 | ಇತರ ಹೊಂದಾಣಿಕೆಗಳನ್ನು ಕಳೆಯಿರಿ | (-) 54.94 |
| | (-) 69.79 | ಬಂಡವಾಳ ಸ್ವೀಕೃತಿಯನ್ನು ಕಳೆಯಿರಿ | (-)71.81 |
| 89,037.92 | | ಒಟ್ಟು | 97,598.97 |

* ಮೇಲೆ ಕಾಣಿಸಿದ ಜವಾಬ್ದಾರಿಗಳಲ್ಲಿ ಆಯವ್ಯಯ ಹೊರಗಿನ ಸಾಲಗಳು ಸೇರಿಲ್ಲ.

@ 2009-10ರಲ್ಲಿ ರಾಜಸ್ವ ವಿಭಾಗದಡಿ ಹಾಲು ಸಂಘಗಳಿಗೆ ಬಿಡುಗಡೆ ಮಾಡಿದ ₹10 ಕೋಟಿಗಳ ಸಹಾಯವನ್ನು ಆದೇಶದಂತೆ ಈ ಕ್ಷೇತ್ರದಲ್ಲಿ ಹೂಡಿಕೆಯೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಬಂಡವಾಳ ಹೂಡಿಕೆಯನ್ನು ವಿದ್ಯುಕ್ತವಾಗಿ ಸರಿಪಡಿಸಲಾಗಿದೆ.

ಅನುಬಂಧ 1.3 ಮತ್ತು 1.6ಗಳಿಗೆ ವಿವರಣಾ ಟಿಪ್ಪಣಿಗಳು

ಮುಂದೆ ತೋರಿಸಿರುವ ವಿವರಣಾ ಪಟ್ಟಿಗಳಲ್ಲಿನ ಸಂಕ್ಷಿಪ್ತ ಲೆಕ್ಕಗಳನ್ನು ಹಣಕಾಸು ಲೆಕ್ಕಗಳಲ್ಲಿ ಸೂಚಿಸಿರುವ ವ್ಯಾಖ್ಯಾನ ಮತ್ತು ವಿವರಣೆಗಳೊಂದಿಗೆ ಓದಬೇಕು. ಸರ್ಕಾರದ ಲೆಕ್ಕಗಳು ಮುಖ್ಯವಾಗಿ ನಗದು ಆಧಾರದ ಮೇಲೆ ಇರುವುದರಿಂದ ಅನುಬಂಧ 1.6ರಲ್ಲಿ ತೋರಿಸಿರುವ ಸರ್ಕಾರಿ ಲೆಕ್ಕದ ಹೆಚ್ಚಳವು ನಗದು ಆಧಾರದ ಸ್ಥಿತಿಯನ್ನು ಸೂಚಿಸುತ್ತದೆ, ಮತ್ತು ಸಂಚಯ ಆಧಾರಿತ ವಾಣಿಜ್ಯ ಲೆಕ್ಕ ವಿಧಾನಕ್ಕೆ ವಿರುದ್ಧವಾಗಿರುತ್ತದೆ. ಇದರಿಂದಾಗಿ ಪಾವತಿ ಮಾಡಬೇಕಾದ, ಸ್ವೀಕೃತಿಯಾಗಬೇಕಾದ ಬಾಬುಗಳು, ಸವಕಳಿ ಅಥವಾ ದಾಸ್ತಾನು ಅಂಕಿಗಳಲ್ಲಿನ ವ್ಯತ್ಯಯ ಇತ್ಯಾದಿಗಳು - ಲೆಕ್ಕಗಳಲ್ಲಿ ಪ್ರತಿಬಿಂಬಿತವಾಗಿರುವುದಿಲ್ಲ ಹಾಗೂ ಅಮಾನತ್ತು ಮತ್ತು ಇತರ ಶಿಲ್ಕುಗಳು, ಇನ್ನೂ ಪಾವತಿಯಾಗದ ಚೆಕ್‌ಗಳ ಮೊತ್ತಗಳನ್ನು, ಇತರೆ ರಾಜ್ಯಗಳ ಪರವಾಗಿ ಪಾವತಿ ಮಾಡಿದ್ದು, ಇತ್ಯರ್ಥವಾಗದೆ ಉಳಿದಿರುವ ಪಾವತಿಗಳನ್ನು ಒಳಗೊಂಡಿರುತ್ತದೆ. 'ರಿಸರ್ವ್ ಬ್ಯಾಂಕ್ ಠೇವಣಿಗಳು' ಅಡಿಯಲ್ಲಿ ಲೆಕ್ಕಗಳಲ್ಲಿ ತೋರಿಸಿರುವ ಅಂಕಿಗಳಿಗೂ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಅಂಕಿಗಳಿಗೂ ₹31.29 ಕೋಟಿ(ನಿವ್ವಳ ಆಯ) ವ್ಯತ್ಯಾಸವಿದೆ. ₹11.16 ಕೋಟಿಗಳ(ನಿವ್ವಳ ವ್ಯಯ) ಮಟ್ಟಿಗೆ ಲೆಕ್ಕ ಹೊಂದಾಣಿಕೆ ಮಾಡಲಾಗಿದ್ದು(ಜೂನ್ 2011) ₹20.13 ಕೋಟಿಗಳು ಹೊಂದಾಣಿಕೆಯ ಪ್ರಕ್ರಿಯೆಯಲ್ಲಿದೆ.

ಅನುಬಂಧ 1.7

ಇಲಾಖಾ ನಿರ್ವಹಣಾ ವಾಣಿಜ್ಯ/ಅರೆ ವಾಣಿಜ್ಯ ಉದ್ಯಮಗಳ ಹಣಕಾಸಿನ ಸಂಕ್ಷಿಪ್ತ ವಿವರಣಾ ಪಟ್ಟಿ
(ಉಲ್ಲೇಖ: ಕಂಡಿಕೆ 1.9.3, ಪುಟ40)

(ಕೋಟಿ ರೂಪಾಯಿಗಳಲ್ಲಿ)

| ಉದ್ಯಮ | ಪ್ರಪತ್ತಿ ಲೆಕ್ಕಗಳು ಪೂರ್ಣಗೊಂಡಿರುವ ವರ್ಷ | ಸರಾಸರಿ ಬಂಡವಾಳ | ಒಟ್ಟು ನಷ್ಟ |
|---|---|------------------|-------------|
| ಸರ್ಕಾರಿ ರೇಷ್ಮೆ ಕೈಗಾರಿಕೆ, ಮಾಂಬಳ್ಳಿ | 2008-09 | 2.41 | 1.05 |
| ಸರ್ಕಾರಿ ರೇಷ್ಮೆ ಹೆಣಿಗೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ | 2007-08 | 1.41 | 0.50 |
| ಸರ್ಕಾರಿ ರೇಷ್ಮೆ ಕೈಗಾರಿಕೆ, ಚಾಮರಾಜನಗರ | 2008-09 | 2.24 | 0.88 |
| ಸರ್ಕಾರಿ ರೇಷ್ಮೆ ಕೈಗಾರಿಕೆ, ಸಂತೇಮಾರನಹಳ್ಳಿ | 2008-09 | 2.30 | 1.30 |
| ಸರ್ಕಾರಿ ರೇಷ್ಮೆ ಕೈಗಾರಿಕೆ, ಕೊಳ್ಳೇಗಾಲ | 2008-09 | 1.85 | 1.43 |
| ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ | 2008-09 | 0.07 | 0.14 |
| ಒಟ್ಟು | | 10.28 | 5.30 |

ಅನುಬಂಧ 1.8

2010-11ರ ರಾಜ್ಯ ಆಯವ್ಯಯದಲ್ಲಿನ ವಿವಿಧ ವಿಭಾಗಗಳಲ್ಲಿನ ಪ್ರಮುಖ ಕಾರ್ಯನೀತಿ ಪ್ರಸ್ತಾವನೆಗಳು
(ಉಲ್ಲೇಖ: ಕಂಡಿಕೆ 1.4.3, ಪುಟ 7)

| ಸಾಮಾಜಿಕ | ಆರ್ಥಿಕ | ವಿತ್ತೀಯ | ಇತರೆ |
|--|--|---|---|
| <ul style="list-style-type: none"> • 2010ನೇ ಸಾಲಿನಿಂದ ಪ್ರತಿ ಮಗುವಿಗೂ ಕನಿಷ್ಠ 10ನೇ ತರಗತಿಯವರೆಗೂ ಕಡ್ಡಾಯ ಶಿಕ್ಷಣ. • ಪ್ರತಿ ವರ್ಷ ಮೂರರಿಂದ ಐದು ಲಕ್ಷ ಶಿಕ್ಷಿತ ಮಹಿಳೆಯರು ಮತ್ತು ಗಂಡಸರಿಗೆ ನೈಪುಣ್ಯಾಭಿವೃದ್ಧಿಗೆ ತರಬೇತಿ ಸೌಲಭ್ಯಗಳನ್ನು ಒದಗಿಸಲು ದೊಡ್ಡ ಪ್ರಮಾಣದಲ್ಲಿ ಪ್ರಚಾರ ನೀಡುವುದು. • ದೊಡ್ಡ ಹಾಗೂ ಮಧ್ಯಮ ಪಟ್ಟಣಗಳ ಯೋಜನಾಭಿವೃದ್ಧಿಯ ಜಾರಿಗೆ ಪ್ರತಿ ವರ್ಷ ₹1,000 ಕೋಟಿಗಳನ್ನು ನಗರಾಭಿವೃದ್ಧಿಗಾಗಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸುವುದು. • ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು, ಮಾನೋ ರೈಲು ಮತ್ತು ಉತ್ತಮ ರಸ್ತೆಗಳ ಮೂಲಕ ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸುವುದು. • ರಾಜ್ಯದ ಎಲ್ಲಾ ಭಾಗಗಳಲ್ಲೂ ನೀರು ಸರಬರಾಜು ಮತ್ತು ಒಳಚರಂಡಿ ಸೌಲಭ್ಯಕ್ಕೆ ಮುಂಬರುವ ಮೂರು ವರ್ಷಗಳಲ್ಲಿ ಸುಮಾರು ₹18,872 ಕೋಟಿಗಳನ್ನು ಹೂಡುವುದು. • ಮಲೆನಾಡು ಪ್ರದೇಶದಲ್ಲಿ ವಿಶೇಷ ಸಸ್ಯ ಮತ್ತು ಬೆಳೆಗಳಿಗಾಗಿ ಶಿವಮೊಗ್ಗದಲ್ಲಿ ಒಂದು ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು. | <ul style="list-style-type: none"> • ರಾಜ್ಯದಲ್ಲಿನ ಒಣಭೂಮಿ ಪ್ರದೇಶಗಳಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಚಿಕ್ ಡ್ಯಾಂ ಬಮದ್ ಹಾರ್ ಇತ್ಯಾದಿ ನೀರಿನ ಕೊಯ್ಲು ವಿನ್ಯಾಸಗಳನ್ನು ನಿರ್ಮಿಸುವುದು. • ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ವೈಜ್ಞಾನಿಕ ವ್ಯವಸ್ಥೆಯನ್ನು ಒದಗಿಸಲು ಪ್ರತಿಜಿಲ್ಲೆಯಲ್ಲೂ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರಗಳ ಸ್ಥಾಪನೆ • ಸುವರ್ಣ ಗ್ರಾಮೋದಯ ಯೋಜನೆಯಡಿ ಪ್ರತಿವರ್ಷ ₹1,000 ಕೋಟಿಗಳವರೆಗಿನ ವೆಚ್ಚದಲ್ಲಿ 1,000 ಗ್ರಾಮಗಳ ಸಮಗ್ರ ಅಭಿವೃದ್ಧಿ. • ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮತ್ತು ಪ್ರತಿ ಜಿಲ್ಲೆಯಲ್ಲೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸ್ಥಾಪನೆ. • ವೈದ್ಯನಾಥನ್ ಸಮಿತಿಯು ಶಿಫಾರಸ್ಸು ಮಾಡಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ಸಹಕಾರಿ ಸಾಲ ಸಂಸ್ಥೆಗಳಿಗೆ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ ₹600 ಕೋಟಿಗಳ ಹೊಸ ಬಂಡವಾಳವನ್ನು ಒದಗಿಸುವುದು. | <ul style="list-style-type: none"> • ಸರ್ಕಾರಿ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತ. • ಯಂತ್ರಗಳು ಮತ್ತು ಸಾಧನ ಸಾಮಗ್ರಿಗಳನ್ನು ಹೊರತುಪಡಿಸಿ, 16 ಟನ್ ತೂಕವನ್ನು ಸಾಗಿಸುವ ವಾಹನಗಳ ಮೇಲೆ ಪ್ರತಿ ಸಾಗಾಣಿಕೆಗೂ ₹500ಗಳ ಸುಂಕವನ್ನು ವಿಧಿಸುವುದು. • ಗೋಧಿ, ಅಕ್ಕಿ ಮತ್ತು ಬೇಳೆಕಾಳುಗಳು ಇತ್ಯಾದಿ ಆಹಾರ ಸಾಮಗ್ರಿಗಳ ಮೇಲೆ VAT ವಿನಾಯಿತಿ. • ಕೆಲವು ಬಾಬುಗಳ ಮೇಲಿನ VAT ದರವನ್ನು ಶೇಕಡ 12.5ರಿಂದ ಶೇಕಡ ಐದಕ್ಕೆ ಇಳಿಸುವುದು. • ಕೆಲವು ದರ್ಜೆಗಳ ಹೋಟೆಲ್ ಕೋಣೆಗಳ ಮೇಲಿನ ವಿಲಾಸ ತೆರಿಗೆಯ ದರವನ್ನು ಶೇಕಡ ಆರರಿಂದ ಶೇಕಡ ಎಂಟಕ್ಕೆ ಹೆಚ್ಚಿಸುವುದು. • ಷೇರುಗಳು/ಡಿಬೆಂಚರುಗಳು ಮತ್ತು ಇತರ ವಿಕ್ರಯಾರ್ಹ ಸೆಕ್ಯೂರಿಟಿಗಳಿಗೆ ಸಂಬಂಧಿಸಿದ ಒಪ್ಪಂದ ಪತ್ರಗಳ ಮೇಲಿನ ಮುದ್ರಾಂಕ ಶುಲ್ಕವನ್ನು ₹200ರಿಂದ ₹50ಕ್ಕೆ ಇಳಿಸುವುದು. | <ul style="list-style-type: none"> • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 12,000 ಎಕರೆಗಳ ವಿಸ್ತೀರ್ಣದಲ್ಲಿ ಮಾಹಿತಿ ತಂತ್ರಜ್ಞಾನಕ್ಕಾಗಿ ಒಂದು ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸುವುದು. • ಏಳು ನಗರ ಪಾಲಿಕೆಗಳು, 44 ನಗರ ಸಭೆಗಳು, 94 ಪಟ್ಟಣ ಸಭೆಗಳು ಮತ್ತು 68 ಪಟ್ಟಣ ಪಂಚಾಯತಿಗಳ ಸುಧಾರಣೆಗಾಗಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯ ಜಾರಿ. • ರಸ್ತೆಗಳ ಸಂಪರ್ಕಜಾಲ, ಬಂದರುಗಳ ಅಭಿವೃದ್ಧಿ, ಮಿದ್ಯಚ್ಛಿತಿ ಉತ್ಪಾದನೆ, ಶಿಕ್ಷಣ ಸೌಲಭ್ಯಗಳ ಅಭಿವೃದ್ಧಿ ಮುಂತಾದ ಮೂಲಸೌಲಭ್ಯಗಳನ್ನು ಒದಗಿಸಲು ಖಾಸಗಿ ಬಂಡವಾಳದಾರರ ಪಾಲುದಾರಿಕೆಯಲ್ಲಿ ನಿರ್ದಿಷ್ಟ ಕಾರ್ಯನೀತಿಗಳನ್ನು ರೂಪಿಸುವುದು. |

ಅನುಬಂಧ 2.1

₹25 ಕೋಟಿಗೂ ಹೆಚ್ಚು ಮೊತ್ತ ಬಳಕೆಯಾಗದ ಅವಕಾಶಗಳು ಸಂಭವಿಸಿದ ಪ್ರಧಾನ ಲೆಕ್ಕಶೀರ್ಷಿಕೆಗಳು
(ಉಲ್ಲೇಖ: ಕಂಡಿಕೆ 2.3.1, ಪುಟ 67)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ ಸಂಖ್ಯೆ | ಲೆಕ್ಕಶೀರ್ಷಿಕೆ | ಕ್ಷೇತ್ರಗಳು | ಬಳಕೆಯಾಗದ ಅವಕಾಶ | | |
|-------------|---|---------------|--|--|---|-------|
| 1 | 2 | 3 | 4 | 5 | | |
| 1 | 01 | 2401 | ಸಸ್ಯ ಸಂಗೋಪನೆ -ವಾಣಿಜ್ಯ ಬೆಳೆಗಳು - ಕೃಷಿ ಇಲಾಖೆ | 26.49 | | |
| | | | ಸಸ್ಯ ಸಂಗೋಪನೆ -ಬೆಳೆ ವಿಮೆ -ಬೆಳೆ ಸಾಲಕ್ಕೆ ಸಹಾಯಧನ | 200.00 | | |
| | | | ಸಸ್ಯ ಸಂಗೋಪನೆ - ಇತರೆ ವೆಚ್ಚ - ಕೃಷಿ ಇಲಾಖೆ | 58.79 | | |
| | | | ಸಸ್ಯ ಸಂಗೋಪನೆ - ಇತರೆ ವೆಚ್ಚ - ತೋಟಗಾರಿಕೆ ಇಲಾಖೆ | 50.35 | | |
| | | 2402 | ಭೂಸಾರ ಮತ್ತು ಜಲಸಂರಕ್ಷಣೆ - ಗ್ರಾಮಪಂಚಾಯತ್‌ಗಳಿಗೆ ಸಹಾಯ - ಗ್ರಾಮಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ಪ.ಯೋ | 29.20 | | |
| | | | ಭೂಸಾರ ಮತ್ತು ಜಲಸಂರಕ್ಷಣೆ - ಇತರೆ ವೆಚ್ಚ -ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಜಲಾನಯನ | 30.00 | | |
| | | | ಭೂಸಾರ ಮತ್ತು ಜಲಸಂರಕ್ಷಣೆ - ಇತರೆ ವೆಚ್ಚ -ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ | 205.52 | | |
| | | | 2415 | ಕೃಷಿ ಸಂಶೋಧನೆ ಮತ್ತು ಶಿಕ್ಷಣ -ಸಾಮಾನ್ಯ -ಸಂಶೋಧನೆ -ಕೃಷಿ ವಿಶ್ವ ವಿದ್ಯಾನಿಲಯ - ಬೆಂಗಳೂರು | 26.91 | |
| | | 2 | 02 | 2403 | ಪಶು ಸಂಗೋಪನೆ -ಶಾಲ್ಯಕು ಪಂಚಾಯತ್‌ಗಳಿಗೆ ಸಹಾಯ -ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ಪಶು ಸಂಗೋಪನೆ | 45.73 |
| | | | | | 3 | 03 |
| 2070 | ಇತರೆ ಆಡಳಿತ ಸೇವೆಗಳು -ಇತರೆ ವೆಚ್ಚ -ಖಾಲಿ ಹುದ್ದೆಗಳ ಭರ್ತಿ (ಜಿಲ್ಲಾ ವಲಯ) | 850.00 | | | | |
| 2071 | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ -ನಿವೃತ್ತಿ ವೇತನದ ಪರಿವರ್ತಿತ ಮೌಲ್ಯ -ಇತರೆ ಸಂದಾಯಗಳು | 276.34 | | | | |
| | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ - ಉಪದಾನಗಳು - ಇತರೆ ಉಪದಾನಗಳು-ಕರ್ನಾಟಕ | 202.25 | | | | |

| | | | | |
|---|----|------|--|---|
| | | | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ -ಕುಟುಂಬ ನಿವೃತ್ತಿ ವೇತನ -ಇತರೆ ನಿವೃತ್ತಿ ವೇತನಗಳು-ಕರ್ನಾಟಕ | 86.24 |
| | | | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ -ಸ್ಥಳೀಯ ಸಂಸ್ಥೆಗಳ ನೌಕರರ ನಿವೃತ್ತಿ ವೇತನ -ಪುರಸಭೆ ನೌಕರರಿಗೆ ಸಂದಾಯ | 35.84 |
| | | | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ - ರಜಾ ನಗದೀಕರಣ ಸೌಲಭ್ಯಗಳು -ಸಾಮಾನ್ಯ ಸೇವೆಗಳು | 43.66 |
| | | | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ - ರಜಾ ನಗದೀಕರಣ ಸೌಲಭ್ಯಗಳು -ಸಾಮಾಜಿಕ ಸೇವೆಗಳು | 52.10 |
| | | | ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು -ನಾಗರಿಕ -ಪರಿಭಾಷಿಕ ಅಂಶದಾನ ವಿಶ್ರಾಂತಿಯೋಜನೆಗೆ ಸರ್ಕಾರದ ಅನುದಾನ -ಪಿಂಚಣಿ ಯೋಜನೆಯ ವೆಚ್ಚಕ್ಕೆ ರಾಜ್ಯದ ಪಾಲಿನ ಅಂಶದಾನ | 174.52 |
| | | 3475 | ಇತರೆ ಸಾಮಾನ್ಯ ಆರ್ಥಿಕ ಸೇವೆಗಳು - ಇತರೆ ವೆಚ್ಚ -ಮೂಲ ಸೌಲಭ್ಯ ಪ್ರಾರಂಭಿಕ ನಿಧಿ | 1350.00 |
| 4 | 05 | 2055 | ಪೋಲೀಸ್ -ಪೋಲೀಸ್ ಪಡೆಯ ಆಧುನೀಕರಣ | 62.43 |
| | | 5055 | ರಸ್ತೆ ಸಾರಿಗೆ ಮೇಲಣ ಬಂಡವಾಳ ವೆಚ್ಚ - ಇತರೆ ವೆಚ್ಚ -ನಗರ ಸಾರಿಗೆಗಾಗಿ ಮೂಲಭೂತ ಸೌಕರ್ಯಗಳು | 34.24 |
| 5 | 06 | 5465 | ಸಾಮಾನ್ಯ ಹಣಕಾಸು ಮತ್ತು ವ್ಯಾಪಾರ ಸಂಸ್ಥೆಗಳಲ್ಲಿ ತೊಡಗಿಸುವಿಕೆ - ಸಾಮಾನ್ಯ ಆರ್ಥಿಕ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ -ಸಾರ್ವಜನಿಕ ವಲಯ ಮತ್ತು ಇತರೆ ಉದ್ಯಮ, ಬ್ಯಾಂಕ್ ಮುಂತಾದವುಗಳಲ್ಲಿ ಬಂಡವಾಳ ಹೂಡಿಕೆ -ರೈಲು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ(ಕರ್ನಾಟಕ) ನಿಯಮಿತಕ್ಕೆ ಬಂಡವಾಳ ಹೂಡಿಕೆ (ಕೆ-ಆರ್‌ಐಡಿಇ) | 196.67 |
| 6 | 07 | 2515 | ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ - ಜಿಲ್ಲಾ ಪಂಚಾಯತ್‌ಗಳು ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ -ತಾಲ್ಲೂಕು ಪಂಚಾಯತ್‌ಗಳು ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ - ತಾಲ್ಲೂಕು ಪಂಚಾಯತ್‌ಗಳು - ಕೇಂ.ಪು.ಯೋ/ಕೇಂ.ವ.ಯೋ ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ಗ್ರಾಮಪಂಚಾಯತ್‌ಗಳಿಗೆ ಸಹಾಯ - ಗ್ರಾಮಪಂಚಾಯತ್‌ಗಳು ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು - ಗ್ರಾಮಪಂಚಾಯತ್‌ಗಳಿಗೆ ಸಹಾಯ - ಗ್ರಾಮಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ವ.ಯೋ | 39.36 133.25 38.42 57.29 134.46 |

| | | | | |
|---|----|------|--|--------|
| | | 3054 | ರಸ್ತೆಗಳು ಮತ್ತು ಸೇತುವೆಗಳು -ಸಾಮಾನ್ಯ - ಜಿಲ್ಲಾಪಂಚಾಯತ್‌ಗಳಿಗೆ ಸಹಾಯ - ಜಿಲ್ಲಾಪಂಚಾಯತ್‌ಗಳು | 60.58 |
| | | 4215 | ನೀರು ಸರಬರಾಜು ಮತ್ತು ನೈರ್ಮಲ್ಯದ ಮೇಲಣ ಬಂಡವಾಳ ವೆಚ್ಚ -ನೀರು ಸರಬರಾಜು - ಗ್ರಾಮೀಣ ನೀರು ಸರಬರಾಜು - ಗ್ರಾಮ ಪಂಚಾಯತ್‌ಗಳಿಗೆ ಬಂಡವಾಳ ಬಿಡುಗಡೆ | 76.05 |
| | | 5054 | ರಸ್ತೆಗಳ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ - ಜಿಲ್ಲಾ ಮತ್ತು ಇತರ ರಸ್ತೆಗಳು -ರಸ್ತೆ ಕಾಮಗಾರಿಗಳು - ಗ್ರಾಮ ಪಂಚಾಯತ್‌ಗಳಿಗೆ ಬಂಡವಾಳ ಬಿಡುಗಡೆ | 59.78 |
| | | | ರಸ್ತೆಗಳ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ - ಜಿಲ್ಲಾ ಮತ್ತು ಇತರ ರಸ್ತೆಗಳು - ಇತರೆ ವೆಚ್ಚ -ನಬಾರ್ಡ್ ನೆರವಿನ ಕಾಮಗಾರಿಗಳು | 100.65 |
| 7 | 10 | 2225 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ - ಹರಿಜನ ಕಲ್ಯಾಣ - ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ - ತಾಲ್ಲೂಕು ಪಂಚಾಯತ್‌ಗಳು ಕೇಂ.ಪು.ಯೋ./ಕೇಂ.ವ.ಯೋ. | 29.37 |
| | | 4225 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ -ಹಿಂದುಳಿದ ವರ್ಗಗಳ ಕಲ್ಯಾಣ - ಶಿಕ್ಷಣ -ನಿರ್ಮಾಣ | 28.77 |
| 8 | 11 | 2235 | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ -ಸಮಾಜ ಕಲ್ಯಾಣ - ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ - ತಾಲ್ಲೂಕು ಪಂಚಾಯತ್‌ಗಳು ಕೇಂ.ಪು.ಯೋ./ಕೇಂ.ವ.ಯೋ. | 102.32 |
| | | | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ -ಸಮಾಜ ಕಲ್ಯಾಣ - ಇತರೆ ವೆಚ್ಚ - ಸಮಗ್ರ ಶಿಶು ಸಂರಕ್ಷಣಾ ಯೋಜನೆ | 42.61 |
| | | 4235 | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣದ ಮೇಲಣ ಬಂಡವಾಳ ವೆಚ್ಚ -ಸಮಾಜ ಕಲ್ಯಾಣ - ಶಿಶು ಕಲ್ಯಾಣ -ನಬಾರ್ಡ್ ಕಾಮಗಾರಿಗಳು | 36.40 |
| 9 | 14 | 2235 | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ - ಇತರೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾಮಗಾರಿಗಳು - ಸಾಮಾಜಿಕ ಭದ್ರತಾ ಯೋಜನೆಯಡಿ ನಿವೃತ್ತಿ ವೇತನ - ವೃದ್ಧಾಪ್ಯ ವೇತನ ಯೋಜನೆ | 141.69 |
| | | 2245 | ನೈಸರ್ಗಿಕ ವಿಕೋಪಗಳಿಗೆ ಪರಿಹಾರ - ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ - ಮೀಸಲು ನಿಧಿ ಮತ್ತು ಠೇವಣಿ ಲೆಕ್ಕಗಳ ವರ್ಗಾವಣೆ - ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ - ವಿಕೋಪ ಪರಿಹಾರ ನಿಧಿಗೆ ಕೇಂದ್ರದ ಪಾಲು | 120.72 |
| | | | ನೈಸರ್ಗಿಕ ವಿಕೋಪಗಳಿಗೆ ಪರಿಹಾರ - ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ - ಮೀಸಲು ನಿಧಿ ಮತ್ತು ಠೇವಣಿ ಲೆಕ್ಕಗಳ ವರ್ಗಾವಣೆ - ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ - ವಿಕೋಪ ಪರಿಹಾರ ನಿಧಿಗೆ ರಾಜ್ಯದ ಪಾಲು | 40.24 |

| | | | | |
|------|---|-------|--|--------|
| 10 | 16 | 2216 | ವಸತಿ - ಗ್ರಾಮೀಣ ವಸತಿ - ಇತರೆ ವೆಚ್ಚ - ಆಶ್ರಯ-ವಿಳಾಸ | 45.00 |
| | | 6216 | ವಸತಿಗಾಗಿ ಸಾಲಗಳು - ಗ್ರಾಮೀಣ ವಸತಿ -ಇತರೆ ಸಾಲಗಳು -ಆಶ್ರಯ ಯೋಜನೆಗಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ(ನಿ)ಕ್ಕೆ ಸಾಲ | 100.00 |
| 11 | 17 | 2202 | ಸಾಮಾನ್ಯ ಶಿಕ್ಷಣ -ಪ್ರಾಥಮಿಕ ಶಿಕ್ಷಣ - ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ - ಜಿಲ್ಲಾ ಪಂಚಾಯತ್‌ಗಳು | 293.73 |
| | | | ಸಾಮಾನ್ಯ ಶಿಕ್ಷಣ -ಪ್ರೌಢ ಶಿಕ್ಷಣ -ಸರ್ಕಾರಿ ಪ್ರೌಢ ಶಾಲೆಗಳು - ಪ್ರೌಢ ಶಾಲೆಗಳು (ಜಿಲ್ಲಾ ವಲಯ ಯೋಜನೆಗಳು) | 25.00 |
| | | | ಸಾಮಾನ್ಯ ಶಿಕ್ಷಣ -ಪ್ರೌಢ ಶಿಕ್ಷಣ -ಸರ್ಕಾರಿ ಪ್ರೌಢ ಶಾಲೆಗಳು - ಕಿರಿಯ ಕಾಲೇಜುಗಳು | 56.29 |
| | | | ಸಾಮಾನ್ಯ ಶಿಕ್ಷಣ -ಪ್ರೌಢ ಶಿಕ್ಷಣ - ಇತರೆ ವೆಚ್ಚ - ಇತರೆ ಯೋಜನೆಗಳು | 172.18 |
| | | | ಸಾಮಾನ್ಯ ಶಿಕ್ಷಣ - ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ - ಸರ್ಕಾರಿ ಕಾಲೇಜುಗಳು ಮತ್ತು ಸಂಸ್ಥೆಗಳು - ಇತರ ಸರ್ಕಾರಿ ಕಾಲೇಜುಗಳು | 317.10 |
| | | | ಸಾಮಾನ್ಯ ಶಿಕ್ಷಣ - ವಯಸ್ಕರ ಶಿಕ್ಷಣ - ಇತರೆ ವೆಚ್ಚ - ಶಿಕ್ಷಣದಲ್ಲಿ ಸಹಾಯಾನುದಾನ | 57.90 |
| | | 4202 | ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮೇಲಣ ಬಂಡವಾಳ ವೆಚ್ಚ - ಸಾಮಾನ್ಯ ಶಿಕ್ಷಣ - ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ - ಕಟ್ಟಡಗಳು | 38.91 |
| | | 12 | 18 | 2851 |
| 2852 | ಉದ್ಯಮಗಳು -ಬಳಕೆದಾರರ ಉದ್ಯಮಗಳು - ಸಾಮಾನ್ಯ - ಇತರೆ ವೆಚ್ಚ - ರಫ್ತು ಆಧಾರಿತ ಘಟಕಗಳಿಗೆ ಮಾರಾಟ ತೆರಿಗೆಯ ಮರುಪಾವತಿ | 27.64 | | |
| 6852 | ಕಬ್ಬಿಣ ಮತ್ತು ಉಕ್ಕು ಉದ್ಯಮಗಳಿಗೆ ಸಾಲಗಳು - ಉತ್ಪಾದನೆ - ಸಾರ್ವಜನಿಕ ವಲಯ ಉದ್ಯಮಗಳು ಮತ್ತು ಇತರ ಉದ್ಯಮಗಳಿಗೆ ಪಾವತಿಗಾಗಿ ಸಾಲ - ವಿಜಯನಗರ ಉಕ್ಕು ನಿಯಮಿತ | 30.00 | | |
| | ಕಬ್ಬಿಣ ಮತ್ತು ಉಕ್ಕು ಉದ್ಯಮಗಳಿಗೆ ಸಾಲಗಳು - ಉತ್ಪಾದನೆ - ಇತರೆ ಸಾಲಗಳು - ಕೈಗಾರಿಕಾ ಘಟಕಗಳಿಗೆ ಮೌಲ್ಯಧಾರಿತ ತೆರಿಗೆ ಪಾವತಿಗಾಗಿ ಸಾಲ | 32.02 | | |

| | | | | |
|----|----|------|--|--------|
| | | | ಕಬ್ಬಿಣ ಮತ್ತು ಉಕ್ಕು ಉದ್ಯಮಗಳಿಗೆ ಸಾಲಗಳು - ಉತ್ಪಾದನೆ - ಇತರೆ ಸಾಲಗಳು - ತೆರಿಗೆ ಮರುಪಾವತಿ | 60.31 |
| 13 | 19 | 2217 | ನಗರಾಭಿವೃದ್ಧಿ - ಇತರೆ ನಗರಾಭಿವೃದ್ಧಿ ಯೋಜನೆಗಳು - ಸ್ಥಳೀಯ ಸಂಸ್ಥೆ, ನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಪಟ್ಟಣ ಅಭಿವೃದ್ಧಿ ಮಂಡಳಿ ಮುಂತಾದವುಗಳಿಗೆ ಸಹಾಯ - ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ | 245.00 |
| | | | ನಗರಾಭಿವೃದ್ಧಿ - ಸಾಮಾನ್ಯ - ಇತರೆ ವೆಚ್ಚ - ಮೂಲಭೂತ ನಗರ ಸೇವೆಗಳ ಕಾರ್ಯಕ್ರಮ - ನಗರ ಮೂಲಭೂತ ಸೌಕರ್ಯಗಳು ಮತ್ತು ಆಡಳಿತ | 140.67 |
| | | | ನಗರಾಭಿವೃದ್ಧಿ - ಸಾಮಾನ್ಯ - ಇತರೆ ವೆಚ್ಚ - ನಗರ ಪ್ರದೇಶ ಬಡ ಜನರ ಮೂಲಭೂತ ಸೇವೆಗಳಿಗಾಗಿ ಉಪಯೋಜನೆ | 144.24 |
| | | | ನಗರಾಭಿವೃದ್ಧಿ - ಸಾಮಾನ್ಯ - ಇತರೆ ವೆಚ್ಚ - ಸಣ್ಣ ಮತ್ತು ಮಧ್ಯಮ ವರ್ಗ ಪಟ್ಟಣಗಳಿಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ | 41.43 |
| | | 3604 | - ಸ್ಥಳೀಯ ಸಂಸ್ಥೆ ಮತ್ತು ಪಂಚಾಯಿತಿ ರಾಜ್ಯ ಸಂಸ್ಥೆಗಳಿಗೆ ಪರಿಹಾರ ಮತ್ತು ಪಾಲುಗಳು - ನಗರ ಪಂಚಾಯಿತಿ/ಅಧಿಸೂಚಿತ ಪ್ರದೇಶ ಸಮಿತಿಗಳಿಗೆ ಸಹಾಯ - ನಗರ ಪಂಚಾಯಿತಿ/ಅಧಿಸೂಚಿತ ಪ್ರದೇಶ ಸಮಿತಿಗಳಿಗೆ ಪಾಲು | 51.00 |
| | | 4217 | ನಗರಾಭಿವೃದ್ಧಿ ಮೇಲಣ ಬಂಡವಾಳ ವೆಚ್ಚ - ಇತರ ನಗರಾಭಿವೃದ್ಧಿ ಯೋಜನೆಗಳು - ಇತರೆ ವೆಚ್ಚ - ಬಿಎಂಆರ್‌ಸಿಎಲ್‌ನಲ್ಲಿ ಸಾಮ್ಯ ಷೇರು | 100.00 |
| | | 6215 | - ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ಸಾಲಗಳು - ನೀರು ಪೂರೈಕೆ - ಸಾರ್ವಜನಿಕ ವಲಯ ಮತ್ತು ಇತರೆ ಉದ್ದಿಮೆಗಳಿಗೆ ಸಾಲಗಳು - ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ | 155.39 |
| | | 6217 | ನಗರಾಭಿವೃದ್ಧಿಗಾಗಿ ಸಾಲಗಳು - ಇತರ ನಗರಾಭಿವೃದ್ಧಿ ಯೋಜನೆಗಳು - ಇತರೆ ಸಾಲಗಳು - ಬಿಎಂಆರ್‌ಸಿಎಲ್‌ಗೆ ಸಾಲಗಳು | 250.00 |
| 14 | 20 | 2059 | ಲೋಕೋಪಯೋಗಿ ಕಾಮಗಾರಿಗಳು - ಸಾಮಾನ್ಯ - ಅಮಾನತ್ತು - ಖರ್ಚುಗಳು | 121.49 |
| | | 3054 | ರಸ್ತೆ ಮತ್ತು ಸೇತುವೆಗಳು - ಸಾಮಾನ್ಯ - ಮೀಸಲು ನಿಧಿ/ಲೇವಣಿ ಲೆಕ್ಕಗಳಿಗೆ ವರ್ಗಾವಣೆ - ಕೇಂದ್ರ ರಸ್ತೆ ನಿಧಿಯಿಂದ ಲೇವಣಿ ಶೀರ್ಷಿಕೆ ಅನುದಾನ ಲೆಕ್ಕಕ್ಕೆ ವರ್ಗಾವಣೆಗಳು | 39.03 |
| | | 4216 | ವಸತಿ ಮೇಲಣ ಬಂಡವಾಳ ವೆಚ್ಚ - ಸರ್ಕಾರಿ ನಿವಾಸ ಕಟ್ಟಡಗಳು - ಇತರೆ ವಸತಿ - ನಿರ್ಮಾಣ | 33.22 |

| | | | | |
|----|----|------|--|--------|
| | | 5051 | ರೇವು ಮತ್ತು ದೀಪಸ್ತಂಭಗಳ ಮೇಲಣ ಬಂಡವಾಳ ವೆಚ್ಚ -ಸಾಮಾನ್ಯ - ಇತರೆ ವೆಚ್ಚ -ಸಮುದ್ರ ತೀರ ಸುರಕ್ಷತೆ ಮತ್ತು ನಿರ್ವಹಣೆಗೆ ಬೆಂಬಲ-ಇಎಪಿ | 48.00 |
| | | 5054 | ರಸ್ತೆ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ -ರಾಜ್ಯ ಹೆದ್ದಾರಿಗಳು -ರಸ್ತೆ ಕಾಮಗಾರಿಗಳು -ರಾಜ್ಯ ಹೆದ್ದಾರಿಗಳ ನವೀಕರಣ | 102.77 |
| | | | ರಸ್ತೆ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ - ರಾಜ್ಯ ಹೆದ್ದಾರಿಗಳು - ರಸ್ತೆ ಕಾಮಗಾರಿಗಳು -ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್)II-ಇಎಪಿ | 153.08 |
| | | | ರಸ್ತೆ ಮತ್ತು ಸೇತುವೆಗಳ ಮೇಲಣ ಬಂಡವಾಳ ವೆಚ್ಚ -ಜಿಲ್ಲಾ ಮತ್ತು ಇತರ ರಸ್ತೆಗಳು - ಇತರೆ ವೆಚ್ಚ -ಜಿಲ್ಲಾ ರಸ್ತೆಗಳು | 77.41 |
| 15 | 21 | 4701 | ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ -ಕರ್ನಾಟಕ ನೀರಾವರಿ ನಿಗಮ - ಇತರೆ ವೆಚ್ಚ -ವೇಗವರ್ಧಕ ನೀರಾವರಿ ಫಲಾನುಭವದ ಕಾರ್ಯಕ್ರಮ - (ಎಐಬಿಪಿ) | 342.00 |
| | | | ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ -ಸಾಮಾನ್ಯ -ಸಾರ್ವಜನಿಕ ವಲಯ ಮತ್ತಿತರ ಉದ್ದಿಮೆಗಳಲ್ಲಿ ಬಂಡವಾಳ ಹೂಡುವಿಕೆ -ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ | 395.56 |
| | | | ಮಧ್ಯಮ ನೀರಾವರಿ ಮೇಲಣ ಬಂಡವಾಳ ವೆಚ್ಚ - ಇತರೆ ವೆಚ್ಚ -ನೂತನ ಯೋಜನೆಗಳು | 48.59 |
| | | 4702 | ಸಣ್ಣ ನೀರಾವರಿ ಮೇಲಣ ಬಂಡವಾಳ ವೆಚ್ಚ -ಮೇಲ್ಮೈ ಜಲ -ನೀರಾವರಿ ಕೆರೆಗಳು-ಹೊಸ ಕೆರೆಗಳು, ಪಿಕ್‌ಅಪ್ ಮುಂತಾದವುಗಳ ನಿರ್ಮಾಣ | 28.06 |
| | | | ಸಣ್ಣ ನೀರಾವರಿ ಮೇಲಣ ಬಂಡವಾಳ ವೆಚ್ಚ - ಮೇಲ್ಮೈ ಜಲ -ವಿಶ್ವ ಬ್ಯಾಂಕ್ ನೆರವಿನಲ್ಲಿ ಕೆರೆ ನೀರಾವರಿ ಯೋಜನೆಗಳು -ಕರ್ನಾಟಕ ಸಮುದಾಯ ಆಧಾರಿತ ಕೆರೆ ನೀರಾವರಿ ಯೋಜನೆಗಳು | 50.00 |
| | | 789 | -ವಿಶೇಷ ಘಟಕ ಯೋಜನೆ | 35.18 |
| 16 | 22 | 2210 | ವೈದ್ಯಕೀಯ ಮತ್ತು ಜನಾರೋಗ್ಯ -ನಗರ ಆರೋಗ್ಯ ಸೇವೆಗಳು-ಅಲೋಪತಿ - ಆಸ್ಪತ್ರೆಗಳು ಮತ್ತು ಔಷಧಾಲಯಗಳು -ಶಿಕ್ಷಣ ಸಂಸ್ಥೆಗಳಿಗೆ ಲಗತ್ತಾದ ಆಸ್ಪತ್ರೆಗಳು | 25.53 |
| 17 | 23 | 2230 | ಕಾರ್ಮಿಕ ಮತ್ತು ಉದ್ಯೋಗ -ತರಬೇತಿ -ಔದ್ಯೋಗಿಕ ತರಬೇತಿ ಸಂಸ್ಥೆಗಳು -ವಿದ್ಯಾರ್ಥಿ ಆಧಾರಿತ ಸಹಾಯಾನುದಾನ ಪದ್ಧತಿ | 51.74 |
| | | | ಕಾರ್ಮಿಕ ಮತ್ತು ಉದ್ಯೋಗ - ತರಬೇತಿ - ಔದ್ಯೋಗಿಕ ತರಬೇತಿ ಸಂಸ್ಥೆಗಳು - ನೂತನ ಖಾಸಗಿ ಔದ್ಯೋಗಿಕ ತರಬೇತಿ ಸಂಸ್ಥೆಗಳು | 50.00 |

| | | | | |
|----|----|------|--|------------------|
| 18 | 24 | 4801 | ವಿದ್ಯುಚ್ಛಕ್ತಿ ಯೋಜನೆಗಳ ಮೇಲಣ ಬಂಡವಾಳ -ಜಲ ವಿದ್ಯುತ್ ಯೋಜನೆ -ಸಾರ್ವಜನಿಕ ಮತ್ತು ಇತರ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ -ವಿದ್ಯುಚ್ಛಕ್ತಿ ಬಳಕೆಯಲ್ಲಿ ಹೂಡಿಕೆ | 173.56 |
| | | 6801 | ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಲಗಳು -ರವಾನೆ ಮತ್ತು ವಿತರಣೆ -ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಸಾಲ | 91.10 |
| | | | ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಲಗಳು -ವಿದ್ಯುಚ್ಛಕ್ತಿ ಮಂಡಳಿಗಳಿಗೆ ಇತರ ಸಾಲಗಳು -ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಸಾಲ | 126.44 |
| 19 | 27 | 2014 | ನ್ಯಾಯ ಪರಿಪಾಲನೆ -ಇತರ ವೆಚ್ಚ -ನ್ಯಾಯಾಡಳಿತ ಉನ್ನತೀಕರಣಕ್ಕಾಗಿ ಹನ್ನೊಂದನೇ ಹಣಕಾಸು ಆಯೋಗದ ಅನುದಾನಗಳು | 25.20 |
| 20 | 29 | 2049 | ಬಡ್ಡಿ ಸಂದಾಯ -ಆಂತರಿಕ ಸಾಲದ ಮೇಲೆ ಬಡ್ಡಿ -ಮಾರುಕಟ್ಟೆ ಸಾಲಗಳ ಮೇಲಣ ಬಡ್ಡಿ -ಪ್ರಸಕ್ತ ಸಾಲಗಳ ಬಡ್ಡಿ | 721.35 |
| | | | ಬಡ್ಡಿ ಸಂದಾಯ -ಕೇಂದ್ರ ಸರ್ಕಾರದಿಂದ ಪಡೆದ ಸಾಲ ಮತ್ತು ಮುಂಗಡಗಳ ಮೇಲಣ ಬಡ್ಡಿ -ರಾಜ್ಯ/ಕೇಂದ್ರಾಡಳಿತ ಯೋಜನಾ ಕಾರ್ಯಕ್ರಮಗಳಿಗಾಗಿ ಸಾಲದ ಮೇಲಣ ಬಡ್ಡಿ | 54.15 |
| | | 6003 | ರಾಜ್ಯ ಸರ್ಕಾರದ ಆಂತರಿಕ ಋಣ -ಭಾರತದ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಅಗ್ರಿಮಧನ ಮುಂಗಡಗಳು -ತೊಡಕಿಲ್ಲದ ಮತ್ತು ಭದ್ರ ಅರ್ಥೋಪಾಯ ಅಗ್ರಿಮಧನ ಮುಂಗಡಗಳು | 1,000.00 |
| | | | ರಾಜ್ಯ ಸರ್ಕಾರದ ಆಂತರಿಕ ಋಣ -ಭಾರತದ ರಿಸರ್ವ್ ಬ್ಯಾಂಕಿನಿಂದ ಅರ್ಥೋಪಾಯ ಅಗ್ರಿಮಧನ ಮುಂಗಡಗಳು ಭಾರತದ ರಿಸರ್ವ್ ಬ್ಯಾಂಕಿನಿಂದ ಪಡೆದ ಓವರ್ ಡ್ರಾಫ್ಟ್ | 350.00 |
| | | | ಒಟ್ಟು | 11,880.71 |

ಅನುಬಂಧ 2.2

ನಿಧಿಗಳ ಬಿಡುಗಡೆಯಾಗದಿದ್ದರಿಂದ/ಕಡಿಮೆ ಬಿಡುಗಡೆಯಾದುದರಿಂದ/ವಿಳಂಬವಾಗಿ ಬಿಡುಗಡೆಯಾದುದರಿಂದ ಮತ್ತು ಮಂಜೂರಾತಿಗಳ ಸ್ವೀಕೃತಿಯಾಗದಿದ್ದರಿಂದ/ತಡವಾಗಿ ಸ್ವೀಕೃತಿಯಾಗದಿದ್ದರಿಂದ ಉಂಟಾದ ಬಳಕೆಯಾಗದ ಅವಕಾಶಗಳು

(ಉಲ್ಲೇಖ: ಕಂಡಿಕೆ 2.3.2, ಪುಟ 71)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಬಳಕೆಯಾಗದ ಅವಕಾಶ |
|-------------|----------------------------------|---|----------------|
| 1 | 01 - ಕೃಷಿ ಮತ್ತು ತೋಟಗಾರಿಕೆ | 2401-105-01- ಮಣ್ಣು ಆರೋಗ್ಯ ಕೇಂದ್ರಗಳು - ಪೂರಕ ವೆಚ್ಚಗಳು | 2.49 |
| 2 | | 2401-108-1 ಕೃಷಿ ಇಲಾಖೆ-ಗಿರಿಜನ ಉಪ-ಯೋಜನೆ | 2.06 |
| 3 | | 2401-800-1- ಕೃಷಿ ಇಲಾಖೆ - ಕೃಷಿ ಗಣಕ ಜಾಲ-ಇತರೆ ವೆಚ್ಚಗಳು | 1.00 |
| 4 | | 2401-800-1- ಕೃಷಿ ಇಲಾಖೆ - ರೈತರ ಉನ್ನತ ವ್ಯಾಪಾರ ಭಂಡಾರ-ಧನ ಸಹಾಯ/ಪರಿಹಾರ | 5.00 |
| 5 | | 2401-800-1- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ಇತರೆ ವೆಚ್ಚಗಳು | 8.30 |
| 6 | | 2402-800-02-ಉಪ್ಪು ಮತ್ತು ಕ್ಷಾರೀಯ ನೀರಿನಿಂದ ಆವೃತ ಪ್ರದೇಶಗಳ ಅಭಿವೃದ್ಧಿ - ಇತರೆ ವೆಚ್ಚಗಳು | 4.30 |
| 7 | | 2402-800-06- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ಜಲಾನಯನ-ವಿಶೇಷ ಘಟಕ ಯೋಜನೆ | 7.66 |
| 8 | | 2402-800-06- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ಜಲಾನಯನ - ಗಿರಿಜನ ಉಪ-ಯೋಜನೆ | 5.15 |
| 9 | | 2402-800-12-ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ - ವಿಶೇಷ ಅಭಿವೃದ್ಧಿ ಯೋಜನೆ | 32.95 |
| 10 | | 2402-800-12-ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ - ಪ್ರಧಾನ ಕಾಮಗಾರಿಗಳು | 145.66 |
| 11 | | 2402-800-12-ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ -ವಿಶೇಷ ಘಟಕ ಯೋಜನೆ | 18.41 |
| 12 | | 2402-800-12-ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ - ಗಿರಿಜನ ಉಪ-ಯೋಜನೆ | 8.50 |
| 13 | | 4401-108-01-ಮೈಕ್ರೋ ನೀರಾವರಿ ಮಂಡಳಿ | 10.00 |
| 14 | | 4401-800-1-ಕಟ್ಟಡಗಳು - ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯ - ಬಂಡವಾಳ ವೆಚ್ಚಗಳು | 10.00 |
| 15 | 02- ಪಶು ಸಂಗೋಪನೆ ಮತ್ತು ಮೀನುಗಾರಿಕೆ | 4402-800-01- ಆರ್‌ಐಡಿಎಫ್ ನೆರವಿನ ಜಲಾನಯನ ಅಭಿವೃದ್ಧಿ-ವಿಶೇಷ ಘಟಕ ಯೋಜನೆ | 4.52 |
| 16 | | 4402-800-01- ಆರ್‌ಐಡಿಎಫ್ ನೆರವಿನ ಜಲಾನಯನ ಅಭಿವೃದ್ಧಿ - ಗಿರಿಜನ ಉಪ-ಯೋಜನೆ | 1.80 |
| 17 | | 4402-800-01- ಆರ್‌ಐಡಿಎಫ್ ನೆರವಿನ ಜಲಾನಯನ ಅಭಿವೃದ್ಧಿ - ನಬಾರ್ಡ್ ಕಾಮಗಾರಿಗಳು | 3.68 |
| 18 | | 2403-101-21-ಜಾನುವಾರು ರೋಗಗಳ ನಿಯಂತ್ರಣ - ಸಾಮಾನ್ಯ ವೆಚ್ಚಗಳು | 4.64 |
| 19 | | 2403-103-17-ಕುಕ್ಕುಟ ಕ್ಷೇತ್ರಗಳಿಗೆ ಸಹಾಯ - ಸಾಮಾನ್ಯ ವೆಚ್ಚಗಳು | 1.38 |
| 20 | | 2403-104-02-ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನ ಅಭಿವೃದ್ಧಿ ಮಂಡಳಿ-ಸಹಾಯಾನುದಾನ | 4.10 |
| 21 | | 2403-109-01-ಪಶು ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ-ಆರ್ಥಿಕ ಸಹಾಯ | 4.22 |
| 22 | | 2403-113-04 ಪಶು ಸಂಗೋಪನೆಯ ಸಂಖ್ಯೆ ಸಂಗ್ರಹ ಮತ್ತು ಪಶು ಸಂಪತ್ತಿನ ಗಣತಿ-ಪೂರಕ ವೆಚ್ಚಗಳು | 1.41 |
| 23 | | 2403-800-30- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ಪಶು ಸಂಗೋಪನೆ- ಸಹಾಯಾನುದಾನ | 45.73 |
| 24 | | 2403-800-33-ಜಾನುವಾರು ಮತ್ತು ಎಮ್ಮೆಗಳ ಅಭಿವೃದ್ಧಿ-ಕೃಗ ಕೇಂದ್ರ- ವಿಶೇಷ ಅಭಿವೃದ್ಧಿ ಯೋಜನೆ | 2.09 |
| 25 | | 2404-191-2-ಪಶು ಆರೋಗ್ಯ ಮತ್ತು ಪಶು ವೈದ್ಯಕೀಯ ಜೀವ ವಿಜ್ಞಾನ ಸಂಸ್ಥೆ -ಡೈರಿ ಮೂಲಭೂತ ಸೌಲಭ್ಯ - ಇತರೆ ವೆಚ್ಚಗಳು | 10.00 |
| 26 | | 2405-800-20-ಮತ್ಸ್ಯ ಆಶ್ರಯ - ಇತರೆ ವೆಚ್ಚಗಳು | 1.55 |
| 27 | | 2405-800-20- ಮತ್ಸ್ಯ ಆಶ್ರಯ -ವಿಶೇಷ ಘಟಕ ಯೋಜನೆ | 1.05 |
| 28 | | 4403-101-02-ಆರ್‌ಐಡಿಎಫ್ ಯೋಜನೆಯಡಿ ಔಷಧಾಲಯಗಳ ನಿರ್ಮಾಣ -ವಿಶೇಷ ಘಟಕ ಯೋಜನೆ | 2.00 |
| 29 | | 4403-101-02- ಆರ್‌ಐಡಿಎಫ್ ಯೋಜನೆಯಡಿ ಔಷಧಾಲಯಗಳ ನಿರ್ಮಾಣ- ಗಿರಿಜನ ಉಪ-ಯೋಜನೆ | 1.00 |
| 30 | | 4403-101-09-ಹಾಸನದಲ್ಲಿ ಪಶು ವೈದ್ಯಕೀಯ ಕಾಲೇಜು - ಇತರೆ ವೆಚ್ಚಗಳು | 5.00 |
| 31 | | 4403-101-11-ಶಿಕ್ಷಣ ವಿಸ್ತರಣೆ ಮತ್ತು ಸಂಶೋಧನೆ-ಕೆವಿಎಫ್‌ಎಸ್‌ಯು ಬೀದರ್ - ವಿಶೇಷ ಘಟಕ ಯೋಜನೆ | 2.13 |
| 32 | | 4403-101-12-ಪಶು ವೈದ್ಯಕೀಯ ಮಹಾವಿದ್ಯಾನಿಲಯ-ಅಥಣಿ-ನಿರ್ಮಾಣ | 3.00 |
| 33 | | 4404-190-01-ಹಾಲು ಒಕ್ಕೂಟ-ಇಕ್ಷಿಟಿ-ಪೂಡಿಕೆ | 10.00 |

| | | | |
|--------------|---|--|---------------|
| 34 | | 4405-104-01-ಅಪೇಕ್ಷಣ ಮತ್ತು ಇಳಿದಾಣ ಕೇಂದ್ರಗಳ ನಿರ್ಮಾಣ-ಕೇಂದ್ರ ಪುರಸ್ಕೃತ ಯೋಜನೆ(50:50)-ನಿರ್ಮಾಣ | 1.00 |
| 35 | | 4405-800-1-ಕಟ್ಟಡಗಳು - ನಿರ್ಮಾಣ | 1.00 |
| 36 | | 2055-003-06-13ನೇ ಎಫ್‌ಸಿಬಿ-ಆರಕ್ಷಕ ತರಬೇತಿ-ಇತರೆ ವೆಚ್ಚಗಳು | 5.00 |
| 37 | | 2056-800-07-ಪೈದಿಗಳ ಪುನರ್ವಸತಿ ಕೇಂದ್ರ- ಇತರೆ ವೆಚ್ಚಗಳು | 1.00 |
| 38 | 05 - ಗೃಹ ಮತ್ತು ಸಾರಿಗೆ | 4055-800-05-ಸಶಸ್ತ್ರ ಮೀಸಲು ಪೋಲೀಸ್ ತರಬೇತಿ ಕೇಂದ್ರ-ನಿರ್ಮಾಣ | 3.00 |
| 39 | | 4055-800-06-ನಗರ ಸಶಸ್ತ್ರ ಮೀಸಲು ಹುಬ್ಬಳ್ಳಿ-ನಿರ್ಮಾಣ | 3.00 |
| 40 | | 4055-800-08-ಆರಕ್ಷಕ ಸಮುದಾಯ ಭವನ -ನಿರ್ಮಾಣ | 2.00 |
| 41 | | 4055-800-10-ಆರಕ್ಷಕ ತಾಣಗಳ ನಿರ್ಮಾಣ-ನಿರ್ಮಾಣ | 18.75 |
| 42 | 09-ಸಹಕಾರ | 3475-107-20-ಕನಿಷ್ಠ ಬೆಂಬಲ ಬೆಲೆ ಯೋಜನೆ- ಇತರೆ ವೆಚ್ಚಗಳು | 3.30 |
| 43 | | 3475-800-09- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಕೃಷಿ ಮಾರುಕಟ್ಟೆ- ಇತರೆ ವೆಚ್ಚಗಳು | 20.20 |
| 44 | | 5475-800-01-ರೈಸ್ ಪಾರ್ಕ್- ಇತರೆ ವೆಚ್ಚಗಳು | 5.00 |
| 45 | 12-ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು | 2204-104-25-ಶ್ರೀಡಾ ಸಂಸ್ಥೆಗಳು ಮತ್ತು ವಸತಿ ನಿಲಯಗಳು- ಸಾಮಾನ್ಯ ವೆಚ್ಚಗಳು | 1.66 |
| 46 | | 5452-01-800-10-ಪ್ರವಾಸೋದ್ಯಮ ಕ್ಷೇತ್ರಗಳಿಗೆ ರಸ್ತೆಗಳು-ನಬಾರ್ಡ್ ಕಾಮಗಾರಿಗಳು | 18.20 |
| 47 | 14-ಕಂದಾಯ | 2029-102-1-ಭೂಮಾಪನ ಮತ್ತು ಕಂದಾಯ ವ್ಯವಸ್ಥೆ ಸಿಬ್ಬಂದಿ-ಸರ್ಕಾರಿ ಭೂಮಿ ಮತ್ತು ಹಿಡುವಳಿ ಭೂಮಿ ಭೂಮಾಪನ ನಿಧಿ- ಇತರೆ ವೆಚ್ಚಗಳು | 5.00 |
| 48 | 17-ಶಿಕ್ಷಣ | 4202-203-1-ನಬಾರ್ಡ್ ಕಾಮಗಾರಿಗಳು | 1.32 |
| 49 | | 4202-203-1- ಕಟ್ಟಡಗಳು -ಪದವಿ ಪೂರ್ವ ಕಾಲೇಜು ಕಟ್ಟಡಗಳು-ನಿರ್ಮಾಣ | 6.94 |
| 50 | 19-ನಗರಾಭಿವೃದ್ಧಿ | 2217-80-800-06-ಮೂಲಭೂತ ನಗರ ಸೇವೆಗಳ ಕಾರ್ಯಕ್ರಮ-ನಗರ ಮೂಲಭೂತ ಸೌಕರ್ಯಗಳು ಮತ್ತು ಆಡಳಿತ- ಇತರೆ ವೆಚ್ಚಗಳು | 100.00 |
| 51 | | 2217-80-800-06- ಮೂಲಭೂತ ನಗರ ಸೇವೆಗಳ ಕಾರ್ಯಕ್ರಮ-ನಗರ ಮೂಲಭೂತ ಸೌಕರ್ಯಗಳು ಮತ್ತು ಆಡಳಿತ - ಗಿರಿಜನ ಉಪ-ಯೋಜನೆ | 20.00 |
| 52 | | 2217-80-800-07-ನಗರ ಪ್ರದೇಶ ಬಡಜನರ ಮೂಲಭೂತ ಸೇವೆಗಳಿಗಾಗಿ ಉಪಯೋಜನೆ- ಇತರೆ ವೆಚ್ಚಗಳು | 110.00 |
| 53 | | 2217-80-800-07- ನಗರ ಪ್ರದೇಶ ಬಡಜನರ ಮೂಲಭೂತ ಸೇವೆಗಳಿಗಾಗಿ ಉಪಯೋಜನೆ - ವಿಶೇಷ ಘಟಕ ಯೋಜನೆ | 20.00 |
| 54 | | 2217-80-800-07- ನಗರ ಪ್ರದೇಶ ಬಡಜನರ ಮೂಲಭೂತ ಸೇವೆಗಳಿಗಾಗಿ ಉಪಯೋಜನೆ - ಗಿರಿಜನ ಉಪ-ಯೋಜನೆ | 10.00 |
| 55 | | 2217-80-800-08-ಸಣ್ಣ ಮತ್ತು ಮಧ್ಯಮ ವರ್ಗ ಪಟ್ಟಣಗಳಿಗೆ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ -ವಿಶೇಷ ಘಟಕ ಯೋಜನೆ | 30.00 |
| 56 | | 2217-80-800-08-ಸಣ್ಣ ಮತ್ತು ಮಧ್ಯಮ ವರ್ಗ ಪಟ್ಟಣಗಳಿಗೆ ನಗರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ - ಗಿರಿಜನ ಉಪ-ಯೋಜನೆ | 10.00 |
| 57 | | 2230-800-02-ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ- ಇತರೆ ವೆಚ್ಚಗಳು | 2.78 |
| 58 | 2230-800-02- ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ - ವಿಶೇಷ ಘಟಕ ಯೋಜನೆ | 4.27 | |
| 59 | 23- ಕಾರ್ಮಿಕ | 2230-800-04-ಅಸಂಘಟಿತ ಕಾರ್ಮಿಕರ ನೂತನ ಪಿಂಚಣಿ ವ್ಯವಸ್ಥೆಗಾಗಿ ವಂತಿಗೆ- ಇತರೆ ವೆಚ್ಚಗಳು | 14.75 |
| 60 | | 2230-800-04- ಅಸಂಘಟಿತ ಕಾರ್ಮಿಕರ ನೂತನ ಪಿಂಚಣಿ ವ್ಯವಸ್ಥೆಗಾಗಿ ವಂತಿಗೆ -ವಿಶೇಷ ಘಟಕ ಯೋಜನೆ | 3.30 |
| 61 | | 2230-800-04- ಅಸಂಘಟಿತ ಕಾರ್ಮಿಕರ ನೂತನ ಪಿಂಚಣಿ ವ್ಯವಸ್ಥೆಗಾಗಿ ವಂತಿಗೆ - ಗಿರಿಜನ ಉಪ-ಯೋಜನೆ | 1.25 |
| 62 | | 2230-03-101-38-ಮಾಡ್ಯುಲಾರ್ ತರಬೇತಿ-ವಿಶೇಷ ಅಭಿವೃದ್ಧಿ ಯೋಜನೆ | 1.63 |
| 63 | 26-ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ | 3054-02-204-18-ಭಾರತೀಯ ಅಂಕಿ ಅಂಶಗಳ ಬಲವರ್ಧನೆ- ಇತರೆ ವೆಚ್ಚಗಳು | 4.40 |
| ಒಟ್ಟು | | | 799.53 |

ಅನುಬಂಧ 2.3

ಪ್ರಧಾನ ಶೀರ್ಷಿಕೆಗಳಲ್ಲಿನ ರೂ.25 ಕೋಟಿಗೂ ಮೀರಿದ ಅಧಿಕ ವೆಚ್ಚಗಳ ಪ್ರಕರಣಗಳು

(ಉಲ್ಲೇಖ: ಕಂಡಿಕೆ 2.3.4, ಪುಟ 72)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ ಸಂಖ್ಯೆ | ಲೆಕ್ಕಶೀರ್ಷಿಕೆ | ಕ್ಷೇತ್ರಗಳು | ಒಟ್ಟು ಅವಕಾಶ | ಪುನರ್ವಿನಿಯೋಗ | ಒಟ್ಟು | ವೆಚ್ಚ | ಅಧಿಕ |
|-------------|---------------|---------------|---|-------------|--------------|----------|----------|--------|
| 1 | 08 | 2406 | ಅರಣ್ಯ, ವನ್ಯ ಜೀವನ ಮತ್ತು ಪರಿಸರ -ಅರಣ್ಯ -ಮೀಸಲು ನಿಧಿ/ಲೇವಣಿ ಲೆಕ್ಕಕ್ಕೆ ವರ್ಗಾವಣೆ -ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾವಣೆ | 500.00 | 0.00 | 500.00 | 556.79 | 56.79 |
| 2 | 17 | 2202 | ಸಾಮಾನ್ಯ ಶಿಕ್ಷಣ -ಪ್ರಾಥಮಿಕ ಶಿಕ್ಷಣ -ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ -ಅಕ್ಷರ ದಾಸೋಹ ಯೋಜನೆ | 437.85 | 0.00 | 437.85 | 625.87 | 188.02 |
| 3 | | 2202 | ಸಾಮಾನ್ಯ ಶಿಕ್ಷಣ -ಪ್ರೌಢ ಶಿಕ್ಷಣ - ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ - ಜಿಲ್ಲಾ ಪಂಚಾಯತ್‌ಗಳು | 1094.96 | 17.64 | 1112.60 | 1137.74 | 25.14 |
| | | | ಒಟ್ಟು | 2,032.81 | 17.64 | 2,050.45 | 2,320.40 | 269.95 |

ಅನುಬಂಧ 2.4

ಅವಕಾಶವನ್ನು ಮೀರಿದ ಸತತ ಹೆಚ್ಚುವರಿ ವೆಚ್ಚಗಳು
(ಉಲ್ಲೇಖ: ಕಂಡಿಕೆ 2.3.5, ಪುಟ 72)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ ಮತ್ತು ಲೆಕ್ಕಶೀರ್ಷಿಕೆ | 2006-07 | | | 2007-08 | | | 2008-09 | | | 2009-10 | | | 2010-11 | | |
|-------------|--|---------|-------|------|---------|-------|------|---------|-------|------|---------|--------|--------|---------|--------|-------|
| | | ಅವಕಾಶ | ವೆಚ್ಚ | ಅಧಿಕ | ಅವಕಾಶ | ವೆಚ್ಚ | ಅಧಿಕ | ಅವಕಾಶ | ವೆಚ್ಚ | ಅಧಿಕ | ಅವಕಾಶ | ವೆಚ್ಚ | ಅಧಿಕ | ಅವಕಾಶ | ವೆಚ್ಚ | ಅಧಿಕ |
| 1 | 08- ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ 2406-01-797-01 ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿಗೆ ವರ್ಗಾಯಿಸುವ ಬಗ್ಗೆ | 8.00 | 10.16 | 2.16 | 8.00 | 11.43 | 3.43 | 10.50 | 11.89 | 1.39 | 11.00 | 271.47 | 260.47 | 500.00 | 556.79 | 56.79 |
| 2 | 20 - ಲೋಕೋಪಯೋಗಿ ಕಾಮಗಾರಿಗಳು 2059-80-001-01 ಮುಖ್ಯ ಇಂಜಿನಿಯರ್ (ಸಿ&ಬಿ ದಕ್ಷಿಣ, ಬೆಂಗಳೂರು) | 3.10 | 4.60 | 1.50 | 3.23 | 5.23 | 2.00 | 3.98 | 5.94 | 1.96 | 3.64 | 6.15 | 2.51 | 4.40 | 6.96 | 2.56 |
| 3 | 2059-80-001-02 ಮುಖ್ಯ ಅಭಿಯಂತರ (ಸಿ&ಬಿ ಉತ್ತರ, ಧಾರವಾಡ) | 1.91 | 2.30 | 0.39 | 2.27 | 2.81 | 0.54 | 2.62 | 3.49 | 0.87 | 2.47 | 3.94 | 1.47 | 3.31 | 4.46 | 1.15 |

ಅನುಬಂಧ 2.5
2010-11ರ ಅವಧಿಯಲ್ಲಿ ಆಯವ್ಯಯ ಅವಕಾಶವಿಲ್ಲದೆ ಮಾಡಿದ ವೆಚ್ಚಗಳು
(ಉಲ್ಲೇಖ: ಕಂಡಿಕೆ 2.3.6, ಪುಟ 72)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ವೆಚ್ಚ | ವಿವರಣೆ |
|--------------|--------|---|--------------|--|
| 1 | 04 | 2014-00-102-0-02-020- ವೈದ್ಯಕೀಯ ಭತ್ಯೆ | 0.13 | ಅವಕಾಶವನ್ನು ಪುರಸ್ಕೃತದಲ್ಲಿ ಮಾಡುವ ಬದಲು ಪ್ರಭೃತದಲ್ಲಿ ಮಾಡಲಾಗಿದೆ |
| 2 | 04 | 2014-00-102-0-02-021- ವೈದ್ಯಕೀಯ ವೆಚ್ಚದ ಮರುಪಾವತಿ | 0.14 | ಅವಕಾಶವನ್ನು ಪುರಸ್ಕೃತದಲ್ಲಿ ಮಾಡುವ ಬದಲು ಪ್ರಭೃತದಲ್ಲಿ ಮಾಡಲಾಗಿದೆ |
| 3 | 08 | 2406-01-797-0-02-261- ಅಂತರ್ ಲೆಕ್ಕ ವರ್ಗಾವಣೆಗಳು | 0.49 | ಪರಿಹಾರ ನೆಡುತೋಪುಗಳಿಗೆ ಸಂದಾಯವಾದ ಜಮೆಗಳನ್ನು ಅವಕಾಶವಿಲ್ಲದೆ ವರ್ಗಾಯಿಸಿದ್ದುದರಿಂದ |
| 4 | 08 | 4406-01-102-2-80-132 - ಬಂಡವಾಳ ವೆಚ್ಚಗಳು | 0.10 | ಪೂರ್ವ ಪ್ರಸ್ತ ಭೂಮಿಯ ಅರಣ್ಯ ಮತ್ತು ಪರಿಸರ ಯೋಜನೆ-ಇ.ಎ.ಪಿ-ಬಂಡವಾಳ ವೆಚ್ಚದಡಿ ಅವಕಾಶವಿಲ್ಲದೆ ವೆಚ್ಚವಾದುದರಿಂದ |
| 5 | 09 | 2425-00-108-0-65-106 - ಸಹಾಯಧನ | 20.00 | ಆಯವ್ಯಯ ಅವಕಾಶವನ್ನು ರಾಜಸ್ವದಡಿ ತೆಗೆದುಕೊಳ್ಳುವ ಬದಲು ಬಂಡವಾಳದಡಿ ಒದಗಿಸಲಾಯಿತು |
| 6 | 10 | 2225-03-277-0-08-059 - ಇತರೆ ವೆಚ್ಚಗಳು | 0.48 | ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಮತ್ತು ದೇವರಾಜ ಅರಸು ಸಂಶೋಧನಾ ಸಂಸ್ಥೆ - ಇತರೆ ವೆಚ್ಚದಡಿ ಅವಕಾಶವಿಲ್ಲದೆ ವೆಚ್ಚವಾದುದರಿಂದ |
| 7 | 19 | 6215-01-190-2-88-394 - ಸಾಲಗಳು | 22.54 | ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ 2-ಐಡಿಪಿ168 ಸಾಲಗಳು - ಹೊಸ ಸೇವಾ ಸಾಧನವೆಂದು ಪರಿಗಣಿಸಿದೆ |
| 8 | 29 | 2049-01-101-02-24-240 - ಸಾಲ ಮೇಲುಸ್ತುವಾರಿ | 0.29 | ಸಿಎಓ-ಆರ್‌ಬಿಎಸ್- ಅಮಾನತ್ತಿನಲ್ಲಿ ಹೊಂದಿದ್ದ ಹಣದ ತೀರುವಳಿಯಾದುದರಿಂದ |
| ಒಟ್ಟು | | | 44.17 | |

ಅನುಬಂಧ 2.6
ಸಕ್ರಮೀಕರಣ ಅಗತ್ಯವಿರುವ ಹೆಚ್ಚುವರಿಗಳು
(ಉಲ್ಲೇಖ: ಕಂಡಿಕೆ 2.3.7, ಪುಟ 73)

(ಕೋಟಿ ರೂಪಾಯಿಗಳಲ್ಲಿ)

| ವರ್ಷ | ಅನುದಾನಗಳ ಸಂಖ್ಯೆ/ಧನ ವಿನಿಯೋಗಗಳು | ಅನುದಾನ/ಧನವಿನಿಯೋಗಗಳ ಸಂಖ್ಯೆ | ಧನವಿನಿಯೋಗ ಲೆಕ್ಕಗಳು/ಲೆಕ್ಕಪರಿಶೋಧನಾ ವರದಿಗಳಲ್ಲಿ ಟೀಕೆ ಮಾಡಿರುವಂತೆ ಸಕ್ರಮೀಕರಣದ ಅವಶ್ಯಕತೆಯಿರುವ ಹೆಚ್ಚುವರಿ ಮೊತ್ತ | ವಾಸ್ತವಿಕ ಹೆಚ್ಚಳ | ಷರಾ |
|--------------|-------------------------------|---|--|-----------------|--|
| 1989-90 | 12/5 | 7,8,10,24,27,46,47,49,53,20,35,56, 23,45,12, ಬಡ್ಡಿ ಪಾವತಿಗಳು | 25.89 | 25.89 | |
| 1990-91 | 13/4 | 6,7,10,13,20,32,45,46,47,52,27,33, 35,47,4 | 35.73 | 35.68 | ವೆಚ್ಚದ ಹೊಂದಾಣಿಕೆಯ ಕಾರಣ ಹೆಚ್ಚುವರಿಯು ಕಡಿಮೆಯಾಗಿದೆ |
| 1991-92 | 13/3 | 7,11,14,22,23,36,45,46,47,51, 57,27,24,41, 43 | 58.99 | 58.47 | ವೆಚ್ಚದ ಹೊಂದಾಣಿಕೆಯ ಕಾರಣ ಹೆಚ್ಚುವರಿಯು ಕಡಿಮೆಯಾಗಿದೆ |
| 1992-93 | 12/3 | 6,9,27,32,34,41,43,44,45,46,50,52, 25,33, 34,48 | 107.47 | 107.47 | |
| 1993-94 | 7/3 | 22,36,46,49,54,13,29,49,24,43, | 7.94 | 7.94 | |
| 1994-95 | 4/6 | 21,35,3,48,15,24,46,47,55 | 8.35 | 7.95 | ತಪ್ಪಾದ ಆಯವ್ಯಯ ಅವಕಾಶದಿಂದಾಗಿ |
| 1995-96 | 9/2 | 2,33,39,43,45,49,1,46,52,21,44 | 27.79 | 27.79 | |
| 1996-97 | 9/3 | 2,16,33,43,49,51,8,24,25,45,1, 21,43,44 | 104.40 | 104.40 | |
| 1997-98 | 11 | 12,33,37,39,43,49,51,24,27, 32,55 | 84.01 | 84.01 | |
| 1998-99 | 12 | 9,17,33,37,39,40,4,25,46,43,52 | 35.86 | 34.74 | ವೆಚ್ಚದ ಹೊಂದಾಣಿಕೆಯ ಕಾರಣ ಹೆಚ್ಚುವರಿಯು ಕಡಿಮೆಯಾಗಿದೆ |
| 1999-00 | 11/2 | 10, 16, 19, 33, 34, 39, 48, 49, 65, 66, 8, 43. | 333.22 | 333.22 | |
| 2000-01 | 11 | 5, 15, 24, 35, 38, 49, 7, 10, 42, 30, 44 | 114.46 | 114.46 | |
| 2001-02 | 10 | 5, 10, 13, 15, 24, 30, 35, 42, 44, 50 | 112.64 | 112.64 | |
| 2002-03 | 3/5 | 53,13,60,15,30,44,44 | 11.99 | 11.99 | |
| 2003-04 | 6/1 | 14,16,27,24,8,20 | 818.88 | 812.42 | ಹೊಂದಾಣಿಕೆಯ ಕಾರಣದಿಂದಾದ ₹0.04 ಕೋಟಿ ಏರಿಕೆ ಮತ್ತು ತಪ್ಪು ವರ್ಗೀಕರಣವನ್ನು ಸರಿಪಡಿಸಿದ್ದರಿಂದಾದ ₹6.50 ಕೋಟಿ ಇಳಿಕೆಯ ನಿವ್ವಳ ಫಲಿತಾಂಶದಿಂದಾಗಿ ₹6.46 ಕೋಟಿ ಕಡಿಮೆಯಾಗಿದೆ |
| 2004-05 | 5/1 | 8,17,18,20,24 | 264.27 | 549.93 | 2004-05ರ ವಾರ್ಷಿಕ ಲೆಕ್ಕಗಳಲ್ಲಿ ತೋರಿಸಿರದ 2004-05ರ ವಿದ್ಯುಚ್ಛಕ್ತಿ ಸಹಾಯಧನಕ್ಕೆ ಸಂಬಂಧಿಸಿದಂತೆ ಅನುದಾನ 24ರಡಿ ₹285.66 ಕೋಟಿಯನ್ನು ಖಾತಾ ಹೊಂದಾಣಿಕೆ ಮಾಡಿ ಸರಿಪಡಿಸಿದ್ದರಿಂದ ಹೆಚ್ಚುವರಿಯ ಏರಿಕೆಯಾಗಿದೆ |
| 2005-06 | 4/1 | 3,14,18,24,25 | 809.02 | 809.02 | |
| 2006-07 | 4/1 | 8,14,15,18,24 | 483.45 | 483.45 | |
| 2007-08 | 2/2 | 4,8,27 | 5.15 | 5.15 | |
| 2008-09 | 1/1 | 8,14 | 65.85 | 65.85 | |
| 2009-10 | 2/1 | 8,14 | 915.42 | 915.42 | |
| ಒಟ್ಟು | | | 4,430.78 | 47,07.89 | |

ಅನುಬಂಧ 2.7
ಹೊಸ ಸೇವೆಗಳ/ಹೊಸ ಸೇವಾ ಸಾಧನಗಳ ಪ್ರಕರಣಗಳು
(ಉಲ್ಲೇಖ: ಕಂಡಿಕೆ 2.3.9, ಪುಟ 74)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಆಯವ್ಯಯ ಅವಕಾಶ | ವೆಚ್ಚ | ಅಧಿಕ | | | |
|-------------|--|-------------------------------------|---|--------------------------------|---|--------------|--------------|--------------|
| (1) | (2) | (3) | (4) | (5) | (6) | | | |
| 1 | 05- ಗೃಹ ಮತ್ತು ಸಾರಿಗೆ | 2041 001 01 195 | ವಾಹನ ತೆರಿಗೆಗಳು ನಿರ್ದೇಶನ ಮತ್ತು ಆಡಳಿತ ಸಾರಿಗೆ ಆಯುಕ್ತರು ಸಾರಿಗೆ ವೆಚ್ಚಗಳು | 0.41 | 1.47 | 1.06 | | |
| | | 2055 108 01 021 | ಪೋಲೀಸ್ ರಾಜ್ಯ ಪೋಲೀಸ್ ಕೇಂದ್ರಸ್ಥಾನ ಸಾರಿಗೆ ಆಯುಕ್ತರು ವೈದ್ಯಕೀಯ ವೆಚ್ಚದ ಮರುಪಾವತಿ | 4.16 | 14.24 | 10.08 | | |
| | | 2055 800 01 132 | ಪೋಲೀಸ್ ಇತರೆ ಖರ್ಚು ನೂತನ ಆರಕ್ಷಕ ತಾಣಗಳನ್ನು ತೆರೆಯುವುದು ಬಂಡವಾಳ ವೆಚ್ಚಗಳು | 0.25 | 1.72 | 1.47 | | |
| 2 | 07- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ | 2810 60 198 6 01 413 | ನೂತನ ಮತ್ತು ನವೀಕರಿಸಬಹುದಾದ ಇಂಧನ ಇತರೆ ಗ್ರಾಮಪಂಚಾಯತ್‌ಗಳಿಗೆ ಸಹಾಯ ಗ್ರಾಮಪಂಚಾಯತ್‌ಗಳು-ಕೇಂ.ಪು.ಯೋ/ಕೇಂ.ವ.ಯೋ ಬ್ಲಾಕ್ ಅನುದಾನ ಬೆಳಗಾಂ | 0.40 | 2.59 | 2.19 | | |
| | | 3. | 09-ಸಹಕಾರ | 2425 108 65 106 | ಸಹಕಾರ ಇತರೆ ಸಹಕಾರಿ ಸಂಸ್ಥೆಗಳಿಗೆ ಸಹಾಯ ಕಾಫಿ ಸಾಲ ಮನ್ನಾ ಯೋಜನೆ ಸಹಾಯಧನ | 0.00 | 20.00 | 20.00 |
| | | 4 | 10-ಸಮಾಜ ಕಲ್ಯಾಣ | 2225 01 197 6 | ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಹರಿಜನ ಕಲ್ಯಾಣ ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ ತಾಲ್ಲೂಕು ಪಂಚಾಯತ್‌ಗಳು- ಕೇಂ.ಪು.ಯೋ/ಕೇಂ.ವ.ಯೋ | | | |
| | | | | 03 408 411 | ಪರಿಶಿಷ್ಟ ಜಾತಿಯವರಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಚಿಕ್ಕಮಗಳೂರು ಕೊಡಗು | 1.00 0.20 | 4.05 1.73 | 3.05 1.53 |
| 5 | 14-ಕಂದಾಯ | | | 2235 60 001 01 011 | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಇತರೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳು ನಿರ್ದೇಶನ ಮತ್ತು ಆಡಳಿತ ಪಿಂಚಣಿ ನಿರ್ದೇಶನಾಲಯ ತುಟ್ಟಿ ಭತ್ಯೆ | 0.03 | 1.55 | 1.52 |
| 6 | 17-ಶಿಕ್ಷಣ | 2202 01 197 1 01 451 | ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ ತಾಲ್ಲೂಕು ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ದಾವಣಗೆರೆ | 0.47 | 1.81 | 1.34 | | |
| | | 2202 02 109 13 003 | ಸಾಮಾನ್ಯ ಶಿಕ್ಷಣ ಪ್ರೌಢ ಶಿಕ್ಷಣ ಸರ್ಕಾರಿ ಪ್ರೌಢ ಶಾಲೆಗಳು ಕಿರಿಯ ಕಾಲೇಜುಗಳು ವೇತನ ಸಿಬ್ಬಂದಿ | 15.42 | 177.61 | 162.19 | | |

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಆಯವ್ಯಯ ಅವಕಾಶ | ವೆಚ್ಚ | ಅಧಿಕ |
|-------------|---------------------------------------|--|--------------|--------------|--------------|
| (1) | (2) | (3) | (4) | (5) | (6) |
| | | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ 1 ಜಿಲ್ಲಾ ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು | | | |
| | | 401 ಬೆಂಗಳೂರು(ನಗರ) | 1.40 | 4.41 | 3.01 |
| | | 414 ಬಿಜಾಪುರ | 1.46 | 6.13 | 4.67 |
| | | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ 1 ತಾಲ್ಲೂಕು ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 412 ಮಂಡ್ಯ | 3.21 | 9.80 | 6.59 |
| | | 2203 ತಾಂತ್ರಿಕ ಶಿಕ್ಷಣ 105 ಪಾಲಿಟೆಕ್ನಿಕ್ 01 ಪಾಲಿಟೆಕ್ನಿಕ್ 003 ವೇತನ-ಸಿಬ್ಬಂದಿ 011 ತುಟ್ಟಿ ಭತ್ಯೆ | 1.13 2.24 | 5.71 9.77 | 4.58 7.53 |
| | | 2203 ತಾಂತ್ರಿಕ ಶಿಕ್ಷಣ 112 ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಸಂಸ್ಥೆಗಳು 02 ಎಸ್‌ಕೆಎಸ್‌ಜೆಟಿ ವಿದ್ಯಾಸಂಸ್ಥೆ 003 ವೇತನ-ಸಿಬ್ಬಂದಿ 011 ತುಟ್ಟಿ ಭತ್ಯೆ | 0.24 0.22 | 1.97 1.42 | 1.73 1.20 |
| 7 | 18-ವಾಣಿಜ್ಯ ಮತ್ತು ಕೈಗಾರಿಕೆ | 2851 ಗ್ರಾಮೀಣ ಮತ್ತು ಸಣ್ಣ ಉದ್ಯಮಗಳು 797 ಮೀಸಲು ನಿಧಿ ಮತ್ತು ಠೇವಣಿ ಲೆಕ್ಕಕ್ಕೆ ವರ್ಗಾವಣೆ 01 ಕರ್ನಾಟಕ ರೇಷ್ಮೆ ಮೊಟ್ಟೆಗೂಡು ಮತ್ತು ರೇಷ್ಮೆ ಅಭಿವೃದ್ಧಿ ಬೆಲೆ ಸ್ಥಿರೀಕರಣ ನಿಧಿಗೆ ಮಾರುಕಟ್ಟೆ ಶುಲ್ಕ ಮತ್ತು ಲೈಸೆನ್ಸ್ ಶುಲ್ಕಗಳ ವರ್ಗಾವಣೆ 261 ಅಂತರ್ ಲೆಕ್ಕ ವರ್ಗಾವಣೆಗಳು | 7.72 | 24.61 | 16.89 |
| 8 | 19-ನಗರಾಭಿವೃದ್ಧಿ | 6215 ನೀರು ಸರಬರಾಜು ಮತ್ತು ನೈರ್ಮಲ್ಯ ವ್ಯವಸ್ಥೆಗಾಗಿ ಸಾಲಗಳು 01 ನೀರು ಪೂರೈಕೆ 190 ಸಾರ್ವಜನಿಕ ವಲಯ ಮತ್ತು ಇತರೆ ಉದ್ದಿಮೆಗಳಿಗೆ ಸಾಲಗಳು 2 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 88 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಘಟ್ಟ-2-ಐಡಿಪಿ 168 394 ಸಾಲಗಳು | 0.00 | 22.54 | 22.54 |
| 9 | 21-ಜಲಸಂಪನ್ಮೂಲಗಳು | 4700 ಭಾರಿ ನೀರಾವರಿ ಮೇಲಣ ಬಂಡವಾಳ ವೆಚ್ಚ 13 ಕಾರಂಜಿ ಯೋಜನೆ-ಎಐಬಿಪಿ 800 ಇತರೆ ವೆಚ್ಚ 01 ಜಲಾಶಯ 132 ಬಂಡವಾಳ ವೆಚ್ಚಗಳು | 1.28 | 8.11 | 6.83 |
| 10 | 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 2210 ವೈದ್ಯಕೀಯ ಮತ್ತು ಜನಾರೋಗ್ಯ 01 ನಗರ ಆರೋಗ್ಯ ಸೇವೆಗಳು-ಅಲೋಪತಿ 001 ನಿರ್ದೇಶನ ಮತ್ತು ಆಡಳಿತ 01 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆಯ ನಿರ್ದೇಶನಾಲಯ (ವೈದ್ಯಕೀಯ ಶಾಖೆ) 002 ವೇತನ-ಅಧಿಕಾರಿಗಳು | 0.19 | 2.83 | 2.64 |
| | ಒಟ್ಟು | | 41.43 | 324.07 | 282.64 |

ಅನುಬಂಧ 2.8
ಅನಗತ್ಯವಾದ ಪೂರಕ ಅನುದಾನಗಳು
(ಒಂದು ಕೋಟಿಗೂ ಮೀರಿ)

(ಉಲ್ಲೇಖ: ಕಂಡಿಕೆ 2.3.10, ಪುಟ 75)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | | | | | | ಅವಕಾಶ | | | ವೆಚ್ಚ | ಬಳಕೆಯಾಗದ ಉಳಿದ ಅವಕಾಶ | | |
|--------------|--|---------------|------------------------------|-------|-----|------|-------|---------------|---------------|---------------|---------------|---------------------|-------|------|
| | | ಮೂಲ | ಪೂರಕ | ಒಟ್ಟು | ಮೂಲ | ಪೂರಕ | ಒಟ್ಟು | | | | | | | |
| 1 | 02-ಪಶು ಸಂಗೋಪನೆ ಮತ್ತು ಮೀನುಗಾರಿಕೆ | 4404- | 00- | 190- | 0- | 01- | 211 | 0.00 | 10.00 | 10.00 | 0.00 | 10.00 | | |
| 2 | 03- ಹಣಕಾಸು | 2040- | 00- | 101- | 0- | 00- | 011 | 26.43 | 6.53 | 32.96 | 26.30 | 6.66 | | |
| | | 2040- | 00- | 101- | 0- | 00- | 014 | 15.31 | 0.52 | 15.83 | 8.22 | 7.61 | | |
| 3 | 09-ಸಹಕಾರ | 2425- | 00- | 107- | 2- | 49- | 100 | 50.00 | 2.36 | 52.36 | 47.29 | 5.07 | | |
| | | 6425- | 00- | 108- | 3- | 57- | 106 | 0.00 | 20.00 | 20.00 | 0.00 | 20.00 | | |
| 4 | 17-ಶಿಕ್ಷಣ | 2202- | 01- | 196- | 1- | 01- | 403 | 7.29 | 11.48 | 18.77 | 7.29 | 11.48 | | |
| | | 2202- | 01- | 196- | 1- | 01- | 405 | 7.07 | 10.53 | 17.60 | 7.07 | 10.53 | | |
| | | 2202- | 01- | 196- | 1- | 01- | 408 | 6.04 | 6.11 | 12.15 | 6.04 | 6.11 | | |
| | | 2202- | 01- | 196- | 1- | 01- | 410 | 6.78 | 10.66 | 17.44 | 6.78 | 10.66 | | |
| | | 2202- | 01- | 196- | 1- | 01- | 412 | 6.44 | 9.37 | 15.81 | 6.44 | 9.37 | | |
| | | 2202- | 01- | 196- | 1- | 01- | 414 | 8.70 | 15.15 | 23.85 | 8.70 | 15.15 | | |
| | | 2202- | 01- | 196- | 1- | 01- | 415 | 3.60 | 8.06 | 11.66 | 3.60 | 8.06 | | |
| | | 2202- | 01- | 196- | 1- | 01- | 416 | 9.71 | 8.60 | 18.31 | 9.71 | 8.60 | | |
| | | 2202- | 01- | 196- | 1- | 01- | 417 | 12.01 | 14.98 | 26.99 | 12.40 | 14.59 | | |
| | | 2202- | 01- | 196- | 1- | 01- | 418 | 6.99 | 9.91 | 16.90 | 6.99 | 9.91 | | |
| | | 2202- | 01- | 196- | 1- | 01- | 419 | 5.29 | 9.99 | 15.28 | 5.29 | 9.99 | | |
| | | 2202- | 01- | 196- | 1- | 01- | 451 | 7.96 | 9.37 | 17.33 | 7.96 | 9.37 | | |
| | | 2202- | 01- | 196- | 1- | 01- | 456 | 6.05 | 4.45 | 10.50 | 6.05 | 4.45 | | |
| | | 2202- | 01- | 196- | 1- | 01- | 457 | 3.50 | 5.88 | 9.38 | 3.50 | 5.88 | | |
| | | 2202- | 01- | 196- | 1- | 01- | 462 | 6.54 | 6.01 | 12.55 | 6.54 | 6.01 | | |
| | | 5 | 18-ವಾಣಿಜ್ಯ ಮತ್ತು ಕೈಗಾರಿಕೆಗಳು | 2702- | 02- | 005- | 0- | 80- | 071 | 0.10 | 1.92 | 2.02 | 0.00 | 2.02 |
| | | | | 2851- | 00- | 107- | 1- | 01- | 011 | 18.45 | 2.41 | 20.86 | 16.29 | 4.57 |
| 2851- | 00- | | | 107- | 1- | 01- | 014 | 4.38 | 0.12 | 4.50 | 3.28 | 1.22 | | |
| 2851- | 00- | | | 107- | 1- | 39- | 059 | 0.00 | 1.00 | 1.00 | 0.00 | 1.00 | | |
| 4702- | 00- | | | 102- | 1- | 80- | 386 | 0.00 | 3.30 | 3.30 | 0.00 | 3.30 | | |
| 6 | 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 2210- | 01- | 110- | 1- | 22- | 011 | 21.05 | 8.50 | 29.55 | 20.87 | 8.68 | | |
| 7 | 24-ಇಂಧನ | 2810- | 02- | 101- | 0- | 01- | 059 | 0.00 | 2.00 | 2.00 | 0.00 | 2.00 | | |
| | | 6801- | 00- | 800- | 1- | 02- | 394 | 0.00 | 126.44 | 126.44 | 0.00 | 126.44 | | |
| 8 | 26-ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ | 3451- | 00- | 800- | 0- | 03- | 059 | 1.00 | 1.00 | 2.00 | 0.64 | 1.36 | | |
| | | 3451- | 00- | 800- | 0- | 08- | 101 | 0.00 | 5.80 | 5.80 | 0.00 | 5.80 | | |
| ಒಟ್ಟು | | | | | | | | 239.95 | 333.28 | 573.23 | 210.71 | 359.52 | | |

ಅನುಬಂಧ 2.9
ಹೆಚ್ಚುವರಿ ಪೂರಕ ಅನುದಾನಗಳು
(ಆಯ್ಕೆಯಾದ ಎಲ್ಲಾ ಅನುದಾನಗಳು: ಕೆಳಕಂಡು ಕೋಟಿಗೂ ಮೀರಿ)
(ಉಲ್ಲೇಖ: ಕಂಡಿಕೆ 2.3.11, ಪುಟ 75)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಅವಕಾಶ | | | ವೆಚ್ಚ | ಬಳಕೆಯಾಗದ ಉಳಿದ ಅವಕಾಶ |
|--------------|--|---------------------------|-----------------|-----------------|-----------------|-----------------|---------------------|
| | | | ಮೂಲ | ಪೂರಕ | ಒಟ್ಟು | | |
| 1 | 02--ಪಶು ಸಂಗೋಪನೆ ಮತ್ತು ಮೀನುಗಾರಿಕೆ | 2403- 00- 101- 0- 21- 051 | 8.51 | 11.49 | 20.00 | 15.36 | 4.64 |
| | | 2403- 00- 109- 0- 01- 100 | 0.00 | 5.00 | 5.00 | 0.15 | 4.85 |
| 2 | 03- ಹಣಕಾಸು | 2040- 00- 001- 0- 01- 003 | 8.50 | 8.00 | 16.50 | 13.42 | 3.08 |
| | | 3475- 00- 800- 0- 07- 104 | 0.00 | 2,000.00 | 2,000.00 | 650.00 | 1,350.00 |
| | | 7465- 00- 800- 0- 01- 394 | 0.00 | 40.50 | 40.50 | 33.00 | 7.50 |
| 3 | 04-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ | 2015- 00- 103- 0- 01- 015 | 12.00 | 7.00 | 19.00 | 16.36 | 2.64 |
| | | 3451- 00- 800- 0- 07- 101 | 0.00 | 27.78 | 27.78 | 13.89 | 13.89 |
| 4 | 06-ಮೂಲಭೂತ ಸೌಕರ್ಯ ಅಭಿವೃದ್ಧಿ | 5465- 01- 190- 2- 01- 211 | 15.00 | 70.00 | 85.00 | 70.00 | 15.00 |
| 5 | 09-ಸಹಕಾರ | 2425- 00- 001- 0- 01- 011 | 8.69 | 2.56 | 11.25 | 10.01 | 1.24 |
| | | 6425- 00- 108- 3- 52- 394 | 0.00 | 5.00 | 5.00 | 3.28 | 1.72 |
| 6 | 14-ಕಂದಾಯ | 2053- 00- 800- 0- 09- 059 | 0.00 | 10.00 | 10.00 | 0.15 | 9.85 |
| | | 2075- 00- 800- 4- 03- 132 | 0.00 | 5.00 | 5.00 | 1.73 | 3.27 |
| | | 2235- 02- 101- 0- 20- 100 | 375.00 | 50.00 | 425.00 | 422.67 | 2.33 |
| | | 2235- 60- 102- 1- 01- 251 | 290.00 | 100.00 | 390.00 | 361.70 | 28.3 |
| | | 2235- 60- 800- 2- 05- 251 | 0.00 | 3.00 | 3.00 | 0.39 | 2.61 |
| 7 | 15- ಮಾಹಿತಿ ತಂತ್ರಜ್ಞಾನ | 3451- 00- 090- 2- 01- 059 | 10.00 | 3.00 | 13.00 | 11.80 | 1.20 |
| 8 | 17-ಶಿಕ್ಷಣ | 2202- 01- 196- 1- 01- 401 | 8.39 | 14.93 | 23.32 | 8.46 | 14.86 |
| | | 2202- 01- 196- 1- 01- 402 | 4.85 | 4.61 | 9.46 | 6.85 | 2.61 |
| | | 2202- 01- 196- 1- 01- 406 | 10.80 | 16.57 | 27.37 | 10.85 | 16.52 |
| | | 2202- 01- 196- 1- 01- 409 | 4.12 | 9.70 | 13.82 | 8.01 | 5.81 |
| | | 2202- 01- 196- 1- 01- 413 | 16.15 | 25.98 | 42.13 | 16.19 | 25.94 |
| | | 2202- 01- 196- 1- 01- 421 | 4.10 | 6.94 | 11.04 | 4.16 | 6.88 |
| | | 2202- 01- 196- 1- 01- 452 | 3.45 | 5.99 | 9.44 | 3.52 | 5.92 |
| | | 2202- 01- 196- 1- 01- 453 | 5.41 | 7.22 | 12.63 | 5.48 | 7.15 |
| | | 2202- 02- 800- 1- 12- 059 | 40.00 | 149.89 | 189.89 | 56.73 | 133.16 |
| | | 2202- 03- 103- 2- 01- 011 | 89.17 | 33.77 | 122.94 | 107.41 | 15.53 |
| | | 2202- 03- 103- 2- 01- 051 | 20.12 | 15.00 | 35.12 | 31.33 | 3.79 |
| | | 2202- 04- 001- 0- 05- 101 | 0.00 | 4.85 | 4.85 | 3.75 | 1.10 |
| | | 2205- 00- 105- 0- 04- 101 | 30.24 | 3.16 | 33.40 | 30.92 | 2.48 |
| | | 4202- 01- 203- 1- 01- 132 | 5.00 | 10.00 | 15.00 | 12.43 | 2.57 |
| | | 4202- 01- 203- 1- 01- 436 | 38.60 | 10.00 | 48.60 | 47.50 | 1.10 |
| 9 | 18-ವಾಣಿಜ್ಯ ಮತ್ತು ಕೈಗಾರಿಕೆಗಳು | 2851- 00- 103- 0- 62- 059 | 25.93 | 7.50 | 33.43 | 31.83 | 1.60 |
| | | 2851- 00- 107- 1- 35- 059 | 22.72 | 35.64 | 58.36 | 50.89 | 7.47 |
| | | 2852- 80- 800- 0- 43- 059 | 0.00 | 88.23 | 88.23 | 60.59 | 27.64 |
| | | 4860- 04- 800- 0- 01- 172 | 2.50 | 5.00 | 7.50 | 5.96 | 1.54 |
| | | 6852- 02- 800- 0- 01- 394 | 0.00 | 50.00 | 50.00 | 17.98 | 32.02 |
| 10 | 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 2210- 02- 101- 1- 03- 101 | 0.69 | 2.00 | 2.69 | 1.53 | 1.16 |
| 11 | 24-ಇಂಧನ | 4801- 01- 190- 0- 09- 211 | 500.00 | 1,000.00 | 1,500.00 | 1,326.44 | 173.56 |
| 12 | 26-ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ | 3454- 02- 204- 0- 18- 059 | 0.01 | 17.99 | 18.00 | 13.60 | 4.40 |
| | | 4575- 60- 800- 0- 01- 132 | 125.00 | 199.20 | 324.20 | 306.80 | 17.40 |
| ಒಟ್ಟು | | | 1,684.95 | 4,072.50 | 5,757.45 | 3,793.12 | 1,964.33 |

ಅನುಬಂಧ 2.10

ಸಾಕಷ್ಟಿಲ್ಲದ ಪೂರಕ ಅನುದಾನಗಳು
(ರೇಬಂದು ಕೋಟಿಗೂ ಮೀರಿ)
(ಉಲ್ಲೇಖ: ಕಂಡಿಕೆ 2.3.12, ಪುಟ 75)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಅವಕಾಶ | | | ವೆಚ್ಚ | ಅನಾವೃತ ಹೆಚ್ಚುವರಿ |
|-------------|------------|----------------------|--------|--------|--------|--------|------------------|
| | | | ಮೂಲ | ಪೂರಕ | ಒಟ್ಟು | | |
| 1 | 14 -ಕಂದಾಯ | 2235-60-001-0-01-003 | 0.04 | 1.50 | 1.54 | 2.84 | 1.30 |
| | | 2235-60-001-0-02-059 | 390.00 | 150.00 | 540.00 | 612.85 | 72.85 |
| 2 | 17 -ಶಿಕ್ಷಣ | 2202-02-196-1-01-406 | 72.78 | 6.71 | 79.49 | 81.34 | 1.85 |
| ಒಟ್ಟು | | | 462.82 | 158.21 | 621.03 | 697.03 | 76.00 |

ಅನುಬಂಧ 2.11
ನಿಧಿಗಳ ವಿವೇಚನಾರಹಿತ ಪುನರ್ವಿನಿಯೋಗ
(ಉಲ್ಲೇಖ: ಕಂಡಿಕೆ 2.3.13, ಪುಟ 75)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|--|---------------------------------|--------------|--------------|-------|----------------------|
| 01 | 2202 ಸಾಮಾನ್ಯ ಶಿಕ್ಷಣ 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 01 ಇತರೆ ಸರ್ಕಾರಿ ಕಾಲೇಜುಗಳು 003 ವೇತನ ಸಿಬ್ಬಂದಿ | 25.23 | (+)34.44 | 59.67 | 78.89 | (+)19.22 |
| 02 | 2202 ಸಾಮಾನ್ಯ ಶಿಕ್ಷಣ 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 01 ಇತರೆ ಸರ್ಕಾರಿ ಕಾಲೇಜುಗಳು 014 ಇತರೆ ಭತ್ಯೆಗಳು | 10.67 | (+)17.68 | 28.35 | 35.70 | (+)7.35 |
| 03 | 2203 ತಾಂತ್ರಿಕ ಶಿಕ್ಷಣ 105 ಪಾಲಿಟೆಕ್ನಿಕ್ಸ್ 01 ಪಾಲಿಟೆಕ್ನಿಕ್ಸ್ 003 ವೇತನ ಸಿಬ್ಬಂದಿ | 15.78 | (+)1.33 | 17.11 | 21.69 | (+)4.58 |
| 04 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ 1 ಜಿಲ್ಲಾ ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 401 ಬೆಂಗಳೂರು (ನಗರ) | 73.64 | (+)10.19 | 83.83 | 86.85 | (+)3.02 |
| 05 | 2010 ವೈದ್ಯಕೀಯ ಮತ್ತು ಜನಾರೋಗ್ಯ 01 ನಗರ ಆರೋಗ್ಯ ಸೇವೆಗಳು- ಅಲೋಪತಿ 001 ನಿರ್ದೇಶನ ಮತ್ತು ಆಡಳಿತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ (ಆರೋಗ್ಯ ಶಾಖೆ) 002 ವೇತನ-ಅಧಿಕಾರಿಗಳು | 0.19 | (+)0.81 | 1.00 | 2.83 | (+)1.83 |
| 06 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ 1 ಜಿಲ್ಲಾ ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 463 ಹಾವೇರಿ | 46.63 | (+)2.22 | 48.85 | 50.51 | (+)1.66 |
| 07 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 196 ಜಿಲ್ಲಾ ಪಂಚಾಯತ್‌ಗಳಿಗೆ | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) | |
|-------------|-------------------------------|--|--------------|--------------|--------|----------------------|---------|
| | 1 01 410 | ಸಹಾಯ ಜಿಲ್ಲಾ ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ಹಾಸನ | 35.07 | (+)1.15 | 36.22 | 37.82 | (+)1.60 |
| 08 | 2202 02 196 | ಸಾಮಾನ್ಯ ಶಿಕ್ಷಣ ಪ್ರೌಢ ಶಿಕ್ಷಣ ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 451 | ಜಿಲ್ಲಾ ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ದಾವಣಗೆರೆ | 41.51 | (+)1.50 | 43.01 | 44.52 | (+)1.51 |
| 09 | 2202 01 197 | ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 451 | ತಾಲ್ಲೂಕು ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ದಾವಣಗೆರೆ | 131.66 | (+)6.00 | 137.66 | 139.00 | (+)1.34 |
| 10 | 2202 02 196 | ಸಾಮಾನ್ಯ ಶಿಕ್ಷಣ ಪ್ರೌಢ ಶಿಕ್ಷಣ ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 405 | ಜಿಲ್ಲಾ ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ಶಿವಮೊಗ್ಗ | 32.72 | (+)2.00 | 34.72 | 35.89 | (+)1.17 |
| 11 | 2202 01 197 | ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 463 | ತಾಲ್ಲೂಕು ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ಹಾವೇರಿ | 109.96 | (+)0.32 | 110.28 | 111.37 | (+)1.09 |
| 12 | 2029 101 1 01 003 | ಭೂ ಕಂದಾಯ ವಸೂಲಿ ವೆಚ್ಚ ಬೆಂಗಳೂರು ವಿಭಾಗ ಗ್ರಾಮ ಸಿಬ್ಬಂದಿ ವೇತನ ಸಿಬ್ಬಂದಿ | 66.93 | (+)9.69 | 76.62 | 77.52 | (+)0.90 |
| 13 | 2202 01 197 | ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 405 | ತಾಲ್ಲೂಕು ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ಶಿವಮೊಗ್ಗ | 128.31 | (+)0.70 | 129.01 | 129.85 | (+)0.84 |
| 14 | 2202 01 197 | ಸಾಮಾನ್ಯ ಶಿಕ್ಷಣ ಪ್ರಾಥಮಿಕ ಶಿಕ್ಷಣ ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 01 410 | ತಾಲ್ಲೂಕು ಪಂಚಾಯತ್‌ಗಳು ಬ್ಲಾಕ್ ಅನುದಾನಗಳು ಹಾಸನ | 170.98 | (+)0.30 | 171.28 | 171.82 | (+)0.54 |
| 15 | 2029 101 1 | ಭೂ ಕಂದಾಯ ವಸೂಲಿ ವೆಚ್ಚ ಬೆಂಗಳೂರು ವಿಭಾಗ | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|---|---------------------------------|-----------------|-----------------|-----------------|----------------------|
| | 01 ಗ್ರಾಮ ಸಿಬ್ಬಂದಿ 011 ತುಟ್ಟಿ ಭತ್ಯೆ | 33.46 | (+)6.72 | 40.18 | 40.71 | (+)0.53 |
| 16 | 2202 ಸಾಮಾನ್ಯ ಶಿಕ್ಷಣ 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 102 ವಿಶ್ವವಿದ್ಯಾನಿಲಯಗಳಿಗೆ ಸಹಾಯ 06 ಕನ್ನಡ ವಿಶ್ವವಿದ್ಯಾನಿಲಯ-ಹಂಪಿ 101 ಸಹಾಯಾನುದಾನಗಳು | 9.67 | (+)3.00 | 12.67 | 13.17 | (+)0.50 |
| 17 | 2039 ರಾಜ್ಯ ಅಬಕಾರಿ 001 ನಿರ್ದೇಶನ ಮತ್ತು ಆಡಳಿತ 01 ಅಬಕಾರಿ ಆಯುಕ್ತರು ಮತ್ತು ಇತರೆ ಸಿಬ್ಬಂದಿಗಳು 011 ತುಟ್ಟಿ ಭತ್ಯೆ | 15.99 | (+)0.73 | 16.72 | 17.15 | (+)0.43 |
| 18 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ 1- ಜಿಲ್ಲಾ ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 453 ಚಿಕ್ಕಬಳ್ಳಾಪುರ | 13.46 | (+)0.13 | 13.59 | 14.01 | (+)0.42 |
| 19 | 2203 ತಾಂತ್ರಿಕ ಶಿಕ್ಷಣ 001 ನಿರ್ದೇಶನ ಮತ್ತು ಆಡಳಿತ 01 ನಿರ್ದೇಶಕರು ತಾಂತ್ರಿಕ ಶಿಕ್ಷಣ 011 ತುಟ್ಟಿ ಭತ್ಯೆ | 1.64 | (+)0.07 | 1.71 | 2.11 | (+)0.40 |
| 20 | 2202 ಸಾಮಾನ್ಯ ಶಿಕ್ಷಣ 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 03 ಮಹಿಳಾ ಕಾಲೇಜು ಮೈಸೂರು 002 ವೇತನ-ಅಧಿಕಾರಿಗಳು | 0.28 | (+)0.31 | 0.59 | 0.92 | (+)0.33 |
| 21 | 2203 ತಾಂತ್ರಿಕ ಶಿಕ್ಷಣ 001 ನಿರ್ದೇಶನ ಮತ್ತು ಆಡಳಿತ 01 ನಿರ್ದೇಶಕರು ತಾಂತ್ರಿಕ ಶಿಕ್ಷಣ 003 ವೇತನ-ಸಿಬ್ಬಂದಿ | 1.67 | (+)0.01 | 1.68 | 1.94 | (+)0.26 |
| 22 | 2202 ಸಾಮಾನ್ಯ ಶಿಕ್ಷಣ 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 01 ಇತರೆ ಸರ್ಕಾರಿ ಕಾಲೇಜುಗಳು 020 ವೈದ್ಯಕೀಯ ಭತ್ಯೆ | 0.11 | (+)0.02 | 0.13 | 0.38 | (+)0.25 |
| | ಒಟ್ಟು | 965.56 | (+)99.32 | 1,064.88 | 1,114.65 | (+)49.77 |
| 23 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 800 ಇತರೆ ಖರ್ಚು 1 ಇತರೆ ಯೋಜನೆಗಳು 12 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ 059 ಇತರೆ ವೆಚ್ಚಗಳು | 189.89 | (-)55.17 | 134.72 | 56.73 | (-)77.99 |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|---|---------------------------------|--------------|--------------|-------|----------------------|
| 24 | 2202 ಸಾಮಾನ್ಯ ಶಿಕ್ಷಣ 80 ಸಾಮಾನ್ಯ 800 ಇತರೆ ಖರ್ಚು 35 ಶಿಕ್ಷಣದಲ್ಲಿ ಸಹಾಯಾನುದಾನ 101 ಸಹಾಯಾನುದಾನ | 58.00 | (-9.90) | 48.10 | 0.10 | (-48.00) |
| 25 | 2203 ತಾಂತ್ರಿಕ ಶಿಕ್ಷಣ 800 ಇತರೆ ಖರ್ಚು 15 ತಾಂತ್ರಿಕ ಶಿಕ್ಷಣದ ಗುಣಮಟ್ಟದ ಸುಧಾರಣೆ - ಇಎಪಿ 059 ಇತರೆ ವೆಚ್ಚಗಳು | 9.76 | (-0.05) | 9.71 | 0.28 | (-9.43) |
| 26 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 109 ಸರ್ಕಾರಿ ಪ್ರೌಢ ಶಾಲೆಗಳು 03 ಪ್ರೌಢ ಶಾಲೆಗಳು(ಜಿಲ್ಲಾ ವಲಯ ಯೋಜನೆಗಳು) 059 ಇತರೆ ವೆಚ್ಚಗಳು | 25.00 | (-15.77) | 9.23 | - | (-9.23) |
| 27 | 2030 ಮುದ್ರಾಂಕ ಮತ್ತು ನೋಂದಣಿ 02 ಮುದ್ರಾಂಕ ನ್ಯಾಯಿಕೇತರ 102 ಮುದ್ರಾಂಕಗಳ ಮಾರಾಟ ವೆಚ್ಚ 015 ಪೂರಕ ವೆಚ್ಚಗಳು | 9.90 | (-1.85) | 8.05 | - | (-8.05) |
| 28 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 800 ಇತರೆ ಖರ್ಚು 1 ಇತರ ಯೋಜನೆಗಳು 15 ಹೆಣ್ಣುಮಕ್ಕಳಿಗಾಗಿ ಶಾಲೆಯ ಪ್ರಾರಂಭ-ಕೆಜಿಬಿವಿ ಮಾದರಿ- ಎಸ್‌ಡಿಪಿ 133 ವಿಶೇಷ ಅಭಿವೃದ್ಧಿ ಯೋಜನೆ | 24.00 | (-5.00) | 19.00 | 11.25 | (-7.75) |
| 29 | 2415 ಕೃಷಿ ಸಂಶೋಧನೆ ಮತ್ತು ಶಿಕ್ಷಣ 80 ಸಾಮಾನ್ಯ 004 ಸಂಶೋಧನೆ 1 ಯುಎಎಸ್-ಬೆಂಗಳೂರು 12 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ಯುಎಎಸ್-ಬೆಂಗಳೂರು 059 ಇತರೆ ವೆಚ್ಚಗಳು | 26.91 | (-18.66) | 8.25 | 3.00 | (-5.25) |
| 30 | 3451 ಸಚಿವಾಲಯ ಆರ್ಥಿಕ ಸೇವೆಗಳು 090 ಸಚಿವಾಲಯ 2 ಮಾಹಿತಿ ತಂತ್ರಜ್ಞಾನ ಸಚಿವಾಲಯ 24 ಜೈವಿಕ ತಂತ್ರಜ್ಞಾನ ನೀತಿ 059 ಇತರೆ ವೆಚ್ಚಗಳು | 10.00 | (-2.00) | 8.00 | 2.75 | (-5.25) |
| 31 | 2054 ಖಜಾನೆ ಮತ್ತು ಲೆಕ್ಕ ಇಲಾಖೆಗಳ ಆಡಳಿತ 098 ಸ್ಥಳೀಯ ನಿಧಿ ಲೆಕ್ಕಪರಿಶೋಧನೆ 02 ವಿತ್ತೀಯ ನೀತಿ ಮತ್ತು ವಿಶ್ಲೇಷಣಾ ಕೋಶ 051 ಸಾಮಾನ್ಯ ವೆಚ್ಚ | 3.49 | (-0.05) | 3.44 | 0.61 | (-2.83) |
| 32 | 2202 ಸಾಮಾನ್ಯ ಶಿಕ್ಷಣ 01 ಪ್ರಾಥಮಿಕ ಶಿಕ್ಷಣ 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ 1 ತಾಲ್ಲೂಕು ಪಂಚಾಯತ್‌ಗಳು | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) | |
|-------------|-------------------------------------|--|--------------|--------------|--------|----------------------|---------|
| | 01 401 | ಬ್ಲಾಕ್ ಅನುದಾನಗಳು ಬೆಂಗಳೂರು(ನಗರ) | 213.06 | (-0.04) | 213.02 | 210.80 | (-2.22) |
| 33 | 2851 102 69 059 | ಗ್ರಾಮೀಣ ಮತ್ತು ಸಣ್ಣ ಕೈಗಾರಿಕೆಗಳು ಸಣ್ಣ ಪ್ರಮಾಣದ ಕೈಗಾರಿಕೆಗಳು ಆಧುನೀಕರಣ/ತಾಂತ್ರಿಕ ತರಬೇತಿ ಇತರೆ ವೆಚ್ಚಗಳು | 13.24 | (-0.13) | 13.11 | 11.81 | (-1.30) |
| 34 | 2205 105 04 101 | ಕಲೆ ಮತ್ತು ಸಂಸ್ಕೃತಿ ಸಾರ್ವಜನಿಕ ಗ್ರಂಥಾಲಯ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಅಧಿನಿಯಮ 1965ರ ಪರಿಚ್ಛೇದ 31ರಂತೆ ಜಿಲ್ಲಾ ಗ್ರಂಥಾಲಯ ಸಹಾಯಾನುದಾನ | 33.40 | (-1.45) | 31.95 | 30.92 | (-1.03) |
| 35 | 2040 001 01 003 | ಮಾರಾಟ, ವ್ಯಾಪಾರ ಮುಂತಾದವುಗಳ ಮೇಲೆ ತೆರಿಗೆಗಳು ನಿರ್ದೇಶನ ಮತ್ತು ಆಡಳಿತ ವಾಣಿಜ್ಯ ತೆರಿಗೆ ಆಯುಕ್ತರು ವೇತನ-ಸಿಬ್ಬಂದಿ | 16.50 | (-2.31) | 14.19 | 13.42 | (-0.77) |
| 36 | 4202 01 203 1 08 132 | ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯ ಮೇಲಣ ಬಂಡವಾಳ ವೆಚ್ಚ ಸಾಮಾನ್ಯ ಶಿಕ್ಷಣ ವಿಶ್ವವಿದ್ಯಾನಿಲಯ ಮತ್ತು ಇತರೆ ಉನ್ನತ ಶಿಕ್ಷಣ ಕಟ್ಟಡಗಳು ತಾಂತ್ರಿಕ ಕಾಲೇಜುಗಳಿಗೆ ಸಾಮಗ್ರಿಗಳು ಬಂಡವಾಳ ವೆಚ್ಚಗಳು | 42.80 | (-25.50) | 17.30 | 16.59 | (-0.71) |
| 37 | 2852 80 800 47 059 | ಕೈಗಾರಿಕೆಗಳು ಸಾಮಾನ್ಯ ಇತರೆ ಖರ್ಚು ಅರ್ಬನ್ ಹಾಥ್ ಸ್ಥಾಪನೆ ಇತರೆ ವೆಚ್ಚಗಳು | 4.50 | (-1.05) | 3.45 | 2.80 | (-0.65) |
| 38 | 2053 101 01 200 | ಜಿಲ್ಲಾ ಆಡಳಿತ ಆಯುಕ್ತರುಗಳು ಬೆಂಗಳೂರು ವಿಭಾಗ ನಿರ್ವಹಣೆ | 1.12 | (-0.06) | 1.06 | 0.45 | (-0.61) |
| 39 | 2405 800 28 106 | ಮೀನುಗಾರಿಕೆ ಇತರೆ ಖರ್ಚು ವಾಣಿಜ್ಯ ಬ್ಯಾಂಕುಗಳಿಗೆ ಬಡ್ಡಿ ವ್ಯತ್ಯಾಸವನ್ನು ತುಂಬಿಕೊಡುವುದು ಸಹಾಯ ಧನ | 0.60 | (-0.25) | 0.35 | - | (-0.35) |
| 40 | 2202 80 196 6 02 | ಸಾಮಾನ್ಯ ಶಿಕ್ಷಣ ಸಾಮಾನ್ಯ ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ ಜಿಲ್ಲಾ ಪಂಚಾಯತ್‌ಗಳು- ಕೇಂ.ಪು.ಯೋ/ಕೇಂ.ವ.ಯೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಮೂನೆ ಮತ್ತು ವಹಿಗಳ ಮುದ್ರಣ | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|--|---------------------------------|------------------|---------------|---------------|----------------------|
| | 403 ಹಾಗೂ ಸರಬರಾಜು ಚಿತ್ರದುರ್ಗ | 0.80 | (-)0.30 | 0.50 | 0.25 | (-)0.25 |
| | ಒಟ್ಟು | 682.97 | (-)139.54 | 543.43 | 361.76 | (-)181.67 |
| 41 | 2202 ಸಾಮಾನ್ಯ ಶಿಕ್ಷಣ 03 ವಿಶ್ವ ವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜುಗಳು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 01 ಇತರೆ ಸರ್ಕಾರಿ ಕಾಲೇಜುಗಳು 011 ತುಟ್ಟಿ ಭತ್ಯೆ | 122.94 | (+)18.51 | 141.45 | 107.41 | (-)34.04 |
| 42 | 2202 ಸಾಮಾನ್ಯ ಶಿಕ್ಷಣ 01 ಪ್ರಾಥಮಿಕ ಶಿಕ್ಷಣ 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ 1 ತಾಲ್ಲೂಕು ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 452 ರಾಮನಗರ | 79.08 | (+)3.00 | 82.08 | 79.07 | (-)3.01 |
| 43 | 2202 ಸಾಮಾನ್ಯ ಶಿಕ್ಷಣ 03 ವಿಶ್ವ ವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ 103 ಸರ್ಕಾರಿ ಕಾಲೇಜುಗಳು ಮತ್ತು ಸಂಸ್ಥೆಗಳು 2 ಇತರೆ ಸರ್ಕಾರಿ ಕಾಲೇಜುಗಳು 01 ಇತರೆ ಸರ್ಕಾರಿ ಕಾಲೇಜುಗಳು 002 ವೇತನ-ಅಧಿಕಾರಿಗಳು | 89.74 | (+)82.98 | 172.72 | 170.43 | (-)2.29 |
| 44 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ 1 ತಾಲ್ಲೂಕು ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 420 ರಾಯಚೂರು | 32.28 | (+)2.33 | 34.61 | 32.92 | (-)1.69 |
| 45 | 2202 ಸಾಮಾನ್ಯ ಶಿಕ್ಷಣ 02 ಪ್ರೌಢ ಶಿಕ್ಷಣ 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ 1 ತಾಲ್ಲೂಕು ಪಂಚಾಯತ್‌ಗಳು 01 ಬ್ಲಾಕ್ ಅನುದಾನಗಳು 406 ತುಮಕೂರು | 52.76 | (+)3.45 | 56.21 | 54.63 | (-)1.58 |
| 46 | 4202 ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯ ಮೇಲಣ ಬಂಡವಾಳ ವೆಚ್ಚ 02 ತಾಂತ್ರಿಕ ಶಿಕ್ಷಣ 104 ಪಾಲಿಟೆಕ್ನಿಕ್ಸ್ 1 ಕಟ್ಟಡಗಳು 03 ಇಂಜಿನಿಯರಿಂಗ್ ಕಾಲೇಜುಗಳು 386 ನಿರ್ಮಾಣ | 53.00 | (+)10.00 | 63.00 | 61.58 | (-)1.42 |
| 47 | 2425 ಸಹಕಾರ 001 ನಿರ್ದೇಶನ ಮತ್ತು ಆಡಳಿತ 01 ಸಹಕಾರಿ ಸಂಘಗಳ ನಿಬಂಧಕರು 003 ವೇತನ-ಸಿಬ್ಬಂದಿ | 13.81 | (+)1.16 | 14.97 | 13.58 | (-)1.39 |
| 48 | 2851 ಗ್ರಾಮೀಣ ಮತ್ತು ಸಣ್ಣ | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|---------------------------------------|---------------------------------|--------------|--------------|-------|----------------------|
| | ಕೈಗಾರಿಕೆಗಳು | | | | | |
| | 102 ಸಣ್ಣ ಪ್ರಮಾಣದ ಕೈಗಾರಿಕೆಗಳು | | | | | |
| | 73 ಕೌಶಲ್ಯ ಅಭಿವೃದ್ಧಿ ಯೋಜನೆ | | | | | |
| | 059 ಇತರೆ ವೆಚ್ಚಗಳು | 5.00 | (+)1.05 | 6.05 | 4.68 | (-)1.37 |
| 49 | 2053 ಜಿಲ್ಲಾ ಆಡಳಿತ | | | | | |
| | 094 ಇತರ ಸಿಬ್ಬಂದಿ | | | | | |
| | 7 ತಾಲ್ಲೂಕು ಸಿಬ್ಬಂದಿ | | | | | |
| | 01 ತಾಲ್ಲೂಕು ಅಧಿಕಾರಿಗಳು- ಸಿಬ್ಬಂದಿ | | | | | |
| | 071 ಕಟ್ಟಡ ವೆಚ್ಚಗಳು | 2.24 | (+)0.06 | 2.30 | 1.25 | (-)1.05 |
| 50 | 2202 ಸಾಮಾನ್ಯ ಶಿಕ್ಷಣ | | | | | |
| | 02 ಪ್ರೌಢ ಶಿಕ್ಷಣ | | | | | |
| | 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 ತಾಲ್ಲೂಕು ಪಂಚಾಯತ್‌ಗಳು | | | | | |
| | 01 ಬ್ಲಾಕ್ ಅನುದಾನಗಳು | | | | | |
| | 452 ರಾಮನಗರ | 20.23 | (+)0.55 | 20.78 | 19.88 | (-)0.90 |
| 51 | 2405 ಮೀನುಗಾರಿಕೆ | | | | | |
| | 796 ಗಿರಿಜನ ಪ್ರದೇಶ ಉಪ-ಯೋಜನೆ | | | | | |
| | 423 ಗಿರಿಜನ ಉಪ-ಯೋಜನೆ | 2.11 | (+)0.89 | 3.00 | 2.28 | (-)0.72 |
| 52 | 2202 ಸಾಮಾನ್ಯ ಶಿಕ್ಷಣ | | | | | |
| | 02 ಪ್ರೌಢ ಶಿಕ್ಷಣ | | | | | |
| | 197 ತಾಲ್ಲೂಕು ಪಂಚಾಯತ್‌ಗಳಿಗೆ ಸಹಾಯ | | | | | |
| | 1 ತಾಲ್ಲೂಕು ಪಂಚಾಯತ್‌ಗಳು | | | | | |
| | 01 ಬ್ಲಾಕ್ ಅನುದಾನಗಳು | | | | | |
| | 404 ಕೋಲಾರ | 32.91 | (+)1.12 | 34.03 | 33.53 | (-)0.50 |
| 53 | 2202 ಸಾಮಾನ್ಯ ಶಿಕ್ಷಣ | | | | | |
| | 03 ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಷಣ | | | | | |
| | 103 ಸರ್ಕಾರಿ ಕಾಲೇಜುಗಳು ಮತ್ತು ಸಂಸ್ಥೆಗಳು | | | | | |
| | 2 ಇತರೆ ಸರ್ಕಾರಿ ಕಾಲೇಜುಗಳು | | | | | |
| | 02 ಬಿಜಾಪುರದಲ್ಲಿ ಪದವಿ ಕಾಲೇಜು | | | | | |
| | 011 ತುಟ್ಟಿ ಭತ್ಯೆ | 0.52 | (+)0.41 | 0.93 | 0.46 | (-)0.47 |
| 54 | 2202 ಸಾಮಾನ್ಯ ಶಿಕ್ಷಣ | | | | | |
| | 05 ಭಾಷಾ ಅಭಿವೃದ್ಧಿ | | | | | |
| | 103 ಸಂಸ್ಕೃತ ಶಿಕ್ಷಣ | | | | | |
| | 21 ಸರ್ಕಾರೇತರ ಸಂಸ್ಕೃತ ಕಾಲೇಜುಗಳು | | | | | |
| | 101 ಸಹಾಯಾನುದಾನ | 3.25 | (+)1.12 | 4.37 | 3.91 | (-)0.46 |
| 55 | 2202 ಸಾಮಾನ್ಯ ಶಿಕ್ಷಣ | | | | | |
| | 02 ಪ್ರೌಢ ಶಿಕ್ಷಣ | | | | | |
| | 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ | | | | | |
| | 1 ಜಿಲ್ಲಾ ಪಂಚಾಯತ್‌ಗಳು | | | | | |
| | 01 ಬ್ಲಾಕ್ ಅನುದಾನಗಳು | | | | | |
| | 466 ಕೊಪ್ಪಳ | 8.40 | (+)0.55 | 8.95 | 8.58 | (-)0.37 |
| 56 | 2030 ಮುದ್ರಾಂಕ ಮತ್ತು ನೋಂದಣಿ | | | | | |
| | 03 ನೋಂದಣಿ | | | | | |
| | 001 ನಿರ್ದೇಶನ ಮತ್ತು ಆಡಳಿತ | | | | | |

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಅವಕಾಶ(ಮೂಲ ಮತ್ತು ಪೂರಕ ಅನುದಾನಗಳು) | ಪುನರ್ವಿನಿಯೋಗ | ಅಂತಿಮ ಅನುದಾನ | ವೆಚ್ಚ | ಅಧಿಕ (+)/ ಉಳಿತಾಯ (-) |
|-------------|--|---------------------------------|------------------|---------------|---------------|----------------------|
| | 1 ಮುದ್ರಾಂಕಿತ ಮತ್ತು ನೋಂದಣಿಯ ಇನ್‌ಸ್ಟ್ರಕ್ಚರ್ ಜನರಲ್ | | | | | |
| | 051 ಸಾಮಾನ್ಯ ವೆಚ್ಚಗಳು | 1.11 | (+)2.17 | 3.28 | 2.91 | (-)0.37 |
| 57 | 2030 ಮುದ್ರಾಂಕ ಮತ್ತು ನೋಂದಣಿ ನೋಂದಣಿ | | | | | |
| | 001 ನಿರ್ದೇಶನ ಮತ್ತು ಆಡಳಿತ ಮುದ್ರಾಂಕಿತ ಮತ್ತು ನೋಂದಣಿಯ ಇನ್‌ಸ್ಟ್ರಕ್ಚರ್ ಜನರಲ್ | | | | | |
| | 071 ಕಟ್ಟಡ ವೆಚ್ಚಗಳು | 2.33 | (+)1.20 | 3.53 | 3.23 | (-)0.30 |
| | ಒಟ್ಟು | 521.71 | (+)130.55 | 652.26 | 600.33 | (-)51.93 |
| 58 | 2202 ಸಾಮಾನ್ಯ ಶಿಕ್ಷಣ | | | | | |
| | 02 ಪ್ರೌಢ ಶಿಕ್ಷಣ | | | | | |
| | 196 ಜಿಲ್ಲಾ ಪಂಚಾಯತ್‌ಗಳಿಗೆ ಸಹಾಯ | | | | | |
| | 1 ಜಿಲ್ಲಾ ಪಂಚಾಯತ್‌ಗಳು | | | | | |
| | 01 ಬ್ಲಾಕ್ ಅನುದಾನಗಳು | | | | | |
| | 419 ಬೀದರ್ | 28.76 | (-)0.55 | 28.21 | 30.13 | (+)1.92 |
| 59 | 2071 ನಿವೃತ್ತಿ ವೇತನ ಮತ್ತು ಇತರೆ ನಿವೃತ್ತಿ ಸೌಲಭ್ಯಗಳು | | | | | |
| | 01 ಸಿವಿಲ್ | | | | | |
| | 102 ನಿವೃತ್ತಿ ವೇತನದ ಪರಿವರ್ತಿತ ಮೌಲ್ಯ | | | | | |
| | 3 ಇತರ ಸಂದಾಯಗಳು | | | | | |
| | 01 ಕರ್ನಾಟಕ ಪಿಂಚಣಿದಾರರಿಗೆ ಸಂದಾಯಗಳು | | | | | |
| | 251 ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು | 479.36 | (-)276.89 | 202.47 | 203.02 | (+)0.55 |
| 60 | 2210 ವೈದ್ಯಕೀಯ ಮತ್ತು ಜನಾರೋಗ್ಯ | | | | | |
| | 05 ವೈದ್ಯಕೀಯ ಶಿಕ್ಷಣ, ತರಬೇತಿ ಮತ್ತು ಸಂಶೋಧನೆ | | | | | |
| | 101 ಆಯುರ್ವೇದ | | | | | |
| | 1 ಶಿಕ್ಷಣ | | | | | |
| | 03 ಆಸ್ಪತ್ರೆಯೊಡಗೂಡಿದ ಕಾಲೇಜು | | | | | |
| | 002 ವೇತನ-ಅಧಿಕಾರಿಗಳು | 2.10 | (-)0.27 | 1.83 | 2.11 | (+)0.28 |
| | ಒಟ್ಟು | 510.22 | (-)277.71 | 232.51 | 235.26 | (+)2.75 |

ಅನುಬಂಧ 2.12

ದೋಷಪೂರಿತ ಪುನರ್ವಿನಿಯೋಗ ಆದೇಶಗಳು
(ಉಲ್ಲೇಖ: ಕಂಡಿಕೆ 2.3.14, ಪುಟ 76)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಪುನರ್ವಿನಿಯೋಗ ಆದೇಶ | | ಮೊತ್ತ | ಜಾರಿಮಾಡಿದ ಅಧಿಕಾರಿ | ತಿರಸ್ಕರಣೆಗೆ ಕಾರಣಗಳು |
|-------------|---|---|------------|-------|--|---|
| | | ಸಂಖ್ಯೆ | ದಿನಾಂಕ | | | |
| 1 | 4 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳು | ಸಿಎಸ್‌ಎವಿಇ 9 ಎನ್‌ಎಜಿಎಡಿಯು-2/2011 ಜಿಆರ್-04 | 22-02-2011 | 0.50 | ಸರ್ಕಾರದ ಕಾರ್ಯದರ್ಶಿ, ಡಿಪಿಎಆರ್ (ಆಕೌಂಟ್ಸ್) | ಮಂಜೂರಾತಿ ಆದೇಶ ಬೇಕಾಗಿದೆ |
| 2 | 4 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳು | ಎಫ್‌ಡಿ 494 ಇಎಕ್ಸ್‌ಪಿ-12/ ಜಿಆರ್ -4 | 31-03-2011 | 0.07 | ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವೆಚ್ಚ-12 ವಿಧಾನಸೌಧ | ಪುರಸ್ಕೃತ ಮತ್ತು ಪ್ರಭೃತವು ಕಾಯ್ದೆಯ ಪ್ರಕಾರ ಹೊಂದಿಕೆಯಾಗಿಲ್ಲ |
| 3 | 4 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳು | ಎಫ್‌ಡಿ 3 ಬಿಆರ್‌ಎಸ್ 2011 ಜಿಆರ್ -4 | 31-03-2011 | 0.26 | ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ | ಎರಡು ಅನುದಾನಗಳ ನಡುವೆ ಪುನರ್ವಿನಿಯೋಗ |
| 4 | 5 ಗೃಹ ಮತ್ತು ಸಾರಿಗೆ | ಎಇ 27 ಕೆಎಎಸ್‌ಇ 2011 ಜಿಆರ್-05 | 22-02-2011 | 0.03 | ಸರ್ಕಾರದ ಕಾರ್ಯದರ್ಶಿ, ಗೃಹ ಇಲಾಖೆ | ನಮೂನೆ 22ಎ ಬೇಕಾಗಿದೆ |
| 5 | 5 ಗೃಹ ಮತ್ತು ಸಾರಿಗೆ | ಎಫ್‌ಡಿ 379 ಬಿಆರ್‌ಎಸ್ 2010 ಜಿಆರ್ -05 | 14-03-2011 | 7.11 | ಸರ್ಕಾರದ ಕಾರ್ಯದರ್ಶಿ, ಉಪ ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 6 | 5 ಗೃಹ ಮತ್ತು ಸಾರಿಗೆ | ಎಫ್‌ಡಿ 184 ಬಿಆರ್‌ಎಸ್ 2010-11 | 21-12-2010 | 1.25 | ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 7 | 7 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ | ಎಫ್‌ಡಿ 204 ಬಿಆರ್‌ಎಸ್ 2011 ಜಿಆರ್ -07 | 05-01-2011 | 6.00 | ಸರ್ಕಾರದ ಕಾರ್ಯದರ್ಶಿ, ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ) | ಉಪ ಆರ್ಥಿಕ ಎರಡು ಅನುದಾನಗಳ ನಡುವೆ ಪುನರ್ವಿನಿಯೋಗ |
| 8 | 7 ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ | ಎಫ್‌ಡಿ 26 ಬಿಆರ್‌ಎಸ್ 2010 | 24-03-2011 | 1.27 | ಸರ್ಕಾರದ ಕಾರ್ಯದರ್ಶಿ, ಇಲಾಖೆ ಉಪ ಆರ್ಥಿಕ | ಜಿಲ್ಲಾ ಪಂಚಾಯತ್‌ಗೆ ಸಂಬಂಧಿಸಿದ್ದು |
| 9 | 10 ಸಮಾಜ ಕಲ್ಯಾಣ | ಎಫ್‌ಡಿ 369 ಬಿಆರ್‌ಎಸ್ 2011 ಜಿಆರ್ -10 | 10-03-2011 | 2.00 | ಸರ್ಕಾರದ ಕಾರ್ಯದರ್ಶಿ, ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ) ಆರ್ಥಿಕ | ಉಪ ಆರ್ಥಿಕ ನಮೂನೆ 22ಎ ಬೇಕಾಗಿದೆ |
| 10 | 10 ಸಮಾಜ ಕಲ್ಯಾಣ | ಎಫ್‌ಡಿ 401 ಬಿಆರ್‌ಎಸ್ 2010 ಜಿಆರ್ -10 | 22-03-2011 | 90.56 | ಸರ್ಕಾರದ ಕಾರ್ಯದರ್ಶಿ, ಇಲಾಖೆ (ಎಫ್‌ಆರ್ ಮತ್ತು ಬಿಸಿಸಿ), ಆರ್ಥಿಕ | ಉಪ ಆರ್ಥಿಕ ಹೊಸ ಸೇವೆಗಳು |
| 11 | 10 ಸಮಾಜ ಕಲ್ಯಾಣ | ಎಕೆಎಇಇ 12 ಎಮ್‌ಡಿಎಸ್ 2011 ಜಿಆರ್ -10 | 14-02-2011 | 0.25 | ಸರ್ಕಾರದ ಕಾರ್ಯದರ್ಶಿ, ಇಲಾಖೆ ಅಧೀನ ಕಲ್ಯಾಣ | ನಮೂನೆ 22ಎ ಲಗತ್ತಿಸಿಲ್ಲ |
| 12 | 10 ಸಮಾಜ ಕಲ್ಯಾಣ | ಎಎಸ್‌ಎಎಮ್‌ಕೆಇ/50/ ಎಎಸ್‌ಎಎಮ್‌ಕೆಇ ವೈಬಿ | 11-03-2011 | 0.10 | ಸರ್ಕಾರದ ಕಾರ್ಯದರ್ಶಿ, ಇಲಾಖೆ ಅಧೀನ ಕಲ್ಯಾಣ | ನಮೂನೆ 22ಎ ಲಗತ್ತಿಸಿಲ್ಲ |
| 13 | 12 ವಾರ್ತಾ , ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು | ವೈಯುಎಸ್‌ಇಇಇ 202 ವೈಯುಎಸ್‌ಇಕೆಆರ್‌ಐ 2010 ಜಿಆರ್ -12 | 22-01-2011 | 0.10 | ಸರ್ಕಾರದ ಕಾರ್ಯದರ್ಶಿ, ಸೇವೆಗಳು ಇಲಾಖೆ ಅಧೀನ ಯುವಜನ | ನಮೂನೆ 22ಎ ಲಗತ್ತಿಸಿಲ್ಲ. |

| ಕ್ರಮ ಸಂಖ್ಯೆ | ಅನುದಾನ | | ಪುನರ್ವಿನಿಯೋಗ ಆದೇಶ | | ಮೊತ್ತ | ಜಾರಿಮಾಡಿದ ಅಧಿಕಾರಿ | ತಿರಸ್ಕರಣೆಗೆ ಕಾರಣಗಳು |
|-------------|--------|------------------------------------|---|------------|---------------|--|---|
| | | | ಸಂಖ್ಯೆ | ದಿನಾಂಕ | | | |
| 14 | 14 | ಕಂದಾಯ | ಆರ್‌ಡಿ 44 ಎಮ್‌ಎಸ್‌ಟಿ 2010 ಜಿಆರ್ -14 | 10-02-2011 | 0.02 | ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ | ಮಂಜೂರಾತಿ ಹಾಗೂ ನಮೂನೆ 22ಎ ಬೇಕಾಗಿದೆ |
| 15 | 15 | ಮಾಹಿತಿ ತಂತ್ರಜ್ಞಾನ | ಐಟಿಡಿ 17 ಎಡಿಎಮ್‌2011 ಜಿಆರ್ -15 | 08-03-2011 | 0.08 | ಅಧೀನ ಕಾರ್ಯದರ್ಶಿ, ಮಾಹಿತಿ ತಂತ್ರಜ್ಞಾನ ಇಲಾಖೆ | ಸ್ವತಂತ್ರವಾಗಿರುವುದಿಲ್ಲ |
| 16 | 17 | ಶಿಕ್ಷಣ | ಡಿಟಿಇ 8 ಬಿಯುಡಿ 2010 ಜಿಆರ್ -17 | 03-12-2010 | 0.05 | ನಿರ್ದೇಶಕರು, ತಾಂತ್ರಿಕ ಶಿಕ್ಷಣ | ನಮೂನೆ 22ಎ ಸ್ವತಂತ್ರವಾಗಿರುವುದಿಲ್ಲ |
| 17 | 17 | ಶಿಕ್ಷಣ | ಎಸ್‌ಎಜಿಆರ್‌ಎಮ್‌ಇ/ಎ ಲ್‌ಎಇಪಿಎವಿ-2/ಪಿಎಲ್‌ಎ 2/ 9554 ಜಿಆರ್ -17 | 03-03-2011 | 0.02 | ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು | ಮಂಜೂರಾತಿ ಬೇಕಾಗಿದೆ |
| 18 | 17 | ಶಿಕ್ಷಣ | ಎಫ್‌ಡಿ 461 ಬಿಆರ್‌ಎಸ್ 2010 ಜಿಆರ್ -17 | 31-03-2011 | 112.09 | ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 19 | 17 | ಶಿಕ್ಷಣ | ಎಫ್‌ಡಿ 437 ಬಿಆರ್‌ಎಸ್ 2010 ಜಿಆರ್ -17 | 29-03-2011 | 0.65 | ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ | ಪುನರ್ವಿನಿಯೋಗ ಹಣವು ಸಾಕಷ್ಟು ಇಲ್ಲದಿರುವುದು |
| 20 | 17 | ಶಿಕ್ಷಣ | ಎಫ್‌ಡಿ 462 ಬಿಆರ್‌ಎಸ್ 2010 ಜಿಆರ್ -17 | 31-03-2011 | 50.10 | ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 21 | 17 | ಶಿಕ್ಷಣ | ಎಫ್‌ಡಿ 64 ಬಿಆರ್‌ಎಸ್ 2010 ಜಿಆರ್ -17 | 03-09-2010 | 9.23 | ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ | ಹೊಸ ಸೇವೆಗಳು |
| 22 | 17 | ಶಿಕ್ಷಣ | ಎಫ್‌ಡಿ 61 ಬಿಆರ್‌ಎಸ್ 2010 | 01-09-2010 | 48.00 | ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 23 | 18 | ವಾಣಿಜ್ಯ ಮತ್ತು ಕೈಗಾರಿಕೆಗಳು | ಎಫ್‌ಡಿ 404 ಬಿಆರ್‌ಎಸ್ 2010 ಜಿಆರ್ -18 | 23-03-2011 | 0.07 | ಆರ್ಥಿಕ ಇಲಾಖೆ | ಜಿಲ್ಲಾ ಪಂಚಾಯತ್‌ಗಳಲ್ಲಿನ ಪುನರ್ವಿನಿಯೋಗ |
| 24 | 18 | ವಾಣಿಜ್ಯ ಮತ್ತು ಕೈಗಾರಿಕೆಗಳು | ಎಫ್‌ಡಿ 394 ಬಿಆರ್‌ಎಸ್ 2010 ಜಿಆರ್ -18 | 10-03-2011 | 0.04 | ಆರ್ಥಿಕ ಇಲಾಖೆ | ಜಿಲ್ಲಾ ಪಂಚಾಯತ್‌ಗಳಲ್ಲಿನ ಪುನರ್ವಿನಿಯೋಗ |
| 25 | 19 | ನಗರಾಭಿವೃದ್ಧಿ | ಯುಡಿ 56 ಜಿಇಎಲ್ 2011 ಜಿಆರ್ 19 | 23-02-2011 | 0.13 | ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ | ಮಂಜೂರಾತಿ ಹಾಗೂ ನಮೂನೆ 22ಎ ಬೇಕಾಗಿದೆ |
| 26 | 21 | ಜಲ ಸಂಪನ್ಮೂಲಗಳು | ಎಫ್‌ಡಿ 441 ಬಿಆರ್‌ಎಸ್ 2010 | 31-03-2011 | 11.70 | ಆರ್ಥಿಕ ಇಲಾಖೆ | ಹೊಸ ಸೇವೆಗಳು |
| 27 | 22 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | ಎಕೆಯುಕೆಎ 18 ಐಎಮ್‌ಎಮ್ 2011 | 11-02-2011 | 0.50 | ಸರ್ಕಾರದ ಅಧೀನ ಕಾರ್ಯದರ್ಶಿ ಎಚ್‌&ಎಫ್‌ಡಬ್ಲ್ಯೂ(ಐಎಮ್‌ಎಮ್) | ಮಂಜೂರಾತಿ ಬೇಕಾಗಿದೆ |
| 28 | 22 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | ಒಎನ್‌ಇ/ಎಲ್‌ಇಪಿಎವಿಎ/ಪಿ ಯುಎನ್‌ಐ/1 /2010-11 | 19-11-2010 | 0.03 | ಪ್ರಾಂಶುಪಾಲರು, ಸರ್ಕಾರಿ ಫಾರ್ಮಸಿ ಕಾಲೇಜು | ನಮೂನೆ 22ಎ ಸ್ವತಂತ್ರವಾಗಿರುವುದಿಲ್ಲ |
| 29 | 27 | ಕಾನೂನು | ಎಲ್‌ಎಡಬ್ಲ್ಯೂ 57 ಎಲ್‌ಎಸಿ 2011 ಜಿಆರ್ -27 | 25-03-2011 | 0.02 | ರಿಜಿಸ್ಟ್ರಾರ್, ಹೈಕೋರ್ಟ್, ಬೆಂಗಳೂರು | ಮೂಲ ಅವಕಾಶವು ಹೊಂದಾಣಿಕೆಯಾಗದಿರುವುದು ಮತ್ತು ಅಂಕಿಗಳನ್ನು ಭರ್ತಿ ಮಾಡದಿರುವುದು |
| 30 | 28 | ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ | ಕೆವಿಎಸ್‌ಎಸ್/ಎ1/244/ ಎಮ್‌ಎಚ್‌ಬಿ/2010 | 09-12-2010 | 0.35 | ಆರ್ಥಿಕ ಇಲಾಖೆ | ಹೊಸ ಸೇವೆಗಳು |
| | | ಒಟ್ಟು | | | 342.58 | | |

ಅನುಬಂಧ 2.13

ಅವಕಾಶಗಳು ಬಳಕೆಯಾಗದೆ ಉಳಿದು ಅದರ ಯಾವುದೇ ಭಾಗವನ್ನು ಅಧ್ಯರ್ಪಣೆ ಮಾಡದಿರುವ ವಿವಿಧ ಅನುದಾನಗಳು/ವಿನಿಯೋಗಗಳು
(ಉಲ್ಲೇಖ: ಕಂಡಿಕೆ 2.3.15, ಪುಟ 76)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ ಮತ್ತು ವರ್ಗ | | ಬಳಕೆಯಾಗದ ಅವಕಾಶ |
|-------------|-------------------|---|-----------------|
| 1 | 3 | ಹಣಕಾಸು (ರಾಜಸ್ವ ಪದ್ಧತ) | 0.13 |
| 2 | 10 | ಸಮಾಜ ಕಲ್ಯಾಣ (ರಾಜಸ್ವ ಪುರಸ್ಕೃತ) (ಬಂಡವಾಳ ಪುರಸ್ಕೃತ) | 117.00 67.68 |
| 3 | 11 | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ರಾಜಸ್ವ ಪುರಸ್ಕೃತ) (ಬಂಡವಾಳ ಪುರಸ್ಕೃತ) | 261.91 50.88 |
| 4 | 14 | ಕಂದಾಯ (ರಾಜಸ್ವ ಪುರಸ್ಕೃತ) (ಬಂಡವಾಳ ಪುರಸ್ಕೃತ) | 9.85 38.31 |
| 5 | 15 | ಮಾಹಿತಿ ಮತ್ತು ತಂತ್ರಜ್ಞಾನ (ರಾಜಸ್ವ ಪುರಸ್ಕೃತ) (ಬಂಡವಾಳ ಪುರಸ್ಕೃತ) | 16.02 11.17 |
| 6 | 16 | ವಸತಿ (ಬಂಡವಾಳ ಪುರಸ್ಕೃತ) | 100.00 |
| 7 | 19 | ನಗರಾಭಿವೃದ್ಧಿ (ಬಂಡವಾಳ ಪುರಸ್ಕೃತ) | 516.83 |
| 8 | 26 | ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ (ಬಂಡವಾಳ ಪುರಸ್ಕೃತ) | 27.56 |
| 9 | 27 | ಕಾನೂನು (ಬಂಡವಾಳ ಪುರಸ್ಕೃತ) | 6.75 |
| | | ಒಟ್ಟು | 1,224.09 |

ಅನುಬಂಧ 2.14
ಬಳಕೆಯಾಗದ ಅವಕಾಶಗಳ ಭಾಗಶಃ ಅಧ್ಯರ್ಪಣೆ
(ಉಲ್ಲೇಖ: ಕಂಡಿಕೆ 2.3.15, ಪುಟ 76)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ/ವರ್ಗ | ಬಳಕೆಯಾಗದ ಅವಕಾಶದ ಮೊತ್ತ | ಅಧ್ಯರ್ಪಣೆ ಮಾಡಿದ ಮೊತ್ತ | ಅಧ್ಯರ್ಪಣೆ ಮಾಡಿರುವ ಮೊತ್ತ | |
|-------------|---|-----------------------|-----------------------|-------------------------|--------|
| (1) | (2) | (3) | (4) | (5) | |
| 1 | 1 ಕೃಷಿ ಮತ್ತು ತೋಟಗಾರಿಕೆ ರಾಜಸ್ವ ಪುರಸ್ಕೃತ | | | | |
| | | | 741.82 | 616.72 | 125.10 |
| 2 | 2 ಪಶು ಸಂಗೋಪನೆ ಮತ್ತು ಮೀನುಗಾರಿಕೆ ರಾಜಸ್ವ ಪುರಸ್ಕೃತ | | | | |
| | | | 168.25 | 122.85 | 45.40 |
| 3 | 3 ಹಣಕಾಸು ರಾಜಸ್ವ ಪುರಸ್ಕೃತ ರಾಜಸ್ವ ಪ್ರಭೃತ ಬಂಡವಾಳ ಪುರಸ್ಕೃತ | | | | |
| | | | 2925.80 | 2437.67 | 488.13 |
| | | | 0.13 | 0.00 | 0.13 |
| | | | 17.21 | 17.17 | 0.04 |
| 4 | 4 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಾಜಸ್ವ ಪುರಸ್ಕೃತ | | | | |
| | | | 64.15 | 37.02 | 27.13 |
| 5 | 5 ಗೃಹ ಮತ್ತು ಸಾರಿಗೆ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 178.49 | 88.08 | 90.41 |
| | | | 105.67 | 46.78 | 58.89 |
| 6 | 6 ಮೂಲಭೂತ ಸೌಕರ್ಯ ಅಭಿವೃದ್ಧಿ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 6.47 | 6.31 | 0.16 |
| | | | 166.29 | 88.30 | 77.99 |
| 7 | 7 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 529.94 | 199.90 | 330.04 |
| | | | 262.26 | 52.33 | 209.93 |
| 8 | 8 ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ರಾಜಸ್ವ ಪುರಸ್ಕೃತ | | | | |
| | | | 27.32 | 15.84 | 11.48 |
| 9 | 9 ಸಹಕಾರ ಬಂಡವಾಳ ಪುರಸ್ಕೃತ | | | | |
| | | | 27.49 | 7.49 | 20.00 |
| 10 | 10 ಸಮಾಜ ಕಲ್ಯಾಣ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 117.00 | 0.00 | 117.00 |
| | | | 67.68 | 0.00 | 67.68 |
| 11 | 11 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 261.91 | 0.00 | 261.91 |
| | | | 50.88 | 0.00 | 50.88 |
| 12 | 12 ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು ರಾಜಸ್ವ ಪುರಸ್ಕೃತ | | | | |
| | | | 13.45 | 11.95 | 1.50 |
| 13 | 13 ಆಹಾರ ಮತ್ತು ನಾಗರಿಕ ಸರಬರಾಜು ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 46.31 | 44.75 | 1.56 |
| | | | 1.98 | 0.03 | 1.95 |
| 14 | 14 ಕಂದಾಯ ರಾಜಸ್ವ ಪುರಸ್ಕೃತ ರಾಜಸ್ವ ಪ್ರಭೃತ ಬಂಡವಾಳ ಪುರಸ್ಕೃತ | | | | |
| | | | 396.31 | 7.65 | 388.66 |
| | | | 9.85 | 0.00 | 9.85 |
| | | | 38.31 | 0.00 | 38.31 |
| 15 | 15 ಮಾಹಿತಿ ತಂತ್ರಜ್ಞಾನ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 16.02 | 0.00 | 16.02 |
| | | | 11.17 | 0.00 | 11.17 |
| 16 | 16 ವಸತಿ ರಾಜಸ್ವ ಪುರಸ್ಕೃತ ಬಂಡವಾಳ ಪುರಸ್ಕೃತ | | | | |
| | | | 85.94 | 10.66 | 75.28 |
| | | | 100.00 | 0.00 | 100.00 |

| ಕ್ರಮ ಸಂಖ್ಯೆ | ಅನುದಾನ/ವರ್ಗ | ಬಳಕೆಯಾಗದ ಅವಕಾಶದ ಮೊತ್ತ | ಅಧ್ಯರ್ಪಣೆ ಮಾಡಿದ ಮೊತ್ತ | ಅಧ್ಯರ್ಪಣೆ ಮಾಡದಿರುವ ಮೊತ್ತ | |
|-------------|-------------|---|-----------------------|--------------------------|----------|
| 17 | 17 | ಶಿಕ್ಷಣ | | | |
| | | ರಾಜಸ್ವ ಪುರಸ್ಕೃತ | 439.88 | 79.88 | 360.00 |
| | | ಬಂಡವಾಳ ಪುರಸ್ಕೃತ | 22.95 | 8.26 | 14.69 |
| 18 | 18 | ವಾಣಿಜ್ಯ ಮತ್ತು ಕೈಗಾರಿಕೆಗಳು | | | |
| | | ಬಂಡವಾಳ ಪುರಸ್ಕೃತ | 149.63 | 60.42 | 89.21 |
| 19 | 19 | ನಗರಾಭಿವೃದ್ಧಿ | | | |
| | | ರಾಜಸ್ವ ಪುರಸ್ಕೃತ | 522.86 | 5.60 | 517.26 |
| | | ಬಂಡವಾಳ ಪುರಸ್ಕೃತ | 516.83 | 0.00 | 516.83 |
| 20 | 20 | ಲೋಕೋಪಯೋಗಿ ಕಾಮಗಾರಿಗಳು | | | |
| | | ರಾಜಸ್ವ ಪುರಸ್ಕೃತ | 194.60 | 5.77 | 188.83 |
| | | ಬಂಡವಾಳ ಪುರಸ್ಕೃತ | 503.26 | 1.73 | 501.53 |
| 21 | 21 | ಜಲ ಸಂಪನ್ಮೂಲಗಳು | | | |
| | | ರಾಜಸ್ವ ಪುರಸ್ಕೃತ | 48.57 | 23.63 | 24.94 |
| | | ಬಂಡವಾಳ ಪುರಸ್ಕೃತ | 863.05 | 1.70 | 861.35 |
| 22 | 22 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | | | |
| | | ರಾಜಸ್ವ ಪುರಸ್ಕೃತ | 113.15 | 96.01 | 17.14 |
| | | ಬಂಡವಾಳ ಪುರಸ್ಕೃತ | 4.94 | 1.52 | 3.42 |
| 23 | 23 | ಕಾರ್ಮಿಕ | | | |
| | | ರಾಜಸ್ವ ಪುರಸ್ಕೃತ | 149.42 | 135.04 | 14.38 |
| | | ಬಂಡವಾಳ ಪುರಸ್ಕೃತ | 2.58 | 2.40 | 0.18 |
| 24 | 24 | ಇಂಧನ | | | |
| | | ರಾಜಸ್ವ ಪುರಸ್ಕೃತ | 28.85 | 5.08 | 23.77 |
| | | ಬಂಡವಾಳ ಪುರಸ್ಕೃತ | 391.11 | 173.56 | 217.55 |
| 25 | 25 | ಕನ್ನಡ ಮತ್ತು ಸಂಸ್ಕೃತಿ | | | |
| | | ರಾಜಸ್ವ ಪುರಸ್ಕೃತ | 25.66 | 20.74 | 4.92 |
| | | ಬಂಡವಾಳ ಪುರಸ್ಕೃತ | 8.78 | 0.66 | 8.12 |
| 26 | 26 | ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ | | | |
| | | ರಾಜಸ್ವ ಪುರಸ್ಕೃತ | 25.26 | 13.79 | 11.47 |
| | | ಬಂಡವಾಳ ಪುರಸ್ಕೃತ | 27.56 | 0.00 | 27.56 |
| 27 | 27 | ಕಾನೂನು | | | |
| | | ಬಂಡವಾಳ ಪುರಸ್ಕೃತ | 6.75 | 0.00 | 6.75 |
| 28 | 28 | ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ | | | |
| | | ರಾಜಸ್ವ ಪುರಸ್ಕೃತ | 21.82 | 20.92 | 0.90 |
| | | ರಾಜಸ್ವ ಪ್ರಭೃತ | 0.46 | 0.44 | 0.02 |
| | | ಒಟ್ಟು | 10,506.07 | 4,468.65 | 6,037.42 |

ಅನುಬಂಧ 2.15

ವರ್ಷದ ಕೊನೆಯ ಎರಡು ಕೆಲಸದ ದಿನಗಳಂದು ಅಧ್ಯರ್ಪಣೆ ಮಾಡಲಾದ ಔಪಚಾರಿಕ ಕೋಟಿಗೂ ಮೀರಿದ ಅವಕಾಶ
(ಉಲ್ಲೇಖ: ಕಂಡಿಕೆ 2.3.15, ಪುಟ 76)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಒಟ್ಟು ಅವಕಾಶ | ಅಧ್ಯರ್ಪಣೆ ಮಾಡಿದ ಮೊತ್ತ | ಒಟ್ಟು ಅವಕಾಶದ ಶೇಕಡಾವಾರು | |
|-------------|--------|---|-----------------------|------------------------|-----------|
| 1 | 1 | ಕೃಷಿ ಮತ್ತು ತೋಟಗಾರಿಕೆ | 917.65 | 603.38 | 66 |
| 2 | 2 | ಪಶು ಸಂಗೋಪನೆ ಮತ್ತು ಮೀನುಗಾರಿಕೆ | 302.00 | 163.46 | 54 |
| 3 | 3 | ಹಣಕಾಸು | 3,504.82 | 2,457.20 | 70 |
| 4 | 4 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ | 78.63 | 34.87 | 44 |
| 5 | 5 | ಗೃಹ ಮತ್ತು ಸಾರಿಗೆ | 193.95 | 100.37 | 52 |
| 6 | 6 | ಮೂಲಭೂತ ಸೌಕರ್ಯ ಅಭಿವೃದ್ಧಿ | 540.46 | 92.10 | 17 |
| 7 | 7 | ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ | 653.75 | 228.25 | 35 |
| 8 | 8 | ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ | 93.18 | 10.88 | 12 |
| 9 | 9 | ಸಹಕಾರ | 92.37 | 37.41 | 41 |
| 10 | 12 | ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು | 82.06 | 26.94 | 33 |
| 11 | 13 | ಆಹಾರ ಮತ್ತು ನಾಗರಿಕ ಸರಬರಾಜು | 970.40 | 44.21 | 05 |
| 12 | 16 | ವಸತಿ | 120.00 | 10.66 | 09 |
| 13 | 17 | ಶಿಕ್ಷಣ | 1,183.04 | 128.17 | 11 |
| 14 | 18 | ವಾಣಿಜ್ಯ ಮತ್ತು ಕೈಗಾರಿಕೆಗಳು | 280.93 | 113.35 | 40 |
| 15 | 19 | ನಗರಾಭಿವೃದ್ಧಿ | 8.42 | 5.51 | 65 |
| 16 | 21 | ಜಲಸಂಪನ್ಮೂಲಗಳು | 33.35 | 25.30 | 76 |
| 17 | 22 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 281.00 | 77.82 | 28 |
| 18 | 23 | ಕಾರ್ಮಿಕ | 225.93 | 129.46 | 57 |
| 19 | 24 | ಇಂಧನ | 1,504.33 | 177.89 | 12 |
| 20 | 25 | ಕನ್ನಡ ಮತ್ತು ಸಂಸ್ಕೃತಿ | 49.60 | 10.56 | 21 |
| 21 | 26 | ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ | 25.80 | 11.53 | 45 |
| 22 | 27 | ಕಾನೂನು | 22.64 | 7.31 | 32 |
| 23 | 28 | ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ | 27.71 | 13.41 | 48 |
| 24 | 29 | ಋಣ ಮೇಲ್ನುಸುವಾರಿ | 2,897.89 | 1,678.79 | 58 |
| | | ಒಟ್ಟು | 14,089.91 | 6,188.83 | 44 |

ಅನುಬಂಧ 2.16

ಪ್ರಸಕ್ತ ವರ್ಷದಲ್ಲಿ ಮಾಡಿದ ಗಣನೀಯ ಅಧ್ಯರ್ಪಣೆಗಳ ಸಮೀಕ್ಷೆಯ ಫಲಿತಾಂಶಗಳು

(ಉಲ್ಲೇಖ: ಕಂಡಿಕೆ 2.3.16, ಪುಟ 76)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಆನುದಾನ | ಯೋಜನೆಯ ಹೆಸರು (ಲೆಕ್ಕ ಶೀರ್ಷಿಕೆ) | ಅವಕಾಶ | ಅಧ್ಯರ್ಪಣೆ ಮಾಡಿದ ಮೊತ್ತ | ಶೇಕಡಾವಾರು ಅಧ್ಯರ್ಪಣೆ ಮೊತ್ತ | ಷರಾ |
|-------------|-----------------------------------|---|--------|-----------------------|---------------------------|---|
| 1. | 01- ಕೃಷಿ ಮತ್ತು ತೋಟಗಾರಿಕೆ | 2401-103-15-422 – ವಿಶೇಷ ಘಟಕ ಯೋಜನೆ | 20.00 | 10.68 | 53 | ಬೀಜಗಳು ಮತ್ತು ಇತರೆ ಹೂಡುವಳಿಗಳ ಸರಬರಾಜಿಗೆ ಫಲಾನುಭವಿಗಳನ್ನು ಗುರುತಿಸದೇ ಇರುವುದರಿಂದ |
| 2. | | 2401-110-09-106 – ಸಹಾಯಧನ | 200.00 | 200.00 | 100 | ರೈತರಿಂದ ಸಹಾಯಧನ ಕೇಳದೆ ಇರುವುದರಿಂದ |
| 3. | | 2401-800-1-43-106 – ಸಹಾಯಧನ | 68.00 | 43.82 | 64 | ನಿರ್ದಿಷ್ಟ ಕಾರಣ ನೀಡಿರುವುದಿಲ್ಲ |
| 4. | | 2401-800-1-65-100 – ಧನಸಹಾಯ/ಪರಿಹಾರ | 5.00 | 5.00 | 100 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 5. | | 2402-800-06-422 – ವಿಶೇಷ ಘಟಕ ಯೋಜನೆ | 7.66 | 7.66 | 100 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 6. | | 2402-800-06-423 – ಗಿರಿಜನ ಉಪ-ಯೋಜನೆ | 5.15 | 5.15 | 100 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 7. | | 2402-800-12-133 – ವಿಶೇಷ ಅಭಿವೃದ್ಧಿ ಯೋಜನೆ | 45.60 | 32.95 | 72 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 8. | | 2402-800-12-139 – ಪ್ರಧಾನ ಕಾಮಗಾರಿಗಳು | 149.89 | 145.66 | 97 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 9. | | 2402-800-12-422 – ವಿಶೇಷ ಘಟಕ ಯೋಜನೆ | 18.41 | 18.41 | 100 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 10. | | 2402-800-12-423 – ಗಿರಿಜನ ಉಪ-ಯೋಜನೆ | 8.50 | 8.50 | 100 | ನಿಧಿಯನ್ನು ಬಳಸಲು ಸರ್ಕಾರದಿಂದ ಅನುಮತಿ ಬರದಿದ್ದರಿಂದ |
| 11. | | 4401-001-1-04-133 – ವಿಶೇಷ ಅಭಿವೃದ್ಧಿ ಯೋಜನೆ | 17.06 | 13.05 | 76 | ಕಟ್ಟಡ ಕಾಮಗಾರಿಗಳು ಪ್ರಾರಂಭವಾಗದಿದ್ದರಿಂದ |
| 12. | | 4401-108-1-132 – ಬಂಡವಾಳ ವೆಚ್ಚಗಳು | 10.00 | 10.00 | 100 | ಮಂಡಳಿ ರಚಿಸಲು ಸರ್ಕಾರದಿಂದ ಮಂಜೂರಾತಿ ಬರದಿದ್ದರಿಂದ |
| 13. | | 4401-800-1-2-132 – ಬಂಡವಾಳ ವೆಚ್ಚಗಳು | 10.00 | 10.00 | 100 | ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಬರದೆ ಇದ್ದುದರಿಂದ |
| 14. | 02 – ಪಶು ಸಂಗೋಪನೆ ಮತ್ತು ಮೀನುಗಾರಿಕೆ | 2403-800-30-101 – ಸಹಾಯಾನುದಾನ | 67.80 | 45.73 | 67 | ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ |
| 15. | | 2404-191-1-11-59 – ಇತರೆ ವೆಚ್ಚಗಳು | 20.00 | 18.83 | 94 | ಕಾರಣ ತಿಳಿಸಿಲ್ಲ |
| 16. | | 4404-190-1-211 – ಹಾಲು ಒಕ್ಕೂಟ ಇಕ್ವಿಟಿ ಕಂತು | 10.00 | 10.00 | 100 | ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ |
| 17. | | 4405-103-6-1-59 – ಇತರೆ ವೆಚ್ಚಗಳು | 19.60 | 10.91 | 56 | ಯೋಜನಾ ಸಿಬ್ಬಂದಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ |
| 18. | | 4405-800-2-03-436 – ನಬಾರ್ಡ್ ಕಾಮಗಾರಿಗಳು | 10.00 | 8.21 | 82 | ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ |
| 19. | 03-ಹಣಕಾಸು | 2054-095-01-125 – ಆಧುನೀಕರಣ | 50.00 | 42.31 | 85 | ಖಜಾನೆ-ಪ್ಯಾಕೇಜ್-2 ಪೂರ್ಣಗೊಳ್ಳದಿರುವುದರಿಂದ |
| 20. | | 2070-800-11-14 – ಇತರೆ ಭತ್ಯೆಗಳು | 850.00 | 850.00 | 100 | ನಿರ್ದಿಷ್ಟ ಕಾರಣ ನೀಡಿರುವುದಿಲ್ಲ |
| 21. | 05 – ಗೃಹ ಮತ್ತು ಸಾರಿಗೆ | 2055-003-06-59 – ಇತರೆ ವೆಚ್ಚಗಳು | 5.00 | 5.00 | 100 | ಪೋಲೀಸ್ ತರಬೇತಿಗೆ ಆಡಳಿತಾತ್ಮಕ ಮಂಜೂರಾತಿ ದೊರಕದೆ ಇದ್ದುದರಿಂದ |

| ಕ್ರಮ ಸಂಖ್ಯೆ | ಅನುದಾನ | ಯೋಜನೆಯ ಹೆಸರು (ಲೆಕ್ಕ ಶೀರ್ಷಿಕೆ) | ಅವಕಾಶ | ಅಧ್ಯರ್ಪಣೆ ಮಾಡಿದ ಮೊತ್ತ | ಶೇಕಡಾವಾರು ಅಧ್ಯರ್ಪಣೆ ಮೊತ್ತ | ಪರಾ |
|-------------|--|--|----------|-----------------------|---------------------------|--|
| 22. | | 2055-115-125 – ಆಧುನೀಕರಣ | 100.00 | 58.43 | 58 | ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ |
| 23. | | 4055-800-10-386 – ನಿರ್ಮಾಣ | 25.00 | 18.75 | 75 | ಆಡಳಿತಾತ್ಮಕ ಮಂಜೂರಾತಿ ದೊರಕದೆ ಇದ್ದುದರಿಂದ |
| 24. | | 5055-800-01-422 – ವಿಶೇಷ ಘಟಕ ಯೋಜನೆ | 14.00 | 14.00 | 100 | ಸಾರಿಗೆ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಮೊತ್ತಗಳ ವರ್ಗಾವಣೆಯಿಂದಾಗಿದೆ |
| 25. | | 5055-800-01-423-ಗಿರಿಜನ ಉಪ-ಯೋಜನೆ | 6.00 | 6.00 | 100 | ಸಾರಿಗೆ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಮೊತ್ತಗಳ ವರ್ಗಾವಣೆಯಿಂದಾಗಿದೆ |
| 26. | 18-ವಾಣಿಜ್ಯ ಮತ್ತು ಕೈಗಾರಿಕೆಗಳು | 6852-02-800-02-394-ಸಾಲಗಳು | 60.31 | 60.31 | 100 | ದೋಷಪೂರಿತ ಆಯವ್ಯಯ |
| 27. | 22-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 2210-01-110-1-18-222-ಔಷಧ ಮತ್ತು ರಾಸಾಯನಿಕಗಳು | 11.23 | 6.38 | 57 | ಮಿತವ್ಯಯ ಕ್ರಮಗಳಿಂದಾಗಿ |
| 28. | 26-ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ | 3451-800-08-101 ಸಹಾಯಾನುದಾನ | 5.80 | 5.80 | 100 | ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಆಗದಿದ್ದುದರಿಂದ |
| 29. | 29- ಋಣ ಮೇಲುಸ್ತುವಾರಿ | 2049-01-101-1-72-240 ಋಣ ಮೇಲುಸ್ತುವಾರಿ | 395.13 | 288.63 | 73 | ಅಗತ್ಯಕ್ಕಿಂತ ಹೆಚ್ಚಿನ ಅವಕಾಶದಿಂದಾಗಿ |
| 30. | | 2049-1-101-1-80-240 ಋಣ ಮೇಲುಸ್ತುವಾರಿ | 410.00 | 323.27 | 79 | ಸಾಲದ ಮೇಲಿನ ಬಡ್ಡಿ ಇಲ್ಲದಿದ್ದಾಗ್ಯೂ ಅವಕಾಶ ಕಲ್ಪಿಸಿದೆ- ದೋಷಪೂರಿತ ಆಯವ್ಯಯ |
| 31. | | 6003-101-2-45-240 ಋಣ ಮೇಲುಸ್ತುವಾರಿ | 6.68 | 6.68 | 100 | ಸಾಲದ ಮೇಲಿನ ಬಡ್ಡಿ ಇಲ್ಲದಿದ್ದಾಗ್ಯೂ ಅವಕಾಶ ಕಲ್ಪಿಸಿದೆ- ದೋಷಪೂರಿತ ಆಯವ್ಯಯ |
| 32. | | 6003-110-1-240 ಋಣ ಮೇಲುಸ್ತುವಾರಿ | 1,000.00 | 626.85 | 63 | ಪ್ರಸಕ್ತ ವರ್ಷ ಅರ್ಥೋಪಾಯ ಮುಂಗಡಗಳನ್ನು ಪಡೆಯದೆ ಇದ್ದುದರಿಂದ |
| 33. | | 6003-110-2 -240- ಋಣ ಮೇಲುಸ್ತುವಾರಿ | 350.00 | 350.00 | 100 | ಭಾರತೀಯ ರಿಸರ್ವ್ ಬ್ಯಾಂಕಿನಿಂದ ಓವರ್ ಡ್ರಾಫ್ಟ್ ಅವಕಾಶಗಳನ್ನು ಪಡೆಯದೆ ಇದ್ದುದರಿಂದ |
| | ಒಟ್ಟು | | 3,981.82 | 3,266.97 | 82 | |

ಅನುಬಂಧ 2.17
ಆಯವ್ಯಯದಲ್ಲಿನ ತಪ್ಪುಗಳು
(ಉಲ್ಲೇಖ: ಕಂಡಿಕೆ 2.5, ಪುಟ 77)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಅನುದಾನ | ಲೆಕ್ಕಶೀರ್ಷಿಕೆ | ಬಳಗೊಂಡ ಮೊತ್ತ | ಲೋಪ |
|-------------|---------------------------------------|--|--------------|--|
| 1 | 04-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ | 2012, 2014, 2051, 2070- ವೇತನಗಳು | 00.32 | ಸಂವಿಧಾನದ ಅನುಚ್ಛೇದ 229(3) 322 ಮತ್ತು ಕರ್ನಾಟಕ ಲೋಕಾಯುಕ್ತ ಅನುಚ್ಛೇದ 1984ರ ಪರಿಚ್ಛೇದ 5(5)ರ ಅನ್ವಯ ಎಲ್ಲಾ ವೇತನಗಳು ಭತ್ಯೆಗಳೊಳಗೊಂಡಿ ಮತ್ತು ಕೊಡಬೇಕಾದ ಪಿಂಚಣಿಯು ಪುರಸ್ಕೃತದ ಬದಲು ಪ್ರಭೃತದಲ್ಲಿ ಇರಬೇಕಾಗಿದ್ದು, ಆದಾಗ್ಯೂ, ಪ್ರಧಾನ ಲೆಕ್ಕ ಶೀರ್ಷಿಕೆಗಳಾದ 2012, 2014, 2051 ಮತ್ತು 2070 ನಲ್ಲಿ ಅವಕಾಶವನ್ನು ಪ್ರಭೃತದ ಬದಲು ಪುರಸ್ಕೃತದಲ್ಲಿ ಕಲ್ಪಿಸಲಾಗಿದೆ. |
| 2 | 09-ಸಹಕಾರ | 6425-ಸಹಕಾರ ಸಾಲಗಳು ಇತರೆ ಸಹಕಾರಗಳಿಗೆ ಸಾಲಗಳು ಇತರೆ ಸೊಸೈಟಿಗಳು-ಕಾಫಿಯುಣ ಪರಿಹಾರ ಸೌಲಭ್ಯ-ಸಹಾಯಧನಗಳು | 20.00 | ಅವಕಾಶವನ್ನು ಬಂಡವಾಳ ಶೀರ್ಷಿಕೆಯ ಬದಲು ರಾಜಸ್ವ ಶೀರ್ಷಿಕೆಯಲ್ಲಿ ಕಲ್ಪಿಸಲಾಗಿದೆ. |
| | | ಒಟ್ಟು | 20.32 | |
| 3 | 06-ಮೂಲಭೂತ ಸೌಕರ್ಯ ಅಭಿವೃದ್ಧಿ | 3455-ಹವಾಮಾನ ಶಾಸ್ತ್ರ-ಬರನಿರ್ವಹಣಾ ಕೋಶ-ಇತರೆ ವೆಚ್ಚ | 1.00 | ಪೂರಕ ಅವಕಾಶವನ್ನು ಅನುದಾನ ಸಂಖ್ಯೆ 26ರ ಬದಲು ಅನುದಾನ ಸಂಖ್ಯೆ 6ರಲ್ಲಿ ಕಲ್ಪಿಸಲಾಗಿದೆ. |
| 4 | 13-ಆಹಾರ ಮತ್ತು ನಾಗರಿಕ ಸರಬರಾಜು | 2408-ಆಹಾರ, ದಾಸ್ತಾನು ಮತ್ತು ಉಗ್ರಾಣ-ಆಹಾರ-ಆಹಾರ ಸಹಾಯಧನಗಳು | 10.40 | ಅವಕಾಶವನ್ನು ಸಹಾಯಧನದಲ್ಲಿಯಲ್ಲಿ ಕಲ್ಪಿಸಲಾಗಿದ್ದು, ಸಂಬಂಧಿಸಿದ ವೆಚ್ಚ/ಅವಕಾಶಗಳು ಸಾರ್ವಜನಿಕ ವಿತರಣಾ ಯೋಜನೆಯ ಮಾಹಿತಿ ತಂತ್ರಜ್ಞಾನ/ಆಧುನೀಕರಣದಡಿ ಸೂಚಿಸಲ್ಪಟ್ಟಿದೆ. |
| 5 | 14-ಕಂದಾಯ | 2245-ಪ್ರಕೃತಿ ವಿಕೋಪ ಪರಿಹಾರಗಳು/ರಾಜ್ಯ ವಿಪತ್ತು ಪರಿಹಾರ ನಿಧಿ-ಮೀಸಲು ನಿಧಿಗಳು ಮತ್ತು ಠೇವಣಿ ಲೆಕ್ಕಗಳಿಗೆ ವರ್ಗಾವಣೆ-ರಾಜ್ಯ ವಿಪತ್ತು ಪರಿಹಾರ ನಿಧಿ | 160.96 | ಪ್ರಕೃತಿ ವಿಕೋಪ ಪರಿಹಾರ ನಿಧಿಯ ಪುಸ್ತಕ ಹೊಂದಾಣಿಕೆಯಡಿ ಭಾರತ ಸರ್ಕಾರದ ವಂತಿಗೆ (₹1,6096.00 ಲಕ್ಷಗಳ ಶೇಕಡಾ 75 ₹120,72.00 ಲಕ್ಷ) ಮತ್ತು ರಾಜ್ಯಸರ್ಕಾರದ ವಂತಿಗೆ (₹1,60,96.00 ಲಕ್ಷಗಳ ಶೇಕಡಾ 25-₹40,24.00 ಲಕ್ಷ) ವರ್ಗಾವಣೆಗೆ ಹೆಚ್ಚಿನ ಆಯವ್ಯಯವನ್ನು ಕಲ್ಪಿಸಲಾಗಿತ್ತು. ಪೂರಕ ಅಂದಾಜುಗಳು 2ನೆ ಕಂತಿನಲ್ಲಿ ಸವಿವರ ಶೀರ್ಷಿಕೆ 03-ರಾಜ್ಯ ವಿಪತ್ತು ಪರಿಹಾರ ನಿಧಿಗೆ ಕೇಂದ್ರ ಪಾಲು ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಗೆ ರಾಜ್ಯದ ಪಾಲು ಅಡಿಯಲ್ಲಿ ಅದೇ ರೀತಿಯ ಮೊತ್ತವನ್ನು ಪಡೆದಿದ್ದು ಇದಕ್ಕೆ ಪ್ರತಿಯಾಗಿ ಪುಸ್ತಕ ಹೊಂದಾಣಿಕೆಯ ಮೂಲಕದ ಮೊತ್ತದ ವರ್ಗಾವಣೆಯನ್ನು ಲೆಕ್ಕ ಮಾಡಲಾಗಿದೆ. ಮೂಲ ಅವಕಾಶದ ದೃಷ್ಟಿಯಿಂದ ಪೂರಕ ಅವಕಾಶವು ಅನಗತ್ಯವಾಗಿದ್ದು ಇದನ್ನು ತಿದ್ದುಪಡಿಯ ಮೂಲಕ ಪರಿಹರಿಸಿಕೊಳ್ಳಬಹುದಿತ್ತು. |
| 6 | 18-ವಾಣಿಜ್ಯ ಮತ್ತು ಕೈಗಾರಿಕೆಗಳು | 6852-ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳಿಗೆ ಸಾಲಗಳು-ತಯಾರಿಕೆ-ಇತರೆ ಸಾಲಗಳು-ತೆರಿಗೆಯ ಮರಳುಸುವಿಕೆ-ಸಾಲಗಳು | 60.31 | ಬಿಇಎಮ್‌ಎಲ್‌ನ ಕೇಂದ್ರ ತೆರಿಗೆಯ ಮರಳುಸುವಿಕೆಗೆ ಸಂಬಂಧಿಸಿದ ವಹಿವಾಟನ್ನು ಬಂಡವಾಳ ಶೀರ್ಷಿಕೆಯಡಿ ಅವಕಾಶವನ್ನು ಕಲ್ಪಿಸಿ (6852) ಮತ್ತು ರಾಜಸ್ವ ಶೀರ್ಷಿಕೆಯಡಿ (2852) ಪುನರ್‌ವರ್ಗೀಕರಿಸುವ ಬದಲು ಸಂಬಂಧಿಸಿದ ಸ್ವೀಕೃತಿ ಶೀರ್ಷಿಕೆ (0040)ಯಡಿ ಕಲ್ಪಿಸಬಹುದಾಗಿತ್ತು. |
| 7 | 24-ಇಂಧನ | 6801-ವಿದ್ಯುಚ್ಛಕ್ತಿ ಯೋಜನೆಗಳಿಗೆ ಸಾಲಗಳು- ವಿದ್ಯುಚ್ಛಕ್ತಿ ಮಂಡಳಿಗಳಿಗೆ ಇತರೆ ಸಾಲಗಳು-ಕರ್ನಾಟಕ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತಕ್ಕೆ(ಕೆಪಿಟಿಸಿಎಲ್) ಸಾಲಗಳು | 126.44 | ಸಾಲಶೀರ್ಷಿಕೆಯಡಿ ಅವಕಾಶವನ್ನು ಕಲ್ಪಿಸಿದ್ದು ಬಿಡುಗಡೆಯನ್ನು ಬಂಡವಾಳ ಶೀರ್ಷಿಕೆ 4801-01-19-09ರಡಿ ಮಾಡಲಾಗಿತ್ತು. |

| | | | | |
|---|--------------------|--|---------------|--|
| 8 | 29-ಋಣ ಮೇಲುಸ್ತುವಾರಿ | 2049-ಬಡ್ಡಿ ಪಾವತಿಗಳು-ಆಂತರಿಕ ಋಣದ ಮೇಲಿನ ಬಡ್ಡಿ-ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿ-ಪ್ರಸಕ್ತ ಸಾಲಗಳ ಮೇಲಿನ ಬಡ್ಡಿ-11.08% ಕರ್ನಾಟಕ ರಾಜ್ಯಸರ್ಕಾರ 2010 III ಹುಂಡಿ-ಋಣಸೇವೆ | 22.16 | ಬಡ್ಡಿಪಾವತಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಸಾಲಗಳು 2009-10ರಲ್ಲಿ ತೀರುವಳಿಗೆ ಪಕ್ಕವಾಗಿದೆ. |
| | | 2049-ಬಡ್ಡಿಪಾವತಿಗಳು-ಆಂತರಿಕ ಋಣದ ಮೇಲಿನ ಬಡ್ಡಿಗಳು-ಮಾರುಕಟ್ಟೆ ಸಾಲಗಳ ಮೇಲಿನ ಬಡ್ಡಿಗಳು-ಪ್ರಸಕ್ತ ಸಾಲಗಳ ಮೇಲಿನ ಬಡ್ಡಿಗಳು-ಪ್ರಸಕ್ತ ಸಾಲಗಳ ಮೇಲಿನ ಸಾಲಗಳು-8.4% ಕೆಎಸ್‌ಡಿಸಿ 2018-ಋಣಸೇವೆಗಳು | 00.16 | ಶೇಕಡ 8.4ರ ₹750.00 ಲಕ್ಷಗಳಿಗೆ ಬದಲಾಗಿ ಶೇಕಡ 8.41ರ ದರದ ₹751.00 ಲಕ್ಷಗಳ ಅವಕಾಶ ಕಲ್ಪಿಸಲಾಗಿದೆ. |
| | | ಒಟ್ಟು | 381.43 | |

ಅನುಬಂಧ -3.1

ಪ್ರಧಾನ ಶಿಕ್ಷಕಿವಾರು-ಇಲಾಖಾವಾರು-ವರ್ಷವಾರು ಬಾಕಿಯಿರುವ ಬಳಕೆ ಪ್ರಮಾಣ ಪತ್ರಗಳ ವಿವರಗಳು

(ಉಲ್ಲೇಖ: ಕಂಡಿಕೆ 3.1, ಪುಟ 91)

| ಕ್ರಮ ಸಂಖ್ಯೆ | ಲೆಕ್ಕ ಶೀರ್ಷಿಕೆ | ಇಲಾಖೆ | ವರ್ಷ | ಬಳಕೆ ಪ್ರಮಾಣಪತ್ರಗಳ ಸಂಖ್ಯೆ | ಮೊತ್ತ (ಕೋಟಿಗಳಲ್ಲಿ) | |
|-------------|----------------|-------------------------------|----------|--------------------------|--------------------|---------------|
| 1 | 2204 | ಕ್ರೀಡೆಗಳು ಮತ್ತು ಯುವಜನ ಸೇವೆಗಳು | 1989-90 | 12 | 0.06 | |
| 2 | | | 1998-99 | 2 | 0.95 | |
| | | | | 14 | 1.01 | |
| 3 | 2205 | ಕಲೆ ಮತ್ತು ಸಂಸ್ಕೃತಿ | 1986-87 | 3 | 0.05 | |
| 4 | | | 1987-88 | 5 | 0.05 | |
| 5 | | | 1988-89 | 23 | 0.19 | |
| 6 | | | 1990-91 | 21 | 0.64 | |
| 7 | | | 1991-92 | 3 | 0.02 | |
| 8 | | | 1993-94 | 25 | 0.53 | |
| 9 | | | 1999-00 | 9 | 1.60 | |
| 10 | | | 2000-01 | 4 | 0.02 | |
| 11 | | | 2003-04 | 131 | 7.78 | |
| 12 | | | 2004-05 | 23 | 0.70 | |
| 13 | | | 2005-06 | 534 | 15.22 | |
| 14 | | | 2006-07 | 1032 | 97.38 | |
| | | | | | 1813 | 124.18 |
| 15 | | | 2211 | ಕುಟುಂಬ ಕಲ್ಯಾಣ | 2009-10 | 14 |
| 16 | 2010-11 | 138 | | | 423.21 | |
| | | 152 | | | 439.03 | |
| 17 | 2217 | ನಗರಾಭಿವೃದ್ಧಿ | 1993-94 | 6 | 2.72 | |
| 18 | | | 2001-02 | 5 | 2.94 | |
| 19 | | | 2002-03 | 2 | 6.38 | |
| 20 | | | 2003-04 | 8 | 83.55 | |
| 21 | | | 2004-05 | 28 | 356.80 | |
| 22 | | | 2005-06 | 23 | 146.44 | |
| 23 | | | 2010-11 | 13 | 11.87 | |
| | | | | | 85 | 610.70 |
| 24 | 2220 | ವಾರ್ತಾ ಮತ್ತು ಪ್ರಚಾರ | 2007-08 | 3 | 0.30 | |
| 25 | | | 2008-09 | 3 | 0.16 | |
| | | | 6 | 0.46 | | |
| 26 | 2235 | ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ | 2008-09 | 5 | 15.51 | |
| 27 | | | 2009-10 | 2 | 10.00 | |
| 28 | | | 2010-11 | 3 | 13.00 | |
| 29 | | | 1986-87 | 1 | 0.01 | |
| 30 | | | 1993-94 | 4 | 0.02 | |
| | | | | | 15 | 38.54 |
| 31 | 2245 | ಪ್ರಕೃತಿ ವಿಕೋಪ ಪರಿಹಾರ ನಿಧಿ | 2000-01 | 3 | 1.41 | |
| 32 | 2404 | ಡೈರಿ ಅಭಿವೃದ್ಧಿ | 2007-08 | 1 | 2.00 | |

| | | | | | |
|----|--------------|--|-------------------------------|---------------|-----------------|
| 33 | 2515 | ಇತರೆ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು | 1988-89 | 23 | 4.28 |
| 34 | 1989-90 | | 3 | 0.24 | |
| 35 | 1990-91 | | 47 | 4.84 | |
| 36 | 1991-92 | | 51 | 4.32 | |
| 37 | 1992-93 | | 15 | 1.72 | |
| 38 | 1993-94 | | 28 | 3.53 | |
| 39 | 1994-95 | | 62 | 11.87 | |
| 40 | 1999-00 | | 23 | 3.58 | |
| 41 | 2000-01 | | 37 | 5.66 | |
| 42 | 2001-02 | | 93 | 78.60 | |
| 43 | 2002-03 | | 16 | 13.77 | |
| 44 | 2003-04 | | 12 | 12.11 | |
| 45 | 2004-05 | | 56 | 21.24 | |
| 46 | 2005-06 | | 57 | 52.40 | |
| 47 | 2006-07 | | 49 | 38.37 | |
| 48 | 2007-08 | | 60 | 28.27 | |
| 49 | 2008-09 | | 22 | 4.52 | |
| 50 | 2009-10 | | 1 | 2.05 | |
| | | | 655 | 291.37 | |
| 51 | 2851 | | ಗ್ರಾಮೀಣ ಮತ್ತು ಸಣ್ಣ ಉದ್ದಿಮೆಗಳು | 2006-07 | 4 |
| 52 | 3475 | ಇತರೆ ಸಾಮಾನ್ಯ ಆರ್ಥಿಕ ಸೇವೆಗಳು | 1997-98 | 1 | 9.79 |
| 53 | | | 1998-99 | 2 | 3.71 |
| 54 | | | 2001-02 | 5 | 1.20 |
| 55 | | | 2002-03 | 10 | 2.18 |
| | | 18 | 16.88 | | |
| 56 | 4210 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮೇಲಣ ಬಂಡವಾಳ | 2009-10 | 16 | 71.67 |
| 57 | | | 2010-11 | 27 | 32.27 |
| | | 43 | 103.94 | | |
| 58 | 4217 | ನಗರಾಭಿವೃದ್ಧಿ ಮೇಲಣ ಬಂಡವಾಳ | 2010-11 | 5 | 16.56 |
| | ಒಟ್ಟು | | | 2,814 | 1,646.47 |

ಅನುಬಂಧ -3.2

ರಾಜ್ಯಾದಾಯದಿಂದ ಗಣನಾರ್ಹವಾಗಿ ಹಣ ಒದಗಿಸಿದ ಸಂಸ್ಥೆಗಳ ಮಾಹಿತಿ ಬಾರದಿರುವುದು
(ಉಲ್ಲೇಖ: ಕಂಡಿಕೆ 3.2, ಪುಟ 92)

| ಕ್ರಮ ಸಂಖ್ಯೆ | ಇಲಾಖೆ | ಸಂಸ್ಥೆಗಳ ಸಂಖ್ಯೆ | ಮಾಹಿತಿ ಬಾರದ ವರ್ಷಗಳು |
|-------------|------------------------------------|-----------------|--|
| 1. | ಶಿಕ್ಷಣ | 220 | 1992-93 ರಿಂದ 2010-11 |
| 2. | ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ | 36 | 2007-08 ರಿಂದ 2010-11 |
| 3. | ವಾಣಿಜ್ಯ ಮತ್ತು ಕೈಗಾರಿಕೆಗಳು | 14 | 2000-01 ರಿಂದ 2010-11 |
| 4. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 8 | 1999-00 ರಿಂದ 2010-11 |
| 5. | ಲೋಕೋಪಯೋಗಿ ಮತ್ತು ಕಾಡಾ | 6 | 2000-01 ರಿಂದ 2010-11 |
| 6. | ಸಹಕಾರ | 5 | 1980-81 ರಿಂದ 1982-83, 1993-94 ರಿಂದ 2010-11 |
| 7. | ಯುವಜನ ಸೇವೆಗಳು ಮತ್ತು ಕ್ರೀಡೆಗಳು | 4 | 1999-00 ರಿಂದ 2010-11 |
| 8. | ಯೋಜನೆ | 3 | 2000-01 ರಿಂದ 2010-11 |
| 9. | ವಿಜ್ಞಾನ ಮತ್ತು ತಂತ್ರಜ್ಞಾನ | 3 | 2007-08 ರಿಂದ 2010-11 |
| 10. | ಸಮಾಜ ಕಲ್ಯಾಣ | 2 | 2003-04 ರಿಂದ 2010-11 |
| 11. | ಕಾರ್ಮಿಕ | 1 | 1999-00 ರಿಂದ 2010-11 |
| 12. | ಕಂದಾಯ | 1 | 2001-02 ರಿಂದ 2010-11 |
| 13. | ಪಶುಸಂಗೋಪನೆ ಮತ್ತು ಮೀನುಗಾರಿಕೆ | 1 | 2003-04 ರಿಂದ 2010-11 |
| 14. | ಗ್ರಾಮೀಣಾಭಿವೃದ್ಧಿ | 1 | 2009-10 ರಿಂದ 2010-11 |
| | ಒಟ್ಟು | 305 | |

ಅನುಬಂಧ -3.3

ಸ್ವಾಯತ್ತ ಸಂಸ್ಥೆಗಳ ಲೆಕ್ಕಪತ್ರಗಳ ಸಲ್ಲಿಕೆ ಮತ್ತು ರಾಜ್ಯ ವಿಧಾನಮಂಡಲದಲ್ಲಿ ಸ್ವಾಯತ್ತ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳ ಮಂಡನೆಯ ಸ್ಥಿತಿ
(ಉಲ್ಲೇಖ: ಕಂಡಿಕೆ 3.3, ಪುಟ 92)

| ಕ್ರಮ ಸಂಖ್ಯೆ | ಸಂಸ್ಥೆ | ವಹಿಸಿದ ಅವಧಿ | ಲೆಕ್ಕ ಪತ್ರಗಳನ್ನು ಯಾವ ವರ್ಷದ ವರೆಗೆ ಒದಗಿಸಿದೆ | ಯಾವ ವರ್ಷದ ವರೆಗೆ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯನ್ನು ನೀಡಲಾಗಿದೆ | ವಿಧಾನ ಮಂಡಲದಲ್ಲಿ ಪ್ರತ್ಯೇಕ ಲೆಕ್ಕ ಪರಿಶೋಧನಾ ವರದಿಯ ಮಂಡನೆ |
|-------------|--|----------------------|---|---|---|
| 1. | ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಮಂಡಳಿ, ಬೆಂಗಳೂರು | 2007-08 ರಿಂದ 2011-12 | 2010-11 | 2009-10 | 2009-10 06-06-2011 |
| 2. | ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು | 2009-10 ರಿಂದ 2013-14 | 2009-10 | 2009-10 | 2008-09 11-01-2011 |
| 3. | ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ, ಬೆಂಗಳೂರು | 2007-08 ರಿಂದ 2011-12 | 2009-10 | 2009-10 | 2008-09 21-07-2010 |
| 4. | ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು | 2009-10 ರಿಂದ 2011-12 | 2009-10 | 2009-10 | 2008-09 11-01-2011 |
| 5. | ಕರ್ನಾಟಕ ಗೃಹ ಮಂಡಳಿ, ಬೆಂಗಳೂರು | 2006-07 ರಿಂದ 2010-11 | 2010-11 | 2009-10 | 2009-10 06-06-2011 |
| 6. | ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಮತ್ತು 30 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು | ಕಾಯಿದೆಯ ಪ್ರಕಾರ | 2009-10 | 2008-09 | 2007-08 11-01-2011 |
| 7. | ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು | 2008-09 ರಿಂದ 2010-11 | 2010-11 | 2009-10 | 2009-10 11-01-2011 |
| 8. | ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು | 2010-11 ರಿಂದ 2014-15 | 2010-11 | 2009-10 | 2009-10 06-06-2011 |
| 9. | ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು | 2010-11 ರಿಂದ 2014-15 | 2010-11 | 2009-10 | 2008-09 01-07-2010 |
| 10. | ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ, ಬೆಂಗಳೂರು | ಕಾಯಿದೆಯ ಪ್ರಕಾರ | 2010-11 | 2009-10 | 2009-10 06-06-2011 |

ಅನುಬಂಧ -3.4

ಬಾಕಿ ಇರುವ ಇಲಾಖಾ ನಿರ್ವಹಣೆಯ ವಾಣಿಜ್ಯ ಮತ್ತು ಅರೆ ವಾಣಿಜ್ಯ ಉದ್ಯಮಗಳ ಪ್ರಪತ್ರ ಲೆಕ್ಕಗಳ ವಿವರಗಳು
(ಉಲ್ಲೇಖ: ಕಂಡಿಕೆ 3.4, ಪುಟ 92)

(ಕೋಟಿ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಉದ್ಯಮ | ಲೆಕ್ಕಗಳು ಪೂರ್ಣಗೊಂಡಿರುವ ವರ್ಷ | ಪೂರ್ಣಗೊಳಿಸಿದ ಕೊನೆಯ ಲೆಕ್ಕಗಳ ಪ್ರಕಾರ ಹೂಡಿಕೆ | ಷರಾ |
|-------------|---|-----------------------------|--|--|
| 1 | ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆ, ಮೈಸೂರು | 1984-85 | - | ಪ್ರಪತ್ರ ಲೆಕ್ಕಗಳು 1985-86 ರಿಂದ ಬಾಕಿ ಇದೆ. |
| 2 | ಸರ್ಕಾರಿ ಸಾಮಿಲ್ಲು, ಜೋಯ್ತು | 1968-69 | - | ಪ್ರಪತ್ರ ಲೆಕ್ಕಗಳು 1969-70 ರಿಂದ ಬಾಕಿ ಇದೆ. ಉದ್ಯಮಿಯನ್ನು 27.04.1971 ರಂದು ಮುಚ್ಚಲಾಗಿದೆ. |
| 3 | ದಸರಾ ವಸ್ತು ಪ್ರದರ್ಶನ ಸಮಿತಿ, ಮೈಸೂರು | 1980-81 | - | 1981-82 ರಿಂದ 1995-96 ಪ್ರಪತ್ರ ಲೆಕ್ಕಗಳು ಬಾಕಿ ಇದೆ. |
| 4 | ಬೆಂಗಳೂರು ಡೈರಿ, ಬೆಂಗಳೂರು | 1973-74 | - | ಕಂಪನಿಯು ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ನಿಯಮಿತಕ್ಕೆ ನವೆಂಬರ್ 1984 ರಿಂದ ವರ್ಗಾವಣೆ ಆಗಿದೆ. |
| 5 | ಸರ್ಕಾರಿ ಹಾಲು ಸರಬರಾಜು ಯೋಜನೆ, ಹುಬ್ಬಳ್ಳಿ-ಧಾರವಾಡ | 1980-81 | - | ಪ್ರಪತ್ರ ಲೆಕ್ಕಗಳು 1981-82 ರಿಂದ 1984-85 ಬಾಕಿ ಇದೆ. ಉದ್ಯಮ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಆಗಿದೆ. (ಕೆಡಿಡಿ) |
| 6 | ಸರ್ಕಾರಿ ಹಾಲು ಸರಬರಾಜು ಯೋಜನೆ, ಮೈಸೂರು | 1968-69 | - | ಪ್ರಪತ್ರ ಲೆಕ್ಕಗಳು 1969-70 ರಿಂದ 30.11.1975ರವರೆಗೆ ಬಾಕಿ ಇದೆ. 01.12.1975 ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 7 | ಸರ್ಕಾರಿ ಹಾಲು ಸರಬರಾಜು ಯೋಜನೆ, ಬೆಳಗಾಂ | 1976-77 | - | ಪ್ರಪತ್ರ ಲೆಕ್ಕಗಳು 1977-78 ರಿಂದ 1984-85 ಬಾಕಿ ಇದೆ. (31.01.1985 ರಿಂದ) ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 8 | ಸರ್ಕಾರಿ ಹಾಲು ಸರಬರಾಜು ಯೋಜನೆ, ಗುಲ್ಬರ್ಗಾ | 1982-83 | - | ಪ್ರಪತ್ರ ಲೆಕ್ಕಗಳು 1983-84 ರಿಂದ 1984-85 (31.01.1985 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 9 | ಸರ್ಕಾರಿ ಹಾಲು ಸರಬರಾಜು ಯೋಜನೆ, ಭದ್ರಾವತಿ | 1980-81 | - | ಪ್ರಪತ್ರ ಲೆಕ್ಕಗಳು 1981-82 ರಿಂದ 1984-85 (14.02.1985 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 10 | ಸರ್ಕಾರಿ ಹಾಲು ಸರಬರಾಜು ಯೋಜನೆ ಮಂಗಳೂರು | 1982-83 | - | ಪ್ರಪತ್ರ ಲೆಕ್ಕಗಳು 1983-84 ರಿಂದ 1984-85 (14.02.1985 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 11 | ಸರ್ಕಾರಿ ಹಾಲು ಸರಬರಾಜು ಯೋಜನೆ, ಕೂಡಿಗೆ | 1972-73 | - | ಪ್ರಪತ್ರ ಲೆಕ್ಕಗಳು 1973-74 ಮತ್ತು 1974-75 (30.11.1975 ರವರೆಗೆ) ಬಾಕಿ ಇದೆ. ಕೆಡಿಡಿಗಾಗಿ ವರ್ಗಾವಣೆ ಆಗಿದೆ. |
| 12 | ವ್ಯಾಕ್ಸನ್ ಇನ್‌ಸ್ಟಿಟ್ಯೂಟ್, ಬೆಳಗಾಂ | 1992-93 | - | 1993-94 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 13 | ಸರ್ಕಾರಿ ರೇಷ್ಮೆ ಫಿಲೇಚರು, ಕೊಳ್ಳೇಗಾಲ | 2008-09 | 1.85 | 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 14 | ಸರ್ಕಾರಿ ರೇಷ್ಮೆ ಫಿಲೇಚರು, ಚಾಮರಾಜನಗರ | 2008-09 | 2.24 | 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 15 | ಸರ್ಕಾರಿ ರೇಷ್ಮೆ ಫಿಲೇಚರು, ಸಂತಮಾರನಹಳ್ಳಿ | 2008-09 | 2.30 | 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 16 | ಸರ್ಕಾರಿ ರೇಷ್ಮೆ ಫಿಲೇಚರು, ಮಾಂಬಳ್ಳಿ | 2008-09 | 2.41 | 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 17 | ಸರ್ಕಾರಿ ರೇಷ್ಮೆ ಮತ್ತು ನೇಯ್ಗೆ ಕಾರ್ಖಾನೆ, ಮುಡಿಗುಂಡಂ | 2007-08 | 1.41 | 2008-09 ಮತ್ತು 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 18 | ಸರ್ಕಾರಿ ಕೇಂದ್ರ ಕಾರ್ಯಾಗಾರ, ಮಡಿಕೇರಿ | 2008-09 | 0.07 | 2009-10 ರ ಪ್ರಪತ್ರ ಲೆಕ್ಕ ಬಾಕಿ ಇದೆ. |
| 19 | ಕರ್ನಾಟಕ ಸರ್ಕಾರ ವಿಮಾ ಇಲಾಖೆ, ಬೆಂಗಳೂರು | -- | ಬಂಡವಾಳ ಲೆಕ್ಕ ಇರುವುದಿಲ್ಲ | |

ಅನುಬಂಧ -3.5

ಹಣದುರುಪಯೋಗ, ದುರ್ಬಳಕೆ ಇತ್ಯಾದಿ ಪ್ರಕರಣಗಳ ಇಲಾಖಾವಾರು/ಅವಧಿವಾರು ವಿವರಗಳು
(ಉಲ್ಲೇಖ: ಕಂಡಿಕೆ 3.5, ಪುಟ 93)

(ಲಕ್ಷ ರೂಪಾಯಿಗಳಲ್ಲಿ)

| ಇಲಾಖೆ | 5 ವರ್ಷಗಳವರೆಗೆ | | 10 ವರ್ಷಗಳವರೆಗೆ | | 15 ವರ್ಷಗಳವರೆಗೆ | | 20 ವರ್ಷಗಳವರೆಗೆ | | 25 ವರ್ಷಗಳವರೆಗೆ | | 25 ವರ್ಷಗಳಿಗಿಂತ ಹೆಚ್ಚು | | ಒಟ್ಟು | |
|--|---------------|---------------|----------------|---------------|----------------|---------------|----------------|--------------|----------------|-------------|-----------------------|--------------|------------|-----------------|
| | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ | ಸಂಖ್ಯೆ | ಮೊತ್ತ |
| ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು | | | | | | | 1 | 1.10 | | | | | 1 | 1.10 |
| ವಾಣಿಜ್ಯ ಮತ್ತು ಕೈಗಾರಿಕೆಗಳು | | | | | 3 | 16.40 | 4 | 2.36 | 1 | 1.42 | | | 8 | 20.18 |
| ಶಿಕ್ಷಣ | | | | | 3 | 1.74 | | | 1 | 0.08 | 2 | 0.09 | 6 | 1.91 |
| ಹಣಕಾಸು | | | | | | | 1 | 0.53 | | | | | 1 | 0.53 |
| ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ | 3 | 372.39 | | | 1 | 0.41 | | | | | 1 | 0.33 | 5 | 373.13 |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | | | | | | | 3 | 2.88 | 1 | 0.02 | 11 | 1.99 | 15 | 4.89 |
| ಗೃಹ | | | | | | | | | | | 1 | 0.64 | 1 | 0.64 |
| ತೋಟಗಾರಿಕೆ | | | 2 | 26.68 | 4 | 13.31 | 1 | 1.21 | | | | | 7 | 41.20 |
| ವಾರ್ತಾ, (ಯಾವುದೇ ಪ್ರಕರಣಗಳಲ್ಲಿ) ಪ್ರವಾಸ ಮತ್ತು ಯುವಜನ ಸೇವೆಗಳು | | | | | 14 | 32.04 | | | | | | | 14 | 32.04 |
| ಕಾರ್ಮಿಕ | | | 1 | 3.10 | | | | | | | 1 | 0.89 | 2 | 3.99 |
| ಕಾನೂನು ಮತ್ತು ಸಂಸದೀಯ ವ್ಯವಹಾರಗಳು | | | 5 | 2.42 | 2 | 1.07 | | | | | | | 7 | 3.49 |
| ಯೋಜನೆ | | | | | | | | | | | 1 | 1.01 | 1 | 1.01 |
| ಲೋಕೋಪಯೋಗಿ ಕಾಮಗಾರಿಗಳು | 3 | 56.68 | | | 2 | 14.85 | 1 | 5.99 | | | | | 6 | 77.52 |
| ಕಂದಾಯ | | | | | | | | | | | 3 | 0.29 | 3 | 0.29 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ | | | | | 1 | 0.04 | | | 2 | 0.14 | 6 | 0.19 | 9 | 0.37 |
| ಸಮಾಜ ಕಲ್ಯಾಣ | | | | | | | | | | | 1 | 2.69 | 1 | 2.69 |
| ಜಲ ಸಂಪನ್ಮೂಲಗಳು | 8 | 356.51 | 5 | 70.54 | 20 | 202.95 | 22 | 45.66 | 2 | 4.19 | 25 | 16.14 | 82 | 695.99 |
| ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ | | | | | 1 | 0.78 | 1 | 0.09 | 1 | 0.01 | | | 3 | 0.88 |
| ಒಟ್ಟು | 14 | 785.58 | 13 | 102.74 | 51 | 283.59 | 34 | 59.82 | 8 | 5.86 | 52 | 24.26 | 172 | 1,261.85 |

ಅನುಬಂಧ -3.6

ಕಳವು/ದುರುಪಯೋಗ/ಪ್ರಕರಣಗಳ ಇಲಾಖಾವಾರು ವಿವರಗಳು
(ಉಲ್ಲೇಖ: ಕಂಡಿಕೆ 3.5, ಪುಟ 93)

(ಲಕ್ಷ ರೂಪಾಯಿಗಳಲ್ಲಿ)

| ಇಲಾಖೆಯ ಹೆಸರು | ಕಳವು ಪ್ರಕರಣಗಳು | | ದುರುಪಯೋಗ/ಸರ್ಕಾರಿ ಹಣದ ನಷ್ಟ | | ಒಟ್ಟು | |
|--|-----------------|--------------|---------------------------|-----------------|-----------------|-----------------|
| | ಪ್ರಕರಣಗಳ ಸಂಖ್ಯೆ | ಮೊತ್ತ | ಪ್ರಕರಣಗಳ ಸಂಖ್ಯೆ | ಮೊತ್ತ | ಪ್ರಕರಣಗಳ ಸಂಖ್ಯೆ | ಮೊತ್ತ |
| ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು | | | 1 | 1.10 | 1 | 1.10 |
| ವಾಣಿಜ್ಯ ಮತ್ತು ಕೈಗಾರಿಕೆಗಳು | | | 8 | 20.18 | 8 | 20.18 |
| ಶಿಕ್ಷಣ | 2 | 0.09 | 4 | 1.82 | 6 | 1.91 |
| ಹಣಕಾಸು | | | 1 | 0.53 | 1 | 0.53 |
| ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ | | | 5 | 373.13 | 5 | 373.13 |
| ಆರೋಗ್ಯ ಮತ್ತು ಕುಟುಂಬ ಕಲ್ಯಾಣ | 3 | 0.93 | 12 | 3.96 | 15 | 4.89 |
| ಗೃಹ | | | 1 | 0.64 | 1 | 0.64 |
| ತೋಟಗಾರಿಕೆ | | | 7 | 41.20 | 7 | 41.20 |
| ವಾರ್ತಾ, (ಯಾವುದೇ ಪ್ರಕರಣಗಳಿಲ್ಲ) ಪ್ರವಾಸ ಮತ್ತು ಯುವಜನ ಸೇವೆಗಳು | | | 14 | 32.04 | 14 | 32.04 |
| ಕಾರ್ಮಿಕ | 1 | 3.10 | 1 | 0.89 | 2 | 3.99 |
| ಕಾನೂನು ಮತ್ತು ಸಂಸದೀಯ ವ್ಯವಹಾರಗಳು | 6 | 1.44 | 1 | 2.05 | 7 | 3.49 |
| ಯೋಜನೆ | | | 1 | 1.01 | 1 | 1.01 |
| ಲೋಕೋಪಯೋಗಿ ಕಾಮಗಾರಿಗಳು | 2 | 3.13 | 4 | 74.39 | 6 | 77.52 |
| ಕಂದಾಯ | 1 | 0.06 | 2 | 0.23 | 3 | 0.29 |
| ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ | 6 | 0.29 | 3 | 0.08 | 9 | 0.37 |
| ಸಮಾಜ ಕಲ್ಯಾಣ | | | 1 | 2.69 | 1 | 2.69 |
| ಜಲ ಸಂಪನ್ಮೂಲಗಳು | 8 | 5.63 | 74 | 690.36 | 82 | 695.99 |
| ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ | | | 3 | 0.88 | 3 | 0.88 |
| ಒಟ್ಟು | 29 | 14.67 | 143 | 1,247.18 | 172 | 1,261.85 |

ಅನುಬಂಧ -3.7

ಉಗ್ರಾಣ ಮತ್ತು ದಾಸ್ತಾನಿನ ಲೆಕ್ಕಪತ್ರಗಳನ್ನು ಸಲ್ಲಿಸಿರುವ ಇಲಾಖಾವಾರು ವಿವರಗಳು
(ಉಲ್ಲೇಖ: ಕಂಡಿಕೆ 3.6, ಪುಟ 93)

| ಕ್ರಮ ಸಂಖ್ಯೆ | ಇಲಾಖೆ | ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರಾಗಿದ್ದ ಅಧಿಕಾರಿ | ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ |
|---------------------------------|---------------------------------------|--|---|
| ವಾರ್ಷಿಕ ಲೆಕ್ಕಪತ್ರಗಳು | | | |
| 1 | ಕೃಷಿ | ಕೃಷಿ ನಿರ್ದೇಶಕರು | 2007-08 ರಿಂದ 2010-11 |
| 2 | ಲೇಖನ ಸಾಮಗ್ರಿ ಮತ್ತು ಮುದ್ರಣ | ನಿರ್ದೇಶಕರು, ಲೇಖನ ಸಾಮಗ್ರಿ ಮತ್ತು ಮುದ್ರಣ | 2010-11 |
| 3 | ವಾಣಿಜ್ಯ ಮತ್ತು ಕೈಗಾರಿಕೆಗಳು | ವಾಣಿಜ್ಯ ಮತ್ತು ಕೈಗಾರಿಕೆಗಳ ನಿರ್ದೇಶಕರು | 2007-08 ರಿಂದ 2010-11 |
| 4 | ವಾರ್ತಾ ಮತ್ತು ಪ್ರಸಾರ | ವಾರ್ತಾ ಮತ್ತು ಪ್ರಸಾರ ನಿರ್ದೇಶಕರು | 2009-10 ಮತ್ತು 2010-11 |
| 5 | ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳು | ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಆಯುಕ್ತರು | 2007-08 ರಿಂದ 2010-11 |
| 6 | ಮುದ್ರಾಂಕ ಶುಲ್ಕ ಮತ್ತು ನೋಂದಣಿ | ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು | 2001-02 ರಿಂದ 2010-11 |
| 7 | ಗೃಹ | ಪೋಲೀಸ್ ಮಹಾ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು | 2010-11 |
| | | ಬಂದಿಖಾನೆ ಮಹಾ ನಿರ್ದೇಶಕರು | 2009-10 ಮತ್ತು 2010-11 |
| 8 | ಆರೋಗ್ಯ ಮತ್ತು ಕುಟುಂಬ ಕಲ್ಯಾಣ | ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು | 2008-09 ರಿಂದ 2010-11 |
| | | ಕರ್ನಾಟಕ ರಾಜ್ಯ ಔಷಧ ಜಾರಿ ಮತ್ತು ಉಗ್ರಾಣ ಸಂಘ (ಸರ್ಕಾರಿ ವೈದ್ಯಕೀಯ ಮಳಿಗೆ) | 2009-10 ಮತ್ತು 2010-11 |
| | | ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ನಿರ್ದೇಶಕರು, ವೈದ್ಯಕೀಯ ಶಿಕ್ಷಣ | 2007-08 ರಿಂದ 2010-11 |
| | | | 2008-09 ರಿಂದ 2010-11 |
| ಅರ್ಧವಾರ್ಷಿಕ ಲೆಕ್ಕಪತ್ರಗಳು | | | |
| 9 | ಲೋಕೋಪಯೋಗಿ ಕಾಮಗಾರಿಗಳು | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ರಾಮನಗರ | 2007-08 ರಿಂದ 2010-11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ವಿಶೇಷ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು | ಸೆಪ್ಟೆಂಬರ್ 2010 ಮತ್ತು ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಮಂಗಳೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೆಳಗಾಂ | ಸೆಪ್ಟೆಂಬರ್ 2010 ಮತ್ತು ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮೈಸೂರು | ಮಾರ್ಚ್ 2010, ಸೆಪ್ಟೆಂಬರ್ 2010, ಮತ್ತು ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗದಗ | ಸೆಪ್ಟೆಂಬರ್ 2010 ಮತ್ತು ಮಾರ್ಚ್ 2011 |

| | | |
|--|--|--|
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೀದರ್ | ಮಾರ್ಚ್ 2011ರವರೆಗೆ |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಹಾವೇರಿ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ. ಹಾಸನ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಡಿಕೇರಿ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗುಣಮಟ್ಟ ನಿಯಂತ್ರಣ, ಹಾಸನ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೊಪ್ಪಳ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕೋಡಿ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಹಾಸನ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗುಣಮಟ್ಟ ನಿಯಂತ್ರಣ ಧಾರವಾಡ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಧಾರವಾಡ | ಸೆಪ್ಟೆಂಬರ್ 09, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗುಲ್ಬರ್ಗಾ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಯಾದಗಿರಿ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ದಾವಣಗೆರೆ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಹುಬ್ಬಳ್ಳಿ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗುಣಮಟ್ಟ ನಿಯಂತ್ರಣ, ಗುಲ್ಬರ್ಗಾ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಧಾರವಾಡ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಗುಣಮಟ್ಟ ನಿಯಂತ್ರಣ ವಿಭಾಗ, ಬೆಂಗಳೂರು | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೆಂಗಳೂರು | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ನಂ.1 ಕಟ್ಟಡ ವಿಭಾಗ, ಬೆಂಗಳೂರು | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್ ವಿಶೇಷ ವಿಭಾಗ, ಆರ್&ಬಿ, ಬೆಂಗಳೂರು | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |

| | | |
|--|--|--|
| | ಕಾರ್ಯನಿರ್ವಾಹಕ ಇಂಜಿನಿಯರ್ ಬಂದರು ವಿಭಾಗ, ಕಾರವಾರ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್ ಬಂದರು ಮತ್ತು ಮೀನುಗಾರಿಕೆ ವಿಭಾಗ, ಉಡುಪಿ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿತ್ರದುರ್ಗ | ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ, ಚಿತ್ರದುರ್ಗ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಎಲೆಕ್ಟ್ರಿಕಲ್, ಬೆಂಗಳೂರು | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಡ್ಯ | ಸೆಪ್ಟೆಂಬರ್ 09, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಶಿವಮೊಗ್ಗ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ, ಶಿವಮೊಗ್ಗ | ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಇಎಸ್‌ಐ ಕಟ್ಟಡಗಳು, ಬೆಂಗಳೂರು | ಸೆಪ್ಟೆಂಬರ್ 10, ಮಾರ್ಚ್ -11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕಾರವಾರ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ವಿಶೇಷ ವಿಭಾಗ, ಹುಣಸೂರು | ಸೆಪ್ಟೆಂಬರ್ 10, ಮಾರ್ಚ್ 11 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಹೂವಿನಹಡಗಲಿ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಾಗಲಕೋಟೆ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಿಜಾಪುರ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕೋಲಾರ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಿಕ್ಕಬಳ್ಳಾಪುರ | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್ ನಂ.2, ಕಟ್ಟಡಗಳು ವಿಭಾಗ, ಬೆಂಗಳೂರು | ಮಾರ್ಚ್ 2011 |
| | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಳ್ಳಾರಿ | ಸೆಪ್ಟೆಂಬರ್ 10, ಮಾರ್ಚ್ 11 |

| ಕ್ರಮ. ಸಂಖ್ಯೆ | ಇಲಾಖೆ | ಲೆಕ್ಕಪತ್ರಗಳನ್ನು ಸಲ್ಲಿಸಲು ಜವಾಬ್ದಾರರಾಗಿದ್ದ ಅಧಿಕಾರಿ | ಲೆಕ್ಕಪತ್ರಗಳು ಬಾಕಿಯಿದ್ದ ಅವಧಿ |
|--------------|--------------|---|--|
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಚಾಮರಾಜನಗರ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಸಿಸಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಡುಪಿ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ತುಮಕೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಬಿಜಾಪುರ | ಮಾರ್ಚ್ 2011 |
| 10 | ಸಣ್ಣ ನೀರಾವರಿ | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಬಿಜಾಪುರ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಹಳಿಯಾಲ್ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ತುಮಕೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಬೆಂಗಳೂರು | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಹಾಸನ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಮೈಸೂರು | ಸೆಪ್ಟೆಂಬರ್ 2010 & ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಕೋಲಾರ | ಸೆಪ್ಟೆಂಬರ್ 2009 & ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಚಿತ್ರದುರ್ಗ | ಸೆಪ್ಟೆಂಬರ್ 2009 & ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ವಿಭಾಗ, ಶಿವಮೊಗ್ಗ | ಸೆಪ್ಟೆಂಬರ್ 2009 & ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಬೀದರ್ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಗುಲ್ಬರ್ಗಾ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಧಾರವಾಡ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ, ಗುಣಮಟ್ಟ ನಿಯಂತ್ರಣ, ಧಾರವಾಡ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಸಣ್ಣ ನೀರಾವರಿ ಬೆಳಗಾಂ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |

| | | | |
|----|----------------|--|--|
| 11 | ಜಲ ಸಂಪನ್ಮೂಲಗಳು | ಸಿಆರ್‌ಒ, ತಾಂತ್ರಿಕ ಸೇವೆಗಳು ವಿಭಾಗ, ಕೆಆರ್‌ಎಸ್ | ಮಾರ್ಚ್ 2011 |
| | | ಸಿಆರ್‌ಒ, ಕೋಸ್ಟಲ್ ಇಂಜಿನಿಯರಿಂಗ್ ವಿಭಾಗ, ಕೆಆರ್‌ಎಸ್ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | | ಸಿಆರ್‌ಒ, ಹೈಡ್ರಾಲಿಕ್ಸ್, ಕೆಆರ್‌ಎಸ್ | ಸೆಪ್ಟೆಂಬರ್ 10, ಮಾರ್ಚ್ 11 |
| | | ಸಿಆರ್‌ಒ, ಎಸ್‌ಎಮ್‌&ಎಫ್ ಇಂಜಿನಿಯರಿಂಗ್, ಕೆಆರ್‌ಎಸ್ | ಸೆಪ್ಟೆಂಬರ್ 09, ಮಾರ್ಚ್ 10, ಸೆಪ್ಟೆಂಬರ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ನಂ.4, ಐ&ಐ, ಧಾರವಾಡ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಗುಣಮಟ್ಟ ನಿಯಂತ್ರಣ, ಮುನಿರಾಬಾದ್ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ನಂ.1, ಟೆಆರ್‌ಡಿ, ಮುನಿರಾಬಾದ್ | ಮಾರ್ಚ್ 2010, ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ನಂ.2, ಸಿಡಿ, ವಡ್ಡರಹಟ್ಟಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್. ನಂ.1, ಕೆಪಿಸಿಡಿ, ಬೀದರ್ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್. ನಂ.2, ಕೆಪಿಸಿಡಿ, ಭಾಲ್ಕಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್. ನಂ.6 ಸಿಡಿ, ಬಳ್ಳಾರಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಐ&ಐ ವಿಭಾಗ, ಮೈಸೂರು | ಸೆಪ್ಟೆಂಬರ್ 09, ಮಾರ್ಚ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್ ಡಬ್ಲ್ಯೂಆರ್‌ಡಿ, ಗುಣಮಟ್ಟ ನಿಯಂತ್ರಣ, ಗುಲ್ಬರ್ಗಾ | ಮಾರ್ಚ್ 2011 |
| | | ಇಂಜಿನಿಯರ್, ಸಿಬ್ಬಂದಿ ಕಾಲೇಜು, ಕೆಆರ್ ಸಾಗರ | ಸೆಪ್ಟೆಂಬರ್ 10, ಮಾರ್ಚ್ 11 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಡಬ್ಲ್ಯೂ & ಎಮ್, ಭೀಮರಾಯನಗುಡಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಡಬ್ಲ್ಯೂ & ಎಮ್, ಹುಣಸಗಿ | ಮಾರ್ಚ್ 2011 |
| | | ಕಾರ್ಯನಿರ್ವಾಹಕ ಇಂಜಿನಿಯರ್, ಐ&ಐ, ಗುಲ್ಬರ್ಗಾ | ಮಾರ್ಚ್ 2011 |

ಅನುಬಂಧ - 3.8
ಸಕ್ರಿಯ/ನಿಷ್ಕ್ರಿಯ ಠೇವಣಿ ಲೆಕ್ಕಗಳಲ್ಲಿ ಉಳಿದಿರುವ/ಶಿಲ್ಕುಗಳು

(ಉಲ್ಲೇಖ: ಕಂಡಿಕೆ 3.8.1, ಪುಟ 95)

(ಮೊತ್ತ ರೂಪಾಯಿಗಳಲ್ಲಿ)

| ಕ್ರಮ ಸಂಖ್ಯೆ | ಆಡಳಿತಾಧಿಕಾರಿ/ಅಭಿದಾನ | ಪ್ರಧಾನ ಮಹಾಲೇಖಾಪಾಲರ ದಾಖಲಾತಿಗಳಿದ್ದಂತೆ ಶಿಲ್ಕು | ಷರಾ |
|---------------------------------|--|--|-----------------------|
| ನಿಷ್ಕ್ರಿಯ ಠೇವಣಿ ಲೆಕ್ಕಗಳು | | | |
| 1 | ವಾಣಿಜ್ಯ ಸಂಸ್ಥೆಗಳಡಿ ಖಾಸಗಿ ಸ್ಟೆಟ್‌ಗಳ ಠೇವಣಿ | 75.00 | 2000ದ ಹಿಂದಿನಿಂದ |
| 2 | ಮುಖ್ಯಮಂತ್ರಿಗಳ ಬರ ಪರಿಹಾರ ನಿಧಿ | 82,45,390.20 | 2000ದ ಹಿಂದಿನಿಂದ |
| 3 | ಹರಿಜನ ಅಭಿವೃದ್ಧಿ ಕಲ್ಯಾಣ ನಿಧಿ | 5,08,896.71 | ನಿಷ್ಕ್ರಿಯ |
| 4 | ಕ್ಷೇತ್ರ ಅಭಿವೃದ್ಧಿ ಅಧಿಕಾರಿ | 9,71,75,307.15 | ನಿಷ್ಕ್ರಿಯ |
| 5 | ನಗರ ಸಭೆ ಆಯುಕ್ತರು, ತುಮಕೂರು | 23,72,940.16 | ನಿಷ್ಕ್ರಿಯ |
| 6 | ಸಹಕಾರಿ ಸಂಘಗಳ ಉಪನಿಬಂಧಕರು, ಬೀದರ್ | 282.20 | ನಿಷ್ಕ್ರಿಯ |
| 7 | ಮಹಾರಾಜ ಶೈಕ್ಷಣಿಕ ಕಾಲೇಜು (ಪ್ರಾಂಶುಪಾಲರು, ಮಹಾರಾಜ ಶೈಕ್ಷಣಿಕ ಕಾಲೇಜು) | 570.00 | 2008-09ರಿಂದ ನಿಷ್ಕ್ರಿಯ |
| 8 | ಜಪ್ತಿಯಲ್ಲಿರುವ ಗ್ರಾಮಭೂಮಿ | 2,51,457.05 | 1994-95ರಿಂದ ನಿಷ್ಕ್ರಿಯ |
| 9 | ಆಶಾ ಕಿರಣ | 26,350.00 | 1994-95ರಿಂದ ನಿಷ್ಕ್ರಿಯ |
| 10 | ಗ್ರಾಮ ಪಂಚಾಯತ್ | 34,00,890.55 | 1994-95ರಿಂದ ನಿಷ್ಕ್ರಿಯ |
| 11 | ಜಿಲ್ಲಾ ಗ್ರಾಹಕರ ವೇದಿಕೆಯ ಠೇವಣಿ | 1,24,360.00 | |
| | ಒಟ್ಟು | 11,21,06,519.02 | |
| ಸಕ್ರಿಯ ವೈಯಕ್ತಿಕ ಠೇವಣಿಗಳು | | | |
| 1 | ಧಾರ್ಮಿಕ ದತ್ತಿ ಆಯುಕ್ತರು, ಧರ್ಮದತ್ತಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು | 59,38,773.90 | |
| 2 | ವರ್ಗಾವಣೆ ಪೂರ್ವ ಸ್ವೀಕೃತಿಗಳು (ಗೆಜೆಟೆಡ್ ಉಪ ಖಜಾನಾಧಿಕಾರಿಗಳು) | 3,15,63,074.00 | |
| 3 | ಕೈಗಾರಿಕಾ ತರಬೇತಿ ಸಂಸ್ಥೆ | 3,71,43,02.21 | |
| 4 | ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಶಿವಮೊಗ್ಗ | 71,91,107.00 | |
| 5 | ಕರ್ನಾಟಕ ಗ್ರಾಹಕ ಹಿತರಕ್ಷಣಾ ಮಂಡಳಿ | 1,91,908.00 | |
| | ಒಟ್ಟು | 4,85,99,165.11 | |

ಪಾರಿಭಾಷಿಕ ಪದಗಳು

ವಿತ್ತೀಯ ಸಮಷ್ಟಿಗಳ ಪ್ರವೃತ್ತಿ ಮತ್ತು ವಿನ್ಯಾಸಗಳನ್ನು ಲೆಕ್ಕ ಹಾಕುವಲ್ಲಿ ಉಪಯೋಗಿಸಲಾದ ಕೆಲವು ಆಯ್ದು ಪರಿಭಾಷೆಗಳು

| ಪರಿಭಾಷೆ | ಲೆಕ್ಕಾಚಾರದ ಆಧಾರ |
|--|---|
| ಪ್ರಮಿತಿಯ ಪ್ಲವನತೆ | ಪ್ರಮಿತಿಯ ವೃದ್ಧಿಯ ದರ/ರಾಜಕೀಯ ವೃದ್ಧಿ |
| ಪ್ರಮಿತಿಯ ಪ್ಲವನತೆ (X) ಇನ್ನೊಂದು ಪ್ರಮಿತಿಗೆ ಹೋಲಿಸಿದಂತೆ(Y) | ಪ್ರಮಿತಿಯ ವೃದ್ಧಿಯ ದರ (X)/ ಪ್ರಮಿತಿಯ ವೃದ್ಧಿಯ ದರ (Y) |
| ವೃದ್ಧಿಯ ದರ (ವೃದ್ಧಿ) | $[(\text{ಪ್ರಸಕ್ತ ವರ್ಷದ ಮೊತ್ತ}/\text{ಹಿಂದಿನ ವರ್ಷದ ಮೊತ್ತ})-1]* 100$ |
| ಅಭಿವೃದ್ಧಿ ವೆಚ್ಚ | ಸಾಮಾಜಿಕ ಸೇವೆಗಳು + ಆರ್ಥಿಕ ಸೇವೆಗಳು |
| ರಾಜ್ಯ ಸರ್ಕಾರ ಪಾವತಿ ಮಾಡಿದ ಸರಾಸರಿ ಬಡ್ಡಿ | ಪಾವತಿ ಮಾಡಿದ ಬಡ್ಡಿ/[(ಹಿಂದಿನ ವರ್ಷದ ವಿತ್ತೀಯ ಜವಾಬ್ದಾರಿಗಳ ಮೊತ್ತ + ಪ್ರಸಕ್ತ ವರ್ಷದ ವಿತ್ತೀಯ ಜವಾಬ್ದಾರಿಗಳು)]* 100 |
| ಬಡ್ಡಿಯ ಹರಹು ಅಥವಾ ವ್ಯಾಪ್ತಿ | ರಾಜಕೀಯ ವೃದ್ಧಿ - ಸರಾಸರಿ ಬಡ್ಡಿಯ ದರ |
| ಮೊತ್ತದ ಹರಹು | ಋಣ ಮೊತ್ತ* ಬಡ್ಡಿಹರಹು/100 |
| ಬಾಕಿ ಇರುವ ಸಾಲಗಳಲ್ಲಿ ಬಡ್ಡಿ ಸ್ವೀಕೃತಿಯ ಶತಾಂಶ | ಬಡ್ಡಿ ಸ್ವೀಕೃತಿ [ಸಾಲ ಮತ್ತು ಮುಂಗಡಗಳ ಆರಂಭ ಶಿಲ್ಕು + ಅಂತಿಮ ಶಿಲ್ಕು]* 100 |
| ರಾಜಸ್ವ ಕೊರತೆ | ರಾಜಸ್ವ ಸ್ವೀಕೃತಿ - ರಾಜಸ್ವ ವೆಚ್ಚ |
| ವಿತ್ತೀಯ ಕೊರತೆ | ರಾಜಸ್ವ ವೆಚ್ಚ + ಬಂಡವಾಳ ವೆಚ್ಚ + ಸಾಲ ಮತ್ತು ಮುಂಗಡಗಳು (ನಿವ್ವಳ)- ರಾಜಸ್ವ ಸ್ವೀಕೃತಿಗಳು - ಇತರೆ ಬಂಡವಾಳ ಸ್ವೀಕೃತಿಗಳು |
| ಪ್ರಾಥಮಿಕ ಕೊರತೆ | ವಿತ್ತೀಯ ಕೊರತೆ - ಬಡ್ಡಿ ಪಾವತಿಗಳು |
| ಪ್ರಸಕ್ತ ರಾಜಸ್ವದಲ್ಲಿನ ಉಳಿಕೆ(ಬಿಸಿಆರ್) | ರಾಜಸ್ವ ಸ್ವೀಕೃತಿಗಳು-ಎಲ್ಲಾ ಯೋಜನಾ ಅನುದಾನಗಳು ಮತ್ತು ಯೋಜನೇತರ ರಾಜಸ್ವ ವೆಚ್ಚ (ಪ್ರಧಾನ ಶೀರ್ಷಿಕೆ 2048-ಋಣ ಕಡಿಮೆ ಮಾಡಲು ಅಥವಾ ನಿವಾರಿಸಲು ವಿನಿಯೋಗದಲ್ಲಿ ವೆಚ್ಚವನ್ನು ಹೊರತುಪಡಿಸಿ) |